

UNIVERSAL
LIBRARY

OU_198200

UNIVERSAL
LIBRARY

ಕುಸುಮು ೧.

ಪ್ರಾತಿನಿಧಿಕ ಕಥಾ ಸಂಗ್ರಹ

ಹೊದೊರ್ಟೆ ,

(ಭಾಗ ೧)

ಟಿ. ತೀವ್ರ
“ಕೃಷ್ಣ ವಿಜಾರ”
ಕರ್ತೃ ದೇವಸ್ಥಾನದ ರಸ್ತೆ,
ಬಿಜಯ, ಮಂಗಳೂರು

ಫೋ. ೩-೪-೦.

ಸಂಪಾದಕ ನುತ್ತು ಪ್ರಜಾಕಾಶ:

ಟಿ. ಶ್ರೀಪತಿ

“ಕೃಷ್ಣ ವಿಹಾರ”
ಕಡಿಗಿ ಬೆಂಗಳೂರು
ಬಿಂಬಿ, ಮಂಗಳೂರು

ಹೊದೋಣಿ ಭಾಗ ೨

ಶ್ರೀಗಳಾದ ಗೊರೂರು ರಾಮಸ್ವಾಮಿ
ಅಯ್ಯಂಗಾರು, ಪ್ರಿನ್ಸಿಪಾಲ್ ಕೃಷ್ಣಕುಮಾರ್,
ವರಗಿರಿನಾತ್ಯಂಡರಾವ್, ಜಿ. ಎಚ್ ಶ್ರೀಧರ,
ಜಿ. ವರದರಾಜರಾವ್, ಎಸ್. ಕೆ. ಪರಣಿ, ಅಚ್ಚಿಕ
ವೆಂಕಟೇಶ, ಶ್ರೀಮತಿ ಸರಸ್ವತಿ ಬಾಯಿ ರಾಜವಾಡೆ,
ಮೊದಲಾದವರ ಕತೆಗಳಿಂದ ಕೂಡಿದ್ದ ಸದ್ಯದಲ್ಲೇ
ಪ್ರಕಟಿಸಾಗಲಿದೆ.

ಮುದ್ರಕರು:

ಕೆನರಾ ಭಾಷಣಾನೆ, ಮಂಗಳೂರು
P I C No. 37-24-1-48-100

for Sri T Sripathi,
T P No 558-25-9-47

ಮುಂ ಮಾತ್ರತು

ನಮ್ಮ ಜನರ ಚಿತ್ತವಿಕಸನ ಹಾಗೂ ಸಂಸ್ಕರಣಕಾರ್ಯ ಚೆನ್ನಾಗಿ ಆಗಬೇಕಾದರೆ, ಕನ್ನಡ ನಾಡಿತ್ಯ ಎಲ್ಲ ಕ್ಷೇತ್ರದಲ್ಲಿಯೂ ಎಲ್ಲ ರೂಲೆಗಳಲ್ಲಿಯೂ ಬೆಳೆದುಬರಬೇಕು. ಈ ದೃಷ್ಟಿಯಿಂದ ನಾವು ಕೆಲವು ಒಳೊಳ್ಳಿಯ ಪ್ರಸ್ತಾಪನ್ನು ನಮ್ಮ ಜಿಲ್ಲೆಯಿಂದ ಪ್ರಕಟಿಸಿ ನಾಡಿಗೆ ನೀಡಬೇಕು ಎಂದು ಸಂಕಲ್ಪಿಸಿದ್ದೇವೆ. ಆದರೆ ಕಾಗದದ ತೀವ್ರವಾದ ಅಭಾವ, ಸರಕಾರದವರ ನಿಯುಂತ್ರಣ ಇವುಗಳ ಗೆಳಿಂದಿಲ್ಲ ನಮ್ಮ. ಆನೆಯ ಹಾದಿಯಲ್ಲಿ ಬಂಡೆಯಾಗಿ ಕುಳಿತಿರುವುದರಿಂದ, ಬಯಸಿದ ಪ್ರಸ್ತಾಪಗಳನ್ನು—ಬಯಸಿದ ಕಾಲಕ್ಕೆ— ಬಯಸಿದ ರೀತಿಯಲ್ಲಿ ಪ್ರಕಟಿಸಲು ಸಾಧ್ಯವಿಲ್ಲವಾಗಿದೆ. ಹೀಗಾಗಿ, ಈ ಪ್ರಸ್ತಾಪವೂ ಕೊಂಡೆ ವಿಲಂಬವಾಗಿಯೇ ಪ್ರಕಟಿಸಬೇಕಾಗಿಲ್ಲ.

ಇಳಿಉನೆಯ ಕನ್ನಡ ಕಥಾತಂತ್ರದ ಮಾನದಂಡವಾಗುವಂತೆ ಕನ್ನಡದ ಎಲ್ಲ ಕರ್ತೆಗಾರರ ಅಪ್ರಕಟಿತ ಕರ್ತೆಗಳನ್ನು ಸಂಗ್ರಹಿಸಿ ಪ್ರಕಟಿಸಬೇಕೆಂಬುದು ನಮ್ಮ ಬಯಕೆಯಾಗಿತ್ತು. ಆದರೆ ಈ ಪ್ರಸ್ತಾಪವನ್ನು ಒಂದು ವಿ.ತಿಯ ಪುಟಗಳಲ್ಲಿ ಪ್ರಕಟಿಸಲು ಮಾತ್ರ ನಮಗೆ ಕಾಗದ ದೇಶಿತುದರಿಂದ, ಕೆಲವೇ ಕರ್ತೆಗಳನ್ನು ಇಲ್ಲಿ ಶೇಖರಿಸಿ, ಒಂದನೆಯ ಭಾಗಪೆಂದು ಸಂಕೇತಿಸಿ ಪ್ರಕಟಿಸಾಗಬೇಕಾಯಿತು. ನಮ್ಮ ಉಳಿದ ಇತರ ಕರ್ತೆಗಳನ್ನು ಇದರ ದ್ವಿತೀಯ ಭಾಗ ಪೆಂದು ಶೀಫ್ರದಲ್ಲಿಯೇ ಪ್ರಕಟಿಸಲಿದ್ದೇವೆ.

ಈ ಪ್ರಸ್ತಾಪ ಪ್ರಕಟವಾಗಲು ನಮ್ಮ ಏತ್ತರನೇಕರು ನೇರವಾಗಿದ್ದಾರೆ. ಎಲ್ಲಕ್ಕೂ ಹೆಚ್ಚಾಗಿ, ನನ್ನಾನ್ನು ಲೇಖಕರು ತಮ್ಮ ಅವುಗಳ್ಯ ಕರ್ತೆಗಳನ್ನು ಇತ್ತು ಸಹಕರಿಸಿದ್ದಾರೆ. ಇವರೆಲ್ಲರಿಗೂ ನಮ್ಮ ಹೃತ್ಯವಾದ ಕೃತಜ್ಞತೆ ಸಲ್ಲಬೇಕು.

ಕನ್ನಡಿಗರು ಈ ಪ್ರಸ್ತಾಪವನ್ನು ವಿಶ್ವಾಸದಿಂದ ಬರವಾಡಿಕೊಂಡು ನಮ್ಮ ಈ ಕಾರ್ಯದಲ್ಲಿ ನಮಗೆ ಬೇಕಾದ ಉತ್ಸಾಹವನ್ನು ಕೊಡುವರೆಂದು ನಂಬಿಕೆ.

“ಕೃಷ್ಣವಿಹಾರ”
ಮಂಗಳೂರು,
೨೫-೧೦-೩೪.

ಪಿ. ಶ್ರೀಪತಿ,
ಸಂಪಾದಕ—ಪ್ರಕಾಶಕ.

ಸೂಕ್ತ

೧.	ವಿಜ್ಞಾನದ ಕೌಸು		ಪುಟ
	—ಶ್ರೀ ಸದಾನಂದ ನಾಯಕ್, ಎಂ. ಎ, ಬಿ ಟಿ.	.	೧
೨.	ಸುನಿತಿ		
	—ಶ್ರೀ ಲೋಕೇಶ ಮದಭಾಂವಿ	.	೧೪
೩.	ಕಲಾವಿದ		
	—ಶ್ರೀ ಎಸ್ ಅನಂತನಾರಾಯಣ, ಬಿ ಎ. (ಅನಿಸ್) .	.	೧೯
೪.	ಆ ಕಣ್ಣೀರು		
	—ಶ್ರೀ ವಿಜೆ ಆಜ್ಞಾರಾಯರು	.	೨೫
೫.	ಗುರಿ		
	—ಶ್ರೀ ಪಿ ವೆಂಕೋಬಾಚಾರ್ಯರ್, ಬಿ. ಎ, ಬಿ ಟಿ	.	೨೦
೬.	ಆಯ್ದು		
	—ಶ್ರೀಮತಿ “ವಾಣಿ”	.	೨೫
೭.	ವಿಜಯನಗರ		
	—ಪ್ರೌ. ಕೆ ಎಸ್. ಸವಣಾರ್, ಎನ್. ಎಸ್ ಸಿ	.	೨೧
೮.	ವೂತ್ತೆ-ಹೃದಯ		
	—ಶ್ರೀ ವಿ ಚ ಹಿತ್ತಲಮನೆ	.	೧೦೫
೯.	ಗತಕಾಲದ ಗುರುತು		
	—ಶ್ರೀ ಎಚ್ ಎಸ್. ಪಾಟೀಲ, ಎನ್. ಎ, ಬಿ. ಕಾಮನ್.	.	೧೨೬
೧೦.	ಚೂರಿಯ ಶಧೆ		
	—ಶ್ರೀ ಕಡೆಂಗೊಡ್ಡು ಶಂಕರ ಭಟ್ಟ	.	೧೪೪
೧೧.	ತಂತ್ರಾರ್ಥ ಬಂದ ತಾರೆ		
	—ಶ್ರೀ ಕೃಷ್ಣಮೂರ್ತಿ ಪುರಾಣಿಕ. ಬಿ.ಎ, (ಅನಿಸ್) ಬಿ ಟಿ. ೧೫೬	.	
೧೨.	ಕಢಿಗಳ ಶಧೆ		
	—ಪ್ರೌ. ದ. ರಾ. ಬೇಂದ್ರೆ, ಎನ್. ಎ.	.	೧೪೭
೧೩.	ಚಿತ್ರದ ಬೆಲೆ		
	—ಶ್ರೀ ಎಲ್. ಎಸ್. ಶೇಷಗಿರಿರಾಂ, ಬಿ ಎ, (ಅನಿಸ್)	.	೧೯೧
೧೪.	ತಿಳಿಯದ ಸಾವು		
	—ಶ್ರೀ ಬಸ್ಂಜಿ ರಾಮಾಚಾರ್ಯ, ವಿದ್ವಾನ್	.	೨೦೨
೧೫.	ಭಂಗಾರಿ		
	—ಶ್ರೀ ವರದರಾಜ ಹುಯಿಲಗೋಳ, ಎನ್. ಎ	.	೨೧೫
೧೬.	ದೈವೇಷ್ಠಿ		
	—ಶ್ರೀಮತಿ ಆರ್. ಕಲಣಿಷ್ಠಮ್ಮ	.	೨೨೨
೧೭.	ರಕ್ಷಣೆ ಬಂಧನ		
	—ಶ್ರೀ ಹಿರೇನುಲ್ಕುರ ಶಕ್ತರನ್, ಎಂ. ಎ.	.	೨೩೨
೧೮.	ಓ ಆ ದಿನಗಳು		
	—ಶ್ರೀ ರಾ ಶ್ರೀ. ಕಸ್ತುರಿ	.	೨೪೨

ಹೂದೋಟ

ವಿಜ್ಞಾನದ ಕೂಸು

[ತ್ರೀ ಸದಾನಂದ ನಾಯಕ್, ಎಂ. ಎ., ಬಿ ಟಿ, ಸೋಲಾಪುರ]

ನಾಡಪಟ್ಟದ ವಿವಿಧ-ಕಾರ್ಯ-ಕ್ರಮಗಳು ಈ ಸಲ ಬಹಳೇ ಸೇರಿಸಾಗಿ ಸಾಗಿದ್ದವು. ಅದಕ್ಕೆ ಮುಖ್ಯ ಕಾರಣವೆಂದರೆ, ಮಹಿಳಾವಿಭಾಗವೊಂದು ಹೊಸದಾಗಿ ಏವಾಡಾಗಿ, ಉರೋಳಿನ ಹೆಣ್ಣುಮಕ್ಕಳಿಗೆಲ್ಲ ಹೊಸ ಹರುಪ ನ್ನಂಟಿನಾಡಿದುದು. ಮಹಿಳಾವಿದ್ವಾಲಯದ ಮುಖ್ಯಧ್ಯಾಪಿಕೆಯರಾದ ಸುಲೋಚನಾದೇವಿಯವರೇ ಅದರ ಸೂತ್ರಧಾರಕರಾಗಿದ್ದರು.

ಹೆಣ್ಣುಮಕ್ಕಳಿಗೆಲ್ಲ ಇಂದು ಒಂದು ಹಿರಿಯ ಹಬ್ಬ. ಮಹಿಳಾವಿಭಾಗದ ಪ್ರದರ್ಶನತಾಖೆಯ ಅಂಗವಾಗಿ ಚಿಕ್ಕ ಮಕ್ಕಳ ಕೂಟವೊಂದನ್ನು ಕಾರ್ಯ-ದರ್ಶಿಗಳು ರಚಿಸಿದ್ದರು ಅದನ್ನು ನೋಡಲು ಹೆಂಗಸರೂ, ಹಂಡಗಿಯರೂ ಕಿಕ್ಕಿರಿದು ನೆರೆದಿದ್ದರು. ಪ್ರದರ್ಶನದ ಪ್ರಾರಂಭೋತ್ಸವವನ್ನು ನಾಡಲು ಸುಲೋಚನಾದೇವಿಯವರನ್ನೇ ಕೇಳಿಕೊಳ್ಳಲಾಗಿತ್ತು.

ಪ್ರದರ್ಶನದ ಪ್ರಾರಂಭವಾಗಿ, ಚಿಂಗಳುರಿನಿಂದ ಆಮಂತ್ರಿತರಾಗಿ ಬಂದ ಕನ್ನಡ ಪ್ರಾರ್ಥಾಪಿಕೆಯೊಬ್ಬರು ‘ಹದಿಬದೆಯ ಧರ್ಮ’ವನ್ನು ಕುರಿತು ವ್ಯಾಖ್ಯಾನವನ್ನು ಕೊಡುವವರಿದ್ದರು. ಆ ಸಭೆಗೂ ಸುಲೋಚನಾದೇವಿಯವರೇ ಅಧ್ಯಕ್ಷಿಣಿಯರು. ಅಂದವೇಲೇ ಕೇಳುವುದೇನು? ಸುಲೋಚನಾದೇವಿಯ ಮಾತುಗಾರಿಕೆಗೆ ಮೈಸ್ನೇರಿತ ಸ್ತ್ರೀಸಮೂಹವು ಅಂದು ಸಭಾಗ್ರಹದಲ್ಲಿ ಉಸಿರಾಡಿಸಲಿಕ್ಕು ಎಡಗೊಡದಂತೆ ತುಂಬಿಟ್ಟಿತ್ತು.

“ಸುಲೋಚನಾದೇವಿ, ಎಷ್ಟು ಜಾಣ್ಣಾಳು ಆಕಿ! ಎಷ್ಟು ಕಲತಾಳೋ . . . ?” ಕುತೂಹಲದಿಂದ ಕೇಳಿದಳು ಒಬ್ಬಳು.

“ಯಾರೋಪ—ಅಮೇರಿಕಾ ಎಲ್ಲಾನೂ ತಿರುಗಿ ಬಂದಾಳ! ತನ್ನ ವಿದ್ಯೆಯಿಂದ ಜಗತ್ತನ್ನೇ ದಂಗುಬಡಿಸ್ಯಾಳ ಆಕಿ!!” ಮಾರುತ್ತರವಿತ್ತು ಮತ್ತೊಬ್ಬಳು.

“ಸ್ತ್ರೀಯರ ಉನ್ನತಿಯೆಂದರೆ ಅವಳಿಗೆನ್ನು ಸ್ತ್ರೀತಿ! ಅವಳಿಂದಲೇ ನಮ್ಮೆಲ್ಲರ ಉದ್ದರವಾಗಬೇಕು ನೋಡವ್ವು” ಬಳಿಯ ಪದವೀಧರಳೊಬ್ಬಳು ಅಸ್ತೀಯಿಂದ ಉಸ್ತರಿದಳು.

ಇಂಥ ಅನೇಕ ಹೇಳಿಕೆ-ಕೇಳಿಕೆಗಳಿಂದ ಸಭಾಗೃಹವೆಲ್ಲ ಒಂದು ಸಂತೇಯಂತಾಗಿತ್ತು. ಸುಲೋಚನಾದೇವಿಯವರು ಅಂದಿನ ವ್ಯಾಖ್ಯಾತೆಯರೊಡನೆ ಅಷ್ಟುಹೊತ್ತಿಗೆ ಸರಿಸೂಗಿ ಬಾರದಿದ್ದರೆ, ಅಲ್ಲಿಯ ಕೋಲಾಹಲವನ್ನು ನಿಲ್ಲಿಸುವುದೇ ಕಷ್ಟವಾಗುತ್ತಿತ್ತು.

ಸುಲೋಚನಾದೇವಿ ವ್ಯಾಸಪೀಠದ ಮೇಲೆ ಕಾಲಟೀಕ್ಕಿಡನೆ, ಅವಳನ್ನು ನೋಡುತ್ತು, ಸಭೀಯು ಬೆಪ್ಪಾಗಿ ಕರತಾಡನಮಾಡುವುದನಾಳು ಮರೆತುಬಿಟ್ಟಿತು. ದೇವಿಯವರು ಜೈಪಚಾರಿಕವಾಗಿ ಸಭೀಗೆ ವ್ಯಾಖ್ಯಾತೆಯಿರ ಪರಿಚಯವನ್ನು ಮಾಡಿಕೊಟ್ಟಿ, ಅವರಿಗೆ ತನ್ನ ವ್ಯಾಖ್ಯಾನವನ್ನು ಪ್ರಾರಂಭಿಸಲು ಬಿಂಭಿನಿಸಿ ಕೊಂಡರು. ಹಾಗು ತಾವು ಅಧ್ಯಕ್ಷಸಾಧನದಲ್ಲಿ ಅಲಂಕೃತರಾದರು.

X X X

ಎರಡು ತಾಸುಗಳ ವರಿಗೆ ವ್ಯಾಖ್ಯಾತೆಯರು ಸ್ತ್ರೀಯರ ಆದರ್ಶ, ಹದಿಬದೆಯ ಧರ್ಮದ ಮಹತ್ವ, ಆರ್ಯಸಂಸ್ಕೃತಿಯ ಶ್ರೀಷ್ಟತೆಗಳನ್ನು ಚುರಿತು ಸುಶ್ರಾವ್ಯವಾಗಿ ಭಾವಣವಾಡಿದರು. ಆದರೆ ಸಭಿಕರಿಗೆ ಅವುಗಳಿಲ್ಲಿ ಕಿವಿಗೊಟ್ಟು ಕೇಳಿ ತಿಳಿದುಕೊಳ್ಳುವ ತಾಳ್ಳೆಯೆಲ್ಲಿ? ಕೆಲವರು ಏಕಾಗ್ರತೆ ನಿಡ್ದಿಯಲ್ಲಿ ಪರಿಣಮಿಸಿದರೆ, ಕೆಲವರಂತೂ ವಕ್ಕಾಳಾದಿಸುತ್ತಿದ್ದರು. ಮತ್ತೆ ಕೆಲವರು ಹೊತ್ತುಹೋಗದೆ, ಮನೇಮಾತುಗಳಲ್ಲಿ ಮಗ್ಗಂರಾಗಿದ್ದರು. ಅವರಿಗೆ ಆಗೊಡ್ಡುಪುರಾಣ ಬೇಕಾಗಿರಲಿಲ್ಲ. ಸುಲೋಚನಾದೇವಿಯ ಅಧ್ಯಕ್ಷಭಾವಣಾ ವನ್ನು ಆಲಿಸುವ ವೇಳೆ ಬಂದಾಗ, ನೋಡೋಣವೆಂದು ತನ್ನ ಆಲಾಪಗಳಲ್ಲಿಯೇ ಅವರು ನ್ಯೆನುರಿತ್ತಿದ್ದರು.

“ಸುಳ್ಳಿ, ಗೊಡ್ಡು, ಹದಿಬದೆಯ ಧರ್ಮವೆಂದರೆ ದಾಸ್ಯತ್ವದ ಪರಮಾನಂದಿ” ಎಂದು ಅರಚಿಕೊಂಡು ಅಧ್ಯಕ್ಷಣಿಯು ತನ್ನ ಭಾವಣಕ್ಕೆ ಬಾಯಿ ತೆರೆದಾಗ ಸಭಿಕರೆಲ್ಲ ಗಕ್ಕನೆ ಎಚ್ಚರಿತ್ತು ಬೆಪ್ಪಾಗಿ ಚುಳಿತರು.

“ಗಂಡಸರೆಂದರೆ ಅಧನರು, ಧೂರ್ತರು, ಕಾರ್ಯಸಾಧಕರು; ಧರ್ಮವೆಂಬುದೊಂದು ನೋಸ; ಈ ನೋಸದ ಬಲೆಯಲ್ಲಿ ಏನೂ ಅರಿಯದ ಅಬಲೆ ಯರನ್ನ ಸಿಲುಕಿಸಿ ಅವರನ್ನು ಕೊಲ್ಲುತ್ತಿರುವರು. ಪ್ರರುಷರು ತನ್ನ

ಪ್ರಾಬಲ್ಯಕ್ಕೂಗಿ ಏರ್ಡಿಸಿದ ಉಪಾಖ್ಯಾನಿದ್ದು . . . ಇಲ್ಲ, ಪಾತಿನ್ಯತ್ವವೇಂದೀ ದೊಂದು ಹಾರತಂತ್ರ್ಯ. ಅಧುನಿಕ ಸೃಷ್ಟಿತೆಯರು ಅದನ್ನು ಒವ್ವಲಾರರ ಪುರುಷರಿಗೆ ತಮ್ಮ ಸ್ವಾತಂತ್ರ್ಯವನ್ನು ಮಾರಿಬಿಟ್ಟು, ಅವರ ಕೈಗೊಂಟೆಗಳನ್ನು ಲಾರರು. ಅವರ ಗುಲಾಮರೆಂದು ಮೆರಿಯಲಾರರು. ಈ ಅಧೋಽಂಗ ಯನ್ನು ತಪ್ಪಿಸಿ, ಅವರ ವೇಳೆಸ, ಅಧಿಕಾರ, ಪ್ರಾಬಲ್ಯಗಳಿಂದ ಸ್ವತಂತ್ರವಾಗಿ ಸ್ವೀಕರಣಾಜವನ್ನು ಹೊಸದಾಗಿ ನಿರ್ವಹಿಸಬೇಕಾಗಿದೆ. ಸ್ವಕಾರ್ಯನಾಧಿಕಾರಾದ ಪುರುಷವರ್ಗದ ಯಾವ ಸಂಸರ್ಗವೂ ಅದಕ್ಕೆ ಇರಕೂಡದು. . . ”

“ಹಾಗಾದರಿ ಶ್ರೀಗೆ ಮಾತೆಯಾಗುವ ಅಧಿಕಾರವು ಹೇಗೆ ಪ್ರಾಪ್ತವಾಗಿ ಬೇಕು?” ಒತ್ತರದಿಂದ ಸಾಗಿದ ಅಧ್ಯಕ್ಷಣಿಯ ಭಾಷಣವನ್ನು ಲೆಕ್ಕಿಸದೆ ಸಭಾಗ್ಯಹದ ವರ್ಧಿದೊಳಗಿಂದ ಒಬ್ಬ ಗಭಿಣಿಯು ಗಜಿಸಿದಳು.

“ಹೌದು, ಅಂಥ ಅಧಿಕಾರ ಬೇಕಾದವರು ಗುಲಾಮರಾಗಿ ಬಾಳಲಿ. . . ವ್ಯಾಖಿಚಾರಿಗಳಾಗಲಿ; ನಮಗಿರಿ ಪರಿವೆಯಿಲ್ಲ. ಸಂಸಾರದ ಕಾರಣಾಗಿ ಗಳಲ್ಲಿ ಅವರೊಂದೊಂದು ಹೆರಿಗೆಯ ಯಂತ್ರಗಳಾಗಿ ಬಾಳಬಹುದು ಮಾತೆ. . . . ಹೌದು, ಮಾತೆಯಾಗುವದೊಂದು ನಾಚಿಕೆಯ ಲಕ್ಷಣ: ನಾಚಿಕೆಗೇಡಿಗಳೇ ಇನ್ನುವುಂದೆ ಮಾತೆಯರಾಗಬೇಕು. . . . ”

“ಅಧ್ಯಕ್ಷಣಿಯರೇ, ಇದೀಗಲೇ ನೀವು ಮಕ್ಕಳಕೂಟಿದ ಪ್ರಾರಂಭಿಕೀ ತ್ವರವನ್ನು ಮಾಡಲಿರುವಿರಿ. ಉತ್ತಮ ಮಕ್ಕಳನ್ನು ಪಡೆದವರಿಗೆ ಬಹುಮಾನವಾಗಿ ಸುವರ್ಣವದಕಗಳನ್ನು ಕೊಡಲಿರುವಿರಿ. ಆ ಮಾತೆಯರೇನು ನಾಚಿಕೆಗೇಡಿತನದ ತಿಖಿರವೆಂದೋ, ವ್ಯಾಖಿಚಾರದ ಶಿಶಾಮಣಿಗಳಿಂದೋ. . . . ನಡುವೇ ಒಂದು ಧ್ವನಿ ಗುಡುಗಿತು.

“ಹೆಣ್ಣಿನ ಹೃದಯ, ಮಾತೆಯ ನುಮತಿ, ಸೃಷ್ಟಿಯ ಕಾರ್ಯ. . . ಇವುಗಳ ಸ್ಥಾನವಾದರೂ ಯಾವುದು ಸ್ವೀಕ್ಷಿಪನದಲ್ಲಿ?” ಮತ್ತೊಂದು ಧ್ವನಿ ಸಿದಿಲಿನಂತೆ ವಿಂಚಿತು.

ಎಲ್ಲ ಕಡೆಯಿಂದಲೂ ಪ್ರಶ್ನಿಗಳ ಸುರಿಮಳಿಯುಂಟಾಯಿತು. ಸುಲೋಕನಾದೇವಿ ಏನೇನೇಂದೂ ಉತ್ತರಿಸಲು ಹವಣಿಸಿದಳು. ಆದರೆ ಸಭಿಕರ ಕೋಲಾಹಲದಿಂದ ಸಭಿಯನ್ನು ಸಾಗಿಸುವುದು ಸಾಧ್ಯವಾಗದೇ ಹೋರಿಯಿತು. ಅವನಾನಿತಳಾಗಿ ನೆಟ್ಟಿಗೆ ಅವಳು ಅಲ್ಲಿಂದ ಹೊರಟಿಹೋಗಿಬಿಟ್ಟಳು.

“ಹೆಚ್ಚಿನ ಹೃದಯ, ಮಾತೇಯ ಮನತೆ, ಸೃಷ್ಟಿಯ ಕಾರ್ಯ...”

ಸರಲೋಚನಾದೇವಿಗೆ ಅಂದು ರಾತ್ರೆ ನಿದ್ರೆಯೇ ಬರಲಿಲ್ಲ ರಾತ್ರೆಯೇಲ್ಲ ಅದೇ ವಿಚಾರ ಅವಳ ಮನಸ್ಸಿನಲ್ಲಿ; ತಾನು ಭಾಷಣದಲ್ಲಿ ಫೋರ್ಮಿಸಿದಂತೆ ಹೊಸರೆಹಂದು ಸ್ತೀರ್ವಮಾಜವನ್ನು ಕಟ್ಟಬೇಕು; ಪುರ.ಪರ ಸಂಪರ್ಕವು ಆ ಸಮಾಜಕ್ಕೆ ಎಂದೆಂದಿಗೂ ಬರಕೂಡದು

ಆಕರ್ಯ ಹೆಚ್ಚಿನ ಹೃದಯದ ಸೇಳವ ಎಂದೋ ಹರಿಗಡಿದಿತ್ತು ಅದರ ತೇವು ಯಾರ ನೀರಡಿಕೆಗೂ ನಿಲುಕದಂತಾಗಿತ್ತು ಹಾಗೆಂದರೆ ಅವಳ ಸೌಂದರ್ಯ, ಸಂಪನ್ಮೂಲ, ಸಂಸ್ಕೃತಿ ಇವುಗಳ ತೇಜಸ್ಸು ರೂರ ಕಣ್ಣನಾಣಿ ಕುಕ್ಕೆದೆ ಬಿಡುತ್ತಿದ್ದಿಲ್ಲ ರೂಪನದ ಅರುಣೋದಯಾದ ಕಾಲಕ್ಕೆಯೇ ಅವಳು ಕೊಲೆಂಜ ಜೀವನದಲ್ಲಿ ಅದಿಯಿ ಟ್ರಿಡ್ಡಾ. ವಿದ್ಯಾವಿಭೂಷಿತಳಾಗಬುದು ಅದರ ಒಂದು ಉದ್ದೇಶವಾಗಿದ್ದರೆ, ಸಂಪನ್ಮೂಳದ ಗಂಡನನ್ನು ದೂರಕೆಸು ಪುದೂ ಅದರ ಮತ್ತೊಂದು ಉದ್ದೇಶವಾಗಿದ್ದಿತ್ತ.. ಅವಳ ತಂದೆ ಅದನ್ನೇ ಎಣಿಸಿದ್ದು. ಅವಳಿಗೂ ಆಲ್ಯಿಯ ಸ್ವಚ್ಚಂದ ವಾತಾವರಣ ಮೆಚ್ಚಿಗೆಯಾಯಿ ತು. ಹಲವರು ಅವಳಿಗೆ ಮೆಚ್ಚಿದರು; ಆರಾಧಿಸಿದರು. ಅವಳಿನಂದು ಆಗ ಮೂರ್ತಿಮಂತ ಪ್ರೇಮದೇವತೆಯಾದಳು ಅವಳ ಸ್ತೀರ್ತಿಯ ಬಳ್ಳಿ ಕಡಿ ವರಿದು ದಿಕ್ಕು ದಿಕ್ಕಿಗೆ ಹಬ್ಬಿತು. ಆದರೆ . . . ಸಮಾಜದ ವಿವನತೆ— ಜಾತಿ, ಮತ, ಹಕ್ಕು, ಅಹಂಕಾರಗಳ ದುರಭಿಮಾನ . . . ಒಂದೇ, ಎರಡೇ— ಆ ಬಳ್ಳಿ ಎಷ್ಟು ಹಬ್ಬಿದರೂ ಅದಕ್ಕೆ ಹೂಬಿಡಲಿಲ್ಲ. ಆರಾಧಕರಾರೂ ಆಕರ್ಯ ಕೈಹಿಡಿಯಲಿಲ್ಲ. ಆಗ ಅವಳ ಮನಸ್ಸಿನ ಮೇಲಾದ ಆಫಾತಗೆಂದ ಅದೆಂದು ವ್ಯೇರಾಗ್ನ್ಯದ ತವರುಮನಸೆಯಾಯಿತು. ಬಾಳು.ಬೇಸರವಾಯಿತು. ಅವಳಿಗೇಗ ನೆರವಾಗಿ ಬಂದಿದ್ದು ಅರೆಮನಸ್ಸಿನಿಂದ ಸಾಗಿಸಿದ ವಿದ್ಯಾಭ್ಯಾಸವೊಂದೇ !

ತಂದೆ ಆರಿಸಿದ ಯಾವ ವರನೂ ಅವಳ ಮನಸ್ಸನ್ನು ವರಿಸಲಿಲ್ಲ. ಪ್ರೇಮವು ಅವಳ ಅಭಿನೂನಕ್ಕೆ ಆಫಾತವನ್ನುಂಟಿಂದಿಂದ ಮಾಡಿತ್ತು. ಅವಳ ನೊಂದ ಮನಸ್ಸ ಆ ಕೋಮಲವಾದ ಭಾವನೆಯನ್ನು ಹೃದಯದಿಂದ ಎಂದೋ ಕಿತ್ತು ಬಿಸುಡಿತು. ಆಂಗ್ನಿ ಸಾಹಿತ್ಯವು ಸಮಾನ ಹಕ್ಕಿನ ಮಂತ್ರ ಮನ್ನು ಕಿವಿಯಲ್ಲಿ ಉದಿದಾಗಂತೂ ಅವಳ ಧೈಯ ಬಲಿಯಿತು. ಎದೆ ಗಟ್ಟಿಯಾಯಿತು. ಹಿಂದಿನ ಪ್ರೇಮದ ಕೊರಡು ಕೊಸರಿ ಈಗ ದ್ವೇಷದ ಹೂ

ಬಿಟ್ಟಿತು. ಪುರುಷರೆಂದರೆ ಅವಳ ಮನಸ್ಸಿನಲ್ಲಿ ತಿರಸ್ಯಾರಪುಂಟಾಯಿತು. ಅವರ ಕಣ್ಣೊಳಗಿನ ಕಾರುಣ್ಯಕ್ಕೆಂತ ಹುಬ್ಬಿಸೇಳಗಿನ ಭೀಕರತೆಯು ಅವಳಿದೆಯಲ್ಲಿ ನಟ್ಟಿನಿಂತಿತು. ಅವರನ್ನು ಕಣ್ಣಾತ್ಮಿ ಸೋಡುವುದೂ ಕೂಡ ಅವಳಿಗೀಗ ಬೇಡವಾಯಿತು.

ತಂದೆಗೆ ಅವಳೊಬ್ಬಳೇ ಪ್ರೀತಿಯ ಮಗೇ; ಅವನ ಸಿರಿಸಂಪತ್ತಿನ ಸ್ವಾಮಿನಿ. ಅವಳೇನು ಹಟತೋಟ್ಟಿರೂ ಅವನೆಂದೂ ಅಡ್ಡಬರಲಿಲ್ಲ. ಮನೆಯಲ್ಲಿಯ ಸ್ವಾತಂತ್ರ್ಯವನ್ನು ಆಗಲೇ ಅವಳು ಸಂಪಾದಿಸಿದ್ದಾರು.

ವದವೀಧರಭಾದ ಮೇಲೆ ಒಂದರಡು ವರುಷ ಸಾಗಿದುವು. ಮನೆಯಲ್ಲಿರುಪುದೆಂದರೆ ಬೇಸರ. ಯಾರ ಸೇವೆ ಮಾಡುವುದೂ ಅವಳ ಮನಸ್ಸಿಗೆ ಬರಲಿಲ್ಲ. ಇಂಧೇನು . . . ? ಉಚ್ಛ್ರಾತಿಕ್ಷಣ—ಯುರೋಪಕ್ಕೆ ತೆರಳಿದಳು. ಅಲ್ಲಿಯ ಶಿಕ್ಷಣಕ್ಕೆಂತಲೂ ನಾಮಾಜಿಕ ಶಿಕ್ಷೆ ಅವಳ ಮನಸ್ಸನ್ನು ಸೇಳಿಯಿತು. ಸಿರೀಷವಾಗಿ ಪ್ರೀ ಸ್ವಾತಂತ್ರ್ಯ ಅವಳ ಪ್ರೀತಿಯ ವಿಷಯವಾಯಿತು. ಪ್ರೀತಿದಂ (Farmanya) ಆಂದೋಲನದಳ್ಳ ಅನಳು ಆಷಾಯಿಂದ ಭಾಗವಾಹಿಗೆ ದಳು. ಕೂಸಿಗೆ ಅದರ ಕಾರ್ಯದರ್ಶನಿಯಾಗಿ ಯೂರೋಪು—ಆವ್ಯಾರ್ಥಿಕಯಂದೇತಗಳನ್ನು ಸುತ್ತಿ ಆ ವಾದದ ಸಫ್ರಿಂಡಂ ಯಾಕವಾದ ಸಂದೇಶವನ್ನು ಎಲ್ಲ ಕಡೆಯಲ್ಲಿಯೂ ಬೀರಿದಳು. ಸ್ವದೇಶಕ್ಕೆ ಮರಳಿ ಈ ಆಂದೋಲನಕ್ಕಾಗಿಯೇ ತನು—ಮನಗಳನ್ನು ವ್ಯಯಿಸಬೇಕಂದು ಸಿಕ್ಕಿಯಿಸಿದಳು. ಜನಾರ್ಥಿಕವನ್ನೇ ಕೇಂದ್ರವಾಗಿಟ್ಟು ಕೊಂಡು ಭಾಷಣ—ಲೇಖನಗಳ ಮೂಲಕ ಏಶಿಯಾ ಖಂಡದ ಲ್ಲೇಲ್ಲಾ ಅದನ್ನು ಹಬ್ಬಿಸಬೇಕಂದು ಟೊಂಕಟಟ್ಟಿದಳು ಅದೊಂದೇ ಅವಳ ಹಂಬಲ, ಹಗಲಿರುಳು ದುಡಿಯುವ ಉದ್ದೇಶಿಗೆ. ಹಲವಾರು ಮಹಿಳೆಗಳನ್ನು ಸಾಫಿಸಿದಳು. ಎಷ್ಟೋ ಸಂಸ್ಥೆಗಳ ಅಧ್ಯಕ್ಷರೂದಳು. ತರಂಗಿಳಿಗೆಯಾವರ ಮನಸ್ಸಿನ ಮೇಲೆ ತನ್ನ ತತ್ವಗಳ ಜನನ್ಯಾಗಿ ಒಡಮೂಡಿಹೊಂಬಿಯ ತರುಣೀಯರನ್ನು ನಿರ್ಮಿಸಲೇಂದು ಮಹಿಳಾ ವಿದ್ಯಾಲಯದ ಮುಖಾಧ್ಯಾಪಿಕೆಯ ವದವನ್ನೂ ಸ್ವೀಕರಿಸಿದ್ದಾರು.

ಅದೊಂದು ಅವಳ ಮನಸ್ಸಿನ ತಳಮಳ; ಪ್ರೀಯರ ಸ್ವಾತಂತ್ರ್ಯ, ಅವಳಿನ್ನತಿ; ದಾಂವರ್ತ್ಯಜೀವನದಿಂದುಂಟಾಗುವ ಅವರ ಅಧಃಕಾತವನ್ನು ತಡೆಯಬುದು; ತತ್ವವಾನಗಳಿಂದ ಅವರ ಮೇಲೆ ಉಂಟಾಗುತ್ತಿದ್ದ ಅನ್ಯಾಯಕ ಪ್ರತೀಕಾರವಾಡಬುದು. ಅಂತು, ನವಯುಗದ ಸರ್ವೀನ ವಿಚಾರಗಳಿ

ಎಡಕೊಟ್ಟಿ ಸುಧಾರಕ ಸ್ತೋ ಸಮಾಜವನ್ನು ನಿರ್ವಿರ್ಸುವುದೇ ಅವಳ ಧ್ಯೇಯ ವಾಗಿತ್ತು. ಅದಕ್ಕೆ ಅವಳ ನಿರ್ಗಳವಾದ ಮಾತುಗಾರಿಕೆಯೂ, ದೇಶದೇಶಾಂತರಗಳನ್ನು ಒಳಗೊಂಡ ಅನುಭವವೂ, ಅವುಗಳ ಪ್ರತಿಫಲವಾಗಿ ಅವಳು ನಿರಂತರ ನಡಿಸಿದ ಪ್ರಚಾರವೂ ಒಳ್ಳೆಯ ಸಹಾಯಕವಾಗಿದ್ದವು. ಅವಳ ಒಂದೊಂದು ವಾಕ್ಯವೂ ಸ್ತೋಪಗ್ರಂಥಿಲ್ಲಿ ಅಪ್ರತಿಮವಾದ ಚ್ಯಾತನ್ಯ ವನ್ನುಂಟಿವಾಡುತ್ತಿದ್ದವು.

ಅವಳ ಈ ಸಮಾಜ ನೇವೆಯ, ಧ್ಯೇಯದ ಹಿಂದೆ ಪುರುಷ ವರ್ಗದ ವಿಷಯವಾಗಿ ಅವಾರವಾದ ದ್ವೇಷವು ಅವಳ ನರನಾಡಿಗಳಲ್ಲಿ ತುಂಬಿ ತುಳುಕುತ್ತಿತ್ತು. ಕರೆಯಿದ ದಿನಗಳಲ್ಲಿ ಅವಳ ಮನಸ್ಸಿನ ಮೇಲಾದ ಪರಿಣಾಮಗಳಂತೂ ಸರಿಯೇ. ಯುರೋಪ ಅಮೇರಿಕೆಗಳಲ್ಲಿಯ ಅವಳ ಜೀವನವು ಮನುಷ್ಯ ಸ್ವಭಾವದ ಪರೀಕ್ಷಣದ ಒಳ್ಳೆಯ ಪ್ರಯೋಗದಂತೆ ಪರಿಣಮಿಸಿತ್ತು. ಈಗಲಾದರೂ ವಯಸ್ಸು ನಾಲ್ಕುತ್ತಕ್ಕೆ ನಿಂದಿದರೂ ಅವಳನ್ನು ಶಾಮಿಸಿ ಹೈಮಭಿಕ್ಷೆಯನ್ನು ಬೇಡಲು ಬರುವ ಕಾದಲರೇನೂ ಇರಲಿಲ್ಲವೆಂತಲ್ಲ. ಉರೋಳಿಗಿನ ಕ್ಲಬ್ಬಗಳಿಷ್ಟ್ವೇ ಅವಳನ್ನು ಸುಸ್ವಾಗತಿಸಲು ಸಿದ್ಧವಾಗಿದ್ದವು. ಆದರೆ ಪುರುಷರ ಯಾವ ಬಗೆಯ ಸಹವಾಸವೂ ಅವಳಿಗೇಗೆ ಬೇಕೆನಿಸುತ್ತಿದ್ದಿಲ್ಲ. ಮಹಿಳಾ ಸಮಾಜಗಳ ಕಾರ್ಯಕಲಾಪಗಳ ಮುಂದೆ ಬೇರೆ ಯಾವ ಕೆಲಸಕ್ಕೂ ಅವಳಿಗೆ ಹೇಳಿಯೂ ಉಳಿಯುತ್ತಿದ್ದಿಲ್ಲ

ಆದರೆ ಅವಳ ಹೆಣ್ಣು ಹೃದಯ ತೀರ ಬತ್ತಿ ಹೊಗಿದ್ದಿತು ಎನ್ನವಂತೆ ಇರಲಿಲ್ಲ. ಜಗತ್ತಿನ ಸುಖದುಃಹಳಿಗೆ ಸಹಾನುಭೂತಿಯಿಂದ ನೋಡುವಷ್ಟು ಮಾರ್ಗವನ್ನು ಆದರಲ್ಲಿತ್ತು. ಮೇಲಾಗಿ ತನ್ನ ವಿದ್ಯಾಲಯದೊಳಿಗಿನ ವಿದ್ಯಾ ಧೀನಿಯರನ್ನೆಲ್ಲ ಅವಳು ತನ್ನ ಹೊಟ್ಟಿಯ ಮಕ್ಕಳಿಗಿಂತಲೂ ಹೆಚ್ಚಾಗಿ ಶ್ರೀತಿಸುತ್ತಿದ್ದಾರು. ಅಂದ ಮೇಲೆ ಮಾತೆಯ ಮನುತೆ ಅವಳಲ್ಲಿ ಇದ್ದಿಲ್ಲ ವೆಂದು ಹೇಗೆ ಅನ್ನಬೇಕು?

ಅವಳಿಗೂ ಇಂದು ಅದೇ ವಿಚಾರ: ಇಂದಿನ ಸಭೆಯಲ್ಲಿ ಮಹಿಳೆಯರಿಗೆ ಸಮಾಧಾನವಿಸಿಸುವುದಾಗದೆ ಅವನೂನಿತನಾದೆನಲ್ಲಾ! ಅವರ ಪ್ರತ್ಯೇಗಳಿಗೆ ಸಮರ್ಪಕವಾದ ಉತ್ತರಗಳನ್ನು ಕೊಡುವುದು ಆಗದೇ ಹೋದರೆ, ಸ್ತೋಪಗ್ರಂಥ ಮುಂದಾಳು ಎಂದು ಅವರೆಲ್ಲಿ ತನ್ನನ್ನು ಅನುಸರಿಸಬೇಕು? ಹಾಗು ಸ್ತೋಪಗ್ರಂಥ ಬೆಂಬಲನೇ ದೂರಕದೇ ಹೋದರೆ, ಸ್ವತಂತ್ರ ಸ್ತೋಪಗ್ರಂಥ ಸಾಫಿಸಬೇಕಂಬ ತನ್ನ ಧ್ಯೇಯ ನೇರವೇರುವುದೆಂತೆ?

మత్తు అవర ప్రతీథి: మాతేయాగున అధికార . . . మాతేయ మనుతే . . . ! సృష్టియ కాయిషు ప్రకృతి పురుషర సకచార దిందలే సాగుపుదేనోఏ నిజ. ఆదరే . . . స్వతంత్ర సమాజద సద స్వరు మగువిన భిష్మిగాగి గండసర హోరెయ జడిగె నోఎడువుదు ఉచితవాదితే? హాగాదరే, అదక్కే స్వతంత్ర్యవేస్తువుదాదరూ హేగే?

విచారద తొళలాటిదల్లి ఇడియ రాత్రి అవళ నిద్దె ఎల్లియో తేలి హోగిత్తు. అత్తిత్త హొరళాడువుదష్టే ఒందే సననే సాగిత్తు. హణ్ణిన భావ, మక్కల మనుతే, సృష్టియ నోహ, ఇవుగళ విషయవాగి విచారమాడుత్త హోదంతే, భావనేయ లుక్కటియు ప్రబలవాగి తానో మాతేయాగబేచు ఎంబ ప్రవృత్తియు మనస్సిన యాపుదోఏ ఒందు ములైయింద మేలక్కెద్ద బట్టిత్తు. అదన్న తడిగట్టివుదు అవళిగే సాధ్యవాగలిల్ల.

మత్తు స్వతంత్ర స్వియు పురుష సకాయవిల్లదే మాతృపదవన్న సంవాదిసబకుడాదరంతూ అవళ ధ్వేయ సాధనేయు సులభ సాధ్యవాదంతాగలిక్కిల్లవే?

X X X X

బేళిగే విళువాగ అవళ మనస్సు ఒందు నిధారశ్చే ఒందిత్తు. అదన్న బదలసువుదు ఈగ సాధ్యవిరలిల్ల. తఁను తాయియాగబేంబ భావవు అవళ క్వదయపన్న భేదిసి నరనరగళన్నెల వ్యాపిసిబట్టిత్తు. అమేరికేగె హోదాగ అల్లి హోస ప్రయోగగళింద నిమిసిద నళిగియ పిల్చిగళన్న (tube babies) అవళు నోడిద్దాళు. ఈ విజ్ఞానద యుగదల్లి అసాధ్యవేంబుదు యావుదు? ఒందు ప్రకారద హోస మద్దిన చుచ్చవ ప్రయోగదిందలూ అదు క్షేగుడువుదెందు అవళు ఎల్లియో ఒదిద్దాళు. తమ్మురిన మెడికల్ కేలేజిన ప్రయోగ శాలేయల్లియూ ఇంధ హోస ప్రయోగగళన్న క్షేకొండిరువుదు అవళ నేనపిగే ఒందిత్తు. ఆదుదరింద హాసిగెయింద ఎద్దవళే శారన్న తెగెదుకొండు ఆ కేలేజిన ప్రస్తిపాలరిద్దల్లిగె తెరళిదళు.

ప్రస్తిపాలరు హోరగే ఇరలిల్ల. నేరవాగి అవళు అవర హండ తియ కిరుసునెగే హోదళు. అల్లి నోడిదరి ప్రస్తిపాలరూ ఆసర

ಹಂಡತಿಯೂ ತಮ್ಮ ಚಿಕ್ಕ ಮನುವಿನ ಆರ್ಥಿಕೆಯಲ್ಲಿ ತೊಡಗಿದ್ದಾರೆ. ಮನು ನಿಗೆ ನೇಗಡಿ, ಜ್ಞರ, ಮೃಮೇಲನ ಎಚ್ಚರವಿಲ್ಲ; ಸ್ವಫ್ತವಾಗಿ ಕಣ್ಣ ಮುಚ್ಚಿ ಕೊಂಡು ಬಿಡ್ಡ ಕೊಂಡಿದೆ. ಮುಂದ್ದು ಮಾಗ, ಮೋಹಕವಾದ ಅವರುವಗಳು; ನೋಡಿದೆಂದನೇಯೇ ಮುದ್ದಿದಬೇಕೆಂದೆನಿಸಿತು ಅವಳಿಗೆ. ಅವಳ ಜಂಗ್ಯತವಾದ ವಾತ್ಯಭಾವನೆ ಮತ್ತಿಷ್ಟು ಪ್ರಬಲವಾಯಿತು.

ಮನುವಿಗೆ ತ.ಸು ವಾಸಿಯಾದೊಡನೆ ಶ್ರಿಸ್ತಿಪಾಲರು, ಹೊರಗೆ ಬಂದು ಅವಳು ಬಂದ ಕಾರಣವನ್ನು ಕೇಳಿದರು. ಅವಳು ತನ್ನ ಮನೋಗತವನ್ನು ತಿಳಿಸಿ, ಈ ಕಾರ್ಯದಲ್ಲಿ ಪ್ರವೀಣಳಾದ ಶ್ರೀ ಷ್ವದ್ಯಳ ಹೆಸರನ್ನು ತಿಳಿಸಬೇಕೆಂದೂ ಅವಳಿಗೆ ಎಲ್ಲ ಉಪವಶ್ತಿಯನ್ನು ಅವರೇ ಒದಗಿಸಿಕೊಡಬೇಕೆಂದೂ ಬಿನ್ನವಿಸಿಕೊಂಡಳು.

ಶ್ರಿಸ್ತಿವಾಲ ಗುಂಡಾಚಾರ್ಯರಿಗೆ ತುಂಬ ಸಂತೋಷ. ತಮ್ಮ ಪ್ರಯೋಗ ಶಂತಯಲ್ಲಿಯ ಪ್ರಯೋಗಗಳಿಗೆ ಅವಳ ಪ್ರೋತ್ಸಾಹವು ಸ್ವಫ್ತತಿರುದಾಯಕವಾಗುವುದೆಂದು ಹಿಗ್ಗಿ ಅವಳನ್ನು ಮನಸಾ ಅಭಿನಂದಿಸಿದರು. ಅವರ ವಿದ್ಯಾಲಯದಲ್ಲಿ ವಾರ್ಧಾನಕ ಉಪಾಂತರೂ ಅಂಥ ಸಂತೋಧನಗಳಲ್ಲಿ ತೊಡಗಿದ್ದರು. ಅವರ ಹಂಡತಿ ಶ್ರೀಮೋಹಿನಿಯು ಡಾಕ್ಟರಳೇ ಇದ್ದು ದರಿಂದ ಅವರನ್ನೇ ಕಾಣಲು ಪ್ರಿ. ಗುಂಡಾಚಾರ್ಯರು ಸ.ಲೋಚನಾದೇವಿಗೆ ಸಲಹೆಯನ್ನಿತ್ತರು.

ಸ.ಲೋಚನಾದೇವಿಯು ಡಾ.ಶ್ರೀಮೋಹಿನಿಯ ಮನೆಗೆ ಬಂದು ಅವಳಿಗೆ ಎಲ್ಲವನ್ನೂ ವಿವರಿಸಿದಳು. ಶ್ರೀಮೋಹಿನಿ ತುಂಬ ಬಸುರಿ, ಆದರೂ ಬೇನೆ ಬಿಡ್ಡವರ ಆರ್ಥಿಕೆಯ ವಿಷಯವಾಗಿ ತತ್ವರಳಿಗಿದ್ದಳು. ಬಳಿಗೆ ಗಂಡನ ಬೆಂಬಲವೂ ಇದ್ದಿತು. ಗಂಡ-ಹಂಡಿರಿಬ್ಬರೂ ಹೊಸ ಹೊಸ ಜೈವಧರಳ ಶೋಧದಲ್ಲಿಯೂ, ಹೊಸ ಸಂತೋಧನೆಗಳ ಕಲ್ಪನಾ ವಿಲಾಸದಲ್ಲಿಯೂ ಕಾಡಿಯೇ ವಿಚಾರವಿನಿಮಯದಲ್ಲಿ ಮಗ್ನಿರಾಗುತ್ತಿದ್ದರು. ಸ.ಲೋಚನಾ ದೇವಿಗೆ ಅದೊಂದು ಬಗೆಯ ವಿಶ್ವಾಸವನ್ನುಂಟುವಾದಿತು. ಶ್ರೀಮೋಹಿನಿಗೂ ಶ್ರೀಸಮಾಜದ ಮಂದಾಳವಾದ ಸುಲೋಚನಾದೇವಿಯಲ್ಲಿ ತುಂಬ ಆದರ, ಗೌರವವಿದ್ದಿತು. ಇಂಥ ಕಾರ್ಯಕ್ಕೆ ಮುಂದಾಗುವುದಂತು ಅವಳ ಮುಂದಾಳತನಕ್ಕೆ ಮುಡಿಗಟ್ಟಿದಂತೆಯೇ. ಅವಳ ದೇಹ ಪರೀಕ್ಷೆ ವಾಡಿ ಇನ್ನೀರಡು ವಂತಗಳ ಮೇಲೆ ಸರಿಯಾಗಿ ಒರ್ಪಾತೆ ಶ್ರೀಮೋಹಿನಿಯು ಅವಳಿಗೆ

ಉಸುರಿದಳು. ಗಭ್ರವತಿಯಾದ ಶ್ರೀಮೋಹಿನಿಯು ತನ್ನ ದೇಹವನ್ನು ಮುಟ್ಟಿ ಪರೀಕ್ಷೆಮಾಡುತ್ತಿರುವಾಗಲೂ, ಅವಳ ಮಂದವೂ ಮಧುರವೂ ಆದ ನಡೆ-ನುಡಿಗಳನ್ನು ನಿರೀಕ್ಷಿಸುತ್ತಿರುವಾಗಲೂ ಯಾವುದೂ ಒಂದು ಹೊಸ ಸಂವೇದನೆಯಿಂದ ಸುಲೋಚನಾದೇವಿಯ ಹೃದಯವು ತುಂಬಿ ಬಂದಿದ್ದ ಅವಳು ಭಾವವರವತಳಾಗಿದ್ದಳು. ಶ್ರೀಮೋಹಿನಿಯ ಮಾತುಗಳನ್ನು ಅದೇ ವರವಶ್ತತಯಿಂದ ಅವೃತಮಯವೆನ್ನವಂತೆ ಆಲಿಸಿ ಅಲ್ಲಿಂದ ಹೂರಟಿಂ ಬಂದಳು.

ಷತ್ರು. ಉಪಾಕಾಂತರೋಬ್ಬ ಬುದ್ಧಿಜೀವಿ. ವ್ಯಾಜ್ಞಾನಿಕ ಸಂಶೋಧನೆಯಲ್ಲಿ ಅವರಿಗೆ ತುಂಬ ಆಸಕ್ತಿ. ಅನೇಕ ವರುಷಗಳಿಂದ ಈ ಹೊಸ ಸಂಶೋಧನೆಯಲ್ಲಿ ಅವರು ತೊಡಗಿದ್ದರು. ಪ್ರಯೋಗ ಶಾಲೆಯಲ್ಲಿ ಇಲಿ, ವೋಲ, ಮಂಗಳನ್ನು ನಾಕಿ ತಮ್ಮ ಸಂಶೋಧನೆಗಳ ಯಶಸ್ವಿತೆಯನ್ನು ಸಿದ್ಧಪಡಿಸಿದ್ದರು. ಮನುಷ್ಯರ ವಿಷಯವಾಗಿಯೂ ಅವರ ಹೊಸ ಶೋಧ ಸಿದ್ಧವಾಗಿತ್ತು. ಅದರ ಪ್ರಯೋಗದ ಪ್ರಥಮ ಪಸ್ತುವಾಗಿ ಸುಲೋಚನಾದೇವಿಯಂಥ ವಿದುಷಿಯು ತಾನಾಗಿಯೇ ಮುಂದೆ ಬಂದುದರಿಂದ ಅವರ ಉತ್ಪಾಹಕ್ಕೆ ಎಣಿಯಿರಲಿಲ್ಲ. ಶ್ರೀಮೋಹಿನಿಯಿಂದಲೇ ಈ ಪ್ರಯೋಗವಾಗಬೇಕಾದುದರಿಂದ, ಸುಲೋಚನಾದೇವಿ ಬರಲರುವ ಮುನಾಖಿದಿನ ತಾನೇ ತಮ್ಮ ಹಂಡತಿಯ ದವಾಖಾನೆಗೆ ಬಂದು ಎಲ್ಲವನ್ನೂ ವಿವರಿಸಿದರು. ಅದಕ್ಕಾಗಿ ಒಂದು ಪ್ರತ್ಯೇಕವಾದ ಕೋಣೆಯನ್ನೇ ಏರಿಸಿ ಎಲ್ಲ ಉಪಕರಣಗಳನ್ನು, ಜೈವಧರಣೆಯನ್ನು ವ್ಯವಸ್ಥಿತವಾಗಿ ಇಡಿಸಿದರು. ಪರಿಚಾರಿಕೆಯಿಗೂ ಏನೇನು ಮಾಡಬೇಕೆಂಬುದನ್ನು ತಿಳಿದೇಲಿದರು. ಶ್ರೀಮೋಹಿನಿಗೂ ಅಂದು ಉತ್ಪಾಹ. ತಮ್ಮ ಭಾವಿ ಪ್ರಯೋಗದ ವಿಷಯವಾಗಿ ಮಾತನಾಡುತ್ತಲೇ ಆ ಕೋಣೆಯಲ್ಲಿ ಗಂಡ ಹಂಡಿರಿಬ್ಬರೂ ಬಹಳ ಹೂತಿನ ವರೆಗೆ ಕುಳಿತಿದ್ದರು.

ಮರುದಿನ ವೇಳಿಗೆ ಸರಿಯಾಗಿ ಸುಲೋಚನಾದೇವಿಯು ಆ ಜೈವಧಾಲಯಕ್ಕೆ ಬಂದಳು. ಪರಿಚಾರಿಕೆಯರು ಒಳ್ಳೆಯ ಆದರದಿಂದ ಅವಳನ್ನು ಸ್ವಾಗತಿಸಿದರು. ಅವಳಿಗಾಗಿ ಸಜ್ಜಗೊಳಿಸಿದ ಕೋಣೆಯನ್ನು ತೋರಿಸಿದರು. ಆದರೆ ಡಾ. ಶ್ರೀಮೋಹಿನಿಯು ಇನ್ನೂ ಯಾಕೆ ಬಂದಿರಲಿಲ್ಲವೆಂಬುದು ಅವಣಗೆ ಗೊತ್ತಿರಲಿಲ್ಲ. ಕೂಡಲೇ ಸುಲೋಚನಾದೇವಿ ಕ್ವಿಟಂಟಿ (telephone) ಯಂದ ಶ್ರೀಮೋಹಿನಿಗೆ ತಾನು ಒಂದುದಂತ್ತು ತಿಳಿಸಿದಳು. ಶ್ರೀಮೋಹಿನಿ

ಅಂದು ರಾತ್ರಿಯಿಂದ ಅಕ್ಷಸ್ವಾತ್ಮಗಿ ಪ್ರಸವ ವೇದನೆಯಲ್ಲಿದ್ದಳು. ತಾವು ಮುನಾಖಿದಿನ ಸಜ್ಜಗೋಳಿಸಿದ ಸಲಕರಣೆಗಳು ಪ್ರಯೋಗವಾಗದೆ ಕೆಟ್ಟಿಹೊಗ ಬಾರದೆಂದು ತನ್ನ ಪತಿಯನ್ನೇ ಅಲ್ಲಿಗೆ ಕಳಿಸುವುದು ಅನಿವಾರ್ಯವಾಗಿರುವುದೆಂದೂ, ಅದಕ್ಕಾಗಿ ಶ್ವಾಸಚೇಂದೂ ಅವಳು ಸುಲೋಚನಾದೇವಿಯು ಕಿವಿಯಲ್ಲಿ ಬಿನ್ನವಿಸಿದಳು. ಸುಲೋಚನಾದೇವಿಯು ಇನ್ನೇನು ಮಾಡುವುದು ಎಂದು ಅಲೋಚಿಸುತ್ತಿರುವಷ್ಟರಲ್ಲಿ ಪ್ರಾ. ಉಮಾಕಾಂತರು ಬಂದೇ ಬಿಟ್ಟಿರು. ಈಗ ಬೇಡವೆಂದು ಅವಳ ಮನಸ್ಸಿನಲ್ಲಿ ಬಂದಿದ್ದರೂ, ಅವರ ಗಂಭೀರವಾದ ಮುಖಮುದ್ರೆಯನ್ನು ನೋಡಿ ಅವಳ ಬಾಯಿಂದ ಮಾತ್ರೇ ಹೊರಡಲಿಲ್ಲ. ತಾನು ಯಂತ್ರದಂತೆ ಅವರನ್ನು ಹಿಂಬಾಲಿಸಿ ಆ ಕೋಣೆಯೊಳಗಿನ ಮಂಚದ ಮೇಲೆ ಮಲಗಿದ್ದುದು ಅವಳ ಜ್ಞಾವಕದಲ್ಲಿತ್ತು. ಸುತ್ತಲೂ ಪರಿಚಾರಿಕೆ ಯರು ಆ ಪ್ರಾರ್ಥಾವಕರಿಗೆ ನೇರವಾಗಿ ನಿಂತಿದ್ದರು. ಒಂದರೆ ತಾಸಿನಲ್ಲಿ ತನಗೆ ತಿಳಿಯದೆಯೆ ಎಲ್ಲವೂ ಮುಗಿದು ಹೊಗಿತ್ತು. ಈಗ ತಾವು ತೆರಳಬಹುದು ಎಂದು ವ್ಯಾಪ್ತಾವಕರು ಕೈಕುಲುಕುವಾಗಲೇ ಅವಳಿಗೆ ಪೂರ್ವ ಪ್ರಜ್ಞೆಯುಂಟಾದುದು.

X X X X

ಸುಲೋಚನಾದೇವಿಯ ಸ್ವಭಾವದಲ್ಲಿ ಈಗೊಂದು ಪ್ರಕಾರದ ವಿಶೇಷ ಬದಲಾವಣೆಯಾಗಿದ್ದುದು ಎಲ್ಲರಿಗೂ ಕಂಡುಬರುವಂತಿದ್ದಿತು. ಹೊಟ್ಟಿಯೊಳಗಿನ ಮಗುವು ಚೆಳಿಯುತ್ತಿದ್ದುಂತೆ ಆಕೆಯ ಹೃದಯದಲ್ಲಿ ಮೃದುತ್ವವೂ ಪ್ರೀತಿಯೂ ಹೆಚ್ಚಾಗಿ ಒಲಿಯಹತ್ತಿದ್ದಂತೆ. ತನ್ನ ಮಗುವಿನ ವಿಷಯವಾಗಿ ಯಂತೂ ಅದು ಹರಟ್ಟಿಪ್ಪುದಕ್ಕಿಂತ ಮುಂಚಿತವಾಗಿಯೇ ಅಸಾರವಾದ ಮನುತ್ಯೆಯು ಅವಳಲ್ಲಿ ನೆಲೆಗೊಂಡಿತು. ತಾನು ನಿರ್ವಿಫಲಿರುವ ಸ್ತ್ರೀ ಸಮಾಜದಲ್ಲಿ ತಾಯಿಯ ಸ್ಥಾನಮಾನದ ವಿಚಾರಗಳೇ ಆಕೆಯ ತಲೆಯಲ್ಲಿ ಈಗ ಆಗಿಂದಾಗೆ ಸುಳಿಯುತ್ತಿದ್ದವು.

ಮೇಲಾಗಿ ಮತ್ತೊಂದು ಮಹತ್ವದ ಕಾರ್ಯವನ್ನು ಅವಳು ಮರೆತಿರಲಿಲ್ಲ. ವಿಜ್ಞಾನದ ಕೌಶಲಕಗಳು ಓದುಬರಹ ಬಲ್ಲವರಿಗೆ ತಿಳಿದಿರಬಹುದು. ಆದರೆ ನಮ್ಮ ಸಮಾಜದಲ್ಲಿ ಇಂಥ ಜನ ಎಷ್ಟು? ಆದುದರಿಂದ ಹೊಸ ಹೊಸ ವೈಜ್ಞಾನಿಕ ಶೋಧಗಳ ವಿಷಯವಾಗಿ ಜನರಲ್ಲಿ ತಿಳಿವಳಿಕೆಯುಂಟಾಗುವನಂತೆ ಹೊಡಲು ಮಾಡಬೇಕಳ್ಳಿನೇ? ಆದುದರಿಂದ ಪತ್ರಿಕೆಗಳ ಮೂಲಕವಾಗಿಯೂ

ಬಾಹ್ಯಾಗಳ ಮೂಲಕವಾಗಿಯೂ ಅವಳು ಅದನ್ನೇ ಬೋಧಿಸಹತ್ತಿದಳು. ವಿಜ್ಞಾನದ ಸೇರವಿನಿಂದಲೇ ತವ್ಯಹೊಸ ಸಮಾಜವು ಪೋಷಿತವಾಗಬೇಕೆಂದೂ, ಮಕ್ಕಳಾಗುವಂಥ ಮಹತ್ವದ ಕಾರ್ಯವೂ ವಿಜ್ಞಾನದಿಂದಲೇ ಸಾಧ್ಯವಾಗುವುದೆಂದೂ ಪ್ರತಿಪಾದಿಸುತ್ತಿದ್ದಳು. ಮತ್ತು ಅಂಥ ಒಂದು ಪ್ರಯೋಗಕ್ಕೆ ತಾನೇ ಮುಂದಡಿಯಿಟ್ಟಿರುವೆನೆಂದೂ ಸಾರುತ್ತಿದ್ದಳು.

ಅವಳ ವಿದ್ಯಾಲಯದಲ್ಲಿಯ ಒಂದು ಪ್ರಸಂಗ: ವಿದ್ಯಾರ್ಥಿನಿಯರು, “ಸುತ್ತಿಕ್ಕಿತೆಯರ ಕಾರ್ಯಕ್ರೇತ್ವವು ಅಡುಗೆಯ ಮನೆಯೋ ಅಫೀಸೋ?” ಎಂಬ ವಿಷಯವನ್ನು ಚರ್ಚೆಗಾಗಿ ಇಟ್ಟಿಕೊಂಡಿದ್ದರು. ಆ ಸಭೆಗೆ ಸುಲೋಚನಾದೇವಿಯನ್ನೇ ಅಧ್ಯಕ್ಷಾಗಳು ಬಿನ್ನವಿಸಿಕೊಂಡಿದ್ದರು. ಚರ್ಚೆ ಮುಗಿದ ನಂತರ ಸುಲೋಚನಾದೇವಿಯು ತನ್ನ ಪಿಚಾರಗಳನ್ನು ಸ್ವಷ್ಟವಾಗಿ ವಿವರಿಸುತ್ತಿ: “. . . ಅಧ್ಯಾತ್ಮಿಕ ಸುತ್ತಿಕ್ಕಿತೆಯರು ಅಫೀಸನ್ನು ಸೇರಬೇಕು, ಅಫೀಸರರೂ ಆಗಬೇಕು; ಅದೇಕೆ ರಾಜಕಾರಣದಲ್ಲಿಯೂ ಮುಂದಡಿಯಿಡಬೇಕು. ಅದಕ್ಕಾಗಿ ಪುರಫರ ಅಧೀನರಾಗುವ ಎಲ್ಲ ಬಗೆಯ ರೀತಿಗಳನ್ನೂ ತಡೆಯಬೇಕು. ಅಂಥದೊಂದು ಹೊಸ ಶ್ರೀ ಸಮಾಜವನ್ನು ಕಟ್ಟಿಪುಡೇ ನನ್ನ ಗುರಿ. ಶ್ರೀಯರಿಗೆ ಸಹಜವಾದ ವಾಶ್ವವದದ ರಕ್ಷಣೆಗಾಗಿ ಇಂದಿನ ವಿಜ್ಞಾನದ ಹೊಸ ಶ್ಲೋಧಗಳನ್ನು ಬಳಸಿಕೊಳ್ಳಬೇಕು. ಅಂಥ ಒಂದು ಶ್ಲೋಧವನ್ನು ನಾನೇ ಪ್ರಯೋಗಿಸಿಕೊಂಡಿದ್ದೇನೆ. ಬಹುಶಃ ಕೆಲದಿನಗಳಲ್ಲಿಯೇ ನಾನೇ ಅಂಥ ಒಬ್ಬ ನೈದಲನೆಯ ಮಾತ್ರಾಗಬಹುದು” ಎಂದು ಮುಂತಾಗಿ ಮುಗಿಸಿದಳು.

ಇವ್ಯಾ ದಿನಗಳ ವರೆಗೆ ತನ್ನ ಸಂಶಯವನ್ನು ಹೊಟ್ಟಿಯಲ್ಲಿಯೇ ಅಡಗಿಸಿಕೊಂಡಿದ್ದ ವಿದ್ಯಾಲಯದ ಸೇವಿಕೆಯೊಬ್ಬಳು ಅದನ್ನು ಕೇಳಿ ತನೆನ್ನಿಳಿಗೇ ನಿಟ್ಟಿಸಿರಿಟ್ಟಳು. ವಿದ್ಯಾಲಯದಿಂದ ಹೊರಡುವಾಗ ಕೈಕಿಂಕಿಣಿಯಿಂದ ಸುಲೋಚನಾದೇವಿಯು ಸೇವಿಕೆಯನ್ನು ಕರೆದಾಗ ದಿನದಂತೆ ಅವಳು ಅಲ್ಲಿಯ ಸಾಮಾನ್ಯಗಳನ್ನು ತಟ್ಟಿನೆ ತೆಗೆದುಕೊಳ್ಳದೆ ಏನನೆನ್ನೇ ಕೇಳಬೇಕುದರಲ್ಲಿದ್ದಳು. ಸುಲೋಚನಾದೇವಿ, “ಏನು?” ಎಂದು ಹುಬ್ಬಿ ಮೇಲೆರಿಸಿದಾಗ ಅವಳು ಮೆಲ್ಲನೆ ಕೇಳಿದಳು: “ತಾಯಿ, ನಿಮ್ಮ ವಿಜ್ಞಾನಗಿಜ್ಞಾನ ನವಗೆ ತಿಳಿಯದ್ದು; ಆದರೆ ನಿಮಗೆ ಮಗು ಹಟ್ಟಿದರೆ, ಆ ಮಗುನಿನ ತಂಡೆಯಾರೆಂಬುದನ್ನು ನಾಳೆ ನಿಮಗೆ ಹೇಳಬೇಕಾಗಿ ಬರಲಿಕ್ಕಿಲನೇ? . . . ,”

ಆಕೆ ಇನ್ನೇನೋ ಕೇಳುವುದರಲ್ಲಿದ್ದ ಈ. ಅವ್ಯಾರಲ್ಲಿ ಸುಲೋಚನಾದೇವಿ “ಉಃ” ಎಂದು ತಿರಸ್ಯಾರದ ನಗೆ ನಕ್ಕು ಅಲ್ಲಿಂದ ಹೊರಟು ಬಂದು ಕಾರಿನಲ್ಲಿ ಕುಳಿತುಬಿಟ್ಟುಳು.

ಮನೆಯ ಹಾದಿಯ ಮೇಲಿದ್ದಾಗ ಹಲವು ವಿಚಾರಗಳು ಅವಳ ಮನಸ್ಸಿನಲ್ಲಿ ಎಡತಾಕಿದುವು. ಆ ನೇವಿಕೆಯ ಪ್ರಶ್ನೆ.... ಆಃ, ಅವಳೊಬ್ಬ ಹುಚ್ಚಿ! ಆದರೆ.... ಅವಳ ಪಶ್ಚೀಯಲ್ಲಿ ಅರ್ಥವಿಲ್ಲವೇ? ವಿಚಾರ ಮಾಡಿದಂತೆಲ್ಲ ಆ ಪ್ರಶ್ನೆ ಕೂರಲಿಗಿನಂತೆ ಅವಳ ಮನಸ್ಸನ್ನ ಚುಚ್ಚುತ್ತೊಡಗಿತು. ತಂದೆ ಯಾರು? ಎಂಬ ಮಾತಿನ ಹಿಂದೆ ಗಂಡಿನ ಆಧಾರವಿಲ್ಲದೆ ಹೆಂಗಸು ಬಾಳಲಾರಳು, ಎಂಬ ಅವಳ ಅಬಲತೆಯ ಚಿತ್ರವಿಲ್ಲವೇ?

ಹೌದು, ಅಬಲತಯ ದ್ಯೋತಕವೇ ಅದು! ಆ ನೇವಿಕೆಯ ಪ್ರಶ್ನೆಯ ಸಂಬಂಧವಾಗಿ ಅವಳ ಮನಸ್ಸಿನಲ್ಲಿ ಈಗ ಸಂತಾಪಪೂರ್ಣಾಯಿತು. ಆದರೆ ವಾವ, ಅವಳದೇನು ತಪ್ಪು? ಅದು ಅವಳೊಬ್ಬಳ ಪ್ರಶ್ನೆಯೇ ಅಲ್ಲ; ಅವಳು ಬೆಳೆದು ಬಂದಿದ್ದ ಸಮಾಜದ ಮನೋಪೃತ್ಯಾಯ ಫಲ ಗಂಡಿನ ಅಧಿಕಾರಕ್ಕೆ ಹಂಗಸು ತನ್ನ ಅಸ್ತಿತ್ವವನನ್ನ ಎಂದೂ ವಾರಿಬಿಟ್ಟಿದ್ದಾಳೆ. ವರಂವರಂಗತ ವಾಗಿ ಅವನ ಗುಲಾಮಳಾಗಿ ಬಾಳುತ್ತಿದ್ದಾಳೆ ತನ್ನ ಶಕ್ತಿ ಸರ್ವಸ್ವನನ್ನೆಲ್ಲಾ ಕಳಿದುಕೊಂಡು ಅವನ ಸಹಾಯವಿಲ್ಲದ ಯಾವ ಕಲಸವೂ ಆಗಲಾರದು ಎನ್ನುವಷ್ಟು ನಿಸ್ಪಹಾಯಕಳಾಗಿದ್ದಾಳೆ. ಇನ್ನೂ ಎಷ್ಟೋ ವಿಚಾರ ಗಳು ಅವಳ ತಲೆಯಲ್ಲಿ ಬಂದುವು. ಅವಳ ಸುಷ್ಟು ಮನಸ್ಸಿನಲ್ಲಿದ್ದ ಪುರುಷ ದ್ವೀಷವು ಮತ್ತುಷ್ಟು ಪ್ರಜ್ಞಲವಾಯಿತು.

ಸಡುವೇ ಅವಳಿಗೆ ಧನ್ಯೇನಿಸಿತು. ತನಗೆ ಬೈಷಧ ಪ್ರಯೋಗ ಮಾಡಿದ ದಿನದ ನೇನವು ಅಂದು ತಟ್ಟಿನೆ ಅವಳ ಕಣ್ಣಂದೆ ಹೊಳೆಯಿತು. ತನ್ನ ಮನಸ್ಸಿನಲ್ಲಿ ಬೇಡನಿಸುತ್ತಿದ್ದರೂ ಪ್ರಾ ಉಪಾಕಾಂತರಿಗೆ ಆ ಪ್ರಯೋಗ ಮಾಡಲು ಬಿಟ್ಟುದೇರೆಕ? ಶತಮಾನೀಯಿನಿಯು ಶಕ್ತಿಗೊಂಡು ತಾನಾಗಿಯೇ ಆ ಪ್ರಯೋಗ ಮಾಡುವಷ್ಟು ದಿನ ತಡೆಯು ಬಾರದಾಗಿತ್ತೇ? ಅಂತು ತಾನೂ ಅಬಲೆಯಂತೆ ಪುರುಷರ ಸಹಾಯಕ್ಕೆ ಬಲಬಿಡ್ಡೆನಲ್ಲ....!

ಮತ್ತು ಅವರು ಉಪಯೋಗಿಸಿದ ಬೈಷಧ—? ಅದು ಯಾವ ಪಾಷಿಷ್ಟನ ಏಂಬುದಿಂದ ತಯಾರಿಸಿದ್ದೋ—ಎಂಥ ರೋಗಿನೋ, ಹೊಲೆಯನೋ, ನೀಂಜನೋ! ಆ ಮಂಗನಮಾತಿಯನನು ಬಳಿಯಿಂದ ಹಂಡು ಹೋದರೆ

ಅವನ ನೇರಳನ್ನು ತನು ಮುಟ್ಟಿತ್ತಿರಲ್ಲ. ಆದರೆ ಏನಿದು ದುಭಾಗ್ಯ—
ಅವನ ವೀರ್ಯವನ್ನು ತನಗೆ ಯಾವುದೂ ಅರಿವಿಲ್ಲದೆ ತನ್ನ ಒಡಲಿನಲ್ಲಿಯೇ
ಇಟ್ಟಿಕೊಂಡು ಬಂಬತ್ತು ತಿಂಗಳು ಹೋಷಿಸಬೇಕಾಯಿತಲ್ಲ! ಇದು ಎಂತದ
ದೃಷ್ಟಿವನೆನ್ನಬೇಕು?

ಈ ವಿಚಾರದ ಆಘಾತದಿಂದ ಅವಳ ತಲೆಯು ಏರಡು ಹೊಳೆಣಗುವಂತಹಿತ್ತು. ಎಲ್ಲಿಯಾದರೂ ಗೋಡೆಗೆ ಹಾಯ್ಯು ತಲೆಯನ್ನು ಒಡೆಯಬೇಕೊಳ್ಳಲೇನೇ ಎಂದೇಸಿತು ಅವಳಿಗೆ. ತನ್ನ ಬಳಿನ ಹೇಸಿಕೆಯುಂಟಾಯಿತು. ಆತ್ಮಹತ್ಯನನ್ನು ವಾಡಿಕೊಳ್ಳುವುದೇ ಸರಿ ಎಂದು ಅನಿಸಿತು ಒಮ್ಮೆ. ಆದರೆ... ಭಾರಿಯತ್ವವು ಮಾಹಾತಕವಲ್ಲವೇ? ತನ್ನ ಆತ್ಮ ಹೋದರೂ ಸರಿಂಬೇ; ಆದರೆ, ತನೇನ್ನಡಲಿನಲ್ಲಿ ಬೆಳಿಯುತ್ತಿದ್ದ ಆ ಪ್ರಕ್ರಿಯೆನಾ? ಅದನ್ನೂ ಕೊಲೆಗೀಡುವಾಡುವುದು ಹೇಗೆ? ಅದನ್ನು ಸ್ವಾಗತಿಸಿದನಳು ತಾನೇ ಅಲ್ಲವೇ... . . ?

ಅಂತು, ಈ ವಿರುದ್ಧ ವಿಚಾರಗಳ ತಾಕಲಾಟಿದಿಂದ ಅವಳಿಂದು ಬದು
ಕಿಡಳು. ಒಂದು ಕಡೆಗೆ ಆತ್ಮಹತ್ಯೆಯ ಚುಡುಕು, ಇನ್ನೊಂದು ಕಡೆಗೆ ಹೋಟಿ
ರಲ್ಲಿಯ ಮಗುವಿನ ವಿಷಯವಾಗಿ ಆಸ್ತಿ... ಯಾರು ಯಾರೋ ಬೀದಿಯಲ್ಲಿ
ವಿನಿದ ಅನಾಥ ಮಗುವನನ್ನು ನಾವು ಶ್ರೀತಿಯಿಂದ ಸಾಕಿ ಸಲಹಾವಿವು. ಅಂದ
ಮೇಲೆ, ನನ್ನ ಹೋಟಿಯಲ್ಲಿಯೇ ಹಂಟಿವ ಮಕ್ಕಳ ವಿಷಯವಾಗಿ ಅನಾನ್ನಿ
ತಾಳುವಾದೆಂತು? ಅಂತು ನಾವಿನ ದುಡುಕ, ಹಾಗೆ ಮಗುವಿನ ಮಹತ್ವ
ಇವುಗಳ ಹೋರಾಟಿದಲ್ಲಿ ಮಗುವಿನ ಮಹತೆಯೇ ಗೆದ್ದಿತು. ಆದಾಗ್ಯ ಆ
ಹೋರಾಟಿದಂದಾದ ಮನಸೆಯೇಬಿಯು ಇಡಿಯು ರಾತ್ರಿ ಅವಳಿಗೆ ಕಣ್ಣಿಗೆ
ಕಣ್ಣ ಹತ್ತಿಗೊಡಲಿಲ್ಲ. ಕೊನೆಯ ವರೆಗೆ ತನ್ನ ಸಮನ್ವಯ ಸಮಾಧಾನ
ಕರವಾದ ಉತ್ತರವೂ ದೊರಕಲಿಲ್ಲ

బెళగాదొడనే తృప్తివోహినియ వునేగే మించిన వేగదింద ధావిసిదశు. తన్న విచారద తోడకుగళనైల్ల అవళిగే బండోండాగి వివరిసిదశు. అందు ప్రసవవేదనయింద అవఖు బళలుత్తిద్ద దిన అవఖగండనన్న కళిసిదుదక్కుగి అవళిగే దఱషిసిదశు. తానేకి ఒప్పిదేనోలుఎందు తన్నన్న తానే కళిదుకోండశు. ఈ సంకటదింద తాను బదుళువుదు హేగేందు మోరెయిట్టుశు.

ಶತಿವೇಳೆಹಿನಿಗೆ ಸುಲೋಚನಾದೇವಿಯ ಸಂಕಟದ ಅರ್ಥವಾಯಿತು. ಅವಳಿಗೆ ಮಾನಸೋಪಚಾರವು ಆವೃತ್ತಿವಾಗಿರುವುದೆಂದು ಅವಳು ಮನ ಗಂಡಳು. ಅವಳ ಬಳಿಗೆ ಹೊಗಿ ಗದ್ದವನ್ನು ಹಿಡಿದು ಅವಳನ್ನು ಮಗುವಿಗಿಂತಲೂ ಕೋಮಲವಾಗಿ ನಡಿಸಿಕೊಂಡಳು. ಅವಳ ಉದ್ದೇಶವು ಕಡಿಮೆ ಯಾಗುವಂತೆ ಸಮಾಧಾನದಿಂದ ಅವಳನ್ನು ಸಂತೋಷಿಸಿದಳು.

ಮತ್ತು ಅವಳ “ತಂದೆಯ ಸಮಸ್ಯೆ...?” ಸ್ತ್ರೀವಾದದ ಆಂದೋಲನವು ಪ್ರಬಲವಾಗಿ ಹರಡುತ್ತಿದ್ದ ದರಿಂದ ಅವಳ ಗಂಡನಿಗೆ ಅದು ಎಂದೋ ಹೊಳೆದಿತ್ತು. ಪುರುಷ ವೀರ್ಯವನ್ನು ಪ್ರಯೋಗಿಸದೆ ಕೇವಲ ರಾಸಾಯನಿಕ ಕ್ರಿಯೆಗಳಿಂದಲೇ ಜೀವಾಣು (Chromosomes)ಗಳಿಂದ ಕೂಡಿದ ದ್ರವವನ್ನು ಸಿದ್ಧಮಾಡಿ, ಅದರಿಂದಲೇ ಬೇರೆ ಬೇರೆ ಪ್ರಾಣಿಗಳು ಹುಟ್ಟುವ ಬೈಷಧವನ್ನು ಅವರು ಹುಡುಕಿ ತೆಗೆದ್ದರು. ಇಲ್ಲ, ಮಂಗಳ ಮೇಲೆ ಆ ಪ್ರಯೋಗ ತುಂಬ ಯಶಸ್ವಿಯಾಗಿತ್ತು. ಮನುಷ್ಯರ ಸಲುವಾಗಿಯೂ ಅಂಥ ಬೈಷಧವನ್ನು ಅವರು ತಯಾರಿಸಿದ್ದರು. ಈಗಾಗಲೇ ಈ ಹೊಸ ಸಂಶೋಧನೆಯನ್ನು ನೋಬಲ ಪ್ರಾಯ್ಜಿಗಾಗಿ ಸ್ವೀಡನ್‌ನ್ನಿಗೂ ಕಳಿಸಿದ್ದರು.

“ತಂಗೀ, ಸುಲೋಚನಾದೇವಿ, ನನ್ನಿಂದಾದ ಒಂದು ತಪ್ಪಿ ಇದೆ. ನಿನ್ನೊಳಿದನೆ ಈಗ ಕ್ರಮೆ ಯಾಚನೆ ಮಾಡುವ ಕಾರಣವೇನೂ ಉಳಿದಿಲ್ಲ. ಅದು ನಿನ್ನ ಒಳಿತಿಗಾಗಿಯೇ ಆಗಿರಬೇಕು ನಿನ್ನ ಮೇಲೆ ಪ್ರಯೋಗಿಸುವ ದಕ್ಷತೆಯು, ವೀರ್ಯದಿಂದ ತಯಾರಿಸಿದ ಬೈಷಧವನ್ನೇ ನನ್ನ ಕೈಯಲ್ಲಿ ಕೊಟ್ಟಿದ್ದರು. ಅದನ್ನು ಯಾರಿಗೂ ಸಿಗದಂತೆ ಭದ್ರವಾಗಿ ನಾನು ಬೇರೊಂದೆಡೆಗೆ ಇಟ್ಟಿದ್ದೆ. ಆದರೆ ನನ್ನ ಪ್ರಸರವೇದನೆಯ ಗೊಂದಲದಲ್ಲಿ ನಾನದನ್ನು ಮರಿತು ಬಿಟ್ಟೇ. ವತಿಯು ದವಾಖಾನೆಗೆ ಹೋದಾಗ ಅವರಿಗೆ ಅದು ಹಿಗಲಿಲ್ಲ. ಆದುದ ರಿಂದ ತನ್ನ ನೂತನ ಸಂಶೋಧನೆಯ ಪ್ರಯೋಗವನ್ನೇ ನಿನ್ನ ಮೇಲೆ ಮಾಡ ಬೇಕಾಯಿತಂತೆ. ನಿನಿಗೆ ಅಸಮಾಧಾನ ಪಡುವ ಕಾರಣವಿಲ್ಲವನ್ನೇ?” ಶತಿವೇಳೆಹಿನಿಯು ಅವಳ ಗದ್ದವನ್ನುಲುಗಿಸುತ್ತು ತುಂಬ ಪ್ರೀತಿಯಿಂದ ಉಸುರಿದಳು.

ಸುಲೋಚನಾದೇವಿಗಾದ ಸಂಶೋಷಕ್ಕೆ ಅಂತಪಾರವೇ ಇರಲಿಲ್ಲ. ಆನಂದ ಪರವಶಳಾಗಿ ಶತಿವೇಳೆಹಿನಿಯನ್ನು ಅಪ್ರಿಕೊಂಡು ಅವಳ ಎದೆಯ ಮೇಲೆ ಅನಂದಾಶ್ಚರ್ಯಗಳ ಪ್ರವಾಹವನ್ನೇ ಹರಿಯಿಸಿದಳು.

ಅವಳ ತಲೆಯ ಮೇಲೆ ಕೈಯಾಡಿಸುತ್ತು ಶಕ್ತಿವೋಹಿನಿಯು ಹೇಳಿಗೆ ಉಸುರಿದಳು: “ನಿನ್ನ ಮಗುವಿನ ತಂದೆ ಯಾವ ಪ್ರಾಣಿಯೂ ಅಲ್ಲ, ಅದೂಂದು ಹೊಸಯುಗದ ಜೀವ—ವಿಜ್ಞಾನ!”

ಸುಲೋಚನಾದೇವಿಯ ಮನಸ್ಸು ಈಗ ಸಂಪೂರ್ಣವಾಗಿ ತಿಳಿಯಾಗತ್ತು. ಹೊಟ್ಟೆಯಲ್ಲಿರುವ ಮಗುವಿನ ಪ್ರೇಮಕ್ಕಿಂತ ಅಲ್ಲಿ ಬೇರೆ ಯಾವ ಭಾವನೆಗಳಿಗೂ ಎಡೆಯಿರಲಿಲ್ಲ!

X X X X

ಪ್ರಸೂತಿ ಗೃಹವು ಮಹಿಳಾ ಸಮಾಜದ ಸದಸ್ಯರಿಂದ ತುಂಬಿಹೋಗಿತ್ತು. ಬಂದವರಿಗೆಲ್ಲ ಒಳಗೆ ಬಿಡುವುದು ಅಲ್ಲಿಯ ವ್ಯವಸ್ಥೆವರಿಗೆ ಸಾಧ್ಯವೂ ಇರಲಿಲ್ಲ, ಇಷ್ಟವೂ ಇರಲಿಲ್ಲ.

ಸುಲೋಚನಾದೇವಿ ನಾಲ್ಕೆಯದು ದಿನಗಳಿಂದ ಪ್ರಸವವೇದನೆಯಿಂದ ಪೀಡಿತಳಾಗಿದ್ದಳು. ಅವಳ ಶರೀರಕ್ಕೆ ಬಹಳೇ ಅಯಾಸವಾಗಿತ್ತು. ಕೊನೆಗೆ ಪ್ರಸೂತಿಗೃಹದಲ್ಲಿ ಬವರೀಶನದ ಮೂಲಕ ಮಗುವನ್ನ ಹೊರಗೆ ತೆಗೆಯುಬೇಕಾಯಿತು. ಪರಿಚಾರಿಕೆಯರು ಕೂಡಲೇ ಆ ಮಗುವನ್ನ ಬೇರೊಂದು ಕೋಣೆಯಲ್ಲಿ ಸಾಗಿಸಿ ಅಲ್ಲಿ ಅದರ ಆರ್ಯಕೆಯನ್ನ ನಡೆಯಿಸಿದ್ದರು.

ಕೇಲಹೋತ್ತಿನ ಮೇಲೆ ಸುಲೋಚನಾದೇವಿಗೆ ತಿಳಿವು ಉಂಟಾಗಿ ಎಚ್ಚೆತ್ತಾಗ “ನನ್ನ ಮಗು . . . ಎಲ್ಲಿದೆ?” ಎಂದು ಅವಳು ಹಂಬಲಿಸಿದಳು. ಲೇಡಿ ಡಾಕ್ಟರರು “ಅದು ಬೇರೆ ಕೋಣೆಯಲ್ಲಿ ಸುರಕ್ಷಿತವಾಗಿದೆ” ಎಂದು ಅವಳ ಅಶುರತೆಯ ವೇಗವನ್ನ ಕಡಿಮೆನೂಡಿದರು. ಇಷ್ಟೇ ಅಲ್ಲ, ಅಲ್ಲಿಯ ಪರಿಚಾರಿಕೆಯರಿಗೆ ಅವಳಿಗೆ ಪೂರ್ಣ ವಾಸಿಯಾಗುವ ವರಿಗೆ ಮಗುವನ್ನ ತೋರಿಸಬಾರದೆಂದು ಅಪ್ಪಣಿ ಮಾಡಿದರು. ಸುಲೋಚನಾದೇವಿಯನ್ನ ನೋಡಲು ಬಂದವರೂ ಪಿಟ್ಟೀಂದು ಮಾತಾಡಬಾರದೆಂದು ಕಟ್ಟಪ್ಪಣಿ ವಿಧಿಸಿದರು.

ಪ್ರಸೂತಿಗೃಹವು ಈಗೊಂದು ಪ್ರದರ್ಶನ ಶಾಲೆಯಾಗಿತ್ತು. ಆ ಅದ್ವಿತೀಯ ಮಗು—ಬೈಷದಪ್ರಯೋಗದಿಂದ ಹುಟ್ಟಿದ ವಿಜ್ಞಾನದ ಕೂಸು— ಅದರ ಆ ರೂಪu—ಅಮಾನುಷಪ್ರೋ, ಅತಿಮಾನುಷಪ್ರೋ ಯಾರಿಗೂ ತಿಳಿಯ ದಂತಾಗಿತ್ತು. ಜನಸಾಮಾನ್ಯರ ಕುತೂಹಲವನ್ನ ಅದು ಚಿನಾಗಿ ಕೆರಳಿಸಿತು. ಅದು ಹುಟ್ಟಿದ ಬಂದೆರಡು ವಾರಗಳಲ್ಲಿ ಸಾವಿರಾರು ಜನ ಸ್ತ್ರೀಪುರುಷರು ಬಂದು ಅದನ್ನ ನೋಡಿಕೊಂಡು ಹೊಗಿರಬೇಕು. ಸುಲೋಚನಾದೇವಿಯ

ಗೇಳತಿಯರು ವ್ಯವಸ್ಥಾಪಕರ ಸೈತಲ್ ಅಪ್ಪಣಿ ಪಡೆದುಕೊಂಡು, ದೂರದಿಂದಲೇ ಒಂದೆರಡು ನಿಮಿಷ ಅವಳನ್ನು ನೋಡಿಕೊಂಡು, ಮಗುಳನಗೆಯಿಂದ ತಮ್ಮ ಅಭಿನಂದನೆಗಳನ್ನು ಸೂಚಿಸುತ್ತಾ ಹಾಗೆಯೇ ತಿರುಗಿ ಹೋಗಿಬಿಡುತ್ತಿದ್ದರು.

ಇಪ್ಪು ಜನ ಒಂದು ತನ್ನ ಮಗುವನ್ನು ನೋಡಿಕೊಂಡು ಹೋಗುವ ರಲ್ಲಿ? ತಾನು ಮಾತ್ರ ಇನ್ನೂ ನೋಡಬಾರದೇ? ಸುಲೋಚನಾದೇವಿಯಲ್ಲಿ ಕುತ್ತೆಹಲವು ಒಂದೇ ಸವನೆ ಬೆಳೆಯುತ್ತಿತ್ತು. ದಿನಾಲೂ ತನ ಮಗುವನ್ನು ತೋರಿಸಿರೆಂದು ಪರಿಚಾರಿಕೆಯಿರಿಗೆ ಅವಳು ಕಾದುತ್ತಿದ್ದಳು. ಆದರೆ ಲೇಡಿ ಡಾಕ್ಟರರ ಅಪ್ಪಣಿಯನ್ನು ಯಾರೂ ವಿಾರುವಂತೆ ತೋರಲಿಲ್ಲ. ಲೇಡಿ ಡಾಕ್ಟರರು ಖಂಡಿತವಾಗಿ ಅವಳಿಗೆ ತಿಳಿಸಿದ್ದರು: ನೀವು ಇಲ್ಲಿಂದ ಹೂರಡುವ ದಿನ ನಿಮ್ಮ ಮಗು ನಿನ್ನ ವಶದಲ್ಲಿ ಕೊಡಲಾಗುವುದು, ಎಂದು.

ಆಕೆ ಒಂದೇ ಸವನೆ ದಿನಗಳನ್ನು ಏಣಿಸುತ್ತಿದ್ದಳು. ಒಂದೊಂದು ದಿನ ವೆಂಬುದು ಒಂದು ವರ್ಷದಂತೆ ಅನಿಸಹಕ್ತಿತು ಆಕೆಗೆ. ಒವರೆಂಟನದ ಗಾಯಗಳು ಕ್ರಮೇಣ ಗುಣವಾಗುತ್ತಾ ಒಂದ.ವ್ತ. ಕೊನೆಗೆ ಆ ದಿನಕೂ ಒಂದಿತ್ತ—

ಸುಲೋಚನಾದೇವಿಯು ಮಾತೆಗೊಪ್ಪವ ಸೌಮ್ಯ ಅರಿವೆಗಳನ್ನು ಪರಿಧಾನಮಾಡಿ ಪ್ರಸೂತಿಗೃಹದ ಹೂರಗೆ ಒಂದು ನಿಂತುಕೊಂಡಳು. ಲೇಡಿ ಡಾಕ್ಟರರು ಅವಳಿಗೆ ಬೀಳೊಳ್ಳಲು ಹೂರಬಾಗಿಲ ವರಿಗೆ ಒಂದಿದ್ದರು. ಇನ್ನೊಂದು ಕಡೆಯಿಂದ ಪರಿಚಾರಿಕೆಯರು ಒಂದು ಬಂಗಾರದ ತಳಿಗೆಯಲ್ಲಿ ರೇತಿನೆಯ ಅರಿವೆಗಳಿಂದ ಹೂಡಿದು ಶಿಶುವನ್ನು ತರುತ್ತಿದ್ದರು. ಈ ವೇಳೆಹಕ ವಾದ ದೃಷ್ಟಿಯೇ, ಪ್ರಾರ್ಥಿದಿಗಂಗೆಯರು ಬಾಲಚಂದ್ರನನ್ನು ಎತ್ತಿಕೊಂಡು ತರುತ್ತಿರುವರೋ ಎನ್ನ ವಂತೆ ಶೋಭಿಷ್ಯತ್ತಿತ್ತು. ಆ ಬಂಗಾರದ ತಳಿಗೆಯು, ಅವಳು ಮಾತ್ರವದವನ್ನು ಲಂಕರಿಸಿದ ಶುಭ ಪ್ರಸಂಗದ ಸ್ವರಳಿಗಾಗಿ ವಂಹಿಳಾ ಸಮಾಜ ದಿಂದ ಕಾಣಿಕೆಯಾಗಿ ಬಂದಿತ್ತು.

ಪರಿಚಾರಿಕೆಯರು ಒಂದು ಆ ತಳಿಗೆಯನ್ನು ಸುಲೋಚನಾದೇವಿಯ ಕೈಯಲ್ಲಿತ್ತರು. ಅವಳ ಉತ್ಸುಕತೆಗೆ ಮೇರೆಯೇ ಇರಲಿಲ್ಲ. ಕೂಡಲೇ ಅವಳು ಒಬ್ಬ ಪರಿಚಾರಿಕೆಗೆ ಅದನ್ನು ಹಿಡಿಯಲಿಕ್ಕೆ ಹೇಳಿ, ತನ್ನದರದ ಮಾಣಿಕವಾದ ಆ ಮಗುವಿಗೆ ಮುದ್ದಿಡಬೇಕೆಂದು ಬಾಗಿ, ಅದರ ಮೇಲಿನ ಸೆರಗನ್ನು ಬದಿಗೆ ಸರಿಸಿದಳು. ಆದರೆ

.... ಮುದ್ದಿಡಲು ಮುಂದಕ್ಕೆ ಬಾಗಿದ ಅವಳ ವೇರೀ ಯಾವುದೋ ಒಂದು ಆಫೋತದಿಂದ ಹಿಂದಕ್ಕಿಟ್ಟಿದಂತಾಗಿ ಒಮ್ಮೆಲೆ ಅವಳು ಹಿಂದಕ್ಕೆ ಸರಿದಣು. “ಇದು ನನ್ನ ಮಗುವೇ? ಚೇಷ್ಟೆ... ನನ್ನ ಮಗುವಲ್ಲ ಇದು.” ಅವಳು ಹುಚ್ಚಿರುಂತೆ ಒದರಿದಳು!

ಯಾರಿಗೂ ವಾತನಾಡುವ ಧೈಯವಿರಲ್ಲ. ಲೇಡಿ ಡಾಕ್ಟರರು ತಾವೇ ನೆಲ್ಲನೇ ಹೇಳಿದರು “ಇದರ ದೀಹವೆಲ್ಲ ಮನುಷ್ಯನದೇ; ತಲಿ ವಾತ, ಮಂಗನದ, ತಾವು ಅದರ ತಾಯಿ. ”

ಸುಲೋಚನಾದೇವಿಗೆ ಅದನ್ನು ಕೇಳುವುದಾಗಲಿಲ್ಲ ತನ್ನ ಹಣೆಯನ್ನು ಮುಚ್ಚಿಕೊಳ್ಳುತ್ತ ಮೂಚ್ಚೆ ಬಂದಂತಾಗಿ ಅವಳು ನೆಲದ ವೇಲೆ ಬಿದ್ದು ಬಿಟ್ಟಳು.

ಲೇಡಿ ಡಾಕ್ಟರರು ಅವಳ ಗಲ್ಲಿದ ಮೇಲೆ ಕ್ಯಾರಿಟಿಟ್ ಮೆಲ್ಲನೇ ಸಂತ್ಯಾಸು ಶ್ರಿದ್ದರು: “ವಿಜ್ಞಾನದ ಆಧುನಿಕ ಯಂಗನಿದು.... ಇದು ವಿಜ್ಞಾನದ ಕೂಸು....!”



ಸುನಿತಿ

(ಶ್ರೀ ಲೋಕೇಶ ಮುದ್ರಣಂ, ಕನಾರ್ಕ ಕಾಲೀಜ್, ಧಾರವಾಡ)

(೧)

ರೂಪ, ವಿಧ್ಯ, ಸಿರಿವಂತಿಕೆಯಳ್ಳಿ ನೊನೆ ಬಂಡಾಗ್ಗೆ ವಿನಯನ ತಂಡ ತಾನು ಅದ್ವೃತ್ತಕಾರ್ಯ ವಾಣಿರುವೆನೆಂದು ತಿಳಿದುಕೊಂಡಿದ್ದ ಅಂಥ ಹುಡಿಗೆ ಯನ್ನಾರ್ಥಿಸಿದ್ದ ಕೈ ತಂಡ ಮುದುಕನಾಡರೂ ಅನುರೂಪಭಾದ್ವಾಳನ್ನೇ ಆರಿಸುವ ಕೌಶಲ್ಯವಿದೆಯೆಂದು ವಿನಯ ಈಡುವಾಡಿ ಹೊಗಳಿದ್ದು. ಆದರೆ ಪಾವ, ಆ ಮುದುಕನಿಗೆ ತನ್ನ ಕೌಶಲ್ಯ ತನಗೇ ಮುಳುವಾಯಿತೇನೋಲೆ, ನೊಸೆಯು ಬಂದ ಮೂರು ನಾಲ್ಕು ತಿಂಗಳಲ್ಲಿಯೇ ಧಾರವಾಡನನ್ನು ಬಿಟ್ಟು ತಮ್ಮ ಉಂಟನ್ನೇ ಸೇರುವ ಪ್ರಸಂಗ ಬಂದಿತು. ಲಕ್ಷ್ಯಯಂತೆ ಮನಿಗೆ ಸೊಸೆಯು ಬಂವಿದ್ದಾಳೆ ಎಂದು ವಿನಯನ ತಾಯಿತಂಡಿಗಳು ಎಷ್ಟು ಸಲುಗೆಯಿಂದ, ಶ್ರೀತಿಯಿಂದ ಸಡೆದ ಕೊಂಡರೂ ತಾನು ಹೆಚ್ಚಿನನಳೇ ಎಂದು ತೊರಿಸುವ ಸುನಿತಿಯ ನಡತೆ ಅವರನ್ನು ದುಃಖ್ಯೇಡುನೂಡಿತು ಅದಕ್ಕೆಲ್ಲ ಸೂಕ್ಷ್ಮವಾಗಿ ಅರಿತ ವಿನಯ ಸುನಿತಿಯನ್ನು ದಾರಿಗೆ ತರಬೇಕೆಂದು ಎಷ್ಟೂ ಧೈಯರು ವಾಡಿದರೂ, ಮನಿಗೆ ಬಂದ ಕೂಡಲೇ ಏನಾದರೂ, ಬಂದು ‘ಫಿರ್ಯಾದದೆ’ ಯನ್ನು ಗಜಿಸುವ ಧೈಸಿಯಲ್ಲಿ ಉಸುರುವ ಹೆಂಡತಿಯ ಕೆಂಗಣಿನ ನೋಟ ದಲ್ಲಿಯೇ ನಡುಗಿಬಿಡುತ್ತಿದ್ದು. ಧೈಯರವುಳ್ಳ ಕರ್ಮಾರ ಮನುಷ್ಯ ಶಾಂತತೆಯನ್ನು ತಂಡುಕೊಂಡು ವರ್ತಿಸಬಹುದು. ಆದರೆ ಶಾಂತಮನುಷ್ಯ ಧೈಯರು ತಂಡುಕೊಂಡು ಕರ್ಮಾರವುಳ್ಳವನಾಗಬೇಕಾದರೆ ತಿಂಗಳು, ವರ್ಷಗಳು ಕಳೆಯುವವೇನೋಲೆ? ಪ್ರತಿಯೊಂದು ಕಾರ್ಯದಲ್ಲಿ ತನ್ನ ರೂಪದ ಸಿರಿವಂತಿಕೆಯ ಹಿನ್ನೆಲೆಯನ್ನು ತೊರಿಸುವ ಹಂಡತಿಯನ್ನು ನೋಡಿದಾಗ್ಗೆ, ಅಸಹನ ವಿಂಬಾತ್ಮಿತೀನೋಲೆ ಸಹಜ; ಆದರೆ ಆಕೆಯನ್ನು ಗದರಿಸಿ ಬುದ್ಧಿಹೇಳುವ ಧೈಯರು ಅವನಲ್ಲಿ ಬರುವ ಲಕ್ಷಣಗಳೇ ಕಾಣಲಿಲ್ಲ. ಮನೆಯಲ್ಲಿ ನಡೆಯುವ ಈ ‘ಪ್ರೀಕುಲಾಟಿ’ ವನ್ನು ಹೇಗೆ ತೊಲಗಿಸಬೇಕೆಂಬುದೇ ಅವನ ವಿಚಾರ. ಹಂಡತಿಗೆ ಬಂದಿಧು ಹೇಳಬೇಕೆಂದರೆ ಒಮ್ಮೆತೆ ಆಗುವ ಪರಿಣಾಮಗಳು ಒಳತೊ, ಕೆಡುಕೋಲೆ ಎಂಬುದಕ್ಕೆ ಹೆದರಿದ್ದ ಬಡತನ ನೋಃಿ, ಮಗನಿಗೆ ಕಲಿಸಿ ಅವನಿಗೆ ನವಕರಿಹತ್ತಿದಾಗ್ಗೆ

ಅನಂದ ಜೀವನದಲ್ಲಿರಬೇಕೆನ್ನುವ ತಂಡೆತಾಯಿಗಳನ್ನು ಉರಿಗೆ ಕಳುಹಿಸಬೇಕೆಂದರೆ ಮನವು ಎಷ್ಟುಷ್ಟೂ ಬಷ್ಟದು. ಒಂದು ದಿನ ಹೆಂಡತಿಗೆ ಹೇಳಬೇಕೆಂಬ ವಿಚಾರ. ಮತ್ತೊಂದು ದಿನ ತಂಡೆತಾಯಿಗಳನ್ನು ಉರಿಗೆ ಕಳುಹಿಸಬೇಕೆನ್ನುವ ವಿಚಾರ. ಹೀಗೆ ಮಾಡುತ್ತೇ ಸಂಕ್ಷೇಪೀ ದಿನಗಳಿರು ಕಡೆಗೋವೆನ್ನು ಅವನ ತಂಡೆಗೆ ಹೇಳಿಬಿಟ್ಟು. “ಅಪ್ಪಾ, ನಾನು ಹೇಳುವಾದನ್ನು ಎಂದಿಗೂ ತಮ್ಮ ತಿಳಿಯರಬೇಡ. ಆಕೆಗೂ ನಿಮಗೂ ಒಗೆ ಹರಿಯಾದ ಪಾತಾ ನರಣದಲ್ಲಿ ಕೂಡಿರುವದರಿಂದ ಎಷ್ಟುಷ್ಟೂ ಸುಖವಾಗಲಾರದು. ತಿಂಗಳಿಗೆ ಬರುವ ಪಗಾರದಲ್ಲಿ ನಿಮಗೆ ಏನತ್ತು ರೂಪಾಯಿಗಳನ್ನು ಕಳುಹುತ್ತೇನೆ. ಉರಿಗೆ ಹೋಗಿಬಿಡಿ” ಎಂದು ಮುಖ ಸ್ಥಳೀಯಾಡಿದ

ಮುದುಕ ಸುಮ್ಮನೆ ಕೇಳಿ ಸಮ್ಮತಿಸಿದ.

ಮರುದಿನ ಉರಿಗೆ ಹೋಗುವ ತಂಡೆತಾಯಿಗಳನ್ನು ಟಾಂಗೀಯಲ್ಲಿ ಕಾಣುವಿದಾಗ, ಅವನ ತಂಡ ಹೇಳಿದ “ತಮ್ಮಾದೇವರು ನಿನ್ನ ಜೀವನವನ್ನು ಸುಖಮಯ ಮಾಡಲಿ. ನೀನು ಸುಖದಿಂದ ಇರುವದನ್ನು ನಮ್ಮ ಕಣ್ಣಗಳು ನೋಡಿದರೆ ಸಾಕು. ಸಿರಿವಂತರ ಹುಡುಗೆ. ಇನ್ನು ಚಿಕ್ಕಪಳು ಬುದ್ದಿಬಂದಿಲ್ಲ. ಹೊಸದಾಗಿ ಬಂದವರಿಗೆ ಹೀಗಾಗುವುದು ಸಹಜವೇ. ಮಗೂ ಸುಸೀತಿಯಾನ್ನು ಯೋಗ್ಗು ಹೆಂಡತಿಯನ್ನಾಗಿರಿಸಿಕೊಳ್ಳುವದು ಸಿನ್ನ ಕರ್ತವ್ಯ”.

ಕಣ್ಣೀರನ್ನೊರಸಿಕೊಂಡು ವಿನಯ ತಂಡೆತಾಯಿಗಳನ್ನು ಬೀಳಿಕ್ಕುಟ್ಟು. ಆಫ್ಸಿಸಿಗೆ ಹೋತ್ತುಗುವದೆಂದು ಮನೆಯ ಒಳಗೆ ಬಂದಾಗ ಸುಸೀತಿ ಸೆರಗಿಸಿದ ಮುಖುನುಚ್ಚಿಕೊಂಡು ಅಳುತ್ತಿರುವುದನ್ನು ನೋಡಿದಾಗ ಅತಿ ಆಶ್ಚರ್ಯಾವಾದರೂ ಏಕೆ ಎಂದೂ ಕೇಳಲಿಲ್ಲ. ಹಾಗೆಯೇ ನಾಯ್ಕಲನ್ನು ತೆಗೆದುಕೊಂಡು ಹೊರಟಿಬಿಟ್ಟು.

(೨)

ವಿನಯನಿಗೆ ತಿಂಗಳೊಂದಕ್ಕೆ ನೂರ್ಯೈನತ್ತು ರೂಪಾಯಿ ಸಂಬಳ ಬರುತ್ತಿರುವದನ್ನು ನೋಡಿದರೆ ಅನೇನ್ನೂ ಬಡವನಲ್ಲಿ ಎಂದೆನಿಸುವದು ಆದರೆ ಅವನ ವಿದ್ಯಾರ್ಥಿ ಜೀವನ ತೀರ ಬಡತನದಲ್ಲಿಯೇ ಕಳೆದದ್ದರಿಂದ ಅಷ್ಟು ಆಡಂಬರದಿಂದ ಖಚಿತವಾಡುವುದನ್ನು ನೋಕರಿ ಹತ್ತಿ ಒಂದು ವರ್ಷ ವಾಗುತ್ತಾ ಬಂದರೂ ಕಲಿತಿರಲಿಲ್ಲ. ನಿಜವಾಗಿಯೂ ಅವನದು ಸುಸಂಸ್ಕೃತ ಮನಸ್ಸು; ಯಾವುದಕ್ಕೂ ಗೊಂದಲ ಮಾಡುತ್ತಿರಲಿಲ್ಲ. ನಿನಾದರನ್ನು

ಮಾಡುತ್ತಿದ್ದೇ ತಾಂತರೀತಿಯಿಂದ ನಡೆಯಿಸುತ್ತಿದ್ದು. ಜನರಿಗೆ ಹಾನಿಮಾಡಬೇಕೇ ನ್ಯೂವ ಉದ್ದೇಶದವನೂ ಅಲ್ಲ. ತನ್ನ ಹಿತವನ್ನೇ ನೋಡಬೇಕೆನ್ನ ವವನೂ ಅಲ್ಲ. ಜಗತ್ತಿನಲ್ಲಿ ಮಹತ್ತೀರ್ಥಿಯನ್ನು ಪಡೆಯಬೇಕೆನ್ನುವವನಂತೂ ಅಲ್ಲವೇ ಅಲ್ಲ. ಹುಟ್ಟಿಬಂದದ್ದಕ್ಕೆ ಸುಸೂತ್ರವಾಗಿ ನೇರಿಕೊರೆಯವರಿಗೆ ಬೇಕಾಗಿಕೊಂಡು ಜೀವನ ನೂಕಿರಬೇಕೆನ್ನುವ ತೀರ ಸಾದಾಮನುಷ್ಯ ಇಂಥ ಮನುಷ್ಯನಿಗೇನೂ ದೇವರು ಕಡಿಮೆನೂಡಿರಲಿಲ್ಲ ಅವನು ನಿರೀಕ್ಷಿಸಿದುದಕ್ಕಿಂತ ಹಚ್ಚಿನ ಮಾಡಿಯೇ ದೊರಕಿದ್ದಳು, ಎಲ್ಲ ರೀತಿಯಲ್ಲಿ. ಆದರೆ ಸಿರಿವಂತಿಕೆ, ರೂಪದ ಗರ್ವ ಮಾತ್ರ ಅವನನ್ನು ಹಿಂಡಿಬಿಟ್ಟಿದ್ದಿತು

ತಂದೆ ತಾಯಿಗಳನ್ನು ಉರಿಗೆ ಕಳುಹಿ ಹತ್ತು ಹದಿಸ್ತೇದು, ದಿವಸಗಳಾಗಿದ್ದರೂ, ಸುನಿತಿಯ ಕೂಡ ಗಂಡ ಹೆಂಡಿರ ಅದೆಷ್ಟೋ ಪ್ರೀತಿ ಸಲುಗೆಯಿಂದ ಒಂದೂ ದಿವಸ ಮಾತಾಡಿರಲಿಲ್ಲ. ಮಾನ ಅತ್ಯೇಯವರನ್ನು ಉರಿಗೆ ಕಳುಹಿದ್ದ ಕಾವ್ಯಗೆ ವಿನಯ ಮನಸ್ಸಿಗೆ ಹಚ್ಚಿಕೊಂಡಿರಬೇಕೆಂದು ಆಕೆ ತಿಳಿದಳು. ಆದರೆ ವಿನನಾಥರೂ ಮಾತನಾಡಬಾರದೇತಕ್ಕೆ? ತನ್ನ ಮೇಲೆ ತೀರ ಇಷ್ಟ ಕೋವವೇ ಎಂದೂ ಅಂದುಕೊಳ್ಳುವಳು. ಯಾವಾಗಾದರೂಮೈ ಪ್ರೀತಿಯಿಂದ ವಿನಯ ಮಾತನಾಡುವುದನ್ನು ನೋಡಿದರೆ ಹಾಗೇನೂ ಇರಲಿಕ್ಕಿಲ್ಲ ವೆಂದೂ ಅಂದುಕೊಳ್ಳುವಳು.

ಸಂಜೀಯ ಆರು ಗಂಟೆಯ ಸುಮಾರು ವಿನಯನಿನಾಥ ಅಫೀಸಿನಿಂದ ಏಕ ಬರಲಿಲ್ಲವೆಂದು ಸುನಿತಿ ಮುಂದಿನ ಬಾಗಿಲ ತೆರಿಯುವದಕ್ಕಾಗಿ ವಿನಯ ಕಂಪಾಡಿನ ಬಾಗಿಲಿಗೆ ಸಾಯ್ಯಲ ಇಳಿಯುವುದಕ್ಕಾಗಿ ಸರಿಹೊರಿಯಿತು. ವಿನಯನೋಮೈ ಆಕೆಯನ್ನು ನೋಡಿದ. ದಿನಕ್ಕಿಂತ ಹೆಚ್ಚು ಸಿಂಗಾರ ಮಾಡಿಕೊಂಡಿದ್ದಳು ಆಕಾಶನೀಲ ಬಣ್ಣದ ರೀತಿಮೆಯ ನಿರೀಯನ್ನಿಟ್ಟು ಅಳ್ಳಿ ಬಿಳಿಯ ಕುಪ್ಪಸ ತೊಟ್ಟಿದ್ದಳು. ಅಂದವಾಗಿ ಹಿಕ್ಕಿಕೊಂಡು ಬಿಡಿ ಮುಡಿಯನ್ನು ಕಟ್ಟಿ ಮಲ್ಲಿಗೆಯರಳ ಮಾಲೆಯನ್ನು ಮುಡಿದಿದ್ದಳು. ವಿನಯ ಆಕೆಯನ್ನು ನೋಡಿದವನೇ ಮುಗುಳು ನಗೆ ನಕ್ಕೆ. ಸುನಿತಿ ನಸುನಾಚಿಬಳ ಓಡಿದಳು.

ವಿನಯ ಮನೆಯಲ್ಲಿಯ ಬದಲಾವಣಿಗಳನ್ನು ನೋಡಿದಾಗಲಂತೂ ಅತಿ ವಿಸ್ತೃತನಾದ. ಮೇಜು ಕುಚಿರ್ಗಳನ್ನೊಳ್ಳಿದ್ದೀರಿದು ಎಲ್ಲ ಸಾಮಾನುಗಳನ್ನು ಒರಣದಿಂದ ಹೊಂದಿಸಿದ ಕೌಶಲ್ಯವನ್ನು ನೋಡಿ ಸುನಿತಿಯ ವಿದ್ಯೆಯು

ಪ್ರಭಾವದ ಸಂಸ್ಕೃತಿಯನ್ನು ಮನದಲ್ಲಿಯೇ ಹೊಗಳಿದ. ಸುನಿತಿ ಚಹ ಕ್ಷೇಂದು ಒಲೆಗೆ ‘ಎಸರ’ಟ್ಟಿದ್ದಳು. ವಿನಯ ಮಾತ್ರ ಬಂದವನೇ ಅಟ್ಟದ ಮೇಲಿನ ಮಲಗುವ ಕೋಣಗೆ ಹೊಡಿದ. ಅಲ್ಲಿಯೂ ಕೂಡ ಬದಲಾವಣೆ. ಶೈಲಿನಲ್ಲಿ ಸಾಲಂಗಿಟ್ಟಿ ಪ್ರಸ್ತುಕಗಳು, ಟೀಬಲ ಮೇಲಿನ ವಸ್ತುಗಳು, ಗೋಡೆಯ ಮೇಲರುವ ಪ್ರೋಟೋಗಳು ಕೂಡ ಅಚ್ಚುಕಟ್ಟಿ ತನವನ್ನು ವಡೆದಿದ್ದವು. ಒಳಗೆ ಬಂದವನೇ ಕೋಟಿನ್ನು ಕಳೆದಿಟ್ಟು ಬಾಗಿಲಿಗೆದುರಾದ ಕನ್ನಡಿಯಲ್ಲಿ ಮುಖನೋಡಿಕೊಂಡು ಮೇಲಕ್ಕೆತ್ತುವಷ್ಟುರಲ್ಲಿ ಅವನಿಗೆ ತನ್ನ ಲಗ್ಗುದಲ್ಲಿ ತೆಗೆಯಿಸಿದ ಪ್ರೋಟೋ ಇದ್ದಿತು. ಇಬ್ಬರೂ ಎದ್ದು ನಿಂತು ತೆಗೆಯಿಸಿದ ಪ್ರೋಟೋವದು. ತಾನೇನೋ ಕುಚ್ಚಿರು ಮೇಲೆ ಶಾಳಿತಿದ್ದ. ಸುನಿತಿಯು ಅವನ ಹಿಂದೆ, ಜರದ ಹೀತಾಂಬರವನ್ನುಟ್ಟಿ ನಿಂತಿದ್ದಳು. ಮುಗುಳು ನಗೆ ಯಿಂದ ವಿನಂಗುವ ನನುನಾಚಿದ ಆ ಮುಗ್ಗು ಮುಖವನ್ನೊಳ್ಳುವ್ಯಾಸೋಡಿದಾಗ ಆ ಅರ್ಥಪೂರಿತ ನೋಟದಿಂದ ತನ್ನ ಹೃದಯವನ್ನು ಸೂರೆಗೊಳ್ಳುವಳಿನೋ ಅನ್ನವ ಹಾಗೆ ತೋರಿದಳು. ಅದನ್ನು ನೋಡಿದ ಹಾಗೆಲ್ಲ ಇನ್ನಾಂ ನೋಡಿದ ಬೇಕೆನ್ನಿಸಿತು. ಯಾವ ದೃಷ್ಟಿಯಿಂದ ನೋಡಿದರೂ ಸರಿಜೊಡಿ. ಆದರೆ ಆಕೆಯ ಗುಣಗಳಲ್ಲಿ ಸ್ಪೂಲ್ ಮಾಪಾರಿಟಾಗಿದ್ದರೆ ಆದರ್ಥ ಸತಿಯೇ ಸರಿ ಎಂದುಕೊಳ್ಳುತ್ತಿರುವಷ್ಟುರಲ್ಲಿ ಸುನಿತಿ ಚಹ ತೆಗೆದುಕೊಂಡು ಬಾಗಿಲಿಗೆ ಬಂದಳು. ವಿನಯ ಪ್ರೋಟೋ ನೋಡುತ್ತ ಸಿಂತದ್ದನ್ನು ನೋಡಿ ಸ್ಪೂಲ್ ನಾಚಿದಳು. ಆಕೆ ಬಂದದ್ದನ್ನು ಅವ ಕನ್ನಡಿಯಲ್ಲಿ ಶಂಡ. ಆಕೆಯ ಮುಖ ಕನ್ನಡಿಯಲ್ಲಿ ನೋಡಿದಾಗಲೂ ಅನಿಸಿತವನಿಗೆ “ಕಗೇನಾಗಿದೆ ಆದರ್ಥ ವಶಿಯೇ ಇದ್ದಾಳಲ್ಲ” ಎಂದು ತಿರುಗಿ ನೋಡಿದ.

‘ಚಹ ತೆಗೆದುಕೊಳ್ಳಿರು’ ಆಕೆ ಕೇಳಿದಳು.

‘ಏಕೆ? ನೀನು ಕುಡಿಯದಿರುವಾಗ ನನಗೊಬ್ಬಿನಿಗೆ ಚಹ ಮಾಡುವ ತೊಂದರೆಯನ್ನೇಕೆ ತೆಗೆದುಕೊಂಡೆ. ನಾನೇನೋ ಅಲ್ಲಿ ಇಲ್ಲಿ ಕುಡಿದು ಬಂದಿರುತ್ತೇನೆ.’

‘ಚಹ ಎಷ್ಟು ಸಾರಿಯಾದರೂ ನಡೆಯುತ್ತುದೆಯೆಂದು ನೀವೇ ಹೇಳುತ್ತಿರಲಿಲ್ಲವೇ? ಒಂದು ಕವ್ವು ಕುಡಿಯುವದೇನೂ ದೂಡ್ಜ ಮಾತಲ್ಲ’.

‘ಇಂದಿನಿಂದ ನೀನೂ ದಿನಾಲು ಕುಡಿಯ ಹತ್ತಿಬೇಕು.’

‘ನನಗೆ ಮನಸ್ಸಿಲ್ಲದಿದ್ದರೂ’

‘ನೀನೂ ಕುಡಿಯಲೇಬೇಕು.’

‘ಮನಸ್ಸಿಲ್ಲವೆಂದರೂ ಹೀಗೆ ಹೇಳುವದೇನು ನನಗೆ ಸರಿಯೆನಿಸುವದಿಲ್ಲ.’

‘ಹಾಗಾಗದು ಯಾರಾದರೂ ಜೋಡಿ ಇಲ್ಲದಿದ್ದರೆ ನನಗೆ ಕುಡಿಯುವ ಹಾಗಾಗುವುದಿಲ್ಲ. ಇನ್ನು ನೀನು ಸುರುವಾಡು ನನ್ನ ಕೂಡ ಕುಡಿಯಲಿಕ್ಕು.’

‘ಹಾಗಾದರೆ ಇಬ್ಬರೂ ಕೂಡಿಯೇ ಬಿಡೋಣ ಅಂದರೆ ಜೋಡಿಯಾಗಿ ವದ್ದು’ ಎಂದು ಸುಸೀತೆ ನಕ್ಕಳು.

‘ಇಲ್ಲ, ನೀನು ಕುಡಿಯು ಹತ್ತುವದಕ್ಕೊಂತ ನಾನು ಬಿಡುವುದು ಒಹಳ ಕರಿಣ. ಸ್ವಲ್ಪ ಚಹಕ್ಕೇನೂ ಆಗಲಾರದೂ’ ಎಂದು ಆಕೆಯ ಕ್ಕೆ ಹಿಡಿದು ತನ್ನ ಕಡೆಗೆ ಜಗ್ಗಿಕೊಂಡ. ‘ಈಕೆ ಕುಡಿಯುವದಿಲ್ಲವೇ’

‘ಹಂ’ ಎಂದಳು.

ಅವನಿಗೆ ತೀರಾ ವಿಸ್ತೃಯವಾಯಿತು. ದಿನಾಲು ತನ್ನಂತೆಯೇ ನ್ಯಾಯ ವಾಗಬೇಕೆನ್ನುವ ಹಂಡತಿ ಇಂದು ತನ್ನ ಮಾತಿಗೆ ಕೂಡಲೇ ಹು ಎಂದ ದ್ವರ್ಕೆ. ಅದಕ್ಕೆ ಆದ ಆನಂದಕ್ಕೆ ವಾರವೇ ಇಲ್ಲ. ಆಕೆಯನ್ನು ವಲ್ಲಂಗಡ ಮೇಲೆ ಹತ್ತಿರ ಕೂಡಿಸಿಕೊಂಡ. ಆಕ ತಲೆಗೆ ಹಚ್ಚಿದ ಎಣ್ಣೆಯು ವಾಸನೆಯೂ ಮುಡಿದ ಮಲ್ಲಿಗೆಯರಳ ಮಾಲೆಯ ವಾಸನೆಯೂ ಅವನಿಗೆ ತೀರ ಮೇರಹಕ ವನಿಸಿದವು. ಆಕೆಯ ಮೋಗವನೆನ್ನುವ್ಯಾ ತನ್ನ ಕಡೆಗೆ ತಿರುಗಿಸಿ ಗದ್ದವನ್ನು ಹಿಡಿದು ಎತ್ತಿದ ಆಕೆಯ ನೋಟಿದಲ್ಲಿ ಹತ್ತಿಭಕ್ತಿಯ, ಆತುರತೆಯ ಭಾವ ವಿದ್ದಿತು. ವಿನಯನೆನ್ನು ಆಕೆಯನ್ನು ಭರಸೆಳಿದು ಅಪ್ಪಿಕೊಂಡ. ಸುಸೀ ತಿಯ ಕೆನ್ನೆ ಮೂಗು ತುಟಿಗಳ ಮೇಲೆ ಮುದ್ದಿನ ಮಳಿಗರೆದ. ಆತನ ತೋಳ ತೆಕ್ಕೆಯಕ್ಕೊಂತ ಹೆಚ್ಚಿನ ಆಸರವಿಲ್ಲವನಿಸಿತವಳಿಗೆ.

‘ಸುನು, ಲಗ್ನವಾದಂದಿನಿಂದ ನನ್ನ ಕೂಡ ಅಷ್ಟು ಮಾತನಾಡುವದೇ ಇಲ್ಲವಲ್ಲ. ಏನಾದರೂ ಅಸಮಾಧಾನವಾಗಿದೆಯೇ?’

‘ಇಲ್ಲ.’

‘ಮತ್ತೆ ದಿನಾಲು ಹೀಗೇಕೆ ಮಾಡುತ್ತಿದ್ದಿಯೇ.’

‘ನೀವೇ ಮಾತನಾಡುತ್ತಿರಲಿಲ್ಲವಲ್ಲ.’

‘ಹಾಗೇನೂ ಇಲ್ಲ. ನಾನೇನಾದರೂ ಹೇಳಿದರೆ ನಿವರೀತ ತಿಳಿದು ಕೂಂಪೀಯೆಂದು ಸುವ್ಯಾಸಿರುತ್ತಿದ್ದೆ. ಅಂದ ಮೇಲೆ ಸಿಟ್ಟು ನಿನ್ನ ಮೂಗಿನ

ಮೇಲೆಯೇ ಕಂಡಿರುತ್ತಿದ್ದಿರ ಬಹುದಲ್ಲವೇ ಎಂದು ನಶ್ಯ. ಸುನೀತಿ ಅಷ್ಟು ಸಿಟ್ಟಿಗೇಳಲಿಲ್ಲ.

‘ನಾವಿಬ್ಬರೂ ಇಂದು ಅಡ್ಡಾಡಲು ಹೊಗೆಬೇಕೆಂದು ವಾಡಿದೆ.’

‘ಒಹೋ ಅದಕ್ಕೆ ಏನು ಇಷ್ಟು ಸಿಂಗಾರ.’

‘ಏಕೆ, ನಿವಾಗದು ಸೇರುವದಿಲ್ಲವೇ.’

‘ನನಗೆ ಅಂಥ ತೋರಿಕೆಯೇ ಸೇರುವದಿಲ್ಲ’

ಬೆಳಗಾಂವಿಯಲ್ಲಿ ದಿನಾಲು ಸಂಜೀವ ಮುಂದೆ ಅಡ್ಡಾಡಿ ರೂಢಿನಿದ್ದು ಹರಡಿಗೆ ಎಷ್ಟೇ ಕನಸ್ಸು ಕಂಡಿದ್ದಳಾಕೆ. ಲಗ್ನವಾದ ಮೇಲೆ ತಸ್ಸಿಸಿಯಾನ ಜೊತೆಗೆ ಸಾಮಂಕಾಲ ಅಡ್ಡಾಡಬೇಕೆಂದು. ಅಂಥವಳಿಗೆ ಸ್ಪೂಲು ಸಿರಣೆಯೇ ಆಯಿತು. ಸ್ಪೂಲು ಸಿಟ್ಟಿನಲ್ಲಿಯೇ ನಾಡಿದಳು.

‘ನಾವೇನೂ ಬಜಾರದಲ್ಲಿ ಹೋಗಿ ನಿಲ್ಲುವದಿಲ್ಲ.’

‘ಎಷ್ಟು ಲಗು ಸಿಟ್ಟಿಗೇಳುತ್ತಿಯೇ ನಿನ್ನ ಮನಸ್ಸಿನಂತೆಯೇ ಆಗಲಿ. ಸಿಟ್ಟು ಒಳ್ಳೀ ಉವಾಯಾಗಿದೆಯೇ ನಿನಗೆ ಅಲ್ಲವೇ’ ಎಂದು ಮತ್ತೆ ಆಲಂಗಿಸಿದ. ಇಬ್ಬರೂ ಸ್ಪೂಲು ಹೊತ್ತು ಸುವೃಣಿದ್ದರು.

ಸುನೀತಿಯೇ ಸುರುವಾಡಿದಳು “ಇದೇಂದು ಉಲನ ಕೋಟಿ ಆಗದೆ. ಈ ತಿಂಗಳಲ್ಲಿ ಇನ್ನೊಂದು ಹೊಲಿಸಿರಿ.”

‘ಅಂದರೆ.’

‘ಅಂದರೇನು, ಇನ್ನೊಂದು ಹೊಲಿಸಿದರೆ ಉತ್ತಮವಲ್ಲವೇ,’

‘ನಿನಗೇನೋ ಬೇಕಾಗಿದೆಯಂತ ಕಾಣಿಸುತ್ತುದೆ. ಸೀರೆ ತೆಗೆದುಕೊಳ್ಳುವಾತೆ ಇದ್ದಿಯೇನು.’

‘ನನಗೇನೂ ಬೇಡ. ನಮ್ಮಪ್ರನೇನೂ ಕಡಿಮೆ ಕೂಡಲಿಲ್ಲ.’

‘ನಿಮ್ಮಪ್ರ ಎಷ್ಟು ದಿವಸ ನಿನಗೆ’ ಎನ್ನಬೇಕೆಂದು ವಾಡಿದ್ದ. ಆದರೆ ಈ ಸುಖ ತಪ್ಪಿತೆಂಬ ಭಾವನೆ ಅವನಿಗೆ ‘ಈ ತಿಂಗಳು ಬೇಡ. ಮುಂದೆ ನೋಡಿದರಾಯಿತು. ರೂಪಾಯಿಗಳು ಉಳಿಯುವದೇ ಇಲ್ಲ ತಂದೆಯವರಿಗೆ ಕಳುಹಿಸಬೇಕು.’

‘ಮುಂದಿನ ತಿಂಗಳು ಈಗಿಸಿದರಾಯಿತು.’

‘ನಿನಗೇನಾದರೂ ಬೇಕಾಗಿರಲು ನಾಕು, ಹೇಳಿಬಿಡು.’

‘ಮನೂ ಇಲ್ಲ ನಿಜ. ಮುಂದಿನ ತಿಂಗಳು ಬೇಕಾದರೆ ನೋಡಿದ ರಾಯಿತು’ ಎಂದು ನಕ್ಕಳು.

‘ಹಾಂ ಇಹಾ ತಣ್ಣಾಗಾಗಿ ಹೋಗಿದೆ.’

‘ಎಲ್ಲಿ, ನೋಡೋಣ ಬಚ್ಚಿಗಿದೆ’

‘ಭಿ. ನಾನೋಲ್ಲೆ ಚಲ್ಲಿಬಿಡು’

‘ಅಂತೂ ನೀವೇ ಇಹಾಬಿಟ್ಟು ನನ್ನ ಜೋಡಿಯಾಗಬೇಕೆಂದು. ಅದಂತಾಯಿತು.’

‘ಅದೇನೂ ಇಲ್ಲ. ಈ ಇಲ್ಲಾವಷ್ಟು ತಣ್ಣಾಗಾಗಿರಲಿಕ್ಕಾಲ್ಲ. ಕುಡಿಯ ಬೇಕು ನೀನೂ’ ಎಂದು ತಾನದ್ರ ಆಕೆಯಂದ್ರ ಕುಡಿದು ಮುಗಿಸಿದರು. ಅತ್ಯಾಡಲಿಕ್ಕೇನೂ ಹೋಗದೆ ನೈಸರ್ಗಿಕವಾದ ಪ್ರೇಮದ ಮಾತುಗಳಲ್ಲಿಯೇ ಆ ಸಂಜೆ ಕಳೆಯಿತ್ತು.

(೫)

ಯಾವ ಮನುಷ್ಯನಾದರೂ ತನ್ನ ಪರುದ್ವ ವಾಗಿ ಎರಡನೆಯವರು ನಡೆದರೆ ತನ್ನ ಬದಿಯನ್ನೇ ಸಮರ್ಥಿಸಲಿಕ್ಕಿನ್ನುತ್ತಾನೆ. ಅಂಥವನನ್ನ ದಾರಿಗೆ ತಪ್ಪಿನವರು ಹುಷಾರಾಗಿಯೇ ಇರಬೇಕು. ಒಮ್ಮೆಲೆ ಅವರೆಂದೂ ತಮ್ಮ ಬದಿಯನ್ನು ಬಿಡುವದಿಲ್ಲ. ಅಂದ ಮೇಲೆ ರೂಪ, ಸಿರಿವಂತಿಕೆ, ವಿದ್ಯೆಯುಳ್ಳ ಸುನಿತೆ ಸ್ವಲ್ಪ ಗರ್ವವಿದ್ದವಳಿಂದ ಬಳಿಕ ಆಕೆಯದೂ ಅವವಾದವಾಗಿರಲಿಲ್ಲ. ಸುನಿತಿಯು ಒಂದು ತರದ ಆರಾಮೀ ಜೀವನವನ್ನೇನೂ ಕಳೆದಿದ್ದಾನು. ಸಿಟ್ಟಿ ಶಿಡುಕು, ಸ್ವಲ್ಪ ಗರ್ವ ಆಕೆಯ ಜೀವನದಲ್ಲಿ ಮಾರ್ವಟ್ಟಿ ಗುಣಗಳೇ. ಅದರೂ ಸುನಿತಿಯನ್ನ ದಾರಿಗೆ ತರುವುದು ದುಸ್ತರವಾದ ವಾತೇನೂ ಆಗಿರಲಿಲ್ಲ. ಆದರೆ ಅದಕ್ಕೆ ತಕ್ಕ ಹಂಚಿಕೆಯೇ ಬೇಕಾಗಿತ್ತು.

ವಿನಯನಿಗೆ ದೊಡ್ಡ ಸಮಸ್ಯೆ. ನಾಲ್ಕು ಏದು ತಿಂಗಳು ಕಳೆದರೂ ತಂಡೆಗೆ ರೂಪಾಯಿಗಳನ್ನ ಕಳುಹಿಸಲು ಆಸ್ತಿದವನ್ನೇ ಕೊಟ್ಟಿರಲಿಲ್ಲ. ಕಲಿಯಾದ ಅತ್ಯೇ ನಾವಂದಿರಕ್ಕಿಂತ ಕಲಿತ ತಾನೇ ಬುದ್ಧಿವಂತಳಿಂಬ ತಿಳುವಳಿ ಕೆಯೇ ಇನ್ನೂ. ನವಕರಿ ಹಿಡಿದು ಬಹಳ ದಿವಸಗಳಾಗದ ದೊಡ್ಡ ಹಗಾರದ

ತರುಣನ ಹೆಂಡತಿ. ಪ್ರಪಂಚದ ಜ್ಞಾನವೇ ಬಂದಿರಲಿಲ್ಲ ತನ್ನವರು ಯಾರು, ಹರವರ ಕೂಡ ಹೇಗೆನಡೆಯಬೇಕು ಎಂಬುದು ಆಕೆ ಇನ್ನಾಳು ಕಲಿಯಬೇಕಾದ ವಿಷಯವೇನೋ ಸರಿ. ಆದರೆ ಎಲ್ಲವೂ ಗೊತ್ತಿದೆಯೆಂದು ತಿಳಿದುಕೊಂಡದ್ದೇ ಸುನಿತಿಗೆ ತಿಳಿದುಕೊಳ್ಳಬೇಕೆಂಬದಕ್ಕೆ ಆತಂಕ. ತಿಳಿಹೇಳಬೇಕೆನ್ನುವ ವಿನಯನಿಗೂ ದೊಡ್ಡ ಅಡ್ಡಿ. ಅಂತೆಲೆ ಹಾಗೆ ದಿವಸಕಳಿದ್ದಾವು. ಸುನಿತಿ ಅಂಗಳ ವಗಾರವಾದೊಡನೆ ಅದನ್ನು ಕೊಳ್ಳಬೇಕು, ಇದನ್ನು ಕೊಳ್ಳಲೇ ಇಲ್ಲ ಎನ್ನತ್ತೆಲೇ ನಾಲ್ಕುರು ತಿಂಗಳು ಕಳೆದಿದ್ದಾವು. ವಿನಯನಿಗೆ ಅನ್ನಿಸಿತು. ತಾನು ಎಂಥ ಕ್ರಾರ, ತಂದೆಯವರಿಗೆ ಇನ್ನಾಳು ರೂಪಾಯಿ ಕಳಿಸಲಿಲ್ಲವಲ್ಲವೆಂದು. ಆದರೆ ಆ ಕಳವಳದ ಶಕ್ತಿಯೇನೂ ಹೆಚ್ಚಿಗಿರಲಿಲ್ಲ. ಆಕೆಯ ಮುಖ ನೋಡಿ ದಾಗಲೇ ಓಡಿಹೋಗುತ್ತಿದ್ದಿತು. ಒಮ್ಮೊಮ್ಮೆ ಬಂದ ಸಿಟ್ಟಿನ ಭರದಲ್ಲಿ ಆಕೆ ಯನ್ನು ಧಳಿಸಿ ಬಿಡಲೇ ಎಂಬ ರಭಸ ವಾಡುತ್ತಿದ್ದು. ಆದರೆ ದಾರಿಗೆ ಹತ್ತು ತ್ರಿರುಂಪಾಕಯನ್ನು ಮತ್ತೆ ವಾತಿಸಿಂದ ಹಿಂದೋಡಿಸುವದಂತೂ ಆವನ ಮನಸ್ಸಿಗೆ ಬಂದಿರಲಿಲ್ಲ. ತಾನೆಂಥ ಕಟ್ಟಿಕ, ಮರುಳ ಎಂದೂಕೊಳ್ಳುತ್ತಿದ್ದ ಬರೀ.

ಅಂದು ಆಫೀಸ ಬಿಟ್ಟು ಮೇಲೆ ವೇಟಿಯಲ್ಲಿ ಬಂದು ಧೂತರ ಜೊಡನ್ನು ಕೊಂಡು ಮನಗೆ ಹಿಂತಿರುಗುತ್ತಿದ್ದು. ದಾರಿಯಲ್ಲಿ ಕೂಡಿದ ಗೆಳೆಯರೆಲ್ಲರೂ ಆ ನಾಜೂಕಿನ ಸುಂದರ ದಡಿಯುಳ್ಳ (ಅಂಚು) ಧೂತರ ನೋಡಿ ಅತಿಶಯ ಹೊಗಳಿದ್ದರು. ಒಬ್ಬನಂದಿದ್ದು, ಎಲ್ಲಿ ಸಿಕ್ಕುವ ನಿಮಗೆ ಈ ಜೊಡಿ ಚಲ್ಮೋ ಹೊಡೆದಿರ್ವಾ. ಧಡಿನೋಡಿದರೆ ನಿಮ್ಮ Seise of Beauty and fashions appreciate ವಾಡು ಹಾಂಗಿ ಆಗ್ನುದ ಮುಂತಾಗಿ. ಆಗ ಅವನಿಗೆ ಹಿಂದಿನ ಕಾಲೇಜದ ದಿವಸಗಳು ನೆನಪಾಡಾವು. ತನ್ನ ಅತಿ ಪ್ರಿಯ ಸ್ವೇಂತ ಶಂಕರ ತಾನೋಮ್ಮೆ ಅಂಥ ಧೂತರ ಜೊಡನ್ನು ಕೊಂಡಾಗ ನುಡಿ ದಿದ್ದು. “ಧೂತರ ಜೊಡಿಗಳೇನೋ ಅತ್ಯುತ್ತಮವಾಗಿನ. ಆದರೆ ನೀನು ಇಷಟ ಖಚು ವಾಡಬಾರದಾಗಿದ್ದಿತು.”

ಮನೆಯಲ್ಲಿ ತಂದೆಯವರಂತೂ ‘ಲೆಕ್ಕರ’ ಹೊಡೆದಿದ್ದರು. “ತವನ್ನ ನೀವೇನೋ ಕಾಲೇಜದ ತೀವುಂತ ಹುಡುಗರನ್ನು ನೋಡುತ್ತಿರಿ. ಆವ ರಂತೆಯೇ ವಾಡಬೇಕೆನ್ನುತ್ತಿರಿ. ಆದರೆ ಇಷಟ ರೂಪಾಯಿ ಕೊಟ್ಟಿ ಬರಿ ದೊತರ ತಗದುಕೊಂಡರಿಹೇಗೆ? ನಾವು ಹೇಗಿದ್ದೇವೆಯಂಬುದು ಗೊತ್ತಿಲ್ಲವೇ. ಹರೆಯದ ವಯಸ್ಸಿನಲ್ಲಿ ಖಷರಾಮ ವಾಡಬೇಕೆನ್ನಿಸುವದು ನಾವೇನೂ

ಬೇಡವೆನ್ನ ವದಿಲ್ಲ. ನೀನು ದುಡಿಯುವಾಗ ಬೇಕಾದದ್ದನ್ನ ಮಾಡಬಹುದು” ಎಂತಾಗಿ. ಅಷ್ಟು ಬಡತನದಲ್ಲಿ ಕಲಿಸಿದ ತಂಡತಾಯಿಗಳಿಗೆ ಇನ್ನಾಲ್ಲಿ ರೂಪಾಯಿಗಳನ್ನೇ ಕಳುಹಿಸಿರಲಿಲ್ಲ. ಅದನ್ನೆಲ್ಲ ಸೆನಸಿ ಕೊಂಡಾಗ ಮೈ ಜಮ್ಮುಂದಿತು. ಅಷ್ಟರಲ್ಲಿ ಶಂಕರನು ಬೆಟ್ಟಿಯಾದ ಉಪಚಾರದ ಮಾತುಗಳ ಸ್ಥಾದಿ ಮನಗೆ ನಡೆದುಬಿಟ್ಟಿ. ಆ ಸುಂದರ, ಶಾಂತ ಬೆಳದಿಂಗಳಿನ ಸಂಚೀಯನ್ನು ಅವನು ಅನುಭವಿಸದೇ ಹೋದ. ವಿನಯ ರಾತ್ರಿಯಾಟಿ ಮುಗಿಸಿಕೊಂಡು ತನ್ನ ಮಲಗುವ ಕೊರಡಿಯಲ್ಲಿ ಪಲ್ಲಂಗಡ ಮೇಲೆ ಅಡ್ಡಿಗಿದ್ದ. ಉರಿನ ಕಡ್ಡಿಯ ವಾಸನೆಯೆಲ್ಲ ಕೊಣೆಯನ್ನ ತುಂಬಿದ್ದಿತು. ತೆರದ ಕಿಟ್ಟಿಕೆಯಿಂದ ತಂಗಳಿ ಸುಳಿಯುತ್ತಿತ್ತು. ವಿದ್ಯಾರ್ಥಿನ ಪ್ರಶಾಕವೆಲ್ಲ ಹರಡಿದ್ದರೂ, ಬೆಳದಿಂಗಳಿನ ಸವಿಯ ಅನುಭವವನ್ನ ಪಡೆಯುಬಹುದಾಗಿದ್ದಿತು. ಉಂಟಿ ತೀರಿಸಿಕೊಂಡು ಸುಸೀತಿಯೂ ಬಂದಳು.

‘ಎಷ್ಟು ಸುವಾಸಿಕ ಇವೆ ಈ ಕಡ್ಡಿಗಳು. ಇಂದು ತಂದಿರೆನು’ ವಿನಯ ಸುಮೃದ್ಧಿ ಬಿದ್ದು ಕೊಂಡಿದ್ದ. ಸುಸೀತಿ ಮೇஜಿನ ಮೇಲಿನ ಕಟ್ಟಿನ್ನು ಬಿಟ್ಟಿ ಕೇಳಿದಳು. ‘ಧೋತರ ಜೊತಯನ್ನ ತಂದಿದ್ದೀರಾ. ಏನು ಕೊಟ್ಟಿರಿ. ಆದರೂ ಸುಮೃದ್ಧಿ ಇದ್ದ. ಮೊಟ್ಟಿ ಮೊದಲು ಬಂದ ಸುಸೀತಿಯಾಗಿದ್ದರೆ ಏನೇನು ರಂಬಾಟಿದ ಮಾತುಗಳನ್ನಾಡುತ್ತಿದ್ದಳೋ ಏನೋ. ಅವನ ಹತ್ತಿರ ಬಂದು ಸಾಮಧಾನವಾಗಿಯೇ ಕೇಳಿದಳು.

‘ಏಕ ಮಾತನಾಡುವದಿಲ್ಲ. ಆಯಾಸ ಬಹಳವಾಗಿದರೆಯೇ’ ಹತ್ತಿರ ಅವನ ಹತ್ತಿರ ಕೂತು ಅವನ ಮುಂದಲೆಯನ್ನ ನೇರಿಸಿದಳು.

‘ಅದೇನೂ ಇಲ್ಲ’

‘ಹಾಗಾದರೆ ಮಾತನಾಡುವದೇ ಇಲ್ಲವಲ್ಲ’

‘ಏನು ಮಾತನಾಡಲಿ’

‘ಹಾ ದಿನಾಲು ಕಾಳಿದಾಸ ಶೆಕ್ಕಿಯರನ ಶಾವ್ಯ ಹೀಗೆ, ಶಾನಮಾತಿನ ಚೂಕಚಕ್ರ ಹೀಗೆ ಎಂದು ತಾಸು ತಾಸು ಮಾತನಾಡುವವರು ಇಂದು ಸುಮೃದ್ಧಿ ಇದ್ದಿರಿ’.

‘ದಿನಾಲು ಕಾಳಿದಾಸ ಶಾರವಿಚಾರವಾದರೆ ನಮ್ಮ ಬಾಲಿನ ನಿಖಾರ ಬೇಡವೇ’

‘ನಿನ್ನನ್ನ ಅಷ್ಟ ಚಿಂತಿಗೇಡುವಾಡಿದ ನಮ್ಮ ಬಾಳಿನ ವಿಚಾರ ವಾವದು’

‘ಏನೂ ಇಲ್ಲ ಸುವ್ಯಾಸೇ’

‘ನನ್ನ ಮುಂದೆ ಹೇಳಿದಷ್ಟು ಗೂಡುವೇ ಹಾಗಾದರೆ’

‘ನಿನ್ನ ಮುಂದೆ ಹೇಳಿದ ಸಂಗತಿಯೇ ಇಲ್ಲವಲ್ಲ’

‘ಹಾಗಾದರೆ ಅಂಥದೇನದು’. ಎಂದು ತಟ್ಟಿನೆ ಕೇಳಿ ಸುವ್ಯಾಸಾದಳು. ಆಕೆಗೆ ಮರುಕ್ಕಣ ವಿಚಾರವೇ ಬೇರೆ. ‘ಹಾಗಾದರೆ ನನಗೆ ಗೊತ್ತಿಲ್ಲದ ಸಂಗತಿ ಒಂದೂ ಇಲ್ಲವೇ. ನಸ್ತಿದುರು ಎಲ್ಲಾನನ್ನೂ ಹೇಳುತ್ತು ಬಂದಿದ್ದು ರೆಯೇ ಎಂದು ಕೊಂಡು ಹಿಂದಿನ ಎಲ್ಲ ಆದಕ್ಕೋದ ಸಂಗತಿಗಳನ್ನೇಲ್ಲ ನೆನೆದುಕೊಳ್ಳುವದರಲ್ಲಿ ತೊಡಗಿದಳಾಕೆ. ಕೊನೆಗೊವ್ಯಾ ಕೇಳಿದಳು.

‘ನನ್ನಲ್ಲಿ ಅಷ್ಟ ನಂಬಿಕೆ, ವಿಶ್ವಾಸಗಳೇ’ ಎಂದು ಕಿರುನಗೆಯ ಮೊಗದ ಒರೆಗೊಣಿನಿಂದ ನೋಡಿದಳು.

ವಿನಯ ಎದ್ದು ದಿಂಬಿಗಾತ ಕೂತ. ಸುನೀತಿ ಅವನ ಎಡದೊಡೆಯ ಮೀಲೆ ತಲೆಯನ್ನಿಟ್ಟು ಅಡ್ಡಾದಳು.

‘ಸುನೂ, ನೀನು ನನ್ನನ್ನ ಸಂಪೂರ್ಣ ಅರಿತೇ ಇಲ್ಲ. ನಿನ್ನಷ್ಟು ತೀರ ಸವಿಂದವನರು ಯಾರು ನನಗೆ. ಮನೆಯ ಪ್ರತಿಯೊಂದು ಕಾರ್ಯದ ಹಿನ್ನೆಲೆಯಲ್ಲಿ ಎದ್ದು ಕಾಣುವವಳು ನೀನೇ ಅಲ್ಲವೇ. ಅಂಥವಳಲ್ಲಿ ನಂಬಿಗೆ ವಿಶ್ವಾಸದ ಕೊರತೆ ತೋರಿಸಲೇ’ ಎಂದು ದೈನ್ಯತೆಯ ಘ್ಯಸಿಯಲ್ಲಿ ಮೆಲ್ಲಿಸೇ ನಾಡಿದ. ಸುನೀತಿಗೆ ಹೃದಯಾವೇ ಉಕ್ಕಿ ಬಂದಿತು. ತನ್ನ ವತಿ ಎಷ್ಟು ವಿಶಾಲ ಹೃದಯಿ. ಆಗ ಅನ್ನಿಸಹತ್ತಿತವಳಿಗೆ ತನ್ನ ನಿಜವಾದ ಸ್ಥಾನವಾನಗಳ ವಿಷಯಕ್ಕೆ. ಅಷ್ಟ ಇಷ್ಟು ವಾತಿಗೆ ಸಿಟ್ಟಿಗೇಳುತ್ತಿದ್ದ ದನ್ನ ನೆನೆಸಿಕೊಂಡಾಗೆ ತನ್ನನ್ನೇ ಹಳಿದುಕೊಳ್ಳಲಾರಂಭಿಸಿದಳು.

ಗಂಭೀರ ಭಾವನನ್ನೇ ತಳೆದಿದ್ದ ವಿನಯನ ಮುಖದಲ್ಲಿ ಕಣ್ಣಿಗಳೆರಡು ವಿದ್ಯುದ್ದಿಕದ ಪ್ರಕಾಶದಲ್ಲಿ ಹೊಳೆಯುತ್ತಿದ್ದವು. ಸುನೀತಿ ಏನನ್ನೊಳ್ಳ ವಿಚಾರ ವಾಡಿಯೇ ನೂಡುತ್ತಿದ್ದಳು. ವಿನಯನೊನ್ನು ಆಕೆಯನ್ನ ತನ್ನ ತೆಕ್ಕೆ ಯಾಲ್ಲಿ ತೆಗೆದುಕೊಂಡು, ಆಕೆಯ ಮೊಗವನ್ನೊಳ್ಳಬೇಕು ತನ್ನ ಕಡೆಗೆ ತಿರುಗಿಸಿ ಅರುಭಿಸಿದ ‘ನನ್ನ ತಂಡ ಮೊದಲು ಸಿನ್ನನ್ನ ನೇಡೇಡಿ ಬಂದಾಗೇ ನಾನು

ಕೇಳಿದುದು ಹುಡಿಗೆ ಕಲತವಳಿದ್ದ್ಯಾಳಿಯೇ ಎಂದು. ಸಿರಿವಂತ ನೋಡಲಕ್ಕೆ ಒಳ್ಳೀ ಸುರಹಾಪಿಯೇ ಎಂದು ಅಲ್ಲ ಕಲತವಳಿದ್ದರೆ ಬಾಳು ಚಿನ್ನಾಗಿ ಸಾಗುವ ದೆಂಬ ಕಲ್ಪನೆ ನನಗೆ. ಅಷ್ಟು ಸುಸೂತ್ರವಾದ ಮನಸ್ಸಿನವಳೇ ದೇರೆಯಲಿಲ್ಲ. ಸೀನು ಕಲತವಳಿಂದು ಭರವಸೆ ಇಟ್ಟಿದೆ. ನೀನು ಸನ್ನ ನಿರೀಕ್ಷಣೆಯಾನ್ನ ಸ್ವಲ್ಪ ಮಟ್ಟಿಗೆ ನಿರಾತ ಮಾಡಿಬಿಟ್ಟಿ. ಸುನೀತೆ ಗೊಂಬೆಯುಂತೆ ಕೇಳುತ್ತಿದ್ದಳು ಮಾತ್ರ. ಅಂತಃಕರಣ ಭಾವದವನಾಗಿ ವಿನಯನೇ ಕೇಳಿದ. “ಸುಸೂತ್ರ, ನಿನಗೆ ಸಿಟ್ಟು ಬಂದಿತೇ” ವಿನಯನ ಮುಖವನ್ನೇ ದಿಟ್ಟಿಸಿ ನೋಡುತ್ತಿದ್ದ ಅವಳು ನಿನನ್ನ ಉತ್ತರ ಕೊಡಲಿಲ್ಲ. ಅವನ ವಿಶಾಲ ನೇತ್ರಗಳ ಸ್ಥಿರದೃಷ್ಟಿಯಲ್ಲಿ ಪ್ರೇಮಸಾಮಾಜ್ಯದ ವಿಸ್ತೃತವನ್ನ ನೋಡುತ್ತಿದ್ದಳೇನೋ.

ಹಾಗೆಯೇ ಅವನೆದೆಯ ಮೇಲೆ ತಲೆಯನಿಟ್ಟು ಕಿಡಕಿಯ ಕಡೆಗೆ ನೋಡಿದಳು. ಪ್ರಶಾಂತವಾದ ಬೆಳದಿಂಗಳಲ್ಲಿ ಹೊಳೆಯುವ ಅರಳೀಗಿಡದ ಎಲೆಗಳು ವಳಪಳನೇ ಸವ್ಯಳ ಮಾಡುತ್ತಿದ್ದವು. ಆಕೆಗೆ ಅನಿಸಿತು ಆ ಎಲೆಗಳು ಕಿಲಕಿಲನೇ ಸವ್ಯಳ ಮಾಡುವವೇನೋ, ಆಸಂದದಿಂದ ಆಟವಾಡುವವೇನೋ ನಿಜ. ಆದರೆ ಅವಕ್ಕಿರುವ ಗಿಡವು ಆಸರವಲ್ಲವೇ. ಅದಿಲ್ಲಿದ್ದರೆ? ಆ ಗಿಡವು ಕೂಡ ಬೇರಿಸಿಂದ ಭೂಪೀಯ ಆಸರ ಹಿಡಿದಿಲ್ಲವೇ. ಈ ಭೂಪೀಯೂ ಶೇಷನ ಹೆಡೆಯ ಆಸರ ಪಡೆದಿದೆಯಂತೆ. ಅದಕ್ಕೆ ಆಸರವಿಲ್ಲಿದ್ದರೆ? ಒಗೆದ ಒಂದು ಚುಡಿನಂತೆ ಅಲ್ಲಿ ಇಲ್ಲಿ ಪುಟೆಯುತ್ತ ಎಲ್ಲಿಗೆ ಗತಿಗಾಣತ್ವಿತ್ವು? ಹೀಗೆಲ್ಲ ಆಕೆ ವಿಚಾರಮಾಡುತ್ತಿರುವಾಗೆ ಸೃಷ್ಟಿಯಲ್ಲಿಯ ಪಸ್ತುಗಳಲ್ಲಿಲ್ಲ ಒಂದು ತರದ ಆಸರ ಪಡೆದ, ಪಡೆಯುವ ಒಲವೇ ಕಂಡುಬರುವಂತಿದೆಯೆಂದು ಕೂಂಡಳು. ವಿನಯನ ವಿಶಾಲ ಎದೆಯ ಮೇಲೆ ತಾನು ತನ್ನ ತಲೆಯನ್ನಿಟ್ಟಿದ್ದನ್ನ ಬದಿಗೆ ಮಾಡಿಕೊಂಡಳು. ನಿಜವಾಗಿಯೂ ಅವನ ಆಸರವಲ್ಲವೇ ಆಕೆಗೆ ಎಷ್ಟು ಹಿತಕರ, ಸುಖಕರ ಎಲ್ಲಕೂ ಹೆಚ್ಚೆನದಲ್ಲವೇ. ಕಡೆಗೇನ್ನೈ ಆಕಯ ಕಣ್ಣಲ್ಲಿ ನೀರೂರಿದ್ದನ್ನ ವಿನಯ ನೋಡಿದ.

‘ನಾನೇನಾದರೂ ತಪ್ಪ ಮಾಡಿದ್ದಲ್ಲಿ ಸೀವು ತಿಳಿಹೆಳಬಾರದಾಗಿತ್ತು’ ಎಂದು ಅವಳು ಅವನೆದೆಯ ಮೇಲೆ ಮತ್ತೆ ತಲೆಯನ್ನಿಟ್ಟು ಅಳಹತ್ತಿದಳು.

ಎಷ್ಟ್ಯೂ ಹೊತ್ತು ಗಳಿಯಿತು.

ವಿನಯನೇ ಆರಂಭಿಸಿದ. ‘ಫದಾರು ತಿಂಗಳಾಯಿತು ತಂಡೆಯವರಿಗೆ ರೂಪಾಯಿ ಕೂಡ ಕಳುಹಿಸಿಲ್ಲ. ಒಂದು ಸಲವಾದರೂ ಸಿಟ್ಟಿಗೆದ್ದ ಅವರು

ಪತ್ರ ಬರೆದಿವ್ವಾರೆಯೇ. ಮಗನ ಕರ್ತವ್ಯ ನಾನು ಮರೆಯಬೇಕೇ ಇಂಥ ಸಂಗತಿಗಳು ನಿನಗೆ ತಿಳಿಯುವದಿಲ್ಲವೇ. ನೋಡು ಈಗ ಇವತ್ತು ರೂಪಾಯಿಗಳು ಖಚಣಿಗೆ ಹೋಗಿವೆ. ಸುಳ್ಳಿ ಅದಕ್ಕೆ. ಇದಕ್ಕೆ. ಕಳುಹಬೇಕೆಂದರೆ ನಮ್ಮ ಖಚಣಿಗೆ ಕಡಿಮೆ ಬೀಳುತ್ತವೇ?

‘ಇನ್ನಿಷ್ಟು ಎಷ್ಟು ಬೇಕು.’

‘ಕನಿಷ್ಠ ಇಂ—ತ್ಯಂ ರೂಪಾಯಿಗಳಾದರೂ ಬೇಕು. ಮುಂದಿನ ಶಿಂಗಳು ಕಳುಹಿದರಾಯಿತು.’

‘ನಾಳೆಯೇ ಕಳುಹಿಸಿ ನನ್ನ ಹತ್ತಿರ ನೂರಾರು ರೂಪಾಯಿಗಳವೇ.’

‘ಈಗೇನು ಅವ್ಯು ಬಿಡು. ಇನ್ನು ಇಂದಿನ ದಿವಸಗಳಲ್ಲಿ ಪಾರವಾದೊಡನೆ ಕಳುಹಿದರಾಯಿತು.’

‘ಏಕೆ ನಾನು ಕೊಟ್ಟಿರೇನಾಗುತ್ತದೆ. ಅವೂ ನಿಮ್ಮವಲ್ಲವೇ.’

ವಿನೃತ್ಯನಿಗೆ ಆನಂದ ಆಶ್ರಯಗಳಿರಜೂ ಆಕೆಯ ಮುಖಸ್ಥಿತಿ ನಗ್ರತ್ತ ಹೇಳಿದ, ‘ತಿರುಗಿ ಕೊಡದಿದ್ದಲ್ಲಿ ರಂಬಾಟಿ ಮಾಡಿದರೆ ಮತ್ತೆ’ ಸಿಟ್ಟುಗಬಹುದಾದ ವಾತನ್ನು ನಕ್ಕ ಕೇಳಿದಾಗ ಆಕೆಗೂ ನಗು ಬಂದಿತು.— ಕಣ್ಣಿಗಳಲ್ಲಿ ಸೀರಿದ್ದರೂ ಕಾಡ.

‘ತವರೂನಿಗೆ ಕಳುಹಿಸಿ ಹಾಗಾದರೆ’

‘ಇಲ್ಲಿಯಕ್ಕಿಂತ ಸುಖವಾಗಿರಲಿಕ್ಕೆ ಅಲ್ಲವೇ.’

‘ಅಲ್ಲಿ ನಾನು ಸುಖಿಯಾಗಿರ ಬಲ್ಲಿನೆಂದು ನಿವಾಗಿಸುವದೇ’

‘ಅದರಲ್ಲೇನು. ಇಲ್ಲಿಯ ಈ ಕಾಟ ತಪ್ಪಿದರೆ . . . ಇರಬಹುದು.’

‘ತಕ್ಕವೇ ಇಲ್ಲ’ ಎಂದು ಗೋಣು ಹಾಕಿದಳು. ಆ ರಂಬಾಟಿದಲ್ಲಿರು ವಷ್ಟು ಮಾಧುರ್ಯ ತವರೂನಿಯ ಹಾಯಾದ ಜೀವನದಲ್ಲಿ ಸಿಗಲಿಕ್ಕಿಲಿ ವೆಂದು ಆಕೆ ತಿಳಿದಿರಬೇಕು

‘ಒಬ್ಬಳೇ ಮಗಳಿದ್ದಿಯೇ.’

‘ಆದರೇನಾಯಿತು. ನೀವಿರುವದಿಲ್ಲವಲ್ಲ. ಒಂದು ಚ್ಛಣ ಕೂಡ ಕಳೆಯಲಾರೆ ನಿಮ್ಮನ್ನಗಲಿ.’

‘ಎಷ್ಟು ಒಳ್ಳಿಯವಳೇ ನಿನು. ಸುನು’ ಎಂದು ಆಕೆಯನ್ನು ಭರದಿಂದ ಅಪ್ಪಿಕೊಂಡು.

(ಇ)

ಬಹಳ ದಿವಸಕ್ಕೆಂದು ತನ್ನ ಉರಿಗೆ ಹೋದ ಸುಸೀತಿ ಮೂರು ನಾಲ್ಕು ದಿನಗಳಲ್ಲಿಯೇ ತಿರುಗಿ ಹೊರಡಲಕ್ಕೆ ತೋರಿಸಿದ ಆತುರತೆಯನ್ನು ನೋಡಿ ಅವಳ ತಾಯಿಯವರು ನಕ್ಕನುಡಿದರು. ಎಷ್ಟೆ ಅವಷ್ಟು ನಿನ್ನದು. ನಿನ್ನ ವಿನಯನೇನು ಹೋಗಿಬಿಡುವನೇ ಎಲ್ಲಿಯಾದರೂ. ಎಷ್ಟು ಲಗು ಮರೆತುಬಿಟ್ಟೆ ನಮ್ಮನ್ನು ಸುಸೀತೆ ನಸುನಾಳಿ ಮುಗುಳುನಗೆ ನಕ್ಕಳು.

‘ಭಾಗ್ಯಶಾಲಿ ಬಿಡಮಾಡು, ಒಳ್ಳೆ ಗಂಡನನ್ನು ದೊರಕಿಸಿದಿ. ಸೌಖ್ಯ ವಂತಳಾಗು ತಾಯಿ’ ಎಂದು ಅವಳ ತಾಯಿ ಹರಸುವ ವುಂಚಿತವೇ ಆಕೆ ‘ಅಮಾಡು ಅವರು ನನ್ನಲ್ಲಿಟ್ಟಿರುವ ಪ್ರೀತಿವಿಶ್ವಾಸಗಳನ್ನು ನೋಡಿದರೆ ಅವರು ಎಷ್ಟು ದೊಡ್ಡ ಮನುಷ್ಯರಿಂಬದು ತಿಳಿದಿತು. ಅವರ ಪ್ರೇಮಗೌರವ ಕಾಯು ನದು ನನ್ನದಲ್ಲವೇ ಮತ್ತೇ’ ಎಂದು ಲಗುಬಗೆಯಿಂದ ಸಾಮಾನು ಕಟ್ಟಿದಳು.

ಬೆಳಗಾಂವಿಯಿಂದ ಲೋಕಲ್ ಟ್ರೈನ್ ಸಂಚಿಯ ಆರೂಪರಿಗೆ ಧಾರ ವಾಡವನ್ನು ತಲ ಹಿತು ಸುಸೀತಿ ಸಾಮಾನಾಗಳನ್ನು ಕೆಳಗಿರಿಸಿ ತನ್ನ ವಿನಯನ ನಿರೀಕ್ಷಣವಾಡುವದೊರಳಾಗಿ ಶಂಕರ ಬಂದು ಕೇಳಿದ. ‘ಈಗ ಬಂದಿರೇನು’ ‘ಹೌದು ಅವರು ಸ್ನೇಹಿತನಕ್ಕೆ ಬಂದಿಲ್ಲವೇ?’

‘ಬಂದಹಾಗಿಲ್ಲ. ಸಾನೂ ಅವಸರವಾಡಿ ಆಫೀಸಿನಿಂದ ಬಂದೆ, ನಮ್ಮ ತಾಯಿಯವರು ಬರುವವರಿದ್ದರು. ಅವರೂ ಬರಲಿಲ್ಲ’.

ಸುಸೀತಿ ಸ್ವಲ್ಪ ಹೊತ್ತು ನಿಂತಾಗು. ಶಂಕರನೇ ‘ಕೂಲಿಯವನನ್ನು ಕರೆಯುತ್ತೇನೇ ತಡೆಯಿರಿ’ ಎಂದು ಕೂಲಿ ಗೊತ್ತುವಾಡಿ ಸಾಮಾನ ತೆಗೆದು ಕೊಂಡೆ, ಏನೋ ವಾತಿನ ಸಂದರ್ಭಕ್ಕೆ ನಗುತ್ತ ಬರುವದಕ್ಕೂ (ಸ್ವೀಕಾರ ಹೊರಗೆ) ವಿನಯ ಸಾಯ್ಯಲ್ಲಿನಿಂದ ಇಳಿದ. ಸುಸೀತಿಯ ಕೂಡ ಶಂಕರನನ್ನು ನೋಡಿದಾಗ ಅವನ ಹೃದಯದಲ್ಲಿ, ಮುಂಗಾರ ವಿಂಚಿಂದು ಹೊಡೆದು ಹೋಗಿರಬೇಕು. ಆದರೂ ಅದನ್ನು ತೋರಿಗೊಡದೆಯೇ ಶಂಕರನನ್ನು ಕೇಳಿದ. ‘ನಿನ್ನ ತಾಯಿಯವರು ಬರಲಿಲ್ಲವೇನೋ’.

‘ಬರಲಿಲ್ಲ ಬಹಳವಾಡಿ ಸಾಳಿ ಬೆಳಗ್ಗೆ ಬರಬಹುದು’

ವಿನಯ ಬರದಿದ್ದರೆ ಟುಂಗೆಮಾಡಿ ಮನೆಗೆ ಕಳುಹಬೇಕೆಂದಿದ್ದ ಶಂಕರ ಅನ ಬಂದ ಬಳಿಕ ಅವರ ಕೂಡ ವಿನಯನ ಮನೆಗೇ ನಡೆದ. ಅಲ್ಲಿ ಸುಸೀತಿ ಅವನಿಗೆ ಘಂಟಾರವಾಡಿ ಹೋಗಿರಿಂದು ಒತ್ತುಯನಾಡಿದರೂ ಕೇಳಿದ

ತಂಕರನಿಗೆ ವಿನಯ: ಬಿಗುವಿನ ಧ್ವನಿಯಲ್ಲಿ ಕೇಳಿದ. ‘ಏನೋ, ಮನೆಯಲ್ಲಿ
ವನಿಟ್ಟಿರಿ’?

‘ಇಲ್ಲಾ ಅನ್ನ ಇಲ್ಲ ಆಕೆಯೂ ಬಬ್ಜಳೀ ಇದ್ದಾಳೆ’.

ವಿನಯ ಏನು ವಿಚಾರಮಾಡುತ್ತಿದ್ದನೇನೋ. ತಂಕರ ಫಲಹಾರ ತೀರಿಸಿ
ಹೋದವೇಲೆ ಸಃನೀತಿ ‘ನೀವೇಕೆ ಕೂಡಲೇ ಸೈತನ್ಯಕ್ಕೆ ಬರಲಿಲ್ಲ? ಅವರೇ
ಕೂಲಿಗೆ ರೊಕ್ಕೆ ಕೊಟ್ಟರು ನಾನು ಬೇಡನೆಂದರೂ. ಅವರನ್ನು ಹಿಂದಿನಿಂದ
ನೋಡಿದಾಗೆ ನೀವೆ ಎಂದು ಭಾವಿಸಿದ್ದೆ’! ಎಂದು ಆಡಿದರೂ ಅವನಿಗೆ ಕೇಳಿ
ಸಿರಲಿಕ್ಕಿಲ್ಲ; ಚಹವನ್ನುಪ್ಪು ಮುಗಿಯಿಸಿ ಎದ್ದುಬಿಟ್ಟು.

ತಂಕರನಂಥ ವಿನಯನ ಗೆಳೆಯನ ಕೂಡ ಸುನೀತಿ ಸಲ. ಗೆಯಿಂದ ಮಾತ
ನಾಡುತ್ತಿದ್ದ ಲೇನೋ ಸಹಜ. ಆದರೂ ವಿನಯ ತಪ್ಪ ತಿಳಿಯುತ್ತಿರಲಿಲ್ಲ.
ತಂಕರನ ತಾಯಿ ನುಂದೆ ಏನೋ ಕಾರಣದಿಂದ ಅ-ಗಂ ದಿವಸಗಳಾದರೂ
ಬಂದಿರಲಿಲ್ಲ ಅದಕ್ಕಾಗಿ ವಿನಯನ ಸಂತಯ ಬಲವಾಯಿತು. ತಂಕರನ ಕೂಡ
ವಿನಯನ ಸಲುಗೇ ಕಡಿಮೆಯಾದರೂ ಸುನೀತಿಯ ಹರಟಿ ಕಡಿಮೆಯಾಗಿರಲಿಲ್ಲ.
ಇದುಮಾತ್ರ ವಿನಯನ ತಲೆಯನ್ನೇ ತರುಗಿಸಿಬಿಟ್ಟಿತ್ತು. ತಂಕರನ ಕೂಡತನು
ಹೀಗಿದ್ದರೆ ತನ್ನ ಗಂಡ ತಪ್ಪ ತಿಳಿಯಬಹುದೇ ಎಂಬ ವಿಚಾರ ಸುನೀತಿ ಮಾಡಿರ
ದಿದ್ದರೂ ಅದೇನೂ ಆಕೆಯ ತಪ್ಪಲ್ಲ ಪತಿಯ ವೇಲೆ ಅಪಾರ ಪ್ರೇಮವಿರು
ವಾಗ ಆಕೆ ಅಂಥ ವಿಚಾರವನ್ನೇ ತರಲಾರಖು ಆದರೆ ಪ್ರಸಂಗಗಳು ಮಾತ್ರ
ಹಾಗೆ ಕೂಡಿ ನಿತ್ಯಿತವಾಗಿ ಗೊಂದಲಹಾಕಿಬಿಡುತ್ತವೆ. ವಿನಯ ಎಷ್ಟೋಽಂದು
ಶಾಂತವನುವ್ಯಾನಿದ್ದರೂ ಈ ವಿಷಯದಲ್ಲಿ ತಾಳ್ಳೆ ಎಳ್ಳಷ್ಟ್ವಾ ಬರಲಿಲ್ಲ. ಏನಾದ
ರೊಂದು ವಿಚಾರಮಾಡಿ, ಏನಾದರೊಂದು ನಿಧಾರಕ್ಕೆ ಬರುತ್ತಿದ್ದು. ದಿನ
ಕಳೆದಹಾಗೆ ಅವನ ಸಂತಯ ನಿವಾರಣೆಯಾಗಲಿಲ್ಲ.

ಹನೆಷ್ಟುಂದು ಗಂಟಿಗೆ ತನ್ನ ಅಫೀಸಿಗೆ ಹೋಗುವ ಮುನ್ನ ವಿನಯ
ಹೇಳಿದ, ‘ನೋಡು ಇಂದು ಸಾಹೇಬನ ಕೂಡ ಹಳ್ಳಿಯ ಮೇಲೆ ಹೋಗಿಬರುವ
ಸಂಭವವಿದೆ. ನಾನು ಬರಲು ರಾತ್ರಿ ಇ-ಗಂ ಆಗಬಹುದು. ನೀನು ನನ್ನ
ಸಲುವಾಗಿ ಹಾದಿನೋಡುವ ಕಾರಣವಿಲ್ಲ. ನೀನು ಉಂಟವಾಡಿಬಿಡು.
ನಾನೇನಾದರೂ ಹೋಡೆದೇ ಇರುತ್ತೇನೆ’ ಎಂದು ಉಲ್ಲುಸಿತ ವೃತ್ತಿಯಲ್ಲಿ
ಸುನೀತಿಗೆ ಹೇಳಿ ತನ್ನ ಸಣ್ಣ ಬ್ಯಾಗ್ ತೆಗೆದುಕೊಂಡು ಹೋರಟಿ. ಹಿಂದಿನ
ರಾತ್ರಿ ವಿನಯನ ಕೆಂಗಣ್ಣಾಗಳನ್ನೇ ನೋಡಿ ಹೃದಯ ನಡುಗಿದ ಸುನೀತಿ ಇಂದು

ವಿನಯಾನ ಮುಗಳನಗೆಯ ಹೊಗವನಸ್ಸು ನೋಡಿದಂತೆ ಅನಂದ ಉಕ್ಕಿ ಬಂದಿ
ತೇನೋ. ‘ತಡೆಯಿರಿ ಸ್ವಲ್ಪ’ ಎಂದು ಎದ್ದು ಬಂದು ಹೇಳಿದಳು. ‘ಆದಷ್ಟು
ಕೂಡಲೇ ಬಸ್ತಿರಿ. ನಾನೋಬ್ಜಿಗೇ ಮನೆಯಲ್ಲಿ. ಹೆದರಿಕೆಯಾಗುತ್ತದೆ.’

‘ಹಂ, ನೋಡುತ್ತೇನೇ’ ಎಂದು ಹೊರಟೆಬಿಟ್ಟಿ. ದಾರಿಯಲ್ಲಿ ಏನೇನೋ ವಿಚಾರಮಾಡಿದ. “ಹಂ, ನಾನು ತಡವಾಗಿ ಬರುತ್ತೇನೆಂದರೂ ಕೂಡಲೇ ಬಸ್ತಿರಿ ಅಂತೆ. ಸುಳ್ಳಿನೇವ. ಅಷ್ಟು ತಿಳಿಯುವದಿಲ್ಲವೇ” ಮತ್ತೆ ಏನೇನೋ.

ಉರ ಹೊರಗಿನ ಮನೆಯಾದ್ದರಿಂದ ತೀರ ಸಮಾಪದಲ್ಲಿ ಇತರ ಮನೆಗಳೂ ಇರಲಿಲ್ಲ. ಅಂದೇ ಸಂಜಿಯ ಸುಮಾರು, ಗಾಳಿ ಬಲವಾಗಿ ಬಂದೇ ಸಮನೇ ಬೀಸುತ್ತಿದ್ದಿತು. ಮನೆಗೆ ಬಂದ ದೂರದ ಬಳಗದವರ ಕೂಡ ಮಾತನಾಡಿ ಅವರು ಹೊರಟಿಹೊಡ ಅನಂತರ ದೇವರಿಗೆ ದೀವಿಗೆ ಹಚ್ಚಿ ಬೇಕೆಂದು ಒಳಗೆ ಹೋದಳು. ಮಬ್ಬಿಗತ್ತುಲವಾಗಿದ್ದರೂ ದೀವಿಗೆಗಳನ್ನು ಹಚ್ಚಿರಲಿಲ್ಲ. ದೇವರಿಗೆ ದೀವಿ ಹಚ್ಚಿ ನಡುಮನೆಯ ಬಾಗಿಲಕ್ಕೆ ಬರುವದಕ್ಕಾಗಿ ತಲೆಬಾಗಿಲಲ್ಲಿ ಯಾರೋ ಸೂಟಿಹಾಕಿಕೊಂಡು ಬಂದು ನಿಂತದ್ದನ್ನು ನೋಡಿದಳು. ಸಂಶಯ ಧ್ವನಿಯಿಂದಲೇ ಕೇಳಿದಳು, ‘ಯಾರವರು?’ ಉತ್ತರವೇನೂ ಬರಲಿಲ್ಲ. ನಡುಬಾಗಿಲನ್ನು ಬಿಟ್ಟು ಮುಂದೆ ಬರುವದಾಗಲಿಲ್ಲ ಆಕಿಗೆ. ಆಕೆ ಗಾಬರಿಯಾದಳು. ಆ ವ್ಯಕ್ತಿ ಮೆಲ್ಲನೇ ಒಳಬರಹತ್ತಿದ. ಸುನೀತಿ ತಿಳಿದಳು ಶಂಕರರಾಯರಿರಬೇಕೆಂದು. ಅದರೂ ತಲೆಕೆಳಗೆನೂಡಿ ನಿಂತ ಆ ವ್ಯಕ್ತಿ ಸರಿಯಲೂ ಇಲ್ಲ. ಯಾರಂಬುದು ಪೂರ್ಣ ಆಕಿಗೆ ತಿಳಿಯಲಿಲ್ಲ. ದೀವಿಗೆ ಹಚ್ಚಿ ಬೇಕೆಂದರೆ ಬಾಗಿಲನಲ್ಲಿ ಸ್ವಿಚ್ ಇದ್ದಿತು.

‘ಶಂಕರರಾಯರೇನು? ಇಂದು ತಡವಾಗಿ ಬರುತ್ತೇವೆಂದು ಹೇಳಿ ಹೋಗಿದ್ದಾರೆ. ನಾಳೆ ಮುಂಜಾನೆ ಬಸ್ತಿರಲ್ಲ’. ಎಂದರೂ ಉತ್ತರಬಾರದ್ದಕ್ಕೆ ಆಕಿಯ ಧ್ವನಿಯನ್ನೆಲ್ಲ ಓಡಿಹೋಯಿತು. ನಡುಮನೆಯ ಬಾಗಿಲನ್ನು ಹಾಕಿಕೊಂಡು ಬಿಟ್ಟಿಳು. ಇಲ್ಲದ ಸಂಶಯ ಆಕಿಯ ಮನಸ್ಸಿನಲ್ಲಿ. ಶಂಕರನೇನೂ ಹಾಗೆ ಮಾಡತಕ್ಕ ಮನಸ್ಸುರಂತೆ ಕಾಣಿತ್ತಿದ್ದಿಲ್ಲ. ಸಂಜಿಯ ಮುಂದೆ ಏಕೆ ಬಂದಿದ್ದರೆಯೋ ಉದ್ದೇಶವೇನು ಕೆಟ್ಟಿದ್ದರಲಕ್ಕಿಲ್ಲವಷ್ಟೇ. ತಾನಿಷ್ಟು ಸ್ವತಂತ್ರತೆಯಿಂದ ನತ್ಯಸುವುದರಿಂಗ ತಪ್ಪಿತಳಿದಿದ್ದಾರೆಯೇ ಮತ್ತೆ. ಹೀಗೆಲ್ಲ ವಿಚಾರಿಸುತ್ತಿರುವಾಗ ತಾನಿರಿತಿ ಶಂಕರನ ಕೂಡ ನತ್ಯಸುವುದಕ್ಕಾಗಿಯೇ ವಿನಯ ಸಿಟ್ಟಿಗಿರಬಹುದೇ ಎಂಬ ಸಂಶಯ ಮಾತ್ರ ಬಂದು ಹೋಯಿತು. ಆದರೆ

ಅದರ ಮೇಲೆ ಬಹಳಹೊತ್ತು ನಿಧಾನಿಸಲಿಲ್ಲ ಹಾತ್ರ. ಸಾಗಿಲದಲ್ಲಿಂದೇ ಕೆಲಹೊತ್ತು ನಿಂತುಬಿಟ್ಟಿಉಳು. ಅಷ್ಟರಲ್ಲಿ ಮುಂಚಿನ ಬಾಗಿಲ ಹಾಕಿದ ಸಪ್ಪಳ ಕೇಳಿಸಿತು. ದೀವಹಚ್ಚಿದುದು ಬಾಗಿಲ ಸಂದಿಗಳಲ್ಲಿ ಕಾಣುತ್ತಿದ್ದಿತು. ಸುನೀತಿ ಬಾಗಿಲಿಗೆ ಕಿವಿಹಚ್ಚಿ ನಿಂತಶ್ಚ. ಹಾಳೆ ಮಗುಚಿಹಾಕುವ ಸಪ್ಪಳ ಕೇಳಿಸಿತಾಕೆಗೆ. ‘ಶಂಕರರಾಯ ಬಂದಿದ್ದರೂ ಏನೋ ಅತ್ಯಾಹಾರ್ಯ ಕೆಲಸವಿರಬೇಕು’ ಎಂದು. ಹಾಗಾದರೆ ವಾತನಾಡಲಿಲ್ಲವೇಕೆ ಎಂಬ ಪ್ರಶ್ನೆ ಬೇರೆ. ಯಾರಿದ್ದಾರೆ ನೋಡಿಯೇ ಬಿಡೊಣವೆಂದು ಹೆಲ್ಲಿಸೆ ಬಾಗಿಲು ತೆಗೆದಳು. ಕುಚ್ಚಿಯು ಮೇಲೆ ಅತ್ಯಾ ಮುಖಮಾಡಿ ಕುಳಿತವರಾರೆಂಬುದೂ ಶಿಳಿಯಲಿಲ್ಲ. ಬರಿಹಾಳಿ ತಿರುವಿಹಾಕುತ್ತಿದ್ದುದನ್ನು ನೋಡಿದಳು ಹಾತ್ರ. ಪೂಣಿ ಬಾಗಿಲನ್ನು ತೆರೆದ ಅನಂತರ ‘ಸುನೂ’ ಎಂದು ಮುಖತಿರಿವಿದ ಮೇಲೆ ಆಕೆಗೆ ಆತ್ಮಾರ್ಥ ಅನಂದ ಗಳಿರಡೂ. ‘ನೀವೇನು’ ಧೈರ್ಯ ತಂದುಕೊಂಡರಳಾಗಿ ವಾತನಾಡಿದಳು. ‘ಎವ್ಯಾ ಬೇಗನೇ ಬಂದಿದ್ದೀರಿ, ನಾನು ಶಂಕರರಾಯರಿರಬೇಕೆಂದು ವಾಡಿದ್ದೆ. ಏನು ಕೇಳಿದರೂ ನೀವು ಸುಮ್ಮನೆ ನಿಂತುಬಿಡಬೇಕೇ’?

ವಿನಯನಿಗೆ ಏನುಹೇಳಬೇಕೆಂಬುದು ತಿಳಿಯಲಾರದೇ ಹೋರಿಯಿತು ‘ನೀನೇನು ಕೇಳಿದೆಯೆಂಬುದೇ ಗೊತ್ತುಗಲಿಲ್ಲ ನೋಡು. ನನ್ನ ಲಕ್ಷ್ಯವೆಲ್ಲ ಬೇರೆಕಡೆ’ ಎಂದು ಏನನ್ನೊಂದು ಗೊಳ್ಳುಗುಚ್ಚಿದ್ದ

ವಿಷವು ವಿಚಾರಗಳಿಂದ ತುಂಬಿದ ಆಕೆಯ ಹೃದಯ ಈಗ ಶಾಂತವಾಗಿದ್ದಿತು. ಹಿಂದೆ ತಾನೊಬ್ಜಿ ತನ್ನ ಓದುವ ಖೋರಿಯಲ್ಲಿ ಕೂತಾಗೆ ಹುಳಗಳ ಸಪ್ಪಳವಾದರೂ ಕೂಡ ಹೆದರುತ್ತಿದ್ದುದನ್ನು ನೆನೆಯಿಸಿಕೊಂಡು ತಾನು ಬಹು ಅಳ್ಳಿದೆಯವಲೆಂದು ನಕ್ಕಳು ವಾತ್ರ.

ತನ್ನ ಗುಟ್ಟಿ ಕಂಡುಹಿಡಿದು ನಕ್ಕಳೇನೋ ಎಂದು ‘ನಿಕೆ ನಕ್ಕೆ’ ಎಂದು ಒಮ್ಮೆಲೆ ಕೇಳಿದ.

‘ನಿಕೆಲ್ಲ, ನೀವು ಈ ಸೂಟಿನಲ್ಲಿ ಎದ್ದುಕಾಣುತ್ತೀರಿ. ಹೋಗುವಾಗ್ಗೆ ಏನನ್ನೊಂದು ಒಯ್ದಿರಲಿಲ್ಲವೇ. ಅದನ್ನೇಲ್ಲಿಟ್ಟಿರಿ?’.

‘ನಮ್ಮ ಸಾಹೇಬನ ಮನೆಯಲ್ಲಿಯೇ. ಅವನೂ ಸೂಟಿನಲ್ಲಿ ಹೊರಟು ಬಿಟ್ಟಿ ಮಹಾರಾಯ, ಅಂತಲೇ ನಾನೂ ಹಾಕುವ ಪ್ರಸಂಗ ಬಂದಿತು. ಇಷ್ಟ ಕೂಡಲೇ ಬರುತ್ತೇನೆಂದು ಅನಿಸಿರಲಿಲ್ಲ ನನಗೆ. ಕೆಲವು ಕಾಗದ ಪತ್ರಗಳಲ್ಲಿ

ಹೋಂದಿಕೆಯಾಗದ್ದಿಂದ ಅವನೂ ಒದರಂಡಿಬಿಟ್ಟೆ. ನಾನೂ ಈಗಿಗೆದ್ದು ನಾಲ್ಕು ವಾತಾಗಳನ್ನಾಡಿದೆ. ಹಾಗೆಯೇ ಜಗತ್ವನೇ ಅಯಿತು'.

'ಅಂಥ ಪ್ರಸಂಗವನ್ನೇ ಕೆ ತಂದುಕೊಂಡಿರಿ ಅವನದೇ ತಪ್ಪಿದ್ದರೂ ಸಂದುಬಿಟ್ಟುರಾಗುತ್ತಿದ್ದಿಲ್ಲವೇ.

'ಹೀಗೇ ಬಿಟ್ಟರೆ ತೀರಿಯೇ ಹೋಯಿತು. ಮತ್ತಿಷ್ಟು ನೊಕ್ಕಿಗೆ ಬರುತ್ತಾರೆ' ಹಾಗೆ ಹೀಗೆ ಎಂದು ಜೀವಿಸಿನಿಂದ ಒದರಾಡಿಬಿಟ್ಟೆ. ಈಡೀನಮ್ಮೆ ಇರಲಿ. ತಲೆತ್ತಿಕ್ಕಿ ಹೋಯಿತು ಅವನ ಕಾಲ್ಲಿ ಸಡೆ ಅಡುಗೆಯಾಗಿದೆಯೇ', ಎಂದು ಅರಿವೆ ಬದಲಾಯಿಸಲು ಎದ್ದು

'ಎಲ್ಲಿಯ ಅಡುಗೆ' ನೀವು ತಡವಾಗಿ ಬರುವಿರೆಂದು ನಾನಿನ್ನೂ ಇಟ್ಟಿಯೇ ಇಲ್ಲ. ನೇರಳಾಗಿ ನಿಮ್ಮ ದೂರದ ಆವ್ಸುರೋಭ್ಯರು ಬಂದಿದ್ದರು. ಆಗಲೇ ಹೋತ್ತಾಗಿತ್ತು'.

'ಕೂಡಲೇ ಏನಾದರೂ ವಾಡಿಬಿಡ.. ಬಹಳ ದಣಿದು ಬಂದಿದ್ದೇನೆ' ಎಂದು ಅಟ್ಟಿದ ಮೇಲೆ ಹೋಗಿಬಿಟ್ಟು ಸುನೀತಿಯೂ ಅಡುಗೆ ಮನೆಯನ್ನು ನೇರಿದಳು.

ತಾನು ವಾಡಿದದು ಸರಿಯೇ ಎಂಬ ಯೋಚನೆಯೇ ವಿನಯನಿಗೆ. ಸಂಶಯ ಬಂದ ಮೇಲೆ ತಿಳಿದುಕೊಂಡೇ ಬಿಡಬೇಕನ್ನವದು ತವ್ವಾಗಲಾರಿದಿದ್ದರೂ, ತಾನು ಈ ರೀತಿ ವಾಡಿದುದು ಬಂದು ದೃಷ್ಟಿಯಿಂದ ಸರಿಯೇ ಎಂದು ಕೊಂಡ. ನಿಜವಾಗಿಯೂ ಸುನೀತಿಯು ಅವನಿಗೆ ಸಂಶಯಕ್ಕೆ ದೃಢವಾದ ಕಾರಣ ಕೊಟ್ಟಿದ್ದೇ ಇಲ್ಲವಾದರೂ ತನ್ನ ಸ್ವಭಾವವನ್ನಷ್ಟು ಹಳಿದುಕೊಂಡ. ಸಂಶಯ ಸ್ವಭಾವಾನುಗುಣವಾಗಿ ಸುನೀತಿಯು ನಡತೆಯ ಬಗ್ಗೆ ಉಂಟಾದ ಸಂಶಯ ನಿವಾರಣೆಯಾದ ಬಳಿಕಾದರೂ ಅತ್ಯಾನಂದವಾಗಬೇಕಾಗಿದ್ದಿತು. ತಾನು ಆಫೀಸಿಗೆ ಹೋಗುವಾಗ್ಗೆ ಅವಳು ಆರ್ಥಿಕಸ್ವರದಲ್ಲಿ ಹೇಳಿದ್ದಳು—ಕೂಡಲೇ ಬಸಿರೆಂದು. ಅದಕ್ಕನ್ನು ಎಷ್ಟು ಅಪಾರ್ಥಿವಾಡಿಬಿಟ್ಟಿದ್ದ! ಅವಳಿಗಿಲ್ಲ ತಿಳಿದರೆ ಸುನೀತಿಯ ದೃಷ್ಟಿಯಲ್ಲಿ ಎಷ್ಟು ಕೆಳಗೆ ಹೋಗಬಹುದುವೆಂಬುದರ ಸಂಶಯ ಕೂಡಾ ಬಂದು ಹೋಗಿರಲ್ಲಿ ಅವನಿಗೆ ಅನಿಸಿತು 'ಸುನೀತಿ ಎಷ್ಟೋ ಪಾಲು ಒಳ್ಳೆಯ ಹುಡಿಗಿ ಇಲ್ಲದಿದ್ದರೆ ತನ್ನನ್ನ ಕೈಗೊಂಡಿಯಾಗಿರಿಸಬಲ್ಲ ಹುಡಿಗಿಯಂಗೇನು ಕಡಿಮೆಯೇ'. ನೊದಲು ಸುನೀತಿ ಮನಿಗೆ ಬಂದಾಗ್ಗೆ ಒಳ್ಳೇ ದರ್ಶಿದ

ಹುಡಿಗಿ ಎಂದು ತಿಳಿದಿದ್ದು. ಆದರೆ ಎಂಥ ಗರ್ವದ ಹೆಣ್ಣುದರೂ ವಿನಯಃನಂಥ ಬುದ್ಧಿವಂತ ಶಾಂತ ಮನಸ್ಯನನ್ನು ಸೋದಿದಾಗಲೂ ಮೊದಲಿನ ದರ್ಶನಿಡುವ ವಂತಿರಲಿಲ್ಲ. ಅದು ಅವನಿಗೆ ಗೊತ್ತೂ ಆಗಲಿಲ್ಲ.

‘ಕೇಳಿಗೆ ಬಸ್ತಿರಿ’ ಎಂದು ಸುಸೀತಿ ಕೂಗಿದಳು.

ವಿನಯ ಅಡುಗೆಯಾಗಿರಬೇಕೆಂದು ಬಂದ. ಆದರಿನ್ನೂ ಅನ್ನ ಒಲೆಯು ಮೇಲೆ ಕುದಿಯುತ್ತಿದ್ದಿತು. ‘ಇನ್ನೂ ಆಗಿಲ್ಲಕೂದ, ಕರೆದುಬಿಟ್ಟಿಯೇ.’

‘ನನಗೊಬ್ಬಳಿಗೇ ಬೇಜಾರು ಬರುತ್ತದೆ ಇಲ್ಲಿಯೇ ವಾಹಿಯಮೇಲೆ ಕೂಡಿರಿ. ಮಾತನಾಡಲು ಯಾರೂ ಇರುವದೇ ಇಲ್ಲ’.

‘ನನಗೂ ಬೇಜಾರವಾಗಿದೆ. ಸಿನಿಮಾಕ್ಕೆ ಹೋಗೋಳಿಯೇ ಇಂದ’ ತ-ಗಂ ದಿವಸಗಳಿಂದ ಮುಖ ಗಂಟಿಹಾಕಿಕೆಂಡು ಇರುತ್ತಿದ್ದ ತನ್ನ ಪತಿ ಇಂದ ಹೈವ್-ದಿಂದ ಸಿನಿಮಾಕ್ಕೆ ಹೋಗೋಳಿಯೆಂದು ಕೇಳಿದಾಗ ಜಾಡ್ಯ ವಾಸ್ತವಿಕವ್ಯಾಪ್ತಿ ಚೈತನ್ಯ ಉಂಟಾಯಿತು ಉಲ್ಲಿಸಿತ ಮನಸ್ಸಿನಿಂದ ಹೇಳಿದಳು, ‘ಮುಂದಿನ ಆದಿಕ್ಷಾವಾರ ಮಧ್ಯಾಹ್ನ ಆಟಕ್ಕೆ ಹೋದರಾಯಿತು. ಈಗೇರಕ್ಕೆ ಸ್ರಳ್ಯ ಅವಸರ ಮಾಡಿ’ ಅಲ್ಲದೆ ಆಕೆಗೆ ಸಿನಿಮಾಕ್ಕೆ ಹೋಗಬೇಕೆಂಬ ಉತ್ಸರ್ಪಿತ ಇಂದ ಇರಲಿಲ್ಲ ವಿನಯ ಸುಮ್ಮನಿದ್ದ ಬಿಟ್ಟು ಆಕೆಯೇ ಸುರುವಾಡಿದಳು, ‘ಅಲ್ಲ, ಇನ್ನು ಕೆಲ ದಿನಗಳಲ್ಲಿ ನಿಮ್ಮ ಉರಿಗೆ ಹೋಗಿ ಬರೋಳಿವಂತೆ. ರಜಕ್ಕೆ ಬರಿದು ಕೇಳಿರಿ’ ಅವನಿಗೆ ಅತ್ಯಾಶ್ಚಯ ಏಷಾಯಿತು. ‘ಈಗೇಕೇ?’ ‘ಸುಮ್ಮನೆ ಬಹಳ ದಿವಸಗಳಾಗಿವೆ. ಇಲ್ಲದಿದ್ದರೆ ಅತ್ಯೇಮಾವಂದಿರನ್ನು ಇಲ್ಲಿಗೆ ಕರೆಯಿಸಿಬಿಡಿರಿ. ಹತ್ತಿರ ಮನೆಗಳಿಲ್ಲದ ಈ ಮನೆಯಲ್ಲಿ ಒಬ್ಬಳೇ ಇರಲು ಭಯವಾಗುತ್ತದೆ. ಮೇಲಾಗಿ ಅತ್ಯೇ ಮಾವಂದಿರಿದ್ದರೆ ಮನೆ ಸೋಗಸಲ್ಲಿನೇ’ ಎಂದು ತಲೆತಗ್ಗಿಸಿದಳು, ಒಲೆಯು ಉರಿಯು ಬೀಳಕಿನಲ್ಲಿ ಆಕೆಯ ವೆಂಗದ ಮೇಲೆ ಸುಳಿಯುವ ನಾಚಿಕೆ ಎದ್ದು ಕಾಣುತ್ತಿತ್ತು.

‘ದೇವರು ಒಳ್ಳೇ ಬುದ್ಧಿ ಕೊಟ್ಟಿದ್ದಾನೆ. ಯಾಕೋ’ ಎಂದು ವಿನಯ ಹೋಳ್ಯನೇ ನಕ್ಕು ಬಿಟ್ಟು.

‘ನಿನೆಂಬ್ಬಳೇ ಇದ್ದರೂ, ನಿನ್ನ ಕೈಯಲ್ಲಿ ಜೀವಕೋಟ್ಟು ಹೋದರೂ ನಿನು ಕಾಪಾಡಬಲ್ಲಿಯೆಂಬ ಭರವಸೆ ಇದೆ ನನಗೆ ಸುನ್ನೂ ಆದರೆ ನೋಡು. ತಿಂಗಳು ಸರಿಯಾಗಿ ರೂಪಾಯಿಗಳು ನುಟ್ಟುತ್ತವೆಯೆಂದ ಮೇಲೆ ಅವರೇನು

ದು:ಶಿತರಾಗಿವಲಿಕ್ಕಿಲ್ಲ. ಅನರು ಬಂದರೆ ಸರಿಯಾಗುವದೇಸೋ ನೋಡಿಕೋ, ನನ್ನದೇನು’

“ಅವೇಕೆ, ಇಲ್ಲಿಗೆ ಕರೆಯಿಸಿದರೆ ಹೆಚ್ಚಿಗೆ ಅನಂದವಾಗಲಿಕ್ಕಿಲ್ಲವೇ” ಎಂದು ಗೊಳಿಗುಟ್ಟಿದಳು.

‘ನಿನ್ನ ಕೂಡ ತೀರಿಯೇ ಹೋಯಿತು. ಸ್ವಲ್ಪ ದಿವಸಗಳಲ್ಲಿ ಮತ್ತೆ ತಿರಂಗಿ ಕಳಿಸುವ ವ್ರಸಂಗ ಬಂದಿತು, ಬೇಡ.’

“ಅದರ ಕಾಳಜಿ ನಿಮಗೇತಕ್ಕೆ ಇರಲಿ, ಕೈಕಳಲು ತೊಳೆದುಕೊಳ್ಳಿರಿ” ಎಂದು ಗೊಳಿನನ್ನು ಕೊಂಕಿಸಿದಳು. ಅತಿ ಹಷಣದ ವೊಗದಿಂದ ಆಕೆಯನ್ನೇ ನೋಡುತ್ತಿದ್ದ. ‘ನಿಜವಾಗಿಯೂ ಸು-ನೀತಿಯಾಗಿರಬೇ ನೋಡು, ಈಗ’ ಅವಳೂ ಅವನನ್ನೇ ನೋಡುತ್ತಿರುತ್ತಾರು.

ಕಲಾವಿದ

「ಶ್ರೀ ಎಸ್ ಅಸಂತನಾರಾಯಣ, ಬಿ ಎ. (ಅಸ್‌ಎಫ್), ಪ್ರೇಸ್‌ಹಾರು.」

“ನನಗದು ಬೇಕಿಲ್ಲ, ಬೇಕಿಲ್ಲ! ಸುಮೃದ್ಧಿ ಯಾಕೆ ಗೋಳಿ ಹುಯ್ಯಾತ್ತೀ ರುಮಾಡು?”

“ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?”

“ಇಷ್ಟು ದಿನವಿರಲ್ಲಿನೇನಮ್ಮೆ—ಇನ್ನು ನೇಲೆ ಹಾಗೆಯೇ, ಹೊರಗಿನ ಪ್ರವಂಚಕ್ಕಿಂತ ನನ್ನ ಈ ಪ್ರಪಂಚವೇ ವಾಸಿ ನನ್ನನ್ನ ನೋಡಿ ತಿರಸ್ಕರಿಸುವವರು ಇಲ್ಲಿಲ್ಲ.”

“ನಿನ್ನನ್ನ ತಿರಸ್ಕರಿಸುವರೇ ಮಗು? ಇಷ್ಟು ಚೆನ್ನಾಗಿ ಚಿತ್ರ ಬರೆಯುವೆ. ಈಗಾಗಲೇ ನಿನ್ನ ಹೆಸರು ಎಲ್ಲಿಲ್ಲಾ ಕೇಳುತ್ತಿದೆ. ಉತ್ತಮ ಕಲಾವಿದನೇಂದು ಜನ ನಿನ್ನನ್ನ ಹೊಗಳುತ್ತಿದ್ದಾರೆ ಪತ್ರಿಕೆಗಳಲ್ಲಿ ನಿನ್ನನ್ನ ಹೊಗಳಿ ಬರೆದುದನ್ನ ನಿಂದೇ ನನಗೆ ತೋರಿಸಿದೆ. ಮತ್ತು ತಿರಸ್ಕರಿಸಲಿಯಾದು ಮಗು?”

“ಅಮ್ಮೆ, ನೀನು ನನ್ನನ್ನ ನೋಡುತ್ತಿರುವುದು ನಿನ್ನ ದೃಷ್ಟಿಯಿಂದ, ಪ್ರವಂಚದ ಕಣ್ಣಿನಿಂದಲ್ಲ. ತಾಯಿಯ ಕಣ್ಣಿಗೆ ಮಗು ಹೇಗಿದ್ದರೂ ಚೆನ್ನೇ! ಆದರೆ ಪ್ರವಂಚದ ಕಣ್ಣಿಗೆ—ನಾನು ಬೀದಿಯಲ್ಲಿ ಹೋಗುತ್ತಿದ್ದರೆ ನನ್ನನ್ನ ನೋಡಿ ನಗುವನರೆಷ್ಟು ಮಂದಿ ಗೋತ್ತೇ? ಎಡ ಕಿವಿಚಿಹೋಗುತ್ತಿದ್ದನ್ನು, ಅವರ ನಗು ಕೇಳಿ. ಮಕ್ಕಳು ದೂರದಿಂದ ನನ್ನನ್ನ ಕಂಡೇ ಕಿರಿಚಿ ಓಡಿ ಹೋಗುತ್ತವೆ. ಹೂವನ್ನ ಮುಟ್ಟಿದರೆ ಹೂವು ಕೂಡ ಸೆಟಿದುಕೊಂಡು ಮುಳ್ಳಾಗಬುದೋ ಏನೋ! ಅಮಾಡು—”

“ಇಲ್ಲ ಮಗು, ನೀನು ಹಾಗೆಲ್ಲ ಅನ್ನಬಾರದು. ನಿನಗೆ ಇಷ್ಟಾಗಿ ಏನಾಗಿರುವುದು—”

“ಅಮ್ಮೆ ಈ ಸುಟ್ಟಿ ಮುಖವನ್ನ ಹೇಗೆ ತೋರಿಸಲಿದ್ದು? ಯಾರಿಗೂ ತೋರಿಸಲು ನಾಚಿಕೆಯಾಗುವುದುಂತು. ನೀನು ಹೇತು ತಾಯಿ, ನಿನ್ನ ಮುಂದೆ ಬರಲೂ ಒಂದೊಂದು ಬಾರಿ ಮನಸ್ಸು ಅಳುಕುತ್ತದೆ. ನಾನೇಕೆ ಹೀಗೆ ಹುಟ್ಟಿದನೇಂದೇ ಎನಿಸುತ್ತದೆ.”

“ಹಾಗನ್ನಬೇಡ, ಮಂಗು—”

“ಅಮ್ಮೆ, ನಾನು ಸತ್ತರೇ ವಾಸಿಯಲ್ಲವೇನಮ್ಮೆ?”

“ಭೀ! ಕಟ್ಟಿನೂತಾಡಬೇಡ”—

ತಾಯಿ, ಕನ್ನೆಳ್ಳಿ ರೆಸಿಕೆಂಡರು. ಎದುರಿಗೆ ಮಂಗು. ಪಿಶಿಪ್ಪತ ಕಲಬೆಂದು. ಚಿಕ್ಕತನದಲ್ಲಿಯೇ ಚಿತ್ರಬರೆಯುವುದರಲ್ಲಿ ಹನರು ಪಡೆದವನು. ಷಲ್ಲಿ: ಬಾಯಲ್ಲಿ ಅನನ ಹನರೇ. ಸಾವಿರಮುಂದಿ ಅವನಿಂದ ಚಿತ್ರಬರೆಯಿಸಿಕೊಳ್ಳಲು ಇಚ್ಛಿಸಿದುವರು. ಆದರೆ ಅವನಿಗೆ ವಾಸನ್ನಿನಲ್ಲ ಶಾಂತಿ ಇಲ್ಲ ಹೃದಯದಲ್ಲಿ ಬೆಂಕಿ—ಜ್ವಾಲಾಮಾಖಿ—ಹುಡುಗಿದ. ಇಷ್ಟೆಲ್ಲಾ ಕಾರಣ—ಅವನ ಮುಖಿ. ಅಳೇಸಾ ಸಳ್ಳಿವನಲ್ಲ ಯೈಷ್ಟೆವೈಷ್ಟ್ವಾ:ಗಿರ್ಯೇ ಬಳಿದವನು. ಕಟ್ಟಿನುಸತ್ತಿದ್ದ ಒಂದು ಬುಭುಗದಿಂದ ನೋಡಿದರೆ ಸುಂದರನಾಗಿಯೇ ತೋರುವನು. ಮೈಯಿನ ಬಂದೆಂದು ಅಂಗವೂ ಅಚ್ಚಿಗೆ ಹಾಕಿ ಪಾಡಿ ಕರುಡಿಸಿದಂತೆ ಇತ್ತು ಸಮರೂಪ ಆದರೆ ಮುಖಿ ಮಾತ್ರ ಪಿಕಾರ. ಅಗಲವಾಗಿ ಕಾಂತಿಯುತ್ತ ವಾದ ಕಣ್ಣಗಳು ತೀಕ್ಷ್ಣತೆಯಿಂದ ಹೊಳೆಯುತ್ತಿದ್ದವು ಆದರೆ ಹಣ್ಣೆಯ ಮೇಲೆ—ಕಣ್ಣೆಯಮೇಲೆ ನೋಡಲಾಗಿದಂತೆ ಪಿಕಾರ ಗೆರೆಗಳು—ಸಕ್ಕು ಸುಕ್ಕು ಚೆವರ್ವವನ್ನು ಕಿತ್ತು ದಿಕ್ಕೆ ಕಟ್ಟಿ ನಡುವೆ ಕತ್ತಿದಂತೆ, ಉತ್ತಂತ ತೋರುತ್ತಿತ್ತು. ಈ ಮುಖದ ಬಗೆಯಿಂದಲೇ ಅವನಿಗೆ ಚಿಕ್ಕಂದಿಸಿದಲೂ ದುಃಖಿ. ಎಳಿತನ ದಿಂದಲೂ ಸರ್ವವರಿಂದ ಬ್ಯಾಗಳು, ಕುಹಕ, ಹ್ಯಾಂಗ್ಸ್‌ಹಾಸ್ಟ್ ಅದು ಇಂದಿನ ವರೆಗೂ ಸಿಂತಿರಲಿಲ್ಲ. ಒಮ್ಮೆ ಏನಾದರೂ ಅಪ್ಪಿತಪ್ಪಿ ಹೊರಗೆ ಹೊರಟಿನೆಂದರೆ ಸರಿ, ಎಲ್ಲರ ಕಣ್ಣು ಅವನ ಮೇಲಿಯೇ! ಎಲ್ಲರೂ ತನ್ನಸ್ನೇ ನೋಡುತ್ತಿರುವರು, ತನ್ನಸ್ನು ತಿರಸ್ತಾರದಿಂದ ನೋಡುವರಿಸ್ತುವ ವಿಚಾರ ಅವನ ಸೂಕ್ಷ್ಮಹೃದಯ ಕ್ಕೆ ಸಂಪಿತ್ತು. ಅದೇಂದ ಮ್ಯಾಳ್ಪು ಹತ್ತಿದ ಕೈ ಹಿಂದಕ್ಕೆಳಿದುಕೊಳ್ಳುವಂತೆ ಮತ್ತೆ ವಾಸಗ್ರ ಓಡ ಬರುತ್ತಿದ್ದು. ಮತ್ತು ತನ್ನ ಕೋಣೆಯಾಯಿತು, ಚಿತ್ರರಚನೆ ಯಾಯಿತು. ಯಾರನ್ನು ಕರೆಯುತ್ತಿರಲಿಲ್ಲ. ಯಾರ ಮನೆಗೂ ಹೋಗು ತ್ತಿರಲಿಲ್ಲ. ದೂರದ ಹಳೆಯ ಸ್ವೇಧಿತನೊಬ್ಬ ಮನಗೆ ಬಂದು ಚಿತ್ರಗಳನ್ನು ತಗೆದುಕೊಂಡು ಹೋಗಿ ಮಾರುತ್ತಿದ್ದು. ಬಂದ ಹಣದಲ್ಲಿ ಜೀವನ ಹೇಗೇ ಹಾಗೆ ಸಾಗುತ್ತಿತ್ತು. ಅವನಿಗೆ ವಾಸನ್ನು ಸಮಧಾನಪಿಲ್ಲ. ತಾಯಿಗೂ ಸಮಧಾನವಿಲ್ಲ. ಅವನಿಗೆ ವಿರೂಪದಿಂದ ಕಾಗ್ಗಿದ ಹೃದಯ. ತಾಯಿಗೆ ಅವನ

ನೋವಿನಿಂದಃ ದ ನೋವು. ಜತೆಗೆ ಅವನನ್ನು ಸುಖಗೊಳಿಸಲು ಸೇರಿಸೆ ತರುವ ಆಸೆಯ ಹೃದಯ.

“ಹಾಗನ್ನಬಾರದು ಮಗು, ಆಗಲೇ ಅವರಿಗೆ ಹೇಳ ಕಳಿಸಿದೆ ನಾಳೆ ಬರುವರು”

“ಯಾರು? ಅಯ್ಯ್ಯೇ ಬೇಡಮ್ಮು. ಅವರೂ ನನ್ನ ಮುಖ ಕಂಡು ಉಗಿಯಲಿ ಎಂದೇನವ್ವು?”

“ಇಲ್ಲ ಮಗು, ಅವರು ಅಂತಹವರಲ್ಲ. ಹುಡುಗಿಯನ್ನು ಸೀನು ನೋಡು. ಒಪ್ಪಿದರೆ—”

“ಅವ್ವು—ನಾನು—ಹುಡುಗಿಯ ಮುಂದೆ ಬಂದು—ಇಲ್ಲ! ಇಲ್ಲ! ಸಾಧ್ಯವಿಲ್ಲ!”

“ಬೇಡ ಮಗು, ಸೀನು ನಿನ್ನ ಕೊಣಕೆಯೇಳಿಗಿಂದಲೇ ನೋಡು.”

“ಕಳ್ಳತನದಲ್ಲಿ ನೋಡುವುದು ಬೇಡಮ್ಮು ಇವ್ವಾಗಿ ಹುಡುಗಿಯನ್ನು ನಾನು ಒಪ್ಪಿದರೂ ಹುಡುಗಿಗೆ ನಾನೊಪ್ಪಿಗೆಯಾಗಬೇಡವೇ? ನೀನೇ ಹೇಳಮ್ಮು. ಈ ಮುಖ ಕಂಡು ಯಾವ ಹುಡುಗಿಯಾದರೂ ಒವ್ವಿವಳೇ? ನಿಜ, ನನಗೇನೋ ಬೇಕಾಗಿದೆ. ನಷ್ಟ ಹೃದಯಕ್ಕೆ ಶಾಂತಿ ನೀಡುವ ಹೃದಯ ಬೇಕಾಗಿದೆ. ಸುಖದ ಅವೃತ್ತದ ಹೂಳಿಯನ್ನು ನನ್ನ ಬೇಡವದಲ್ಲಿ ಹರಿಸುವವರೂ ಬೇಕಾಗಿದೆ. ನನ್ನ ಕತ್ತಲೆಯಲ್ಲಿ ಬಳಕು ನೀಡುವವರೂ ಬೇಕಾಗಿದೆ. ಆದರೆ ಅವೃತ್ತ ಕೊಟ್ಟು ವಿಷ ಕುಡಿಯುವವರು ಯಾರಿದ್ದಾರವ್ವು?”

ವೋಹನ ತಾಯಿಯಿಂದ ಆ ಕಡೆಗೆ ಸರಿದು ನಿಂತ. ತಾನೇ ಚಿತ್ರಿಸಿದ ಪರಶಿವನ ಮೂತ್ತಿ. ಉಳಿದೆಲ್ಲ ಚಿತ್ರಗಳ ತಿವನಂತಲ್ಲ ಆ ಚಿತ್ರದ ತಿವ. ಮುಖದಲ್ಲಿ ಭಂವನೆಯೇ ಕಾಣಿದ ತಿವನಲ್ಲ. ಬರಿಯ ಜಟಿಃಜಾಟಿಧಾರಿಯಲ್ಲ. ಇದು ಪರಮ ಮಾನವ ತಿವನ ಮೂತ್ತಿ. ಮುಖದಲ್ಲಿ ತ್ಯಾಗದ—ಮಗುಳು ನಗೆ ಕಣ್ಣಿನಲ್ಲಿ ಪ್ರೇಮದ ಕಾಂತಿ. ಬಲಗ್ಗೇಯಲ್ಲಿ ವಿಷ—ಹಾಲಾಹಲ. ಆ ಕ್ಯೇಬಾಯಿಯ ಕಡೆಗೆ ಕೊಂಚ ಓಲಿದೆ. ಎಡಗ್ಗೇಯಲ್ಲಿ ಅವೃತ್ತದ ಬಟ್ಟಲು. ಆ ಕ್ಯೇ ಮುಂದೆ ನೀಡಿದೆ ದಾನ ಕೊಡುವಂತೆ ಸಾವಿಗೆ ಸಿದ್ಧನಾದ ವರವು ತ್ಯಾಗಿ ತಿವ ಸಂತೋಷದಿಂದ ಹಾಲಾಹಲ ಧರಿಸಲು ಹೂರಟಿದ್ದಾನೆ.

“ಹಾಲಾಹಲ ಶುಡಿಯುವ ಸಾಹಸ, ತ್ಯಾಗ ಆ ಪರಶಿವನೊಬ್ಬಿಗೆ ಏಂತು” ಎಂದುಕೇಂಡ ನೋಹನ.

“ಹಾಗನ್ನಿಬೇಡ ಮಗು, ಹೆಂಗಸಿಗೆ ರೂಪ ಬೇಕಿಲ್ಲ. ಗುಣಬೇಕು ಒಷ್ಟು ಬೇಕಾದುದು ಸಿನ್ನ ಮುಖವನ್ನಲ್ಲ — ಸಿನ್ನ ಕಲೆಯನ್ನು — ”

“ಕಲೆ, ಕಲೆಯಾರಿಗೆ ಬೇಕು? ಹೆಣ್ಣಿಗೆ ಕಲೆಯಲ್ಲಿ ಆಸಕ್ತಿಯಿಲ್ಲ. ಕಲಾ ವಿದನಲ್ಲ. ತಾನೊಬ್ಬ ಕಲಾವಿದನ ಹೆಂಡತಿಯಾಗುವೆನೆನ್ನುವ ಹೆಸ್ತೆ ಇರುವುದೇ ಯೂರತು, ಆ ಕಲೆಯ ಹಿರಿಮೆಯಲ್ಲಿ ವಿಶ್ವಾಸವಿರುವುದಿಲ್ಲ. ರೂಪ ಯಾರಿಗೆ ತಂನೇ ಬೆಂಡವ್ಯಾ? — ನೀನೂ ರೂಪವತಿಯಾದ ಸೊಸೆಯನ್ನೇ ಬಯಸುವುದಿಲ್ಲವೇ?”

“ಹೂಂ—”

“ಅತ್ತಿಗೆ ರೂಪವತಿಯಾದ ಸೊಸೆಯ ಬಯಕೆ, ಹೆಣ್ಣಿಗೆ ರೂಪವಂತ ಗಂಡನ ಬಯಕೆ, ಗಂಡಿಗೆ ರೂಪವತಿಯಾದ ಹೆಣ್ಣಿನ ಬಯಕೆ, ಅದು ಸಹಜ. ನಷ್ಟನ್ನ ಒಪ್ಪುವವರು ಯಾರವ್ಯಾ?”

ಮೋಹನನ ಕಣ್ಣಿನ ತುಂಬಿ ನೀರು ತುಂಬಿಕೊಂಡಿತು. ಮಾತು ಕಂರದಲ್ಲೀ ಮುಕ್ಕಾಯಿತು. ಹೃದಯದ ಸೂರು ಆನೆ ಹೊಗೆಯಾಡುತ್ತಿದ್ದು ಎಚ್ಚೆತ್ತು ಉರಿಯುತ್ತಿತ್ತು. ಅರನಿಗೇನೂ ಆನೆ ಇಲ್ಲದಿಲ್ಲ. ಅವನು ಕಲಾವಿದ, ಸೌಂದರ್ಯ ಪ್ರೇರಿ. ಸೌಂದರ್ಯವನ್ನು ಎಲ್ಲಿಕಂಡರೂ ಸವಿಯುವ ರಸಿಕ ಮನಸ್ಸನವನನು. ಆದರೆ, ತನ್ನ ವಿಕಾರತಯಿಂದ ಅವನ ಮನಸ್ಸು ಕುಗಿಹೋಗಿತ್ತು. ಹೃದಯ ಬಹಳ ಸೂಕ್ಷ್ಮವಾಗಿ ಹೋಗಿತ್ತು. ಆಸೆ, ಆಕಾಂಕ್ಷೆಗಳ ಸ್ಥಳ್ಳೆ ಹೃದಯದಲ್ಲೀ ಗೊರಿಮಾಡಲು ಯಾತ್ರೆಸಿದ್ದ. ಆದರೆ ಅಷ್ಟು ಸುಲಭವಾಗಿ ಅದು ಸಾಧ್ಯವಾಗುವಂತಿದ್ದರೆ ಇನ್ನೇನು? — ಹಿಂದೆ ಒಂದು ಬಾರಿ ಅವನು ಕಾಲೇಜಿನಲ್ಲಿ ಓದುತ್ತಿದ್ದೀರ್ಗ, ಅವನು ಚರಿತ್ಯೆಯ ಸಂಘಕ್ಕೆ ಒಂದು ತೈಲ ಚಿತ್ರಬರೆದು ಕೊಟ್ಟಿದ್ದ. ಸಂಘದ ಉತ್ಪವದಂದು ಚಿತ್ರದ ಅನಾವರಣೋತ್ಪವವಿತ್ತು. ಅವನು ಚಿತ್ರಬರೆಯನೆಂದು ಯಾರಿಗೂ ಗೊತ್ತಿರಲಿಲ್ಲ. ಕಾಲೇಜಿನ ಬಳಿ ಕಾಲಿಟ್ಟರೆ ಎಲ್ಲರೂ ಅವನ ಕಡೆಗೆ ನೋಡಿ ಕಣ್ಣ ಹೂರಳಿಸುವವರೇ — ನಗುವವರೇ! ಅವನ ಮನಸ್ಸಿನ ಕುದಿ ಯಾರಿಗೂ ತಿಳಿಯದು. ಆ ದಿನ ಸಂಜೀವಿತ್ರ ಅನಾವರಣವಾದ ಮೇಲೆ ಚಿತ್ರಬರೆಯನೆಂದು ಅಧ್ಯಕ್ಷರು ಅವನನ್ನು ವೇದಿಕೆಯ ಮೇಲಕ್ಕೆ ಕೂಗಿದರು. ಆಗ, ಕೆಳಗಿನಿಂದ ತೀವ್ನಿ ಬೆಳಕು ಅವನ ಮೇಲೆ ಬೀಳುತ್ತಿರುವಾಗ ವೇದಿಕೆಯ ಮೇಲೆ ಒಂದು ನಿಂತಿದ್ದ. ಹೋಗಳಿಕೆ, ಮೆಚ್ಚಿಗೆ ಸಡೆದ ಹಿಗಿನಲ್ಲಿ ಅರೆ ನಿನಿಷ ತನ್ನನ್ನ ತಾನೇ ಮರೆತ.

ಬಣ್ಣಿದ ಪ್ರಪಂಚದಲ್ಲಿ ತೇಲಿದ. ಆದರೆ ಮರುಸಿನಿಷ್ಟೇ ನಗೆಯೋಂದು ಕಿವಿ ಹೊಕ್ಕು ಎದೆ ಕುದಿತ ಹೆಚ್ಚಿತು. ನನ್ನ ವಿಕಾರತೆಯನ್ನು ಸೇರಿದಲು ಈ ವೇದಿಕೆ ಬೆಳಕು ಎಂದು ಹೃದಯ ಅಂದಿತು. ಮನಸ್ಸು ಹೂಂಗುಟ್ಟಿತು. ಸರಿ ಮೊದಲಿನ ದ್ವೇಷ ಉಕ್ಕಿತು. ಅಲ್ಲಿಂದ ಒಂದೇ ಹಾರಿಗೆ ಹಾರಿದ, ಪಕ್ಕದ ಕ್ರೋಣಿಗೆ— ಅಲ್ಲಿಂದ ಮನೆಗೆ ಒಡಿದ. ಆದರೆ ವೇದಿಕೆಯನ್ನು ಬಿಡುವ ಮೊದಲು ಒಂದು ಸುಂದರ ಮುಖ— ಹೆಣ್ಣಿನ ಮುಖ ಕಂಡಿದ್ದ. ಮುಂದಿನ ಸಂಲಿನಲ್ಲಿ ಕುಳಿತಿದ್ದ ಹೆಣ್ಣಿ ಹುಕ್ಕಳಲ್ಲಿಬ್ಬಳ ಮುಖ ಮುದ್ದಾಗಿತ್ತು. ಸುಂದರವಾಗಿತ್ತು. ಅವನು ಬಣ್ಣಿದ ಜರ್ತಿನಲ್ಲಿ ಯಾವುದನ್ನು ಆರಾಧಿಸುತ್ತಿದ್ದ ನೋ ಆ ಮೂರ್ತಿಗೆ ಜೀವಕಳಿ ಕೊಟ್ಟಂತಿದ್ದಳು ಆಕೆ. ಆ ಹೂಡಿ ಯಾರೆಂಬುದು ಅವನಿಗೆ ತಿಳಿಯುದು ಆಕೆಯ ಹೆಸರೇನೆಂಬುದು ತಿಳಿಯದು. ತಿಳಿದುದಿಷ್ಟೇ— ಅವಳ ಮುಖದ ಸೌಂದರ್ಯ. ಆ ಸೌಂದರ್ಯ ಅವನ ಮನಸ್ಸನ್ನು ಆಕ್ರಮಿಸಿ ಬಿಟ್ಟಿತು. ಏನೇ ವಾಡಿದರೂ ಆ ಸೌಂದರ್ಯವನ್ನು, ಆ ಮುಖವನ್ನು ಮರೆಯಲಾಗಲಿಲ್ಲ. ಹೂವಿನ ಸುಗಂಧದ ಸೆನಪಿನಂತೆ ಒಂದೇ ಸಮನಾಗಿ ಅವನ ಮನಸ್ಸಿನ ಹಿನ್ನೆಲೆಯಲ್ಲಿ ಹಿಂಸೆ ವಡಿಸುತ್ತಿತ್ತು. ಕೊನೆಗೊಮ್ಮೆ ಆ ಮುಖದ ಚಿತ್ರ ಬರೆದ. ಅದೂ ಹದಿನ್ನೆಡು ದಿನಗಳ ತಾಕಲಾಟಿದ ಅನಂತರ. ಭಂಗಾರದ ನೂಲಿನಿಂದ ನೇಡ ಒಂದು ಜೀಡನ ಬಲೆ. ಜೀಡನ ಬಲೆಯ ಭಂಗಾರದ ಎಳಿಗಳ ಮಧ್ಯದಲ್ಲಿ, ಸದ್ರಮಧ್ಯದಲ್ಲಿ ಬರಿಯ ಆಕೆಯ ಮುಖ. ಕೆಂಪು ನೀಲಿಮೆಗಳು ಚೆಳ್ಳಿ ಬಿಳುಪುಗಳಿಂದ ರಚಿಸಿದ ಆ ಮುಖ ಭಂಗಾರದ ಹಿನ್ನೆಲೆಗೆ ಹೂಳಿಯುತ್ತಿತ್ತು. ಆದರೆ ಆ ಮುಖದಲ್ಲಿ ಶಾಂತಿಯಿರಲಿಲ್ಲ. ಕಾತರವೂ ಇರಲಿಲ್ಲ. ಗೆಲುವೂ ಇಲ್ಲ. ಮುಖದಲ್ಲಿ ಸೌಂದರ್ಯವೇ ಇರಲಿಲ್ಲ. ರೂಪವೆಲ್ಲ ಹೊರಗಿಸ ಆಕಷಣಕ ರೂಪ. ಆದರೆ ಏನೋ ಕೊರತೆ ಚಿತ್ರದಲ್ಲಿ. ಅದು ಅವನ ಮನಸ್ಸಿನ ಕೊರತೆ. ಆ ಸೌಂದರ್ಯ ತನಗೆ ಬೇಕೆನ್ನುವ ಆನೆ. ಆದರೆ ಅದು ಅನಾಧ್ಯವೆನ್ನುವ ನಿರಾನೆ ಹೀಗಾಗಿ ಸೌಂದರ್ಯದ ಬಳ ಆತ್ಮ ಕ್ಷೇಮಿಾರಿ ಹೊಗಿತ್ತು. ಅಂದಿನಿಂದಲೂ ಆ ಮುಖಕ್ಕಾಗಿ, ಆ ಸೌಂದರ್ಯ ಕ್ಷಮಿ ಕಾತರಿಸುತ್ತಿದ್ದು. ಬಯಸುತ್ತಿದ್ದು. ಆದರೆ, ಅವನನ್ನು— ಅವನ ಸುಟ್ಟಿ ವೋರೆಯನ್ನು ಕಂಡು ಮೆಚ್ಚುವರವಾದರೂ ಯಾರು? ಈ ಕೊರತೆಯಿಂದ ಅವನ ಚಿತ್ರಕ್ಕೂ ಒಂದು ಕೊರತೆ ಬಂದಿತ್ತು.

ಆ ಚಿತ್ರದ ನೇನಪಾಗಿ ಮೋಹನ ತಾಯಿ ನಿಂತಿದ್ದ ಕಡೆಗೆ ತಿರುಗಿದ. ಅಳ್ಳಿಯೇ ಎದುರಿಗೇ ಆ ಚಿತ್ರ. ಇನ್ನು ನೇನದಲನ್ನಂತೆಯೇ ಉಳಿದಿತ್ತು.

ಆ ಚಿತ್ರದ ಕುಂದು ಕಲಾವಿದನ ಕಣ್ಣಿಗೆ ಚೆನ್ನಾಗಿ ಕಾಣುತ್ತಿತ್ತು. ಮಾಂಸದ ಮುದ್ದೆಯೊಂದರ ಮುಖ ಇದು. ಇದರಲ್ಲಿ ಜೀವಕಳಿಯಿಲ್ಲ ಎಂದು ಅವನ ಹೃದಯ ಹೇಳಿತು. ಹೌದು, ಕಲಾವಿದನಲ್ಲಿ ಕೊರತೆಯಿರಬೇಕಾದರೆ ಕಲೆ ಹೇಗೆ ತಾನೆ ಪೂರ್ವಾವಾದಿತು ಎಂದುಕೊಂಡ. ಮತ್ತೆ ಆ ಮಾತು—ಆ ದಿನದ ಮಾತು ನೇನಪಾಯಿತು ಆ ಚಿತ್ರ ಬರೆಯುತ್ತಿರುವಾಗ ಒಂದು ದಿನ ಕಾಲೇ ಜಿನ ಕಡಗೆ ಹೋಗುತ್ತಿದ್ದು. ಅಂದು ಎಂದಿನಂತೆ ತಲೆತಗ್ಗಿಸಿ, ಕರವಸ್ತುದಿಂದ ಮುಖ ಮುಚ್ಚಿಕೊಂಡು ಹೋಗುತ್ತಿರುವ ಹಲವಾರು ಕಂರಗಳು ಕೇಳಿದವು. ಅವನ ಹೃದಯ ಅಳುಕು ಹೃದಯ. ತನ್ನ ವಿಚಾರವಾಗಿ ಏನಾದರೂ ಮಾತಾಡಿ ಕೊಳ್ಳುತ್ತಿರುವರೋ ಏನೋ ಎಂದು ಸಂದೇಹ. ಏನೆನ್ನವರೋ ಎಂಬ ಕಾರಣ. ಗೆಂತ್ತೇ ಇದೆ ತನ್ನನ್ನು ತಿರಸ್ತುರಿಸುವರೆಂಬ ಕಳವಳ. ಇಲ್ಲ ಹಾಗಿರ ಉರದು. ಅವರು ಬಯ್ಯಲಾರರು ಎಂಬ ಭ್ರಮೆ—ಆಸೆ ಅದರಲ್ಲಿ ಅವಸಿಗೇ ಸಾಕಷ್ಟು ನಂಬಿಕೆಯಿರಲಿಲ್ಲ. ಹೀಗಾಗಿ ಮನಸ್ಸು ಕುದಿಯುತ್ತಿತ್ತು. ಮೈಯಲ್ಲಾ ಕಿವಿಯಾಗಿ ಕೇಳಿದ. ಮಾತು ಅಥ ಅಥ ಕೇಳಿಸಿತು.

“ಅಯೋ—ಹೆಸರು ಹೇಗಿದ್ದರೇನು?”

“ಸರಿ, ಸರಿ, ಕಣಿಗಲೆಗೆ ಗುಲಾಬಿ ಎಂದು ಹೆಸರಿಟ್ಟಿರಾಯಿತೇ?”

ವೋಹನನ ಎದೆ ಕಿವಿಚಿದಂತಾಯಿತು, ಗುಲಾಬಿ—ಕಣಿಗಲೆ—ತಾನು!

“ಮುಳ್ಳು ಮುಳ್ಳು ಮುಖಿದ ಆ ಮೆಳ್ಳಿಗಣ್ಣಿ ಇಲ್ಲವೇ— ಅವಳ ಹೆಸರು ಏಂಬಾಣಾಕ್ಕಿ!”

“ಅದಕ್ಕೇನು ಮಾಡಲಾಗುತ್ತೇ. ಕೊಕ್ಕರೆ ಕೊರಳಿನವರೂ ಹಂಸ ಆಗುವುದಿಲ್ಲವೇ?”

ವೋಹನನ ಎದೆ ಹೊಡೆದುಕೊಳ್ಳುತ್ತಿತ್ತು. ಮನಸ್ಸು ವಿಕ್ಷ್ಯಾಲವಾಯಿತು, ಸಾಗರದ ಮಹಾ ಅಲೆಗಳ ನಡುವೆ ಸಿಕ್ಕಿಕೊಂಡು ಹೊಣಗಾಡುವ ಮರದ ತುಳುಕಿನಂತೆ ಬದ್ದಿಡುತ್ತಿತ್ತು. ತನ್ನ ರೂಪ! ತನ್ನ ಹೆಸರು! ಎಂತಹ ಕೂಡಿಕೆ! ಎರಡು ಧ್ರುವಗಳ ಕೂಡಿಕೆ ಅದು! ಆ ಹೆಸರನ್ನು ಯಾರಿಟ್ಟಿರೋ ತನ್ನ ವಿಕಾರಾಕೃತಿಗೆ ಎಂದು ಮರ ಮರ ಏಡುಕಿದ. ಕಣ್ಣಿನಲ್ಲಿ ನೀರು ಒಂತು. ಉಕ್ಕೆ ಹರಿಯಿತು. ಅಂದು ಸ್ವತ್ತೆ ಕಂಲೇಜಿಗೆ ಹೋಗುವ ಮನ

ಸ್ವಾಗಲ್ಲಿಲ್ಲ. ನೇರವಾಗಿ ಮನೆಗೆ ಬಂದ. ಬಂದು ಬಂದೇ ಸಮನೆ ಮಿಸುಕಾಡಿದ. ಪರೆಬಿಡುವ ಹಾವಿನಂತೆ ಒದ್ದಾಡಿದ. ಅಯ್ಯೋ ಹಾಳು ಮುಖ! ಹಾಳು ಹೆಸರು! ನಾನೇಕೆ ಹುಟ್ಟಿದೆನೋ ಎಂದು ತನ್ನನ್ನು ತಾನೇ ಹಳಿದುಕೊಂಡ. ತನಗೆ ಜೀವಕೊಟ್ಟಿ ತಾಯಿಯನ್ನು ಶಪಿಸಿದ. ಆತ್ಮಹತ್ಯೆ ಮಾಡಿಕೊಂಡು ಬಿಡಲೇ ಎಂದು ಎದ್ದನಿಂತ. ಎದುರಿಗೇ ಕಲೆಯ ಅಭಿದೇವತೆ. ತಾನೇ ಚಿತ್ರಿಸಿದ ಮಹಾಶತ್ತೀ—ಸರಸ್ವತಿ-ರಾರದ. ಅವನು ಚಿತ್ರಿಸಿದ ಶಾರದೆ ಎಂದಿನ ವೀಣಾವಾಣಿ ಶಾರದ್ಯುಮ್ಮಾಲ್ಲಿ. ಬಿಳಿಯ ದುಕ್ಕೂಲದ ಚಂದ್ರಮುಖಿಯಲ್ಲಿ. ನೇಳಲು ಬೆಳಕಿನ ಕಲೆಯ ದೇವತೆ ಶಾರದ. ಎರಡು ಪಕ್ಕಕ್ಕೂ ಮೋಡಗಳು. ಬಿಳಿಯ ದೂಂದು ಕರಿಯಾದೂಂದು ಅವುಗಳ ತಳು ವರದೆಯೋಳಿಂದ ಒಳಗಿನ ಮನೋಹರ ಮೂರ್ತಿ ಕಾಣಿತ್ತು. ಮುಖದ ಬಂದು ಪಕ್ಕಕ್ಕೆ ಹೆಚ್ಚು ನೇಳಲು ಬೆಳ್ಳಿದ್ದು ಕೊಂಡ ಕವ್ಯಭಾಯೆ ಮೂಡಿತ್ತು. ಅದರಿಂದ ಕಲೆಯ ಅಭಿದೇವತಯ ಕಣ್ಣಿನ ಆಲಿ ಹೂಳಿಯುತ್ತಿತ್ತು. ಆದರೆ ಕಣ್ಣಿರಿನ ಮೂಲಕ. ಮತ್ತೊಂದು ಪಕ್ಕ ಪೂರ್ವ ಬೆಳಕಿನಲ್ಲಿ ಶ್ರಬ್ಧವಾಗಿತ್ತು. ಕಣ್ಣ ಸಗೆಯ ಶಾಂತಿ ಸೂಸುತ್ತಿತ್ತು. ಶಾರದೆಯ ಏರಡು ಕ್ಷೇಳಿಲ್ಲಿ ಬಂದರಲ್ಲಿ ಅರಳುತ್ತಿರುವ ಹಾಮೋಗ್ನಿ ಮತ್ತೊಂದರಲ್ಲಿ ಮುಳ್ಳಿಸ ಪಾಲೆ! ತನ್ನ ಕಲಾಪ್ರೀಯ ಚಿತ್ರ ಕಂಡು ಎದ್ದು ಸಿಂತವನು ಮತ್ತೆ ಕರಳಿತ. ತಲೆ ತಗ್ಗಿಸಿದ. ತಾಯಾ! ನನಗೇಕ ಈ ಕಲೆಯನ್ನು ಕೊಟ್ಟಿ? ಸೌಂದರ್ಯದ ಸವಿಯಸ್ಸೇಕೆ ತೋರಿಸಿದ? ಸಿಂಹಾಳಿ ಸಾಮಾನ್ಯನನ್ನಿಗಿನಬಾರದಿತ್ತೇ? ಕಲ್ಪನೆಯ ಬಿಸಿ ಮುಳ್ಳಿನ ಮಾಲೆಯೇ ನನ್ನ ಹಣಿಗೆ, ಹಾಪಿಲ್ಲವೇ? ಎಂದೆಂದಿಗೂ ಹಿಗೆಯೇ ನಾನು ದುಃಖ ಅನುಭವಿಸಬೇಕೇ? ಸೌಂದರ್ಯ ಕಾಣುವ ಬಯಕೆ ಕೊಟ್ಟಿ, ಶಕ್ತಿ ಕೊಟ್ಟಿ, ಅದರೆ ಅದನ್ನು ಪಡೆಯುವ ಶಕ್ತಿ ಕೊಡಲಿಲ್ಲ ಈ ಕಲೆ, ಈ ಶಕ್ತಿ, ಈ ಯತಸ್ಸು, ಈ ಕಲ್ಪನೆ ಯಾರಿಗೆ ಬೇಕು? ಮನಸ್ಸಿಗೆ ಶಾಂತಿ ಕೊಡಲಾ ರಿಯಾ? ಎಂದು ಮೂಕ ವೇದನೆಯಿಂದ ಶಾರದೆಯ ಚಿತ್ರದ ಮೂಂದೆ ಬೇಡಿ ಕೊಂಡ. ಪಕ್ಕದಲ್ಲೇ ವಸಂತ ಮತ್ತುವಿನ ಆಗವನದ ಚಿತ್ರ. ಮೂಕರಿಗೂ ಬಾಯಿ ಬರುವಂತೆ ಹಾ ಬಿರಿಯುವ ವಸಂತದ ಚಿತ್ರ. ಬಳುಕುವ ಬಿಳಿ ಮೋಡದ ಮೇಲೆ ನಾಜಿಕೆಯ ಕೆಂಪು ರಂಗು ಚೆಲ್ಲುವ ವಸಂತರಾಜನ ಆಗಮನ ಚಿತ್ರ. ಉದನ್ನ ಹರಿದು ಕೊರು ಕೊರು ಮಾಡಿಬಿಡಲೇ ಎನ್ನ ವಷ್ಟು ಕೊಂಡಿತ್ತು ಮೋಹನನಿಗೆ. ಆದರೆ ಅಡಕೋಣ ಏನೋ ಆ ದಿನ ಕ್ಷೇತ್ರದಿತ್ತು. ತಲೆ ಹಾಗೆಯೇ ಎಷ್ಟು ಮೋತ್ತ ಚಿತ್ರದ ಮುಂದೆ ಬಾಗಿತ್ತು. ಅಂದು ರಾತ್ರಿ

ಬಹಳ ಹೊತ್ತಿನ ವರೆಗೂ ಕುಂಚ ಹಿಡಿದು ಯಾವುದೋ ಚಿತ್ರ ಬಿಡಿಸಿದ್ದು. ಅದು ತನ್ನ ಚಿತ್ರ. ತನ್ನೇಲ್ಲ ಆಸೆ ಆಕಾಂಕ್ಷೆಗಳನ್ನು ಹುದುಗಿಸಿದ್ದ ಮುಖ, ಚಿತ್ರ! ಅದನ್ನು ಚಿತ್ರಿಸುವವನ್ನು ದಿನ ಮನಸ್ಸಿನ ನೋವಿನಲ್ಲೂ ಒಂದು ಸುಶಿ, ಅದನ್ನು ಮುಗಿಸಿದ ವೇಲಿನ ಸಮಾಧಾನದಲ್ಲಿ ಒಂದು ಅಶಾಂತಿ!

ಇದೆಲ್ಲಾ ನೆನಪಾಯಿತು ವೋಹನನಿಗೆ. ಕಣ್ಣೆವೆ ಮಳೆಯಿಂದ ತೊರ್ಪು ಹೂವಿನೆಸಳಿನಂತೆ ತೇವವಾಗಿತ್ತು. ಮುಳ್ಳನ ತುದಿಯ ಮಂಜಿನ ಹಸಿಯಂತ ಕೆನ್ನೆಯ ಚರ್ಚದ ದಿಕ್ಕೆಯ ವೇಲೆ ಒಂದು ಹನಿ ನೀರು ನಿಂತು. ಕೆಳಗಿಣಿಕು ಶ್ರಿತ್ತು.

ತಾಯಿ ಅವನನ್ನು ಅಷ್ಟಕ್ಕೇ ಬಿಡಲಿಲ್ಲ ಒಂದೇ ಸಮನಾಗಿ ಒತ್ತೊಯ ಮಾಡಲಾರಂಭಿಸಿದರು.

“ವೋದಲು ಸೀನು ನೋಡು. ನಿನಗೆ ಹಷಿಗೆಯಾದರೆ ಸರಿ. ಆ ಮೇಲೆ ಮುಂದಿನ ಮಾತು. ಸಮ್ಮನೆ ಯಾಕೆ ಒದ್ದಾಡುತ್ತಿಂದೀ? ಸೀನೇ ನನಗೆ ನೂರು ಸಂತಿ ಹೇಳಿಲ್ಲವೇ? ಒಳಗಿನ ಸೌಂದರ್ಯವೇ ಸಿಜವಾದ ಸೌಂದರ್ಯವೆಂದು ಸಾರಿಸಾರಿಗೂ ಹೇಳುತ್ತಿರುವೆಯಲ್ಲಾ,” ಎಂದರು.

ವೋಹನ ಮಾತಾಡಲಿಲ್ಲ. ಹೃದರ್ಬಂಧಲ್ಲಿ ದ್ವೇಷ, ದುಃಖಗಳು ತುಂಬಿ ಬರುತ್ತಿದ್ದವು.

“ನಾಳಿಯ ದಿನ ಮಧ್ಯಾಹ್ನ ಮನೆಯಲ್ಲೇ ಇರು ನಾನು ಏಸು ಹೇಳಿದೇನೆ ನೋಡುತ್ತಿರು. ಹುಡಗಿ ನಿಷ್ಠ ಕಲೆಯನ್ನು ಮೆಚ್ಚುತ್ತಾಳೆ. ಖಂಡಿತ ನಿಷ್ಠನ್ನು ಮಂದುವೆಯಾಗಲು ಒಪ್ಪುತ್ತಾಳೆ.”

ತಾಯಿ ಹೋರಟು ಹೋದರು. ವೋಹನ ಹಾಗೆಯೇ ನಿಂತಿದ್ದ. ಮನಸ್ಸಿನಲ್ಲಿನ್ನಾ ಬಿರುಗಾಳಿ. ಹೀಗೋಳಿ ಹಾಗೋಳಿ ತಿಳಿಯದೆ ಒದ್ದಾಡುತ್ತಿದ್ದ. ನೂರು ಬಗೆಯ ನಿಂಣಿಕು ಚಿಂತಿಗಳು ವಿಂಚಿ ಮಾಯವಾಗುತ್ತಿದ್ದನು. ಒಂದು ನಿವಿಷ ಆಸೆ. ಸುಶಿದ ಕನಸು. ವಸಂತದ ಮಧುನಿನಲ್ಲಿ ವಿಂದು ತಾನೂ ತನ್ನ ಗೇಳತಿಯೂ ಬಣ್ಣ ಬಣ್ಣದ ಜಗತ್ತನ್ನು ಕಟ್ಟಿ ಅಲ್ಲಿ ಕುಣಿದಂತೆ. ವೋಹನ ಮರೆಯಿಂದ ಇಣಿಕುವ ಬಣ್ಣಕ್ಕೆ ಪಾರುಪೋದಂತೆ. ಆದರೆ ಮರುನಿವಿಷವೇ ನಿಕಾಕಿತನದ ಭೀಕರ ದುಃಖವು! ಮತ್ತೆ ಕುದುರುವ ಆಸೆ. ಹುಡಗಿಗೆ ನಿಜನಾಗಿಯೂ ಕಲೆಯಲ್ಲಿ ಆಸಕ್ಕಿ ಇಡ್ಡರೆ ಖಂಡಿತವಾಗಿ ತನ್ನ

ಕಲೆಗಾಗಿರೂಡರೂ ತನ್ನವಲ್ಲಾಗುವಳು ಎಂಬ ಆಸ್ತಿ ನಿರಾಸೆಯು ಮಾಡಿಲಿಂದ ಇಂಜಿನೀಯರು ಅದೂ ಒಗ್ಗುದು. ಎಲ್ಲಿ, ಹೇಗೆ ಸಾಧ್ಯ ಅದು? ಹಣ್ಣು ಅವು ಸುಲಭವಾಗಿ ಹೊರ ರೂಪದ ಆಸೇಯಾನ್ನು ಬಿಟ್ಟು ಬಿಡುವಳೇ ಎಂದು ಹೃದಯ ಆಸೇಯ ಕನ್ನಡಿಯಾನ್ನು ಒಡೆಯುತ್ತಿತ್ತು. ಮೋಹನ ಮೆಲ್ಲನೇ ಶಾರದೆಯ ಚಿತ್ರದ ಬಳಿ ಬಂದು ತಲೆ ತಗ್ಗಿಸಿದ. ತಾಯಿ— ಕಲೆಯಾನ್ನು ಕೊಟ್ಟಿ, ಸೌಂದರ್ಯರು ತಿಳಿಯುವ ಶಕ್ತಿ ಕೊಟ್ಟಿ. ಈಗ ಮನಸ್ಸಿನ ಶಕ್ತಿ ಕೊಡು. ಮನಸ್ಸಿನ ಸ್ವೀರು ನೀಡು— ಕಾವಾಡು— ಎಂದು ಕಣ್ಣಿನಿಂದ ನೂರಾಯಿಟ್ಟು

ಮಾರನೆ ದಿನ ತಾಯಿಗೆಷ್ಟೋ ಹೇಳಿದ. ನನ್ನ ಮದುವೆಯ ಯೋಚನೆ ಬಿಟ್ಟುಬಿಡು ಬೇಡ ಎಂದೆಷ್ಟೋ ಕೇಳಿಕೊಂಡ. ಆದರೆ ತಾಯಿಯಾನ್ನು ಒಪ್ಪಿಸಲಾಗಲಿಲ್ಲ. ರಾತ್ರಿಯೆಲ್ಲಾ ಇಬ್ಬರೂ ನಿದ್ರೆಯಿಲ್ಲದೆ ಕಳೆದಿದ್ದರು. ಮೋಹನ ತನ್ನ ಚಿತ್ರಗಳ ಮುಂದೆ, ಹೃದಯದ ಯಾವುದೋ ಮೂಲೆಯಲ್ಲಿ ಎದ್ದ ಕೊರಗನ್ನು, ನೋವನ್ನು ತಣಿಸುವ ಶಕ್ತಿ ಬೇಡುತ್ತ ಶಾರದೆಯ ಚಿತ್ರದ ಮುಂದೆ, ಬ್ಯಂದಾವನ ವಿಹಾರಿ ಗೀತಾಚಾರ್ಯರು ಶಾಂತಿಪುರ್ಯ ಮೋಹನ ಕೃಷ್ಣನ ಮುಂದೆ, ಕೊನೆಯದಾಗಿ ಜಗತ್ತನ್ನು ಬಿಟ್ಟು ಹೊರಟು ಬುದ್ಧನಾಗುವ ನಿಶ್ಚಯ ಮನಸ್ಸಿನ ಯುವಕ ಗೂತಪುನ ಚಿತ್ರದ ಮುಂದೆ. ಆದರೆ ಯಾವುದರಿಂದಲೂ ಮನಸ್ಸಿಗೆ ಸಮಧಾನ ಸಿಕ್ಕಿದಲಿಲ್ಲ. ಮನಸ್ಸು ಮತ್ತೆ ಮತ್ತೆ ವಸಂತಾಗಮನದ ಚಿತ್ರಕ್ಕೆ ಸುಯುರ್ಯತ್ತಿತ್ತು. ಆದರ ಎದುರಿಗಿದ್ದ ಜೀಡನ ಬಲೆಯ ಹೆಣ್ಣಿನ ಮುಖದ ಕಡೆಗೆ ಕಣ್ಣು ಓಡುತ್ತಿತ್ತು.

ತಾಯಿ ರಾತ್ರಿಯೆಲ್ಲ ದೇವರನ್ನು ಬೇಡಿಕೊಳ್ಳುತ್ತಿದ್ದರು. ಈ ಅಗ್ನಿ ಪರೀಕ್ಷೆಯನ್ನು ಪಾರುಗೊಳಿಸಿ ಬಿಡೆಂದು, ತೀರಾಮನನ್ನು ಬೇಡಿಕೊಂಡರು. ಹೇಗಾದರೂ ಸರಿ, ಮನಸೆಗೆ ರೂಪವನತಿಯಾವ ಸೋಸೆಯೆಬ್ಬಳ್ಳ—ಬಂದರೆ ಸಾಕು ಎಂದು ಮೋರೆಯಿಡುತ್ತಿದ್ದರು, ದೇವರ ಮುಂದೆ ಸೂರ್ಯ ಹರಕೆ ಹೊತ್ತಿರು, ಮಧುಗಿರಾನ್ನು ಹೇಗಾದರೂ ಮೋಹನ ಒಪ್ಪುವಂತೆ ಮಾಡಿರೆಂದು ಕೇಳಿ ಕೊಂಡರು. ಮೋಹನ-ನನ್ನ ಮಗ-ಅವನ ನಾನಸ್ಸೇ ವಿಚಿತ್ರ. ಯಾವಾಗ ನೋಡಿದರೂ ತನ್ನನ್ನು ತಾನೇ ಹಳಿದುಕೊಳ್ಳುತ್ತಾನೆ. ಮದುವೆಯ ಮಾತೆತ್ತಿದರೇ ನೋಂದುಕೊಳ್ಳುತ್ತಾನೆ. ಆಗಲಾದರೂ ಹೇಗಾದರೂ ಅವನು ಮದುವೆಗೆ ಒಪ್ಪುವಂತಾಗಲಿ ದೇವರೇ ಎಂದು ಹಂಬಲಿಸುತ್ತಿದ್ದರು. ಆದರೆ ಅವರ ಮನಸ್ಸಿನ ಪಿಂಚಾರ. ಮೋಹನನ ವಿಚಾರದ ರೀತಿಗೆ ಹರಿಯಲೇ ಇಲ್ಲ. ಹುಡುಗಿ

ತನ್ನನೇಲ್ಲ ಪ್ರಸ್ತುತಿದಿಲ್ಲವೆಂದು ಹೋಹನನ ಯೋಚನೆಯಾದರೆ ಹಂಡುಗಿಯನ್ನು ನೋಹನನೇಲ್ಲ ಪ್ರಸ್ತುತಿದಿಲ್ಲವೆಂದು ಅವರ ಕಳವಳ. ಆದರೆ ಇಬ್ಬರು ಯೋಚಿಸುತ್ತಿದ್ದೂ ದೂ ಒಂದೇ ವಿವರ!

ಮುಧ್ಯಾಕ್ಷರ ಹೊತ್ತಿಗೆ ಚಿಂತೆಯಿಂದ ಹೋಹನನ ಮನಸ್ಸು ದಿಕ್ಕುಗಾಳಿ ದಾಗಿತ್ತು. ವಿಂತೆ ಸಿಕ್ಕಿಕೊಂಡ ಗಾಳಿ ದಾರದಂತೆ ಒಂದೇ ಸಮನಾಗಿ ಕುಣಿದಾಡತ್ತಿತ್ತು. ಹೊರಗೆ ರಾವ ಸಮಯಕ್ಕೆ ಆ ಹಂಡುಗಿ ಬಂದು ಬಿಡುವಳಿಗೆ, ಹೇಗಿರುವಳಿಗೆ, ತನ್ನನ್ನೆಲ್ಲಿ ನೋಡಿ ಬಿಡುವಳಿಗೆ ಎಂಬ ಹೆಡಿಕೆ ಶಾತರ. ಜತೆಗೆ ಅವಳನ್ನು ನೋಡಿಬಿಡಬೇಕನ್ನು ಆಸೆ ಮನಸ್ಸಿನಲ್ಲಿ ಈ ಆಸೆ ರಾತ್ರಿಯಲ್ಲಿ ಬೇರೂರಿ ಬೆಳೆದಿತ್ತು. ಭವಿಷ್ಯವನ್ನು ಸುಶಿಮುಯವ ಸ್ವಾಗಿಸುವ ಆಸೆ ಯಾರಿಗೆ ತಾನೇ ಇರುವುದಿಲ್ಲ” ಹೋಹನ ನಾಧ್ಯವಾದಪ್ಪು ಜೆನ್ನಾಗಿ ಬಟ್ಟಿಹಾಕಿಕೊಂಡ. ತಲೆ ಬಾಚಿಕೊಳ್ಳಲು ತನ್ನ ತಿಯ ಮುಂದೆ ಸಿಲ್ಲು ನವರಿಗೆ ಅರೆ ಭರವನೆ ಆದರೆ ಕನ್ನಡಿಯಲ್ಲಿ ತನ್ನ ಮುಖ ಕಂಡೊಡನೆಯೇ ಹೃದಯಕ್ಕೆ ಈಟಿ ಇಟ್ಟಿಂತಾಯಿತು. ಎಷ್ಟೇ ಇಷ್ಟೇ ವಟ್ಟಿರೂ ಅಷ್ಟೇ ತನ್ನ ಬಾಳಿ ಎಸಿತ್ತಾ. ಆದರೂ ತಾಯಿಯ ಮಾತಿನಿಂದ ಒಂದು ಬಗೆಯ ಆಶ್ಲಾಸನೆ. ಸರಿಹೋದರೂ ಹೇಳಿಗಳಿಹದ, ಆ ಹಡಗಿ ಒಪ್ಪಿದರೂ ಒವ್ವ ಬಹುದು. ತನ್ನನ್ನ ತನಗಾಗಿಯಲ್ಲಿದ್ದರೂ ತನ್ನ ಕರೆಗಾಗಿ ಒವ್ವ ಬಹುದು. ಕೊಂಚ ಆದಕ್ರಮಾದವಿದ್ದರೆ ಖಂಡಿತವಾಗಿಯೂ ಒಪ್ಪಬಹುದು. ಎಂದು ಮನಸ್ಸಿಗೆ ಸಮಾಧಾನ ಹೇಳಿ ಕೊಳ್ಳಲಾರಂಭಿಸಿದ ಮನಸ್ಸಿನ ಸಂದೇಹ, ತಾಕಲಂಟಿಗಳ ಬಾಯಿಗೆ ಬಟ್ಟಿ ತಿರುಕಿ ತನ್ನ ಈ ಅಭಿಪ್ರಾಯವನ್ನು ಮನಸ್ಸಿನ ಮೇಲೆ ಒತ್ತಿ ಬತ್ತಿ, ಮನಸ್ಸು ಅದನ್ನು ನಂಬುವಂತೆ ನೂಡಿದ. ಹಿಗಾಗಿ ಹಂಡುಗಿ ಅವನ ಮನೆಯ ನಡು ಕೋಕೆಯಲ್ಲಿ ಹೋಹನನ ತಾಯಿಯೊಂದಿಗೆ ಕಾಳಿತುಕೊಂಡು ಮಾತಾಡಲು ಆರಂಭಿಸುವ ವೇಳಿಗೆ ಹೋಹನನ ಮನಸ್ಸಿನಲ್ಲಿ ಒಂದು ಬಗೆಯ ನಂಬುಗೆ ಭರವನೆ ಮಾಡಿತ್ತು.

ಹಂಡುಗಿ ನಿಜವಾಗಿಯೂ ರೂಪವತ್ತಿ. ಹೋಹನ ಚಿತ್ರಿಸಿದ್ದ ಕಲಾಧಿದೇವತೆಯ ಪ್ರತಿರೂಪ ಆ ಹಂಡುಗಿ ಎನ್ನುವಂತಿತ್ತು. ಆ ನೆಳಲು ಬೆಳಕಿನ ವ್ಯಾಪಿರಿಯಲ್ಲಿದ್ದರೂ ತುಸು ಕಂದು ಬಿಳುತ್ತು. ಮುಖದಲ್ಲಿ ಅಗಲವಾದ ಕಣ್ಣಿಗಳು, ಅಗಲವಾದ ಹಣೆಯಲ್ಲಿ ಹೊಳೆಯುವ ಚಮಕಿಯಿಟ್ಟಿ ಕುಂಕುಮದ ಬೊಟ್ಟಿ, ಎಡಕ್ಕೆ ತೆಗೆದ ಬೈತಲೆ, ಬೈತಲೆಯ ಮೇಲೆ ಬಂಗಾಲಿ ಹೆಣ್ಣಿ ಮಕ್ಕಳಂತೆ ಕೊಂಚ ಚಂದ್ರ ಸೋಕಿಸಿದ್ದಳು. ಮುಖಕ್ಕೊಂಡುವ ಮಾಗು,

ನುಗಿಗೇನ್ನು ನಂತಹ ನಿತ್ಯ. ಕಿನಿಗಳಿರದಕ್ಕಾಗಿ ಪಾಪದ ಓಲಿಗಳು. ತಾಗು ಬಿಟ್ಟೆ ವರದು ಬಿಲ್ಲಿನಾಕಾರದ ಲೋಲಕ್ಕುಗಳು ಬೈತಲೆಯ ಪಿಡಿಯಿಂದ ಕಿತ್ತು ಬಂದ ಒಂದೆರಡು ಎಳಿ ಕೂಡಲು, ಕಿನಿಯ ಹೇಲಾಭಾಗದ ಹೇಲೆ ಹಾದಿದ್ದವು. ಸಮರೂಪ, ಸಮಸ್ಯಾಸ್ಯಾಯ ಕಲೆ ಆ ಹುಡಿಗಿಯ ಮುಖದಲ್ಲಿತ್ತು. ನೋಹನ ತನ್ನ ಕೋಣೆಯಿಂದ ಕದ್ದು ನೋಡಿದ ಎದೆ ದವಗುಟ್ಟಿತ್ತತ್ತು-ನೋಡಲ, ಆರಂಭಿಸಿದಾಗ. ಆದರೆ ಎಷ್ಟು, ಹೊತ್ತುದರೂ ಅಲ್ಲಿಂದ ಕಷ್ಟೆಯೆಂದು ಲಾಗಲೇ ಇಲ್ಲ ಕಲಾವಿದನ ದೃಷ್ಟಿ ಕಲೆಯ ಸುಂದರ ಮೂರ್ತಿಯಲ್ಲಿ ಪಕ್ಷಾಧಿ ಹೋಗಿತ್ತು. ಮದುಕೆಗಾಗಿ ಬಂದಿರುವವರು ಈ ಹುಡುಗಿ. ತಾನು ಈ ಹುಡಿಗಿಯನ್ನು ನೋಡಿ ಒಪ್ಪಬೇಕು. ತಾಯಿ ಆ ಹುಡುಗಿಯನ್ನು ನೂತಾಡಲು ಯಶ್ಚಿಸುತ್ತಿದ್ದಾರೆ. ಆ ಹುಡಿಗಿ ತನ್ನನೇನ್ನಿಷ್ಟಬೇಕು. ತನ್ನ ಕಲೆಯನೇನ್ನಿಷ್ಟಿ ತನ್ನವಳಾಗಲೋಪಬೇಕು. ಅದು ಸಾಧ್ಯವೇ ಇಲ್ಲವೋಲ್ಲ, ಈ ಯೋಚನೆಗಳೊಂದರೂ ಅವನ ಮನಸ್ಸಿನಲ್ಲಿ ಸುಳಿಯಲಿಲ್ಲ. ತಾನಿದುವರೆಗೂ ಯಾವ ಆದರ್ಶವನ್ನು ಚಿತ್ರಿಸಲು ಯಶ್ಚಿಸಿದ್ದನೋ ಆ ಚಿತ್ರಕ್ಕೆ ಈ ಹುಡುಗಿ ಸಾಧ್ಯಿಯಾಗಿರುವಳಿಂದು ನೂತ್ರ ಅವನಿಗೆ ಗೊತ್ತು. ಅವಳು ಹುಡುಗಿ ಯನ್ನಿಷ್ಟಾಗಿ ಅವನಿಗೆ ಮೈಯಾರಿವಿರಲಿಲ್ಲ. ಅಂದೊಂದು ಮುಖ ನೂತ್ರ. ಆ ಮುಖದ ಸೌಂದರ್ಯ ನೂತ್ರ ಅವನಿಗೆ ಗೊತ್ತು. ಶಾಂತಿ ಬಂದಿತ್ತು. ಸಮಾಧಾನ ನೀಡಿತ್ತು.

ಈ ರಸಸ್ಯಾಸ್ಯಾಯ ಕಲ್ಪಿತ ಪ್ರಪಂಚದ ಮೈಮರೆವಿನಿಂದ ನೋಹನನ ಮನಸ್ಸು ಎಚ್ಚರಿಗೊಂಡು ಮತ್ತೆ ಭೂಮಿಗೆ ಇಳಿದಾಗ, ಮತ್ತೊಮ್ಮೆ ಅವರು ಕುಳಿತ ಕಡೆ ನೋಡಿದ. ಅಲ್ಲಿ ಅವರಾರೂ ಇರಲಿಲ್ಲ. ತಕ್ಷಣವೇ ನೋಡಲಿನ ಅಸಮಾಧಾನ, ಅಶಾಂತಿ, ಕಳವಳ ಕಾತರಗಳು ನೂರುಮದಿಯಾಗಿ ಹಿಂತಿರುಗಿದವು. ತನ್ನ ತಾಯಿ ಆ ಹುಡುಗಿಯನ್ನು ತನ್ನ ಕಲೆಯ, ತನ್ನ ಚಿತ್ರಗಳ ಪರೀಕ್ಷೆಗೆ ಕರೆದೊಯ್ದಿದ್ದಾರೆ. ತನ್ನ ಸತ್ಯಪರಿಷ್ಕೇಯಾಗುತ್ತಿದೆಯೆಂದು ತಕ್ಷಣ ಮನವರಿಕೆಯಾಯಿತು. ಮನಸ್ಸು ಚಿತ್ರತಾಲೆಗೆ ಓಡಿತು. ಕಾಲು ಅವನಿಗರಿವಿಲ್ಲದೆಯೇ ಒಂದರೆ ನಿವಿಪದಲ್ಲಿ ಅವನನ್ನು ಚಿತ್ರತಾಲೆಯ ಪಕ್ಷದ ಕೋಣೆಗೆ ಒಯ್ದಿತು.

ಅಲ್ಲಿಂದ ಅವನಿಗೆ ಅವರು ಕಾಣುತ್ತಿರಲಿಲ್ಲ. ಅವರಿಗೆ ಅವನಲ್ಲಿರುವದೂ ಕಾಣುತ್ತಿರಲಿಲ್ಲ. ಆದರೆ ಅವನ ಮೈಯೆಲ್ಲ ಒಂದು ಬಗೆಯ ಉತ್ಸರ್ವತಯಿಂದ ಪುಲಾಗೆಗೊಂಡಿತ್ತು. ಅವರ ನೂತ್ರಲ್ಲಿ ಅವನಿಗೆ ಕೇಳಿಸುತ್ತಿತ್ತು. ತನ್ನ ನಾಳಿನ ಸೋಸೆಯಾಗುವ ಹುಡುಗಿಗೆ ತಾಯಿ ತನ್ನ ಮಗನ ಚಿತ್ರಗಳನ್ನು ಬಂದೊಂದನಷ್ಟಿಗಿ

ತೋರಿಸುತ್ತಿರುವರೆಂದು ಗೊತ್ತಾಯಿತು. ಒಂದೊಂದು ಚಿತ್ರದ ಹತ್ತಿರ ಬಂದು ತಾಯಿ ನಿಂತು ತೋರುವುದನ್ನೂ ಮನಸ್ಸಿನಲ್ಲೇ ಚಿತ್ರಿಸಿ ಕೊಳ್ಳುತ್ತಿದ್ದು.

“ನೋಡಮ್ಮೆ, ಇದು ಸಂಜಿಯ ದೃಶ್ಯ” ಎಂದು ತಾಯಿ ಹೇಳಿದುದು ಕೇಳಿಸಿತು. ತಾನು ಚಿತ್ರಿಸಿದ ಸಂಜಿಯ ಚಿತ್ರ ಅವನ ಮುಂದೆ ಬಂದು ನಿಂತಿತು. ದೂರದಲ್ಲಿ ತೆಳು ನೀಲಿಯಾಗಿ ಬೆಟ್ಟಿದ ಹಿನ್ನೆಲೆ. ಅದರಿಂದೀಚೆಗೆ ವಿಶಾಲವಾದ ಬಯಲು. ಬಯಲಿನ ನಡುವೆ ಒಂದು ಸಣ್ಣ ಕಾಲಿಯಾದಿ ಆ ಸಣ್ಣ ಕಾಲಿಹಾದಿಯಲ್ಲಿ ಒಬ್ಬ ಕಾವಿಧಾರಿ ಹೋಗುತ್ತಿದ್ದಾನೆ. ಆಕಾಶದ ವಿಶಾಲವಾದ ನೀಲಿಮೆಯಲ್ಲಿ ಕಾಣಿದಾಗಲು, ಪಕ್ಕಾವಾಗಲು ಹೋಗುತ್ತಿದ್ದಾನೆ. ಅವನ ಮೂರ್ತಿಯಷ್ಟೇ ನೇರಳಿನಂತೆ ಕಾಣುತ್ತಿದೆ. ಆ ಪಕ್ಕಕ್ಕೆ ಕಂಡಿಲ್ಲಿನಂತಹ ನೋಡದ ಮರೆಯಿಂದ ಕೊಂಜ ಕೊಂಜ ಬಣ್ಣ ಕಾಣಿಸಿ ಕೊಳ್ಳುತ್ತಿದೆ ಹೂಳಿ! ಆ ಚಿತ್ರ ಅವನು ಬಹಳ ಮೂದಲು ಬರೆದುದು. ಅದು ಚಿತ್ರಕಲೆಯನ್ನಾರಂಭಿಸಿದ ಮೊದಲಲ್ಲಿ ಬರೆದುದು. ಅವನಿಗೇ ಅದು ಅಷ್ಟೇಂದು ಜೀವಾಗಿ ಒಪ್ಪಿರಲಿಲ್ಲ. ಆ ಹುಡುಗಿ ಏನೆಂದುಕೊಳ್ಳುವಳೋ ಎಂದುಕೊಂಡ.

“ಬಹಳ ನೋಗಸಾಗಿದೆ” ಎಂದು ಮಧುರ ದನಿಕೊಟ್ಟಿ ಉತ್ತರ ಕೇಳಿಸಿತು.

ವೋಹನನ ವೈಯೆಲ್ಲಾ ಶ್ರುತಿಯಟ್ಟಿ ವೀಣೆಯಂತಾಯಿತು!

“ಇನೋ ಈ ಕಡೆ ನೋಡಮ್ಮೆ— ಇದು ಒಬ್ಬ ಮುದುಕ ಕೂಲಿಗಾರನ ಚಿತ್ರ” ಎಂದರು ತಾಯಿ. ವೋಹನನಿಗೆ ತಾನು ಆ ಚಿತ್ರಕ್ಕೆ ಎರಕ ಹಂತ್ತು ಭಾವನಾವರಂಪರೆಯೆಲ್ಲ ನೇನಪಾಯಿತು. ಆ ಮುದುಕ ಕೂಲಿಗಾರನಲ್ಲಿ ತೋರಿಸಬೇಕಾದ ದೇಹಕ್ಕಿ, ಮನಸ್ಸಿನ ಕಕ್ಷಿಯ ಜತೆಗೆ ಬಾಳನ್ನು ಎದುರಿಸುವ ಕೆಚ್ಚು, ಅನುಭವದ ಸಹನೆಗಳನ್ನೆಲ್ಲ ಕುಸುರು ಕುಸುರಾಗಿ ಬಿಡಿಸಲು ಅವನು ಪಟ್ಟಿ ಕಷ್ಟವೆಲ್ಲ ನೇನಪಾಯಿತು. ಅವನ ಮನಸ್ಸಿನ ನೋವನ್ನು ಅವನು ಉರಿಗೋಲಿನ ಆಸರೆಯಲ್ಲಿ ನಿಂತ ನಿಲುವಿನಲ್ಲಿ ಚಿತ್ರಿಸಿದ್ದು. ಇಷ್ಟಾದರೂ ಅವನಿಗೇ ಅದು ಸಮಾಧಾನಕರವಾಗಿರಲಿಲ್ಲ. ಆ ಚಿತ್ರದಲ್ಲಿ ಕಣ್ಣಿನಲ್ಲಿ ತೋರಿಸಬೇಕಾಗಿದ್ದ ಹಸಿವು ಕಂಡಿರಲಿಲ್ಲ. ಅದು ತನ್ನ ಅನುಭವಕ್ಕೆ ಬಂದಿರಲಿಲ್ಲ. ತಾನು ಚಿತ್ರಸಲಾಗಿರಲಿಲ್ಲ.

“ಇದು— ”

ಹೀಗೆಯೇ ತಾಯಿ ಒಂದಾದ ನೇಲೊಂದು ಚಿತ್ರ ತೋರಿಸಿಕೊಂಡು

ನಡೆದಂತೆ ನೇ ಏಹನನ ಮನಸ್ಸಿನಲ್ಲಿ ಆ ಚಿತ್ರಗಳು ಸುಳಿದನು. ಅಷ್ಟರಲ್ಲಿ ಹೊರಗೆ ಯಾರೋ ಕಾಗಿದ ದಿನಯಾಯಿತು.

“ಯಾರೋ ಕಾಗುತ್ತಿದ್ದಾರೆ. ನೋಡಿ ಬರುತ್ತೇನೆ. ಒಂದೇ ಕ್ಷೇತ್ರ ಎನ್ನತ್ತೆ ತಾಯಿ ಹೊರಟ್ಟಿ ಹೋದರು. ಮೋಹನನ ವ್ಯದರು ಆವೇಶ ಹೆಚ್ಚಾಯಿತು. ಎಲ್ಲ ತಾನಿರುವುದು, ಅನರಿಗೆ ಗೊತ್ತುಗಿ ಹೋಗುವುದೋ ಎಂದು ಒದ್ದಾಡಿದ ಆದರೆ ಆ ಜಾಗ ಬಿಟ್ಟು ಕಡಲಲೂ ಇಷ್ಟಿಲ್ಲ. ಅಲ್ಲಿ ಆ ಹುಡುಗಿ ಅವಳ ಜಡಿಗೆ ಬಂದಿದ್ದ ಅವಳ ಆಕ್ಷ ಇಬ್ಬರೂ ಮಾತನಾಡುವುದು, ಅವನಿಗೆ ಕೇಳಿಸತ್ತಿತ್ತು

“ಅಕ್ಕ, ಈ ಚಿತ್ರ ನೋಡು. ಎಷ್ಟು ಚೆನ್ನಾಗಿದೆ. ಆ ಭಂಗಾರದ ಚಿಟ್ಟಿ, ಬಂದು ಹೂವನ್ನು ಮುತ್ತಿಡಲು ಹೋಗುತ್ತಿದೆ. ಹೂವು ತೊಟ್ಟಿ ಕಳಚಿ ಬೀಳುತ್ತಿದೆ. ಆ ಚಿಟ್ಟಿಯ ರೆಕ್ಕಿಗಳು ನೋಡಿ, ಎಷ್ಟು ಚೆನ್ನಾಗಿ ಒಣಿವಾಗಿ ವ್ಯಾಪಿಸಿಯಂದಿಸಿ!” ಎಂದಾಗು ಹಡಗಿ

“ಆ ಚಿತ್ರಕ್ಕೇನೋ ಹೇಸರು ಬರಿದಂತಿದೆ. ನೋಡಿ”

“ಪ್ರೇರಣದ ಬಗೆ ಅಂತ ಚಿಟ್ಟಿ ಕೊನೆಗೆ ಬಂದಿದೆ ಹೂವು ತೊಟ್ಟಿ ಕಳಚಿ ಬೀಳುವ ನೇಳಿಗೆ! ಎಷ್ಟು ಚೆನ್ನಾಗಿದೆ, ಅಕ್ಕ!”

“ನಿಜನಾಗಿಯೂ ಇಂತಹ ಕಲಾವಿದನ ಕೈಹಿಡಿಯಲು ಪುಣ್ಯ ಮಾಡಿರ ಬೇಕು ಕಣಿ”

“ಇಷ್ಟೊಂದು ಸುಂದರವಾಗಿ ಚಿತ್ರ ಬರೆಯಿವೆದಲ್ಲಿ! ಅವರು ಇನ್ನೆಷ್ಟು—”

ಮೋಹನನ ಎದೆ ಹೊಡಿತ ಸಿಂತು ಡೇರ್ಡಂತಾಯಿತು ಆ ಹುಡುಗಿಯ ಮಾತನ್ನು ಪೂರ್ತಿ ಕೇಳಲೂ ಇಲ್ಲ. ಕೊನೆಗೆ ಅಲ್ಲಿಗೇ ಬಂತ್ ತಾನೆಣಿಸಿದಂತೆಯೇ? ಕಲೆಯ ಸೌಂದರ್ಯವಲ್ಲ. ಕಲಾವಿದನ ಸೌಂದರ್ಯದ ಬಯಕೆ!

“ಆಗಲೇ ಅವರ ಯೋಚನೆ ಬಂದು ಬಿಟ್ಟತೇನೇ” ಎಂದು ಅಕ್ಕ ಹಾಸ್ಯ ಮಾಡಿದುದು ಕೇಳಿಸಿತು.

ಅಕ್ಕ ತಂಗಿಯರ ಕಿಲ ಕಿಲ ನಗು ಕೇಳಿತು ಮೋಹನನಿಗೆ. ಆದರೆ ಆಗ ಅವನ ಕಿವಿಗೆ ಅದರ ಮಾಧುರ್ಯ ಮಾಧುರ್ಯವಾಗಿರಲಿಲ್ಲ. ಅದು ತನ್ನನ್ನ

ಹಾಸ್ಯನಾಡಲು ಅವರು ಹೂಡಿದ ಸಂಚಾ ಎಂದು ಅವನ ಮನಸ್ಸ ಚುಚ್ಚುತ್ತಿತ್ತು. ಅವರು ಬರದಿದ್ದರೆ ಎಷ್ಟೋ ಜೆನಾಗಿತ್ತು. ಅವರಿಗೆ ನನ್ನ ಚಿತ್ರ ಗಳನ್ನ ತೊರಿಸದಿದ್ದರೇ ಜೆನಾಗಿತ್ತು. ಎಂದು ಕೊಂಡ. ಅದರೆ ಆಗಲೇ ಕೆಲಸ ವೀಂಚಿಹೊಗಿತ್ತು ಅಲ್ಲಿಂದಲೇ ತನ್ನ ಕೆಲಾಧಿ ದೇವತೆ ಶಾರದೀಯನ್ನ ಮನಸ್ಸಿನ ಶಕ್ತಿಗಾಗಿ ಬೇಡಿಕೊಂಡ. ಕಣ್ಣಿನಲ್ಲಿ ಮತ್ತೊಮ್ಮೆ ದ್ವೇಷದ ಕೆಂಪು ಕಾಣಿಸಿಕೊಂಡಿತ್ತು.

“ಅಭ್ಯ ಈ ಚಿತ್ರ ನೋಡಿದರೇ ಹೆದರಿಕೆಯಾಗುತ್ತೇ” ಎಂದು ಹುಡುಗಿ ಹೆದರಿದ ದಸಿಯಲ್ಲಂದುದು ಕೇಳಿಸಿತು.

“ಎವ್ಯಾ ಭೀಕರವಾಗಿದೆ ಆ ಮುಖ — ರಾಹುವನ್ನ ಕತ್ತಲಿನ ಭೂತ ಮಾಡಿರುವರಲ್ಲವೇ?” ಎಂದಳು ಅಕ್ಕೆ.

ಅದು ರಾಹು ಚಂದ್ರನನ್ನ ನುಂಗುವ ಚಿತ್ರ. ರಾಹು ವಿಕಾರ ಭೂತ, ಹುಂ! ಹೇಗಿದ್ದರೇನು ಎಂದುಕೊಂಡ ವೋಹನ್.

“ಈ ಚಿತ್ರ ನೋಡಿದೆಯೇನವ್ಯಾ” ಎಂದು ತಾಯಿ ಅಂದುದು ಕೇಳಿಸಿತು.

ಯಾಕೆ ನೋಡಬೇಕು ಆ ಹಾಡುಗಿ? ಯಾವ ಚಿತ್ರವನ್ನ ದರೂ ಯಾಕೆ ನೋಡಬೇಕು? ವೇದಲು ಇಲ್ಲಿಂದ ಅವರನ್ನ ಓಡಿಸಬೇಕು ಎಂದು ಉದ್ದೇಶದಿಂದ ಬಾಗಿಲಿಗೆ ಕೈಯಿಕ್ಕಿದ. ಮರಃನಿವಿಷವೇ ಅನ್ನಿಸಿತು-ನಾನು ಹೋಗಬಾರದು. ನಾನು ಹೋಡರೂ ಪನು ಪ್ರಯೋಜನವಿಲ್ಲ. ಏರಡು ಕ್ಷಣಿ ನೋಡುವರು. ಹೊರಟಿ ಹೋಗುವರು. ಎಂದು ಸಮಾಧಾನ ತಂಡುಕೊಂಡ. ಆ ಕ್ಷಣಿದಲ್ಲಿ ಮನಸ್ಸಿನ ಆಸೆ ಮತ್ತೆ ಎಲೆಯೊಡೆಯುತ್ತಿತ್ತು. ಹೇಗೋ ಆದರೂ ಆಗಬಹುದೆಂಬ ವಿಣುಕು ಆಸೆ ಹೃದಯದಲ್ಲಿ ಇನ್ನೂ ಆಗಾಗ ಬೆಳಕುಗೊಳ್ಳುತ್ತಿತ್ತು.

“ಈ ಚಿತ್ರದ ಹೆಸರು ಕಲೆಯ ಕಣ್ಣು” ಎಂದರು ತಾಯಿ. ಮೋಹನನಿಗೆ ತಕ್ಷಣ ನೇನಕಾಯಿತು. ಅದೇ ಅವನ ಚಿತ್ರ. ಅವನ ವಿಕಾರಾಕೃತಿಯ ಚಿತ್ರ. ಮುಂದೆ ತೆಳುವಾಗಿ ಸಿಡಿನಿಡಿಗೊಂಡ ಮುಖದ ನೀಲಪೆಯ ಚಿತ್ರ ಅಲ್ಲಿಯೇ ಕಿಡಿಕಾರುವ ಕಣ್ಣು. ಅದರಲ್ಲಿ ಸೇರಿಕೊಂಡಂತೆ ಒಂದು ಭಂಗಾರದ ಬಳ್ಳಿದ ಹೃದಯ. ಆ ಹೃದಯದ ಮೂಲೆಯಲ್ಲಿ ಒಂದು ಕಡೆ ಹೂಗೋಂಚಲು. ಆಡಿಯಲ್ಲಿ ಹೆಡೆ ಎತ್ತಿದ ಹಾವು. ಮತ್ತೊಂದು ಮೂಲೆಯಲ್ಲಿ ಮುಖಿನ

ನೂಲೆಯ ನಡುವೆ ಒಂದು ಹೋಳಿಯುವ ಮಣಿ. ಅದು ಅನನ ಆದರ್ಶದ ಚಿತ್ರ. ತನ್ನ ಎಲ್ಲ ಸೋನಸ್ಕ್ರಿ ಏರಕ ಹೊಯ್ದ ಚಿತ್ರ.

“ಸೋನ್ಡು ವಾಗು, ಕಲೆಯು ಕಣ್ಣ ಎಲ್ಲವನ್ನು ಕಣ್ಣತ್ತದೆ. ಹಾವು ಹೂವು, ನುಖ್ಯಾ, ವಾಣಿ ಎಲ್ಲವನ್ನು ಒಂದೇ ಸಮನಾಗಿ ಸೋನ್ಡುತ್ತದೆ ಕಲೆಯು ಕಣ್ಣ ವೇ.೧ಲಿನ ಆಕೃತಿ ಚೆನ್ನಾಗಿಲ್ಲದಿರಬಹುದು. ಆದರೆ ಹೃದಯ ಭಂಗಾಗಿ ದ್ವಾಗಿರಬಹುದು” ಎಂದರು ತಾಯಿ ಮೇಲ್ನೇ. ಅವರ ದನಿಯಲ್ಲಿ ಕೊಂಚ ಅಳುಕಿದ್ದರು ನೋಹನನಿಗೆ ಗೊತ್ತಾಯಿತು.

“ಸರಿ ತಾಯಿಯೇನೋ ತಾನು ಆ ಚಿತ್ರದ ವಿಚಾರ ಹೇಳಿದುದನ್ನು ತಪ್ಪದೆ ಸರಿಯಾಗಿ ಹೇಳುತ್ತಿದ್ದಾರೆ ಆ ಹಂಡಾಗಿ ಏನು ಉತ್ತರ ಕೊಡುವುದೋ,” ಎಂದು ಕಳಪಳದಿಂದ ಕಾತರಿಸಿದ ಮೋಹನ

“ಹೌದು ಹೂನಿನಂತಹ ಮುಖವಿದ್ದರೂ ಹಾನಿನಂತಹ ಹೃದಯ ವಿರಬಹುದು ಹೃದಯ ಚೆನ್ನಾಗಿರಬೇಕು. ಗುಣ ಒಳ್ಳೆಯಾಗಿರಬೇಕು” ಎಂದಳು ಹಂಡಿಯಿರು, ಅಕ್ಕೆ

“ತಾಯಿಯ ಕಣ್ಣಿಗೆ ಮಕ್ಕಳು ಕಣ್ಣಾವಂತೆ ಪ್ರಪಂಚವನ್ನೇಲ್ಲವನ್ನು ಸೋನಬೇಕು. ಮವತಯಿಂದ, ವಿಶ್ವಾಸದಿಂದ ಸೋನಿದರೆ ಒಳಗೆ ಮರೆಯಾಗಿರುವ ಗುಣ ಕಾಣಬುದೇ ಹೇಳರುತ್ತ ಹೊರಗಿನ ಹಂಚುಕಲ್ಲ” ಎಂದರು ತಾಯಿ ಕೊಂಚ ಗಂಭೀರವಾದ ದಸಿಯಲ್ಲಿ

“ಸಿಜ, ಒಂದು ಬಾರಿ ನಿಜವಾದ ವಿಶ್ವಾಸವನ್ನಿಟ್ಟರೆ ತಪ್ಪಗಳು ವಿಕಾರಗಳು ಎಲ್ಲಾ ಮರೆತು ಹೋಗುತ್ತವೆ. ಬರಿಯ ಗುಣಗಳು ಮಾತ್ರವೇ ಕಾಣುತ್ತದೆ. ಅದೇ ನಿಜವಾದ ವಿಶ್ವಾಸ. ಮನುಷ್ಯನಿಗೆ ಬೇಕಾದುರೂ ಅದೇ, ಅಂತ ನಮ್ಮ ಪುಸ್ತಕಗಳಲ್ಲಿ ಒದಿದ್ದೇನೆ” ಎಂದಳು ಹಂಡುಗಿ.

ಒಳಗೆ ಸಿಂಕು ಕೇಳುತ್ತಿದ್ದ ಮೋಹನನ ಹೃದಯದ ಆಸೆಯ ಬಳ್ಳಿಹೂಬಿಟ್ಟಿತು. ಇನ್ನು ಪರವಾಗಿಲ್ಲ. ಆ ಹಂಡುಗಿಯಾಗ ಕಲಿತನಳು. ಆದರ್ಶವನ್ನೇ ನಂಬಿವವಳು. ಹೊರರೂಪಕ್ಕೆ ನುರುಳಾಗುವವವಳ್ಳು. ತಾನು ಹೇಗೆ ದ್ವರೂ ಸರಿ ತನ್ನನ್ನು ಬಲಿಯುವಳು. ತನ್ನ ಕಲೆಗಾಗಿ ತನ್ನನೋಪ್ಪುವಳೆಂದು ಕೊಂಡು ಸಮಾಧಾನನಾಡಿಕೊಂಡ. ಆ ಹಂಡುಗಿಯ ಮಾತುಗಳು ಬರಿಯ ಪುಸ್ತಕಗಳಲ್ಲಿ ಕಲಿತ ಆದರ್ಶದ ಮಾತುಗಳಿರಬಹುದೆಂಬ ಸಂದೇಹ ಇಂಜಾಲು ಅದನ್ನು ಅಲ್ಲಿಗೇ ನೇಟಿಕುಮಾಡಿದ.

“ಇಂತಹ ಸುಂದರ ಚಿತ್ರ ರಚನಿದವರ ಕೈ ಹಿಡಿಯಲು ನನ್ನ ತಂಗಿ ಪ್ರಣ್ಯ ಮಾಡಿದ್ದಳು.” ಎಂದಳು ಅಕ್ಕೆ ಆ ಚಿತ್ರಗಳಂತೆಯೇ ಕಲಾವಿದ ಸುಂದರ ಸೆನ್ಸ್‌ನ ಅವರ ಭ್ರಮೆ ಮೋಹನಸಿಗೆ ತಿಳಿಯಲಿಲ್ಲ. ಅವನಿಗೆ ಕೇಳಿಸಿದಪ್ಪು ಮಾತನಿಂದ ಹೃದಯದ ಹೂವು ಅರಳಿತ, “ಹಂಗಾದರೆ ನನ್ನ ಸೇನನೆಯಾಗಲು ಬಾಧಿಗೆಯೇನವ್ವು?” ಎಂದರು ತಾಯಿ ಬಹಳ ಮೃದುವಾಗಿ.

ಮೋಹನನ ಹೃದಯ ಕುಣಿಯುತ್ತಿತ್ತು. ಕಲೆಯ ದೇವತೆ ಸೌಂದರ್ಯ ರೂಪದಲ್ಲಿ ತನಗೆ ಸಾಕ್ಷಾತ್ವರಖಾಗಿ ಬಿಟ್ಟಳೆಂದು ಹಿಗಿದ ತನಗಿನ್ನೇನು ಕಲೆಯ ಸ್ವರ್ಗ ಸಿಕ್ಕಿತೆಂದು ಆನಂದಪಟ್ಟಿ.

“ನಿನ್ನ ಅತ್ಯೇಗೆ ನಮಸ್ಕಾರಮಾಡು — ಆತೀಷಾಧನಾಡಿ” ಎಂದಳು ಹುಡುಗಿಯ ಅಕ್ಕೆ.

“ನೂರುಕಾಲ ಧಿರ್ಘಸುಮಂಗಲಿಯಾಗಿ ಮೋಹನನ್ನೇಂದಿಗೆ ಬಂಳು, ಮಂಗು” ಎಂದು ತಾಯಿ ನಮತೆಯಿಂದ ಹರಿಸಿದರು.

ಮೋಹನನಿಗೆ ಸಂತೋಷ ತಡೆಯಲಾಗಲಿಲ್ಲ. ತನ್ನನ್ನ ತಾನೇ ಸಂಪೂರ್ಣವಾಗಿ ನುರಿತುಬಿಟ್ಟಿ. ಆಗಲೇ ಆ ಹುಡುಗಿ ತನ್ನ ದೊಡ್ಡಿಯಾಗಿ ಹೋದಳಿನ್ನುವ ಹಿಗ್ಗು ಈ ಅಪಾರ ಶುಖಿದಲ್ಲಿ ಆನಂದದಲ್ಲಿ ವಿಶ್ವರವೇ ಇಲ್ಲದಂತಾಗಿತ್ತು. ಅವನಿಗಿರಿವಿಲ್ಲನೇಯೇ ಬಾಗಿಲ್ಲತೆರೆದು ಚಿತ್ರತಾಲೆಗೆ ಬಂದುಬಿಟ್ಟಿ. ಅವನು ಬಂದು ನಿಲ್ಲುವ ವೇಳಿಗೂ ಹುಡುಗಿ ನಮಸ್ಕಾರಮಾಡಿ ನಿಳುವ ವೇಳಿಗೂ ಸರಿಸೋಯಿತು. ಹುಡುಗಿಯ ಕಣ್ಣು ಬಿದ್ದುದು ಮೋಹನ ಅವನ ಮೋಹನಿಯೇ. ಹುಡುಗಿ ಗಾಬರಿಯಿಂದ ಚೀಡಿ ಅಕ್ಕನ ಕಡೆಗೆ ಹಿನ್ನೆಟ್ಟಿದಳು. ಮೋಹನನ ಬಣ್ಣದ ಸ್ವರ್ವ ಚುಕ್ಕುಷೂರಾಯಿತು. ಹೃದಯ ನುಚ್ಚುನೂರಾಯಿತು. ಕೆಣ್ಣು ಕ್ರಿತ್ಯಾಲಾಯಿತು. ಹಂಗೆಯೇ ಕೆಳಕ್ಕೆ ಕುಸಿದ ಒಂದರೆ ನಿಮಿಪದಲ್ಲೇ ಮ್ಯಾಂಬಿರಿತು ನೋಡಿದ. ಚಿತ್ರತಾಲೆ ಬರಿದಾಗಿತ್ತು. ಎದುರಿಗೇ — ಹಾಲಾಹಲವನ್ನು ಬಾಯಿಗೆ ತೆಗೆದುಕೊಳ್ಳಲು ಸಿದ್ದನಾದ ಪರಿಷಿವನ ಚಿತ್ರ. ತಲೆತಗ್ಗಿಸಿ ನರೋನವಾಗಿಯೇ ಕಣ್ಣೀರು ಸುರಿಸಿದ ಮೋಹನ. ಆ ಕಣ್ಣೀರಿನ ಅರ್ಥ ಅವನಿಗೇ ತಿಳಿಯದು ತಿಳಿದಿದ್ದರೆ ಆ ಪರ ಶಿವನೋಭ್ಯಾಸಿಗೇ!



ಆ ಕಣ್ಣೀರು

(ಶ್ರೀ ಶುಜಿರ್ ಅಳ್ವಾರಾಯರು, ಧಾರವಾಡ)

ಮುಧಾಷ್ಟ್ಯದ ಆರು ತಾಸಿನ ಸಮಾಯ. ಬಿಸಿಲು ರಣಗುಟ್ಟಿತ್ತು. ಕಲ್ಲಪ್ಪನು ಉರುವಲ ಹೊರೆಯಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು.

ಗುಡಿಸಲನೇಳಿಗಿಂದ ನಾಲ್ಕುರು ಚೆಕ್ಕು ಮಕ್ಕಳ ಹೊರಗೆ ಹಾತೇನೆಡು ಬಂದು, “ಅವ್ಯಾ! ಅವ್ಯಾ! ರೆಂಟ್ರೋ ಕೊಡು; ಹಸಿಪಿ ಆಗೇದ” ಎಂದು ಚೇರ ಹಕ್ಕುದವು ವಿನೆಳಿದ್ದೇಸಿಸುತ್ತು. ಕಲ್ಲಪ್ಪ ಕೈಯೂರಿ ಎದ್ದಳು. ಅಂಳ ಮುಖ ಏಂದ ನಿಟ್ಟಿಸಿರೊಂದ, ಅವಳಿಗೆ ಗೊತ್ತಿಲ್ಲದೆ ಹೊರಟು ಆದೇ ಬೀಸುತ್ತಿರುವ ಜಿಸಿಗಳಿಯಲ್ಲಿ ಬರೆದು ಹೋರಿ, ತು ಹೆಲ್ಲನೆ ಒಳಗೆ ಹೋಗಿ ಸೆಲ್ಪಿನ ಮೇಲಿನ ಬುಟ್ಟೀಯ ಸ್ನಿಳಿಸಿ ನೊಡಿದಳು. ಎರಡು ದಿನಗಳ ಹಿಂದಿನ ದ್ವಿನಳಕೆಯ ನಾಲ್ಕುರು ರೆಂಟ್ರೋಯ, ತೊ. ಕುಗಳು ಬಿಡ್ಡಿದ್ದವು. ತಂದು ಮಕ್ಕಳ ಕೈಗೂರಲ್ಲಿ ಬಂದೊಂದು ತೊ. ಕು ಕೊಟ್ಟಳು. ಆ ಹುಡುಗರು ಉಧ ತೊಂಕುಗಳನ್ನು ಆನಂದದಿಂದ ಕಚ್ಚಿ ಕಚ್ಚಿ ತಿನ್ನುತ್ತಿದ್ದವು

ಅಷ್ಟರಲ್ಲಿ ಒಸವುನು ಕಲಿಸದಿಂದ ಒಂದು.

“ಬರಲಃ ಕ ಇಷ್ವಾರ್ಯಕ ವೇಳೆ ವಾಟ್ತಿ?”

ಕಲ್ಲಪ್ಪ ಜಗ್ಗಿದ ದನಿಯಿಂದ ಕೇಳಿದಳು.

“ಪಾಂಗಡ ಗೌಡರ ಮನೀಗೆ ಹೋರಿ; ಕೂಲಿಯ ನಾಲ್ಕುಣಿ ತಗೊಂಡು ಬರಬೇಕಂತ.”

“ಹುಡ್ಡಿರ ಹಸ್ತಿದಾರ ಮನ್ಯಾಗ ಜೋಳಾನ ಹಾಕ ಅನಬಾರದಿತ್ತ?”

ನಡುವೆಯೇ ವಾತು ನೇರಿಸಿದಳು ಕಲ್ಲಪ್ಪ.

“ಹೂಂ! ಜೋಳಾ ಹಾಕ್ತಾರ ಇಂಥಾ ಧಾರಣಿಯೊಳಗೆ. ಈ ನಾಲ್ಕುಣಿ ಕೊಡಬೇಕಾದ್ದು ‘ಜಳಕಾ ಮಾಡಿದ್ದಿ— ಸೆಟ್ಟಿ ಮುಟ್ಟುವ ಹಂಗಿಲ್ಲ.

ಉಂಟಾ ಮಾಡಿ ಕೊಡತೇನ ಕೊಡ' ಅಂತೆ ತಾಸಾನು ತಾಸ ಕೂಡಿಸಿದ್ದು" ಸ್ವಲ್ಪ ಕೆರಳಿದ ಕಂಠದಿಂದ ನುಡಿದ ಬಸವ್.

"ಇಲ್ಲಿ; ಅವರ ಹೋಟ್ಟಿ ತಣ್ಣಿಗಾಗಲಿ! ಈ ಹೋರಿಯನ್ನರ ಯಾರ ತಗೆಲೇತಾರೇನ ಕೆಳ್ಳಿ—ಅವ ಇವ ಕೂಡಿಸಿ ಸೇರ ಸೆಜ್ಜಿನಾರ ಬರ್ತುವೇನ ಸೇಂಡಂ ಲಗಾನ." ಎಂದು ಹೇಳಿ ಮಣ್ಣಿನ ಕೊಡ ತಕ್ಕೂಂಡು ಸೀರಿಗೆ ಹೂರಟಿಖು ಕಲ್ಲಿವು.

"ಸಿಸ್ಯಿಂದ ತಿನಾರು ತುತ್ತ ರೊಟ್ಟಿಲ್ಲ, ಬರಿ ಹೋಟ್ಟಿಂದ ಹರಿವತ್ತಿಂಡೂ ದುಡಿದ ದುಡಿದ ಕಳ್ಳುಳ್ಳಿ ಬಿಟ್ಟುದ. ಬರೀ ಸಚ್ಚೀಯಿಂದ ಪನಾಗ್ರೂದ, ಹುಡುಗಳಿಗೆ ನಮಗ್" ಅಜ್ಞೀರ ಬಹಿಮುಕಾಳ ಹಿಂಡಿ ಉಳಿದ ಸಚ್ಚೀ ತರತೇನ"

ಬಸವ್ ಹೂರೆ ನೆಗೆಯುತ್ತೂ ಒದರಿ ಹೇಳಿದ.

"ಪನಾರ ಮಾಡೊಂಬಾ ಲಗಾನ."

X X X X

"ಹತ್ತಿ ಕಟ್ಟಿ ಬೇಕ್ಕಾಗ್ರಿ"*

ಒಂದು ದೊಡ್ಡ ಬಣಿಲ ಮುಂದೆ ನಿಂತು ಕೇಳಿದ ಬಸವ್.

"ಹೊತ್ತಿಲ್ಲ ಹೊತ್ತಿಸೇಳಗೆ ಈಗ್ಯಾಕೋಇ ಬನಾ?"

ಉಂಡು ದಿಂಬಿಗೊರಗಿ ವೀಳೆಯನ್ನ ಮೇಲ್ಲಿತ್ತ ಕುಳಿತ ರಾಯರ ಪ್ರತ್ಯೇಯಿದು!

"ನಮ್ಮಾಕಿ ಅಡವಿಗೆ ಹೋಗಿ ತಂಡಲ್ಲಿ ಈಗ....". ರಾಯರು ಉಗುಳಲೆಂದು ಹೂರಗೆ ಬಂದು, ಹೂರೆಯನ್ನ ನಿರೀಕ್ಷಿಸಿ,—

"ಎಲ್ಲಿಂದ ತಂಡಳೋ ಇಂಥಾ ಹೊತ್ತಿನಾಗ?" ಕುಲಕಣ್ಣೇರ ಉರ ಬಡ್ಡಿ ಹೂಲದಿಂದ ತಂಡಳೇನ ಮತ್ತು!" ಎಂದು ಗದರಿಸಿದರು

"ಇರಲಕ್ಕುಲ್ಲಿಯಪ್ಪಾ... ಹರಿವತ್ತ ಹೋಗಿದ್ದು, ಇನ್ನೂ ಹೊತ್ತಿನ ಗೊಂಡಿ ಒಡಿಯೋದಕ್ಕೆಂತ ವೊದಲ. ದೂರ ಎಲ್ಲಿಂದ್ರ ಕಿತ್ತಿ ತಂದಿರಬೇಕ. ಹೋಟ್ಟಿಗೆ ನಿನ್ನಿಂದೂ ಪನೂ ಇಲ್ಲ; ಇದನ ಮಾರಿ ಪನ್ನ ಇಟ್ಟಿ ತಿನಾರು ಆದೀ ತಂತ ತಂದಾಲ್ಲಿ...."

"ಅದೆಲ್ಲಾ ಹೋದೋ. ಕುಲಕಣ್ಣೇರ ಹೂಲದಾಗ ಇಂದೇ ಹತ್ತಿ ಕಟ್ಟಿ ಕಿತ್ತಿದಾರಂತ, ನನಗೊಂದ ಹತ್ತ ಹೋರಿ ಬೇಕಾದ್ದು ಬಯ್ದು ಒಗಿಸಿಕೊಳ್ಳಿ

ಅಂತ ಹೇಳಿದ್ದು. ಅದಕ್ಕೆ ಅಂತೇನಿ.” ಸ್ವಲ್ಪ ಯೋಚಿಸಿ, “ಹೂಂ! ಏನ ಹೇಳಿದಿ ಹೊರಿಗಿ?”

“ಯವ್ವ ನೀವು ನೋಡಿ ಏನಾದ್ದೂ ಬೇಡ್ರಲ್ಲ!”

“ನಂಗೇನ ಈಗ ಉರೋಳ್ಳ ಜರೂರಿ ಇಲ್ಲ; ಕುಲಕಣ್ಣೇರ ಒಯ್ಯಿರಿ ಅಂತ ಹೇಳಿದಾರ ಅನೆಲ್ಲಲ್ಲ ಈಗ....? ಆದರ ಮನೆ ಮುಟ್ಟಿ ಬಂದಿದಿ ಅಂದ ಮ್ಯಾಲ ಮೂರ ಆಣ ಕೊಡತೇನ ಒಗೆ.”

“ಅಲ್ಲ, ದೂಡ್ಳ ಹೊರೆ ಇತಿ. ನಾಲ್ಕು ಆಣಿಯನ್ನರ ನಾಡಿ.”

ರಾಯರು ಹಣೆ ಏರಿಸಿ ಏನೋ ಸ್ವಲ್ಪ ವಿಚಾರಿಸಿ,—“ಹೂಂ! ಇಲ್ಲಿ ಒಗೆ ಹೋಗ. ನೀನು ಬಂದ ಆಣ ತಿಂದೂ ತಿನ್ನ ನವ್ಯನನ್ನ ಇದ್ದಿದಿ....”

“ಹೌದ್ರಿಯವ್ವ. ಬಡವನ ಹೊಟ್ಟಿಗೆ ಹಾಕೆದ್ರಿ” ಉಪಕೃತ ಸ್ವರದಲ್ಲಿ ನುಡಿದ ಬಸವ್ವ.

ರಾಯರು ಒಳಗೆ ಹೋಗಿ ಕೆಲ್ಲಿ ಹೊತ್ತಿನ ಮೇಲೆ ರೊಕ್ಕೆ ತಕ್ಕೊಳ್ಳಿದು ಬಂದು,—

“ಏನೋ ಬನಾಳಿ, ಕುಲಕಣ್ಣೇರ ಹೊಲದಿಂದ ಹೆತ್ತೆಂಟಿ ಹೊರಿ ಹತ್ತಿ ಕಟ್ಟಿ ತಂದ ಬಗಿಯುವಿ ಏನೋ? ಚಹಾಕ್ಕೆ ನಾಲ್ಕು ದುಡ್ಳ ಕೊಡತೇನಿ” ನಾವಿರ ರೂಪಾಯಿ ದಾನ ಕೊಡುವವರ ರೀವಿಯಿಂದ ವಾಗಾನ ನಾಡಿದರು, ರಾಯರು.

“ಎಲ್ಲಿ ಚಹಾರಿಯಣ್ಣಾ? ಹೊಟ್ಟಿಗೇನಾದ್ರ ಕಾಳಗೀಳ ಹಾಕ್ಕಿ, ಸಂಜಿನಾಗ ನಾನೂ ನಮ್ಮಾಕೆನೂ ಬಂದ ತಂದ ಬಗಿತೇವರಿ....”

“ಕಾಳ ಎಲ್ಲಿಂದ ತರಲ್ಪೋ? ರೊಕ್ಕಾನ ಬೇಕಾದರ ಎರಡ ದುಡ್ಳ ಹೆಚ್ಚು ಕೊಡತೇನಂತ.... ಈ ರೊಕ್ಕೆ ತಗೋ”. ಎಂದು ಮುಟ್ಟಿಗೆಯೊಳಗಿನ ರೊಕ್ಕಾನನ್ನ ಬಸವ್ವನ ಕೈಯಲ್ಲಿ ಮೇಲಿಂದ ಬಗೆದರು. ಬಸವ್ವನು ರೊಕ್ಕೆ ತಕ್ಕೊಳ್ಳಿದು ನೋಡಿ,—

“ಧಣೀರ.... ಮೂರೇ ಆಣ ಅವ ಅಲ್ಲ?”

ಅಂಜುತ್ತ ಅಂಜುತ್ತ ಹೀಗೆ ಕೇಳಿದ.

“ಹಾದೋ ನನಗೂ ಗೊತ್ತುದ, ಮೂರ ಆಣ ಅವ ಅನ್ನಾದು....”

ಚಿಲ್ಲರೆ ಇಲ್ಲ ಈಗ. ಸಂಜಿಗೆ ಹೊರೆ ಒಗೆಯಲಿಕ್ಕೆ ಬ್ರಹ್ಮ ಅಲ್ಲ? ಆಗ್ತ ಇದೂ ಒಂದಾಂತ ಕೊಡತೇನಂತ”.

ಬಸವ್ವನನ್ನು ಮುಂದಿನ ಕೆಲಸದ ಬಲೆಯಲ್ಲಿ ಹಿಡಿಯುವ ಉದ್ದೇಶದಿಂದ ಈ ಚಿಲ್ಲರೆಯ ಪುರಾಣವನ್ನು ಮುಂದಿಟ್ಟರು, ರಾಯರು

“ಇಲ್ಲ! ನಿನ್ನಿಂದೂ ಹೊಟ್ಟಿಗೆ ಇಲ್ಲ. ಆದೂ ಒಂದ ಆಣ ಹೊಟ್ಟಿ ಸೇರ ನೆನ್ನೀನೂರ ಕೊಂಡ ಹೊಂಡ ಹೋಗತೇನಿ”.

ಎಂದು ಬಸವ್ವ ಅಂಗಲಾಚಬೇಕಾಯಿತು. “ಅದೇ ಮೂರ ಆಣ ಸಿಕ್ಕಿದ್ದ ನಿನ್ನ ಪ್ರಾಣಿಯೋಗ— ಈಗ ಚಿಲ್ಲರದ ತಾವತ್ಯಯ ಎವ್ವು ಅದ ಗೇತ್ತಿಲ್ಲ ನಿನಗ?” ಎಂದು ಕೇಳಿತ್ತು ಒಳಗೆ ಹೋಗಿಟ್ಟಿರು, ರಾಯರು. ಬಸವ್ವನು ಸ್ವಲ್ಪ ಹೊತ್ತು ಅಲ್ಲೇ ನಿಂತು ರಾಯರು ರೊಕ್ಕ ತಕ್ಕಿನ್ನಿಂದು ಬರುವರೇನೋ ಎಂದು ದಾರ್ಶಿ ಕಾಯ್ದಾನು. ಬಹಳ ಹೊತ್ತುದರೂ ರಾಯರು ಬರದಿರಲು ಅಂಜುತ್ತಿಂಜುತ್ತ ಬಗಿಲಲ್ಲಿ ಇಂರಿಕಿನೋಡಿ,—

“ಘಣೇರ್ಡ”

ಎಂದು ಕರೆದ ಕರ್ಮಿನ್ನರದಿಂದ

“ಉಗೆ ನಮ್ಮ ಹೊಕ್ಕು, ತಗೊಂಡ ಹೋಗ ನಿನ್ನ ಹೊರಿ! ಈಗೇನ ಉರು ವಲ ಬೇಕಾದಷ್ಟು ಸಿಗತಾವ” ಎಂದು ಪರ್ವತಾನಂ ಹತ್ತುದಲ್ಲಿ ದೃಷ್ಟಿ ಇಟ್ಟೇ ರಾಯರು ಗುಡುಗಿದರು

X X X X

ಬಸವ್ವನ ಕೈಯಲ್ಲಿ ಏಳಿತ್ತೇನೆ. ಒಂದೆರಡು ವಾರಗಳಲ್ಲಿ ಅವನ ಹತ್ತುರ ಇಷ್ಟು ಹಳೆದಂದೂ ಆಗಿರಲಿಲ್ಲ ಇಂದೇನೋ ಸುದ್ದೆನ. ಹೊಟ್ಟಿತುಂಬ— ಅಲ್ಲ—ಹೊಟ್ಟಿಗೆ ಹತ್ತುವಷ್ಟು ತಿನ್ನಲು ಸಿಕ್ಕುವದೆಂದು ಸ್ವಲ್ಪ ಅರಳಿದ ಮುಖ ದಿಂದಲೇ ಅಂಗಡಿಯಲ್ಲಿ.

“ಅಚ್ಚೇರ ಹಿಂಡಿ ಕೊಡ್ಡಿ!”

ಎಂದು ಕೇಳಿದ. ಅಂಗಡಿಕಾರ ಯಾರೆಂದನೆಯೋ ಹರಟುವದರಲ್ಲಿ ನೈಸ್ಯ ಮರಿತಿದ್ದ. ಬಸವ್ವ ಬೇಕಿದುದು ಕೇಳಿಸಲಿಲ್ಲನೇನೋ! ಹಾಗೇ ವಾತು ಮುಂದೆನಿಸಿದ. ಹತ್ತು ನಿಮಿಷಗಳಷ್ಟು ಕಳೆದಿರಬೇಕು. ಬಸವ್ವ ಎರಡನೆಯು ಅಂಗಡಿಗೆ ಹೋಗಬೇಕೆಂದು ಒನ್ನೆ ವಿಚಾರಿಸಿದ, ಆದರೆ ಆ ಹಳ್ಳಿಯಲ್ಲಿ ಆ

ಅಂಗಡಿಯನ್ನುಳಿದರೆ ಬೇರೆ ಕಡೆಗೆ ನಲಗಡಲೆಯ ಹಿಂಡಿ ಸಿಕ್ಕುವಂತಿರಲ್ಲ. ಬರೇ ಸಜ್ಜಿಯನೆಷ್ಟುಯ್ದರೆ ಹೊಟ್ಟಿಗೆ ನಾಲುವಂತಿಲ್ಲ. ಏನು ವಾಡಬೇಕೆಂಬ ಚಿಂತೆಯಲ್ಲಿ ಸ್ವಲ್ಪ ಶಾಲ ಕಳೆಯುವದರಲ್ಲ ಯಾರೋ ಒಬ್ಬರು ಅಂಗಡಿಗೆ ಬಂದರು.

“ಉತ್ತಮ ಹ್ಯಾಗ ಕೊಡುತ್ತಿರೋ?”

ಬಂದವರು ಕೇಳಿದರು. ಅಂಗಡಿಕಾರನು ಕೂಡಲೇ ಬೆಚ್ಚಿ ಬಿದ್ದವನಂತೆ ಎದ್ದು,—

“ಅಗ್ಯಕರೀ ಉತ್ತಮ ಗೌಡರು? ಬಂದೂ ಕಾಲು ರೂಪಾಯಿಗೆ ಸೇರು.”

ಎಂದು ಹೇಳಿದ.

“ಎರಡು ಸೇರ ಕೂತ್ತೇನಿ, ಬಂಗು ರೂಪಾಯಿ ಎರಡಾನೆ ಮಾಡಿ ಕೂಟ್ಟು ಬಿಡ್ಲು?”

ಅಂಗಡಿಕಾರನು ಆಸಿ ತೂಕ ಹಾಕತ್ತು,—

“ಯಾಜರೀ, ಖಾರಿಕ ಬಹಳ ಒಬ್ಬುತ್ತಿರೋ?” ಎಂದು ಕೇಳಿದ.

“ಏನೋ ನಿನ್ನೆ ತಿರಗಾಡ್ತ ಸ್ವೇಶಣಿಗೆ ಹೋಗಿದ್ದು. ಸಹಜ ತೂಕ ಮಾಡಿಕಿಂಡೆ. ಹೊದಲಿನಕ್ಕಿಂತ ಎರಡು ವೌಂದು ಕಡಿಮೆಯಾಯ್ತು! ಬಂದು ತಿಂಗಳಲ್ಲಿ ಹೊದಲಿನಷ್ಟು ತೂಕ ಪರಿಸೋಡು ಎಂದು ಸಿಕ್ಕಿಯಿಸಿದ್ದೇನೆ.”

ಎಂದು ಮಾತು ಮುಗಿಸಿ, ಬಿಂಕದಲ್ಲಿಯೇ ಉತ್ತಮ ತಕ್ಕಿಂಡು ಹೋದರು. ಅಂಗಡಿಕಾರನು ಏನೂ ಕೇಳಿದ ಕೇರಿಂದುಲ್ಲಿ ಲೆಕ್ಕೆ ಬರೆದಿಟ್ಟು ಕೊಂಡ. ಇದೇ ಸಂಧಿಯೆಂದು ಅರಿತು,—

“ಅಷ್ಟೀರ ಹಿಂಡಿ ಕೊಡ್ದು!”

ಎಂದು ಬಸಪ್ಪ ದೈನ್ಯದಿಂದ ಮತ್ತೊಮ್ಮೆ ಕೇಳಿದ.

“ಹೂಂ!”

ಎಂದು ಅಂಗಡಿಕಾರನು ಅಲಸ್ಯದಿಂದ ಎದ್ದು ಹಿಂಡಿಯನ್ನು ತೆಗೆ ತಂದು,—

“ತಗೋರೀ!” ಎಂದ.

ಬಸವ್ವ ಉಟ್ಟಿದೋತರ ಉಡಿಯಲ್ಲಿ ತಕ್ಕೊಳ್ಳಂಡು ಚವಲಿಯೊಂದನ್ನು ಕೊಟ್ಟು.

“ನಿನಗೆ ಕೊಡಲಿಕ್ಕೆ ಎರಡ ದುಡ್ಡ ಇಲ್ಲಿತೋ? ಮತ್ತೇನಾದರ ತಗೊ!”

ಸೆಟ್ಟಿಗೆಯಲ್ಲಿ ನೋಡದೆ ಅಂಗಡಿಕಾರ ಹೇಳಿದ “ಸಜ್ಜಿ ಬೇಕರಿಂ”

“ಸಜ್ಜಿ ನಮ್ಮಲ್ಲಿಲ್ಲ. ಬಿಳೀ ಗೋದಿ ಅವ, ತಗೊ ಬೇಕಾದರ, ಸಜ್ಜಿ ಧಾರಣಿ ಗೋದಿ ಧಾರಣಿ ಒಂದೇ ಅದ. ಚಪಾತಿ ಮಾಡಿಸಿ ಹೊಡಿಯಲ್ಲ!”

“ಬಲ್ಲಿರಿ! ಹಿಂಡಿ ಹಾಕಿ ಬೀಸಲಿಕ್ಕೆ ಬರೂದಿಲ್ಲ. ಈ ಆಣ ತಗೊಳ್ಳಿರಿ. ಆ ಅಂಗಡಿಲಿ ಸಜ್ಜಿ ತಗೊಂಡ ಬರತಾ ಎರಡ ದುಡ್ಡ ಕೊಟ್ಟಿ ಹೋಗ್ತೇನಿಸಿ” ಎಂದು ಒಂದಾಣಿ ಕೊಟ್ಟಿ

“ಇಲ್ಲಿದ ಒಂದ ಮಾಡಲಿಕ್ಕು ಹಚ್ಚತಿ, ಬಿಸಲ ಹೊತ್ತಿನಾಗ. ಸುರವ ಅಲ್ಲೇ ಕಟ್ಟಿರ್ಹಿ ಮಾಯಾಲ, ಬರುವಾಗ ಎರಡ ದುಡ್ಡ ಕೊಟ್ಟಿ ಬರ್ಯಾಂತ.”

ಕೆರಳಿ ಕೈಯಲ್ಲಿಯ ಚವಲಿಯನ್ನು ಒಗೆದ ಅಂಗಡಿಕಾರ. ಬಸವ್ವ ಸಜ್ಜಿ ಕೊಳ್ಳಲೆಂದ; ಮತ್ತೊಂದು ಅಂಗಡಿಗೆ ಹೋದ. ಅಲ್ಲಿಯೂ ಚಿಲ್ಲರೆ ಇಲ್ಲ ವೆದು ಹೇಳಿದ್ದರಿಂದ ಉವಾಯಗಾಣದೆ, ಆರಾಣಿಯ ಎಲ್ಲ ಸಜ್ಜಿಯನ್ನು ಕೊಂಡು ಹಿಂತಿರುಗಿ ವೊಡಲಿನ ಅಂಗಡಿಗೆ ಬಂದು,—

“ಅಲ್ಲಾ ಇಲ್ಲ! ಎರಡ ದುಡ್ಡಿನ ಹಿಂಡಿನ ತಕ್ಕೊಳ್ಳಿ!”

ಎಂದ ನಮ್ಮ ಸ್ವರದಿಂದ.

“ಹೂಂ! ಅದಕ್ಕೂ ಅನಲಿಲ್ಲೇನ ಉಪದ್ರವ ಕೊಡುತ್ತೀ ಅಂತ.”

ಎಂದು ಅರ್ಥಕ್ಕಿಂತ ಹೆಚ್ಚಿಗೇನೇ ಹಿಂಡಿಯನ್ನು ತಕ್ಕೊಳ್ಳಂಡು ಒಳಗೆ ಹೋದ ಅಂಗಡಿಕಾರ.

“ಹೀಗಾಗ್ಗೆ, ಅವಷ್ಯಕ ತಗೀತೇರಿ?”

ಎಂಬ ಹಸಿದ ಹೊಟ್ಟಿಯವನ ಮರುಕ ಕೇಳಲಿಲ್ಲವೇನೋ ಆವಸಿಗೆ!

ಹೊತ್ತು ಹೊರಳಿತು. ಮನೆಯಲ್ಲಿ ಮಕ್ಕಳು ಹಸಿದು ಕಳವಳಿಸುತ್ತಿರ ಬೇಕು. ಇದನ್ನು ಬೀಸಿ ಹೊಟ್ಟಿಗೆ ಕೊಳುಗಾಣ ಬೇಕಾದರೆ ಇನ್ನಾಳ್ಳಿ ಒಂದು ತಾಸು ಬೇಕು. ಎಂದು ಲಗುಬಗೆಯಿಂದ ಹಿಂಡಿಯನ್ನು ಉಡಿಯಲ್ಲಿ ಹಾಕಿ

ಕೊಂಡು, ಬಸವ್ವ ಮನೆಯ ಹಾದೀ ಹಿಡಿದ. ಮನೆಯ ಸಮಾವಕ್ಕೆ ಬರುವಷ್ಟು ರಲ್ಲಿ,—

“ ಕಳ್ಳುಸೂ . . . ಮಗ ಎಳ್ಳಿ ಹೋದಾ? ಇಷ್ಟ ಲಗೂನೆ ಮಾರಲಕ್ಕೆ ಕಳಿಸಿ ಬಿಟ್ಟಿದಿ? ಯಾರ ಕಿತ್ತಿ ತಾ ಅಂದಿದ್ದೂ ನಮ್ಮ ಹೊಲದಿಂದ. . . ಹುಚ್ಚು ಭೋನ . . . ಈಗೇನ ಹೊದಲಿನಂಗ ಅಗ್ಗ ಧಾರಣೆ ಆದ?”

ಎಂದು ಯಾವನೋ ಒಬ್ಬ ರೈತನು ಗುಡಿಸಲಿನ ಮುಂದೆ ನಿಂತು, ಬ್ಯಾಗಳ ಮಳೆಗರೆಯುವದನ್ನು ಕೇಳಿ ಬಸವ್ವನ ಕೈ ಶಾಲೇ ತಣ್ಣಿಗಾದುವು. ಪಳಳಾರದ ಶಾಲಾಗಳನ್ನು ಕಿತ್ತಿಟ್ಟಿ ಮೆಲ್ಲನೆ ಗುಡಿಸಲಿನ ಕಡೆಗೆ ಬಂದ. ಬಸವ್ವನನ್ನು ಕಂಡೊಡನೆಯೇ ರೈತನ ಕೋವಾಗ್ನಿಗೆ ಸವುದೆ ಸಿಕ್ಕಂತಾಯ್ತು.

“ ಎಷ್ಟುಕ್ಕ ಮಾರ್ದಿ ಮಗನ ಹೋರಿ?”

ಎಂದು ಗದ್ದರಿಸುತ್ತೆ ಮೈಪೇರೆಲೆ ಏರಿಹೋಗಿ ಧೋತರ ಹಿಡಿದು ಏಳಿದ. ಬಸವ್ವನು ಉಟ್ಟಿಕೊಂಡ ಧೋತರವು ತೀರ ಹಳೆಯುದೂ ಕೊಳ್ಳಬೊ ಆದುದರಿಂದ ಕೂಡಲೇ ಹರಿದ, ಶಾಳಾಗಳೆಲ್ಲ ನಲಕ್ಕೆ ಬಿದ್ದುವು ಬ್ಯಾಗಳಿನಿಂದಲೇ ಬೆಂದು ಬೆಂಡಾದ ಬಸವ್ವನ ಮುಖವು ಧೋತರ ಹರಿಯಿತೆಂಬ ಚಿಂತೆಯಿಂದ ಸುಟ್ಟಿ ಸುಜ್ಞಾದ ಹರಳಿನಂತಾಯಿತು. ಬಸವ್ವನ ನಡುವಿಗೆ ರೊಕ್ಕೆವಿರಬೇಕು, ಅವನ್ನು ತಕ್ಕೊಳ್ಳಬೇಕೆಂಬ ರೈತನ ಬಯಕೆಯು ಸಫಲವಾಗದ್ದರಿಂದ ಅವನ ಕಣ್ಣಿಗಳು ಕೆಂಪಗೆ ಕೆಂಡದಂತಾದುವು ಗಿಡದ ಮರೆಯಲ್ಲಿ ಅಡಗಿಸಿಂತ ಚಿಕ್ಕ ಹುಡುಗರು— ಬಸವ್ವನ ನುಕ್ಕಳು— ಹಸಿವೆಗಾಗಿ ದೆದರಿಕೆಯನ್ನು ಬೆಟ್ಟು ಓಡಿಬಂದು ನೆಲದ ವೇಲೆ ಬಿದ್ದ ಹಿಂಡಿಯ ಚೂರಾಗಳನ್ನು ಆರಿಸಿ ತಿನ್ನ ಹತ್ತಿದವು. ನೆಜ್ಜಿಯೆಲ್ಲ ಮಣಿಪಾಲಾದವೆಂದ, ಕಲ್ಲನ್ನನು ಗುಡಿಸಲಿನೆಂಳಿಗಿಂದ ಹರಕು ಹೊರಬೋಂದನ್ನು ತಂದು ಬಳಿದು ತುಂಬುತ್ತಿದ್ದಳು. ಆಗ ತಮ್ಮ ಅಸಹಾಯ ಸ್ಥಿತಿಯನ್ನು ನೆನೆದು ಅವಳ ಕಣ್ಣಿ ಕುಣಿತ್ತಿಲ್ಲಿಂದ ಎರಡು ದೊಡ್ಡ ಹಸಿಗಳು ಗಲ್ಲಿದ ಮೇಲೆ ಉರುಳಿದವು. ಆದೇ ಮುಳುಗುತ್ತಿರುವ ಸೂರ್ಯನ ನುಂದ ಪ್ರಕಾಶದಲ್ಲಿ ಬಸವ್ವನಿಗೆ ಆ ಕಣ್ಣೀರು ರಕ್ತದ ಹನಿಗಳಂತೆ ಕಂಡವು.



ಗುರಿ

(ಶ್ರೀ ಹಿ. ವೆಂಕೋಬಾಚಾರ್ಯರ್, ಜ. ಎ, ಬಿ. ಟಿ., ಹುಬ್ಳಿ.)

ನನಗಂಧ ಅನುಕೂಲವಾದ ಅವಕಾಶವೇದಗಿದುದು ಆಶ್ಯಾಸವೇನಿಸಿತು. ಇಂಥ ಅಧ್ಯಾತ್ಮ ನನ್ನದೆಂದು ನೇನೆಯಲ್ಲ. ಈ ಅವಕಾಶ ನನ್ನ ಜೀವನದ ಕ್ರಮವನ್ನೇ ಬದಲಾಯಿಸಿತು. ಹೊಸ ಒಟ್ಟೆಬರೆ ಧರಿಸಿ ಅಲಂಕಾರ ಮಾಡಿಕೊಳ್ಳುವುದರಲ್ಲಿ ಅಸಕ್ತಿ ಹೆಚ್ಚಾಯಿತು. ನನ್ನಲ್ಲಿ ಹೊಸ ಚ್ಯಾತನ್ಯ ಬಂದಂತೆನಿಸಿತು; ಹೆಚ್ಚಿನ ಉತ್ಸಾಹ ಕಂಡುಬಂತು. ಸಮಯ ಬಹುವೇಗ ಓದುವಂತೆ ಭಾಸವಾಯಿತು.

ವಯಸ್ಸಾದ ಹುಡ್ಡಿಗೆ ಓದುಹೇಳುವ ಯೋಗ ನನಗೇದಗಿದುದು, ಅದೇ ಮೊದಲನೇಯ ಸಲ. ಹಿಂದ್ಯೆ ಕಲಸುಪುದು ನನಗೆ ಇಷ್ಟಾದ ಕೆಲಸವಾದರೂ, ಚರ್ಚ ಯುವತಿಗೆ ಹೇಳುವುದೆಂದರೆ ಮೊದಲಿಗೇಕೋ ಅಧ್ಯಾತ್ಮ ನನ್ನನಾಶ ರಿಸಿತು. ಆದರೆ ಉತ್ಸಾಹ ಮಾತ್ರ ಕಡವೆಯಾಗಲಿಲ್ಲ.

ಸಿಕ್ಕಿತ ಮನಸ್ಸಿನಿಂದ ದೇನಾಯರ ಮನೆಯನ್ನ ಪ್ರವೇಶಿಸಿದೆ. ಅವರ ಮನೆಯ ಮುಂದಿನ ವಿಶಾಲವಾದ ತೋಟ, ಭವ್ಯಾವಾದ ಮಂದಿರ ನೋಡಲು ಬಹುರವ್ಯಾವಾಗಿ ಕಂಡುಬಂದವು. ಅವರ ದೊಡ್ಡ ದಾದ ಮಹಲಿನಲ್ಲಿ ನಾನು ಕಾಲಿಟ್ಟಿಕೂಡಲೇ ನನ್ನನ್ನ ನಾನೇ ಮರೆತುಬಿಡುವಂತಾಯಿತು. ಬೆಲೆಬಂಳುವ ಸೋಫಾಗಳಿಂದಲೂ, ವಿದೇಶದಿಂದ ತರಿಸಿದ ಉತ್ತಮ, ನಿಲುವು ಕನ್ನಡಿಗಳಿಂದಲೂ, ದೇಶದ ನಾಯಕರ ಚಿತ್ರಗಳಿಂದಲೂ ಅಲಂಕೃತವಾದ ಈ ಪಡ ನಾಲೆ ನೋಡಲು ಬಹು ಮನರಂಜಕವಾಗಿತ್ತು. ಅಲ್ಲಿಯ ಸೋಫಾಗಳೇಂದರ ಮೇಲೆ ಕುಳಿತುಕೊಂಡು ಒಳಗಡೆಯ ಹೆಬ್ಬಿಗಿಲಿನಕಡೆ ನೋಡಿದೆ. ನನ್ನಿಂದ ಓದುಕಲಿಯಬೇಕೆಂದಿರುವ ಆ ಸಂಂದರ ಮೂರ್ತಿಯ ಆಗಮನವನ್ನ ನಿರೀಕ್ಷೆ ಸರ್ತ್ತ ಕುಳಿತುಬಿಟ್ಟೆ. ಅವಳು ಬರುವ ಹಾದಿಯನ್ನ ಬಹು ಆಶೀರ್ಯಂದ ಕಾರ್ಯ ತೊಡಗಿನೆ. ಆ ಯುವತಿ ಬಂದು ಕುಳಿತರೆ ಯಾವ ರೀತಿ ಮಾತನಾಡ ಬೇಕೆಂಬುವುದನ್ನ ಮನದಲ್ಲೇ ತಕ್ಷಣಿ ನಿಧಾರವಹಾಡಿಕೊಂಡೆ. ಇಂಥಾ ಪ್ರಸಂಗಗಳಿಗೆ ಹೊಸಬನಾದ ನನಗೆ ಬಹಳ ಗೂಂದಲನೆಸಿಸಿತು; ಮನಸ್ಸ ಸ್ಥಿರತ ಸ್ಥಿರತ್ವದಲ್ಲಿರಲಿಲ್ಲ.

ಮನೆಯ ಒಳಬಾಗಿಲಿಗೆ ಹಾಕಿದ ತೇರೆ ಅಲುಗಾಡಿದಂತೆ ಶಂಡುಬಂತ್; ಸ್ವಲ್ಪ ತೆರಿಯಲ್ಪಟ್ಟಿತು. ನನಗೇಕೋಽ ನನ್ನ ಹೃದಯದ ಬಾಗಿಲೂ ತೆರೆದಂತೆನಿಸಿತು. ಮುಖವೆಲ್ಲ ಬೆನರಿತು. ಕೈನಸ್ತುದಿಂದ ಬೆವರನೊಳ್ಳಿಕೊಳ್ಳುತ್ತಿರುವಾಗ ಹದಿನಾರು ವರ್ಷಸ್ವಿನ ಯುವತಿಯೋರ್ವಳಿ ಪ್ರಸ್ತುಕದ ಜೀಲದೊಂದಿಗೆ ಹೊಡಬಿದ್ದಳು. ಇವಳ ಕವ್ಯ ಮುಖ ನೋಡಿ ನಿರಾಶೆ ತಲೆದೋಡಿತು. ಈ ಕುರುಹಿಗೆ ಓದು ಹೇಳಿಕೊಡುವ ಸಮಯ ನನಗೇಕೆ ಬಂದಿತೆಂದು ಯೋಚಿಸಿದೆ. ಇಂಥ ಸಂಫಳನೆ ತಂದೊಗಗಿಸಿದುದಕ್ಕೆ ದೇವರನ್ನ ದೂರಿದೆ. ಆ ಹುಡುಗಿ ನನ್ನ ನೋಧಾ ಸಮಾಸಿಸಿದಾಗ ಏನುವಾಡುವುದೆಂಬುದು ತೋಚದೆ ಸುಮ್ಮನೇ ಕಣ್ಣಿನುಜ್ಞಿ ಕುಳಿತುಬಿಟ್ಟು. ಹೀಗೆಷ್ಟುಹೊತ್ತು ಕಳೆಯಿತೋಽ ತಿಳಿಯದಂತಿತ್ತು ಆಗಿನ ನನ್ನ ಅನಸ್ತೇಯಲ್ಲಿ.

“ಅಮ್ಮಾನು, ಈಗ ಬರುತ್ತಾರೆ”, ಎಂದು ಹೇಳಿ ಆ ಕುರುಹಿ ಅಲ್ಲಿಂದ ವಾಯವಾದಳು. ಅವಳು ಹೋದಳೆಂದು ಮನಸ್ಸಿಗೆನಿಸಿದ ಕೂಡಲೇ ಸ್ವಲ್ಪ ಧೈರ್ಯಬಂತು. ಮುಖಿದ ಕಣ್ಣ ಮೆಲ್ಲಿಗೆ ತೆರೆದೆ. ಆ ಹೊತ್ತಿಗೆ ಸರಿಯಾಗಿ ತೆರಿಯನ್ನ ಸರಿಸಿಕೊಂಡು ಹದಿನೆಂಟು ವರ್ಷಸ್ವಿನ ಮುಗಂಥೆ ಮೆಲ್ಲನೆ ಬರುವ ನೋಟಿ ನನ್ನ ಕಣ್ಣಿಗೆ ಬಿತ್ತು. ಏನವಳ ಚೆಲುವು! . ಅವಳಿಷ್ಟ ರೂಪವತಿ ಯಾಗಿದ್ದಳೋ ಅಷ್ಟೇ ನಯವಿನಯ ಅವಳ ಮುಖದಲ್ಲಿ ಮುಡಿತ್ತು ಸರಿಯಾದ ಲಕ್ಷಣಗಳನ್ನ ತಿಳಿಯಲೆಷ್ಟು ಹೊತ್ತು ಬೇಕು?

ನಾನು ಕುಳಿತಿದ್ದ ನೋಧಾ ಬಹುದೊಡ್ಡಿದು. ಬಂದವಳೇ ನೋಧಾದ ಆ ಕಡೆಯ ತುದಿಯಲ್ಲಿ ಮೆಲ್ಲಿಗೆ ಕುಳಿತಳು. ಈ ಸಸ್ಯವೇಷತ್ವ ನನ್ನನ್ನ ಹೂಡಿಕೊಂಡಿತು. ಮೈಮರೆಯಾವಂತೆ ಮಾಡಿತು ಆದರೆ ಮರುಷ್ಣಿದಲ್ಲಿಯೇ ನನ್ನ ಕರ್ತವ್ಯವೇನೇನಂಬುದರ ಅರಿವೂ ಬಂತು. ಜೇತರಿಸಿಕೊಂಡು ಟೀಬಲದ ವೇಲಿನ ಪ್ರಸ್ತುಕಗಳನ್ನ ತಗೆದುಕೊಂಡು ಪಾರಗಳ ಕ್ರಮವನ್ನು, ಎಲ್ಲ ವಿವರ ವನ್ನೂ ತಿಳಿಸಿ, ಅಂದು ಹೇಳಬೇಕೆಂದು; ತೀವ್ರಾನಿಸಿದ ಪಾಠಹೇಳಿ ಮನಗೆ ಹೊರಟೆ. ಹೋಗುವಾಗ ನನ್ನ ಹಾದಿ ಹೇಗೆ ಮುಂದುವರಿಯಿತೆಂಬ ಅರಿವು ನನಗಿರಲ್ಲ. ಮನೆಯ ಬಾಗಿಲಿಗೆ ಬಂದ ಕೂಡಲೇ ನಾನೆಲ್ಲಿರುವುದೆಂಬುದು ನೆನಪಿಗೆ ಬಂತು. ನಗುಮುಖದಿಂದ ನನ್ನ ಕೋಣೆಯನ್ನ ಪ್ರವೇಶಿಸಿ ನನ್ನ ಅಂದಿನ ವರ್ತನೆಗೆ ಕಾರಣವೇನೇನಂಬುದು ತಿಳಿಯಲಾರದಷ್ಟು ಮಾರ್ಪಿ ನನ್ನನ್ನೇತಕ್ಕ ಆವರಿಸಿತೆಂದು ಯೋಚಿಸುತ್ತ ಕುಳಿತುಬಿಟ್ಟು. ನಾನಿನ್ನು

ವರ್ಣನೆಯ ದಿನದಿಂದ ಪಾರ ಹೇಳುವುದು ಕ್ರಮದಂತೆ ಸದೆಯಿತು. ಸರಳ ಬಹು ಜ್ಞಾನಿ: ನ.ರ ಕಲಿಯುವುದೆಂದರೆ ಬಹು ಕುಶಾಹಲ ಇಂಥವರಿಗೆ ಪಾಠ ಹೇಳುವುದೆಂದರೆ ನನಗೂ ಸಂತೋಷ. ಹೇಳಿಕೊಟ್ಟುದ್ದೆಲ್ಲವನ್ನೂ ಬಹು ಎಚ್ಚರದಿಂದ ಕಲಿಯುವುದಲ್ಲದೆ, ನಾನು ಕೇಳಬಹುದಾದ ವಿಷಯ, ಗಳಿಲ್ಲವನ್ನೂ ಉಂಟಿಸಿ ಯಾವ ಬಗೆಯ ತೋಂದರೆಯನ್ನೂ ಕೊಡದಲೇ ವರ್ತಿಸುತ್ತಿದ್ದ ಅವಳ ಸ್ವಭಾವ ಹೆಸರಿಗೆ ತಕ್ಷಂತೆ ಸರಳವೇ ಆಗಿತ್ತು. ಅವಳು ದಿನೇ ದಿನೇ ನನ್ನಲ್ಲಿ ಪಡೆಯುತ್ತಿದ್ದ ವಿದ್ಯೆಯ ಬಹುವಾನವೇನು ದೊಡೆಯಬಹುದೆಂದು ಮನಸ್ಸಿನಲ್ಲಿಯೇ ಯೋಚಿಸಿದೆ.

ದಿನಗಳೂ ರೀಧಂತೆ ಸವಿಕ್ಕಿರಲ್ಲಿ ಸಲ್ಗೆ ಬೆಳೆಯಿತು. ಆ ಸಲ್ಗೆಯು ಸೆನದಿಂದ ಅವಳನ್ನು ಪ್ರೀತಿಸಬೇಕೆ ಅಲ್ಲದ ಅವಳನ್ನು ತಂಗಿಯಂತೆ ಕಣ ಬೇಕೇ ಎಂಬ ಯೋಚನೆ ನನ್ನನ್ನು ಹೇಳಿಸುತ್ತಿತ್ತು. ಈಗೆ ಹೆಚ್ಚಿನ ಯೋಚನೆಯಿಂದ ನನಗೆ ರಾತ್ರಿಗಳಲ್ಲಿ ಸಿದ್ಧ ಬರುತ್ತಿರಲ್ಲ. ಹಂನಸ್ಸಿಗೆ ಸೆವ್ಯಾದಿಯಿರಲ್ಲ. ಇಂಥಾ ಯೋಚನೆಗಳನ್ನು ಮನಸ್ಸಿನಲ್ಲಿ ಬರಗೇಂದುವುದುಚಿತವೇ ಎಂದು ಅನೇಕ ಸಲ ತರ್ಕಿಸತ್ತಾಗಿದೆ. ನನ್ನನ್ನು ಹೂಳಿ ಸಂಬಿದ ಅವಳ ತಂದೆಗೆ ದೇಶಾಹವನಿಸುವುದೇ? . . . ಅದರೆ ನಾವಿಭೂರೂ ಸರಿಯಾದ ಜೋಡಲ್ಲವೇ? ಈ ವಿಧದಿಂದ ಬೆಳೆದು ಬಂದ ಬಂದು ಕರ್ಷಣದ ಪರಿಷಯದಲ್ಲಿ ಪರಸ್ಪರ ಮನಸ್ಸಿಗಳು ಮಿಲನವಾದರೆ ತಪ್ಪೆಲ್ಲಿ ಒಂತು? ಇಷ್ಟು ಹತ್ತಿರವೇ ಬೆಳೆದು ಬಂದ ಈ ಎರಡು ಜೀವಗಳು ಬಂದಾಗೆ ವುದು ವಿಧಿಸಿಯ ಮನಕ್ಕೆ ವಿರುದ್ಧವೇ? ಮಾನವನು ಸಿಮಿಕೆಂಡ ಸಮಾಜದಲ್ಲಿ ಇಂತಹ ಸಂಘಟನೆ ವಿಚ್ಕ್ರಿಯಿಸಬಹುದು ಆದರೆ ದೈವನಿರ್ಮಿತವಾದ ನಿವೃತ್ತಂಕಮಯ ಜೀವನದಲ್ಲಿ ಇದಕ್ಕೆ ಎಡೆ ಇಲ್ಲವ? ನನಗವಳಿದ್ದ ಪ್ರೀಮು ವ್ಯಕ್ತಿಗೊಳಿಸಿದರೆ, ಸರಳಾಗಿ ಯಾವ ರೀತಿಯಲ್ಲಿ ಅದನ್ನು ಬರವಾಡಿಕೊಳ್ಳುವ ವಳು? ಸರಳಾಗಿ ಬಂದಾಗ ನಿರ್ಭಯದಿಂದ ಅವಳ ಮೇಲಿನ ಪ್ರೇಮ ಯೈಕ್ಯಗೊಳಿಸಿ ಅದರ ಪರಿಣಾಮವನೇನೆಂಬುದನ್ನು ತಿಳಿಯುವುದು ಒಳಿತ್ತಲ್ಲವೇ? ಪ್ರಪಂಚದ ರೀತಿ ನಿಯಮಗಳನ್ನರಿಯದ ನನ್ನ ಈ ವರ್ತನೆ ನಿಂದಾಗುವಾದರೆ, ಮುಂದೆ ನನ್ನ ಜೀವನವು ಕಳಂಕವುಂಬಾದರೆ ಹೇಗೆ?

ಹೀಗೆ ಯೋಚನೆಯಲ್ಲೇ ಮತ್ತೆರಡು ತಿಂಗಳ ಕಳೆದೆ. ಎಂದಿನಂತೆ ಪಾಠ ಹೇಳುತ್ತಿದ್ದೆ. ನನ್ನಲ್ಲಿದ್ದ ಉತ್ಸಾಹ ಕಡನೆಯಾಯಿತು. ಈ ಬದಲಾ ನಣಿ ಸರಳೀಯ ವರ್ತನೆಯಲ್ಲಿಯೂ ಬಂದಿರುವುದು ನನಗೆ ತಿಳಿಯ ಹತ್ತಿತು.

ನನ್ನ ಈ ಖ್ಯಾತಿನಿಂದ ಬು ಬಗ್ಗೆ ತೋರುತ್ತ ಬಂದ ಇವಳ ಸಹಾನುಭೂತಿ ಯನ್ನ ಕಂಡ, ನನಗಾಶ್ಚರ್ಯಾವನೀಸಿತು. ಅವಳ ಈ ವರೊನೆಸು ನನಗಿನ್ನಷ್ಟು ಪ್ರೌತ್ತಾಹವನ್ನು ಕೊಟ್ಟಿತು. ಮುಂದೇನು ಮಾಡಬೇಕೆಂಬುದು ತೋಚ ದಂತಾಯಿತು. ಇಂಥ ವಿಷಯ ವರಿಸಿತ್ತಿ ಬಂದೊದಗೆಲು ಕಾರಣರಾದೆಂಬುದು ನನಗೇ ಹೊಳೆಯಿದಂತಾಯಿತು.

ಸಮಯ ಮುಂದೋಡಿದಂತೆ ನನ್ನ ಮನೋವೇದನೆಯೂ ಹೆಚ್ಚಿತು ದಿನ ದಿನಕ್ಕೆ ನನ್ನ ಪ್ರಕೃತಿ ಕೆಡಲಾರಂಭಿಸಿತು. ಅನ್ನ ರುಚಿಸದಂತಾಗಿ ಹಾಸಿಗೆ ಹಿಡಿಯುವಷ್ಟು ನಿಬಂಧಿತ ಶರೀರದಲ್ಲಿ ತಲೆದೋರಿತು. ಮೇಲೆ ಜ್ವರಫೂ ಬರತೋಡಿತು. ಒಂದರಡು ವಾರಗಳವರೆಗೆ ಅವರ ಮನಿಗೆ ಹೋಗುವುದು ನಿಲ್ಲಿಸಬೇಕಾಯಿತು. ಇದರ ಕಾರಣವೇನೇಂಬುದನ್ನು ಹೇಳಿ ಕಳುಹಿಸುವುದು ಅನಶ್ಚಕವೆಂದು ನನಗೆಸಿತು. ನನಗೆ ಜ್ವರಬರುತ್ತಿರುವುದೆಂದು ತಿಳಿದ ಮೇಲಂತೂ ದೇಸಾಯಿರ ಮನೆ ಡಾಕ್ಟರು ಬಂದು ಉಪಚರಿಸ ಹತ್ತಿದರು. ಅವರಿಷ್ಟು ಪ್ರಯತ್ನಿಸಿದರೂ ನನ್ನ ಜ್ವರ ಇಳಿಯುವ ದಾರಿ ಕಾಣಲಿಲ್ಲ. ರಕ್ತ ಪರೀಕ್ಷೆ ಮಾಡಬೇಕೆಂದು ಡಾಕ್ಟರರು ಬಯಸಿದುದರಿಂದ ಅದೂ ಮಾಡಿದುದಾಯಿತು. ಎಕ್ಸ್‌ರೇ ಪ್ರೋಟೋಲೋ ತೆಗೆದು ನನ್ನದು ಕ್ಷಯರೋಗವೆಂದು ಡಾಕ್ಟರು ನಿರ್ಧಾರದಿಂದ ಹೇಳಿ ಮುಂದೆ ಇಂವಾದಾದರೊಂದು ಆರೋಗ್ಯಾತ್ಮನಕ್ಕೆ ಹೋಗಬೇಕೆಂದು ಸೂಚಿಸಿದರು. ದೇಸಾಯಿರು ಈ ವಿಷಯವನ್ನು ತಿಳಿದು ನನ್ನ ಚಿಕಿತ್ಸೆಗಾಗಿ ಪಿತ್ರಾವಭಾಗದ ಕ್ಷಯಾದಾಸ್ಪತ್ರೀಗೆ ಕಳುಹಿಸಲು ನಿಶ್ಚಯಿಸಿದರು. ತಾವೇ ಎಲ್ಲವನ್ನೂ ನೋಡಿಕೊಳ್ಳುವೆಂದು ಭರವಸೆಯನ್ನಿತ್ತರು.

ಬಾಲ್ಯದಲ್ಲೀ ತಂದೆ ತಾಯಿಗಳನ್ನು ಕಳೆದುಕೊಂಡು, ವಿದ್ಯೆಯನ್ನು ಉದಾರಿಗಳ ಸಹಾಯದಿಂದ ವಡೆದು, ವಧನಿಧರನಾಗಿದ್ದೆ. ಬಡತನದ ಕಷ್ಟ ಜೀವನದ ಅರಿವು ನನಗೆ ಚಿನ್ನಾಗಿ ಆಗಿತ್ತು. ನನ್ನ ಯೋಗ್ಯತೆಯನ್ನಿರಿತ ದೇಸಾಯಿರು ತವ್ವ ಮಗಳಿಗೆ ವಿದ್ಯೆ ಕಲಿಸಲು ಅಪ್ಯಂತಕೊಡಿಸಿದ್ದರು. ಎಂ.ಎ. ಪರೀಕ್ಷೆಗೆ ‘ಟಿಮ್ಯೂ’ ತುಂಬಿದ್ದ ದರಿಂದ ಇವರ ಅನುಕೂಲವಾದ ನೇರವು ಬಹಳ ಸಹಕಾರಿಯಾಗಿತ್ತು. ಮನುಷ್ಯನೋಂದು ಬಗೆದರೆ ನಿಧಿ ಮತ್ತೊಂದು ಬಗೆಯಿತು. ಮನಸ್ಸನ್ನು ಎಷ್ಟು ಹಿಡಿತದಲ್ಲಿಡಬೇಕೆಂದು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಹೀಗೆ ಮನೋವಾಸ್ತಕುಲತೆಗೊಳಗಾದ ನನ್ನ ಶರೀರವು ಹೀಳಿಸಿ ಈ ಅವಸ್ಥೆಗಳಿಯಿತು. ಬಡವನೋಬ್ಬನಿಗೆ ನೇರವಾಗಲು ಬಂದ

ನೀರೋವನ್ನುಂಟಿಂದು ಮಾಡಿರಬಹುದೆಂದು ನನಗೆ ತಿಳಿದುಬಂತು. ಅಂದು ನನ್ನನ್ನು ಅರೋಗ್ಯತ್ವವನ್ನುಯ್ಯಾವಾಗ ದೇಸಾಯರೂ, ಸರಳೀಯರೂ ಆದಿದ ಸಹಾನು ಭೂತಿಯ ಮಾತುಗಳು ಮರಿಯಲಾರದಂತವು. ಸರಳೀಯ ಕಣ್ಣಲ್ಲಿ ತಂಬಿ ಬಂದ ನೀರು ನನ್ನ ಹೃದಯವನ್ನು ಚಲಿಸುತ್ತು. ದೇಸಾಯರ ಇಳಿಮುಚ್ಚವು ನನ್ನನ್ನು ಅಧ್ಯೈರ್ಖಗೊಳಿಸಿತು. ಶ್ವಾಸಿಟ್ಯೋರಿಯಪುದವರೆಗೆ ದೇಸಾಯರೇ ಸ್ವತಃ ಕಾರಿನಲ್ಲಿ ಕಡೆತಂದು ನನ್ನ ಚಿಕಿತ್ಸೆಯ ಬಗ್ಗೆ ಎಲ್ಲ ಷ್ವಾಸನ್ನೆಯನ್ನೂ ಮಾಡಿ ಹೋದರು. ಹಿಂತಿರುಗುವಾಗ ಅವರು ದಿದ ಉತ್ಸಾಹದ ಮಾತುಗಳು ಬಹಳ ಪರಿಷಾಮಕಾರಿಯಾದವು. ಬೇಸೆ ಹಿಡಿತದಲ್ಲಿರುವುದರಿಂದ ಬೇಗ ಗುಣ ಹೊಂದಬಹುದೆಂದು ನನಗೆ ಹೇಳಿದ ಅವರ ಹಿತವಚನಗಳು ಸ್ವಲ್ಪ ಧ್ವೇಯರ್ಥ ವನ್ನು ತಂದುಕೊಂಟಿವು.

ಶ್ವೇಯದ ಆಶ್ರಮದಲ್ಲಿ ನಾನು ಎರಡು ವರಡು ವರೆಗೆ ಇರಬೇಕಾಯಿತು. ಆಸ್ತ್ರತ್ಯೆಯಲ್ಲಿರುವಾಗ ಪ್ರತಿವಾರವೂ ತಪ್ಪದ ದೇಸಾಯರಿಂದಲೂ ಸರಳೀಯಿಂದಲೂ ಕಾಗದಗಳು ಬರುತ್ತಿದ್ದವು. ತಬ್ಬಲಿಯಾದ ನನಗೆ ಈ ಕಾಗದಗಳೇ ಬೇಕಾದ ಹಾರುವನ್ನು ತಂದು ಕೊಂಟಿವು. ಸರಳೀಯು ಮಟ್ಟಿಕ್ಕುಲೇಷನ್ ವರೀಕ್ಕೆಯಲ್ಲಿ ನೊದಲನೇ ನಗರದಲ್ಲಿ ಎರಡನೇ ನಂಬರು ಪಡೆದು ಪಾಸಾದಳಿಂಬಿ ವಿಷಯ ನನಗೆ ಹೆಚ್ಚಿನ ಉತ್ಸಾಹ ತಂದು ಕೊಂಟಿತು. ಸ್ವತಃ ನಾನೇ ತೇರ್ಗಡಿ ಹೊಂದಿದ್ದರೆ ಎಷ್ಟು ಸಂತೋಷವಾಗೆಬೇಕೋ ಅದಕ್ಕಿಂತಲೂ ಹೆಚ್ಚಿನ ಆನಂದ ನನಗಾಯಿತೆಂದು ಬೇರೆ ಹೇಳಬೇಕಾಗಿಲ್ಲ. ದೇಸಾಯರ ಸಂತೋಷದ ಪತ್ರಗಳೂ, ನನ್ನಲ್ಲಿ ಅವರು ತೋರಿಸುತ್ತು ಬಂದ ಆದರ ಅಭಿಮಾನಗಳೂ ಸದ್ಯದ ದೇಹಕ್ಕಿತಿಯನ್ನು ಸುಧಾರಿಸಲು ಅನುಕೂಲ ವಾಯಿತು. ದೇಸಾಯರ ಕಡೆಯಿಂದ ಬಂದ ನನಗೆ ಆಸ್ತ್ರತ್ಯೆಯಲ್ಲ ದೊರೆತ ಅಕ್ಕರೆ ಮತ್ತು ಉಪಚಾರಗಳಿಂದಾಗಿ ನಾನು ಅಲ್ಲಿ ಕಳೆದ ಎರಡು ವರ್ಷಗಳು ಕೇವಲ ಎರಡೇ ತಿಂಗಳಂತೆ ಕಂಡು ಬಂದವು.

ಅಂದು ನಾನು ನನಗೆ ಹಿಂತಿರುಗಬೇಕಾದ ದಿನ. ದೇಸಾಯರು ಅವರ ಮಗಳು ಸರಳ ಮತ್ತೆ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗುವುದಕ್ಕೆ ಬಂದಿದ್ದರು. ಇಷ್ಟು ದಿನಗಳು ನನ್ನಲ್ಲಿ ಕಂಡುಬಂದ ಉತ್ಸಾಹ ಸಂತೋಷ ಅಂದೇಕೋ ನನ್ನಲ್ಲಿ ಕಂಡು ಬರಲಿಲ್ಲ. ಮತ್ತೊಂದು ಯೋಜನೆ ನನ್ನನ್ನು ಭಾಧಿಸುತ್ತಿಲ್ಲ. ಸುಖವಾಗಿ ಎರಡು ವರ್ಷಗಳು ಕಳೆದುದಾಯಿತು; ಯಾವ ಯೋಜನೆಯೂ ಇರಲಿಲ್ಲ. ಮುಂದೆ ಜೀವನವೆಂತು ಸಾಗಬೇಕೆಂಬ

ಸಮಸ್ಯೆ ಎದುರಿಗೆ ಬಂದು ನಿಂತಿತು. ಬಾಯಿಚ್ಚಿ ದೇಸಾಯರನ್ನೇ ಕೇಳಲು ನನಗೆ ಧೈಯ ಸಾಲಲ್ಲಿ. ಸಮಯವೊದಗಿದಾಗ ಅದನ್ನು ವಿಚಾರಿಸಬಹುದೆಂದು ಸಮ್ಮುಂದಾದೆ.

ಕರೆದುಕೊಂಡು ಹೋಗಲು ಬಂದ ದೇಸಾಯರು ಬಹು ಉತ್ಸಾಹದಿಂದ “ರಮೇಶರಾಯರೇ, ಇಂದು ನನ್ನ ಜೀವನದಲ್ಲಿಯ ಮಹತ್ವದ ದಿನ. ನನ್ನಿಂದ ನಿಮಗೇನಾದರೂ ನೆರವು ಆಗಿದ್ದರೆ, ಅದು ದೇವರ ದಯೆಯೇ ಹೊರತು ಬೇರೆ ಅಲ್ಲ. ನೀವು ಈ ಕೆಟ್ಟಿ ಬೇನೆಯ ಹಿಡಿತದಿಂದ ವಾರಾದುದರಿಂದ ಪುನರ ನಿವೃ ಜನಿಸಿದಂತಾಯಿತು. ಸ್ವರ್ಗಸ್ಥರಾದ ನಿಮ್ಮ ತಂದೆ ತಾಯಿಯರ ಆಶ್ರಮಿಗೆ ಶಾಂತಿದೊರೆತಿರಬಹುದು. ನಮ್ಮ ಅಭಿವಂದನೆಗಳನ್ನು ಸ್ವೀಕರಿಸಬೇಕು.” ಎಂದು ಹೇಳಿ ನನ್ನ ಕೈ ಕುಲುಕಿದರು. ಪಕ್ಕದಲ್ಲಿಯೇ ನಿಂತಿದ್ದ ಸರಳ ನಗುತ್ತ ನನಗೆ ನಮಸ್ಕರಿಸಿದಳು. ಆ ನಗುವಿನಲ್ಲಿ ಬಂದು ಬಗೆಯ ನಾವೀನ್ಯತೆ, ಹೊಸತನದ ಕಳೆ, ಪ್ರೇಮದ ಕರೆ ಇದ್ದಂತೆ ನನಗೆನಿಸಿತು. ಏರಡು ವರ್ಷಗಳ ಅನಂತರ ನಾವಿಬ್ರಾಹಿ ಮತ್ತೆ ಭೇಟಿಯಾದುದರಿಂದ ಹಿಂಗಾಗಿರ ಬಹುದೇನೋ?

“ದೇಸಾಯರೇ ನಿಮ್ಮ ಉಪಕಾರವನ್ನು ಮರೆಯಲಾರೆ. ನಿಮ್ಮ ಈ ಹಿರಿಯ ಸಹಾಯವನ್ನು ಯಾವ ರೀತಿಯಲ್ಲಿ ನೆನಸಿದಬೇಕೋ ತಿಳಿಯ ದಾಗಿದೆ.”

“ಇದರಲ್ಲಿ ನನ್ನದೇನು ಬಂತು ಸಹಾಯ? ಸರಳಳೇ ಇದಕ್ಕೆಲ್ಲ ಕಾರಣಳು. ಅವಳಿಂದಲ್ಲವೇ ನಿಮ್ಮ ಹತ್ತಿರದ ಪರಿಷಯವಾದುದು. ಅದಿರಲಿ, ಇಂದು ನೀವೇತಕ್ಕೆ ಇಷ್ಟ್ವ ನಿರುತ್ಪಾಹಿಗಳಾಗಿರುವರಿ? ನಿಮ್ಮಲ್ಲಿ ಇಂದು ಹುರುವು ಇರಬೇಕಾದುದು ಆವಶ್ಯಕ. ಹೀಗೇಕೇ?”

“ಎನೂ ಇಲ್ಲ ಮುಂದೆ . . .” ಎಂದು ಏನನ್ನೋ ಹೇಳುವುದರಲ್ಲಿದ್ದೆನು. ಆದರೆ ದೇಸಾಯರು ನನ್ನ ಮಾತಿಗೆ ಅಷ್ಟ ಬಂದು, ಅಲ್ಲ ರಮೇಶರಾಯರೇ, ಈಗೇಕೇ ಆ ಯೋಚನೆ; ಉಂಟಿಗೆ ಹೋಗುವ. ಕೆಲವು ದಿನ ನಮ್ಮ ಮನೆ ಯಲ್ಲಿಯೇ ಇದ್ದು ಬಿಡಿ. ಅಲ್ಲಿ ಮುಂದಿನ ವಿಚಾರ ನಿತ್ಯಯಿಸಿದರಾಯಿತು. ಇಂಥ ಯೋಚನೆಯಿಂದ ನಿಮ್ಮ ತಲೆ ಈಗ ಕೆಡಿಸಿಕೊಳ್ಳಬೇಡಿ.” ಎಂದು ಹೇಳಿದರು.

“ಹಾಗಾದರೆ ನಾನು, ನಿಮ್ಮ ಮನಸೆಗೆ ಬರಬೇಕೇನು? ಎಪ್ಪು ತೊಂದರೆ ನಿಮಗೆ? ನನ್ನಿಂದ ನಿಮಗೆ ಬಹಳ ಕಷ್ಟ ಆಯಿತು, ವಾಡುವುದೇನು?” ಎಂದು ನನ್ನ ಕೃತಜ್ಞತೆಯನ್ನೂ ಸೂಚಿಸಲು ನಮಸ್ಕರಿಸಿದೆ. ನನ್ನ ಈ ಹುಚ್ಚು ವರ್ತಣೆಯು ಹಿನ್ನೆಲೆಯನ್ನರಿತ ದೇಶಾಯರು ಸ್ವಲ್ಪ ನಕ್ಷೆ ಬಿಟ್ಟಿರು. ಸರಳಳು ಒಂದು ಬಗೆಯ ಶೈಕ್ಷಿತರನ್ನು ವ್ಯಕ್ತ ಗೊಳಿಸುವುದಕ್ಕೂ ಸ್ಕರ್ನರ್ ಮೆಲ್ಲನೇ ಉಸುಗ್ರರೆದಳು. ಸಮಾಧಾನದ ಸೂಚನೆ ಅವಳ ಮುಖದಲ್ಲಿ ಕಂಡು ಬಂತು. ನನಗೂ ಸಂತೋಷವನ್ನಿಸಿತು.

ಎಲ್ಲವೂ ಸಿದ್ಧವಾದುದರಿಂದ ಕಾರಿನಲ್ಲಿ ಅವರ ಉರಿಗೆ ಹೊರಟಿವು.

ದೇಶಾಯರ ಮನೆಯಲ್ಲಿ ಅಳಿಯನಂತೆ ನನಗೆ ಉಪಚಾರಾದಿಗಳು ನಡೆದವು. ಯಾವ ಕೊರತೆಯೂ ಇರಲಲ್ಲ. ನನ್ನ ದೇಹ ಸ್ಥಿತಿ ಬೇಗ ಸುಧಾರಿಸ ಹತ್ತಿತು. ಆದರೆ ಸರಳಿಯ ಸಹವಾಸ ವಾತ್ತ ಸಿಗುತ್ತಿರಲ್ಲ. ಈಗಂತೂ ಓದು ಹೇಳಿಕೊಡುವ ನೆವಿರಲಲ್ಲ. ಅವಳನ್ನೂ ದಿನದಲ್ಲಿ ನಾಲ್ಕೆಡು ಸಲ ವಾತ್ತ ನೋಡುತ್ತಿದ್ದೆ.

ದೇಶಾಯರ ಆರ್ಥಿಕೆಯಲ್ಲಿ ನಾನು ಸುಖದಿಂದ ಕಾಲಾಳಿದೆ. ಅವರ ಮನಸೆಗೆ ಬಂದು ಆರು ತಿಂಗಳಾದರೂ ನನ್ನ ಮುಂದಿನ ಮಾರ್ಗದ ಬಗ್ಗೆ ಅನರು ಯಾವ ವಾತ್ತಾದರೂ ಎತ್ತಲಲ್ಲ. ನಾನೂ ಕೇಳಬೇಕೆಂದು ಒಂದೊಂದು ಸಲ ಸಾಹಸಮಾಡಿದರೂ ಮರುಕ್ಕೊಂಡಲ್ಲೀ ನಾಚಿಕೆಯಿಂದ, ಸುಮೃಂಘಾಗುತ್ತಿದ್ದೆ. ಅವಸರ ಪಡಿಸಿದರೆ ಅವರೆನಾದರೂ ನೊಂದು ಕೊಳ್ಳುವರೇ ಎಂಬ ಯೋಚನೆ ನನ್ನನ್ನು ಸುಮ್ಮುಕ್ಷಿಸಿತು.

ಮನಸ್ಸಿಗೆ ನೆನ್ನುದಿಯೆನಿಸಿದಾಗ, ಎಂ. ಎ. ಕ್ರೀ ಓದಬೇಕಾದ ವಾರಗಳನ್ನು ಓದುವ ಕ್ರಮವಿಟ್ಟು ಕೊಂಡಿದ್ದೆ. ದೇಶಾಯರೆಂದು ದಿನ ನನ್ನನ್ನು ತಮ್ಮ ಮನೆಯಲ್ಲಿಯೇ ಇರಬೇಕೆಂದು ಕಟ್ಟಿಸುವೆ ವಾಡಿದುದರಿಂದ ಅವರ ಪ್ರೀತಿಯ, ವಿಶ್ವಾಸದ ಬಯಕೆಯಿಂತೆ ನಡೆಯಲು ಅವಕ್ಷವೆನಿಸಿತು. ನನ್ನ ಕಷ್ಟ ಕಾಲದಲ್ಲಿ ನೆರವಾದ ಈ ಪ್ರಾಣದಾತನ ಮಾತಿನಂತೆ ನಡೆಯುವುದು ನನ್ನ ಕರ್ತವ್ಯವೆನಿಸಿತು. ಮತ್ತೇನು ವಾಡುವುದು? ಅವರೇ ನನ್ನ ಸಾಕಿದ ತಂಡೆಯೆಂದು ಭಾವಿಸಿ ಅವರ ಮನೆಯಲ್ಲಿದ್ದ ಬಿಟ್ಟೆ.

ನನ್ನ ಪರೀಕ್ಷೆ ಮುಗಿಯಿತು. ಸರಳೀ ಎಪ್ಪಾ. ವೈ. ಆಟ್ಟಿನಲ್ಲಿದ್ದಳು. ಕಾಲೇಜಿನ ಪರೀಕ್ಷೆಯಲ್ಲಿ ಅವಳೂ ಪಾಸಾದಳಿಂದು ತಿಳಿದು ಬಂತು. ನನ್ನ

ವ್ಯಾಸಂಗವೂ ಚೆನ್ನಾಗಿ ಆಗಿದ್ದುದರಿಂದ ನಾನು ಮೊದಲನೇ ವರ್ಗದಲ್ಲಿ ತೇಗರಡಿ ಹೆಂದಿದುದೇನು ಆಕ್ಷಯರವಲ್ಲ ದೇಸಾಯರಿಗೆ ನನ್ನ ಈ ಪರೀ ಕ್ಷೇತ್ರ ಫಲಿತಾಂಶೆ ಹೆಚ್ಚಿನ ಸಂತೋಷವನ್ನು ತಂದುಕೊಟ್ಟಿತು. ಇನ್ನೊಂದು ವರ್ಷದ ವರ್ಗದ ವರೀಗೆ, ಸರಳಿಯ ಇಂಟರು ಮುಗಿಯುವ ವರೀವಿಗೆ ನಾನು ಅವಳಿಗೆ ಓದು ಹೇಳಬೇಕೆಂದು ದೇಸಾಯರು ಬಲವಂತವಾಡಿದರು. ಅದೂ ಅಯಿತು. ಸರಳಿ ಮೊದಲೇ ಜಾಟೆ; ವರೀಕ್ಷೇತ್ರಯಲ್ಲಿ ಅನಾಯಾಸದಿಂದ ಮೊದಲನೆಯ ಶ್ರೀರಂತಿಯಲ್ಲಿ ವಾಸು ಮಾಡಿದಳು.

ಮುಂದೇನು? ವರೀಕ್ಷೇತ್ರ ಫಲಿತಾಂಶೆ ತಿಳಿದ ರಾತ್ರಿ ಉಣಿವಾದ ಅನಂತರ ದೇಸಾಯರ ಮೇಲಿಟ್ಟುದ ವಿಶಾಲವಾದ ಅಂಗಳದಲ್ಲಿ ಹರಟಿಗೆಂದು ಕೂಳಿತ್ತೆನು. ಬಿಸಿಲುಕಾಲ, ಹುಣಿಮೆ; ಹಿಟ್ಟುಚೆಲ್ಲಿದಂತೆ ಬೆಳುದಿಂಗಳು; ಮಂದವಾರುತ; ಸಂತೋಷದ ಸಮಯ. ದೇಸಾಯರು ಹರಟಿಯಲ್ಲಿ ರಸಿಕರು ಬೇರೆ. ಇನ್ನೇನು? ಎಲ್ಲಾ ವಿಷಯಗಳನ್ನು ಚರ್ಚಿಸಿದೆನು. ಈ ಗೊಡ್ಡು ಹರಟಿಯಲ್ಲಿ ನನಗೆ ಹಚ್ಚು ಇಷ್ಟವಿರಲಿಲ್ಲ ಮುಂದೆ ನನ್ನ ಜೀವನದ ಮಾರ್ಗವೇನೇನೆಂಬುದನ್ನು ಇಂಥ ಸಂತೋಷದ ಸಮಯದಲ್ಲಿ ನಿರ್ಧರಿಸಿ ಬಿಡಲೇಬೇಕೆಂಬ ಹಂಬಲ; ಬಾಯಿಬಿಟ್ಟು ಕೇಳಲು ಅಧ್ಯೇತರ್ವ. ಸುವಾಸ ನೆಯು ತಾಂಭಾಲಪನ್ನು ಮೇಲ್ಲಿತ್ತು ದೇಸಾಯರು “ರಮೇಶರಾಯರೆ, ಅಂತಹ ನಿಮ್ಮ ಭಾರ ಇಳಿಸಿಕೊಂಡಿರಿ” ಎಂದರು.

“ಅಂದರೆ?”

“ಸರಳಿಯನ್ನಂತೂ ಮೊದಲನೆಯ ವರ್ಗದಲ್ಲಿ ಬರುವಂತೆ ಸಾಹಸ ಮಾಡಿದಿರಿ. ಅಲ್ಲದೆ ನೀವೂ ಚಲೋಕಲ್ಲಾಸ್ ಹೊಡಿದಿರಿ. ಹೆಚ್ಚಿನ ಸಾಹಸ ನಿಮ್ಮದು ಎರಡು ಮೆಚ್ಚುಗೆ; ಎರಡು ಬಹುಮಾನ.”

ಹೀಗೆ ಹೇಳುವಾಗ ದೇಸಾಯರು ಮೇಲುನಗೆಯಿಂದ ಹಣಿಕರಾಗಿದ್ದರು. ಈ ಮಾತುಗಳ ಪರಿಣಾಮವೇನೆಂಬುದನ್ನು ತಿಳಿಯಲು ನಮ್ಮಿಬ್ಬರ ಇಡೆ ನೋಡಿದರು ನಾವು ಸುಮ್ಮನಿದ್ದು ಬಿಟ್ಟಿತು. ಅಷ್ಟರೊಳಗೆ ಆಳು ಗಾಲುಮಹೋನು ತೆಂದಿಟ್ಟಿ; ಚಲೋ ರಿಕಾಡ್ರಾಗಳ ಗಾಯನ ಕೇಳಿ ಅಯಿತು. ಸರಳಿಯು ಸಂಗೀತದಲ್ಲಿಯೂ ಪ್ರವೀಣಿಂದು ಕೇಳಿಬಲ್ಲೆ. ಇಂಥ ಸಮಯದಲ್ಲಿ ಈ ನಮ್ಮ ಸಂತೋಷ ಕಾಣಿಕ್ಕೆ ಅವಳ ಸಂಗೀತ ಕಳತರಬಹುದೆಂದು ನನಗನಿಸಿತು.

“ಸರ್ಜ ನಿನ್ನ ಪಿಟೀಲು ಹೊರಗೆ ತೆಗೆದು ಬಹಳ ದಿನವಾಯಿತು. ಅಗಾಗ್ಗಿ ಅದನ್ನು ಉಪಯೋಗಿಸುತ್ತಿದ್ದರೆ ತಾನೇ ತಂತೀವಾದ್ಯ ಚಲೋ ಇರೋದು. ಎಲ್ಲಿ, ಬಾರಿಸಿ ಅದರೋಂದಿಗೆ ಒಂದೆರಡು ಹೊಸ ಕವಿತೆಗಳನ್ನು ಹಾಡಬಾರದೆ? ಎನೋ ನನಗೂ ಕೇಳೋಣಾಂತ ಅನಿಸಿ, ಕೇಳಿದೆ ನಿನ್ನನ್ನು.”

ಇದೇ ಸಮಯಕ್ಕೆ ಸರಿಯಾಗಿ ಮನೆಯ ಆಳು ಸಿದ್ದಪ್ಪ ಫಿಡಲಿನ ಪೆಟ್ಟಿಗೆ ಯಾನ್ನು ತಂದಿರಿಸಿದ. ಅನಾಯಾಸವಾಗಿ ಯಾರೂ ಹೇಳಿದೆ ಆಳು ಸಹಾ ಸ್ವಯಂಸ್ವತ್ವತ್ಯಾಯಿಂದಲೇ ತಂದೊಡಗಿಸಿದ ಈ ಸಾಧನೆಯು ದೈವ ಸಂಕಲ್ಪ ವೆಂದು ನೆನೆದು ಸರಳ ಸ್ವಲ್ಪ ಯೋಚಿಸಿ ವೆಟ್ಟಿಗೆಯನ್ನು ತೆಗೆದು ವಾದ್ಯವನ್ನು ಶ್ರುತಿನಾಡಿಕೊಂಡಳು. ಅಂದು ದೇಶಾಯರು ಬಹಳ ಕುಶ್ಲತಾಹಲಿಗಳಾಗಿದ್ದರು. ಅವರಲ್ಲಿ ಕಂಡುಬರುವ ಉತ್ಸಾಹ ಒಂದು ಬಗೆಯ ನಾನಿನ್ನುತ್ತೆ ಯಾನ್ನು ಹೊಂದಿದ್ದಿತು. ನಾನು ಮೌನದಲ್ಲಿಯೇ ಎಲ್ಲವನ್ನು ನೋಡುತ್ತಿದ್ದೇನು. ದೇಶಾಯರಿಗೆ ಈ ಸವಾಗಮ ಹಿಂದಿನದೊಂದು ಸನ್ನಿಹಿತವನ್ನು ನೆನಪಿಗೆ ತಂದುಕೊಟ್ಟಿತು. ಅವರ ಕಣ್ಣಗಳಿಂದ ಏರಡು ಹನಿ ಉದುರಿದವು. ಅವು ಗಳನ್ನೊಳಿಸಿಕೊಳ್ಳುವಾಗ ನಾನು ಸರಳೇ ಇಬ್ಬರೂ ನೋಡಿದವು. ನಮ್ಮ ಮೂರು ಮೂರು ನೋಟಿವೇ ಇದರ ಕಾರಣವೇನೇಂದು ಕೇಳುವಂತೆ ಪ್ರಶ್ನಾರ್ಥಕವಾಗಿತ್ತು. ಇದನ್ನರಿತ ದೇಶಾಯರು.

“ಇಲ್ಲವಾಂತಿ. ನಿನ್ನ ತಾಯಿಯೋಂದಿಗೆ ನಾನು ಕಳಿದ ಮಹತ್ವದ ದಿನವು ನೆನಪಿಗೆ ಬಂತು. ಈ ಯೋಗದಲ್ಲಿ ಅವಳು ಮೇಲಿಂದಲೇ ನಮ್ಮನ್ನು ನೋಡುತ್ತಿರಬಹುದು . . . ಇರಲಿ. ಯಾವ ಕವನವನ್ನು ಹೇಳುವಿ”?

“ಹೊಸ ಕವಿತೆಗಳನ್ನು ಹಾಡಲು ಬರುವುದೆ”? ಎಂದು ನಾನು ಹಿಂದು ಮುಂದು ಯೋಚಿಸದೇ ಕೇಳಿಬಟ್ಟಿ. ನನ್ನ ಹುಣ್ಣು ಪ್ರಶ್ನೆಗೆ ನನಗೇ ಆಕ್ಷಯ ಪೆನಿಸಿತು. ಬೆದರಿದ ಜಿಂಕೆಯ ಕಣ್ಣಿನಂತೆ ಸರಳೀಯ ಅರಳಿದ ಕಣ್ಣಿನ ನೋಟ ನನ್ನ ಕಡೆ . . . ಏನು ಮಾನ್ಯಕವದು?

ಇದರಿಂಗಿತವನ್ನರಿತ ದೇಶಾಯರು “ಸರ್ಜ, ಚಲೋ ಬೆಳದಿಂಗಳದೆ. ಬೇಂದ್ರೇಯವರ ‘ಬೆಳದಿಂಗಳ ನೋಡ’, ಬೆಟ್ಟಿಗೇರಿಯವರ “ಜಯ, ಜಯ ಪಾಲ್ಯಂ”, ಹೂಂ ಇವೆರಡಂತೂ ಹೇಳು. ಆಮ್ಮಾಲೇ ನೆನಪಿಗೆ ತಂದುಕೋ ತೀನಿ”.

‘ಸರ್ಜ’ ಎಂದು ಕರೆಯುವುದಕ್ಕೆ ಅಧಿಕಾರವಿದೆಯೆ ನನಗೆ? ನನ್ನೊಳಗೇ

ಅಂದುಕೊಂಡೆ. ನಾನೇನೋ ಕಳವು ಮಾಡಿದಂತೆನಿಸಿತು. ‘ಟಂವ್’ ಎಂದು ಸ್ವರವನ್ನು ಮೇಳಿಸಿ ಆರಂಭಿಸಿದಳು. ಸರಳಿಯು ಅಂದು ಬಹಳ ಜೆಲುವಾಗಿ ಕಂಡುಬಂದಳು. ಅವುರಕವಿಯಾದ ಬೇಂದ್ರೆಯವರ ಆ ಕವನದ ಸಾಲುಗಳು ಮುಂದುವರಿದಂತೆಲ್ಲ ನನ್ನನ್ನು ನಾನೇ ಮರೆತೆ. ಆ ಕವನವು ನನ್ನನ್ನು ಮುಗ್ಧ ನನ್ನಾಗಿ ಮಾಡಿಬಿಟ್ಟಿತು. ಇಡರೊಳಗಿನ ‘ಮದುಮಗಳ ಕಣ್ಣಿನಾ ಬಗೀ’ ಮತ್ತು ‘ಹೂ ತಡಾ ಸುಗಂಧಿಜಾಲಿ’ ಎಂಬ ಚರಣಗಳನ್ನು ಸರಾಗವಾಗಿ ಕಲಾಳಿರಾಗದಲ್ಲಿ ಹಾಡುವಾಗ ಕವನದ ಭಾವಕ್ಕೆ ಅನುಗುಣವಾದ ರಾಗ, ಅದಕ್ಕನುಸರಿಸಿದ ತಾಳ ಲಯ; ಅವಳ ಕೋಮಲ ಕಂರ ಇವೆಲ್ಲವನ್ನೂ ಮೇಳಿಸಿಕೊಂಡು, ಅವಳ ಹಾವಭಾವದಿಂದ ಹೊರಬೀಳುತ್ತಿದ್ದ ಕವನದ ಸಾಲುಗಳು ನಮಗೆ ‘ಮಾಯಕಾರರ ಬೀಡಾ’ಗಿಸಿದ್ದಿತ್ತಾಗಿ ನಮ್ಮ ಆಗಿನ ಸ್ಥಿತಿ.

ನಡು ಸಿದ್ದಿಯೊಳಗೆ ಇದ್ದಾಂಗ

ಕನಸು ಬಿದ್ದಾಂಗ

ಕನಸು ಬಿದ್ದಾಂಗ

ಆಗಿದ್ದ ನಾವು ‘ಹಾಲು ಗಡಲಿನಡಸಿಲೇವೇ’ಯಲ್ಲಿಂತೆನಿಸಿತು; ಮುಗ್ಧರಾಗಿ ಕುಳಿತುಬಿಟ್ಟಿವು. ಆ ಕವನದ ಕೊನೆಯ: ನಾಲು ಹೇಳಿ ಕವನವನ್ನು ಮುಗಿಯಿಸಿದಾಗ ನಮಗೆಚ್ಚುರವೇ ಇರಲಿಲ್ಲ. ಹಾಡುತ್ತ ಹಾಡುತ್ತ ಮೈಮರಿತ ಸರಳಿಯೂ ಸ್ವಲ್ಪ ಹೊತ್ತು ಸವಾಧಿಯು ಸ್ಥಿತಿಯಲ್ಲಿಯೇ ಇದ್ದಳು.

ದೇಸಾಯರು, “ಸರೂ, ಬಹಳ ಚೆನ್ನಾಗಿ ಹೇಳಿದೀ ತಾಯಿ. ಯಾಕ ಇಷ್ಟುಚಲೋ ಹಾಡಿದೇವ್ಯ, ಇವತ್ತು” ಎಂದು ನನ್ನ ಕಡೆ ಅವರು ನೋಡಿದರು. ಅವಳು ನಾಚಿಕೆಯಿಂದ ನನ್ನನ್ನು ಕದ್ದು ನೋಡುತ್ತಿದ್ದುದು ನಾನು ನೋಡಿದೆ. “ಹೂಂ, ಹಾಡಮ್ಮ ಆ ಹುರುಷಿನ ‘ಜಯ, ಜಯ ಘಾಲ್ಯಂ, ಬಿಟ್ಟೆರಿಯ ವರ ವಿರಹಿಣಿಯಲ್ಲಿಯ ಕವನಗಳನ್ನು ಸ್ವಲ್ಪ ಕಲಿಯವ್ಯಾಗಿ, ಬಹಳ ಚೆನ್ನಾಗಿ ಬರೆದಿದ್ದಾರೆ ನೋಡು.”

“ಆಗಲಪ್ಪಾ, ಇನ್ನೆರಡು ವಾರಗಳಲ್ಲಿ ಕಲೀತೀನಿ.” ಎಂದು ಅರಾಣಾ ರಾಗದಲ್ಲಿ ಹಾಡಿದ ‘ಜಯ ಜಯ ಘಾಲ್ಯಂ’ವು ಬಹು ಸ್ವಲ್ಪಿಕಾದಾಯಕ ವಾಗಿತ್ತು.

“ಇಲ್ಲೋಽಿದು, ಸರೂ ‘ದೋಣಿಸಾಗಲ’ ಅಂದ ಮ್ಯಾಲೆ ಮಲೆನಾಡನ್ನು ಮರುಳುಗೊಳಿಸಿದ ‘ಕುಣಿಯೋಣು ಬಾರದ’ ಹೇಳಿ ಮುಗಿಸಿ ಬಿಡವ್ವು.”

ಸರಳೆ, ದೊರ್ಕಿಸಾಗಲಿ' ಎಂಬ ಕವನವನ್ನು ಶ್ರೀರಂಗದಲ್ಲಿ ಹಾಡುವಾಗ ನಾವು ಚಂಪ್ಯನ ಬೆಳಕೆಂಬ ನದಿಯಲ್ಲಿ ನಮ್ಮೆ ಸೇರಳಿಂಬ ನಾವೆಯಲ್ಲಿ ನಾವೇ ತೇಲಿ ಹೋಗುವಂತೆನಿಸಿತು ತನ್ನಯತೆಯಿಂದ ಕುಳಿತು ಬಿಟ್ಟಿದ್ದೇವು. ವಿಶ್ವ ಪ್ರಖ್ಯಾತಿಯಾದ 'ಕಣಿಯೋಣ ಬಾರ್ತ' ಕವನವನ್ನು ಹಾಡಿ ಸುಮ್ಮೆ ನಾಡಳು. ಅಲ್ಲಿಗೆ ರಾತ್ರಿ ಹನ್ನೆರಡೂವರೆ ಆಗಿದ್ದಿತು.

ಮಾಳಿಗೆಯಿಂದ ಕೆಳಗಿಳಿದು ಹೋಗಲು ಎದ್ದುಸಿಂತಾಗ ಡೇಸಾಯರು,

"ಆತು ಸರಿ ನಿನ್ನ ಹಡದ ಹೊಟ್ಟೆ ತಣ್ಣಿಗಿರಲಿ. ಮಾಲಗಲಿಕ್ಕೆ ಹೋಗೋಣ" ಎಂದು ಅವರು ಕೆಳಗಿಳಿದರು. ಸರಳ ನಡುವೆ, ನಾನು ಕೊನೆಗೆ. ನಮ್ಮೆ ನಮ್ಮೆ ಮಲಗುವ ಕೋಣೆಗೆ ಹೋಡೆವು.

ಸರಳೆಯು ರಸಿಕಳಿಂಬ ವಿಷಯ ಮೊದಲೇ ತಿಳಿದಿದ್ದರೂ ಮನಸಃರೆ ಕೇಳಿ ಸುಖಪಡುವ ಸಮಯ ಅಂದೂದಗಿದ್ದಿತು ಅಂದು ರಾತ್ರಿ ನನಗೆ ಬೇಗ ಸಿದ್ದೆ ಬರಲಿಲ್ಲ. ಯೋಚನಾತರಂಗದಲ್ಲಿ ಮುಖ್ಯ ಬಹಳ ಹೂತ್ತು ಸುಮ್ಮನೆ ಹಾಸಿಗೆಯ ಮೇಲೆ ಉರುಳಿಡಿದೆ. ಯಾವಾಗೆ ನಿದ್ದ ಹತ್ತಿತೋ ತಿಳಿಯರು. ಆದರೆ ನನಗೆ ಎಚ್ಚರವಂದಂಗ ಮಾತ್ರ ಮುಂಜಣನೆ ಎಂಟು ಹೊಡೆದಿದ್ದಿತು. ಅಷ್ಟು ತಡವಾಗಿ ಎದ್ದುದು ಅದೇ ಮಾಡಲನೇಯ ಸಲ; ಅಂಥ ಸುಖ ನಿದ್ರೆ ಮಾಡಿದ್ದು ನೊಡಲನೇಯ ಸಲ.

ಕಾಣಿ ಕುಡಿಯುವಾಗ ಹಿಂದಿನದಿನ ರಾತ್ರಿ ಸರಳೆಯು ತನ್ನ ಕಡೆ ನಾರಿದ ಕಳ್ಳನೋಟಿದ ಅರ್ಥವೇನು? ದೇಸಾಯರ ಮೇಲೆ ಇದರ ಪರಿಣಾಮವೇನು? ಅವರ ಆಶ್ರಯದಲ್ಲಿದ್ದ ನನ್ನನ್ನೇನಾದರೂ ತವ್ವು ತಿಳಿದರೆ ಹೇಗೆ ಎಂಬ ಯೋಚನೆಗಳು ನನ್ನನ್ನು ಬಾಧಿಸಿದವು. ಅದೇ ಗುಂಗಿನಲ್ಲಿದ್ದಾಗ ದೇಸಾಯರು ಓವಲನಿಂದ ಮುಖವನ್ನೊಳಿಸಿಕೊಳ್ಳುತ್ತೇ ಮುಂದಿನ ಚಾವಡಿಗೆ ಹೋಗುವಾಗ ನನ್ನ ಕೋಣೆಯ ಬಾಗಿಲು ತೆರೆದಿದ್ದುದರಿಂದ ಬಳಗೆ ಬಂದರು. ನಾನೆದ್ದು ನಿಂತು ಬರವಾಡಿಕೊಂಡೆ.

"ನತ್ತೇನು, ರಮೇಶರಾಯರೇ? ನಿನ್ನ ನೀವು ಸಮ್ಮನಿದ್ದುಬಿಟ್ಟಿರಲ್ಲ? ಸರೂ, ಕವನ ಭಲೋ ಹೇಳುವಳಿಲ್ಲವೆ? ಹೆಚ್ಚು ಅಭ್ಯಾಸ ತಪ್ಪಿದೆ"

"ನಮ್ಮ ದಯೆಯಿಂದ ನನಗೆ ನಿಮ್ಮ ಮನೆಯಲ್ಲಿ ಇಂಥ ಸುಖದ ಆಶ್ರಯ ಸಿಕ್ಕಿದೆ. ನಾನು ಬಹಳ ಭಾಗ್ಯಶಾಲಿ"

“ಅದೇನು ನಾಟಕಕಾರರಂತೆ ಹೊಗಳಿಕೆಗೆ ಆರಂಭಿಸಿದಿರಿ ನಿವೃಲ್ಲಿಯ ಒಳ್ಳೆಯ ಸದತೆಯೆ ಇದಕ್ಕೆಲ್ಲ ಕಾರಣ. ನಾನು ನಿಮಿತ್ತ ಮಾತ್ರ....” ಎಂದು ಹೇಳಿ ಸ್ವಲ್ಪ ಸಮಯ ಸುಮೃದ್ಧಿದ್ದು “ಅಲ್ಲಿ, ಸರಳನ ನೀವು ಮದುವೆ ಯಾಡರೆ ಹೇಗೆ? ನನಗೂ ವಯಸ್ವಾಯತ್ತ. ಇನ್ನೇಕೆ ಹಾಡುಕಚೇಕು? ನಿವೃಬ್ಜಿರಲ್ಲಿ ಸಾಕಷ್ಟು ಪರಿಚಯವಾಗಿದೆ. ಒಬ್ಬರ ಮನಸ್ಸನೇಷ್ಟಬ್ಜಿರು ಅರಿತುಕೊಳ್ಳಲು ಸಾಕಷ್ಟು ಕಾಲ ಒಂದೇ ಮನೆಯಲ್ಲಿದ್ದು ದರಿಂದ ಅದೂ ಸಾಧ್ಯವಾಗಿರಬಹುದು. ನಿನ್ನ ನಿವೃ ಪರೋನ, ವಿನಯದ ಕಾರಣ ಅವಳ ಬಗ್ಗೆ ನಿಮಗಿದ್ದ ಆದರ ವಿಶ್ವಾಸವೇ ಕಾರಣವೆಂದು ನನ್ನ ಉಪಃ ಸಿಮಗಳ್ಯಂತರವಿಲ್ಲದಿದ್ದೇ....”

“ನಾನು ನಿವೃನಾಷ್ತಿಯಿಸಿದವನು. ನಿಮ್ಮ ಸಲಹೆ, ಸೂಚನೆಗಳು ನನ್ನ ಆತ್ಮ ಗೌರವಕ್ಕೆ ಹಾನಿತರದಂಥವುಗಳಾದರೆ, ನೀವೇನು ಮಾಡಿದರೂ ಸಮೃತವೆ. ಬಡವನೆಂದು. . .”

“ಘೇ! ಹಾಗುಂಟಿ ರವೇತ್ತರಾಯಾರೆ. ಬಡವರು ಶ್ರೀಮಂತರೆಂಬ ಬೇಧ ನನ್ನಲ್ಲಿಲ್ಲ. ನಿವೃಬ್ಜಿರ ಮದುವೆಯಾದ ನಂತರ ನೀವೇ ಈ ಸಂಪತ್ತಿಗೆಲ್ಲ ಸವಾರಿಕಾರಿಗಳು. ಸಿಮಿತ್ರಿಬ್ಜಿರ ಕಾರ್ಯದಲ್ಲಿ ನಾನಾಃವ ರೀತಿಯಲ್ಲಿಯಾ ಅಡ್ಡಬರುಪುದಲ್ಲ. ಪತ್ತೇನು. ಹಾಗೆಯೇ ನಾನು ವಿಲ್ಲಿನಲ್ಲಿ ಕಾಣಿಸಿದುವೆನು. ನಿಮಗೆ ಸಮೃತಿ ತಣೆ?

“ಆ ಮಾತಿಗಲ್ಲ, ದೇಸಾಯಾರ, ನಾನಾವಾಗಲೂ ಸ್ವಷ್ಟವಾದಿ. ಮನಸ್ಸಿನಲ್ಲಿಂದ ಹೊರಗೊಂದು ನೆನೆಯುವುದು ನನ್ನ ಸ್ವಭಾವವಲ್ಲ. ಬಡವರ ಜೀವನದ ದುಃಖವನ್ನರಿತ ನನಗೆ ಕೆಲವು ಅಭಿವೃದ್ಧಿಗಳಿವೆ. ಅವುಗಳನ್ನು ಆಚರಣೆಯಲ್ಲ ತರಬೇಕಾದರೆ ನಿಮ್ಮಂಥ ಧನವಂತರಿಂದ ಅಡ್ಡಿಯಾಗಿ ಮನಸ್ಸು ಕೆಡಬಾರದೆಂಬ ಭಾವನೆಯಿಂದ ಹೇಳಿದೆ.”

“ನಿಮ್ಮನ್ನ ಬಹಳ ದಿನಗಳಿಂದ ಬಳ್ಳಿ. ಜಗತ್ತು ಯಾವ ಕಡೆ ಓಡು ಶ್ರೀದೇಯೆಂಬುಪುದನ್ನು ಕಾಣುತ್ತಿದ್ದೇನೆ. ಅಂದ ಮೇಲೆ ನನಗೆ ನಿಮಿಷ ಒಡೆದು ಹೇಳಬೇಕಾದುದೂ ಅನವಶ್ಯಕವಿತ್ತು. ಹೇಳಿದಿರಿ ಒಳಿತಂತ್ಯಿತು. ಮತ್ತೇನು ಹೇಳಬೇಕು. ಮುಂದಿನ....”

“ಆಗಬಹುದು. ನಾನು ನಿಮ್ಮನ.” ಎಂದು ಹೇಳುವ ಹೊತ್ತಿಗೆ ಕೂರ್ತಿಯ ಬಾಗಿಲನ್ನು ಸಮಾಪಿಸಿದ ದೇಸಾಯರು ನಗುತ್ತ ಹೊಗಿಬಿಟ್ಟಿರು.

ಅಂದು ನಡೆದ ವಿಷಯ ಕನಸೇ, ನಿಜವೇ ಎಂಬುವುದು ನಿರ್ಧರಿಸಲು ನನ್ನಲ್ಲಿ ಆಗ ಚೈತನ್ಯವಿರಲಿಲ್ಲ; ಶರೀರದಲ್ಲಿ ಯಾವ ಬಗೆಯ ನಿರ್ಭಲತೆ ಇಲ್ಲ ದಿದ್ದರೂ ಮಾನಸಿಕವಾಗಿ ಹಾಯಾಟೆ ಬಹಳ ಆಗಿತ್ತು. ಈ ಗೊಂದಲದಲ್ಲಿ ದೇಶಾಖಾರೋಂದಿಗೆ ನಾನೇನು ಮಾತನಾಡಿದೆನೆಂಬುವುದರ ಅರ್ಥ ನನಗಿರಲಿಲ್ಲ. ಮುಖವನ್ನು ನಿಲ್ಮಾಯಿಸಲ್ಲಿ ನೋಡಿಕೊಂಡೆ. ನನ್ನ ಮುಖದಲ್ಲಿ ಒಂದು ಬಗೆಯ ವಿಕಾಸವು ಒಡೆದು ಕಾಣುತ್ತಿತ್ತು. ದೇಹವು ಒಂದು ಬಗೆಯ ಹಗುರತೆಯನ್ನು ಪಡೆದಂತಹಿಸಿತು. ಉತ್ತಾಹವು ಉಕ್ಕೇರಿತು; ಶರೀರಂದ್ರೂತಪೂರ್ವ ಚೈತನ್ಯ ತಲೆದೊರಿತು.

“ಚಿಗರ್ವಾಗಿ ತಿಗರ್ವಾಗಿ
ನಿದ್ವಿಯ ಭಗರ್ವಾಗಿ
ಗಾಳೀಗು ಹಗರಂಗಿ | ಕುಣಿ
ಕೈವೆಯ ಬೀನಾಡಿ
ಇಳಿಗೂಡಲೀನಾಡಿ
ಚಿವರ್ದನಿ ಸೂನಾಟಿ | ಕುಣಿ”

ಎಂಬ ಸಂಖ್ಯಾಗಳನ್ನು ಸಣ್ಣ ಧನಿಯಲ್ಲಿ ಹಾಡುತ್ತಾ ಹುಬ್ಬನಂತೆ ಹಗುರ ಹೆಚ್ಚಿಯಲ್ಲಿ ಕುಣಿಯತ್ತೊಡಗಿದೆ. ನನಗಾದ ಆನಂದವು ಈ ರೀತಿ ವ್ಯಕ್ತಗೊಂಡುದು ಸಹಜನೆನಿಸಿತು.

ಮುಂದೆರಡು ವಾರಗಳಲ್ಲಿ ಸಮ್ಮಾನವು ನೀತ್ಯಯವಾಯಿತು. ದೇನಾಯರ ಮನೆಯಲ್ಲಿ ಮದುವೆಯೆಂದರೆ ಕೇಳಬೇಕೆ? ಬಹಳ ವಿಜ್ಞಂಭಣೆಯಿಂದ ನಡೆಯಿತು. ಅದರಲ್ಲಿ ಹೆಚ್ಚಿನ ವೈಷ್ಯಾನಂದರೆ ಉಪಯೋಗಿಸಿದ ವಸ್ತುಗಳೆಲ್ಲವೂ ನನ್ನದೇಶದ ಸಾಮಾನ್ಯಗಳು.

ದೇಶಾಖಾರು ಯಾವುದರಲ್ಲಿಯೂ ತಲೆಹಾಕುತ್ತಿರಲಿಲ್ಲ. ನಾವಿಬ್ಬರು ಕಲಿತು ಏನುಮಾಡಿದರೂ ಸಮ್ಮನಿರುತ್ತಿದ್ದರು. ಆದರೆ ದಿನವೂ ರಾತ್ರಿ ಉಂಟಿಮಾಡುವಾಗ, ಆ ದಿನದ ವರದಿಯನ್ನಾಷ್ಟಿಸಿ ಮುಂದಿನದ್ದನ್ನಾ ಸ್ವಲ್ಪ ದರಲ್ಲಿಯೇ ಸೂಚಿಸುವುದು ಸಮ್ಮಾನಿತು.

ದೇಶಾಖಾರ ಹಳ್ಳಿ ಕೃಷ್ಣಾ ತೀರದಲ್ಲಿತ್ತು. ಸ್ವಲ್ಪ ಬಿಸಿಯಾದ ಹವೆ. ಇದು ತಿಳಿದೇ ನಾವು ಒಂದು ಅನಾಧಾಲಯವನ್ನು, ಎಲ್ಲ ಬಗೆಯ ರೋಗಗಳಿಗೆ

ಚಿಕಿತ್ಸೆ ದೊರೆಯುವ ವೈದ್ಯಶಾಲೆಯನ್ನು ತೆಗೆಯುವ ಯೋಜನೆ ಕೈಕೊಂಡೆವು. ದೇಸಾಯರ ಒಟ್ಟಿಗೆ ಸಿಕ್ಕಿತೆಂದು ಹೇಳಬೇಕಾದದು ಅನವಶ್ಯಕ.

ನಮ್ಮ ಈ ಎರಡು ಯೋಜನೆಗಳು ಪೂರ್ತಿಯಾಗಬೇಕಾದರೆ ಎರಡು ವರ್ಷ ಹಿಡಿಯಿತು. ಹಣದ ತೂಂದರೆಯೇ ಇರಲಿಲ್ಲ. ನಾನು ಮತ್ತು ಸರಳ ಸಾಕಷ್ಟು ಅಸಹೀ ವಹಿಸಿ ಎಲ್ಲದರಲ್ಲಿಯೂ ಉತ್ತಮ ವಸ್ತುಗಳನ್ನೇ ತಂದಿರಿಸಿದೆವು. ವೈದ್ಯಶಾಲೆಗೆ ಬೇಕಾದವುಗಳೆಲ್ಲವನ್ನೂ ಉತ್ತಮ ಇಬ್ಬರು ಡಾಕ್ಟರರ ನೇರವಿನಿಂದ ತರಿಸಲ್ಪಟ್ಟಿತು. ವೈದ್ಯಶಾಲೆ ಮುಂದುವರಿದಂತೆಲ್ಲ ನಾನೂ ರೋಗಗಳಲ್ಲಿ ಪ್ರತ್ಯೇಕ ಪ್ರತಿಸ್ಥಿ ವಡೆದ ಡಾಕ್ಟರುಗಳನ್ನೂ ಕೆಲಸಕ್ಕೆ ಸೇರಿಸಿಕೊಂಡು ಡಾಯಿತು. ಅನಾಥಾಲಯ ಒಂದು ಕಡೆ, ವೈದ್ಯಶಾಲೆ ಒಂದು ಕಡೆ ದಿನೇ ದಿನೇ ಜನರಿಗೆ ಉಪಯೋಗವಾಗಹತ್ತಿದವು. ಉರ ಜನರು, ಹತ್ತಿರದ ಜನರು ತಾವಾಗಿಯೇ ಮುಂದೆ ಬಂದು ಯಾವ ಕಟ್ಟಿ ಕರಾರುಗಳಿಲ್ಲದೆ ಸಾವಿರಾರು ರೂಪಾಯಿಗಳನ್ನು ದಾನವಾಗಿ ಕೊಟ್ಟಿ ಇವೆರದನ್ನೂ ಬೆಳೆಯುವಂತೆ ಮಾಡಿದರು. ಆದರೆ ಮೇಲ್ಮೈಚಾರ ಸೋಡಿಕೊಳ್ಳುವ ಅಧಿಕಾರ, ಹೊಣೆ ಮಾತ್ರ ನಮ್ಮಿಬ್ಬರ ಮೇಲೆಯೇ ಇತ್ತು.

ಹತ್ತು ವರ್ಷಗಳು ಕಳೆದವು. ಎಂಟು ವರ್ಷದ ಸುರೇತನು, ನಾಲ್ಕು ವರ್ಷದ ಕುಸುಮ ನಮ್ಮ ಮನೆಯನ್ನು ಸೂರ್ಯಚಂದ್ರರಂತೆ ಬೆಳಗು ತ್ವಿದ್ದರು. ದೇಸಾಯರಂತೂ ನಮ್ಮ ಸಂಖ್ಯೆ ಸಂಸಾರವನ್ನು ಕಂಡು ಮನ ದಲ್ಲಿಯೇ ಹಿಗ್ನಿತ್ವಿದ್ದರು.

ಅಂದು ವೈಶಾಶಿ ಮಾಸ; ಪೂರ್ಣಿಮೆ: ಸಂಚೆ ಸಮಯ, ಸಂಯುಕ್ತ ಮುಳುಗುತ್ತಿರುವನು; ಇತ್ತು ಚಂಪ್ರಸುದಯಿಸಿರುವನು. ಈ ಸಂಧಿ ಸಮಯ ದಲ್ಲಿ ನಾನೊಬ್ಬನೇ ನಮ್ಮ ಹೊಸ ಮನೆಯ ಮಾಳಿಗೆಯ ಅಂಗಳದಲ್ಲಿ ಕೂತಿರುವೆನು. ನನ್ನ ದೃಷ್ಟಿ ಉದಯಿಸುವ ಚಂದ್ರನ ಕಡೆ; ಅವನಲ್ಲಿ ಇನ್ನೂ ಪೂರ್ಣ ಪ್ರಭೇ ಬಂದಿರಲಿಲ್ಲ.

ಆಗ ನನ್ನ ಹಿಂದಿನ ಬಡ ಜೀವನದ ನೇನವಾಗ ಹತ್ತಿತು. ಬೀದಿ ಬೀದಿ ಅಲೆದು, ಮದ್ದಾಕರಿ ವೃತ್ತಿಯಿಂದ ಓದುತ್ತಿಲಿದ್ದ್ವಾಗಿ ನನ್ನ ಆ ಶಷ್ಟಿಜೀವನವಲ್ಲ! ಇಂದು ದೇಸಾಯರ ಅಳಿಯನಾಗಿ, ಏಕೆ ಅವರ ಅಸ್ತಿಯ ಯಜಮಾನನಾಗಿ ಸುಖದಲ್ಲಿರುವುದೆಲ್ಲಿ! ಎಷ್ಟು ಅಂತರ? ನನ್ನ ಇಂದಿನ ಜೀವನದಲ್ಲಿ ಅಹಂಕಾರದ ಕುರುಹು ಕಾಣುವುದೆ? ಮುಂದೆ ಎಂದಿಗಾದರೂ ಸೋಕ್ಕು ತನ್ನನ್ನಾವರಿ

ಸುವುದೇ? ತನ್ನ ಮುಖ್ಯ ಧ್ಯೇಯವಾದ ಬಡವರ ಆರ್ಥಕೆಯಲ್ಲಿ ಅನಾದರಣೆ ತಲೆದೊರುವುದೆ? ಈ ಬಗೆಯ ಯೋಚನೆಗಳಿಂದ ಸುಮೃಸೇ ಆಕಾಶದಲ್ಲಿ ನೋಡುತ್ತ ಕುಳಿತ್ತದೆ. ಯಾರೋ ಬಂದು ತನ್ನರಡು ಕೈಗಳಿಂದ ನನ್ನ ಕಣ್ಣಾಚ್ಚಿದರು. ಕೂಡಲೇ ಗ್ರಹಿಸಿದೆ; ಸರಳೀಯಲ್ಲಿದೆ ಇನ್ನಾರು?

ಬೇಗ ಅವಳು ಮುಂದೆ ಬಂದು ನಿಂತು. “ಅಲ್ಲಿ, ಇದೇನು ಸುಮೃಸೇ ಕುಳಿತು ಬಿಟ್ಟಿರಿ? ನಿಮ್ಮ ನಾತೆಲ್ಲಾ ಹಿಂದೆ ನಿಂತು ಕೇಳಿದೆ. ಈಗ ಅದೆಲ್ಲಾ ನೀನೆಡು ಚಿಂತಿಸಿದರೇನು ಪ್ರಯೋಜನ?”

“ಇಲ್ಲ ಸರಳಾ. ನನ್ನ ಯೋಚನೆ ಏಕೋ ಮಸಕಾಗ ಹತ್ತಿತು. ಏನೇನೋ ಹೇಚಾಡಿಕೊಂಡೆ. ಆದರೆ ನೀನು ಬಂದೆ; ನನಗೆ ಈಗ ಪೂರ್ವ ಎಚ್ಚರವಾಗಿದೆ ನೋಡು. ನನ್ನ ಯೋಚನಾಲಹರಿ ಮಂದವಾದಾಗ ನಿನ್ನ ಬರುವಿಕೆಯಿಂದ ಆ ಆಲಸ್ಯ ಹರಿದು ತಿಳಿಯಾದ ಅರಿವು ಉಂಟಾಗುವುದು. ಹಿಂದೆ ಹೀಗೆಷ್ಟ್ವ ಸಲ ಆಗಿದೆ. ಅದು ನನಗೆ ಮಾತ್ರ ತಿಳಿದಿದೆ ಇದಲ್ಲಿ, ಸರಳಾ ಅಲ್ಲಿ ನೋಡು, ನಮ್ಮೆದುರಿಗೆ ನಿಂತಿರುವ ಎರಡು ಭನ್ನೆ ಮಂದಿರಗಳು; ಜೀವಿತವನ್ನು ಬೆಳಗಲು ದೇವರು ನಮಗೊಂದು ಗಂಡು ಹಣ್ಣು ದಯವಾಲಿಸಿ ರುವನು. ಇದರಧ್ಯಾವೇನು?

“ಸಾಕುನೂಡಿ, ನಿಮ್ಮ ಒಗಟಿನ ವಾತುಗಳು. ನೋಡಿ, ಕಾರಿನ ಯಾನ್ ಕೇಳಿಸುತ್ತಿದೆ. ನಡೆಯಿರಿ ಸ್ವಲ್ಪ ಹೊರಗೆ ಹೋಗುವ.”

“ಬೇಡ ಸರಳಾ. ದೇಸಾಯರು, ಹುಡುಗರು ಮಾತ್ರ ಹೋಗಿ ಬರಲಿ.” ಎಂದು ವಾಳಿಗೆಯು ಅಂಚಿಗೆ ಹೋಗಿ ಕಾರಿನವನಿಗೆ ತ.ವು ಬರುವುದಿಲ್ಲವೆಂದು ಹೇಳಿ ಕಳುಹಿಸಿದೆ.

“ಸರಳಾ ಅಲ್ಲಿ ನೋಡು; ಆ ಎರಡು ಭನ್ನೆ ಸೇವಾ ಮಂದಿರಗಳು ಬೆಳು ದಿಂಗಳಲ್ಲಿ ಹೇಗೆ ಹೋಳಿಯುತ್ತಿರುವವು. ನಮ್ಮ ಇಬ್ಬರು ಮಕ್ಕಳು ಹೋಳಿ ಯುವ ಪ್ರತ್ಯಾಳಿಗೊಂಬೆಗಳಲ್ಲವೇ? ಮುಂದೆ...”

ಚಂದಿರನು ನೋಡದ ಹಿಂದೆ ಪರೆಯಾದ.



ಆ ರೈಸ್

(ಶ್ರೀಮತಿ “ವಾಣಿ”, ಮೃಸೂರು)

ಲಲತ ಇನ್ನಾಳು ಹಾಸಿಗೆಯಿಂದ ಎದ್ದಿರಲಿಲ್ಲ ಆಗಲೇ ಮನೆಯಲ್ಲಿ ಏನೋಽಂ ಗಡಿ ಬಿಡಿಗೆ ನೋಡಲಾಗಿತ್ತು. ಕಿಟ್ಟಿಕಿಯ ಸಂದಿನಿಂದ ಚಳಿಗಿನ ವಳಿಯ ಸೂರ್ಯನ ಕಿರಣಗಳು ತೂರಿ ಬರಲು ಯತ್ನಿಸುತ್ತಿದ್ದನ್ನು ಕಿಟ್ಟಿಕಿಯ ಹೊರಗೆ ಹಜ್ಜಿದ್ದ ಗುಲಾಬಿ ಅಥವ ಯಾತ್ರೆ ಅರಳಿ ಗಳಿಯಲ್ಲಿ ತೂಗಾಡುತ್ತಿತ್ತು. ಲಲತ ಮೇಲ್ಲನೇ ಕಣ್ಣ ರಳಿಸಿ ಬಂದು ಹೈ ಆ ಕಡೆ ನೋಡಿ ಪಕ್ಕಾಕ್ಕೆ ಹೊರಳಿದಳು. ಆದರೆ ಪಕ್ಕಾದ ಹಾಸಿಗೆ ಆಗಲೇ ಬರಿದಾಗಿತ್ತು. ಲೀಲು ಯಾವಾಗಲೋ ಎದ್ದು ಹೋಗಿದ್ದಳು.

ಲಲತ ಆಗಲೂ ಏಳಲಿಲ್ಲ. ಮನೆಯು ಈ ಅಸಾಮಾನ್ಯ ಗಲಾಟಿಗೆ ಕಾರಣ, ವೇನಿರಬಹುದೇದು ಯೋಚಿಸುತ್ತಾ ಮಲಗೇ ಇದ್ದಳು ನಾಮಾನ್ಯ ವಾಗಿ ಈ ಹೊತ್ತಿನಲ್ಲಿ ನುನೆ, ರನ್ನವಾದ ಪ್ರಭಾತದಂತೆ ಶಾಂತವಾಗಿರುತ್ತಿತ್ತು. ದೇವರ ಮನೆಯಿಂದ ಅಪ್ರಾಣಿವಾಗಿ ಕೇಳಬರುತ್ತಿದ್ದ ಸಂಧಾರ್ವನಂದನೆಯು ಮಂತ್ರ, ಅಡಿಗೆ ಮನೆಯ ಕಡೆಯಿಂದ ಕಾಫಿ ಲೋಟಿಗಳ ಸದ್ಗುಣ, ಆಗ ತಾನೇ ಎಚ್ಚರಗೊಂಡ ಲೀಲು ಅಕ್ಕೆ ಏಳುವುದನ್ನೇ ಕಾಯುತ್ತ ಅವಳ ಮೃಮೇಲೆ ಕೈ ಅಡಿಸುತ್ತಿದ್ದಳು. ಈ ದಿನ ಎಲ್ಲಾ ವಿವರಿತವಾಗಿರುವಂತಿದೆ! ಲೀಲೂ ಕೂಡ ಅಷ್ಟು ಹೊತ್ತಿಗೇ ಹಾಸಿಗೆಯಿಂದ ವರಾರಿ! ಒಳಗಡೆ ಏನೋಽಂದಿಗೆ ನಡೆದಿತ್ತು. ಚಿಕ್ಕಮ್ಮೆ ದೊಡ್ಡ ದಸರುಲ್ಲಿ ಆಳಿಗೆ ಏನೋ ಹೇಳುತ್ತಿದ್ದಳು.

ಲೀಲು ಬಂದು ಕೈಲಿ ರೋಟ್ಟಿಯನ್ನು ಹಿಡಿದುಕೊಂಡು ಕಡಿಯುತ್ತ ಬಾಗಿಲಿಗೆ ಬಂದಳು. ಸುದ್ದೆಯನ್ನು ಹೇಳುವ ಆತುರದಿಂದ ಅವಳು ಹಾರಿ ಬಂದಿದ್ದಳು. ಅಕ್ಕೆ ಎದ್ದಿರುವುದನ್ನು ನೋಡಿ ಅವಳಿಗೆ ಸಂತೋಷವಾಯಿತು. ರೋಟ್ಟಿಯನ್ನು ಅಗಿಯುತ್ತಲೇ ಹೇಳಿದಳು—

“ಅಕ್ಕೆ.... ಆಗ.... ಮಾನ.... ಬರಾನಂತೆ!”

ಗಲಾಟಿಗೆ ಕಾರಣ ತಿಳಿದ ಹಾಗಾಯಿತು; ಆದರೆ ಅವನೇನು ಮಹಾ ರಾಜನೇ ಇಷ್ಟು ಸಡಗರ ಸದುವುದಕ್ಕೆ? ಮನೆಗೆ ಎಷ್ಟೂ ಜನ ನೆಂಟಿರು

ಬರ್ತರೆ . . . ಅದರೆ . . . ಚಿಕ್ಕನ್ನು ರಾಜ್ಯದಲ್ಲಿ ಅದನ್ನೆಲ್ಲ ಕೇಳುವ ಢ್ಯೆಯ್ರೆ ಯಾರಿಗಿದೆ?

ಲಲಿತ ಲೀಲುವನನ್ನು ಎಳೆದು ಹತ್ತಿರ ಕೂರಿಸಿಕೊಂಡು ಕೆದರಿದ ಶಾದಲುಗಳನ್ನು ಸರಿಸುತ್ತಾತ್ಮ ಕೇಳಿದಳು—

“ ಯಾರು ಹೇಳಿದರು?”

ಹುಡುಗಿಯ ರೀಳಟ್ಟೆ ಮುಗಿಯುತ್ತ ಬಂದಿತ್ತು ಬಾಲಿಗೆ ತಡೆಯೇನೂ ಇರಲಿಲ್ಲ. ತಂದೆ ತಾಯಿಯರ ಮಾತಿನ ನಡುವೆ ತನಗೆ ಅರ್ಥಾತ್ ಒಂದು ಒಂದ್ಲೆ ಉಸಿರಿಗೆ ಒದರಿದಳು

“ ಅಮ್ಮೆ ಹೇಳಿದಳು, ಮಾನ ಇನ್ನೋಳಿ ಇಲ್ಲೋ ಇರ್ತಾನಂತೆ. ಅದಕ್ಕೇ ಮಹಡಿ ನೇಲಿನ ರೂಪನ್ನೆಲ್ಲ ಖಾಲಿ ಮಾಡಿರೋದು ಅವನು ನಂಗೆ ತುಂಬ ತಿಂಡಿ— ಆಟದ ಸಾಮಾನು ಎಲ್ಲಾ ತರ್ತಾನಂತೆ!”

ಲೀಲು ಇನ್ನಾಣಿ ಬಡಬಡಿಸುತ್ತೋಳಿ ಇದಳು. ಅದರೆ ಅದು ಲಲಿತನಿಗೆ ಕೇಳಿಸಿತೋ ಇಲ್ಲವೋ ಅನುವಾನ. ಅವಳು ಈಗ ಬರುವ ಮಾನ ಹೇಗೆ ಬಹುದೆಂದು ಯೋಚಿಸುತ್ತಿದ್ದಳು. ಅವಳು ಎಂದೂ ಮಾನನ್ನು ಕಂಡಿರಲಿಲ್ಲ. ಅವಳಂತೆಯೇ ಅವಳ ತಾಯಿಗೂ ಒಡ ಹುಟ್ಟಿದವರು ಯಾರೂ ಇರಲಿಲ್ಲ. ತಾಯಿ ಇದ್ದಾಗ ಅವಳ ಕಡೆಯವರಾಗಿ ಅವಳ ತಂದೆ ಒಬ್ಬರು ಆಗಾಗ ಬರುತ್ತಿದ್ದರು. ಅವರೆಂದರೆ ಲಲಿತನಿಗೆ ಪ್ರಾಣ ಅವರಿಗೂ ಈ ಪುಟ್ಟಿ ವೊಮ್ಮೆಗಳು ಹುಚ್ಚು ಹಿಡಿಸಿ ಬಿಟ್ಟಿದ್ದಳು. ಆಗಿನ ಖತ್ವಾಯ ಹೇಳಬೇಕ್? ಅವರ, ಬರುವರೆಂದು, ಕಾಗದ ಬಂದರೆ ಲಲಿತ ಬಾಗಿಲು ಬಿಟ್ಟು ಒಳಗೆ ಬರುತ್ತಿರಲಿಲ್ಲ ಹಿಂಬಿನ ದಿನ ನಿಸ್ತು ಸಹ ಚೆನ್ನಾಗಿ ಬರುತ್ತಿರಲಿಲ್ಲ. ಕನಸಿ ನಲ್ಲಾ ಅದೇ! ಅವರು ಬಂದರೆ ಹೋಗುವ ವರ್ಗಾ ಅವರ ತೊಡೆಯನ್ನು ಬಿಟ್ಟು ಇಳಿಯುತ್ತಿರಲಿಲ್ಲ. ಅವರಿಬ್ಬರ ನಡುವೆ ಬೇರೋಂದು ಪ್ರವಂಚವೇ ನಿನಾಣಣವಾಗುತ್ತಿರಲ್ಲ. ಈಗ ಅವರೆಲ್ಲಿ? ಈ ದಿನದ ಸಡಗರ ಅವಳಿಗೆ ಹಳೆಯ ನೆನಪನ್ನು ತಂದಿತ್ತು. ಆ ತಾಯಿಯೆಲ್ಲಿ?

ಲಲಿತನ ಹೃದಯದಲ್ಲಿ ಯಾವುದೋ ತಂತಿ ವಿಧಿದಂತಾಯಿತು, ಶಣ್ಣ ತೇವವಾಯಿತು. ಈಗ ಬರುವ ಮಾನನೂ ಅವರಂತೆ ಇರಬಹುದೇ? ತಾನೂ ಅವರನ್ನು ಲೀಲುವಿನಂತೆ ಮಾನ—ಮಾನ, ಎಂದು ಕೂಗಬಹುದೇ? ತನ್ನ ಬಾಳಿನಲ್ಲಿ ಶುನಿಸ್ತೇಹವು ಕೊನರ ಬಹುದೇ? ಎಂಬ ಯೋಚನೆಗಳಿಲ್ಲ

ಬಂದರ ಹಿಂದೆ ಬಂದು ಬಂದುವು. ಆದರೆ ಅವರೂ ಚಿಕ್ಕನ್ನುನಂತೇ ಇಡ್ಡರೆ . . . ? ಮಿಂಚಿನಂತೆ ಬಂದ ಈ ಯೋಚನೆ ಬಂದೇ ಸಲಕ್ಕೆ ವೊದಲಿನದ ಸ್ನೇಹಲ್ಲಿ ಚೆದುರಿಸಿಬಿಟ್ಟಿತು. ಆಗ ಮನೆಯಲ್ಲಿ ತನ್ನ ಸ್ಥಿತಿ ಇನ್ನೂ ಹೀನವಾಗ ಬಹುದು! ಅಂತೆ ಇರಲಾರದು—ನಲ್ಲಿರೂ ಬಂದೇ ತರಹ ಇರುವರೇ? ಇರಲಾರದು—ಮಿಂಡಿತ ಇಲ್ಲ!

ಲಲಿತ ಈಗಂತೂ ಪ್ರಯತ್ನ ಪೂರ್ವಕವಾಗಿ ಆ ಯೋಚನೆಯನ್ನು ದೂರ ವಾಡಿದಳು.

“ಇನ್ನೂ ಲಲಿತ ಎದ್ದಿಲ್ಲವೇನೇ?” ಒಳಗಿನಿಂದ ಚಿಕ್ಕನ್ನು ಗುಡುಗಿದಳು.

ಇನ್ನು ಮುಂದಿನ ವಾತುಗಳು ಉದುರುವುದಕ್ಕೆ ಅವಕಾಶ ಕೊಡದೆ ಲಲಿತ ಬೇಗ ಎದ್ದು ಒಳಗೆ ಹೋದಳು. ಹಿಂದಿನ ದಿನ ಒಂದು ಸಣ್ಣ ವಾತಿಗಾಗಿ ಮನೆಯಲ್ಲಿ ರಾದ್ವಾಂತವಾಗಿತ್ತು. ಅದನ್ನು ಬೆಳೆಸುವುದು ಅವಳಿಗೆ ಬೇಕಾಗಿರಲಿಲ್ಲ.

ಆ ದಿನ ಏನೋ ಹಬ್ಬಿ. ಉಂಟಿ ತಿಂಡಿ ಎಲ್ಲಾ ಆದ ನೇರೆಲೆ ಲಲಿತ ತಂಗಿಯನ್ನು ಕೂರಿಸಿಕೊಂಡು ಜಡೆ ಹಾಕುತ್ತಿದ್ದಳು. ನಿತ್ಯವೂ ಅದು ಅವಳ ಕೆಲಸ. ಲೀಲುವನ್ನು ಅವಳು ಮನಃಪೂರ್ವಕವಾಗಿ ಶ್ರೀತಿಸುತ್ತಿದ್ದಳು. ಮಲತಂಗಿ ಎಂಬ ಭಾವನೆ ಎಂದೂ ಅವಳ ಮನಸ್ಸಿಗೆ ಬಂದಿರಲಿಲ್ಲ. ಲೀಲು ಕೂಡ ಅವಳನ್ನು ಅತಿಯಾಗಿ ಹಚ್ಚಿಕೊಂಡು ಇರುತ್ತಿದ್ದಳು. ಮಲಗುವುದು ಕೂಡುವುದು, ತಲೆ ಬಾಚಿಸಿ ಅಲಂಕಾರ ವಾಡಿಕೊಳ್ಳುವುದು ಎಲ್ಲಾ ಅವಳ ಜೊತೆ. ಅದರಿಂದಲೇ ಅವಳ ತಾಯಿಗೆ ಸಿಟ್ಟಿ ಇರಬಹುದು.

ಲಲಿತ ಅವಳಿಗೆ ಹೋಸ ಲಂಗ ಹಾಕಿ ಪೆಟ್ಟಿಗೆಯಿಂದ ಕೆಲವು ಒಡವೆ ಗಳನ್ನು ತೆಗೆದು ಅಲಂಕಾರ ವಾಡಿದಳು. ಒಡವೆಯೆಲ್ಲಾ ಅವಳದ್ದು; ಅವಳಿಗೆ ಅವಳ ತಾಯಿಯ ಕಡೆಯಿಂದ ಬಂದದ್ದು. ಲಲಿತನ ತಾಯಿ ಅವರ ತಂದೆಗೆ ಒಬ್ಬಳೇ ಮಗಳಾಗಿದ್ದಳಾಗಿ ಅವರ ಸಂಪತ್ತಿಗೆಲ್ಲಾ ಅವಳೇ ಅಧಿಕಾರಿಯಾಗಿದ್ದಳು. ಅವರು ಮಗಳಿಗೆ ಬೇಕಾದ ಹಾಗೆ ಒಡವೆ ವಸ್ತುಗಳನ್ನು ಕೊಟ್ಟಿದ್ದರು. ತಾಯಿ ಹೋದಾಗಿನಿಂದ ಅವೆಲ್ಲಾ ಲಲಿತನ ಬಳಿಯೇ ಇದ್ದವು.

ಹುಡುಗಿ ಲಕ್ಷ್ಮಿವಾಗಿ ಅಲಂಕಾರ ವಾಡಿಕೊಂಡು ಅದರ ಭಾರದಿಂದ ಬಳುಕುತ್ತ ತಾಯಿಗೆ ತೋರಿಸಲು ಹೋದಳು. ಲಲಿತ ಸಂತೋಷದಿಂದ ಅದನ್ನೇ ನೋಡುತ್ತ ಹಿಗ್ಗಿನಲ್ಲಿ ಮೈಮರೆತು ನಿಂತಿದ್ದಳು. ಆ ದಿನ ಚಿಕ್ಕನ್ನುಸಿಗೆ

ವಿನು ಕೋಪವಿತ್ತೇತ್ತೀ, ದರದರನೆ ಹುಡ್ಗಿಯ ಕೈ ಹಿಡಿದು ಎಳಿದು ಕೊಂಡು ಬಂದು ಒಡನೆಯನ್ನೆಲ್ಲ ಲಲಿತನ ಮುಂದೆ ಎಸೆದು—“ತೆಗೋರ ಮಹಾರಾಣಿ. ನಿನ್ನ ಧರ್ಮ ನನಗೇನೂ ಬೇಡ ತಿರುಕಿಯ ಮಗಳು ತಿರುಕಿಯಂತೆ ಇರಲಿ. ನಿನ್ನ ಜಂಬಿ ತೋರಿಸಬೇಕಾದರೆ ನೀನೇ ಅವನ್ನೆಲ್ಲ ಇಟ್ಟಿಕೊಂಡು ಮೆರಿ” ಎಂದು ಹೇಳಿ ಗ್ರಂಥಗುಳನೆ ಅಳುತ್ತು ಒಳಗೆ ಹೊಂದಳು.

ಲಲಿತ ಬೆವ್ವಾಗಿ ಹೊಂದಳು. ಬಂದು ಶೈಳಿ ಅವಳಿಗೆ ವಿನೂ ತೋರಲಿಲ್ಲ. ತನ್ನ ಸಂಪತ್ತಿನ ಮೇಲೆ ಚಿಕ್ಕಮ್ಮೆ ಉರಿದು ಬೀಳುತ್ತಿದ್ದುದು ಅವಳಿಗೇನೂ ಹೊಸದಲ್ಲ. ಅದಕ್ಕೇ ಅವಳು ಎಂದೂ ವಿಶೇಷ ಆಡಂಬರವನ್ನು ತೋರಿಸು ತ್ವಿದ್ದಿಲ್ಲ. ತೀರಂ ಸಾಧಾರಣವಾದ ಒಟ್ಟಿಗಳನ್ನು ಉಡುತ್ತಿದ್ದಳು. ಕೈಲಿ ಎರಡೆರಡು ಚಿನ್ನದ ಒಳಿಗಳು - ಕೊರಳಲ್ಲಿ ಬಂದಳಿ ಚ್ಯಾನ್ಸು—ಇಷ್ಟೇ ಅವಳು ಉವಯೋಗಿಸುತ್ತಿದ್ದುದು! ಈ ದಿನ ಯಾರ ಗ್ರಹಚಾರವೂ . . . ಮಗುವಿಗೆ ಹಾಕಬೇಕೆಂದು ತೋರಿ ಹಾಕಿದಳು. ಅದೂ ತವಾಗಿಬಹುದೆಂಬ ಎಣಿಕೆ ಅವಳ ಮನಸ್ಸಿಗೆ ಬಂದಿರಲಿಲ್ಲ.

ಲೀಲು ಬಂದೇ ಸಮ ಅಳುತ್ತಿದ್ದಳು. ತಾಯಿಯ ಏಟು—ಒಡನೆಯ ಸ್ನೇಹಲ್ಲಿ ಬಲವಂತದಿಂದ ಕಿತ್ತಿದ್ದು ಎರಡೂ ಸೇರಿ ಅದರ ಹೂವಿನ ಹೃದಯ ಹಿಂಚುಕಿದಂತಾಗಿತ್ತು. ಇದನ್ನೆಲ್ಲ ನೋಡುತ್ತ ಒಳಗೆ ಕುಳಿತ್ತಿದ್ದ ರಾಯರು ಸರಸರನೆ ಹೊರಗೆ ಬಂದು ಅಳುತ್ತಿದ್ದ ಮಗುವಿಗೆ ತಂಪೂ ಬಂದೇಟು ಹಾಕಿದರು. ಲಲಿತನಿಗೆ ಆ ಏಟು ತನ್ನ ಕೆನ್ನಿಗೆ ಬಿದ್ದುಂತೆ ತೋರಿತು. ರಾಯರು ಒಡನೆಯನ್ನೆಲ್ಲ ತೆಗೆದು ಮಗಳ ಕೈಗೆ ಕೊಟ್ಟಿ—“ಏನೇ ಲಲಿತಾ—ನಿನ್ನ ಅಧಿಕ ಪ್ರಸಂಗಿತನ? ಯಾರು ನಿನಗೆ ಒಡನೆ ಹಾಕಲು ಹೇಳಿದವರು? ಮನೆಯಲ್ಲಿ ಇರುವ ರಗಳಿ ಸಾಲದೆಂದು ನಿನು ಬೇರೆ ಕೊಳ್ಳಿ ಇಡತೀರ್ಯೇನು?” ಎಂದು ಕೂಗಾಡಿದರು

ಲಲಿತ ವಿನೂ ಹೇಳಲಿಲ್ಲ. ಮಾತಾಡದೆ ಒಡನೆಯನ್ನು ಎತ್ತಿಕೊಂಡು ಬಂದು ಸಲ ದೈನ್ಯದಿಂದ ಅವರ ಕಡೆ ನೋಡಿ ಒಳಗೆ ಹೊಂದಳು. ಆ ಸೇರಿಟೆ ಈಟಿಯಂತೆ ಅವರ ಎದೆಯನ್ನು ಇರಿಯಿತು. ತಮ್ಮ ಹೇಡಿತನಕ್ಕಾಗಿ ನಾಚಿದರು. ಮಗಳದ್ದು ತಪ್ಪಿಲ್ಲವೆಂದು ಅವರಿಗೆ ಗೂತ್ತಾಗಿತ್ತು. ಬೆಳಗನಿಂದಲೂ ಲಲಿತನ ಕೋಣೆಯನ್ನು ತಮ್ಮನಿಗೆ ಬಿಡಿಸಿಕೊಡುವ ಸಲುವಾಗಿ ಯಜವಾನಿ

ಯೋಡನೆ ಯುದ್ಧವಾದಿ ಹಕ್ಕಾಗಿ ಹೋಗಿದ್ದರೂ ರಾಯರು ಈ ಸಲ ಕೊನೆಗೊಮ್ಮೆ ವಿಜಯಿಗಳಾಗಿದ್ದರು. ಆದರೆ ಆ ವಿಜಯದಿಂದ ಅವರಿಗೆ ಹೆಂಡತಿಯ ಉರಿ ಮುಖವನ್ನು ನೋಡುವುದೋಂದೇ ಆಗಿತ್ತು. ಬೇಸರ ಗೊಂಡು ಕುದಿಯುತ್ತಿದ್ದ ರೋಷ ಯಾವುದೋ ರೂಪದಲ್ಲಿ ಹೂರ ಬಂದಿತ್ತು. ಇನ್ನು ಮನೆಯಲ್ಲಿದ್ದರೆ ಹೆಚ್ಚು ಮಾತಿಗೆ ಕಾರಣವಾಗುವುದೆಂದು ರಾಯರು ಕೋಟಿ ತಗುಲಿಸ ಹೂರಿಗೆ ಹೋದರು. ಲೀಲು ಅಳುತ್ತು ಲಲತನ ತೋಡೆಯ ಮೇಲೆ ನಿದ್ದೆಹೋದಳು.

ಲಲತ ಅದನ್ನೇ ನೇನೆಯುತ್ತ ಹೆಚ್ಚು ಮಾತು ಬೆಳೆಸದೆ ತನ್ನ ಕೆಲಸದಲ್ಲಿ ಮುಳುಗಿದ್ದಳು. ಲೀಲು ಅದನ್ನು ಪೂರ್ಣವಾಗಿ ಮರೆತು ಮಾವ ಬರುವ ಸೆಂದು ಕ್ರಾಂತಿಯುತ್ತಿದ್ದಳು.

‘ಮಾವ’ ಬಂದ. ಲೀಲು ಹಕ್ಕಿಯಂತೆ ಹಾರಿ ಕ್ರಾಂತಿದಳು. ಲಲತ ಕಿಟಕಿಯಿಂದ ಬಗ್ಗಿ ನೋಡಿದಳು. ಆದರೆ ಅಲ್ಲಿ ಬಂದವನು ಲಲತ ಕಲ್ಪಿಸಿ ಕೊಂಡಿದ್ದ ಚಿತ್ರಕ್ಕೆ ತೀರ ವಿರುದ್ಧವಾಗಿದ್ದ! ಕಚ್ಚೆಯ ಪಂಚೆ—ಕನ್ನಡಕ... ಕಲಾವತ್ತಿನ ಪೇಟೂ—ಚಕ್ಕಿನ ಕೋಟಿನ ಮೇಲೆ ನೇತಾಡುತ್ತಿದ್ದ ಬೆಳ್ಳಿಯ ಗಡಿಯಾರದ ಜೈನು.... ಅದರ ಮೇಲೆ ಜೈಬಿನ ತುದಿಯಿಂದ ಇಂಕುವ ಕೊಳೆಯಾದ ಕೈ ವಸ್ತು. . . ಇವೆಲ್ಲಾ ಅವಳ ಮನಸ್ಸಿನ ಮುಂದೆ ಸುಳಿದಿದ್ದವು. ಅವಳು ಎಂದೋ ಎಲೆಕ್ಲೋ ನೋಡಿದ್ದ ಯಾವನಾದರೊಬ್ಬ ಒಳ್ಳಿಯ ಮಧ್ಯವಯಸ್ಸಿನ ವಸ್ತುವು ನೇನವಾಗಿರಬಹುದು ಅದು! ಲಲತ ಹೇಗೋ ಅದಕ್ಕೂ ಮಾವನಿಗೂ ಗಂಟು ಹಾಕಿ ಬಿಟ್ಟಿದ್ದಳು!

ಲೀಲು ರಟ್ಟಿ ಹಿಡಿದು ಎಳೆಯುತ್ತ ಒಳಗೆ ಕರೆತಂದ ಮಾವ ಲಲತನಿಗಿಂತ ಖದಾರು ವಷ ದೊಡ್ಡ ನಿರಬರುದು— ಅಷ್ಟೇ! ದೊಗಳಿ ಜಲ್ಲಣ, ಬಿಳಿಯ ಷರಟ್ಟಿ ಧರಿಸಿ ತಿದ್ದಿ ಕಾರ್ತೃತ್ವ ತೀರಿದ್ದ. ಲಲತನ ಉಪಯಲ್ಲಿ ಬಂದು ಮಾತ್ರ ನಿಜವಾಯಿತು. ಗುರು ಮೂರ್ತಿ ಮತ್ತು ಚಿಕ್ಕಮ್ಮೆ ಒಬ್ಬ ತಾಯಿಯ ಮಾಕ್ಕಾ ಆದರೂ ಅವರಿಬ್ಬಿರ ಸ್ವಭಾವವೂ ತೀರ ಭಿನ್ನವಾಗಿತ್ತು ಅವನು ತಮಕೂರಿನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ಬಿ. ಎ.ಗೆ ಸೇರಲು ಮೈಸೂರಿಗೆ ಬಂದಿದ್ದು.

X X X X

“ನಿನಕ್ಕು—ಇದು? ಬೆಳಗೇ, ಏಳುವ ಹೋತ್ತಿಗೇ ರಾಮಾಯಣ? ಅಷ್ಟು ಹೋತ್ತಿನಿಂದ ಬಂದೇ ಸನು ಹಾರಾಡ್ತಿದೀಯಲ್ಲ . . . ? ”

“ನನ್ನಂತ ಹೇಳಲಿ ಗುರು.... ನನ್ನ ಪ್ರಾರಬ್ಧ ಕಮ್ರ! ಅವು ನನ್ನ ಕಲ್ಪ ಕಟ್ಟಿ ಕೆರಿಗೋ ಭಾವಿಗೋ ಹಾಕಬಾರದಾಗಿತ್ತೇ....? ಈ ಮನೆಗೆ ಕೊಡೋ ಬದಲು....”

“ಅಲ್ಲ... ಸ್ವಲ್ಪ ತಾಳು; ಅಳಕ್ಕೇ ವೇದಲು ಮಾಡಿಟ್ಟೇಯಲ್ಲ... ಈಗ ಅಂಥಾದ್ದು ನಿನಾಯ್ತು ಹೇಳಬಾರ್ದೇ...?”

“ಆಲ್ಲ ಕಣ್ಣೇ.... ಕಾಫಿಯೆಲ್ಲಾ ಅರಿಹೋಯ್ತು. ಆಗಿನಿಂದ ಶರೀತಿದೇನೆ ಆ ಮಹಾರಾಜೀನ; ಬರಬಾರದೇ? ಲೀಲಾಗೆ ಮಂಡಿ ಉಡಸ್ತೂ ಕೂತಿದಾಳೆ. ಇಷ್ಟು ಹೊತ್ತಿಗೇ ಮಂಡಿಗೆ ಏನು ಅವಸರ....?”

“ಅಷ್ಟೇ ತಾನೇ.... ಶದಕಾವ್ಯಕ ಇಷ್ಟು ಅಬ್ಜರ?”

“ನಿನಗೇನು ತಿಳಿಯಾತ್ತೆ ಹೇಳು.... ನನ್ನ ಕಷ್ಟಿ? ಕಾಫಿ ಆದ ಹೋದರೆ ದೂರು ಅವುನ ವರಿಗೂ ಹೋಗುತ್ತೇ....”

“ಆ ಅವುನ ಕ್ಯೇಲಿ ನಿಸ್ಯೇಲೆ ದೂರು ಹೇಳಬಾದೂ ಈ ಗೋಡೆಗೆ ಹೇಳಿಂದೂ ಎರಡೂ ಒಂದೇ! ಆ ಮಾತಿರಲೀ.... ಕಾಫಿ ಅರಿಹೋಗೋ ದಿರಲಿ.... ನೀನು ಮೂರು ದಿವಸ ಕಾಫಿ ಕೊಡದೇ ಇದ್ದರೂ ಅವಳ ಯಾರ ಹತ್ತಿರವೂ ದೂರಲ್ಲ! ನಿನ್ನ ಕಾಗಾಟದಿಂದ ನೇರಿ ನಾನೆಯವರಿಗೆ ತಿಳಿಯಬಹುದು....!”

“ಹೊಡಪ್ಪ.... ನಾನೇ ಕೆಟ್ಟಿ ಬಂಯಿನವಳು. ಸಂಬಳ ತಿನ್ನುವ ಆಳಿಗಳು ಕೂಡ ಅವಳು ಒಳ್ಳೇಳು— ನಾನು ಕೆಟ್ಟಿಂದ್ದು ಅಂತ ಹಿಂದೆ ಮುಂದ ಹಿಸುಗುಟ್ಟಿತ್ತಿದ್ದರು. ನನ್ನ ಸ್ವಂತ ತಮ್ಮ ನೀನೊಬ್ಬಿ ಬಾಕಿ ಇದ್ದೆ...”

“ನೋಡಿದೆಯಾ.... ಕಿಟ್ಟಿ ಮಾಡೋ ಬೇಡ. ನಿನ್ನ ಒಳ್ಳೇರಕ್ಕೇ ನಾನು ಹೇಳಿಂದು. ಹಗಲೂ ರಾತ್ರಿ ನೀನು ಅಳೋದು ನೋಡಿ ನನಗೆ ಸಂಕಟಿವಾಗತ್ತೆ. ನಿನಗೆ ಬಂದಿರು ಕಷ್ಟವೇನು? ದೇವರು ಉಣಿ ಕ್ಕೆ ಉಡಲಿಕ್ಕೆ ಕೊಟ್ಟಿದಾನೆ. ಭಾವ.... ನೀನು ಇಟ್ಟಿಗೆರೆ ದಾಟಿಲ್ಲ. ಇತರರ ಮನೇ ಮಲ ಮಕ್ಕಳ ಆದುಪುದನ್ನು ನೋಡಿದರೆ.... ನೀನು ಪುಣಿ ಮಾಡಿದ್ದೆ ಎಂಂತ ಇಟ್ಟಿಕೊ ಬೇಕು....”

“ಅಹಾ.... ಪುಣಿವಲ್ಲವೇ.... ಮೂರು ಹೊತ್ತೂ ಆ ಮುದು ಮುಖ ಎದುರಿಗೆ ಕೂರಿಸಿಕೊಂಡು ಇರೋಡೇನು ಸ್ವಲ್ಪ ಪುಣಿವೇ....!”

“ಅಲ್ಲಿ... ಶಣೀ... ನಾನೂ ಅದೇ ಹೇಳುರೋದು. ಓದು ಹುಡುಗಿನ ಶಾಲೆ ಬಿಡಿಸಿ ಮುಂದೇಕೆ ಕೂರಿಸಿ ಕೂಂಡಿದ್ದೀ? ಅವಳು ವನೇಲಿದ್ದು ನಿನಗೇನು ಮಾಡ್ರೇಕು. ಭಾವನ ಮನಸ್ಸಿನಲ್ಲಿ ಓದಿಸಬೇಕಂತ ಇದೆ. ಅತ್ಯಲಾಗೆ ದಬ್ಬಬಾರದೇ... ನಿನಗೂ ಕಷ್ಟ ಕಡಿಮೆಯಾಗುತ್ತೇ...!”

“ಹೊಗಲಿ... ಮಹಾರಾಯ. . ನಾನೇಕೆ ಬೇಡಾ ಅನ್ನಲಿ...? ಅವಳಿದ್ದು ನನಗೇನು ಉದ್ದಾರ? ಲೀಲುವಾದರೂ ಅವಳ ಸಹವಾಸ ತಪ್ಪಿ ಒಳ್ಳೆಯದಃರಿಗೆ ಬರಲಿ...!”

X X X X

“ಲಲಿತು... ಯಾಕೆ ಪೆಚ್ಚಾಗಿದ್ದೀ... ಸ್ಕೂಲು ಬೇಜಾರಾಯಿತ್ತೇ...?”

“ಇಲ್ಲ... ಬೇಜಾರಿಲ್ಲ... ಯಾಕೋ ನನಗೆ ಸರಿಯಾಗಿ ಅರ್ಥವಾಗೆ ಲೀಲು. ವಾರವೆಲ್ಲೂ ಮರೆತಂತೆ ಆಗಿದೆ.”

“ಒಂದು ವರ್ಷದಿಂದ ಬಿಟ್ಟು ಹೊಗಿತ್ತು. ಅದರಿಂದ ಹಾಗಾಗಿರ ಬಹುದು. ಅಲ್ಲದೆ ಹೈಸ್ಕೂಲು ಪಾರ ಮೊದಲೊದಲು ಕಷ್ಟವಾಗೇ ಶಾಣಿ ಸುತ್ತೆ. ಅಷ್ಟಕ್ಕೇ ಹೆದರ ಬಾರದು. ಪುಸ್ತಕ ತೆಗೆದುಕೊಂಡು ಬಾ. ನಿನಗೆ ತಿಳಿದೇ ಇದ್ದುದ್ದು ನಾನು ಹೇಳಿ ಕೊಡ್ದೇನೆ. ಲೀಲೂ... ನೀನೂ ಬಾ... ಸ್ನೇಹಿ ತಗೋಂಡು... ಅಕ್ಷರ ಬರಿಸ್ತೇನೆ...”

“ಲೋ... ಗುರು ಮೂರ್ತಿ... ಇನ್ನು ಇವರಿಗೆ ಹೇಳಿಕೊಡು ಅವಾಂತರದಲ್ಲಿ ನಿನ್ನ ಪಾರಕ್ಕೆ ತೊಂದರೆ ಮಾಡಿಕೋ ಬೇಡವು...!”

“ಇದೇನು ಬಂತಕ್ಕ ಪುನಃ? ಮನಗೆ ಬರೋ ಹೊತ್ತಿಗೆ ಒಳ್ಳೆ ಧೂಮ ಕೇತುವಿನ ಹಾಗೆ ಆಗಿದ್ದೀಯಲ್ಲ! ಏನು ಸಂದರ್ಭ?”

“ಹೊಗವು ನಿನ್ನ ಪಾಡಿಗೆ. ನನ್ನ ಕಾಷ್ಟವ್ಯಾಸನ ಇದ್ದೇ ಇದೆ. ಅದನ್ನು ತಗೋಂಡು ನೀನೇನು ಮಾಡ್ತೀ...?”

“ನೋಡು... ಇದೆಲ್ಲ ಚೆನ್ನಾಗಿಲ್ಲ. ಭಾವಯ್ಯ ಎಲೊಂ ಧರ್ಮದ ಗೊಡ್ಡು. ಅದರಿಂದ ನೀನಾಡಿದ ಆಟಾನೆಲ್ಲ ಸಹಿಸಿಕೊಂಡ. ಸುವ್ಯಾಸಿದಾರೆ. ನಾನಾಗಿದ್ದರೆ... ಮಾತ್ರ... ನೋಡು ಅದನ್ನೇ ಹೇಳಬೇಕೆಂದು ಬಂದೆ. ನನಗೆ ಇಲ್ಲಿರಲು ಸಾಧ್ಯವಿಲ್ಲ. ಒಂದು ರೂಮು ನೋಡಿದೇನೆ. . ನಾಳೆ

ನಾಡಿದ್ದರಲ್ಲಿ ನನ್ನ ಸಾಮಾನು ತೆಗೆದುಕೊಂಡು ಅಲ್ಲಿಗೇ ಹೋಗುತ್ತೇನೆ. ನಾರವಾಡಿಕೊಂಡು ಉಟ್ಟಿ ನಾಡಿದರೂ ಚಿಂತೆಯಿಲ್ಲ . . . ”

“ ಯಾಕೋ . . . ನಿನಗೆ ಇಲ್ಲೀನು ಕಡಿಮೆಯಾಗಿದೆ . . . ? ”

“ ನೋಡು . . . ನಿನ್ನ ಮನೆಯಲ್ಲಿ ಉಟ್ಟಿ ತಿಂಡಿಗೆ ಕಡಿಮೆಯಿಲ್ಲ. ನಮ್ಮ ಮನೆಗಿಂತಲೂ ಆ ವಿಚಾರದಲ್ಲಿ ಹೆಚ್ಚು ಅನುಕೂಲವಾಗಿದೆ. ನೀನು ದಯ ವೂಡಿ ಎರಡು ಬಟ್ಟೆಯನ್ನಾಳು ಹೊಲಿಸಿ ಕೆಳಟ್ಟಿದ್ದೀ . . . ಅದನ್ನೆಲ್ಲ ನಾನು ಇಲ್ಲವೆನ್ನುವುದಿಲ್ಲ. ಆದರೆ ಯಾರೂ ಈ ಮನೆಯಲ್ಲಿ ತಮ್ಮ ವ್ಯಕ್ತಿತ್ವವನ್ನು ಉಳಿಸಿಕೊಂಡು ಇರಲು ಸಾಧ್ಯವಿಲ್ಲ. ನೀನು ಹಾಕಿದ್ದನ್ನು ತಿಂದು ನಿಜೀರವ ಬೊಂಬಿಗಳಂತೆ ಬೇಕಾದರೆ ಇರಬಹುದು: ನಿನ್ನ ಗಂಡ ನಿನ್ನ ಮಕ್ಕಳು ಅವರಿಗಂತೂ ಯಶ್ವಿಗಳಿಲ್ಲ . . . ನನಗೇನು ಹಣೇಬಿರಹವೇ? ಇಲ್ಲಿಗೆ ಬಂದಾಗಿನಿಂದ ಈ ರಗಳೆ ಕೇಳಿ ತಲೆ ಚಿಟ್ಟು ಹಿಡಿದು ಹೋಗಿದೆ . . . ”

“ ಗುರು . . . ಸುಮನ್ನನೆ ಕೋಪ ನಾಡಬೇಡಪ್ಪ. ನನಗೇನು ಸಂತೋಷವಾಗಿರಲು ಆಸೆಯಿಲ್ಲವೇ? ನಾನೂ ಹಂಗೇ ಇರಬೇಕೆಂತ ಎಷ್ಟೊಂದು ಸಾಹಸ ನಾಡ್ತೇನೆ. ಅಷ್ಟರಲ್ಲಿ ಏನಾದರೂ ರಗಳೆ ತೆಗೆದು ಬಿಡ್ತಾಳೆ . . . ”

“ ಚಿಕ್ಕಮನ್ನು . . . ನಾನು ನಿನಗೆ . . . ”

“ ಸಾಕು ಸುಮನ್ನನಿರೆ . . . ”

“ ಏನಾಯ್ತುಕ್ಕು . . . ಲಲಿತು ಏನು ನಾಡಿದಳು . . . ? ”

“ ನೋಡು . . . ಅವರಮನ್ನನ ಸೀರೆನೆಲ್ಲಾ ನನಗೆ ಕೊಡಕ್ಕೆ ಬರ್ತಾಳಲ್ಲ . . . ಎಷ್ಟು ಅಹಂಕಾರ . . . ? ”

“ ಚಿಕ್ಕಮನ್ನು . . . ಅವೆಲ್ಲಾ ಹದಿನೆಂಟು ಮೊಳದ್ದು ನನಗೆ ಆಗಲ್ಲ. ಅದರಿಂದ ಹೇಳಿದೆ. ನೀನು ಅದನ್ನು ತಪ್ಪಾಗಿ ಎಷ್ಟಿಸುವೆಯೆಂದು ತೀಳೇಲಿಲ್ಲ . . . ? ”

“ ಇಷ್ಟೇನೇ . . . ! ಅದರಲ್ಲಿ ನನಗೆ ತಪ್ಪೇನೂ ಕಾಣಿಸಲಿಲ್ಲ. ಎಲ್ಲಾ ಹೊಸಸೀರೆ; ಬಳಗೇ ಇದ್ದರೆ ನುಡಿ ಹಿಡಿದು ಹೋಗುತ್ತೇ! ಸುಮನ್ನನೆ ಉಟ್ಟಿಕೋ . . . ನೋಡುವುದಕ್ಕೂ ಚಿನಾವುಗಿರುತ್ತೇ. ”

“ ಏನೋಪ್ಪ . . . ನಿನಗೆ ಅವಳು ನಾಡೋಡೆಲ್ಲಾ ಸರಿ! ನೋಡು . . . ಆಗಲೇ ಲೀಲಾನು ಕರಕೊಂಡು ತಿರುಗಕ್ಕೆ ಹೋರಟಿಳಲ್ಲ . . . ಅದೂ

ಸರಿಯೇ...? ಹಾಗೂ ಹುಡುಗಿ ಅದನ್ನೇ ಅಭ್ಯಾಸವಾದಿಕೊಂಡು ನಿಶ್ಚಯಾ ಸಂಜೀವಾಗುತ್ತಲೇ ಹೋಗೋಣಾಂತ ಹಟ ವಾಡ್ತಾಳಿ...!”

“ಅಲ್ಲ... ಅನುಕೂಲಸ್ಥರ ಮನೇಲ ಮಕ್ಕಳನ್ನು ಸಂಚೆ ತಿರುಗಿಸಕ್ಕೇ ಅದೇ ಕೆಲ್ವಾಗಿ ಆಳಗಳನ್ನು ಇಡ್ತಾರೆ. ಅಂಥಾದ್ದರಲ್ಲಿ ಲಲಿತು ತಾನೇ ಮಗುಗೆ ಬಟ್ಟಿಬರಿ ಹಾಕಿ ತಿರುಗಿಸಕ್ಕೆ ಕರೆದುಕೊಂಡು ಹೋದರೆ ನಿನಗೇ ಕೆಲ್ವ ಕಡಿಮೆಯಾಯ್ತು. ಎಲ್ಲಿ ತಾನೇ ಹೋಗ್ತಾರೆ...? ಇಲ್ಲೇ ಮನೆ ಹಿಂದುಗಡೆ ಪಾಕ್ಷಿನಲ್ಲಿ ಒಂದು ಗಳಿಗೆ ಕೂತಿದ್ದು ಬತಾರೆ! ಸ್ವಲ್ಪಿನಿಂದ ಬಂದ ಹುಡುಗಿ ಬೇಜಾರುಪಡದೆ ಕರೆದುಕೊಂಡು ಹೋಗ್ತಾಳಲ್ಲ... ನೀನು ನ್ಯಾಯವಾಗಿ ಸಂತೋಷ ಪಡ್ಡೇಕು...”

X X X X

“ಗುರುಮೂರ್ತಿ... ಗುರೂ... ಸ್ವಲ್ಪ...”

“ಏನವ್ಯಾ... ಈಗ ತಾನೆ ಮೇಲೆ ಬಂದಿದೇನೆ. ಏನಾಗೈಇಂ...?”.

“ಯಾರೋ ನಿನ್ನ ಭಾವನವರ ಸ್ವೀಹಿತರು ಬಂದಿದಾರೆ... ಈ ಕಾಫಿ ಸ್ವಲ್ಪ ಕೊಟ್ಟಿ ಬಾ ನಮ್ಮವೇ! ಮನಃ ಕೊಳ್ಳಲಿ...”.

“ಲಕ್ಷ್ಮಣವಾಯ್ತು...! ಅದಕ್ಕೂ ನಾನೇ ಮಹಡಿ ಇಳಿದು ಬರ ಬೇಕೇ...? ಯಾಕೇ... ಕೆಳಗೆ ಲಲಿತ ಇದಾಳಲ್ಲ... ಅವಳ ಕೈಲಿ ಕಳಿಸ ಬಾರದೆ...?”

“ಎಲ್ಲಾದರೂ ಉಂಟೇನೋ... ಗಂಡಸರಿಗೆಲ್ಲಾ...”

“ಅವರ ತಂದೆ ಸ್ವೀಹಿತರಿಗೆ ಕಾಫಿ ಕೊಟ್ಟಿರೆ ತಪ್ಪೇ...? ನಾಳೆಯಿಂದ ಅವಳಿಗೆ ಫೋನ್‌ಷಾ ಹಾಕಿ ಮನೆಯಲ್ಲಿ ಕೂರಿಸು...!”.

X X X X

ಕ್ಲಿಂಪಿನ ವಾರ್ಷಿಕೋಳ್ಳವ. ಮೂರು ದಿವಸಗಳಿಂದ ವಿನಿಧ ಸಂಸ್ಥೆ ಗಳು ಅಲ್ಲಿ ನಡೆಯುತ್ತಿದ್ದ ವೇಲಾಟಗಳಲ್ಲಿ ಭಾಗವಹಿಸುತ್ತಿದ್ದವು. ಟೆನ್ನಿಸ್ ಅಟಿ ನಡೆಯುತ್ತಿತ್ತು. ಪಕ್ಕದಲ್ಲಿ ಹಾಕಿದ್ದ ಬೀಚಿನಮೇಲೆ ಲಲಿತ ಕುಳಿತ್ತಿದ್ದಳು. ಪಕ್ಕದಲ್ಲಿ ರಾಯರು. ಆ ದಿನದ ಅಟಿದಲ್ಲಿ ಕಾಲೇಜಿನ ಪರವಾಗಿ ಆದಿ ಲಲಿತ ಮತ್ತು ಅವಳ ಗೆಳತಿ ಗೆದ್ದಿದ್ದರು. ಮಂದಿನ ಅಟಿ ನಡೆಯಾತ್ಮಿತ್ತು.

ಇವರೆಲ್ಲ ಒಳಗೆಹೋಗಿ ಶಾಫಿ ತೆಗೆದುಕೊಂಡರು. ಉತ್ಸಾಹ ತುಂಬಿತ್ತು. ಎಲ್ಲರೂ ಅವಳನ್ನು ಅಭಿನಂದಿಸುವವರೇ . . . ! ರಾಯರು ಹೆನ್ನೆಯಿಂದ ತಲೆ ಎತ್ತಿ ಕುಳಿತ್ತಿದ್ದರು. ಆದರೆ ಲಲಿತ ಮಾತ್ರ ವರ್ನಾವಾಗಿ ಕುಳಿತ್ತಿದ್ದಳು. ಆ ಸುಖದ ಸಮಯದಲ್ಲಿ ಅವಳ ಮನಸ್ಸು ಬೇರೆ ಏನನ್ನೋ ನೇನುಸ್ತಿತ್ತು. ಅವಳ ನೊದಲಿನ ಬಾಳಿಗೂ ಈಗಿನ ಸ್ಥಿತಿಗೂ ಎಷ್ಟು ಅಂತರ . . . ? ಯಾವುದೋ ಶಾಂದ ಕ್ಯೆ ಅವಳ ಮನೆಯಲ್ಲಿ, ಅವಳ ಬಾಳಿನಲ್ಲಿ ಅಸಾಧ್ಯವಾದ ಬದಲಾವಣೆಯನ್ನು ಮಾಡಿದೆ! ಪಂಜರದಲ್ಲಿದ್ದ ಹಕ್ಕಿಯನ್ನು ಬಾಗಿಲು ತೆಗೆದುಹೊರಗೆ ಬಿಟ್ಟಿಂತಾಗಿತ್ತು. ಆ ಹೊತ್ತಿನಲ್ಲಿ—ಕ್ರಮ ಕ್ರಮವಾಗಿ ಯಾರಿಗೂ ತಟಕ್ಕನೇ ತಿಳಿಯದಂತೆ ನಡೆದ ಬದಲಾವಣೆಯನ್ನೆಲ್ಲ ನೆನ್ನುದೇ ಇರಲು ಸಾಧ್ಯವಾಗಲಿಲ್ಲ.

ತನ್ನ ತಂಡೆ ತನಗೆ ಮನೆಯಲ್ಲಿ ಕಲ್ಪಿಸಿಕೊಡಲಾಗದೇ ಇದ್ದ ಸ್ವಾನವನ್ನು ಗುರುಮೂರ್ತಿ ತಂಡುಕೊಟ್ಟಿದ್ದಾನೆ. ಕೈಲಾಗದೆ ಕಣ್ಣಿರು ಸುರಸುತ್ತ ಮನೆಯಲ್ಲಿದ್ದವಳನ್ನು ಬೆಳಿಗಿ ತಂಡು ಕಾಲೇಜಿಗೆ ಹತ್ತಿಸಿದ್ದಾನೆ! ಅದನ್ನು ಅವಳು ಮನೆಯನ್ನುದೆಂತು? ಅವನು ಓದುವುದಕ್ಕೆ ಬಂದು ಅವರ ಮನೆಯನ್ನು ಪ್ರವೇಶಿಸಿದ ದಿನ ಅವಳ ಬಾಳಿನಲ್ಲಿ ಹೊಸ ಯುಗ! ಅಂದಿನ ಬಂದೊಂದು ವಿಷಯವೂ ಪುನಃ ಅವಳ ಮನಸ್ಸಿನ ಎದುರಿಗೆ ಬಂತು. ಆ ಹೊತ್ತಿನಲ್ಲಿ ಅವಳ ದೇಹದ ಪ್ರತಿಯೊಂದು ಕಣವೂ ಅವನ ವಿಷಯವಾಗಿ ಕೃತಜ್ಞತೆಯಿಂದ ತುಂಬಿತ್ತು. ಗುರುಮೂರ್ತಿ ತನ್ನ ಆಟವನ್ನು ಮುಗಿಸಿಕೊಂಡು ಬಂದು “Congratulations . . . ಲಲಿತ” ಎಂದ. ಅವನಿಗೆ ತಾನು ಗೆದ್ದುದಕ್ಕಿಂತ ಹೆಚ್ಚು ಸಂತೋಷವಾಗಿತ್ತು.

“ನನಗೆ ವೊದಲೇ ಗೊತ್ತಿತ್ತು . . . !” ಗುರು ಮೂರ್ತಿ ಅವಳ ಆಟದ ವಿಚಾರದಲ್ಲಿ ತನಗಿದ್ದ ನಂಬಿಕೆಯನ್ನು ಸೂಚಿಸಿದ.

ಲಲಿತ ಏನೋ ಗೊಣಿದಳು. ಅದು ಅವನಿಗೆ ಕೇಳಿಸಿತೋ ಇಲ್ಲವೋ . . . ? ಆದರೂ ಹತ್ತು ಮಾತ್ರಗಳು ಹೇಳಲಾಗದ್ದನ್ನು ಅವಳ ಬಂದು ನೋಟಿ ನುಡಿದಿತ್ತು.

“ಇನ್ನೂ . . . ಸ್ವೇನಲ್ಲಿ ಇದೆಯಲ್ಲ!” ರಾಯರು ಬಾಯಿಹಾಕಿದರು.

ಫ್ಲೈನಲ್ಸ್ ಆಯಿತು; ಗುರುಮೂರ್ತಿ ನುಡಿದಿದ್ದೀಂತೆ ಆ ದಿನವು ವಿಜಯ ಮಾಲಿಕೆ ಲಲಿತನ ಕೊರಳಿಗೇ ಬಿತ್ತು. ಅದರ ಜ್ಞಾತೆಯಲ್ಲೇ ಅನಿರೀಕ್ಷಿತವಾಗಿ ಒಂದು ಹೊಸ ಗೆಳೆತನವು ಗಂಟು ಬಿತ್ತು. ಶ್ರೀನಿವಾಸಮೂರ್ತಿ ಅಟಿಕ್ಕಾಗಿ ಬೆಂಗಳೂರಿನಿಂದ ಬಂದಿದ್ದು. ಅವಳ ಅಟಿದ ಬೆಂಗಳನ್ನು ನೋಡಿ ಬೆರಗಾದವರಲ್ಲಿ ಅವನೂ ಒಬ್ಬ. ಅವಳನ್ನು ಅಭಿನಂದಿಸುವುದಕ್ಕೆ ಬಂದವನು ಮಾತಾಡುತ್ತೇ ಅಲ್ಲೇ ಕುಳಿತ. ರಾಯರಿಗೂ ಆ ದಿನ ಮಾತಾಡುವ ಹುರುಪಿತ್ತು. ಮಾತಿನ ಸಂದರ್ಭದಲ್ಲಿ ಶ್ರೀನಿವಾಸಮೂರ್ತಿಯ ತಂಡೆ ತಮ್ಮ ಹಳೆಯ ಗೆಳೆಯರೆಂಬುದು ಗೊತ್ತುದ ಮೇಲಂತೂ ಪರಿಚಯ ಗೆಳೆತನಕ್ಕೆ ತಿರುಗಿತ್ತು. ರಾಯರು ಸ್ತ್ರೀತಿಯಿಂದ ತನ್ನ ಮಿಶ್ರನ ಮಗನಿಗೆ ಮನೆಗೆ ಬರಲು ಆಹ್ವಾನಕೊಟ್ಟಿರು.

ಅಟಿವುಗಿದರೂ ಶ್ರೀನಿವಾಸ ಮೂರ್ತಿ ಬೆಂಗಳೂರಿಗೆ ಹೋಗುವುದನ್ನು ಪುರೆತಂತೆ ಕೂಡುತ್ತಿತ್ತು. ಸಾಮಾನ್ಯವಾಗಿ ನಿತ್ಯವೂ ರಾಯರ ಮನೆಯಲ್ಲಿ ಅವನ ಹಾಜರಿ ಬೇಳುತ್ತಿತ್ತು. ಅವನ ಭವ್ಯವಾದ ಆಕಾರ, ತಡೆಯಿಲ್ಲದ ಮಾತು—ವೂವ ವಿಷಯವನ್ನೇ ಆಗಲಿ ಪ್ರಾಣ ತಿಳುವಳಿಕೆಯಿಂದ ಅವನು ಪ್ರತಿಷಾದಿಸುತ್ತಿದ್ದ ರೀತಿ ಇನೆಲ್ಲೂ ರಾಯರನ್ನು ಬೆರಗುಗೊಳಿಸಿತ್ತು. ಅವನು ಬರುವಾಗಲೇ ಉತ್ಸಾಹದ ತೆರೆ ಮನಸೆಯೊಳಗೆ ಬರುತ್ತಿತ್ತು. ಮಾತಿಗೆ ಕೂಡರೆ ಹೊತ್ತು ಹೋದದ್ದೇ ಗೊತ್ತುಗುತ್ತಿರಲಿಲ್ಲ. ಕಾಫಿ ಕೊಡಲು ಬಂದರೆ ಲಲಿತೆ ಎಷ್ಟೋ ಹೊತ್ತು ಅದನ್ನೇ ಕೇಳುತ್ತ ಮುಗ್ಧಳಂತೆ ನಿಂತು ಬಿಡುತ್ತಿದ್ದಳು. ರಾಯರ ಮನೆಯ ವಿಚಾರವನ್ನೇಲ್ಲ ಸೂಕ್ಷ್ಮವಾಗಿ ಅರಿತು ಅವರ ವಿಚಾರದಲ್ಲಿ ಬಹಳ ಶ್ರದ್ಧಾಭಕ್ತಿಗಳನ್ನು ತೋರಿಸುತ್ತಿದ್ದು. ಅವರ ವಿಜಯವಾದ ಹೊಗಳಿಕೆಯಂತೂ ಯಾವಾಗಲೂ ನಾಲಗೆಯ ತುಡಿಯಲ್ಲಿ ಸಿದ್ಧವಾಗೇ ಇರುತ್ತಿತ್ತು.

ದಿನಗಳು ಉರುಳುತ್ತಿದ್ದವು. ಲಲಿತ ಪ್ರವಾಹಕ್ಕೆ ಸಿಕ್ಕಿದ ತರಗೆಲೆ ಯಂತೆ ಯಾವುದೂ ಅವ್ಯಕ್ತ ಶಕ್ತಿಯ ಹಿಡಿತಕ್ಕೆ ಸಿಕ್ಕಿ ಅದರೊಡನೆ ಸಾಗಿದ್ದಳು. ಶಾಂತವಾಗಿ ನಡೆದಿದ್ದ ಅವಳ ಬಾಳಿನಲ್ಲಿ ಬಿರುಗಾಳಿಯೆದ್ದಿತ್ತು. ಕಣ್ಣಿನ ಕೊಳ್ಳೆಸುವಂತೆ ಮೇಲೆದ್ದ ಕಾಣುತ್ತಿದ್ದ ಹೊಸ ಗೆಳೆಯನ ಎದುರು ಗುರು ಮೂರ್ತಿಯ ಶಾಂತ ಸೌಮ್ಯ ಮೂರ್ತಿ ಎಲ್ಲೋ ಅಡಗಿ ಕುಳಿತ್ತಿತ್ತು. ಅವನೂ ಇವರ ಗುಂಪಿಗೆ ಸೇರಿದೆ ಹೊರಗೇ ಇರುತ್ತಿದ್ದು. ಕನಸಿನಲ್ಲಿರುವಂತೆ ಲಲಿತ ಹೇಗೋ ದಿನದ ಕೆಲಸಗಳನ್ನು ಮಾಡುತ್ತಿದ್ದಳು.

ಅದರೆ ಚಿಕ್ಕವುನ್ನ ಉರಿಮಾಂಬಿ ಕನಸನ್ನು ಮಾರಿದು ಅವಳನ್ನು

ಎಚ್ಚರಿಸಿತು. ಅವಳೂ ಗುರುವೂತ್ತಿರುತ್ತಾರೂ ಒಟ್ಟಿಗೆ ಕುಳಿತು ಯಾವುದಾದರೂ ಪ್ರಸ್ತುತವನ್ನು ಓದುತ್ತ ನಗ್ಗತ್ತಲೋ ಅಥವಾ ಚಚ್ಚಿಸುತ್ತಲೋ ಇದ್ದರೆ— ಅದನ್ನು ನೋಡಿ ತಾನೂ ನಗುವ ಮಟ್ಟಿಗೆ ಸಹಾನುಭೂತಿಯನ್ನು ಅಭ್ಯಾಸ ಮಾಡಿದ್ದ ಚಕ್ಕನ್ನು ಪುನಃ ನೋಡಲಿಸಂತೇ ಆಗಿಬಿಟ್ಟಾಗು. ಯಾವುದೋ ದೂರದ ಆಸೆಯಿಂದ ಮಾಲಮಂಜು ವೇಲೆ ಸ್ನೇಹದ ಮುಖವಾಡವನ್ನು ಮುಚ್ಚಿದ್ದಾಗು. ಈಗ ಬರಲಿರುವ ಯಾವುದೋ ಅವಾಯದ ವಾಸನೆಯನ್ನು ಗ್ರಹಿಸಿ ಅದು ತಾನಾಗೇ ಕಳಷಿ ಬಿಡ್ಡ ಹೋಗಿತ್ತು.

ಲಲತ ಈಗ ನಿಜವಾಗಿಯೂ ಗಾಬರಿಯಾಗಿದ್ದಾಗು. ತಂದೆಯಿಂದ ಅವಳು ಯಾವ ಸಹಾಯವನ್ನೂ ನಿರೀಕ್ಷಿಸುವಂತಿರಲ್ಲ. ಅಭ್ಯಾಸದಿಂದ ಗುರುಮೂತ್ತಿರು ಕಡೆ ನೋಟಿವನ್ನು ತಿರುಗಿಸಿದರೂ ಅಲ್ಲಿ ಈ ಸಮಯದಲ್ಲಿ ಯಾವ ಸಹಾಯವೂ ದೊರೆಯದೆಂದು ಅಂತವಾರ್ಜಣಿಯೋಂದು ಹೇಳುತ್ತಿತ್ತು!

x x x x

ಶ್ರೀನಿವಾಸಮೂತ್ತಿ ನಿಜವಾಗಿ ಬಹಳ ಸುಖವಾಗಿದ್ದು. ಇದುವರೆಗೆ ಎಲ್ಲವೂ ಅವನ ಇಷ್ಟದಂತೆ ನಡೆಯುತ್ತ ಬಂದಿತ್ತು. ಅವನು ಸ್ವತಂತ್ರವಾಗಿ ಸ್ವಾಪಿಸಬೇಕೆಂದಿದ್ದ ಬಣ್ಣದ ಕಾರ್ಬಾನೆ ಅವನ ಬಾಳಿನ ಗುರಿಯಾಗಿತ್ತು. ಅದರ ನಿಷಯವಾಗಿ ಎಲ್ಲಾ ಪರಾಂಪರೆ ಮುಗಿದಿತ್ತು. ಬಂಡವಾಳ ಸಾಲದೇ ಬಂದು ಅದು ಇನ್ನೂ ಕನಸಾಗೇ ಉಳಿದಿತ್ತು. ಅವನು ಉರಿಸಿಂದ ಆಟ ಕ್ಷೇತ್ರದ ಹೊರಟಾಗ ಆ ಸಮಸ್ಯೆ ಇಲ್ಲಿ ಬಗೆಹರಿಯಬಹುದೆಂಬ ಯೋಜನೆ ಕೂಡ ಇರಲ್ಲ. ಲಲಿತನ ಪರಿಚಯ, ಸ್ನೇಹಕ್ಕೆ ತಿರುಗಿದ್ದರೂ ಅವಳಿಂದ ದುಡ್ಡ ಬರುವುದೆಂದು ತಿಳಿದ ವೇಲೆ ಅವನ ಮನಸ್ಸು ಅರಳಿತು. ಅವನ ಆಸೆ ಮತ್ತೆ ಗೀಗಿದರಿತು. ಅದಕ್ಕೆ ಎಲ್ಲ ರೀತಿಯ ತಯಾರಿಯನ್ನೂ ನಡೆಸಿದ್ದು. ಬುದ್ಧಿವಂತನಾದ ಅವನು ಈ ಅವಕಾಶವನ್ನು ಬಿಡುವನೆ? ಅವನು ರಾಯರ ವರುರಿಗೆ ತನ್ನ ಭವ್ಯ ಭವಿಷ್ಯವನ್ನು ಮನಮುಟ್ಟಿವಂತೆ ವರ್ಣಿಸಿದ. ಅವನೂ ರಾಯರೂ ಜೊತೆಯಲ್ಲಿ ಕುಳಿತು ಕಾರ್ಬಾನೆಯಲ್ಲಿ ಬರಬಹುದಾದ ಆದಾಯವನ್ನು ಗಂಟೆಗಟ್ಟಲೇ ಚಚ್ಚಿಸುತ್ತಿದ್ದರು.

ರಾಯರೂ ಈಗ ಒಂದು ವಿಧದಲ್ಲಿ ಸುಖವಾಗಿಯೇ ಇದ್ದರು. ಮನೆಯಲ್ಲಿ ಶಾಂತಿ, ಸಮಾಧಾನ ನೇತೆಸುತ್ತ ಬಂದಿತ್ತು. ದಿನವೂ ಮಗಳ ಕಣ್ಣಿರು ತುಂಬಿದ ಮುಖನನ್ನು ನೋಡುವುದು ತಪ್ಪಿತ್ತು. ಆವರ ಮನಸ್ಸಿನಲ್ಲಿ ಅದು

ಗುರುವುತ್ತಿರು ದೇಸೆಯಿಂದ ಎಂದು ಅರಿತಿದ್ದರೂ, ಅವನನ್ನು ಅನುಮಾನ ದಿಂದ ಸೋಡದೆ ಇರಲಿಲ್ಲ. ಅವರಿಗೆ ಸದ್ಯದಲ್ಲಿ ಇದ್ದ ದೊಡ್ಡ ಯೋಚನೆಯೆಂದರೆ—ಮಗಳ ಮದುವೆ. ತಾಯಿ ಇಲ್ಲದ ಹುಡುಗಿಯನ್ನು ಸರಿಯಾದ ಪಾತ್ರನ ಕೈಲಿಟ್ಟು ಮುಂದಾದರೂ ಅವಕು ಸುಖವಾಗಿರುವಂತೆ ವಾಡುವುದು!

ಶ್ರೀನಿವಾಸಮೂರ್ತಿ ಎಲ್ಲಾ ಭಾಗದಲ್ಲಿ ಸರಿಯಾದ ವರ. ಮಗಳೂ ಒಪ್ಪಿರುವಂತಿದೆ. ತಾವು ಬಂದು ಮಾತು ಹೇಳಿದರೆ ಸಾಕು—ಅವನು ಮದುವೆಗೆ ಸಿದ್ಧನೆಂದು ರಾಯರಿಗೆ ಗೊತ್ತಿತ್ತು. ಅವನು ಅದನ್ನು ಅನೇಕ ವೇಳೆ ತನ್ನ ಮಾತಿನಲ್ಲಿ ವ್ಯಕ್ತವಾಗಿಸಿದ್ದು. ಆದರೂ... ಆದರೂ... ರಾಯರ ನಚ್ಚಿನ ಸ್ವಭಾವ ಅಲ್ಲಾ ಟೊಳ್ಳು ಸದ್ದನ್ನೇ ಆಲಿಸುತ್ತಿತ್ತು. ಬೆಳ್ಗಿರುವ ದೇಲ್ಲಿ ಹಾಲಲ್ಲ!

X X X X

ಶ್ರೀನಿವಾಸಮೂರ್ತಿ ಬಂದಾಗ ಬಂಬು ಆಸ್ಥೋಟನೆಯಾಗಿದ್ದಂತೆ ಮನೆಯೆಲ್ಲಾ ಅಲೋಲ್ಲೀಲಕಲ್ಲೀಲವಾಗಿತ್ತು. ಅವನಿಗೆ ಬಾಗಲಿನಲ್ಲೇ ಎಡೆ ಹಾರಿತು. ಧೃಯರು ಮಾಡಿ ಒಳಹೊಕ್ಕು. ರಾಯರು ಏನೋಽ ಮುಳುಗಿ ಹೋದಂತೆ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದರು. ಅವರು ಮಗಳ ಹೆಸರಿನಲ್ಲಿ ತಮ್ಮ ಹೆಂಡತಿಯ ಆಸ್ತಿಯನ್ನೆಲ್ಲಾ ಇಟ್ಟಿದ್ದ ಬ್ಯಾಂಕು ದಿವಾಳಿಯಾಗಿತ್ತು! ರಾಯರು ಮಕ್ಕಳಂತೆ ಕೈಕಾಲು ಕೆಟ್ಟಿದ್ದರು. ಆ ತಬ್ಬಲಿ ಹುಡುಗಿಯ ವಿಚಾರದಲ್ಲಿ ಅವರಿಗೆ ಇದ್ದುದು ಅದೊಂದೇ ಆಸೆ. ಅವಳ ಮುಂದಿನ ಸುಖಕ್ಕೆ ಅದು ಅಡಿಗಲಿಲ್ಲಾಗ ಬಹುದೆಂದು ಭಾವಿಸಿದ್ದರು; ಅದೂ ಇಂದು ಹುಡಿಯಾಗಿತ್ತು. ಅವರ ಸ್ಥಿತಿ ಕನಿಕರ ಪದುವಂತೆ ಇತ್ತು.

ಶ್ರೀನಿವಾಸಮೂರ್ತಿ ಅವರನ್ನು ಪಿಧವಿಧವಾಗಿ ಸಂತ್ಯೇಸಿದ. ಲಲಿತ ಹೋರಗೇ ಬರಲಿಲ್ಲ. ಅವಳು ಇದ್ದಾಗ ಆ ಹಣದ ವಿಷಯವಾಗಿ ಅಭಿಮಾನ ಪಡದಿದ್ದರೂ ಅದರ ಅಭಾವದಿಂದ ತಾನು ಕಟ್ಟಿದ್ದ ಸುಂದರ ಸೌಧ ಕುಸಿದು ಬೀಳಬಹುದೆಂದು ತಳಿದಿದ್ದಳು. ಈ ಅವಾಂತರದಲ್ಲಿ ಚಿಕ್ಕನ್ನುನ್ನ ಸಿಟ್ಟಿ ಸಹ ಅವಳಿಗೆ ಕಾಣಿಸುತ್ತಿರಲಿಲ್ಲ.

ಮುಂದು ಸಾಲ್ಪುದಿನ ಹೇಗೆಽ ಕಳೆಯಿತು. ಪರಿಸ್ಥಿತಿಗೆ ಮನಸ್ಸು ಒಗ್ಗಿದ ಮೇಲೆ ಮೊದಲು ಅವರ ಗಮನಕ್ಕೆ ಬಂದದ್ದು ಶ್ರೀನಿವಾಸಮೂರ್ತಿ. ಆ ದಿನದಿಂದ ಪುನಃ ಈ ಕಡೆ ಬಂದಿಲ್ಲವೆಂಬುದು! ಎರಡನೇಯದು—

ಒಂದೂವರೆ ದಿನದಿಂದ ಗುರುವೂತ್ತಿರುವನೇಗೆ ಬಂದಿಲ್ಲನಂಬುದು! ಶ್ರೀನಿವಾಸ ಮೂರ್ತಿಯೇನೇ ಒಂಗಳೂರಿಗೆ ಹೋಗಿರಬಹುದು; ಆದರೆ ಗುರುಮೂರ್ತಿ... ? ಯಾರಿಗೂ ಹೇಳದೆ ಎಲ್ಲಿ ಹೋದ? ಅದೇ ಸಮಸ್ಯೆ!

ರಾಯರು ತನ್ನ ದುಃಖವನ್ನು ಕೊಡವಿ ಎದ್ದು ನಿಂತು ಅವನ ಶೇಷ ನೇಗೆ ಹೂರಟಿರು. ಲಲಿತ ಕಣ್ಣೊಳಿರಸಿಕೊಂಡು ಅವನ ರೂಪಿನಲ್ಲಿ ಏನಾದರೂ ಸುಳ್ಳಾ ಸಿಕ್ಕಬಹುದೆಂದು ಅಲ್ಲೆಲ್ಲಾ ಹುಡುಕಿದಳು. ಅಲ್ಲೇಸಿದೆ... ? ಕೆದರಿದ ಪ್ರಸ್ತುತದ ರಾತ್ರಿ ಅವನ ಶೂನ್ಯವಾದ ಹೃದಯವನ್ನು ಪ್ರತಿಬಿಂಬಿಸು ನಂತೆ ಬಿದ್ದಿತ್ತು ಲಲಿತನ ಕಣ್ಣೊನಲ್ಲಿ ಪುನಃ ನೀರು ಸುರಿಯಿತು. ತಾನು ಆರೂಪಿಗೆ ಬಂದು ಎಷ್ಟೋ ವರ್ಷಗಳಾದಂತೆ ತೋರಿತು!

ಇಡೀ ಮೂರು ದಿನಸ ಗುರುಮೂರ್ತಿ ಆ ತೆರದ ಪ್ರಸ್ತುತವನ್ನೇ ದಿಟ್ಟಿಸುತ್ತ ಶೂನ್ಯ ಹೃದಯದಿಂದ ಕುತಿದ್ದ. ಬಹುಶಃ ಆ ದಿನಗಳಲ್ಲಿ ಅವನು ಮನೆಯಲ್ಲಿದ್ದುದೇ ಲಲಿತನಿಗೆ ನೇನವಾಗಿರಲಾರದು. ಆದರೆ ತನ್ನ ಸ್ವಂತ ಸ ಖದುಃಖಗಳಲ್ಲಿ ವೈಮರೆತು ಕೂರುವ ಕಾಲವೇ ಅದು.... ? ಹೊರಗಡೆ ಸತ್ಯಾಗ್ರಹದ ದಳ್ಳುರಿ ಉರಿಯುತ್ತಿದೆ – ಜವಾಬ್ದಾರಿ ಸಕಾರಕ್ಕಾಗಿ ಸತ್ಯಾಗ್ರಹ ಹೂಡಿ ನಾಯಕರೆಲ್ಲಾ ಸೆರೆಯಾಗಿದ್ದಾರೆ ರಾಖಾ ಕಾಲೇಜು ಗಳೆಲ್ಲಾ ಮರ್ಚಿನ್ ಹಾಗೆಂದು ವಿದ್ಯಾರ್ಥಿಗಳು.... ಮಂದಿನ ರಾಷ್ಟ್ರದ ಉಸಿರಾದ ಯುವಕರು ಸುಮ್ಮನಿರಲಾದಿತೆ.... ? ಗುರುಮೂರ್ತಿ ಹಿಂದೆ ಮುಂದೆ ನೋಡದೆ ಆ ಪ್ರವಾಹದೋಡನೆ ಸುಗ್ಗಿದ.

X X X X

ಕತ್ತಲು ಕನಿಯುತ್ತ ಬಂದಿತ್ತು ಸ್ನೇಹಿತನ ಹೆಗಲ ಮೇಲೆ ಒರಗಿ ಕೊಂಡು ಕುಂಟಿತ್ತ ಗುರುಮೂರ್ತಿ ಮನೆಗೆ ಬಂದ. ವೈದಾನದಲ್ಲಿ ಹುಡುಗರು ಸಭೆ ನಡೆಸಿದ್ದರು ಅವರಲ್ಲಿದ್ದ ಆಯಾಧವೆಂದರೆ—ವಾಗ್ವಾಣ ವೋಂದೇ! ಅದನ್ನೇ ಧಾರಾಳವಾಗಿ ಉಪಯೋಗಿಸುತ್ತಿದ್ದರು. ಗುಂಪು ಚರಿಸಲು ಬಂದ ಪ್ರೋಲಿಸರು ಕೈಗೆ ಸಿಕ್ಕಿದವರನ್ನು ಬಡಿದು ಮುಂದೆ ಸಿಕ್ಕಿದವರನ್ನು ರಾಣಿಗೆ ಬಯ್ದರು. ಅಲ್ಲಿ ಒಂದು ರಾತ್ರಿಯನ್ನು ಕಳೆದು ಲಾರಿಯ ರುಚಿನೋಡಿ ಅವರು ಬಿಟ್ಟನೇಲೆ ಮನೆಯ ಹಾದಿಯನ್ನು ಹಿಡಿದ್ದ.

ಚಿಕ್ಕಮ್ಮೆ ತನ್ನನನ್ನು ತಜ್ಜಿಕೊಂಡು ಅತ್ತು ತನ್ನ ಶ್ರೀತಿಯನ್ನು ತೋರಿಸಿ ಅವನಿಗೆ ಪೆಟ್ಟಿಕೊಟ್ಟಿ ಪ್ರೋಲಿಸರನ್ನು ಬಾಯಿತುಂಬ ಹರಸಿದರು. ರಾಯರು —, “ಇನತ್ತು ಇಲ್ಲೇ ಕೆಳಗೆ ವಾಲಗಿಕೋ... . ಕಾಲುನೋನಿನಲ್ಲಿ

ಮಹಡಿ ಹತ್ತಬೇಡ ಇನ್ನ ಮೇಲೆ ಈ ಹಡಗರೆತನಕ್ಕೆಲ್ಲ ಹೋಗ್ನೇಡ ನಿನಗೇನಾದರೂ ಅದರೆ ನಮಗೆ ತಾನೇ ಕೆಟ್ಟ ಹಂಸರು? ಲೇ . . . ಲಲಿತ ನೀನು ಲೀಲು ಹೊರಗೆ ಮಲಗಿಕೊಂಡು ಗುರುಮುಖತ್ವಗೆ ನಿನ್ನ ರಳಮು ಬಿಟ್ಟುಕೊಡು” ಎಂದರು.

ಗುರುಮುಖತ್ವ ಹಾಸಿಗೆಯ ಮೇಲೆ ಕಣ್ಣಮುಚ್ಚಿ ಸುಮ್ಮನೆ ಮಲಗಿದ್ದ. ಚಿಕ್ಕಮ್ಮೆ ಲಲಿತನ್ನ ಅವನ ಒಳಿ ಕಾವಲು ಕೂರಿಸಿ ಕಾಲಿಗೆ ಶಾಖಕೊಡಲು ನೀರು ಕಾಯಿಸಲು ಹೋದರು.

“ಲಲಿತು . . . ನಿನ್ನ ಹಳವೆಲ್ಲ ಹೇಳಿಯಿತೆಂದು ಕೇಳಿದೆ . . . ಎಂತಹ ದುರದೃಷ್ಟಿ! ಭಾವಯ್ಯನಂತೂ ಭೂಪಿಗೆ ಇಳಿದುಹೋಗಿದಾರೆ . . . ”

ಗುರುಮುಖತ್ವಗೆ ಭಾವನ ವ್ಯಕ್ತಿತ್ವದ ವಿಷಯದಲ್ಲಿ ಎಳ್ಳಷ್ಟೂ ಗೌರವ ವಿರದಿದ್ದರೂ, ಅವರ ಆಶ್ರಯದಲ್ಲಿದ್ದ ಅವನು ಯಜಮಾನರಿಗೆ ತೊರುವ ಗೌರವ ಕೊಡುವುದನ್ನು ಮಾತ್ರ ಮರೆಯುತ್ತಿರಲಿಲ್ಲ. ಅದು ಲಲಿತನಿಗೂ ಗೊತ್ತಿತ್ತು. ಅವನ ಪೂತುಗಳಲ್ಲಿ ಸದಸ್ಯಭೂತಿಗಿಂತ ಉವಚಾರದ ಭಾಗವೇ ಹೆಚ್ಚಾಗಿರುವಂತೆ ತೊರಿತು. ಅದಕ್ಕೆ ಅದರ ಕಡೆಗೆ ವಿಶೇಷ ಗಮನ ಕೊಡದೆ—, “ಗುರು . . . ವೆಟ್ಟು ಬಹಳವಣಿಗೆಯೇ?” ಎಂದು ಕೇಳಿದಳು.

“ಬಹಳವೇನಿಲ್ಲ . . . ಆದರೂ ಅದು ಒಳತೇ ಅಸ್ತಿ ಇಲ್ಲ ದಿದ್ದರೆ ನೀನು ಹೀಗೆ ನನ್ನ ಒಳಿ ಕುಳಿತು ಉವಚಾರ ಮಾಡುತ್ತಿದ್ದಿರಾ . . . ? ಅದೇನು ಸ್ವಲ್ಪ ಭಾಗ್ಯವೇ . . . ?”

“ಬಿಡು . . . ನಿನಗೆ ಎಲ್ಲಾ ತಮಾವೆಯೇ?”

“ಹಾಸ್ಯವಲ್ಲ . . . ಲಲಿತ ನಿಜವಾಗಿ ಹೇಳುತ್ತೇನೆ . . . ಅಲ್ಲ ಹಣ ಹೋದುದಕ್ಕೆ ಬಹಳ ವ್ಯಾಸನವಾಗಿದೆಯೆ ನಿನಗೆ . . . ?”

“ವ್ಯಾಸನವೇಕಿ . . . ? ನಮ್ಮದಾಗಿರಲಿಲ್ಲ ಹೇಳಿಯಿತು! ನಿನಗೇನು ಅಷ್ಟು ಕುತೂಹಲ . . . ಅದರಿಂದ ನಿನಗೇನೂ ನಷ್ಟವಿಲಿವಲ್ಲ . . . ?”

“ನಷ್ಟವೇ . . . ಇಲ್ಲ. ನನಗೆ ನಿಜವಾಗಿ ಅದರಿಂದ ಲಾಭವಾಗಿದೆ. ನವ್ಯಾಭಿರ ನಡುವೆ ಬಂಡೆಯಂತೆ ಕುಳಿತಿದ್ದ ಅದು ಕರಗಿರುವುದರಿಂದ ನನಗೆ ಸಂತೋಷವಾಗಿದೆ . . . !”

ಲಲತ ಮಾತಾಡಲ್ಲ. ಅಚ್ಚರಿಯಿಂದ ಅವನ ಮುಖನ್ನೇ ಸೋಡು
ತಿದ್ದಳು.

X X X X

“ಲಲತು . . . ನಿನ್ನ ಹಣ ಎಲ್ಲಾ ಹೋಗಿಲ್ಲ ಅದರ ಜಾಗದಲ್ಲಿ
ಭದ್ರವಾಗಿದೆ. ಅದರ ಸಹಾಯದಿಂದ ಜಳ್ಳನ್ನು ಗಟ್ಟಿಯಿಂದ ಬೇರೆಡಿಸಲು
ಸಾಧ್ಯವಾಯಿತು . . . ಅಷ್ಟೇ! ಅದನ್ನು ನಿನ್ನ ನಂದುನೆಯಲ್ಲಿ ಬಳ್ಳಾವಳಿಯಾಗಿ
ಕೊಡುತ್ತೇನೇ.”

ಲಲತ ನಕ್ಕು ಹೇಳಿದಳು—

“ಅಷ್ಟು—ನಿಜವಾಗಿ ಹಣಹೋಗಿದ್ದರೂ ವ್ಯಾಸನವಿಲ್ಲ . . . ಆದರೆ . . .

“ಆದರೆ . . . ?”

“ನೀವು ಯಾವಾಗಲಾದರೂ ನಾಟಕದಲ್ಲಿ ವಾತ್ಮನಹಿಸಿದ್ದಿರೇನು . . ?”

“ಯಾವಾಗಲೂ ಇಲ್ಲ . . . !”

“ಇದೇ ನೊದಲ ಪ್ರಯತ್ನವಾದರೂ ನಿನ್ನ ಅಭಿನಯ ಅದ್ವಿತವಾ
ಗಿತ್ತು! ನನಗೂ ಅನುಮಾನ ಬರಲಿಲ್ಲ . . . ವಾವ . . . ಅವನಿಗೆ ಹೇಗೆ
ಗೊತ್ತಾಗಬೇಕು? ಅಷ್ಟುಕ್ಕೇ ಹೆಡರಿ ಓಡಿದ . . . !”

ಈ ಸಲ ತಂದೆ ಮಗಳು ಇಬ್ಬರೂ ನಕ್ಕರು.



ವಿಜಯನಗರ

(ವತ್ತಾ. ಕೆ. ಎಸ್. ಸವಣಾರ, ಎನ್. ಎಸ್. ಸಿ., ಕನ್ನಡ ಪ್ರಕಟಕ ಕಾಲೀಜ, ಧಾರವಾಡ)

(೧)

ಶಾಸ್ತ್ರಿಗಳೇ — ನಮ್ಮ ಕಳೆದು ಹೋದ ಎನ್ನೊಯು ಎಂದು ಸಿಗಬಹುದು?
 ನಮ್ಮ ಸೋಸೆಯು ಎಂದು ಗಭಿರಣಿಯಾಗುವ ಯೋಗವಿದೆ?
 ನನಗೆ ನೌಕರಿಯಲ್ಲಿ ಬಡತಿಯ ಯೋಗವು ಯಾವಾಗ ಬರಬಹುದು?
 ನಮ್ಮ ಶಟ್ಟಿಯಲ್ಲಿ ನಮಗೆ ಯಶಸ್ವೇ ಅಥವಾ ಅವಯಶಸ್ವೇ?
 ಈ ತಯಾರ್ತಿನಲ್ಲಿ ಯಾವ ಕುದುರೆಗೆ ಯಶಸ್ವಾ?
 ಆಗಸ್ಟ್ ಇಜರಂದು ಸ್ವತಂತ್ರವಾದ ಹಿಂದುಸ್ಥಾನದ ಯೋಗವು ಹೇಗಿದೆ?
 ಹಿಂದುಸ್ಥಾನ ಹಾಗು ಪಾಕಿಸ್ಥಾನಗಳು ಒಂದುಗೂಡಿ
 ಅಖಂಡ ಹಿಂದುಸ್ಥಾನವಾಗುವ ಯೋಗವಿದೆಯೇ?

ಈ ತೆರದ ಪ್ರಶ್ನೆಗಳನ್ನು ಕೇಳುವ ಅನೇಕರಿಂದ ಶಾಸ್ತ್ರಿಗಳ ಮುಂಭಯಿ ಯಲ್ಲಿಯ ಮಲಬಾರಿಲ್ಲದೂ ಕೆಲಸದಲ್ಲಿ ಒಳ್ಳೆ ಗಾಟ್ಟಿಗರಿಂದು ಹೆಸರು ಪಡೆದವರು. ಅವರ ಮನೆತನದಲ್ಲಿ ಜ್ಯೋತಿಷವು ವರಂ ಪರಾಗತವಾಗಿ ಬಂದುದಿದ್ದು, ಅವರ ಪೂರ್ವಜರು ವಿಜಯನಗರದ ರಾಜರಲ್ಲಿ ಆಷಾಫ ಜ್ಯೋತಿಷಿಗಳಾಗಿದ್ದರಿಂಬ ಸಂಗತಿಯು, ಆತ್ಮಶಾಷ್ಟಿನೆಯನ್ನು ಮಾಡಿಕೊಳ್ಳುತ್ತಿರುವ ಶಾಸ್ತ್ರಿಗಳ ಬಾಯಿಯಿಂದ, ಯಾರಾದರೂ ಪದೇ ಪದೇ ಕೇಳುವ ವಿಷಯ ಗಳಲ್ಲಿ ಬಂದಾಗಿತ್ತು. ನಿರುದ್ಯೋಗಿಗಳಿಗೆ ಶಾಸ್ತ್ರಿಗಳು ಆಧಾರಪ್ರಾಯರಾಗಿ ದ್ವರು. ಅವರು ‘ಕರ್ಮಶೈವಾಧಿಕಾರಸ್ತೇ’ ಎಂಬ ಗೀತಾ ವಚನವನ್ನು ಅನ್ನವ ರೂಢಿಯನ್ನು ಇಟ್ಟುಕೊಂಡಿದ್ದರೂ, ಇವರ ಜ್ಯೋತಿಷವನ್ನು ಕೇಳಿದ ಅನೇಕರು ಕರ್ಮಶಾಸ್ತ್ರರಾಗಿ ಫಲದಲ್ಲಿಯೇ ಧ್ವನಿರತರಾಗುತ್ತಿದ್ದರು. ಸ್ವಲ್ಪದ ರಲ್ಲಿಯೇ, ಇವರ ಕಾರ್ಯಕ್ಷೇತ್ರವನ್ನು ವಿನೇಷಿಸುವದಾದರೆ, ಇವರು ಕರ್ಮ

ತೊನ್ಯತೆಯನ್ನ ಪ್ರತಿಪಾದಿಸಿ ಅಲಸ್ಯಕ್ಕೆ ಪ್ರಾಬಲ್ಯವನ್ನು ತಂದುಕೊಟ್ಟಿರುವವರಲ್ಲಿ ಒಳಿಯರೇ ಆಗಿದ್ದರೂ. ಕಾಳವೇಟಿಯ ವ್ಯವಸಾಯಕರೂ, ಅಧಿಕಾರ ವರ್ಗದವರೂ ಮೇಲಿಂದ ಮೇಲೆ ಶಾಸ್ತ್ರಿಗಳ ಸಲಹೆಯನ್ನು ಪಡೆಯಲು ಬರುತ್ತಿದ್ದರಾದ್ದರಿಂದ, ಇತ್ತೀಚೆಗಂತೂ ಶಾಸ್ತ್ರಿಗಳಿಗೆ ವೇಳೆಯ ಕೊರತೆಯು ಅತೀವವನೆನಿಸುತ್ತಿತ್ತು. ಸಾಲಿಗ್ರಾಮವನ್ನು ತೊಳೆಯಲು ಕೂಡ ಅನೇಕ ಸಲವೇಳೆಯು ಶಿಗುತ್ತಿರಲಿಲ್ಲ. ಮೇಲಾಗಿ ಗ್ರಹಗಳ ಶಾಂತಿ ನಿವಿತ್ತವಾಗಿ ಇವರು ಎಲ್ಲರಿಗೂ ಪ್ರಾಣದೇವರ ಅಭಿಷೇಕವನ್ನು ಮಾಡಿಸಲು ಹೇಳುತ್ತಿದ್ದರಾದ ಕಾರಣ, ಇವರ ಕಳ್ಳಸಂತೆಯು ಪೂಜಾರಿಯ ಮುಖಾಂತರ ಸದೆಯುತ್ತಿರುವ ದಂದು ಅನೇಕರು ಆಡಿಕೊಳ್ಳುತ್ತಿದ್ದರು ಸಹ. ಮೇಲಾಗಿ ಮುಂಬಳಿಯ ಹಾಗು ಪುಣೆಯ ರೇಸಕೊರ್ಕಿಗೆ ಹೊಗುವ ಜನರಲ್ಲಿ ಶಾಸ್ತ್ರಿಗಳ ಸಲಹೆಯನ್ನು ಒಮ್ಮೆ ಯಾದರೂ ಕೇಳಿದವರೇ ವಿರಳಿರೆಂದು ಹೇಳಬಹುದು.

ಶಾಸ್ತ್ರಿಗಳ ವಯಸ್ಸು ಅರವತ್ತನ್ನು ಸಮಾಪಿಸುವದರಲ್ಲಿತ್ತು. ಕಾಣಲು ಮಾತ್ರ ಇವತ್ತನ್ನು ನಿಂತಿದೆ ಎಂದು ಹೇಳುವದು ಸಾಧ್ಯವೇ ಇರಲಿಲ್ಲ. ಇದಕ್ಕೆ ಕಾರಣವೆಂದರೆ, ಇಂದಿನ ಕಾಲದಲ್ಲಿ ಸರ್ವಚೀತಗಳಿಗೂ ಮೂಲವಾದ ಧನದ ಕೊರತೆಯು, ಶಾಸ್ತ್ರಿಗಳನ್ನು ಸಮಾಪಿಸಿರಲಿಲ್ಲ ಕೂಡ. ಅವರಿಗೆ ಸುಗುಣೀಯಾದ ಹಾಗು ಪತಿಯೇ ದೇವರೆಂಬ ಭಾವನೆಯುಳ್ಳ ವತ್ತಿಯೂ ಮತ್ತು ಅರವಿಂದನೆಂಬ ಒಬ್ಬನೇ ಮಗನೂ ಇರುವರು. ಪರಂಪರಾಗತವಾದ ಜೈಜ್ಯೇತಿಷ್ವವಿದ್ಯೆಯು ಈತನಿಗೆ ಅವಗತವಾದುದಲ್ಲಿದೆ, ಇವರ ಮನೆತನದಲ್ಲಿ ಯಾರಿಗೂ ಸೇರಿಂಜದ ಪಾತ್ರಿಕೆಯಾಗಿ ವಿದ್ಯಾವದ್ವಾರೆಯು ಇವನಿಂದಲೇ ಮನೆಯಲ್ಲಿ ಆಡಿಯಿಟ್ಟಿತ್ತು.

ಅರವಿಂದನು ಭೌತಿಕ ಶಾಸ್ತ್ರದಲ್ಲಿ ಅದ್ವಿತೀಯ ಪಾಂಡಿತ್ಯವನ್ನು ದೊರಕಿಸಿದ್ದಾನೆ. ಮುಂಬಳಿ ವಿಶ್ವವಿದ್ಯಾಲಯದ ಬಿ. ಎಸ್. ಸಿ, ವರೀಕ್ಕೆಯಲ್ಲಿ ತೇಗ್ರಾಂತಿಯಾವೊಡನೆಯೇ, ಬೆಂಗಳೂರಿನ ಟಾಟಾ ವಿಜ್ಞಾನ ಮಂದಿರದಲ್ಲಿ ನೇರವಾಗಿ ರಾಮನ್‌ರ ಕೆಳಗೇ ಕೆಲಸರೂಡುವ ಸರ್ಯೋಗವು ಈತನಿಗೆ ದೊರೆಯಿತ್ತು. ಕುಶಲನಾದ ಅರವಿಂದನು ಇಂತಹ ಸರಸಂಧಿಯನ್ನು ಹೊಗೆಗೊಡದೆ ತನ್ನ ಸಂತೋಧನೆಯು ಕಾರ್ಯವನ್ನು ಮಂದುವರಿಸಿ, ಭೌತಿಕ ಶಾಸ್ತ್ರದಲ್ಲಿ ಪಿ. ಎಚ್. ಡಿ. ಪದವಿಯನ್ನು ದೊರಕಿಸಿದನು. ದಿಲ್ಲಿಯಲ್ಲಿ ಇದೇ ಪ್ರಾರಂಭವಾಗಲಿರುವ ನ್ಯಾಶನಲ್ ಫಿಜಿಕಲ್ ಸ್ಟೇಂಗ್ ಶಾಲೆಯಲ್ಲಿ ಈತನಿನ್ನು ನಿರ್ಯಾಸಿಸಿರುವರು ಮತ್ತು ಇವನಾದರೂ ತನ್ನ ಸಂಕೀರ್ಣಾರ್ಥನೆಯ ಕಾರ್ಯವನ್ನು ಅಲ್ಲಿಯೇ ಮುಂದುವರಿಸುವನಿಧಾನೆ.

ಅರವಿಂದನು ದಿಲ್ಲಿಗೆ ಹೋಗಲು ಇನ್ನೂ ಏರಡು ತಿಂಗಳುಗಳ ಅವಧಿಯುಂಟು. ಶಾಸ್ತ್ರಿಗಳು ಪುತ್ರವಾತ್ಮಕಲ್ಯಾಂತರದಿಂದ ಅವನಿಗೆ ಸದ್ಯಕ್ಕೆ ಮನೆಯಲ್ಲಿಯೆ ಇರಲು ಹೇಳಿದ್ದಾರೆ. ಇವನಾದರೂ ತಂದೆ ತಾಯಿಗಳ ವಾತನ್ನು ವಿಚಾರ ಲಾರದೆ ಇದಕ್ಕೆ ಒಪ್ಪಿ ಇಲ್ಲಿಯೆ ಇದ್ದಾನೆ. ಆದರೂ ಇವನ ಅಭ್ಯಾಸವು ನಾತ್ರ ಎಂದಿನಂತೆ ಸಾಗಿದೆ. ಯಾವಾಗಲೂ ಯಾವುದೊಂದು ವಿಚಾರ ದಲ್ಲಿಯೆ ಇರುವನು. ತನ್ನ ಸಂತೋಧನ, ನಿಸರ್ಗ ಪರೀಕ್ಷೆ ಇತ್ಯಾದಿಗಳನ್ನು ಹೊರತುಪಡಿಸಿ ಬೇರಾವ ವಿಷಯಗಳು ಇವನಿಗೆ ರುಚಿಸವು. ಬೇರೆ ವಿಷಯಗಳ ನಿರ್ವಿಶ್ವಾಸಗಳಿಗೆ ನೇರಿಸುವ ಪರಾವೃತ್ತವಾಗದಿರಲು ಮತ್ತು ಜಗತ್ತಿನಲ್ಲಿರು ವಿಭಾಗಿಸುತ್ತಿರುತ್ತಿರುತ್ತಾರೆ ನೇರಿಸುವ ತನಗೆ ಸದಾ ಇರಲೆಂಬ ಉದ್ದೇಶದಿಂದ, ತನ್ನ ಕೋಣೆಯನ್ನೇಲ್ಲ ಈ ಜನರ ಭಾಯಾಚಿತ್ರಗಳಿಂದ ಅಲಂಕರಿಸಿದ್ದಾನೆ. ಈತನಿಗೆ ಇವರ ಚರಿತ್ರೆಗಳಲ್ಲಿಯು ಮುಖ್ಯ ಅಂಶಗಳಿಲ್ಲವೂ ಗೊತ್ತುಂಟಿಲ್ಲ ಮತ್ತು ಅವುಗಳನ್ನು ನೇನೆಯುವದರಲ್ಲಿ ಇವನಿಗೆ ಸಂತೋಷ ಹಾಗು ಅತಿಯಾದ ಉತ್ಸಾಹ ಇವೆರಡೂ ಒಮ್ಮೆಲ್ಲೆ ಉಂಟಾಗುವವು.

ಕಳೆದ ಒಂದು ತಿಂಗಳಿಂದ ತನ್ನ ಹಿರಿಯರಲ್ಲಿ ಬರುವ ಜನತೆ ಹಾಗು ಅವರ ಉದ್ದೇಶ ಇತ್ಯಾದಿಗಳನ್ನು ಲಕ್ಷ್ಯಪೂರ್ವಕವಾಗಿ ಕಂಡ ಅರವಿಂದನಿಗೆ ತನ್ನ ತಂದೆಯ ವಿಷಯವಾಗಿ ಕನಿಕರವೂ ಹಾಗು ಜಿಗುವೈಯೂ ಏಕಾಲದಲ್ಲಿಯೆ ಉದ್ದೇಶಿಸಿದವು ಜೊಯ್ಯೇತಿಷದಂತಹ ಉಚ್ಛಾಸಸ್ತವನ್ನು ಇಂತಹ ಹೀನಾರ್ಥ ಸ್ವಿತಿಗೆ ಇಳಿಸಲು ಕಾರಣರಾದ ತನ್ನ ತಂದೆಯನ್ನು ಮನಸ್ಸಿನಲ್ಲಿಯೆ ನಿಂದಿಸುತ್ತಾಡಿದನು. ಜೊಯ್ಯೇತಿಷದಲ್ಲಿಯೂ ಹಾರಂಗತನಾದ ಅರವಿಂದನಿಗೆ ತಂದೆಯ ಅನುಕೂಲ ಜೊಯ್ಯೇತಿಷವು ಮನಸ್ಸನ್ನು ಹಿಡಿಯಿಡಾಯಿತು. ಎಷ್ಟೋ ಸಲ ಅವನಿಗೆ ಮನೆಯನ್ನು ಬಿಟ್ಟು ಹೋಗಲೇ ನೆನ್ನ ವಷ್ಟು ವ್ಯಧಿಯಾಗತ್ತಾಡಿದಿತು. ಜನತೆಯನ್ನು ಕರ್ತವ್ಯಚ್ಯಾತರಾಗುವಂತೆ ನಾಡಲು ಕಾರಣೀಭೂತನಾದ ತನ್ನ ತಂದೆಯ ಬಗ್ಗೆ ಆದರವು ಕಡಿಮೆಯಾಗತ್ತಾಡಿತ್ತಲ್ಲದೆ, ಜೊಯ್ಯೇತಿಷದ ದುರುಪಯೋಗವು ರಾಷ್ಟ್ರದ ಅವನತಿಗೆ ಹೇಗೆ ಕಾರಣವಾಗತ್ತಾಡಿದೆ ಇತ್ಯಾದಿ ವಿಚಾರಗಳು ಅವನನ್ನು ಮುತ್ತುತ್ತಾಡಿದವು. ಈ ವಿಚಾರತಂದಿಯಲ್ಲಿರು ವಾಗಲೆ, ತನ್ನ ತಂದೆಯನ್ನು ಕುರಿತು ಒಬ್ಬರು ಕೇಳಿದ, 'ಆಗಸ್ಟ್ ಹದಿನ್ಯೇದರಂದು ಸ್ವಂತಮೂರ್ತಿವಾದ ಹಿಂದುಸ್ಥಾನದ ಯೋಗವು ಹೇಗಿದೆ' ಎಂಬ ಪ್ರಶ್ನೆಯು, ಇವನ ತಲೆಯಲ್ಲಿ ಅನೇಕ ವಿಚಾರಗಳ ಪ್ರವಾಹಗಳನ್ನೇ ಹರಿಯಿಸಲು ಕಾರಣವಾಯಿತು.

ಈ ವಿಚಾರಗಳ ತಾತ್ಕಾಲಿಕವಾಗಿ ಅರವಿಂದನು ತನ್ನ ಕೊರ್ಕೆಯೇಡೆಗೆ ನಡೆದನು. ವಿಚಾರಗಳ ಭಾರವು ಅವನನ್ನು ಹಾಸಿಗೆಯೆಡೆಗೆ ಒಯ್ಯಿತು. ಮಾಲಿಗಿದುದೆ ತಡ, ಅವನ ತಲೆಯಲ್ಲಿ—ಸ್ಪರ್ಶತಂತ್ರ ಹಿಂದುಸಾಧನ, ಆಗ್ಸ್ಟ್ ಹದಿನ್ಯೇದು, ಅದರ ಭವಿತವ್ಯ—ಇವುಗಳೇ ಆಡತ್ತೊಡಗಿದವು ರಾಷ್ಟ್ರದ ಭವಿಷ್ಯವು ಉದಯಿಸುವದೆಲ್ಲಿ—ನಮ್ಮ ತಂಡೆಯಾಂತಹ ಜ್ಯೋತಿಷಿಯ ತಲೆಯಲ್ಲಿಯೇ? ಇಂದು ಸಕ್ಕುಸ್ಪಷ್ಟಿಯಲ್ಲಿ ಇಳಿದಿರುವ ಹಾಗು ಉದಯವಾಗಲಿರುವ ಭವಿಷ್ಯದ ಬೀಜಗಳನ್ನು ಬಿತ್ತಿದುದು; ಜಗತ್ತಿನಲ್ಲಿಯ ಪ್ರಯೋಗಶಳಿಗಳಲ್ಲಿಯೇ ಅಲ್ಲವೇ? ಈ ಬೀಜಗಳು ಕಾರಣಾನೇಗಳ ರೂಪದಲ್ಲಿ ಫಲಕಾರಿಯಾಗಿ, ಜನತೆಯ ಹಿತಕ್ಕೆ ಕಾರಣವಾಗಿಲ್ಲವೇ? ಇಪ್ಪತ್ತನೆಯು ಶತಮಾನದ ಪ್ರಾರಂಭದಲ್ಲಿ ಬಿತ್ತಲ್ಪಟ್ಟಿ ಶೋಧಗಳು ನಮ್ಮ ಜೀವನವನ್ನು ಬದಲು ಮಾಡಲು ಕಾರಣವಾದಂತೆ, ಇಂದಿನ ಶೋಧಗಳು ನಮ್ಮ ಮುಂದಿನವರ ಜೀವನವನ್ನು ಸಿಕ್ಕಿಯ ವಾಗಿಯೂ ಬದಲು ಮಾಡಿಯೇ ತೀರುವವು. ಹಿಂದಿನ ಜನರು ಏಳಾಸ ವಸ್ತುಗಳಿಂದ ಗ್ರಹಿಸಿದ ಅನೇಕ ಸಾಧನಗಳು, ಇಂದು ಅಗತ್ಯದ ವಸ್ತುಗಳಾಗಿವೆ. ಹಿಂದಿನ ಕಾಲದ ರಾಜರು ಅನುಭವಿಸಲು ಸಾಧ್ಯವಿಲ್ಲದ ವಸ್ತುಗಳನ್ನು ಇಂದು ವಿಜ್ಞಾನವು ಜನಸಾಮಾನ್ಯನಿಗೆ ಒದಗಿಸಿದೆ; ಅದು ದೂರದ ಕಲ್ಪನೆಯನ್ನೇ ತೆಗೆದು ಹಾಕುವದರಲ್ಲಿದೆ ಜಗತ್ತಿನಲ್ಲಿಯ ನಾನೆಲ್ಲರೂ ಅಣ್ಣಿ ತಮ್ಮಂದಿರಂತೆ ಇರುವ ವಾತಾವರಣವನ್ನು ಕಲ್ಪಿಸಬೇಕೆಂದಿದೆ. ಜಗತ್ತಿನ ಜನಸಂಖ್ಯೆಯನ್ನು ಕಳೆದ ನೂರು ವರುಷಗಳಲ್ಲಿ ಇನ್ನುಡಿಯಾಗಿಸಿದೆಯಲ್ಲದೆ, ಸದುಪಯೋಗಿಸುವದೆಂದರೇನು? ಹಾ!! ನೇಹರೂರವರು ಹೇಳಿದ ‘ಅಜ್ಞಾನ, ದಾರಿದ್ರ್ಯ ಮತ್ತು ರೋಗ’ ಇವುಗಳ ನಿರೂಪಣನವೆ ಸ್ವಾತಂತ್ರ್ಯದ ಹಿನ್ನೆಲೆಯಲ್ಲವೇ? ಇಂತಹ ಸ್ವಾತಂತ್ರ್ಯವನ್ನು— ಬರಗಾಲ, ಸಾಂಕ್ರಾಮಿಕ ರೋಗಗಳು, ಜಾತೀಯ ಕಲಹಗಳು, ಅಜ್ಞಾನ, ದಾರಿದ್ರ್ಯ ಇವುಗಳಲ್ಲಿ ಮುಳುಮುಳುಗಿ ನಳುತ್ತಿರುವ ಹಿಂದುಸಾಧನದಲ್ಲಿ ಎಂತು ಸಾಧಿಸುವದು? ನನ್ನ ಅಪ್ಪನ ಭವಿಷ್ಯವು ಇದನ್ನು ಸಾಧಿಸುವದೇ?

ಹೀಗೆ ವಿಚಾರತಂದಿಯಲ್ಲಿರುವ ಅರವಿಂದನಿಗೆ ಯಾರೋ ತನ್ನ ಬಾಗಿ ಲನ್ನ ತಟ್ಟಿದಂತಾಯಿತು. ಸಷ್ಟುಳದೆಡೆಗೆ ತನ್ನ ಲಕ್ಷ್ಯವನ್ನು ಪೂರಿಯಿಸಿ ಬಾಗಿಲನ್ನು ತೆರೆಯಬೇಕೆನ್ನುವದರೋಳಗೆಯೇ, ಬಾಗಿಲವು ತನ್ನಿಂದ ತಾನೇ

ತೇರೀಯಿತು. ಅವನು ಮಲಗಿದ ಕೋಡೆಯು ವಿಶಾಲವಾಗತೊಡಗಿತು. ಅವನು ಬಾಗಿಲದೆಡಿಗೆ ನೋಡುತ್ತಾನೆ; ಅನೇಕ ಜನರು ಒಳಗೆ ಪ್ರವೇಶಿಸುವದ ರಲ್ಲಿದ್ದಾರೆ ಹಾಗು ಇವನೆಡಿಗೆ ಬರತೊಡಗಿದ್ದಾರೆ. ಆ ಜನರ ಉದ್ದೇಶಿನಿಂದ ಅರವಿಂದನಿಗೆ, ಆ ಜನರು ಕೇವಲ ಒಂದೇ ರಾಷ್ಟ್ರದವರಿರದೆ ಬೇರೆ ಬೇರೆ ರಾಷ್ಟ್ರದ ವರೆಂಬ ಕಲ್ಪನೆಯು, ಒಮ್ಮೆಲೇ ಹೊಳೆಯಿತು ಮೇಲಾಗಿ ಅವರಲ್ಲಿ ಎಲ್ಲರೂ ಪ್ರರುಷರೇ ಇರುವರೆಂದಲ್ಲ, ಅವರ ಜೊತೆಗೆ ಒಬ್ಬ ಹೆಣ್ಣು ಮಗಳೂ ಇದ್ದಾಳೆ. ಇದನ್ನೆಲ್ಲ ಎವೆಯಿಕ್ಕೆದೆ ಕುಶೂಹಲದಿಂದ ನೋಡಲಿರುವ ಅರವಿಂದನಿಗೆ ದಿಗ್ಂಬರೆ ಯಾಯಿತು. ಆ ಜನರೆಲ್ಲರೂ ಅರವಿಂದನೆಡಿಗೆ ಸಾಗತೊಡಗಿದರು. ಅವರು ಸಮಾಪಕೈ ಬಂದೊಡನೆಯೆ, ಅರವಿಂದನಿಗೆ ಆ ಜನರೆಲ್ಲರನ್ನು ತತ್ವವಾದಲ್ಲಿ ಎಲ್ಲಿಯೋ ನೋಡಿದಂತೆ ಭಾವನೆಯಾಗತೊಡಗಿತು. ಅವರೆಲ್ಲರೂ ತಮ್ಮ ಬರುವಿಕೆಯಿಂದ ತಮ್ಮದೆ ಆದ ಒಂದು ವಾತಾವರಣವನ್ನೇ ನಿರ್ಮಿಸಿದ್ದರು. ಅರವಿಂದನ ಮೈಯಲ್ಲಿ ವಿದ್ಯಾಶ್ರಂಂಚಾರವಾದಂತೆ, ಏನೋ ಒಂದು ಹಾನ್ಮಾಸನೆ ತಲೆದೊರಿತು. “ಇದೇನು ಎಂತಹ ಪ್ರತಿಭಾಸಂಪನ್ಮೂರಿವರು? ತಮ್ಮ ನೋ ರೆಯ ಮೇಲಿಯೇ ತಮ್ಮ ಅಂತರಂಗವನ್ನು ಮೂಡಿಸಿರುವ ಮಹನಿಂಯರಿನ ರಾರು? ಇವರೆಲ್ಲರೂ ಜಗತ್ತಿನೋಳಿಗಿನ ಜ್ಞಾನವನ್ನು ಗುರುತಿಸಿ – ಅದರ ಬಲ ದಿಂದ ಜನತೆಗೆ ಸುಖಸೌಕಾರ್ಯವನ್ನು ಉಂಟಿಸುವದಲು ಹಿಂಂಕಶಟ್ಟಿ ದಂತಿದೆ. ಇದೇನು, ಈ ಜನರಿಗೆ ಸ್ವಾರ್ಥದ ಕಲ್ಪನೆಯೇ ಹಿಂದುಬಿದ್ದಿದೆಯೇ”?

ಇದೆಲ್ಲವನ್ನು ನೋಡಿ ತನ್ನ ಮನಸ್ಸನ್ನು ಸ್ತಿರಿಸುತ್ತದಲ್ಲಿ ಇಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವ ಅರವಿಂದನು, ಈಗ ಆ ಜನರೆಲ್ಲರನ್ನು ಗುರುತಿಸಿದನು. ಗ್ರಾಲಿಲಿಯೋನಿಂದ ಅದಿಯಾಗಿ ವಾಯಕೆಲ್ಲ ಫೆರಡಿ, ಜಾರ್ಕ ಸ್ಪಿಫೆನ್ಸ್, ವಾಕೋರ್ನಿ, ವಾಡೆವ್ ಕ್ರಾರಿ, ಪಿ. ಸಿ. ರೇ, ಜಗದೀಶಚಂದ್ರ ಚೇರ್ಸ್ ಮುಂತಾದವರೆಲ್ಲರೂ ಆ ಗುಂಪಿನಲ್ಲಿ ಇರುವರೆಂದು ತಿಳಿಯಿತು. ಅವನ ಅನಂದಕ್ಕೆ ಸಾರವೇ ಇಲ್ಲದಾಯಿತು. ವೃದ್ಧಾವೃದ್ಧಿಂದ ಹಾಗೂ ಅನೇಕ ವರುಷಗಳ ಕಾರಾಗ್ರಹವಾಸದಿಂದ ಬಳಲಿದ ಗ್ರಾಲಿಲಿಯೋನನ್ನು ಕಂಡೊಡನೆಯೇ, ಅವನ ಚರಿತ್ರೆಯಲ್ಲಿಯು ಮುಖ್ಯ ಅಂಶಗಳಿಲ್ಲವೂ ಅವನ ಸ್ವಾತಿಪಟಿಲದ ಮೇಲೆ ಒಂದೊಂದಾಗಿ ಹಾಯತೊಡಗಿ, ಅವನ ಕಣ್ಣಗಳಿಲ್ಲವೂ ನಿರಿನಿಂದ ತುಂಬಿಬಂದವು. ಅರವಿಂದನಿಗೆ ತಡೆಯಾದಾಯಿತು. ಗ್ರಾಲಿಲಿಯೋನನ್ನು ಕುರಿತು ‘ಜ್ಞಾನಪಿಠಾಸೆಯು ಇಚ್ಛೆಯೆಂದುರು ದೇಹದ ಕವ್ಯವನ್ನೇ ವರೆತ ಮಹಾನುಭಾವಾ, ಎಂತಹ ಕಷ್ಟಗಳನ್ನು ಜೀವನಮಾನದಲ್ಲಿ ಅನಭವಿಸಿದೆ?

ಜನರು ನಿನ್ನನ್ನಲ್ಲವೇ ಪ್ರಯೋಗ ವಿಜ್ಞಾನದ ಜನಕನೇರು ಸಂಭೋಧಿಸುವದು? ರವಿರು ವಿಶ್ವಕೇಂದ್ರತತ್ವವನ್ನು ಪ್ರತಿಪಾದಿಸಿದ ಮೂಲಕ, ಜೀವನದ ಉತ್ತರ ಭಾಗವನ್ನು ಕಾರಾಗ್ರಹದಲ್ಲಿ ಸವೇರಿಸಿದೆಯಲ್ಲದೆ ವೇದನಾಯಂತ್ರದಲ್ಲಿ ಸಿಕ್ಕಿ ಸಲ್ಪಟ್ಟಿ ನಿನ್ನ ಸ್ವಾರ್ಥಕವನ್ನು ನಿನ್ನವರು ಮಾಡಿದ್ದರೂ, ನಿನ್ನ ವಿಚಾರಗಳ ಸ್ವಾರ್ಥಕವನ್ನು ಜಗದ್ವಿಖಾತ ನೃಟಿನಾನು ಮಾಡಲಿಲ್ಲವೇ?

ಇಷ್ಟರಲ್ಲಿಯೇ ಅರವಿಂದನು ಬದಿಗೆ ನೋಡುತ್ತಾನೆ— ಇದೇನು, ಮಾತ್ರ ಕೇಲ್ ಹೇರದೆ! ಅವನನ್ನು ಈಂಡ ಅರವಿಂದನು ‘ವಿದ್ಯಾಸಂಪನ್ಮಾದ ವಿನಯ: ಮೂರ್ತಿರ್ಯಂ, ನಿನ್ನ ಸಂಬಂಧವಾಗಿ ನಿನ್ನ ಗುರುವು ಪಟ್ಟಿ ಅಭಿಪ್ರಾಯವನ್ನನಗೇ ಗೊತ್ತಿದೆ. ತನ್ನ ಶೋಧಗಳಲ್ಲಿ ಅತಿ ದೊಡ್ಡ ಶೋಧವು ನಿನೇ ಎಂದು ನಿನ್ನ ಗುರುವಾದ ದೇವ್ಯಿ ಅಂದುದನ್ನು ನಾನು ಬಲ್ಲೆ. ವಿದ್ರೂತಿಸಿಂದ ನಡೆಯಲಿರುವ ಯಾವುದೆ ಯುಂತ್ರದ ಜೀವವಾದ ಡಾಯನಾವೋವನ್ನು ಶೋಧಿಸಿದವನು ನಿನೇನಲ್ಲವೇ? ನಿನ್ನ ಶೋಧದಿಂದ ಎಷ್ಟು ಜನರಿಗೆ ಅನ್ನ ಹಾಗು ವಿಶ್ವಾಂತಿಯನ್ನು ಕಲ್ಪಿಸಿಕೊಟ್ಟೀ ಎಂಬುದು ಇಂದು ನಿನು ಬದುಕಿದ್ದರೆ ನಿನರ್ ಗೊತ್ತಾಗುತ್ತತ್ತು. ನಿನ್ನ ಶೋಧದ ಬಲದಿಂದ ಆ ಧನಿಕ ಗಿರಣಿಗಳ ಒಡೆಯರ. ಕೇಲಸೋರರನ್ನು ವಂಚಿಸಿ ತನ್ನ ಬೋಕ್ಕಿಸಿದನ್ನು ದಿನೇ ದಿನೇ ಬೆಳೆಯಿಸುತ್ತಿದ್ದರೆ, ಹೀಗಾದುದು ನಿನೆ, ತಪ್ಪೇ? ನಿನು ಸಹಸ್ರಾರು ಪ್ರಯೋಗಗಳನ್ನು ಮಾಡದೆ, ಇದೊಂದೆ ಶೋಧವನ್ನು ಮಾಡಿದ್ದರೂ ಇವ್ಯೇ ಜಗದ್ವಿಖಾತನಾಗಿತ್ತದೆ. ನಿನ್ನ ಡಾಯನಾವೋಡ ಶೋಧವನ್ನು ಕುರಿತೆ ಬಬ್ಬಿಹೆಣ್ಣು ಮಾರ್ಣಿ— ಈ ಶೋಧದ ಉವಯೋಽಗವೇನೇನೆಂದು ಕೇಳಿದಾಗ, ಇದೇ ಜನಿಸಿದ ಕೂಸಿನ ಉವಯೋಽಗವೇನೇನೆಂಬುದನ್ನು ಹೇಳಬಲ್ಲಿರಿ— ಎಂದು ಕೇಳಿದುದು, ಎಷ್ಟು ಮಾರ್ಣಿಕವಾಗಿದೆ. ಇಂದು ಈ ಕೂಸು ಪ್ರವಂಚವನ್ನೇ ಆಳತೋಡಿಗಿಲ್ಲವೇ: ಇದೇ ತರದ ಪ್ರಶ್ನೆಯನ್ನು ಗಾಳ್ಯಾಡ್ ಸ್ವಾರ್ಥವರು ಕೇಳಿದಾಗ ನಿನು ನುಡಿದ ಭವಿಷ್ಯವು—ನೀವು ಮುಂದೆ ಈ ಶೋಧದ ಮೇಲೆ ನಿಸ್ತಂದೇಹವಾಗಿ ಸುಂಕವನ್ನು ಕೂಡಿಸಬಲ್ಲಿರಿ— ಎಂಬಿದು ಎತ್ತ ಮತ್ತು ನನ್ನ ತಂಡೆಯ ಭವಿಷ್ಯವೇತ್ತ?”

ಉಳಿದವರಲ್ಲಿಯ ಅನೇಕರನ್ನು ಗುರುತಿಸಿ ಅರವಿಂದನು— “ಹೃದಯ ದಿಂದ ಪೂರ್ವೆಸಲ್ಪಟ್ಟಿ ರಕ್ತವನ್ನು ದೇಹದ ಅನೇಕ ಭಾಗಗಳಿಗೆ ಮುಟ್ಟಿಸುವ ರಕ್ತನಾಳಗಳಂತೆ, ಹೃದ್ವಯ ಮೇಲಿನ ಮುಖ್ಯ ಮುಖ್ಯ ಕೇಂದ್ರಗಳನ್ನು ಜೀವಾಡಿಸಲಿರುವ ಉಗಿಬಂಡಿಗಳಿಗೆ ಕಾರಣವಾದ ಈತನು ಜಾಜರ್ ಸ್ವಿಫ್ಟ್‌ನ್ನಾನು ಸಮುದ್ರದಲ್ಲಿ ಸಂಚರಿಸುವ ಅನೇಕ ಹಡಗರಗಳನ್ನು ದುರಂತದಿಂದ ತಪ್ಪಿಸಲ. ಹಾಗು ಇಂದಿನ ಜಗತ್ತಿನಲ್ಲಿಯ ಅನೇಕ ಸೌಕರ್ಯಗಳಿಗೆ ಕಾರಣವಾದ,

ಬಾನುಲಿಯ ಸಂಶೋಧಕನಾದ ಮಾಕೋಎನಿಯಲ್ಲವೇ ಈತನು? ಕ್ಷಮಣಿರೆ ರೋಗದಿಂದ ಜನತೆಗೆ ಒದಗಿದ ಗಂಡಾಂತರವನ್ನು ತಪ್ಪಿಸಲು ಕಾರಣವಾದ ಶೋಧವನ್ನು ನಡೆಯಿಸಿ, ತನ್ನ ಜೀವನವನ್ನೇ ಕಡೆಗಳಿಸಿದ ಸಾಫ್ತೀವ್‌ನೀ ಮ್ಹಾಡೆವ್‌ ಕ್ಷಮಣಿಯಲ್ಲವೇ ಈತೆಯು? ಇದೇನು, ಜನತೆಯನ್ನು ಮಲೇರಿಯಾ, ವಿಷವುಜ್ಞರ, ಕ್ಷಯ ಇತ್ಯಾದಿ ರೋಗಗಳಿಂದ ಮುಕ್ತಮಾಡಲು ಕಾರಣೀ ಭೂತರಾದ ಮಹನೀಯರೆಲ್ಲರೂ ಇಲ್ಲಿ ಬಂದಿದ್ದಾರೆ. ನಮ್ಮವರಾದ ಆಚಾರ್ಯರೇ, ಜ್ಞಾನಿತರಾದರೂ ರಾಮಾನುಜ, ಪ್ರಾಣಿನಾದ ಸಹಾ, ಭಾಭಾ ಇವರೂ ಸಹ ಬಂದಿದ್ದಾರೆ.” ಇವರೆಲ್ಲರನ್ನೂ ಕಂಡ ಅರವಿಂದನು ನಮ್ಮ ಪ್ರೋವೆಕವಾಗಿ ಕೈಜೀರ್ವಿಸಿ ‘ರಾಷ್ಟ್ರದ ಉನ್ನತಿಗೆ ಕಾರಣೀಭೂತವಾದ ಅಪ್ರಾರ್ಥ ಶೋಧಗಳನ್ನು ನಡೆಯಿಸಿದ ಮಹನೀಯರೇ—ನೋಡಿರಿ, ಕಣ್ಣರೆದು ಲಕ್ಷ್ಯಪೂರ್ವಕವಾಗಿ ನೋಡಿರಿ—ದುರ್ದಶಿಯ ಹೊಸ್ತಿಲದ ಮೇಲೆ ನಿಂತ ಭಾರತವನ್ನು ನೋಡಿರಿ. ಸ್ವತಂತ್ರ ರಾಷ್ಟ್ರವೆಂದು ಕರೆಯಿಸಿಕೊಳ್ಳುವ ಯೋಗ್ಯತೆಯು ನಮ್ಮಲ್ಲಿ ಬರಲಾರದೇ? ಕರ್ತವ್ಯಮಾಧರಾಗಿ ಆಲಸ್ಯ ವನ್ನೇ ಆರಾಧಿಸಲರುವ ಹಾಗು ಸ್ವಾರ್ಥವನ್ನೇ ಧೈರ್ಯವಾಗಿರಿಸಿದ ಜನರು ನಮ್ಮಲ್ಲಿ ಅನೇಕರಿರುವರೆಂದು ನಾನು ತಮಗೆ ಹೇಗೆ ಹೇಳಲಿ? ರಾಷ್ಟ್ರದ ಭವಿತವ್ಯವನ್ನು ನಿರ್ವಿಸಲರುವರು ತಮ್ಮಂತಹ ಕಾರ್ಯಕರ್ತರೇ ಎಂಬು ವದನ್ನು, ಭಾರತಿಯರೆಲ್ಲಿಗೂ ಹೇಗೆ ಮನಗಾಳಿಸಿಕೊಡಲಿ? ನಮ್ಮ ತಂಡೆ ಯಂತಹ ಅನೇಕ ಭವಿಷ್ಯವರ್ತಕರು ಹೇಗೆ ಸುಧಾರಿಸಬಹುದು? ತಮ್ಮಂತಹ ವಿಭಾಗಿತವ್ಯಕ್ಕಿಗಳು ಭಾರತದಲ್ಲಿ ಇನ್ನೂ ಹೆಚ್ಚೆಚ್ಚಾಗಿ ಉದಯಿಸಲಾರದೇ? ನೆಹರೂರವರ ಸ್ವತಂತ್ರ್ಯಸಂದೇಶವನ್ನು ಪ್ರತಿನಿಶ್ಯವೂ ರಾಮನಾಮದಂತೆ ನೆನೆದು ಸ್ಥಾಪಿಸಿಯನ್ನು ಪಡೆಯಿರೆಂದು ಹೇಳಲಬ್ಬಾ? ಜಗತ್ತಿನಲ್ಲಿಯ ಸ್ವತಂತ್ರ ರಾಷ್ಟ್ರಗಳು ಅನುಸರಿಸಲರುವ ಮಾರ್ಗವನ್ನು, ಭಾರತವು ಅದೆಂತು ಸಾಧಿಸಬಹುದು? ತಮ್ಮಲ್ಲಿಯ ಅನೇಕರು ಭಾರತದಲ್ಲಿ ಉದಯಿಸಿ, ಸ್ವತಂತ್ರ ಸಾಧನೆಯ ಕಾರ್ಯವು ಮುಂದಾದರೂ ಸುಗಮವಾಗಿ ಸಾಗುವಂತಾಗಲಿ ಎಂದು, ಭಾರತಾಂಚೆಯನ್ನು ಹಾರ್ಡಿಫ್ ಸಲ್ವಾ? ” ಹೀಗೆ ಪರಿಶಿಸುವ ಅರವಿಂದನನ್ನು ಕಂಡು ಅವರೆಲ್ಲರೂ ಏಕಕಂರದಿಂದ ‘ತಸ್ಮಾತ್ ಯಾದ್ವಿಷ್ಟಾಭಾರತ, ಕರ್ಮಣ್ಣೇ ವಾದಿಕಾರನ್ನೇ, ಉತ್ತಿಷ್ಠತ ಜಾಗ್ರತ್’ ಎಂಬ ಈ ಮೂರು ವಚನಗಳನ್ನು ಅಂದಂತೆ ಅವನಿಗೆ ಭಾಸವಾಯಿತು. ಅಷ್ಟರಲ್ಲಿಯೇ ತಂದೆಯ, ‘ಉತ್ತಿಷ್ಠೋತ್ತಿಷ್ಠಿ ಗೋವಿಂದ...’ ಎಂಬ ಪ್ರತಃಸ್ತರಣೆಯಿಂದ ಅರವಿಂದನಿಗೆ ಎಚ್ಚರವಾಯಿತು.

‘ತ್ಯೇಲೋಕ್ಯಂ ಮಂಗಳಂಕುರು’ ಎಂದು ತಂದೆಯ ಪ್ರಾತಃಸ್ನಾನೀಯು ಕಿವಿಗೆ ಬಿದ್ದೂಡನೆಯೆ ಅರವಿಂದಿನಿಗೆ ಹೊಟ್ಟೆಯಲ್ಲಿ ಕಸಿವಿಸಿಯಾದಂತಾಯಿತು. ತಂದೆಯ ಆಚರಣೆಗೂ ಮೇಲಿನ ಅರ್ಥಪೂರ್ವಾನ್ವಯಾತಿಗೂ ಸಂಬಂಧವಿಲ್ಲದ್ದುದೇ ಇದರ ಕಾರಣವು. ‘ನನ್ನ ತಂದೆಯು ದಿನಾಲು ಎಬ್ಬಿಸುವ ಗೋವಿಂದನಾರು? ಇವನಲ್ಲವೆ ಈಸ್ತುಜ್ಞರು ವಿಜ್ಞಾನ ಇಲ್ಲವೆ ನಿಸರ್ಗವೆಂದು ಸಂಭೋಧಿಸುವ ಮತ್ತು ಪಂಚಭೂತಗಳ ವಿವಿಧ ವಾಸ್ತವಾರವನನ್ನು ನಿರುಂತ್ರಿಸುವವನು? ಇಂತಹ ಅರ್ಥಪೂರ್ವಾನ್ವಯ ಸ್ವರೂಪಿಯನ್ನು ಕಳೆದ ಆನೇಕ ವರ್ಷಗಳಿಂದ ಗಿಳಿಯಂತೆ ಮಾತ್ರ ಪರಿಸುತ್ತಿದ್ದಾನೆ. ಇದೇ ನನಗೆ ದರ್ಶನವಿತ್ತು ನಾಗರ್ ಪ್ರುದರ್ಶನವನನ್ನು ಮಾಡಿ, ನನ್ನ ಕರ್ತವ್ಯವನನ್ನೂ ಹಾಗು ನಾನು ನೆರವೇರಿಸಬೇಕಾದ ಕಂಯ್ರಗಳ ವಿವರಗಳನ್ನೂ ತಿಳಿಹಿಸಿದ ರಾಷ್ಟ್ರೀನಾರ್ಥಗಳು, ನನ್ನ ತಂದೆಗೆ ದರ್ಶನವಿರು ಬೇಕಾಗಿತ್ತು. ಬುದ್ಧಿಪುರಸ್ವರವಾಗಿ ಅಜ್ಞಾನದ ಹಾದಿಯನ್ನು ತುಳಿಯುತ್ತಿರುವ ಅವನಿಗೆ ಭೇಟ್ಟಿಯಾಗಿದ್ದರೂ ಸಹ ಏನೂ ಸಾಧಿಸುತ್ತಿರಲಿಲ್ಲ. ಕಾರಣ ಇಂತಹ ಮಹನಿರ್ಯಾರಿಂದ ಉತ್ತೇಜಿತನಾದ ನನ್ನ ಕಾರ್ಯಕ್ರೋತ್ತಮ ನೋಡಲನೆಯ ದಾಗಿ ನನ್ನ ಮನೆಯೇ ಆಗಜೇಕು’ ಇಷ್ಟ ಸಂಕಲ್ಪ ಮಾತ್ರದಿಂದ ಅವನಿಗೆ ಉಂಟಾದ ಮನಸ್ಸಾವವು ಶಾಂತವಾಯಿತಲ್ಲದೆ, ಏನೂ ಒಂದು ನಿಧಾರಿದಿಂದಲೇ ಹಾಸಿಗೆಯಿಂದ ಎದ್ದನ್ನು

(೨)

ಅರವಿಂದನು ಇನ್ನೂ ಚಿಕ್ಕವನನ್ನು. ಅವನ ವಯಸ್ಸು ಇಪ್ಪತ್ತೆದನನ್ನು ಕೂಡ ನಿಂತ್ಕಿರಲಿಲ್ಲ. ವಿದ್ಯಾ, ವಿನಯ ಹಾಗು ಸುಖಜೀವನವನನ್ನು ಉವ ಭೋಗಿಸುತ್ತಿದ್ದ ಅರವಿಂದನ ಮುಖವು ಒಂದು ನಿಶ್ಚಯಕಳೆಯಿಂದ ಶೋಭಿಸುತ್ತಿತ್ತು. ಅವನು ವಿಚಾರಂತಸಿದ್ದ ಮೂಲಕ ಪರರ ಸುಖದಲ್ಲಿ, ಹಚ್ಚಿನ ಸುಖವನನ್ನು ಕಂಡುಕೊಳ್ಳುವ ಅವನ ಗುಣವು ಎದ್ದು ಕಾಣುತ್ತಿತ್ತು. ಯಾವ ವಿಚಾರವನನ್ನಾದರೂ ಆಚಾರದ ಬರಿಗಲ್ಲಿಗೆ ತಿಕ್ಕಿನೇರೇಡದೆ ಗ್ರಹಿಸುವದು ಅವನ ಸ್ವಭಾವದಲ್ಲಿರಲಿಲ್ಲ. ತನ್ನ ನಿಷಯವನ್ನಿಲ್ಲದೆ, ದೇಶದೊಳಗಿನ ರಾಜಕೀಯ ಹಾಗು ಸಂವಾಜಿಕ ಆಗುಹೋಗುಗಳನ್ನು ಕುರಿತು ತಕ್ಕುವಂಟ್ಟಿಗೆ ಅಭ್ಯಾಸ ಮಾಡಿದ್ದಾನೆ. ಮನುಷ್ಯನು ವಿಜ್ಞಾನದ ಸೌಕರ್ಯಗಳನ್ನು ಉಪಭೋಗಿಸಬೇಕಿಂದು ಇಚ್ಛಿಸಿದರೂ, ಇಂತಹ ಇಚ್ಛೆ ಹಾಗು ಹಕ್ಕು ಎಲ್ಲರಿಗೂ ಇರಬಹುದೆಂಬುದನ್ನು ಗ್ರಹಿಸುವವನ್ನು, ರಾಜಕಾರಣಿಗಳು ಬುದ್ಧಿವಂತರಂಗಿಲ್ಲವೆಂದು

ಇವನ ಅಭಿಸತ್ರಯ. ಇಂದು ನಡೆದ ವಿಜ್ಞಾನದ ದುರುಪಯೋಗವನ್ನು ನಿವಾರಿಸಲು, ವಿಜ್ಞಾನದ ಹೆಚ್ಚು ಹೆಚ್ಚು ಉಪಯೋಗದಿಂದ ಜನರಿಗೆ ಎಲ್ಲ ವಿಷಯಗಳಲ್ಲಿ ಸಮೃದ್ಧಿಯನ್ನು ಕಲ್ಪಿಸುವ ದರಿಂದಲೇ ಸಾಧ್ಯವೆಂದೂ ಹಾಗು ವಿಜ್ಞಾನವನ್ನು ತ್ಯಜಿಸಿ ಮಾಲಿನೀಗೆ ತಿರುಗುವ ಮಾರ್ಹತನದ್ದೆಂದೂ ಈತನ ವಾದ. ಅದರಂತೆಯೇ ಸಾರ್ವತ್ರಿಕ ಸಂಪುಟ ಇತ್ಯಾದಿಗಳಿಂದ, ರಾಷ್ಟ್ರಕ್ಕೆ ಹೇಗೆ ಹಾನಿತಪ್ಪಿದ್ದು ಇತ್ಯಾದಿ ವಿಷಯಗಳನ್ನು, ಇವನು ಅನೇಕರೊಡನೆ ಚರ್ಚಿಸಿದ್ದಾನೆ; ಮತ್ತು ತನ್ನ ಕೈಯ್ಯಲ್ಲಿ ಅಧಿಕಾರವು ಬಂದುದಾದರೆ, ಮೊದಲನೆಯದಾಗಿ ಜನತೆಗೆ ತನ್ನ ನಾಗರಿಕತೆಯ ಹಕ್ಕಿಗಳನ್ನು ತಿಳಿಸಿಸಲು ಅವರ ಅಜ್ಞಾನ ನಿವಾರಣೆಯ ಕಾರ್ಯವನ್ನು ಕೈಕೊಳ್ಳುವದಾಗಿರುತ್ತೂ, ಮತ್ತು ಎರಡನೆಯದಾಗಿ ಎಲ್ಲಾಗಳ ಉದ್ಯೋಗವನ್ನು ಕಲ್ಪಿಸಿ ರಾಷ್ಟ್ರವಾಳತಕವಾದ ಅಲಸ್ಯದ ಬೇರನ್ನೇ ಕಡಿಗುಬೇಕೆಂದಿದ್ದಾನೆ. ಇಂದು ಹಾಸಿಗೆಯಿಂದ ಎದ್ದೂ ಡನೆಯೆ ಮಾಡಿದ ನಿರ್ಧಾರವೆಂದರೆ — ಈ ಪ್ರಯೋಗವನ್ನು ಮೊದಲನೆಯದಾಗಿ ತನ್ನ ಮನೆಯಲ್ಲಿಯೇ ಸ್ತಾಪಿಸಬೇಕೆಂದುದು.

ತಂದೆಯೇದುರು ಎಂದೂ ಹೆಚ್ಚು ಮಾತನಾಡದ ಅರವಿಂದನು ಇಂದು ಅವನೊಡನೆ ವಾದಿಸಿ ಅನನನ್ನು ತನ್ನ ವಿಚಾರಸರಣಿಗೆ ಎಳೆಯಬೇಕೆಂದಿದ್ದಾನೆ. ರಾವ ಶಾಸ್ತ್ರಗಳಾದರೂ - ಹಣದ ವಿಷಯವನ್ನೊಂದು ಹೊರತುಪಡಿಸಿದಲ್ಲಿ ಎಲ್ಲ ವಿಷಯಗಳಲ್ಲಿಯೂ ಚಿಕ್ಕವರ ಪ್ರಯೋಗಾವಿ ವಿಚಾರಗಳನ್ನು (ಅಪುಗಳು ನಿಜವಾಗಿರುತ್ತೂ ಪ್ರಯೋಗಾವಿ ಎಂದು ಕರೆಯಿಸಿಕೊಳ್ಳಲು ಯೋಗ್ಯವಿದ್ದಲ್ಲಿ) ಒಪ್ಪಿನ ಸ್ವಭಾವದರದರು. ಹಣದ ನಿರ್ಮಿತವಾಗಿ ಜೊತ್ತುಪನ್ನನ್ನು ಅನುಕೂಲ ಜೊತ್ತುಪನ್ನವಾಗಿ ಮಾರ್ಹತದಿಸಿದ್ದರೂ, ತಮ್ಮ ವಿಷಯವನ್ನು ಪೂರ್ಣ ಬಿಲ್ಲವರು. ಮೇಲಾಗಿ ಯಾವುದೇ ಸಂದರ್ಭದಲ್ಲಿರೂ, ಒಂದು ವಿಷಯವಾಗಿ ಮನಸ್ಸಿಗೆ ಬಾತ್ತಿಯಾಯಿತೆಂದರೆ ತೀರಿತು, ಎಂದೂ ಅದರಿಂದ ಪರಾವ್ಯತ್ರಾಗಿ ವರಲ್ಲ. ಹೀಗಾಗಿ ಈ ಎಲ್ಲ ವಿಷಯಗಳನ್ನು ಬಿಲ್ಲ ಅರವಿಂದನು, ತನ್ನ ಕಾರ್ಯದ ರೂಪರೇಷಣೆಯನ್ನು ಮನದಲ್ಲಿಯೇ ಗಂಡಿಸುತ್ತು, ತಂದೆಯೆಡಿಗೆ ಸಾಗಿದನು.

ತುಲಸೀಮೃತ್ತಿಕೆಯನ್ನು ಲೇಪನಮಾಡಿಕೊಳ್ಳುತ್ತಿದ್ದ ಶಾಸ್ತ್ರಗಳಿಗೆ ತಪ್ಪಿಡೆಗೆಯೇ ಬರುತ್ತಿರುವ ಮಗನನ್ನು ಕಂಡೊಡನೆ, ಹಿತ್ಯವಾಶ್ವಲ್ಯಕ್ಕೆ ತಕ್ಷಂತೆ, ಅರವಿಂದನ ಭವಿತವ್ಯವನ್ನು ಕುರಿತು ಅಭಿಮಾನವೆನಿಸಿಸತ್ತಾಡಿಗಿತು. ತಮ್ಮ ಮಾನು ಮುಂದೆ ದೊಡ್ಡ ಮನುಷ್ಯನಾಗುವವ, ದೊಡ್ಡ ಸಂಕೀರ್ಣತಾಗಿ ರಾಮನ್

ಇತ್ಯಾದಿ ವಿಚ್ಛಾನಿಗಳ ಫಂಕ್ರೀಯಲ್ಲಿ ನಿಲ್ಲುವ ಮುಂತಾದ ವಿಷಯಗಳು, ಅವರ ಅಭಿನಾನವನ್ನು ಇನ್ನೂ ಹೆಚ್ಚಿಸಿದವು. ಕೆಳಗೆ ಮೋರೆಯನ್ನು ಹಾಕಕೊಂಡು ವಿನಯದಿಂದ ತಮ್ಮಡಿಗೆ ಬರುವ ಅರವಿಂದನನ್ನು ಕಂಡೊಡನೆಯೇ, ಚಾಣಾಕ್ರ ರಾದ ಶಾಸ್ತ್ರಿಗಳು ತಮ್ಮ ಮಗನಿಗೆ ತಮ್ಮಡನೆ ಏನೇಂದು ಮಾತನಾಡುವದಿದ್ದು ಅವನು ಸಂಕೋಚವತ್ತಿರುವನೆಂದು ಉಹಿಸಿದರು. ಈ ಸಂಕೋಚವನ್ನು ದಂರವಾಡಲೆಂದೂ ಏನೇಂದು ಅವರು ಮಗನನ್ನು ತಾವೆ ವಾಶ್ಲ್ಯದಿಂದ ಹತ್ತರ ಕರಿದು ಅವನೊಡನೆ ಮಾತನ್ನು ಪ್ರಾರಂಭಿಸಬೇಕೆಂದರು.

ಈಗ ಮಾತ್ರ ಅರವಿಂದನಿಗೆ ಹೇಚಿಗಿಟ್ಟಿಕೊಂಡಿತು. ತಂದೆಯೊಡನೆ ವಾದಮಾಡಬೇಕೆಂಬ ಸಂಕಲ್ಪದಿಂದ ಬಂದ ಅರವಿಂದನಿಗೆ ತಂದೆಯ ವಾಶ್ಲ್ಯದೆದುರಿ: ನಮ್ಮನಾಗಬೇಕಾಯಿತು ತಂದೆಯನ್ನು ಪ್ರೀತಿಯಿಂದ ಗೆಲಿಯಬೇಕೆಂದು ತನ್ನ ಸಂಕಲ್ಪವನ್ನು ಬದಲಿಸಿದನು. ಅವನು ತಂದೆಯ ಹತ್ತಿರ ಹೇಳಿಗುವದೆ ತಡ, ಕಣ್ಣಗಳಿಂದ ನೀರು ಧಾರಿಧಾರಿಯಾಗಿ ಹರಿಯತ್ತೆಡಗಿತು. ಇದನ್ನು ಕಂಡ ಶಾಸ್ತ್ರಿಗಳಿಗೆ ಏನೂ ತೋಚದಾಯಿತು. ಅವರು ಅರವಿಂದನನ್ನು ಸಂತ್ಯೇಸುವದು ಹೆಚ್ಚಿದಂತೆ, ಇವನ ದುಃಖವೂ ಹೆಚ್ಚಾಗುತ್ತೆಡಗಿತು. ಅರವಿಂದನಿಗೆ ಹೀಗಾಗಲು ಕಾರಣವಿರಲಿಲ್ಲವೆಂದಲ್ಲ ನೊದಲನೆಯಾಗಿ ತಂದೆಯ ವಾಶ್ಲ್ಯದೆದುರು ತನ್ನ ಸಂಕಲ್ಪವು ಈಗುವದೆಂಬ ಭಯ ಮತ್ತು ಹೀಗೆ ಕರಗಿದಲ್ಲಿ ಎರಡನೆಯದಾಗಿ ತನ್ನ ಧೈರ್ಯವು ವಿಚಾರದಿಂದ ಆಚಾರಕ್ಕೆ ಸರಿಯುವದೆ ಕರಿಣವಾಗುವದೆಂಬ ದುಃಖ. ಆದರೆ ಈ ವೇಳೆಯಲ್ಲಿ ಅರವಿಂದನು ತನಗೆ ಕನಿಸಿನಲ್ಲಿ ದರ್ಶನವಿತ್ತು, ತನ್ನಲ್ಲಿ ಉದಾತ್ತ ಧೈರ್ಯಗಳನ್ನು ಮೂಡಿಸಲು ಕಾರಣರಾದ ಎಲ್ಲರನ್ನೂ ನೆನೆದು ಧೈರ್ಯವನನ್ನು ಕಲೆಯಾಕಿ, ತಂದೆಯೆದರು ಎಲ್ಲವನ್ನೂ ಬಿಚ್ಚಿಯೇ ತೀರಬೇಕೆಂಬ ಸಂಕಲ್ಪವನ್ನು ಇನ್ನೂ ಹೆಚ್ಚು ಧ್ಯಾಧವಿಸಿದನು. ಹಿಂದುಸ್ತಾನವು ಸ್ವತಂತ್ರವಾದರೂ ಅಜ್ಞಾನದ ಮೂಲಕ ತಮಗೆ ದೂರೆಯಲಿರುವ ಹಕ್ಕುಗಳ ಕಲ್ಲನೆಯೇ ಇಲ್ಲದ ಹಾಗು ರೋಗರುಜಿನಗಳು ಹಸಿನೆ ದಾರಿದ್ರ್ಯ ಇತ್ಯಾದಿಗಳಿಂದ ಬಳಲುವ ಜನತೆಯನ್ನು ನೆನೆದು, ಇವೆಲ್ಲವುಗಳ ನಿವಾರಣೆಗೆ ತನ್ನ ಕೈಲಾದ ನೆರವನ್ನು ನೀಡುವದೇ ತನ್ನ ಆಧ್ಯಕ್ಷತ್ವವನೆಂದು ತಿಳಿದು, ಹಿಂದಿನ ದಿನ ತಂದೆಯೆಡಿಗೆ ಹಿಂದುಸ್ತಾನದ ಭವಿಷ್ಯವನನ್ನು ಕೇಳಲು ಬಂದ ನ್ಯಾಕ್ರೀಯ ಸಂದರ್ಭದಿಂದ ಪ್ರಾರಂಭಿಸಿ ತನ್ನಲ್ಲಿ ಈ ವರೀಗೆ ಸದೆದ ಮನೋವಾಸ್ತಾಪಾರವನ್ನೂ ಹಾಗು ತನಗೆ ಸ್ವಷ್ಟದಲ್ಲಿ ದರ್ಶನ ನಿತ್ತ ಎಲ್ಲ ಮಹನೀಯರ ಜರಿತ್ತೆಗಳನ್ನೂ, ನಿಸ್ತೂರಪೂರ್ವಕವಾಗಿ ತಂದೆಗೆ

ವಿವರಿಸಿದನು. ಇದೇ ವೇಳೆಯಲ್ಲಿ, ತನ್ನ ತಂದೆಯು ಜೀವೀತಿಷ್ಟು ನಿಮಿತ್ತವಾಗಿ ಮಾಡಲೆ ತಿಳಿವಳಿಕೆಯಲ್ಲಿದ್ದ ಜನತೆಯನ್ನು ಹಚ್ಚುಚ್ಚು ಅಜ್ಞಾನದೆಡೆಗೆ ಬಯ್ಯುವ ಕಾರ್ಯಕ್ರಮವನ್ನು ನಿಂದಿಸಲು ಕೂಡ ಹಿಂಜರಿಯಲ್ಲಿ. ಇದ್ದಲ್ಲವನ್ನು ಲಕ್ಷ್ಯ ಪ್ರಾರ್ಥಕವಾಗಿ ಕೇಳಿರುವ ಶಾಸ್ತ್ರಗಳಿಗೆ ತಪ್ಪಿತಪ್ಪು ತಿಳಿಲಿ. ಮತ್ತು ಕೇವಲ ಹಣದ ನಿಮಿತ್ತವಾಗಿ ತಮ್ಮಿಂದ ಎಂತಹ ಹೀನಾಯ ಕೃತ್ಯಗಳಾಗಿವೆ ಎಂಬುದು ಸೇನಪಿಗೆ ಬಂದೊಡನೆ ಅವರಿಗಾದರೂ ಅತಿಯಾದ ವೇದನೆಯಾಯಿತಲ್ಲದೆ, ತವ್ವಿ ಕೃತ್ಯಕ್ಕಾಗಿ ವಶಿಷ್ಟತತ್ವವನೆನಿಃತ್ವತೊಡಗಿತು ಅವರು ಮಗನನ್ನು ಕರೆದು “ಮಗೂ ನಿನ್ನ ಎಲ್ಲ ಮಾತುಗಳನ್ನು ಕೇಳಿದ್ದೇನೆ. ನೀನು ನನ್ನ ಕೃತ್ಯಗಳನ್ನು ಸಿಂದಿಸಿಯೆಂದು ನಾನೇನು ಸಿಟ್ಟುಗಿಲ್ಲ. ನಾನು ನಿನಗೆ ಜನ್ಮಕ್ಕೆಟ್ಟಿರುವ ನೇನೋ ನಿಜ ಆದರೆ ಚಿಕ್ಕವನಾದ ನಿನ್ನಿಂದ ಎಂತಹ ಮಾತುಗಳನ್ನು ಕೇಳಿದ? ನಿನ್ನವು ಎಂತಹ ಉದಾತ್ಮ ಪಿಚಾರಗಳು? ಇಂದಲ ಪಿಚಾರಗಳಿನ್ನಿಂದೇ— ಅಲ್ಲ— ಅವುಗಳನ್ನು ಆಚಾರದಲ್ಲಿ ಇಳಿಸಬೇಕಂಬ ಹಂಬಲ ಕೂಡ ಇದೆ. ಸಮ್ಮುಖ ಜನರ ಅಜ್ಞಾನಕ್ಕೆ ನಾವು ಬೇರೆಯವರನ್ನು ನಿಂದಿಸುವದಕ್ಕಿಂತ ಸಮ್ಮಾಲ್ಯಾಯ ಹಲವು—ಅಂದರೆ ನನ್ನಿಂತಹ ತಿಳಿವಳಿಕೆಯಿದ್ದ ಹಂಗೆ ತವ್ವಿ ಹಿತದಗೂಎಸುಗ ನುಡಿಪುರಸ್ವರವಾಗಿ ಈ ಜನರನ್ನು ಅಜ್ಞಾನದಲ್ಲಿಯೇ ಕೇಳಿಯಲು ಜಿಟ್ಟಿರುವ ಜನತೆಯನ್ನು ಬ್ಯಾಯ್ಯಾವದೇ ಮೇಲು. ಮಗೂ ನೀನು ಕಂಡ ಬೆಳಕು ನನಗೂ ಕಾಣತೊಡಗಿದ ನನಗೆ ನನ್ನ ಕೃತ್ಯಕ್ಕಾಗಿ ವಶಿಷ್ಟತತ್ವವಾಗಿದೆಯಲ್ಲದೆ, ನನಗೆ ವಯಸ್ಸುದರೂ ಚಿಕ್ಕವನಾದ ನಿನ್ನ ಕಾರ್ಯ ದಲ್ಲಿ ಸಹಾಯನಾಡಬೇಕೆಂದಿದೆ. ಇಂತಹ ಉದಾತ್ಮ ಹಾಗು ರಾಷ್ಟ್ರಕ್ಕೇಮರಕರವಾದ ಪಿಚಾರನೂಡುವ ನಿನ್ನ ಕಾರ್ಯದಲ್ಲಿ ಸಹಾಯನೂಡುವದ ನಾನು ಮಾಡಲಿರುವ ರಾಷ್ಟ್ರಸೇವೆಯು”.

ತನ್ನ ತಂದೆಯು ಪಶ್ಚಾತ್ತ್ವವಪೂರಿತ ಮಾತುಗಳನ್ನು ಕೇಳಿದ ಅರವಿಂದ ನಿಗೆ ಬಹಳೇ ಸಂತೋಷವಾಯಿತು. ಎಂತಹ ಸುದಿನವೆಂದು, ಆ ದಿವಸವನ್ನೇ ಕೊಂಡಾಡತೊಡಗಿದನು. ನನ್ನ ತಂದೆಯಂತೆ ಭಾರತದೊಳಗಿನ ಎಲ್ಲ ಹಿರಿಯ ರಿಗೂ ಈ ತೆರದ ಬೆಳಕುಕಾಣಬಹುದೇ ಎಂದು, ಭವಿಷ್ಯದೆಡೆಗೆ ಮನಸ್ಸಿನಲ್ಲಿಯೇ ನೋಡತೊಡಗಿದನು. ಅಷ್ಟರಲ್ಲಿಯೇ ಶಾಸ್ತ್ರಗಳು ಮಗನನ್ನು ಕುರಿತು ‘ಮಗೂ ನಾನು ಸಹ ನಿನ್ನಿಂತೆಯೇ ಧ್ಯೇಯವಾದಿಯು. ನನಗೆ ಯಾವುದೊಂದು ಪಿಷಯವು ಮನವಿರಿಕೆಯಾಗುವದೆ ಕರಿಣ. ಈಗಿನಂತೆ ಆಯಿತೆಂದರೆ ತೀರಿಯೇ ಹೋಯಿತು. ಈಗ ನಾನೇಂದು ಕೆಲಸವನ್ನು ಮಾಡಬೇಕೆಂದಿದ್ದೇನೆ. ಅದನ್ನು

ನೀನು ಲಕ್ಷ್ಯಗೊಟ್ಟು ಕೇಳು ಹಾಗು ನಿನಗೆ ಎಲ್ಲ ಒಪ್ಪಿತವಾಗುವದಿಲ್ಲವೋ ಅದನ್ನು ಹೇಳಲು ಸಂಕೋಚನಡಬೇಡ. ಇಂದಿನಿಂದ ನಾನು ಭವಿಷ್ಯವನನ್ನು ಉಪಯೋಗಿಸುವದು ಏತಕ್ಕೆಂಬುದನ್ನು ಬಲ್ಲೆಯಾ? ಬರುವ ಕಷ್ಟಗಳನ್ನು ಎದುರಿಸಲೀಂದೆ ನಾನು ಜೀವ್ಯೇತಿಷ್ಟವನನ್ನು ಉಪಯೋಗಿಸುವನಿದ್ದೇನೇ ಜನರನ್ನು ಕರ್ತವ್ಯದೆಡೆಗೆ ಕರೆದೊಯ್ಯುವ ವರಿತ್ರಕಾರ್ಯದಲ್ಲಿಯೇ ನನ್ನ ಶೇಷಾಯುವ್ಯವನನ್ನು ಸವೆಯಿಸುವೆ. ನೀನು ದಿಲ್ಲಿಗೆ ಹೋಗಿ ನಿನ್ನ ಕಾರ್ಯದಲ್ಲಿ ಪಾರಂಗತನಾಗಿ ಬಾ. ನನ್ನಲ್ಲಿ ಹೇರಳವಾದ ಹಣವುಂಟು. ನನ್ನ ಆಸ್ತಿಯು ಅಂ ಲಕ್ಷ್ಯಕ್ಕೆ ಕಡಿಮೆಯೇನಿಲ್ಲ. ನಮ್ಮ ನಾಡಿನಲ್ಲಿಯೇ ಯಾವ ಕಾರಖಾನೆಯನ್ನು ಪ್ರಾರಂಭಿಸಲು ಬರುವದಂಬುದನ್ನು ನೀನು ತಿಳಿದುಕೊಂಡಿ. ನಿನಗೆ ಎಷ್ಟು ಬೇಕೋ ಅಷ್ಟು ಹಣವನ್ನು ಉಪಯೋಗಿಸಿ ಯಂತ್ರಸಾಮಾಗ್ರಿಗಳನ್ನು ಬಡಿಸಿ. ನೀನೇ ಅದರ ಷ್ಟವನಾಥವಜನಾಗು. ನೀನು ಇಂದಿನ ಹಣವಂತಹಾಗು ಕಾಲಿಕಾರರ ರಕ್ತವನ್ನು ಶೋಷಿಸಿ ಹಣವನ್ನು ಹೆಚ್ಚಿಸುವ ಷ್ಟವನಾಥವರ ಜಾತಿಗೆ ನೇರುವವನಾಗುವದಿಲ್ಲವಂಬುದು ನನಗೆ ಮನವಾರಿಕೆಯಂಟು. ನಮ್ಮ ಪ್ರಾರ್ಥಜರು ವಿಜಯನಗರದ ರಾಜರಲ್ಲಿ ಇದ್ದುದು ನಿನಗೆ ಗೂತ್ತುಂಟು. ನೀನು ಕಾರಖಾನೆಯನ್ನೇನು ಪ್ರಾರಂಭಿಸುವಿಯಲ್ಲ, ಆ ಭಾಗಕ್ಕೆ ನಾವು ವಿಜಯನಗರವನೆಂದು ಹೆಸರಿಸುತ್ತೇನೂ. ನಿನ್ನ ವಿಜಯ ನಗರದ ಕಾರಖಾನೆಯಲ್ಲಿ ಬಡವರು ತಮ್ಮ ದಾರಿದ್ರ್ಯವನ್ನು ಹಿಂಗಿಸುವ ಹಾದಿಯನ್ನು ಕಂಡುಕೊಳ್ಳಲಿ. ಮತ್ತು ನಾನು ಅವರಲ್ಲಿಯ ಅಜ್ಞಾನವನನ್ನು ದೂರಪಾಡಲು ಪ್ರತಿದಿನ ನಾಯಂಕಾಲ ಅವರಿಗೆ ತಕ್ಕಂಬ್ರಿಗೆ ಓದುಬರಹಗಳನ್ನು ಕಲಿಸುವ. ಅವರ ಮಾತ್ರಾಳು ಬುದ್ಧಿ ವಂತರಾಗುವಂತೆ ನಮ್ಮ ಕೈಲಾದವರ್ತಿಗೆ ಅನುಕೂಲತೆಗಳನ್ನು ಬಡಿಸುತ್ತೇನೂ. ನಾನೇನೋ ನನ್ನ ಹಣದಲ್ಲಿಯ ಹಲವು ಭಾಗವನನ್ನು ದಳನಕೊಡಬೇಕೆಂದಿದ್ದೆ. ಅದರಿಂತಹ ನಾನು ಕಂಡ ಬೆಳಕು—ಬಡವರಿಗೆ ಹೂಟ್ಟಿಗೆ ಉದ್ಯೋಗವನ್ನು ಕಲ್ಪಿಸಲಿ, ಉಪಯೋಗಿಸುವದಕ್ಕಿಂತ ಹೆಚ್ಚಿನ ದಾನವೇ ಇಲ್ಲವೆಂದು—ಹೇಳುತ್ತುದ್ದು. ತಂದೆಯ ವಾತಾಗಳನ್ನು ಕೇಳಿದ ಅರವಿಂದನು, ‘ಅಪ್ಪಾ, ಭಾರತದಲ್ಲಿಯ ಅನೇಕ ಹಣವಂತರು ನಿನ್ನಂತಹಿಯೇ ವಿಜಯನಗರಗಳನ್ನು ನಿರ್ಮಾಣಮಾಡುವದರಲ್ಲಿ ಉದ್ಯುತ್ತಾದರೆ, ಇನ್ನು ಸ್ವಲ್ಪೀ ವರುಷಗಳಲ್ಲಿ, ಭಾರತವು ತನ್ನ ಹಿಂದಿನ ಫುನತೆಗೇರುವದರಲ್ಲಿ ಏನೂ ಸಂದೇಹವಿಲ್ಲ. ನೀನು ಕಟ್ಟಬೇಕೆಂದಿರುವ ವಿಜಯನಗರವನ್ನು ಸಂಬಂಧಿಸಿ ಸುಂದರವಾಗಿ ವಾಡಲು ಹಣಗುತ್ತೇನೆ, ನಿನ್ನ ಆಶೀರ್ವಾದ ಶೌಂದಿದ್ದರೆ ಸಾಕ್ಷಾತ್ ಹಿಂಗಿಂದು ಅರವಿಂದನು ತಂದೆಗೆ ನಮಸ್ಕರಿಸಿದನು.

ಮಾತ್ರ-ಹೃದಯ

(ಶ್ರೀ ವಿ. ಜ ಹಿತ್ತಲನುನೆ, ಒಕ್ಕಲುಕನದ ಕಾಲೇಜು, ಪುಜಂ)

(೧)

“ಮಾ,”

.....

“ಮಾ! ಮಾ! ಮಾ”

.....

“ಮಾ! ಈ ಸ್ವತಿಯಲ್ಲಿ ನಿನ್ನನ್ನು ಹೇಗೆ ನೋಡಲಿ?”

.....

“ಮಾತನಾಡಬದಿಲ್ಲವೇ?”

.....

“ಅಳಬೇಡಮಾತ್ರ; ಮೂರು ದಿವಸವಾಯಿತು; ಒಂದು ತುತ್ತು ಅನ್ನಬಾಯಲ್ಲಿ ಹಾಕಿಕೊಂಡಿಲ್ಲ; ಒಂದು ಗುಟ್ಟಿಕು ನೀರು ಕುಡಿದಿಲ್ಲ; ತುಂಬಾ ಅಯಾಸವಾದಂತಿದೆ; ಇಂಥದರಲ್ಲಿ”

“.”

“ಮಾ! ನಿನ್ನನ್ನು ಈ ಸ್ವತಿಯಲ್ಲಿ ನೋಡಿ ನಾನು ಹೇಗೆ ಸಹಿಸಿಕೊಳ್ಳಲಿ? ನಿನಗೇನು ವಯಸ್ಸೇ? ಎಪ್ಪತ್ತು ನುಕ್ಕಿದೆ; ವೊದಲೇ ದಿನಗಳಿದ ನಿತ್ಯಾಳಿ; ಮೇಲೆ ಮನಸ್ಸಿನಲ್ಲಿ ಈ ರೀತಿಯಾಗಿ ಏನನೋರ್ಮೇ ನಿರ್ಧರಿಸಿ, ಅನ್ನ ನೀರು ಬಿಟ್ಟಿಬಿಟ್ಟಿರೆ ಹೇಗೆ? ಅಮಾತ್ರ, ನಿನ್ನನ್ನು ನೋಡಿದರೆ ನನ್ನ ಕರಳೇ ಹಿಂಡಿಹೋಗುತ್ತದೆ; ನಿನ್ನ ದೇಹದಲ್ಲಿ ಏನು ಉಳಿದಿದೆ?”

ಬಿಕ್ಕಿ ಬಿಕ್ಕಿ ಅತ್ಯಂಬಿಟ್ಟಿನು ರಹಿವು. ತಾಯಿಯು ಹಾಸಿಗೆಯಲ್ಲಿ ಮಲಗಿದ್ದಳು. ಅಲುಗಂಡಲಿಲ್ಲ; ಕಣ್ಣಗಳಿಂದ ನೀರು ಧಾರೆ ಧಾರೆಯಾಗಿ ಸುರಿಯುತ್ತುಲಿದ್ದುವು. ಮೂಲೆಯಲ್ಲಿ ಹಾಕಿದ ಹೊರಸಿನ ಮೇಲೆ ನುಲಗಿದ್ದ ಇಂಕೆ; ಹಾಸಿಗೆಯಲ್ಲಿ ಅಸ್ತವ್ಯಾಸವಾಗಿ ಬಿಟ್ಟಿತ್ತು; ಮೈನೇಲಿನ ಬಟ್ಟಿಗಳೆಲ್ಲ ಪ್ರಾಲನ

ವಾಗಿದ್ದವು; ಬೆಳಕೆಗಿಂತ ಕತ್ತಲೆಯ ಅಂಶ ಆ ಕೋಣೆಯಾಲ್ಲಿ ಹೆಚ್ಚಿತ್ತು; ಸನ್ನಿಬಾದ ಕಿರುಕಿಡಕಿಂಥಾಗಿಂದ ಆಕೆ ಬೀದಿಯನ್ನೇ ದಿಟ್ಟಿಸುತ್ತಿದ್ದಳು; ಮುಖದ ಮೇಲೆ ಮುದಿತನದ ಗೆರೆಗಳೊಂದಿಗೆ ಕಳಪಳದ ಗುರುತುಗಳು ಮಾಡಿದ್ದವು; ನೀಳವಾದ ಗೌರವಣಿದ ಮುಖದಲ್ಲಿ ಸಿರಿಗೆಳಳು ಬಿಡ್ಡು, ಹಿರಿಯತನದ ಗಂಭೀರತೆಯನ್ನು ಜೊತಗೆ ಸಾರುತ್ತಿದ್ದವು; ಕೆಂದು ಬಣ್ಣದ ತಲೆಗೂದಲುಗಳು ಎಣ್ಣೆ ಕಾಣಬೇ ಹಿಕ್ಕಾಗಟ್ಟಿದ್ದವು; ಅವುಗಳಲ್ಲಿಯೇ ಹಲಕೆಲವು ಆಗಾಗ ಸಾಹಸವಾಡಿ ಆ ಕೋಣೆಯನ್ನು ನುಗ್ಗಿ ಬರುತ್ತಿದ್ದ ಗಾಳಿಗೆ ಮೇಲೆಕ್ಕೆದ್ದು ವಿನಸೆನ್ನು ದಿಟ್ಟಿಸಿ, ಆಕೆಯ ಮನಸ್ಸಿನಂತೆ ಮರುಜಣದಲ್ಲಿ ಸಿರಾತುವಾಗಿ ವರ್ತ್ತೆ ಕಳಗೇ ಬಿಡ್ಡಬಿಡ್ಡತ್ತಿದ್ದವು; ಆ ಸೀಲ ಕಂಗಳಲ್ಲಿ ಅದಾಷುದೋ ಅಪೂರ್ವ ಕಾಂತಿ ಮಿಳಾಗುತ್ತಿದ್ದರೂ, ಸಿರಾತೆಯು ಅಲ್ಲಿಯೂ ಮಾಡಿ ನಿಂತಿತ್ತು! ಅವನ ತಾಯಿಯಲ್ಲಿ ಉಳಿದತ್ತಾದರೂ ಏನು? ಮೂದಲೇ ಒಂದಿನಿತು ಬಡಕಲಾದ ಆಳು! ಈಗ ಮೂರು ದಿನಗಳಿಂದ ಎಂತೂ ಆಕೆಯ ಸ್ಥಿತಿ ವರ್ಣಿಸಲಸದಳ! ರಕ್ತ ವಾಂಸವಲ್ಲ ಎಲ್ಲಿಯೋ ಮಾರ್ಪಾಗಿ ಮಾನ ನಟ್ಟಿಲೆ ಹಾಟ್ಟಿಗಿಲ್ಲದೆ ನರಳಿ ಬಾಡಿ, ನೆಲಕ್ಕೆ ಬಿಡ್ಡ ಬುರಗುಲದಲ್ಲಿಯ ಹೆಣಗಳ ಸೆನ್ಯನ್ನು ಮಾಡಿಸುತ್ತಿತ್ತು ಆಕಯ ದೇವ; ಆ ಜೀವಿತ; ಬಿಡ್ಡ ಹೊರಗಿನ ಮೇಲೆ ಮಾಸಿದ ಹಣಿಗೆಯಲ್ಲಿ ಬಂದು ಅಸ್ತಿವಂಜರವನ್ನು ತೂಗುಹಃಕಿ ದಂತಿತ್ತು; ಒಮ್ಮೆಲೇ ಆಕ ವಕ್ಕಕ್ಕೆ ಹೊರಳಿದಳು; ಎದುರಿನಲ್ಲಿ ಕೂಲಿತ್ತ ಅಂಗಲಾಚುವ ಮಗುವಿನ ಕಡೆಗೆ ಆಕೆಯ ಲಕ್ಷ್ಯವೇ ಇಲ್ಲ; ತನ್ನದ ಬಂದು ಚಿಂತನೆಯಲ್ಲಿ ಆಕ ಇದ್ದ ಬಿಟ್ಟಿದ್ದಳ್, ಬಾಹ್ಯ ಪ್ರವಂಚ ಆಕೆಯ ವಾಲಿಗೆ ತೂನ್ಯವಾಗಿತ್ತು! ಘಟ್ಟಿಯಾಗಿ ಶಾಗಿದಳು; ಆಕಯ ಶಾಗಿನಲ್ಲಿ ದುಃಖಿತ್ತು; ಕರ್ಮಾರತ ಇತ್ತು; ಒಲುವಿತ್ತು; ಸಂತಾಪನೂ ತಾಂಡಪವಾಡುತ್ತಿತ್ತು; ಎಲ್ಲಕ್ಕೂ ಯೆಚ್ಚಾಗಿ ಸಿರಾತೆಯ ಮಾಸುಕು ಕರೆದಿತ್ತು; ಆಕಯ ಆ ಸ್ವರವನ್ನು ಆಲಿಸಿ ದವನು ಎಂಥ ಕಲ್ಲಿದೆಯವನಿದ್ದರೂ ಕರಗಿ ಹೋಗಬಹುದಿತ್ತು; ಬಂದು ಸಮಯ ಕ್ಯಾರಿಂಡಾಗದ ಹೇಡಿಯಾಗಿದ್ದರೆ, ಒಮ್ಮೆಲೇ ಸಂತಾಪದಿಂದ ನೆಗೆದ್ದು ಕಾರ್ಯಕ್ರಮವುತ್ತಿನಾಗಬಹುದಿತ್ತು; ಹೆಂಗರುಳಿನ ಸಹ್ಯದಯ ಮಾನವನಾಗಿದ್ದರೆ ಅಲ್ಲಿಯೇ ಆಕೆಯ ದುಃಖ ಆಲಿಸಿ, ಅವನ ಹೃದಯ ಸಿಂತುಬಿಡುಬಹುದಾಗಿತ್ತು;

“ಅಹಮ್ಮಾದ; ಬಾ; ಮಾರು ದಿನಗಳಿಂದ ಅನ್ನ ಕೊಡಲಿಲ್ಲವೆಂದೆಯಾ? ನೀಡಿರು; ಮಗುವಿಗೆ ಅನ್ನ ಕೊಡಲಿಲ್ಲ; ಕ್ಷುರರು; ನಿರ್ದಾಯರು!

ಅಹಮ್ಮದ, ಬಾ ಮಗು; ನಾನು; ಸಿನ್ನ ಮಾ ಖಂತುನ! ಬಾ, ಓಡಿ, ಬಾ; ಬಾ ಮಗು, ಗಟ್ಟಿಯಾಗಿ ನನ್ನನನ್ನ ಬಿಗಿದವ್ವು; ಬಾ; ಇನ್ನೊಂದೂ ಸಿನ್ನನನ್ನ ಬಿಡುವದಿಲ್ಲ; ಬಾ . . . ಅಯ್ಯೇ, ಮಗು; ಯಾರಪ್ಪಾ ಸಿನ್ನನನ್ನ ಈ ಸ್ಥಿತಿಯಲ್ಲಿ ಬಿಟ್ಟೆವರು? ಯಾವ ತಾಯಿಯೂ ಹಸಿದ ಸಿನಗೆ ಒಂದು ತುತ್ತು ಅನ್ನಹಾಕಲಿಲ್ಲವೇ? ಅಹಮ್ಮದ! ಮುದ್ದು ಅಹಮ್ಮದ! ಸಿನ್ನ ನಳಿದೋಳಿಗಳಿಷ್ಟು ಆಹಾದಕರವಾಗಿವೆ ಬಲ್ಲೆಯಾ? ಸೀನು ಸಿನ್ನ ಕಿರುದೋಳಿಗಳಿಂದ ಸಿನ್ನ ಕುತ್ತಿಗೆಯನನ್ನ ಸುತ್ತುವಾಗ ನನಗೆಂತಹ ಆಸಂದವಾಗುತ್ತೇಂಬುದನನ್ನ ಹೇಗೆ ಬಣಿಸಲಿ? ಇನ್ನಾಳು ಸಿನ್ನ ಅಹಮ್ಮದ ಬರಲಿಲ್ಲವೇ? ಅಹಮ್ಮದ! ಅಹಮ್ಮದ!! ಅಯ್ಯಿಯ್ಯೇ! ಏನು ಗತಿ? ಏನು ಗದ್ದಲ ಹೊಡೆ, ಬಡೆ, ತಿವಿ, ಕೊಲ್ಲು; ಅಯ್ಯೇ ಸಿನ್ನ ಕೂಸನನ್ನ ಕೊಂದರು; ಅಂತೆಯೇ ಮೂರು ದಿನವಾಯಿತು ಮಗು ಬರಲಿಲ್ಲ ಹೇಡಿಗಳು! ಎಲ್ಲರೂ ಹೇಡಿಗಳು! ಮಕ್ಕಳನನ್ನ ಕೊಂದರು; ಇನ್ನಾಳು ಹತ್ತು ವರ್ಷಗಳು ತುಂಬದ ಕೂಸನನ್ನ ತಿವಿದು ಕೊಂದರು; ತಲೆಯೋಡೆದು ಕೊಂದರು; ಕಾಲಿನಿಂದ ತುಳಿದು ಕೊಂದರು; ಬಾಯಿಂದ, ಮೂಗಿನಿಂದ ರಕ್ತ ಬಂತು! ಯಾವನೋ ಕಿರುಚಿ ಅಂಗಲಾಚುವ ಮಗುವನನ್ನ ಮೊಚ್ಚೆಗಾಲಿನಿಂದ ಒದೆದು, ಚರಂಡಿಗೆ ಚಲ್ಲಿದನು, ದೇಹದಲ್ಲಿಯ ರಕ್ತ ಚರಂಡಿಯಲ್ಲಿ ಹರಿಯುವ ಹೊಲಸು ಸೀರಿನೋಂದಿಗೆ ಸೇಹಬೆಳಿಸಿ ಇಳುಕಲ ಕಡೆಗೆ ಹರಿಯುತ್ತಿದೆ; ಸೈಹವಂತೆ! ಎಲ್ಲ ಅಣಕಳಿ ಧರ್ಮದ ಹೆಸರಿನಲ್ಲಿ ಸಿನ್ನ ಕೂಸನನ್ನ ಕೊಂದರು ಸಿನ್ನ ಅಹಮ್ಮದನ ರಕ್ತ ಚರಂಡಿಗೆ ಹರಿಸಿದರು. ಸಿನ್ನ ಕರುಳನನ್ನ ಕೊಯ್ದರು ಎಲ್ಲರೂ ಹೆಂಗಸರು! ಮಗುವಿನ ಕೊಲೆಯನನ್ನ ಸೋಡಿ ಸವ್ಯನೆ ಕುಳಿತಿದ್ದಾರೆ ”

ರಹಿಮ ವಕ್ಕಾದಲ್ಲಿ ಕುಳಿತಿದ್ದನು; ಅಮೃನ ಒಂದೋಂದು ನುಡಿಯುಂತು ಅವನನನ್ನ ಕಂಗಾಲನನ್ನಾಗಿ ಮಾಡಿದ್ದವು; ಆಕೆಗೆ ಎಚ್ಚರವೇ ಇದ್ದಿಲ್ಲ; ಆದರೂ ತನ್ನನ್ನೇ ಉದ್ದೇಶಿಸಿ ಮಾತನಾಡುತ್ತಿದ್ದುಂತೆನಿಸಿತು; ರಹಿಮ ಎದ್ದನು; ಆಕೆಯ ವಕ್ಕಾದಲ್ಲಿ ಕುಳಿತು ಗಲ್ಲಿವನನ್ನ ನೇವರಿಸಿದನು; ಅವನ ಸ್ವರ್ಕದಿಂದ ಆಕೆಗೆ ಒಂದಿಸಿತು ಎಚ್ಚರ ಬಂತು; ಒಮ್ಮೆಲೇ ಕೈಗಳನನ್ನ ಮುಂದೆ ಬಾಚಿ,

“ ಅಹಮ್ಮದ, ಸನ್ನರಗಿಣಿಯೇ, ಮುದ್ದುಗುವರನೇ ಬಂದೆಯಾ? ನಾನು ಕರೆದುದು ಕೋಳಿಸಿತೇ? ಬಾರಪ್ಪಾ; ಅಂತು ಒಮ್ಮೆ ಬಂದೆಯಾ? ಅವರು ಸಿನ್ನನನ್ನ ಹೇಗೆ ಬಿಟ್ಟೆರಪ್ಪಾ? ಯಾರೋ ; ಅವರು ಸೀಜರು;

ನನಗೆ ಸುಳ್ಳೇ ಏನಾದರೀಂದು ಹೇಳಿದರು; ನನ್ನ ಅಹಮೃದನನ್ನು ಯಾರೂ ಕೊಲ್ಲಲಿಲ್ಲ; ಹತ್ತು ವರುಷದ ಹಸುಳೆಯನ್ನು ಯಾರಾದರೂ ಕೊಲ್ಲಬಹುದೆ? ಅದರಲ್ಲಿ ನೀನೇನು ಮಾಡಿದ್ದಪ್ಪೆ ಅವರಿಗೆ? ನಿನ್ನ ಸುಂದರ, ನಿಷ್ವಾಸ, ಮುಗೂದ ಮುಖವನ್ನು ನೋಡಿ ಅವರು ಮುದ್ದಾಡಿರಬಹುದಲ್ಲಾ? ನಿನ್ನ ಲೆನ್ನ ಮಾತುಗಳನ್ನು ಆಲಿಸಿ ಅನಂದದಿಂದ ಅವರಿದೆ ಉಬ್ಜಿಹೋಗಿರಬಹುದಲ್ಲವೇ, ಒಳ್ಳಣಿಸಿ, ಮುದ್ದಗೈದರೀಂದೆಯಾ? ಅಹಮೃದ, ಏಕೋ ನನಗೆ ಹೆದರಿಕೆಯಾಗುತ್ತದೆ; ಇನ್ನು ನೀನು ಹೊರಗೆ ಹೋಗಬೇಡವು! ಸಾಲಿಗೆ ಹೋಗುವದೂ ಬೇಡ; ಈ ತಲೆತಿರುಕೆತನ ಮುಗಿದು ಹೋಗಲಿ; ಅಲ್ಲಿಯ ತನಕ ಎಲ್ಲಿಗೂ ಹೋಗಬೇಡ; ನನ್ನ ಪಕ್ಷದಲ್ಲಿಯೇ ಇರು. ”

ರಹಿಮನನ್ನು ತಕ್ಕೊಯಲ್ಲಿ ಹಿಡಿದು ತಲೆಗೆದಲನ್ನು ನೇವರಿಸುತ್ತು ಯಾತುನ ಕಣ್ಣಿನುಚ್ಚಿ, ಇನ್ನೂ ಬಗೆ ಬಗೆಯಾಗಿ ಹೇಳುತ್ತಲೇ ಇಡ್ಡಳು; ರಹಿಮನಿಗೆ ತಡೆಯಾಲಾಗಲಿಲ್ಲ; ಅಂಥ ಸ್ಥಿತಿಯಲ್ಲಿ ಅಹಮೃದ ಕಣ್ಣಿನಲ್ಲಿಯ ಅನಂದ ಬಾಷ್ಟವಳ್ಳಿ ಅವನನ್ನು ಕಂಗಡಿಸಿದವು; ಆಕೆಯ ಬಾಯಿಂದ ಬರುವ ಸಂತಸದ ನುಡಿಗಳು ಎದೆಯಲ್ಲಿ ಈಟಿ ಹಾಕಿ ತಿರುವಿದಂತಾಗುತ್ತಿದ್ದವು; ಅಹಮೃದ ಸುಖಸ್ವರ್ಥ ದಾರುಣಾದ, ಭೀಕರತೆ, ಹುಟ್ಟಿಸುತ್ತಿತ್ತು; ಒಮ್ಮೆಲೇ ಆಕೆಯ ಬಾಯಿಯನ್ನು ತನ್ನ ಕೈಯಿಂದ ಒತ್ತಿಹಿಡಿದು ಬಿಕ್ಕಿ ಬಿಕ್ಕಿ ಅತ್ತನು. ಆಕೆಯ ಎದೆಯ ಎಲುಬಿನ ವಂಜರದಲ್ಲಿ ಮುಖವಿರಿಸಿ ಮಗುವಿಗಿಂತ ಮಿಗಿಲಾಗಿ ‘ಗೊಳಿಂಣ’ ಎಂದು ಅತ್ತಬಿಟ್ಟನು! ಯಾತುನ ಕಣ್ಣಿ ತೆರೆದಳು; ಆಕೆಗೆ ಇನ್ನೂ ಅದೇ ಭಾರ್ಯಾತ್ಮಿ! ತನ್ನ ಅಹಮೃದ ಬಂದನೆಂದೇ ಭಾರ್ಯಾತ್ಮಿ! ರಹಿಮನು ತನ್ನ ಮುಖವನ್ನು ಆಕೆಯ ಎದೆಯಲ್ಲಿರಿಸಿದ್ದು ದರಿಂದ ಆಕೆಗೆ ಅವನು ಸರಿ ಯಾಗಿ ಕಾಣಿಸಲಿಲ್ಲ; ಆಕೆ ಅವನ ತಲೆಯನ್ನು ನೇವರಿಸುತ್ತು ಹೇಳಿದಳು;

“ಅಹಮೃದ, ಅಳಬೇಡವು; ನಿನ್ನನ್ನು ಹೇತ್ತು ಶರಾಳು ಕಳವಳಗೊಳ್ಳುತ್ತದೆ; ತೀರ ಆಯಾಸವಾಗಿರಬೇಕು; ಏಳು; ಹಸಿದಿರ ಬೇಕಲ್ಲವೇ? ಏಳು; ಒಳಗೆ ನಡೆ; ತಿನ್ನಲಿಕ್ಕೆ ಒಂದಿನಿತು ತಿಂಡಿ ಕೊಡುತ್ತೇನೇ. . . . ಈಗ ಅದನ್ನು ತಿನ್ನು; ಇಷ್ಟರಲ್ಲಿ ಉಟಿಕ್ಕೆ ತಯಾರಿಸುವೆ; ನನಗೂ ಹಸಿವೆಯಾಗಿದೆ; ಇಷ್ಟರೂ ಕಾಡಿ ಉಟಿವಾಡೋಣ; ನೋಡು ನಿನ್ನ ಅಣ್ಣ ರಹಿಮ ಎಲ್ಲಿ ಹೋಗಿದ್ದಾನೇ? ಅವನೂ ಸಹಿತ ನೀನು ಹೋದಂದಿಸಿಂದ ಕಂಗಟ್ಟಿ ಹೋಗಿದ್ದಾನೇ; ಮಗು, ಮತ್ತೆ ನವ್ವು ಮನೆಯನ್ನು ಬೆಳಗಲು ಬಂದೆ; ನೋಂದ ಘಾತ್ಯ ಹೃದಯಾವನ್ನು ತಣಿಸಲು ಬಂದೆ; ಅವ್ವಾ. ”

ರಹಿವನಿಗೆ ತಡೆಯಲಾಗಲಿಲ್ಲ; ಆಕೆಯ ಬಂಯನ್ನು ಹಿಡಿದ ಕ್ಷೇತ್ರದಲಾಗಿತ್ತು; ಮತ್ತೆ ಒತ್ತಿ ಹಿಡಿದನು; ಅವಳೇ ಇಷ್ಟು ದಿನಗಳ ಮೇಲೆ ‘ಹಸಿವೆಯಾಗಿದೆ, ಉಂಟಿನಾಡೋಣ’ವೆಂಬುದನ್ನು ಕೇಳಿಯಂತೂ ಇಳಿದೇಹೊಡನು; ಅವನಿಗೆ ಆಗ ಏನೂ ತಿಳಿಯಲಿಲ್ಲ; ಮುಖವೇಲಕ್ಷ್ಯತ್ವ ಆಕೆಯನ್ನೇ ದಿಟ್ಟಿಸಿ, ಕಣ್ಣಿರು ಕರೆಯುತ್ತ ತೊದಲು ಧ್ವನಿಯಲ್ಲಿ ನಾತನಾಡಿದನು.

“ಮಾ, ನಾನು ರ—ಹೀ—ಮ; ಅ—ಹ—ಮ್ಮ—ದ—ನಲ್ಲ. ಅವನು”

ಮುಂದೆ ಅವನ ಬಾಯಿಂದ ಮಾತುಗಳೇ ಬರಲಿಲ್ಲ; ಮತ್ತೆ ತಾಯಿಯ ಹೃದಯದಲ್ಲಿ ತಲೆಯಿಟ್ಟು ಬಿಕ್ಕುಲನುವಾದನು;

ಶಾತುನಬಿಬಿಯ ಮುಖದಲ್ಲಿ ಯಾವ ಬದಲಾವಣೆಯೂ ಕಂಡುಬರಲಿಲ್ಲ.

“ಅಹಮ್ಮದನಲ್ಲವೇ? ಹಾ! ಖಾದಾ”

ಒಮ್ಮೆಲೇ ಹಾಸಿಗೆಯ ಮೇಲೆ ಬಿದ್ದ ಬಿಟ್ಟಿಳು; ಮೈಮೇಲೆ ಎಚ್ಚರವೇ ಉಳಿಯಲಿಲ್ಲ.

X

X

X

X

(೨)

ನಾಡಿನ ಮೂಲೆ ಮೂಲಿಗಳಲ್ಲಿ ಅದೇ ಸಂದ್ರಿ! ಅದೇ ಮಾತು! ವರ್ತಮಾನ ಪತ್ರಗಳ ತುಂಬಲ್ಲಿ ಅದೇ ವರ್ತಮಾನ!

ಜನತೆ ಹೌಹಾರಿಬಿಟ್ಟಿತ್ತು; ಎಲ್ಲರ ಮುಖಗಳ ಮೇಲೂ ಕಳವಳದ ಭಾಯೆ ಎದ್ದು ನಿಂತಿತ್ತು.

ನಿತ್ಯದ ಕೆಲಸಗಳೆಲ್ಲ ನಿಂತುಬಿಟ್ಟವು; ಯಾರೂ ಮನೆಬಿಟ್ಟು ಹೊರಗೆ ಹೋಗಲೇಲ್ಲರು; ನಾಡೆಲ್ಲ ಮನಂತರದಲ್ಲಿಯಾಯಿತು. ಎಲ್ಲೆಲ್ಲಿಯೂ ಭೀಕರ ಮನಂತರ ಶಾಂತಿ ನೆಲೆಸಿತು;

ಅಂಥದರಲ್ಲಿಯೇ ಆಗಾಗ ಭೀಕರ ಸದ್ಗು ಕೇಳಬರುತ್ತಿತ್ತು; ಸದ್ಗುನಾಭಲಿ ಸಿದ ಕೆಲವರು ಕುಳಿತಲ್ಲಿಯೇ ಜೀವಬಿಡುತ್ತಿದ್ದರು.

ಎಲ್ಲೆಲ್ಲಿಯೂ ಅನಾಚಾರ! ಅತಾಖಾರ!! ಹಿಂಸೆ! ಕೂಲೆ!! ಸುಲಿಗೆ!!

ತಾಯಿಯ ಕಂಕರ್ಳೋಳಗಿಂದ ಎಳೆದು, ವೊಲೆಯುಣ್ಣಿತ್ತಿದ್ದ ಮನು
ವನ್ನು ಅಪ್ಪಳಿಸಿ ಕೊಂಡರು; ತಲೆಯೊಡೆದು ನುಚ್ಚಿನೂರಾಯಿತು; ಕೈ
ಕಾಲುಗಳು ದೇಹದಿಂದ ಕಿತ್ತುಬಂದವು; ಆದರೂ ಮನು ಒಂದಿನಿತು
ಅಳಲಿಲ್ಲ; ತಾಯಿಗೆ ಅದನ್ನು ನೋಡಿ ಸಹಿಸುವುದು ಹೇಗೆ ಸಾಧ್ಯ? ಘಟ್ಟಿ
ಯಾಗಿ ಕಿರಾಚಿ ಓಡಿಹೋಗಿ ಜಜ್ಞಿಹೋದ ಕೂಸನ್ನು ಎತ್ತಿ ಎದೆಗಷ್ಟಿ
ಕೊಂಡಳು. ಪತ್ತೆ ಯಾವನೋ ಹಿಂದಿನಿಂದ ಬಂದು ಸತ್ತ ಕೂಸನ್ನು
ಸೇಳಿದು ದೂರದಲ್ಲಿ ಬಿಸಟಿದನು;

“ಹಃ ! ಹಃ !! ಹಃ !!” ಅಕರಾಳ ಏಕರಾಳ ಘ್ಯನಿಯು
ತೂರಿಬರುತ್ತಿತ್ತು;

ಮಾತೆಗೆ ಅದನ್ನು ತಡೆಯುವದಾಗಲಿಲ್ಲ; ಎದುರಿಸಲ್ಲಿ ನಿಂತವನನ್ನು
ದೂಡಿ ಕೂಸಿನ ಕಡೆಗೆ ಓಡಿದಳು; ಆದರೆ ಆಕೆ ಅಬಲೆಯಾದ ಹಂಗಸು!
ಯಾರೋ ಸೇರಗನ್ನು ಹೆಡಿದು ಜಗ್ಗಿದರು; ನೋಡುನೋಡುವಷ್ಟರಲ್ಲಿ ಸೀರೆ ಬಚ್ಚಿ
ಹೋಯ್ಯು! ಕಾಪ್ಯಸವನ್ನು ಹರಿದರು; ಕೂಡಲು ಕದರಿತು.... ಒಸ
ವಳಿದು ನೆಲಕ್ಕೆ ಬಿಡ್ಡಳು... . ವೈವ್ಯವೇಲೆ ಎಕ್ಕುರವೇ ಉಳಿಯಲ್ಲಿ... .
ಎಕ್ಕುರವಾದಾಗ ತ್ರಂಬಾ ಹೈನ್ನೇಶೇವು; ಎದೆಯಿಂದ ರಕ್ತ ನೋರುತ್ತಿತ್ತು;
ಎದಗೆ ಬಲವಾದ ಗಾಯವಾಗಿತ್ತು! ಅದರ ಪರಿವೇ ಆಕೆಗಿಲ್ಲ,

ಆಕೆ ಬಡಬಡಿಸುತ್ತಿದ್ದುದು ತನ್ನ ಕಂದನನ್ನು ನೇನೆದು:

‘ಮನು, ಕಂದಾ, ಎಲ್ಲೆ ಹೋದೆಯಪ್ಪಾ;’

X X X X

ಕುಡಿದು ಮತ್ತುರಾದ ತಲೆತಿರುಕರ ತಂಡವೂರು, ಬಂದು ಮನೆಯ
ಬಾಗಿಲಿಗೆ ಬಂದು ನಿಂತಿತು; ಬಾಯಿಗೆ ಬಂದಂತೆ ಒಡರಿದ್ದಾಯಿತು; ಬಾಗಿಲ,
ತೆರೆಯಲಿಲ್ಲ; ಒಳಗಿನಿಂದ ಉತ್ತರವೂ ಬರಲಿಲ್ಲ, ಅಂಜಿದ ತರುಣನೇಬ್ಬು
ಕಿಡಕಿಯಿಂದ ಇಣಿಕಿ—ಹಾಕಿದನು; ಯಾವನೋ ಕೋಲಿನಿಂದ ಬೇಸಿ
ದನು; ಅದು ಕಿಡಕಿಯ ಸಳಿಗಳಿಗೆ ಬಡಿದು ಮುರಿಯಿತು; ಬೇಸಿದವನ
ಕೋವ ನೆತ್ತಿಗೇರಿತು; ಬಾಯಲ್ಲಿಯ ತಳಂಬುಲವನ್ನು ಕಿಡಕಿಯ ಕಡೆಗೆ
ಉಗುಳಿದನು; ಕಿಡಕಿಯ ಬಾಗಿಲುಗಳು ಮುಚ್ಚಿದವು, ಮರುಕ್ಕೊಂಡಲ್ಲಿ ಲಾರಿ
ಬೇಸಿ ಕಾಜು ಬಡಿದರು; ಬಾಗಿಲು ಮುರಿದರು; ಮನೆಗೆ ಬೆಂಕಿಹಾಕಿದರು;
“ನೀಇನನ್ನು ಹೊರಗೆ ಎಳೆಯಿರಿ; ಏನು ನೋಡುತ್ತಿರುವಿರಿ ತಿವಿಯಿರಿ; ಬಂದು
ಮು.... ಹಿಳ್ಳೆಯೂ ಇರಬೇಕಾಗಿಲ್ಲ; ಹಿಂದುಗಳಿಗಾಗಿ ಹಿಂದುಸಾಫಿನ!

ಹಿಂದುಸ್ತಾನ ಜಿಂದಾಬಾದ್!! ಹರಹರ ನಾಹದೇವ! ಒಳಗೆ ಸುಗ್ರಿಯೇ ಬಟ್ಟರು; ತಮ್ಮತವ ಲ್ಲಿಯೇ ಮುನ್ನಗ್ಗಲು ಬಡಿದಾಟಿ ನಡೆಯಿತು; ಬಡಿದಾಟಿ ಗಳು ನಡೆದವು; ಒಂದೆರಡು ಹೆಣಗಳೂ ಬಿದ್ದವು; ರಕ್ತ ಹರಿಯಿತು; ನೀಚರು ಒಳಗೆ ನಾಗಿದರು; ಒಂದು ಮಾಲೆಯಲ್ಲಿ ಅದೇ ಯಾವನದಲ್ಲಿ ಕಾಲರಿಸಿದ ತರುಣಿ ನಲ್ಲಿನನ್ನ ತಕ್ಕೆಹಾಕಿ, ಅಂಜಿದ ಹರಿಣಿಯಂತೆ ನಿಂತಿದ್ದಳು; ಜನ ಜಂಗುಳಿ ಕಂಡು ಚೀರಿ ಎಚ್ಚರದಪ್ಪಿ ನಲ್ಲಿನ ತಕ್ಕಿಯಲ್ಲಿ ಬಿದ್ದಬಟ್ಟಳು; ತರುಣಾನಿಗೆ ಸಿಟ್ಟು ಬಂತು; ಎಲ್ಲಿಂದಲೇ ಶಕ್ತಿತಂದುಕೊಂಡು ನಲ್ಲಿಯನ್ನು ಒಂದು ಬಿದಿಗೆ ಸರಿಸಿ ಹಸಿದ ಹುಲಿಯಂತೆ ಅವರ ಮೇಲೆ ಬಿದ್ದನು: ಆದರೆ? . . . ಮರುಕ್ಕಣದಲ್ಲಿ ಅವನನ್ನು ಒಂದು ಕಂಬಕ್ಕೆ ಬಿಗಿದಿದ್ದರು. ಲಾರಿ ಯಿಂದ ಚೆನ್ನಾಗಿ ತಳಿಸಿದ್ದರು; ತಲೆಯೋಡಿದಿತ್ತು; ರಕ್ತ ಮುಖದ ಮೇಲೆ ಹರಿದಿತ್ತು; ಬಟ್ಟೆಬರಿಗಳೆಲ್ಲಾ ಹರಿದಿದ್ದವು; ಮೈಮೇಲೆ ಬಾಸುಂಡೆ—ಗಳಿ ದಿದ್ದವು ನೇರ್ವಿನಿಂದ ತಡೆಯುಲಾರದೆ ನರಳಿದನು—ತರುಣಿಗೆ ಎಚ್ಚರ ವಾಯಿತ್ತು; ಒಮ್ಮೆಲೇ ಎದ್ದು ಚೀರಿ ಗಂಡನನ್ನು ಅಪ್ಪಿದಳು; ಯಾರೋ ಹಿಡಿದೆಳಿದರು; ನೆಲಕ್ಕೆ ಹಾಕಿ . . . ಇನಿಯನ ಎದುರಿನಲ್ಲಿಯೇ . . . ಆಕೆಯ ಮಾನಭಂಗಮಾಡಿದರು. . . ಒಬ್ಬರು; ಇಬ್ಬರು; ಲೆಕ್ಕಪಿಲ್ಲದಪ್ಪಿ ಜನರು—ಆಕೆಯದು ಮುಗಿದೇ ಬಿಟ್ಟಿತಂತೆ— ಜನತೆ ಹೊರಬಿತ್ತು; ಹೋಗು ವಾಗಿ ಆಕೆಯ ಮೃತದೇಹಕ್ಕೆ ಯಾವನೋ ಚೂರಿಯಿಂದ ಇರಿಯದ ಬಿಡಲಲ್ಲ; ತರಣನನ್ನು ಬಡಿಗೆಯಿಂದ ಬಳಸೆ ಬಡಿದಂತೆ ಬಡಿದು ಕೊಂಡರು:

x x x x

“ಪಾಕಿಸ್ತಾನ! ಜಿಂದಾಬಾದ್”

“ಹಿಂದುಸ್ತಾನ! ಮುರುದಾಬಾದ್”

“ಅಲ್ಲಾಹೋ ಅಕ್ಬರ”

“ಹಿಂದುಗಳು ಹೇಡಿಗಳು; ಹೊಡೆಯಿರಿ; ಬಡೆಯಿರಿ; ನಮ್ಮ ಹೆಂಗಸರ ಮಾನ ತೆಗೆದಿದ್ದಾರೆ; ಮಕ್ಕಳನ್ನು ಕೊಂಡಿದ್ದಾರೆ;”

ಎಲ್ಲಿಂದಲೋ ಒಂದು ತಂಡ ಬಗೆಬಗೆಯಾಗಿ ಒದರುತ್ತ ನಡೆದಿತ್ತು; ಎದುರಿಗೆ ಒಂದವರ ಹೋಳಿಯಾಯಿತು; ಬೀದಿಯ ಬದಿಯಲ್ಲೆಲ್ಲ ಹೆಣಗಳೇ ಹೆಣಗಳು; ಸತ್ತನರು ಕೆಲವರು; ಗಾಯಗೊಂಡವರು ಸಾನಿರದಪ್ಪಿ;

ಬದುಕ್.ವ ಆಶೀಯಿದ್ದವರು ಹತ್ತು ಜನರಾದರೆ, ನಿರಾಕೀಗೋಂಡವರು ನೂರ
ರಷ್ಟು; ನರಳುವ ಧ್ವನಿ ಗಗನವನ್ನು ಗಡಚಿಕ್ಕಿಸಿತ್ತು;

ತಲೆಯೋಡೆದು ಮಿದುಳು ಹೊರಗೆ ಬಂದಿತ್ತು;

ಕಳ್ಳುಗುಡ್ಡೆ ಒಡೆದು ಹೋಗಿದೆ—

ಕಿನಿಮೂಗು ಮಾಯವಾಗಿಬಿಟ್ಟಿವೆ;

ದೇಹದಿಂದ ದಿಂಡವೇ ಮಾಯವಾಗಿದೆ—

ಕಾಲು ಮುರಿದಿದೆ—

ಕೈ ಕತ್ತರಿಸಿದ್ದಾರೆ—

ಮಾನವ ಆಕೃತಿಯೆಂದು ಗುರುತಿಸಲೇ ಸಾಧ್ಯವಿಲ್ಲ; ಬೀದಿಗುಂಟು
ರಕ್ತದ ಕಾಲುವೆ ಹರಿದಿದೆ; ಹಣಗಳ ರಾಶಿ ಬಿದ್ದುಬಿಟ್ಟಿದೆ; ಮತ್ತರಾದ ಗುಂಡಾ
ಜನರು ತಾಂಡವ ನೃತ್ಯ ನಡೆಸಿದ್ದಾರೆ.

ಕೊಲೆ! ಸುಲಿಗೆ! ಲೂಟೀ!!

ಮನೆಮುರಿದರು; ಅಂಗಡಿಯೋಡರು; ಒಳಗಿನದೆಲ್ಲವನ್ನೂ ಬೀದಿಗೆಳಿ
ದರು; ಬೇಕಾದದ್ದನ್ನು ತಕ್ಕೆಳ್ಳಿಂದು ಓಟಿದರು; ಉಳಿದುದಕ್ಕೆ ಕೊಳ್ಳೆಯಿಟ್ಟಿರು;
ಎದುರು ಬಂದವರನ್ನು ಸಂಹರಿಸಿದರು. ನಗರಕ್ಕೆ ಬೆಂಕಿಹತ್ತಿಬಿಟ್ಟಿದೆ; ಅಗ್ನಿ
ನಾರಾಯಣನು ತನ್ನ ಕರಾಳ ನಾಲಿಗೆಯನ್ನು ಚಂಚಿ ಗಗನಕ್ಕೆ ಅಡರಿದನು;
ಭೂಲೋಕದಲ್ಲಿ ಹತ್ತಿದ ಅಗ್ನಿ ದೇವಲೋಕವನ್ನು ಸುಡುತ್ತುಡೆಯೋ ಅನ್ನ
ವಂತಿತ್ತು; ಮರಕ್ಕೆಣದಲ್ಲಿ ಹೊಗೆಯಿಂದ ಮುಸುಕಿಹೋಯಿತು ಗಗನವೆಲ್ಲ;
ಕತ್ತಲು; ಎಲ್ಲಿಲ್ಲಿಯೂ ಕತ್ತಲು!

ನಿಭರ್ಯ ಸ್ಥಾನವಿಲ್ಲ! ಅಭಯವನ್ನು ಹೇಳುವವರಿಲ್ಲ!!

X X X X

ತೋಲಿಸರ ಗೋಳಿಬಾರು; ಸೈನಿಕರು ಗನ್ನ ಹಚ್ಚಿ ಗುಡುಗಿದರು;
ಒಬ್ಬರೂ ಗುಂಡಾ ಸಿಕ್ಕಲಿಲ್ಲ; ನಿರಪರಾಧಿಗಳನ್ನು ಗುಂಡಿಗೆ ಬಲಕೊಟ್ಟಿರು;
ಬೀದಿಯಲ್ಲಿ ರಕ್ಷಣೆಗೆಂದು ನಿಂತ ಸೈನಿಕರು ಕಿಡಕಿಯಿಂದ ಹೊರಗೆ ಹಣಿಕಿ
ಹಾಕುವ ಹೆಂಗಸರನ್ನು ಗುಂಡಿನಿಂದ ಹೊಡಿದರು; ಕುತೂಹಲದಿಂದ ಹೊರಗೆ
ಬಂದ ವಕ್ಕಳನ್ನು ಸುಟ್ಟಿರು; ಅತ್ಯೇಯರನ್ನು ಕಳೆದುಕೊಂಡು ಹಲಬುತ್ತ
ಬೀದಿಯಲ್ಲಿ ಸತ್ಯಬಿಂದ ವರನು. ಹುಡುಕುತ್ತ ಬಂದವರ. ಹುಡಿಹಾರಿಸಿ ಬಿಟ್ಟಿರು.

ರಕ್ಷಣೆಗೇಂದು ಬಂದ ಪೋಲಿಸರು, ಸೈನಿಕರೇ ಅನ್ಯಾಯವಾಡಿದರು . . . ಅತ್ಯಾಚಾರ ನಡೆಯಿಸಿದರು . . . ನಿರಪರಾಧಿಗಳನ್ನೂ ಸಂಟ್ಯಾರು . . . ಕೊಲೆ ಸುಲಿಗೆಮಾಡಿ ಸಿಕ್ಕಣ್ಣ ದೋಚಿಕೊಂಡು ಓಡಿದರು:

ಪೋಲಿಸರಿಗೂ, ಗುಂಡಾ ಜನರಿಗೂ ಸ್ವೇಹವಂತೆ; ಇಷ್ಟೇಲ್ಲ ನಡೆದರೂ ಒಬ್ಬ ಗುಂಡಾ ಸಹಿತ ಪೋಲಿಸರ ಕ್ಯಾಗೆ ಸಿಕ್ಕಲಿಲ್ಲವಂತೆ; ಶಿಪಾಯಿಗಳ ಗುಂಡಿಗೆ ಆಹುತಿಯಾಗಲಿಲ್ಲವಂತೆ; ಸೈನಿಕರ ಮಸಿನ್ನಿಗನ್ನುಗಳು ಒಬ್ಬದರೂ ಗುಂಡಾ ನನ್ನ ಆಹುತಿ ತಕೊಳ್ಳಲಿಲ್ಲವಂತೆ?

ಎಲ್ಲೆಲ್ಲಿಯೂ ಇದೇ ಸುದ್ದಿ, ನಡೆದುದು ಬಂದು ಅಂಶವಾದರೆ ಜನರ ಬಾಯಲ್ಲಿ ಅದು ನೂರುವಟ್ಟೀ ಹಿರಿದಾಗುತ್ತಿತ್ತು! ಎಷ್ಟೋ ಸುಳ್ಳು ಸುದ್ದಿಗಳು ಹಂಟಿದವು; ಬಂದಾದರೂ ಅವುಗಳಲ್ಲಿ ಜನರನ್ನು ಸಂತ್ಯೇಸುವವುಗಳಾಗಿರಲ್ಲ; ಎಲ್ಲವೂ ಬರೀಯ ಉದ್ದೇಶಿಸುವ ನುಡಿಗಳೇ!

ಅಲ್ಲಲ್ಲಿ ಗುಂಪುಕಟ್ಟಿಕೊಂಡು ಜನರು ಗುಜು, ಗುಜು ಮಾತನಾಡಿದರು; ಚಲ್ಲು ಸಂಗ್ರಹಿಸಿ ಗುಂಪಿಹಾಕಿದರು; ಲಾರಿಗಳನ್ನು ಚಲೆಹಾಕಿದರು. ಕ್ಯಾಗೆ ಸಿಕ್ಕ ಆಯುಧಗಳನ್ನು ಹಡನವಾಡಿದರು . . . ಅಣ್ಣ ತಮ್ಮಂದಿರನ್ನು ನಿರ್ದಯ-ತನದಿಂದ ಕೊಂಡರು; ನೆರಿಮನೆಯವರನ್ನೂ ಬೇಟೆಯಾಡಿದರು; ಇಷ್ಟ್ವ ದಿನಸ ಗೆಳೆಯರಂತೆ ಕೂಡಿ ಇದ್ದವರು ಒಮ್ಮೆಲೇ ವೈರಿಗಳಾದರು; ಒಬ್ಬರ ಮೇಲೆ ಒಬ್ಬರು ಕತ್ತಿ ಮನಸೆದರು;

ಆಸ್ತಿವಾಸ್ತಿಗಳ ವೇಳಹತೊರೆದು ಓಡಿದವರು ಆಸಂಖ್ಯಾತ ಜನರು. ಹೆಂಡತಿ ಮಕ್ಕಳನ್ನು ಸಂಕಟಿಕ್ಕೆ ಗುರಿಮಾಡಿ ವಾರಾದ ಜೀವಗಳೂ ಕಡಿಮೆ ಇರಲಿಲ್ಲ. ಮಾನಕ್ಕೆ ಅಂದಿದ ಅಡಿವೆಷ್ಟೋ ಮಾನಿಸಿಯರು ಜೀವತ್ಯಾಗ ಮಾಡಿದರು ಗಂಡಂದಿರೇ ಹೆಂಡಂದಿರನ್ನು ಕೊಂಡರು! ತಂಡೆತಾಯಿಗಳು ಮಕ್ಕಳ ಕತ್ತುಹಿಸುಕಿದರು; ತಮ್ಮ ಕೈಯಿಂದಲೇ ತಾವು ಗಳಿಸಿದ ಆಸ್ತಿಗೆ ಬೆಂಕಿ ಕೊಟ್ಟಿರು!

ಮಾನವರು ಮನುಷ್ಯತ್ವವನ್ನು ಮರಿತುಬಿಟ್ಟಿರು; ಪಶುಗಳಾದರು; ಪಶುಗಳಿಗಂತಲೂ ಕಡೆ; ಎಂಥ ಕಾಡುವೃಗಳೂ ಸಹಿತ ಹೊಟ್ಟಿತುಂಬಿದ ಮೇಲೆ ನುರಿದು ತಿನ್ನಬದಲಿಲ್ಲವಂತೆ; ಇಷ್ಟೇಲ್ಲ ನಡೆದುದು ಹೊಟ್ಟಿಯಾಡಿಗಾಗಿ ಅಲ್ಲ; ಮಾನವತ್ವದ ಅವೀಭಾವದಿಂದಾಗಿ; ಧರ್ಮದ ಹೆಸರಿನಲ್ಲ ಇಷ್ಟೇಲ್ಲ ನಡೆದು ಹೋಯಿತು! ಹೆಸರಿಗೆ ಧರ್ಮ!! ಎಷ್ಟೋ ಸ್ವಾಧ್ರ ಸಾಧಕರಿಗೆ

ಪರಿಸ್ಥಿತಿಯ ಉಪಯೋಗ ಮಾಡಿಕೊಂಡು ಕಾರ್ಯ ಸಾಧಿಸಿಕೊಂಡರು; ನಾನನ ಚರಿತ್ರೆಯಲ್ಲಿಯೇ ತಮ್ಮ ಹೆಸರು ಅಳ್ಳಬಿಯದೆ ಉಳಿಯುವಂತೆ ಮಾಡಿಕೊಂಡರು.

ಅಂತೂ ಫುನವಂತರಾದ ಬ್ರಿಟಿಷರು ಹಿಂದುಸ್ತಾನಕ್ಕೆ ಸ್ವಾತಂತ್ರ್ಯ ಕೊಟ್ಟಿರು; ಅದರೊಂದಿಗೆ ಅರಾಜಕತೆಯನ್ನೂ ದಯವಾಲಿಸಿದರು.

ತಮ್ಮ ಅವರದಲ್ಲಿ; ನನ್ನದು!

ಇದು ಬರಿಯ ಚಂದ್ರಗಡದಲ್ಲಿ ಮಾತ್ರ ನಡೆಯಲಿಲ್ಲ; ಭಾರತದ ಲಕ್ಷ್ಮಿಂತರ ಹಳ್ಳಿಹಳ್ಳಿಗಳಲ್ಲಿಯೂ, ನಡೆಯಿತು

ಭಾರತದ ಕೀರುತ್ತಿರುವ್ವು ಎತ್ತಿಹಿಡಿಯಿತ್ತು;

ವಿಶ್ವಕ್ಕೆಲ್ಲ ಭಾರತದ ಸಂಸ್ಕೃತಿಯ ಪ್ರದರ್ಶನವು ನಡೆದುಹೋಯಿತು ಓವ್ವೆ!

X

X

X

X

(೨)

ಮೂರುದಿನಗಳ ಕೆಳಗಿನ ವರ್ತತು!

ಮಗ್ಗುಲಮನೆಯ ಸದಾನಂದ ಅಹಮ್ಮದನ ವೃತ್ತದೇಹವನ್ನು ಎತ್ತಿಕೊಂಡು ಬಂದು, ಬಾಗಿಲನ್ನು ನೂಕಿ ಖಾತುನ ಬೀಬಿಯು ಎದುರಿನಲ್ಲಿರಿಸಿದನು; ಅವನ ಕಂಗಳಲ್ಲಿ ನೀರು ದಳದಳನೆ ಸುರಿಯುತ್ತಿತ್ತು; ಖಾತನಾಡಬೇಕೆಂದರೆ ಕಂರಬಿಗಿದುಹೋಗಿತ್ತು; ಖಾತುನ ಮಂಗುವನ್ನು ಅಪ್ಪಿಕೊಂಡು ಮನೆಯು ಹಾರಿಹೋಗುವಂತೆ ಅತ್ಯುಭಿಟ್ಟಳು; ಸದಾನಂದನಿಗೆ ತಡೆಯುವದಾಗಲಿಲ್ಲ; ಅವನೂ ಅತ್ಯುಭಿಟ್ಟಿನು; ನೊಂದ ಮಂಗುವನ್ನು ಸಂತ್ಯೇಸುವಂತೆ ಖಾತುನ ಮರುಕ್ಕಣದಲ್ಲಿ ಮೈದಳವುತ್ತ ಬದುಳಿಸಹತ್ತಿದಳ್ಳು; ಮಂಗುವನ್ನೇ ಏಟ್ಟಿಸುತ್ತಿದ್ದು ಇಂತೆ.

“ಅಹಮ್ಮದ ಮೈ ಬಂಳ ನೋಽಂಗಿದೆ ಏನವನ್ನು?”

“.....”

“ಯಾರು ಹೇಳಿದರನ್ನು?”

“.....”

“ಯಾಕೆ ಹೊಡಿದರು?”

“.....”

“ಅಯ್ಯೋ ನನ್ನ ಕಂದನನ್ನು ಹೊಡಿಯುವಾಗ ಅವರ ಕೈಗಳೇ ಕೆಡಿದು ಬೀಳಲಿಲ್ಲ ಮಗು!

“.....”

“ಮಾತನೇಕಾಡುವದಿಲ್ಲವು? ಒಹಳ ಸಂಕಟವಾಗಿದೆಯೇ?

“.....”

ಒನ್ನೆಲೇ ಆಕಿಗೆ ಏನು ಅಯಿತೋ ಏನೋ ಎದೆ ಎದೆ ಬಡಿದುಕೊಂಡು ಅಳಲಿಕ್ಕೆ ಹತ್ತಿದಳು.

“ಅಯ್ಯೋ, ಅಹಮ್ಮದ, ನನ್ನನ್ನು ಬಿಟ್ಟು ಹೋದಿಯಾ? ಸಾಯುವಾಗ ಎಷ್ಟು ಕಷ್ಟವಾಗಿರಬೇಕು ಕಂದನಿಗೆ? ತಲೆಯೋಡಿಯುವಂತೆ ಹೊಡಿದಬೇರೆ ಮಗೂ

“ಅಯ್ಯೋ, ಅರಸಲು ಹೋದ ರಹಿಮನು ಮುಖಕೆಳಿಗೆ ಹಾಕಿ ಕೊಂಡು ಒಳಗೆ ಕಾಲಿಟ್ಟಿನು; ಸದಾನಂದನಿಗೆ ಅದನ್ನೂ ನೋಡಿ ದುಃಖ ಒತ್ತರಿಸಿ ಬಂತು; ಅವನನ್ನು ತಕ್ಕೆ ಹಾಕಿಕೊಂಡು ಅತ್ಯಬಿಟ್ಟಿನು; ರಹಿಮನ ದೇಹವೆಲ್ಲ ಅಂಜಿಕೆಯಿಂದ ಕಂಪಿಸಿಹೋಯಿತು; ಬಾಯಿಬಿಟ್ಟು ಕೇಳಿ ಬೇಕೆಂದರೆ ಬಾಯಿಂದ ಶಬ್ದಗಳೇ ಬರಲೇಲ್ಲವು; ಸದಾನಂದನೂ ಮಾತನಾಡಲಿಲ್ಲ. ಹತ್ತಿರದಲ್ಲಿ ನೆಲದನೇಲೆ ಹಾಕಿದ ತಮ್ಮನ ದೇಹವನ್ನು ರಹಿಮನು ನೋಡಿದನು. ಒಮ್ಮೆಲೇ ತಕ್ಕೆಯಲ್ಲಿ ಹಿಡಿದ ಸದಾನಂದನನ್ನೂ ದೂಡಿ ತಮ್ಮನನ್ನು ತಬ್ಬಿ ಗೋಳಾಡಿದನು.

“ಎದೆ ಹಿಂಡಿಹೋಗಿರಬೇಕು. ಒಮ್ಮೆಲೇ ಅಲ್ಲಿಂದೆದ್ದನು.

ಮುಖದ ಮೇಲೆ ನಿರ್ವಿಕಾರತೆಯ ಕಳಿ ವುಂಡಿತ್ತು; ಸದಾನಂದನನ್ನು ಏನನೇಷ್ಟೇ ಕೇಳಬೇಕೆಂದು ಅವನ ಬಳಿಗೆ ಬಂದನು. ಸದಾನಂದನೇ ವೋದಲುಮಾಡಿದನು.

“ರಹಿಮ ಭಯಾಗ್ಯ, ಏನು ಹೇಳಲಿ? ನೀಜರು ತಮ್ಮನನ್ನು ಕೊಂಡರು ಅಯ್ಯೋ ಆ ದೃಕ್ಕೆ ನಿಜವಾಗಿಯೂ ಭೇಕರವಾಗಿತ್ತು

ನಾನು ದೂರದಲ್ಲಿದ್ದೆ; ಓಡಿ ಹೋಗಬವ್ವರಲ್ಲಿ ತೀರಿಯೇ ಬಿಟ್ಟಿತ್ತು; ಅಹಮ್ಮದನು ಗದ್ದಲಕೇಳ ಆ ಕಡೆಗೆ ಓಡಿ ಹೋಗಿರಬೇಕು. ಕೈಯಲ್ಲಿ ಪಾರ-ಪುಸ್ತಕಗಳನ್ನ ಹಾಕಿದ ಚೀಲ ಹಾಗೆಯೇ ಇತ್ತು; ಪಾವ! ಅಲ್ಲಿಯ ಭೀಕರತೆ ನೇರೆಡಿ ಒವೆತ್ತೀ ಅಹಮ್ಮದನು ಓಡಲನುವಾದನು. ಜನ ಜಂಗಳಿಗೆ ಹೆದರಿ ಮಗ್ಗುಲ ಮನೆಯಲ್ಲಿ ಅಂಜಿಕೊಂಡ ನಾನು ಓಡುವ ಅಹಮ್ಮದನನ್ನ ನೇರೆಡಿ ಹೊರಗೆ ಬಂದೆ; ಯಾವನೇರ ಕೈಯಲ್ಲಿ ಬಡಿಗೆ ಹಿಡಿದುಕೊಂಡು ಬೆಷ್ಟಕ್ಕಿದ್ದನು. ಗಾಬರಿಗೊಂಡು ಅಹಮ್ಮದನನ್ನ ಉಳಿಸಲಿಕ್ಕೆಂದು ಧಾವಿಸಿದನು. ನೇರೆಡ ಜನರಲ್ಲಿ ಕೆಲವರು ಹೋಡೆಯಬೇಡವೆಂದರು.

“ಪಾವ ಸಣ್ಣ ಹುಡ.ಗ!”

“ಅವನೇನು ಮಾಡಿದ್ದಾನೆ ನಮಗೆ?”

“ಹಸಳಿಯನ್ನ ಕೊಂಡು ಯಾವ ನರಕಕ್ಕೆ ಹೋಗುವದು?”

“ಚೀಡ ಅವನನ್ನ ಹೋಡೆಯಬೇಡ”

“ಪಾವ ಹುಡುಗ ಗಾಬರಿಯಾಗಿದ್ದಾನೆ ಅಯ್ಯೋ ಬಿದ್ದು ಬಿಟ್ಟಿನು! ಏ, ರಾಮ್ಯಾ, ಏನು ನೇರೆಡತ್ತಿರುವೆ? ಮಂಗಳನ ಕೈಯೊಳಗಿನ ಬಡಿಗೆ ಕಸಿದುಕೊ! ಭೀಮು ಓಡು ವೆಟ್ಟಿ ಹತ್ತಿತೂ ಏನೋ; ಹೋಗು ಎಬ್ಬಿಸು; ಎತ್ತಿಕೊಂಡು ಬೇ, ಸುರಕ್ಷಿತವಾಗಿ ಮನಗೆ ಮುಟ್ಟಿಸೋ ಎಲ್ಲಾ ಯಾರ ಹುಡುಗ ಗೋತ್ತೇನೋ?”

ಮತ್ತೆ ಕೆಲವರು ಬಾಯಿಗೆ ಬಂದಂತೆ ಬೋಗಳ್ಳತ್ತ ಹೋಡೆಯಲಿಕ್ಕೆ ಪ್ರೌತ್ತಭಾಕನ ಕೊಡುತ್ತಿದ್ದರು.

ನೂರು ಮಂದಿ ಸಾವಿರ್ತನಾತುಗಳು!

“ಸಣ್ಣ ಹುಡುಗನಂತೆ!”

“ಇಂದು ಸಣ್ಣ ಹುಡುಗನು; ನಾಳಿ ದೊಡ್ಡ ಮನಾಗುತ್ತಾನೆ.”

“ಹೀಗೆಯೇ ಅಲಕ್ಷ್ಯಮಾಡಿದರೆ ಇವನೇ ಶಂಟಿಕನಾಗುತ್ತಾನೆ.”

“ಸಣ್ಣ ಹುಡುಗನಾದರೇನಾಯಿತು; ಜಾತಿಯೇನು ಸುಳ್ಳಿನು?”

“ಹಾವಿನ ಮರಿ ಸಣ್ಣದೆಂದು ಬಿಡಬಹುದೇ?”

“ಹೊಂ; ಏಕೆ ಬೆಷ್ಪೇನಂತೆ ನಿಂತೆ; ಕುಟ್ಟಿ; ಹಾಕು; ದೇವಿಯ ಎದುರಿನಲ್ಲಿ ಪ್ರಮಾಣವಾಡಿದ್ದನ್ನು ಮರಿತೆಯಾ? ಅವನು ಹೇಡಿ; ಸರಿ ಹಿಂಡಕ್ಕೆ . . . ಬಂಡು; ನುಗ್ಗು . . . ಮೋನ್ನೆ ಅವರು ಮೊಲೆ ಕುಡಿಯುವ ಕೊಸನ್ನು ಹೊಡೆಯಲ್ಲವೇ? ಅಯ್ಯೋ ನೀವೆಲ್ಲ ರಣಹೇಡಿಗಳು! ಇವ್ವು ರಲ್ಲಿಯೇ ನಿಮಗೆ ದಯೆ ಬಂದು ಬಿಡುತ್ತದೆ; ಇಷ್ಟ್ವಾಂದು ಕರುಣಾನಿಧಿಗಳೇಕೆ ಈ ಕೆಲಸಕ್ಕೆ ಕೈಹಾಕಿದಿರಿ? ಸರಿದಿ; ಎಲ್ಲರೂ ಹಂಗಸರು! . . . ನಾನೇ . . .

ಮೃತ್ಯುದೇವನಂತೆ ಆ ಮುರ್ಚುಲನು ಮುನ್ನಗಿದನು; ಅಹಮೃದನು ಅವ್ವರಲ್ಲಿ ಎಡವಿ ಬಿದ್ದ ಒದ್ದಾಡುತ್ತಿದ್ದನು. ಅವನು ಕೈಯೊಳಗಿನ ದೂಜ್ಣಿ ಎತ್ತಿದನು. ಒವ್ವೆಲೇ ಕಣ್ಣಿಗೆ ಕತ್ತಲೆಗೂಡಿಸಿದಂತಾಯಿತು; ಇನ್ನೂ ನೂರು ಅಂಗ ಲ ದೂರದಲ್ಲಿದ್ದ;

“ಅಯ್ಯೋ, ಸಣ್ಣ ಮಾರ್ಗ! ಹೊಡೆಯಬೇಡಿರಿ; ಅವನೇನೂ ಮಾಡಲಿಲ್ಲ . . . ಅಯ್ಯೋ, ನಿಮ್ಮ ಶಾಲು ಬೀಳುತ್ತೇನೆ; ಕೈ ಮಾರಿಯಂತ್ತೇನೆ . . . ದಯವಾಡಿ ಬಟ್ಟಿಬೇಡಿರಿ . . . ದಮ್ಮಲ್ಯ . . .”

ಗಟ್ಟಿಯಾಗಿ ಕಿರುಚಿದೆ ಅವನು ಬೇರೆ ಕೇಳಲಿಲ್ಲ; ನಾಲ್ಕು ಬಿಗಿದೇ ಬಿಟ್ಟಿನು; ಮಾರ್ಗ ಚಟ್ಟಿಪಡಿಸಿತು; ವಿಲಿವಿಲಿ ಒದ್ದಾಡಿದನು ಅಹಮೃದನು! ಬಂದು ಮಾತೂ ಹೊರಬೀಳಲಿಲ್ಲ; ನಾನು ಬಂದು ತಕ್ಕೆಯಲ್ಲಿ ಹಿಡಿದಾಗ ವಾರ್ಣವ ಹಾರಿಯೇ ಬಿಟ್ಟಿತ್ತು; ತಲೆಯೊಡೆದು ರಕ್ತ ಸೋರುತ್ತಿತ್ತು; ಮಾರ್ಗವನನ್ನು ತಕ್ಕೆಯಲ್ಲಿ ಹಿಡಿದುಕೊಂಡು ಮನೆಯ ಕಡೆಗೆ ನಡೆದಿದ್ದೆ. ಆದ್ದರಿಂದ ಆ ನೀಚರು ನನ್ನನ್ನ ಹೋಗಗೇಳಡಲಿಲ್ಲ; ಮಾರ್ಗವನನ್ನು ಕಸಿದುಕೊಂಡು ಚರಂಡಿಗೆ ಎನೆದರು; ನನ್ನನ್ನೂ ನಾಲ್ಕು ತಳಿಸಿದರು; ನೆಲದ ಮೇಲೆ ಬಿದ್ದ ಬಿಟ್ಟಿ; ಎಚ್ಚತ್ತಾಗ ಬೀದಿಯಲ್ಲಿ ಯಾರೂ ಇರಲಿಲ್ಲ; ಚರಂಡಿಯಲ್ಲಿ ಬಿದ್ದ ತಮ್ಮನನ್ನು ಎತ್ತಿಕೊಂಡು . . .

ಸದಾನಂದನ ಬಾಯಿಂದ ಮಾತುಗಳೇ ಹೊರಡಲಿಲ್ಲ; ಮುಖವನ್ನು ತಗ್ಗಿಸಿದನು.

ಎದುರಿನಲ್ಲಿ ನಿಂತ ರಹಿಮನ ಕೋಪ ನೆತ್ತಿಗೇರಿತು ಇವ್ವರಲ್ಲಿಯೇ! ಕಣ್ಣಗಳು ಕಿಡಿಗಳನ್ನು ಉಗುಳುತ್ತಿದ್ದವು; ಮುಖವು ರಣಗುಡುತ್ತಿತ್ತು; ತುಂಬಿ ಕಚ್ಚಿದನು; ಹಲ್ಲಾಗಳು ಸಪ್ಪಳಮಾಡಿದವು; ಇಡಿಯ ದೇಹವೆಲ್ಲ ಕಂಹಿಸಿ ಬೆವರಿಟ್ಟಿತು; ಅವನ ನಾಡಿಗಳಲ್ಲಿ ರಕ್ತವು ಭರದಿಂದ ಹರಿಯಲನುವಾಯಿತು.

ರಹಿತನ ಭೀಕರ ಮೂರ್ತಿಯನ್ನು ನೋಡಿ ಸದಾನಂದನಿಗೂ ಒಂದಿನಿತು ಅಂಜಿಕೆಯಾಯಿತು;

ಶಾತುನ ಮಗುವನ್ನೇ ದಿಟ್ಟಿಸುತ್ತ ಎಲ್ಲವನ್ನು ಕೇಳಿದಳು; ಎಪ್ಪೆಂದರೂ ಹೇತ್ತ ಕರುಳಲ್ಲವೇ? ಹೊಟ್ಟೆ ನೆತ್ತಿಕಟ್ಟಿ ಜೋಪಾನ ವಾಡಿದ್ದಾಳೆ; ಆಕ್ಕಾ ಕೆಡಕೆನಿಸಿತು;

ರಹಿತನ ಉಗ್ರ ಮೂರ್ತಿಗೆ ಸಹನೆ ವಿಂತಿತು.

“ಸದ್ಗು, ಮಗುವನನ್ನು ಈ ರೀತಿಯಾಗಿ ಅವಾನುಷವಾಗಿ ಕೊಂದರೂ ನೀನು ಅವರಿಗೆ ಏನನ್ನೂ ವಾಡಲಿಲ್ಲವೇ? ಹಾಗೆಯೇ ನೋಡಿ, ಹೇಗೆ ಸಹಿಸಿದಿ? ಪ್ರತಿಭಟ್ಟಸಲಿಲ್ಲವೇ? ಅಹಮೃದನ ಪ್ರಾಣಕ್ಕೆ ಬದಲಾಗಿ ನಿನ್ನ ಪ್ರಾಣವನ್ನೇಕೆ ಕೊಡಲಿಲ್ಲ?”

ಮಗುವಿನ ಮರಣದಿಂದ ಶಾತುನ ಬೀಳಿ ಭಾರ್ತಳಾಗಿ ಬಿಟ್ಟಿದ್ದಳು; ಯಾವುದನ್ನು ವಾತನಾಡಬೇಕು, ಯಾವುದನ್ನು ಬಿಡಬೇಕೆಂಬುದು ಆಕೆಗೆ ತಿಳಿಯದೆ ಹೋಯಿತು; ಬಗೆ ಬಗೆಯಾಗಿ ಎದುರಿನಲ್ಲಿದ್ದ ವರೆಲ್ಲರನ್ನೂ ದೂಷಿಸಿದಳು.

“ಅವನೇಕೇ ಪ್ರಾಣಕೊಡುತ್ತಾನೆ? ಪ್ರಾಣಕೊಡಲಿಕ್ಕೆ ಇವನೇನು ಅವನ ತಮ್ಮನೇ? ಮೇಲಾಗಿ ಜಾತಿಯವನೇ? ಇದೆಲ್ಲ ಹಿಂದುಗಳು ಹಾಡಿದ ಒಳಸಂಚಿನ ಪ್ರತಿಫಲ ಇವನೇನು ಅವರಿಂದ ಹೊರತಿಲ್ಲ ವಲ್ಲ! ಮೇಲಾಗಿ”

ಸದಾನಂದನಿಗೆ, ಶಾತುನಳು ದುಃಖದ ಭರದಲ್ಲಿ ಈ ಮಾತುಗಳನ್ನು ಹೇಳುತ್ತಿರುತ್ತಿಂದು ತಿಳಿದಿತ್ತು; ಆದರೂ ಅವನಿಗಳನ್ನು ಆಲಿಸಿ ಅವನಿಗೂ ಕೆಡಕೆನಿಸಿತು; ಅವಳನ್ನು ಮುಂದೆ ವಾತನಾಡಗೊಡಲಿಲ್ಲ.

“ಮಾ! ಈ ಮಾತು ಮಾತ್ರ ಹೇಳಬೇದ;” ಅವನ ಮಾತಿನಲ್ಲಿ ದೀನತೆಯಿತ್ತು; ಪ್ರೇಮವಿತ್ತು; ನಿಧಾನತೆಯಿತ್ತು;

ಆದರೆ ಶಾತುನಳ ಮನಸ್ಸಿತಿ ಅವನ ಮನಸ್ಸಿತಿಗಿಂತ ತೀರ ಭಿನ್ನವಾಗಿತ್ತು; ಆಕೆ ಮತ್ತಿನಿತು ರೇಗಿದಳು.

“ಅದನ್ನೇ ಏಕೆ, ಅದಕ್ಕೂ ಮುಂದೆ ಹೋಗುತ್ತೇನೆ; ಮಕ್ಕಳನ್ನು ಕೊಂಡ ನೀವು ಮನುಷ್ಯರಲ್ಲ; ರಾಕ್ಷಸರು; ಹೇಡಿಗಳು ಷಂಡರು ಹಂಗಸರು”

ಆಕೆಯ ಬಾಯಿಂದ ಸರಿಯಾಗಿ ವಾತುಗಳೇ ಬರುತ್ತಿರಲ್ಲ; ಕೊರ್ಮಿಧದ ಜಪ್ಪಳೆಗಳು ವಾತ್ರ ಮುಖದ ಮೇಲೆ ಮೂಡಿದ್ದವು.

ಸದಾನಂದನಿಗೆ ಆಕೆಯ ವಾತುಗಳು ಸತ್ಯವೇನಿಸಿದವು; ಏನನ್ನೂ ವಾತನಾಡಬಾರದಂದು ನಿಷ್ಟಯಾಗಿ, ಅಲ್ಲಿಂದ ಹೊರಡಬೇಕೆಂದಿದ್ದನು;

ಖಾತುನಳು ಮತ್ತೆ ಆಭರಣಿಸಿದಳು. ಈ ಸಲ ಸದಾನಂದನ ಮೇಲೆ ಆಕೆ ರೇಗಿರಲಿಲ್ಲ; ಎದುರಿನಲ್ಲಿ ನಿಂತ ರಹಿಮನ ಕಡೆಗೆ ಲಘುಹೋಗಿತ್ತು!

“ನೋಡು, ಹೇಗೆ ನಿಂತಿದ್ದಾನೆ ಎದುರಿನಲ್ಲಿ? ತಮ್ಮನನ್ನ ಹೊಡೆದು ಕೊಂಡಿದ್ದಾರೆ; ಎದುರಿನಲ್ಲಿ ತಮ್ಮನು ಸತ್ತ ಬಿಡ್ಡಿದ್ದರೂ ನೋಡುತ್ತ ನಿಂತಿದ್ದಾನೆ; ಒಂದಿನಿತಾದರೂ ಮನುಷ್ಯತ್ವವಿದ್ದರೆ ಹೀಗೆ ನಿಲ್ಲತ್ತಿದ್ದನೇ? ಅಯ್ಯೋ, ಯಾರು ಇದ್ದರೇನು? ಅಣ್ಣ ತಮ್ಮಂದಿರಂತೆ! ನೇರಿಹೊರೆಯವರಂತೆ; ತಮ್ಮನನ್ನ ಕೊಂಡರೆ ಅಣ್ಣನಿಗೆ ಕಳಪಳವಿಲ್ಲ; ಅವರು ಇದ್ದಿದ್ದರೆ ಮಗು, ಅಹವ್ಯಾದ, ಭೂಮಿಗೆ ಬಿಡ್ಡ ನಿಷ್ಟ ರಕ್ತದ ಒಂದೊಂದು ಹಸಿಯೇ ಇದೇ ನೆಲದಲ್ಲಿ ಒಂದೊಂದು ವೀರ ವ್ಯಕ್ತಿಯಾಗಿ ಮೃತಾಳಿ ನಿಷ್ಟನ್ನ ನಿರ್ದಯಿತನದಿಂದ ಕೊಂಡವರಸ್ಸು—ಎಲ್ಲ ಹಿಂದುಗಳನ್ನ ಸಿಳಿ ಹಾಕಲಿ!”

ಖಾತುನ ಆಗ ರಣವಾರಿಯಂತೆ ಕಾಣುತ್ತಿದ್ದಳು; ಅಂಥ್ಯಾಮುದಿತನ ದಲ್ಲಿಯೂ ಆಕೆಯಲ್ಲಿ ಎಲ್ಲಿಂದಲೋ ಶಕ್ತಿ ಬಂದಿತ್ತು; ರಹಿಮನ ರಕ್ತ ಕುದಿಯಿತು.

“ಹಾ! ನಿಷ್ಟ ಮಗನೇ ನಾನಾಗಿದ್ದಂತು ನಿಜವಾದರೆ, ತಮ್ಮನನ್ನ ಕೊಂಡವರಸ್ಸು ಹಾಗೆ ಬಿಡುವದಿಲ್ಲ ಅಮ್ಮಾ, ನಿಷ್ಟ ಮಗನಲ್ಲಿ ವಿಶ್ವಸವಿಡು ಚಿತ್ರ ಹಿಂಸೆನಾಡಿ ತಮ್ಮನನ್ನ ಕೊಂಡಿದ್ದಾರೆ; ಇಡೀ ಇಸ್ಲಾಮ ಧರ್ಮಕ್ಕೇನೇ ಅವನಾನ ನಾಡಿದ್ದಾರೆ”

“ನಾಡಿದ್ದಾರೆ” . . . ಖಾತೂನ ಸಹಿತ ಧ್ವನಿಕೂಡಿಸಿದಳು. “ಸಾಧ್ಯ ವಿದ್ದಷ್ಟ ಹೊಗಾಡುವೆ; ಜೀವವನ್ನೇ ಪಣಕ್ಕೆ ಹಚ್ಚುವೆ; ನರ ನರಗಳಲ್ಲಿ ರಕ್ತ ಹರಿದಾಡುವ ತನಕ ಹೋರಾಡುವೆ; ಸಾಧ್ಯವಿದ್ದಷ್ಟ ಹೇಡಿ ಹಿಂದುಗಳನ್ನ ತುಂಡರಿಸುವೆ” ಸದಾನಂದನಿಗೆ ಈ ವಾತುಗಳನ್ನ ಕೇಳಿ ಸೋಜಿಗ ನೇನೂ ಅನಿಸಲಿಲ್ಲ; ಸಿಟ್ಟಿನ ಭರದಲ್ಲಿ ನುಡಿಯುವ ವಾತುಗಳಂದು ತಿಳಿದನು,

ಅವರೂ ರಹಿತವನನ್ನು ಅವನು ಚನ್ನಾಗಿ ಬಲ್ಲನು.; ಅವನ ದೃಢನಿಧಾರಕಾಗಿ ಅವನಲ್ಲಿ ಅಳಲ ವಿಶ್ವಾಸವಿತ್ತು; ಅದಕಾಗಿ ಒಂದಿನಿತು ನಡುಗಿದನು; ಅವನನ್ನು ಸಂತ್ಯೇಸಲು ಯತ್ನಿಸಿದನು; ಆದರೆ ಸಾಧ್ಯವಾಗಲಿಲ್ಲ.

ಆಗ ಯಾವ ಶಕ್ತಿಗೂ ರಹಿತವನನ್ನು ತಡೆಹಿಡಿಯುವದಕ್ಕಾಗಿ, ಸಂತ್ಯೇಸುವದಕ್ಕಾಗಿ ಸಾಧ್ಯವಿರಲಿಲ್ಲ.

“ನೂ! ನಿನ್ನ ಮಗನನ್ನು ಕೊಂಡು, ನಿನ್ನ ಹೃದಯವನ್ನೇ ಹಾಳುವಾಡಿದ್ದಾರೆ ನನ್ನ ತಮ್ಮನನ್ನು ಕೊಂಡು ನನ್ನನ್ನು ಹೇಡಿಯೆಂದು ಸಾರಿದ್ದಾರೆ ಮುಸಲ್ಜಾನ ಹುಡುಗನನ್ನು ಜಜ್ಜಿ ಇನ್ನಾಮ ಧರ್ಮಕ್ಕೇ ಅವಮಾನವನ್ನು ಮಾಡಿದ್ದಾರೆ; ನಾನು ಪವಿತ್ರ ಇಸ್ಲಾಮ ಧರ್ಮದ ತರುಣ ನಾಗಿದ್ದೇ ಸಿಜವಾಗಿದ್ದಲ್ಲಿ, ಈ ಕಾಫಿರರನ್ನೆಲ್ಲ ಕಾಡುಮೃಗಗಳ ಬೆಳೆಯಾಡಿದಂತೆ”

ಮಗನ ವೀರಾವೇಷದ ಮಾತಿನಿಂದ ಖಾತನಳಿಗೆ ಒಂದಿನಿತು ಸವಾರಾ ಧಾನವಾಗಿತ್ತು; ಅವನನ್ನು ಹುರುದುಂಬಿಸುವದಕ್ಕೆಂದು ಹೇಳಿದಳು.

“ಅದು ಬರಿಯ ಪ್ರತೀಕಾರವಿಷ್ಯೇ ಅಲ್ಲ; ನಿನ್ನ ವಾಲಿನ ಕರ್ತವ್ಯ; ನಿನ್ನ ಮಾತೆಯ ಆಜ್ಞೆ! ಧರ್ಮಕ್ಕೇ ನೀನು ಸಲ್ಲಿಸಬೇಕಾದ ಸೇವೆ!”

“ನೂ, ನಿನ್ನ ಒಬ್ಬ ಮಗನನ್ನು ಕೊಂಡಿದ್ದಾದೆ; ಆದಕ್ಕೆ ಪ್ರತಿಯಾಗಿ ಇಬ್ಬರು ಹಿಂದೂ ಹುಡುಗರನ್ನು ತಂದು ಸಿನ್ನ ಕಣ್ಣಿದುರಿಸಲ್ಲಿ ಸೀಳಿಹಂಕ್ರತೇನೇ”

ರಹಿತವನ ಮೈಮೇಲೆ ಎಚ್ಚರವಿದ್ದಂತೆ ತೋರಲಿಲ್ಲ; ಸದಾನಂದ ತಡೆದನು.

“ರಹಿತ ಭಯಾಗ್ಯ, ಏನು ಮಾತನಾಡುತ್ತಿರುವಿ? ಎಚ್ಚರ-ವಿದೆಯೇ?”

“ಇರದೇ ಏನು! ಇದೊ”

ಕೈ ಮುಷ್ಟಿಮಾಡಿ ತೋರಿಸಿದನು; ಖಾತನ ಉರಿವ ಚೆಂಕಿಯಲ್ಲಿ ಎಣ್ಣೆ ಸುರಿವಿದಳು.

“ಹಾಗೆ ಮಾಡಿದರೇನೇ ನೀನು ನನ್ನ ಮಗನು! ಗಂಡಸಾಗಿದ್ದರೆ ನಿನ್ನ ಮಾತಿನಂತೆ ನಡೆಯುವಿ . . . ನಿಂತೇನು ನೋಡುತ್ತಿರುವೆ . . . ಈಗಿಂದೇ ಗಲೇ ಹೋಗು”

ರಹಿಂಮನು ಒಮ್ಮೆ ತಮ್ಮನ ಮೃತ ದೇಹದ ಕಡೆಗೆ, ಒಮ್ಮೆ ಮಾತೆಯ ಕಡೆಗೆ, ನೋಡಿ ರಭಸದಿಂದ ಮನೆಯಿಂದ ಹೊರಬಿದ್ದನು. ಸದಾನಂದನು ಅವನ ಹಿಂದೆಯೇ ಓಡಿದನು

“ರಹಿಂಮ ಭರ್ಯಾ, ಈಗ ಶಾಂತನಾಗು ತಾಳೈ ತಂದುಕೊ ನನ್ನ ವಾತು ಕೇಳು

ರಹಿಂಮನಿಗೆ ಅವನ ಮಾತುಗಳಾವುವೂ ಕೇಳಿಸಿದಂತಿರಲ್ಲ.

x

x

x

x

(ಇ)

ಮತ್ತೆ ಮೂರು ದಿನಗಳ ಮೇಲೆ ರಹಿಂಮನು ಮನೆಗೆ ಬಂದನು; ಅವನ ಕ್ಲೋಧವಿನಾಳ್ಳಿ ಇಂದಿರಲ್ಲ; ದೇಹವೆಲ್ಲ ರಕ್ತದಿಂದ ಸಾಧನಮಾಡಿದಂತಾಗಿತ್ತು; ರಣಂಗಣದಿಂದ ಪಾರಾಗಿಬಂದ ವೀರನಂತೆ ಕಾಣುತ್ತಿದ್ದನವನು.

ಸುತ್ತಲೂ ಕತ್ತಲೆ ದಟ್ಟವಾಗಿ ಕವಿದುಬಿಟ್ಟಿತ್ತು; ಮನೆಯಲ್ಲಿ ದೀಪವಸ್ತೇ ಹಚ್ಚಿರಲ್ಲ; ಸಂಗಡಿಗನ ತಲೆಯಮೇಲಿನ ಹೊರೆಯನನ್ನ ಇಲಿಸಿಕೊಂಡು ಕತ್ತಲೆಯಲ್ಲಿಯೇ ಬಂದು ಕೈಳಿಣಿಯಲ್ಲಿ ಇರಿಸಿಬಂದನು; ಮನೆಯನ್ನೆಲ್ಲ ಕತ್ತಲೆಯಲ್ಲಿಯೇ ಸುತ್ತಿದನು. ಯಾರೂ ಮನೆಯಲ್ಲಿದ್ದಂತೆ ಕಂಡುಬರಲ್ಲ; ಕಡ್ಡೀ ಕೊರೆದು ಮೂಲೆಯಲ್ಲಿರು ದೀಪವಸ್ತು ಹಚ್ಚಿ ಅದನನ್ನ ಕೈಯಲ್ಲಿ ಹಿಡಿದು ಕೊಂಡು ಗಟ್ಟಿಯಾಗಿ ಕಾಗುತ್ತ ಮನೆಯನನ್ನ ಮತ್ತೊಮ್ಮೆ ಸುತ್ತಿದನು.

“ಮಾ! . . . ಮಾ! . . . ಮಾ! . . .”

ಖಾತುನ ಬೇರೆ ಉತ್ತರ ಕೊಡಲಿಲ್ಲ;

ದೀಪವನ್ನ ಒಳಗೆ ಇಟ್ಟಿ ಹೊರಗೆ ಬಂದನು; ಮನೆಯ ಎಡಗಡೆಗೆ ಒಂದು ಸಣ್ಣ ಮಾವಿನ ಮರವಿತ್ತು; ಅದರ ಅಡಿಯಲ್ಲಿಯೇ ಅಹಮ್ಮದನನನ್ನ ಹುಗಿದಿದ್ದರು. ರಹಿಂಮನಿಗೆ ಅದು ತಿಳಿದಿರಲ್ಲ; ಅಲ್ಲಿ ಯಾರೋ ಕುಳಿತಂತೆನಿಸಿತು; ಅಲ್ಲಿಗೆ ಹೋದನು. ಮಗುವಿನ ಗೋರೆಯ ಪಕ್ಕದಲ್ಲಿ ಖಾತುನ ಕುಳಿತು ಚಿಂತಿಸುತ್ತಿದ್ದಳು.

ರಹಿಂಮ ಮೆಲ್ಲನೆ ಹೋಗಿ ಆಕೆಯ ಹಿಂದೆ ನಿಂತನು. ಖಾತುನಳು ಸಮಾಧಿಯಲ್ಲಿಯೇ ದಿಟ್ಟಿ ನಿಲ್ಲಿಸಿ ಕುಳಿತಿದ್ದಳು; ರಹಿಂಮನು ಬಂದುದು ಆಕೆಯ ಲಕ್ಷಕ್ಕೆ ಬರಲಿಲ್ಲ; ರಹಿಂಮ ಎಷ್ಟೋ ಹೊತ್ತು ಅಲ್ಲಿಯೇ ರಾಯ್ಯಿದ್ದನು;

ತಾಯಿಯು ಬೇರೆ ಅವನ ಕಡೆಗೆ ಸೋಡಲಿಲ್ಲ; ರಹಿಮನೇ ಮೊದಲುವಾದಿದನು.

“ ವೂ ! ”

ಖಾತುನಳು ಕತ್ತೆತ್ತಿ ಸೋಡಿ ಕೇಳಿದಳು.

“ ಯಾರು ? ”

“ ನಾನು; ರಹಿಮ ”

“ ಬಾ, ಮಗು; ಒಮ್ಮೆ ಸುರಕ್ಷಿತಪಾಗಿ ಮರುಳಿ ಬಂದೆಯಲ್ಲ ! ಶ್ರದ್ಧಾನಿಗೆ ಒಳ್ಳೆದು ವಾಡಲಿ ”

“ ವೂ, ನಾನು ”

“ ರಹಿಮ, ಬಾ; ಸನಿಯಕ್ಕೆ ಬಾ ”

ಖಾತುನಳು ರಹಿಮನನ್ನು ಬಿಗಿದಸ್ಪಿದಳು. ಹಾಗೆಯೇ ಗಾಥಾಲಿಂಗನದಲ್ಲಿ ಎಷ್ಟೋ ಹೊತ್ತು ತಾಯಿಮಕ್ಕಳಿಬ್ಬರು ಕುಳಿತಿದ್ದರು.

“ ವೂ, ಚಳಿಬಿದ್ದಿದೆ; ಒಳಗೆ ಹೋಗೋಣ ! ”

“ ಹೂಂ; ನಡೆಯವ್ವಾ ; ”.

ಆಕೆಯ ಮನಸ್ಸು ಅಳುಕಿದುತಾಯಿತು; ಬಹಳವಾದಿ ಅಹಮ್ಮದನಿಗೆ ‘ಚಳಿಯಾಗಲಿಕ್ಕಿಲ್ಲವೇ’ ಎಂದು ಅನಿಸಿರಬೇಕು. ರಹಿಮನು ಅವಳನ್ನು ಕೈಹಿಡಿದು ನಡೆಯಿಸುತ್ತ ತಾಯಿಯನ್ನು ಒಳಗೆ ಕರೆದೊಯ್ದನು.

ಖಾತುನಳು ತೀರಾ ಸೋಡುಹೋಗಿದ್ದಳು. ನಡುವನೆಯಲ್ಲಿ ಬಂದು ಕಂಬಕ್ಕೆರಿಗಿ ಕುಳಿತಳು. ರಹಿಮನು ಪಕ್ಕದಲ್ಲಿ ನಿಂತಿದ್ದನು. ತಾಯಿಗೆ ಏನೋ ಹೇಳಲು ಉತ್ಸರ್ಪಿಸಿದನವನು.

ಖಾತುನಳು ಹೇಳಿದಳು.

“ ಮಗೂ, ಸದು ಈಗೆರಡು ದಿನಗಳಿಂದ ಮನೆಯ ಕಡೆಗೆ ಬರಲಿಲ್ಲ; ಅವನ ಮನೆಗೂ ಬಂದಿಲ್ಲವಂತೆ; ನಿನಗೇನಾದರೂ ಗೊತ್ತಿದೆಯೇ ಅವನ ಸಮಾಚಾರ? ಎಲ್ಲಿ ಹೇಳಿಗಿರಬಹುದು? ಬೇವಕ್ಕೇನಾದರೂ ಅಪಾಯವಿಲ್ಲ ತಾನೇ? ”.

“ಅಮ್ಮಾ, ಇನ್ನೆಲ್ಲಿಯ ಸದು . . . ಅವನ ಮಾತು ಕೇಳಿದ್ದರೆ ನಾನು ನಾನು ಮಾಡುವ ಪ್ರತಿಯೋಂದು ಕಾರ್ಯಕ್ರಾಂತಿ ಅಡ್ಡಿಮಾಡಿದನು . . . ಮೇಲಾಗಿ ಬುದ್ಧಿ ಹೇಳಲಿಕ್ಕೆ ಬರುತ್ತಿದ್ದನು . . . ನಾನೇ ತೀರಿಸಿಬಿಡಬೇಕೆಂದಿದ್ದೆ; ಆದರೆ ನನ್ನ ಕೈಯಿಂದ ಅದು ಆಗಲಿಲ್ಲ. ಅವನು ನನ್ನ ಹತ್ತಿರುವ ತನಕ ನಾನು ಕೈಕೊಂಡ ಕೆಲಸ ಕೈಗೂಡಂದು ಖಚಿತವಾದಾಗ ನಜೀರನಿಗೆ ಹೇಳಿದೆ; ಅವನು”

“ಅಯ್ಯೋ ಸದು! ನೀನೂ ಹೋಗಿಬಿಟ್ಟಿಯಾ? ನಜೀರ, ನೀನು ಕೊಲೆಗಡಕ; ನೀಚ; ಸದು ನಿನಗೆ ಅಣ್ಣನಂತಿರಲಿಲ್ಲವೇ ರಹಿತನು? ಅವನನ್ನ ಹೇಗೆ ಕೊಲ್ಲಿಸಿದೆ? ನಿನ್ನ ಮನಸ್ಸುದರೂ ಹೇಗಾಯಿತು? . . . ಹಾಂ! ಖುದಾ, ಏನೇನು ಅತ್ಯಾಚಾರ, ಅನಾಚಾರ, ಅನಾಹತಗಳು ನಡೆದವವ್ಯಾ ನಿನ್ನ ಜಗತ್ತಿನಲ್ಲಿ? . . . ರಹಿತನು, ಮತ್ತೇನು ನಡೆಯಿತು? ಹೀಗ ಹೇಳು . . . ಈ ಹೃದಯು ನಿಂತು”

ಖಾತುನಳು ಉದ್ದೇಶದ ಭರದಲ್ಲಿ ಕೇಳಿದ ಪ್ರಶ್ನೆಯನ್ನ ರಹಿತನು ಆಕೆಯು ಆನಂದಿತೆಯಾಗಿಯೇ ಕೇಳಿದಳೆಂದು ಅರ್ಥಮಾಡಿಕೊಂಡನು; ತಾನು ಮಾಡಿದ ಕೆಲಸದ ವಿವರವನ್ನ ತಾಯಿಗೆ ಹೇಳಿದರೆ ಆಕೆ ಸಂತುಷ್ಟಿಂಗಾಗುವಳೆಂದು ತಿಳಿದನು. ತಮ್ಮನು ಸತ್ಯ ದಃಖದಲ್ಲಿ ಕೊಂಚವಾದರೂ ಕಡಿಮೆಯಾಗುವದನ್ನು ಉಬ್ಬಿದನು. ಎಲ್ಲಕ್ಕಾಗುಂಟೂ ತನ್ನ ರಾಕ್ಷಸೀಕರಿತೆಯನ್ನು ತಾಯಿಯ ಎದುರಿನಲ್ಲಿ ಆದಷ್ಟು ತೀವ್ರ ಹೇಳುವದು ಅವನಿಗೆ ಬೇಕಾಗಿತ್ತು.

ಅವನು ಹೇಳುವದನ್ನ ಕೇಳಿ, ಖಾತುನಳು ಒಂದು ಸಲ ಎಚ್ಚರದಪ್ಪಿಹೋದಳು; ಬಾಯಿಂದ ಮಾತುಗಳೇ ಹೊರಡಲಿಲ್ಲ; ರಹಿತನು ಆಕೆಯನ್ನು ಉಪಚರಿಸಿ ಮತ್ತೆ ಅರ್ಥಕ್ಕೆ ನಿಲ್ಲಿಸಿದ ಕರೆಯನ್ನು ಮುಗಿಸಿದನು.

ಖಾತುನಳ ಹೃದಯು ನೊಂದು ಹೋಗಿತ್ತು.

ಶಿಲಾಪ್ರತಿಮೆಯಂತೆ ಕುಳಿತಿದ್ದಳು; ರಹಿತನು ಹೇಳುತ್ತಿದ್ದರು ಕೊನೆಗಂತೂ ಆಕೆಗೆ ಏನೂ ತಿಳಿಯಲಿಲ್ಲ.

ರಹಿತನು ಅಲ್ಲಿಂದೆದ್ದ ಮಗ್ಗುಲ ಕೂರಣಿಯೊಳಗಿಂದ ಒಂದು ಗಂಟು ತಂದು, ತಾಯಿಯ ನಾಯಿನಲ್ಲಿರಿಸಿದನು. ಖಾತುನಳು ಹಾಗೆಯೇ ಅದನ್ನು ನೊಡುತ್ತಿದ್ದಳು. ರಕ್ತದಿಂದ ಅದು ತೊಯ್ದುಹೋಗಿತ್ತು; ಬಿಂಬಿದನಃ;

ಖಾತುನಳು ಚಿಟ್ಟನೆ ಚೀರಿಬಿಟ್ಟಳು;

ಆರೇಳು ವರುಷದ ಎರಡು ಹುಡುಗರು;

ಒಂದು ಹೆಣ್ಣು;

ಇನೆಷ್ಟಂದು ಗಂಡು;

ಮೈತುಂಬ ಗಾಯಗಳಾಗಿಬಿಟ್ಟಿವೆ; ರಕ್ತ ಸೋರುತ್ತಿತ್ತು. ಆದರೂ ಜೀವಹೊಗಿರಲಿಲ್ಲ; ಬೇಕೆಂದೇ ಅರೆಜೀವ ಮಾಡಿ ತಂದಿದ್ದನು; ಆದರೆ ಮೈನೇಲೆ ಎಚ್ಚರವಿರಲಿಲ್ಲ.

ಖಾತುನಳು ಕೈಗಳನ್ನು ಬಾಚಿ ಮಕ್ಕಳಿಬ್ಬರನ್ನು ಅಪ್ಪಿದಳು. ಶನ್ನ ಮೇಲು ಮುಸುಕಿಸಿಂದ ಮುಖದ ಮೇಲನ ರಕ್ತದ ಕಲೆಗಳನ್ನು ಒರೆಯಿಸಿದಳು.

ರಹಿಂಮಾನು ಖಾತುನಳನ್ನು ಮೆಲ್ಲನೆ ಕೇಳಿದನು “ಮಾ, ನೀನು ಅಜ್ಞಾಪಿಸಿದಂತೆ . . . ನಾನು ನಿನಗೆ ಖಾತುಕೊಟ್ಟಿಂತೆ ಈ ಹಿಂದೂ ಹುಡುಗರನ್ನು ತಂದಿದ್ದೇನೆ; ಅಲ್ಲಿಯೇ ಕೊಂಡು ಬಿಸುಟೆ ಬಿಡುತ್ತಿದ್ದೆ; ನಿನ್ನ ಎದುರಿನಲ್ಲಿ ಸೀಳಿಹಾಕುವೆನೆಂದು ಖಾತುಕೊಟ್ಟಿದ್ದರಿಂದ ಇಲ್ಲಿಗೇ . . .”

“ಥಾ, ನೀಂಚಾ! ನಿಷ್ಪರ್ಣಿ! ಕಟ್ಟಿಕನು ನೀನು. ಎಳೆಯ ಮಕ್ಕಳ ವೇಲೆ ಕೈಮಾಡಲು ಹೇಗೆ ಮನಸ್ಸಾಯಿತು ನಿನಗೆ?”

“ಅವ್ಯಾ, ಅವರು ಅಹಮ್ಮದನನ್ನು ಕೊಲ್ಲಲಿಲ್ಲವೇ?”

“ಅಹಮ್ಮದನನ್ನು ಕೊಂಡರು!” ಆಕೆಯ ಬಾಯಿಂದಲೂ ಉದ್ದಾರಹಿಸಿತು.

“ಅಂತೆಯೇ”

“ಹೌದು; ದೊಡ್ಡ ಸಾಹಸ ಮಾಡಿದೆಯಪ್ಪ; ಅಹಮ್ಮದನನ್ನು ಈ ಮಕ್ಕಳು ಕೊಂದಿಲ್ಲ”

“ಹಿಂದುಗಳು ಕೊಂಡರು!”

“ಅದಕ್ಕೆ ಈ ಚಂದಮೃಗಳಿಗೆ ಶಿಶ್ಯೆಯೇ?”

“ಇನ್ನು ಹಿಂದೂ ಕುನ್ನಿಗಳು!”

“ಮುಚ್ಚು ಬಾಯಿ! ಯಾರು ಕೆಲಸಿದರು ಹೀಗೆ ವಾತನಾಡಲಿಕ್ಕು? ನನ್ನ ಹೊಟ್ಟಿಯಂದ ಹೇಗೆ ಹುಟ್ಟಿದೆ ನೀನು?”

“ಅವನ್ನು, ನೀನೇ ಹೇಳಲಿಲ್ಲವೇ?”

“.” ಖಾತುನಳು ಉತ್ತರ ಕೊಡಲಿಲ್ಲ.

ಖಾತುನಳು ಸ್ವಲ್ಪ ಸಮಯದ ನಂತರ ಶಾಂತಳಾಗಿ ವಾತನಾಡಿದಳು.

“ರಹಿಮು, ಇವೆ ಯಾರ ಹುಡುಗರು?”

“ಹಿಂದೂ ಹುಡುಗರು!”

“ಅದು ಗೊತ್ತಿದೆ. . . . ಎಲ್ಲಿಂದ ತಂದೆ?”

“ದೂಡ್ಡ ಪೇಟಿಯಂದ;”

“ಹೇಗೆ ತಂದೆ?”

“.” ರಹಿಮನಿಗೆ ಹೇಳುವ ಮನಸ್ಸಾಗಲಿಲ್ಲ.

“ರಹಿಮು, ಮತ್ತೆ ಈ ಕಂದಮೃದನ್ನು ಅವರ ಮನಿಗೆ ಮಂಟ್ಟಿಸಿ ಬಾ;”

ಖಾತುನಳ ಮನಸ್ಸಿನ ಸ್ಥಿತಿಯೇ ಅವನಿಗೆ ಅರ್ಥವಾಗಲಿಲ್ಲ; ರಹಿಮ ಹೇಳಿದನು.

“ಮಾ, ಇವರನ್ನು ತಿರುಗಿ ಕಳುಹಿಸಲಿಕ್ಕು ಇಲ್ಲಿಗೆ ತರಲಿಲ್ಲ. ನಿನ್ನದುರು ಸೀಳಿಹಾಕಿ, ಅಹಮೃದನು ಸತ್ತುದರಿಂದ ನಿನಗಾದ ದುಃಖವನ್ನು ಕಡಿಮೆ ವಾಡಲಿಕ್ಕೆ. . . .”

“ರಹಿಮು, ಹಾಗೆ ವಾತನಾಡಬೇಡ ಈಗಾಗಲೇ ನೀನು ಮಾಡಿದ್ದೇನೂ ಕಡಿಮೆಯಿಲ್ಲ. . . . ನನ್ನ ಖಾತು ಕೇಳು, ಈ ಮಕ್ಕಳನ್ನು ಅವರವರ ಮನಿಗಳಿಗೆ ಮುಟ್ಟಿಸಿ ಬಾ.”

“ಅವನ್ನು, ಅವು ಬದುಕುವ ಆಶೀಯಿಲ್ಲ; ಮೇಲಾಗಿ ಅವರು ನನ್ನನ್ನು ಹಾಗೆಯೇ ಬಿಡುವರೇ?”

“ಹಾಗೆಯೇ ಬಿಡಿದ್ದರೆ, ನಿನ್ನ ರುಂಡವನ್ನು ಚಂಡಾಡಲಿ! ನೀನು ಈ ಕೂಸುಗಳನ್ನು ಅವರ ಮನಿಗೆ ಮುಟ್ಟಿಸಿ ಬರಲೇ ಬೇಕು.”

ಖಾತುನಳ ಮಾತಿನಲ್ಲಿ ಬಿಗುವಿತ್ತು; ಆಣತಿಗೆ ಒಪ್ಪತಕ್ಕ ಧ್ವನಿಯಾ ಅದಕ್ಕೆ ಬೆರೆತಿತ್ತು.

ರಹಿಂಮನು ಕಂಭದಂತೆ ನಿಂತುಬಿಟ್ಟಿದ್ದನು. ಅವನಿಗೆ ಏನೂ ಹೊಳೆಯ ಲ್ಲಿ. ಸೇತ್ತಿಗೇರಿದ ಕೋಪವಿನ್ನೂ ಇಳಿದಿರಲ್ಲಿ. ತಾಯಿಯು ತಬ್ಬಿಹಿಡಿದ ಎರಡೂ ಹುಡುಗರನ್ನು ದುರದುರನೇ ನೋಡಿದನು; ಕಣ್ಣಗಳಿಂದ ಕಿಡಿಗಳಿಂತು ಕಾರುತ್ತಿದ್ದವು. ಅವನ ದಿಟ್ಟಿಗೆ ಅಂಚಿ ಚೀರಿತೋ ಎಂಬಂತೆ, ಹೊಣ್ಣು ಮಗುವು ಎಚ್ಚೆತ್ತು ಚೀರಿತು; ಆಗಲೇ ಅವಕ್ಕೆ ಎಚ್ಚೆರ ಬಂದದ್ದು.

“ಅಯ್ಯಾಯ್ಯಾವಾ! ತಲೆ ನೋಡಿತದ್ದ . . . ಕಣ್ಣ ಉರಿತವಡ . . . ಅವಾ! ಅವಾ!! ಅವಾ!!! . . .”

ಗಂಡು ಹುಡುಗಿನೂ ಎಚ್ಚೆರವಾಯ್ತು! ಆದರೆ ಅವನ ಬಂಡಿಯಂದ ಮಾತುಗಳು ಹೊರಡಲ್ಲಿ; ಕತ್ತರಿ ಬಲೆಯಲ್ಲಿ ಸಿಕ್ಕೆ ಇಲಿಯಂತೆ ಒದ್ದಾಡುತ್ತಲ್ಲದ್ದನವನು!

ಖಾತುನಳಿ ಹೃದಯವೇ ಹಿಂಡಿಹೋಡಿತು! ಮನುತೆಯಂದ ರಹಿಂಮನು ನಿಗೆ ಆಜ್ಞೆವಿಧಿಸಿದಳು.

“ರಹಿಂಮ, ಹೂಂ, ಏಕೆ ನಿಂತೆ ವಶುವಿನಂತೆ? . . . ಕೊಲೆಗೆಡುಕಾ, ನಿನಗೆ ಖಾದ್ಯಾದ ಪ್ರಾಯ-ಶೈತ್ಯವನ್ನು ಮಾಡದೆ ಬಿಡುವದಿಲ್ಲ . . . ಹಸುಳಿಗಳಿಗೆ ಹಿಂಸೆ ಕೊಟ್ಟಿ . . . ಸಹೋದರನಂತಿದ್ದ ಸದುವನ್ನು ಕೊಲ್ಲಿಸಿದೆ . . . ಇನ್ನೂ . . . ನಿನಗಳಿಗಿ ರವರವ ನರಕ ಸಿದ್ಧವಾಗಿದೆ . . . ಪುನಃ ಅವರ ಮನಗೆ ಈ ಕೂಸುಗಳನ್ನು ಮುಟ್ಟಿಸಿ ಒಂದಿನಿತು ಪುಣ್ಯಕಟ್ಟಿಕೊ! ಮಾತೆಯರ ಆಶೀರ್ವಾದಗಳಿಂದ ಕೃತಕೃತ್ಯನಾಗು . . . ಅಹಮ್ಮದನು ಸತ್ತನು . . . ತಾಯಿಯ ಹೃದಯ ಕಂಪಿಸಿತು; ಬಾಳಿನಲ್ಲಿ ಬೇಸರ ಹಾಟ್ಟಿತ್ತು; ಹಿಂದುಗಳಾದರೆನೇ? ಅವರೂ ಮನುಷ್ಯರಲ್ಲವೇ? ಅವರದೂ ನನ್ನಂತೆಯೇ ಸ್ಥಿತಿಯಾಗಿರಲೇ ಬೇಕು. . . ನನ್ನ ಸರ್ವಸ್ವತ್ವ ನಾಶವಾಗಿದೆಯೆಂದು, ಇನ್ನೊಳಿಬ್ಬರದನ್ನೂ ನಾಶಮಾಡಿದರೆ ನನಗೇನು ಒರುತ್ತದೆ? . . . ರಹಿಂಮ, ಮಾತೃಹೃದಯದ ಸಂಕಟ ಗಂಡುಸಾದ ನಿನಗೆ ತಿಳಿಯದು. . . ತದನಾಡಬೇಡ . . . ಹೂಂ; ಹುಡುಗರನ್ನು ಎತ್ತಿಕೊ . . .”

ರಹಿಂಮನೇನೂ ಅಲುಗಾಡಲ್ಲಿ. ಖಾತುನಳಿ ಎದ್ದಳು. ಅಂಥ ವಯಸ್ಸಿನಲ್ಲಿಯೇ ಇಲ್ಲದ ಶಕ್ತಿಯನ್ನು ತಂದುಕೊಂಡು, ಹೆಗಲಮೇಲೆ ಹುಡುಗನನ್ನು ಕೂಡಿಸಿಕೊಂಡು, ಕೊಂಕಳದಲ್ಲಿ ಹುಡಿಗೆಯನ್ನು ಅವಜಿ ಕೊಂಡು, ನೆಲ್ಲಡಿಯಿಡುತ್ತ ಮನೆಯಿಂದ ಹೊರಟಳು.

ಆಗಲೇ ನಡುರಾತ್ಮಿಯಾಗಿತ್ತು; ಬೀದಿಯಲ್ಲಿ ನಾಯಿಗಳು ಗಟ್ಟಿಯಾಗಿ ಬೋಗಳುತ್ತಿದ್ದವು; ಬೀದಿ ಸಿಜನವಾಗಿತ್ತು; ದೂರದಿಂದ ಭೀಕರ ಸದ್ಗೃ, ತೇಲಿ ಬಂದು ಕಿವಿಪಟಿಲಗಳೊಡೆಯುವಂತೆ, ಕೇಳಸುತ್ತಿತ್ತು. ಎಲ್ಲಿಯೇ ಒಂದು ಕಡೆಗೆ ಬೆಂಕಿ ಹತ್ತಿರಬೇಕು; ಲಾಟೀ ನಡೆದಿರಲಕ್ಕೆ ಸಾಕು! ಅನ್ನಿ ಜವ್ವಲೀಗಳು ದೂರದಲ್ಲಿ ಕಾಣಿಸುತ್ತಿದ್ದವು; ಅಗ್ನಿಯ ಬೆಳಕಿನಲ್ಲಿ ಗಗನಕ್ಕೆ ಅಡರುನ ಹೊಗೆ ಅಕರಾಳ ವಿಕರಾಳವಾಗಿ ಕಾಣಿಸುತ್ತಿತ್ತು!

ಖಾತುನಬೀಬಿ ಆಯಾಸದಿಂದ ಒಂದೊಂದೇ ಹೆಚ್ಚೆಯಿಕ್ಕುತ್ತ ಇಬ್ಬರನ್ನೂ ಹೊತ್ತುಕೊಂಡು ದೊಡ್ಡಪೇಟಿಯ ಕಡೆಗೆ ನಡೆದಳು. ಒಂದಿನಿತು ದೂರ ಹೊಗುವ ತನಕ ರಹಿಮನು ಆಕೆಯನ್ನೇ ನೋಡುತ್ತ ನಿಂತಿದ್ದನು.

ಒಮ್ಮೆಲೇ ಕೂಗಿದನು!

“ಮಾ! ಮುಂದೆ ಹೊಗಬೇಡ; ನಿನ್ನನ್ನೂ ಅವರು ಕೊಲ್ಲು ತ್ವಾರೇ ಅಲ್ಲಿ ಈಗಾಗಲೇ ಜನರು ತಂಡ ತಂಡವಾಗಿ ನೆರೆದಿದ್ದಾರೇ ಮಾ! ಮಾ!”

ಆಕೆ ಬೇರೆ ಅವನ ವಾತಿನ ಕಡೆಗೆ ಲಾಕ್ಷ್ಯಕೊಡಲಿಲ್ಲ; ಹಾಗೆಯೇ ನಡೆದಿದ್ದಳು.

“ಮಾ! ನಿಲ್ಲ ನಾನೇ ಹೊಗುತ್ತೇನೇ ಅವರ ಮನಗೆ ಮುಟ್ಟಿಸಿಬರುತ್ತೇನೇ ನೀನು ತಿರುಗಿ ಬಾ”

ರಹಿಮನು ಅವಳು ಹೊದ ದಿಕ್ಕಿನಲ್ಲಿ ಓಡಿದನು. ಖಾತುನ ಬೇರೆ ನಿಲ್ಲಿಲಿಲ್ಲ; ಹಾಗೆಯೇ ಏ ಮುಂದೆ ಸಾಗಿದ್ದಳು!

ಗತಕಾಲದ ಗುರುತ್ವ

(ಶ್ರೀ ಎಚ್. ಎಸ್. ಪಾಟೀಲ್, ಎನ್‌. ಎ. ಬಿ. ಕಾನ್‌., ಬೈಂಬಾಯಿ)

ಈ ಚಿಪ್ಪಿಂದು ಹೋಗಿತ್ತು ಹೇಮುಂತನಿಗೆ.

ತಿಳಿಯದ ನರಕದಲ್ಲಿ ಕೂಡ ವಾಸವಾಗಿರಲು ನನ್ನ ಮನಸ್ಸು ಒಪ್ಪಬಹುದು—ಈ ಕ್ಷಣದಲ್ಲಿ! ಆದರೆ ಈ ಹಾಳು ಮುಂಬಯಿಯಲ್ಲಿ ಇರಲಾಗಲ್ಲ! ಕೆಲಸ ಸಿಗುತ್ತವೆಂದು ಜೀವದ ಹಂಗಡೊರೆದವರಂತೆ ಇಲ್ಲಿಗೆ ಓದಿ ಬಂದಾಯಿತ್ತಾ. ಕೆಲಸ ದೊರೆತ ಕೂಡಲೆ ಕೂಲಿನ ಕೊರತೆಯೆನಿಸ ಹತ್ತಿತ್ತು. ಆ ಸನ್ನಸ್ಯೇಯನ್ನು ಬಗೆಹರಿಸಬೇಕೆಂದು—ಮನದೊಲವುಗಳನ್ನೆಲ್ಲ ಬಿದಿಗೆ ಸರಿಸಿ—ಒಂದು ಮದುವೆಯನ್ನು ಮಾಡಿಕೊಂಡರೆ, ಇದ್ದ ಸಮಸ್ಯೆಯು ಇಲ್ಲದಂತಾಗುವ ಬದಲು ಇಲ್ಲದ ಪ್ರಮೇಯಗಳು ಇದಿರು ಬಂದು ನಿಂತುವು. ಈ ಎಂಟಿ: ತಿಂಗಳ ನನ್ನ ಜೀವನವೆಂದರೆ ಅದೊಂದು ಚಿತ್ರಪಟಕಥೆಯಂತಾಗಿದೆ.

ಗಾಡಿಯು ಪ್ರಣೆಯ ನಿಲ್ಲುಂಬನ್ನು ದಾಟಿ ಮೆಲ್ಲನೆಯೆ ಸಾಗಿತ್ತು— ಸೊಲ್ಲಾಪುರದ ಈಡಿಗೆ ಎಷ್ಟು ಜನ ಯುವತಿಯರನ್ನು ಅವರ ಪ್ರಿಯತನುರಿಂದ ಬೇರೆಮಾಡಿ—ಕರೆದೊಯ್ಯುತ್ತಿತ್ತೆ ಆ ಬಂಡಿ. ಜಡಹೃದಯಾದ ಜವ್ವನೆಯನ್ನು ಕರೆದೊಯ್ಯುವ ಸೇವಕನಂತೆ ಕೆಳಗೆ ಮುಖವನ್ನು ಹಾಕಿಕೊಂಡು ಮಂದ ಗತಿಯಾಗಿ ಸಾಗಿತ್ತು ಆ ಉಗಿಬಂಡಿ! ಇತ್ತು ಹೇಮುಂತನ ವಿಚಾರ ಚಕ್ರವರ್ತ ಮಾತ್ರ ಆ ಗಾಡಿಯ ವಿರುದ್ಧ ದಿಸೆಯನ್ನು ಹಿಡಿದಿತ್ತು.

ಮತ್ತೆ ಬರಬಹುದೇ ಆ ಸವಿಭಾಳಿನೆಂದಿನಗಳು ಎಂದು ತನ್ನನ್ನೇ ತಾನು ಕೇಳಿಕೊಂಡ. ಮಿಂದಾಪ್ಪೆಯೆ ಜೊತೆಯಲ್ಲಿ ನಾಲ್ಕು ತಿಂಗಳ ಕಾಲ ಕೆಳೆದುದು—ನಾಲ್ಕು ಕ್ಷಣಗಳಂತೆ ಹೋಗಿತ್ತಲ್ಲ! ಆಗಿನ ನನ್ನ ಜೀವನವು ಎಷ್ಟು ಸುಖ ಮಯಿನಾಗಿತ್ತು! ಆದರೆ ಅದೊಂದು ಕನಸು! ಬೇಡಿ ಬಯಸಿ ಕಂಡ ಕನಸು! ಒಡೆಯುವದೆಂಬುದು ನಿಶ್ಚಿತವಾಗಿದ್ದರೂ ತನ್ನದನ್ನಾಗಿಸಿಕೊಂಡ ಕಾಜಿನ ಪಾತ್ರ ಯಾಗಿದ್ದಿತ್ತು—ಆಗಿನ ನನ್ನ ಸಂಸಾರ!

ಗೆಳೆಯರಾದರೂ ಏನು ಮಾಡಿಯಾರು? ಗೆಳೆತನದ ನಿನಿತ್ವವಾಗಿ ಸಾಧ್ಯವಾದುನಕ್ಕಿಂತ ಹೆಚ್ಚಾಗಿಯೆ ಸಹಾಯ ಮಾಡಿದರು. ಬಾಣಂತನಕ್ಕೆಂದು

ಹೋದ ಮಂಡಿಯನ್ನು, ನನ್ನ ಸಲುವಾಗಿ ನಾನು ನಾಲ್ಕು ದಿನ ಹೆಂಡತಿ ಯೋಡನೆ ಇರಲಿ ಎಂಬ ಉದ್ದೇಶದಿಂದ ತಡವಾಗಿ ಕರೆಯಿಸಿಕೊಂಡ—ಮಾಥವ. ಆದರೆ ಆತನದಾದರೂ ಏನು ತಪ್ಪಿ? ನನ್ನ ಸಂಸಾರದ ಚಿಂತಿಯನ್ನು ಆತ ವಾಸಿಸ್ತದ್ದರೆ, ಆತನು ವಿರಹಿಯಾಗಿ ಇರಬೇಕಾಗಿತ್ತು! ಈಗ ಮುಂಬಯಿಯಲ್ಲಿ ಕಾಲ ಕಳಿಯುವುದು ಕರಿಣವಾಗಿ ನಾನು ಇಷ್ಟ್ವಾಂದು ಪೇಗವಾಗಿ ಉಂಟಾಗಿ ಉಂಟಾಗಿ—ಉಂಟಾಗಿ ಕಡೆಗೇನು ಹೆಂಡತಿಯ ಕಡೆಗೆ ಹೋರಟಿಲ್ಲವೇ? ಆತನಿನ್ನೂ ಪಾವ! ಮಂಡಿಯನ್ನುಂತೂ ಆಲೇಳು ತಿಂಗಳು ಕಂಡಿಲ್ಲ; ಅದೊತ್ತಟಿಗಿರಲಿ! ಹೋಸತಾಗಿ ಹುಟ್ಟಿದ ಗಂಡು ಮಗುವಿನ ಮೋಗವನ್ನು ಕೂಡ ಕಂಡಿಲ್ಲ. ಅಂತಹದು ಒಂದೆರಡು ತಿಂಗಳು ತಡವಾಡಿಯಾದರೂ ತನ್ನ ಮಂಡಿ—ಮಕ್ಕಳ ಇನ್ನು ತನ್ನ ದಾದ ಮನೆಗೆ ಕರೆಯಿಸಿಕೊಂಡರೆ ತಪ್ಪಿ? ಕುಳಿತಲ್ಲಿಯೇ ಬೇಸರೆನಿಸಿತು ಅವನಿಗೆ ಅವನ ಪ್ರವಾಸ. ಗಾಡಿಯಲ್ಲಿ ದೀಪಗಳು ಹತ್ತಿದವು. ಇನ್ನು ಏಳು ಗಂಟೆಯಾಗಿರಲಿಲ್ಲ ಜನರು ಅಷ್ಟರಲ್ಲಿಯೇ ಹಾಸುಗೆಯ ವ್ಯವಸ್ಥೆಯನ್ನು ಮಾಡಹತ್ತಿದ್ದರು. ಹೇಮಂತನಿಗೆ ಸೋಚಿಗವೆನಿಸಿತು. ಹತ್ತಾರು ಗಂಟಿಗಳು ಹೆಚ್ಚಿಂದರೆ—ಈ ಮದರಾಸ್ ಎಕ್ಸ್‌ಪ್ರೈಸ್ ಗಾಡಿಯಲ್ಲಿ ಒಂದು—ಒಂದೂವರೆ ದಿವಸಗಳ ಪ್ರವಾಸ. ಅದರಲ್ಲಿಯೇ, ಉಟ್ಟಿದ ಪೂರ್ವಸಿದ್ಧತೆ, ಮಲಗುವ ಸಂಪೂರ್ಣ ತಯಾರಿ, ಇವುಗಳಾಗಿ ಇಷ್ಟ್ವಾಂದು ಸಿರತರಂಗುವ, ಸಿವಿಳ್ ರಾಗುವ ಮಾನವ ಶೂಲವನ್ನು ಕಂಡು ಆತ ತವಕಗೊಂಡ. ಇವರೆಲ್ಲರನ್ನು ಮುಂಬಯಿಯಲ್ಲಿಡಬೇಕು—ಪಷಾರು ತಿಂಗಳು ಎಂದುಕೊಂಡು ನಕ್ಕನಾತ.

ನವಗೆ - ಏನು ಮಾಡಿದರೂ ಈಗ ಎರಡು ಪರುಪ್ರಗಳಾದುವು—ಇರಲಿಕ್ಕೆ ಒಂದು ವಸೆಯು ಸಿಗಲೆಂಬಲ್ಲದು. ಇದ್ದ ಹೆಂಡತಿಯೋಡನೆ ಬಾಳುವೆ ಮಾಡಿಕೊಂಡಿರಬೇಕೆಂದರೆ ಬಂದಿದೆ ಬವಣಿ! ಈ ಜನರು ಕ್ಷೇತ್ರದ ಪ್ರವಾಸದಲ್ಲಿಯೂ ಕಾಲುಜಾಚಿ ಬರಗುವ ವಿಭಾಗಿಗಳು! ಏನು ನನ್ನದೇ ತಪ್ಪಾಯಿತ್ತೂ? ಎಂಬುದೊಂದು ಮರುಸವಾಲು ಆತನನ್ನು ಕೊಳಿತು. ಆ ಕ್ಷೇತ್ರದಲ್ಲಿ ಆತ ತಿರುಗಿ ಕುಳಿತ.

ಹೋರಗೆ ಕರಿಯ ಹೊಲದ ಮೇಲೆ ಬೆಳೆಗಳು ಬಳಕುತ್ತಿರುವದನ್ನು ಕಂಡ. ಆ ದಿನ ನಾನೂ—ಮಂಗಳೀಯೂ ಇಂತಹದೇ ಆದ ಒಂದು ಹೆಚ್ಚು—ಹಸುರಿನಿಂದ ತುಂಬಿದ ಹೊಲದಲ್ಲಿ ಮಾತನಾಡುತ್ತ ಕುಳಿತಿದ್ದೇನು. ಅಂದಿನ ಆ ಸೋಬಗು ಇನ್ನೊಂದಿಗೂ ಬರಲಾರದು. ಉಟ್ಟಿಕ್ಕಾಗಿ ಮನೆಯ ಎಲ್ಲಾ ಜನರೋಡನೆ ಹೊಲಕ್ಕೆ ಹೋಗಿದ್ದರೆ, ಮೆಲ್ಲಿನೆ ನನೆಷ್ಟಿಬ್ಬನನ್ನೆ ಅದೆಂತಹ

ಕಾಶಲ್ಪದಿಂದ ಮಂಗಲೀಯು ಬೇರೊಂದು ಕಡೆಗೆ ಕರೆದೊಯ್ದಳ್ಲ. ಅಂದು ಆಕೆಯ ಮನವನ್ನು ತಿಳಿದುಕೊಳ್ಳದೆ ಇಂದು ಈ ರೀತಿಯಾಗಿ ನಾನು ಹಲುಬುತ್ತಿರುವದು.

“ಮುಂಬಯಿಯು ಬಲು ಚೆಂದವಾದ ಉರಂತೆ”

“ಹೌದು; ಜನರು ಹೇಳುತ್ತಾರೆ”

“ಅದೇಕೆ; ಮತ್ತೆ ನಿನ್ನ ಮೊನ್ನೆ ಹೊಗಿದ್ದಿರಂತಲ್ಲ”

“ಹೊಗಿದ್ದೆ; ಆದರೆ ಮುಂಬಯಿಯನ್ನು ನೋಡಲಷ್ಟಲ್ಲ”

“ಅಂದರೆ; ಬೇರೆ ಇನ್ನಾರನ್ನಾ”

“ಹಃ ಹೌದು. ಬೇರೆ ಇನ್ನಾರನ್ನಾದರೂ ನೋಡಲಿಕ್ಕೇ ಹೋದದ್ದು. ಆದರೆ ಹೆಂಗುಸರನ್ನಲ್ಲ, ಗಂಡುಸರನ್ನಾ.”

“ನನಗೆಲ್ಲ ತಿಳಿದಿದೆ. ನಿವ್ವ ಇಷ್ಟರಲ್ಲಿ ಅಲ್ಲಿಯೆ ಇರಲಿಕ್ಕೇ ಹೋಗುವವ ರಂತೆ” ನನಗೆ ಆಗ ಏನು ಹೇಳಬೇಕು, ಏನು ಹೇಳಬಾರದು ತಿಳಿಯಲಿಲ್ಲವಲ್ಲ! ಅಂದು ನಾನು ನನ್ನ ನಿರ್ಣಯವನ್ನು ಬದಲಿಸಿದ್ದರೆ ಇಂದು ಇದೇ ಮುಂಬಯಿ ಯಲ್ಲಿ ಸುಖವಾಗಿ ಇರುತ್ತಿದ್ದನೋ ಏನೋ!

ಆತ ಗಟ್ಟಿಯಾಗಿ ಕಣ್ಣಗಳನ್ನು ಮುಚ್ಚಿದ; ಹೊರಗಿನ ಗಾಳಿಗಾಗಿ ಅಧೀರನಾಗಿ ವೋರೆಯಾನ್ನು ಹೊರಗೆ ಚಾಚಿದ. ಅಂದಿನ ಆ ಸಂಧಾರಸಮಯದ ಬಯಲು ಗಾಳಿಯ ತಣಿಪು ಅವನ ಕಾದಕದವುಗಳನ್ನು ನೇರಿಸಿದುವು. ತಟ್ಟಿನೆ ಅವನಿಗೆ ಅಂದಿನ ಹೊಲದಲ್ಲಿಯೆ ಹೊಗಿ ನಿಂತಂತೆ ಭಾಸವಾಯಿತು. ತಂಗಾಳಿಯು ಸೂಸುಸೂಸಾಗಿ ಹರಿದು ಬರುತ್ತತ್ತು. ಬಳಿಯಲ್ಲಿಂದಲೆ ಒಡನೆ ಬಂದ ವಿಕ್ಕ ಜನರ ಮಾತು—ಚೀರಾಟಿಗಳ—ಕಲ—ಕಲವು ಆ ಗಾಳಿ ಯಲ್ಲಿಯೆ ತೇಲಿಬರುತ್ತಿತ್ತು. ಬಿಗಿಯಾಗಿ ತಲೆಯ ಮೇಲಿಂದ ಎಳೆದುಕೊಂಡ ತನ್ನ ಸೀರೆಯ ಸೇರಗನ್ನು ಮಂಗಲೀಯು ಅಂದು ತನ್ನ ಬಲದ ಕೈಯಿಂದ ಬಲವಾಗಿ ಹಿಡಿದುಕೊಂಡಿದ್ದಳ್ಲವೆ? ಇತ್ತು ಎಡಗೈಯ ಬೆರಳುಗಳು ನನ್ನ ಬೆಗಳುಗಳೂಳಗೆ ಬೆರಿತು ಆಟಿನಾಡುತ್ತಿದ್ದವು.

“ನಾನು ಮುಂಬಾಯಿಗೆ ಹೋಗಬಾರದೆಂದು ಮಾಡಿದ್ದೇನೇ ಮಂಗಲಾ.” ಅದೊಂದೆ ವಾಕ್ಯವನ್ನು ಕೇಳಿದೊಡನೆ ಆಕೆಯ ಮೈಯಲ್ಲಿಲ್ಲ ಒಂದು ನಡುಕು ಸಂಚರಿಸಿದಂತಾಯಿತು. ಸರುನೆ ತನ್ನ ಕೈಯನ್ನು ಬಿಡಿಸಿಕೊಂಡು ಆಕೆಯು

ಅಂದು ನನ್ನನ್ನೆ ದಿಟ್ಟಿಸಿ ನೋಡಿದಳು: ಆಕೆಯ ಆ ನೋಟಿನೆ ನನ್ನನ್ನು ಸಮವಾದ ದಾರಿಗೆ ಸರಿಸಬೇಕಾಗಿತ್ತು.

“ಆದೇಕೆ?”

“ಮುಂಬಾಲಿಯಲ್ಲಿನ ಜೀವನವೆಂದರೆ ಅದೊಂದು ವಂಚನೆ” ಅಂದು ನಾನು ಆಡಿದ ಮಾತು ಆಕೆಗೆ ತಿಳಿಯಿತ್ತೂ ಇಲ್ಲವೂ ಹೇಳಲಾಗದು. ಆದರೆ ನನ್ನ ಈ ನಾಲ್ಕು ವರುಷದ ಜೀವನವನ್ನು ನಿರೀಕ್ಷಿಸಿ ನೋಡಿದರೆ, ಆ ಮಾತಿನ ಅರ್ಥವು ನನಗಾದರೂ ತಿಳಿಯಿತ್ತೂ ಹೇಗೆ ಎಂಬುದನ್ನು ವಿಚಾರ ಮಾಡ ದಂತಾಗಿದೆ. ಅದು—ಹೆರವರು, ನಮ್ಮ ಸಮ್ಮತಿಯಲ್ಲದೆ ಹೂಡಿದ ಯುದ್ಧ, ಅದರಲ್ಲಿ ನಮ್ಮ ಮುಂದಾಳುಗಳೆಲ್ಲ ಯುದ್ಧದ ಉದ್ದೇಶವನ್ನು ಸ್ವಷ್ಟಗೊಳಿಸಿರಿ, ತಾವು ಸಹಕರಿಸುವ ವಿಚಾರವನ್ನು ಮಾಡುವೆವೆ ಎಂದು ಹೇಳುತ್ತಿದ್ದರೂ ಕೂಡ, ಅದನ್ನು ಲೇಕ್ಕಿಸದೆ, ಆಳರಸರು ನಮ್ಮ ಜನರಿಂದಲೇ ನಮ್ಮ ಮುಂದಾಳುಗಳನ್ನು ಬಂಧಿಸಿ, ಏಕ್ಕಾರನನ್ನು ಯುದ್ಧ ಕಾರ್ಯದಲ್ಲಿ ನೇರವಾಗುವಂತೆ ಮಣಿಸಹತ್ತಿದ್ದಾರೆ. ಇಂತಹ ಸಮಯದಲ್ಲಿ ನಾನು—ಕಲಿತು ನಮ್ಮ ದೇಶದ ಆರ್ಥಿಕವನ್ನು, ನಮ್ಮ ಜನರ ಕರ್ತವ್ಯವನ್ನು, ನಮ್ಮ ಸ್ಥಿತಿಯ ಗೋಳನ್ನು—ಅರಿತ ನಾನು—ಒಂದು ಸರಕಾರದ ಕೆಲಸವನ್ನು ಹಿಡಿದುಕೊಂಡು ಮುಂಬಾಯಿಯಲ್ಲಿ ವಾಸವಾಗಿರಬಹುದೆ? ಬವಣೆಗೆಟ್ಟಿ ಬಡಬಗ್ಗರ ಬಾಳನ್ನು ಲಕ್ಷ್ಯಸದೆ ನಾನು ಸು-ಶಿ-ಸಂತೋಷಗಳಲ್ಲಿ ಸಮಯವನ್ನು ಕಳೆಯ ಬಹುದೆ ಎಂಬ ವಿಚಾರವನ್ನು ಅಂದು ಮಾಡಿದೆ. ನಾನು ಆಗ್ಗೆ ಕೈಕೊಂಡ ನಿರ್ಣಯವು ಎಷ್ಟೀ ಸಮಂಜಸವಾದುದೆನಿಸಬಹುದು. ಆದರೆ ಈಗ ನನ್ನ ಗತಿಯೇನು? ಅಂದು ಆ ರೀತಿಯಾಗಿ ನಾನು ನಡೆಯಬೇಕೆ, ಮುಂಬಯಿಯಲ್ಲಿ ಬಂದು ನೆಲಸಿದ್ದರೆ, ಒಬ್ಬನಾದರೂ—ನಾನೋಬ್ಬನಾದರೂ ನಿತ್ಯತನಾಗಿರುತ್ತಿದ್ದೆ.

ಆದರೆ ಈಗ ಅದಕ್ಕಿಂತ ಹೆಚ್ಚಿನ ಅಪರಾಧವನ್ನು ನಾನು ಮಾಡುತ್ತಿರುವುದಿಲ್ಲವೇ? ಗಾಡಿಯು ಒಮ್ಮೆಲೇ ನಿಂತಿತು. ಹೋಮಲವಾಡಿ ಎಂಬ ಕೂಗು ಕೇಳಿಸಿತು—ಹೇಮಂತನಿಗೆ. ಮೈಲೆಲ್ಲ ಭಾರವೇನಿಸುತ್ತಿದ್ದ ಅವನು ಒಳಗೆ ನೋಡಿದ. ತನ್ನ ಬಳಿಯಲ್ಲಿದ್ದ ಒಬ್ಬ ಪ್ರಯಾಣಿಕ ಅವಸರವಸರವಾಗಿ ತನ್ನ ಗಂಟು ಗದಡಿಗಳನ್ನು ಸರಿವಡಿಸಿಕೊಂಡು ಎದ್ದು. ‘ಹೋಗುವಿರೇನು’ ಎಂದು ಹೇಮಂತ ಒಂದು ಬಿಸಿಯ ಉಸಿರಿನಲ್ಲಿ ಕೇಳಿದ. ಮೇಲೆನೆ ಕಾಲನಾಳದರೂ ಚಾಚಬಹುದು ಎಂದು. ಆದರೆ ಆತ ‘ಇಲ್ಲ’ ಎಂಬುದನ್ನು ಹೇಳುವದ ಕ್ಷೇತ್ರ ನೋಡಲಾಗಿಯೆ ಎದುರಿನ ಬೆಂಚಿನ ಮೇಲೆ ಕುಳಿತ ಜಡದೇಹಯೋಬ್ಬನು

ಮೇಲ್ಲನೆ ಬಂದು ಕುಳಿತ ಆ ಸ್ವಾಳದಲ್ಲಿ. ಹೇಮುಂತನಿಗೆ ವಿಚಿತ್ರ ಎನಿಸಿದಪ್ಪು ಸಿಟ್ಟು ಬಂದಿತು. ಇದ್ದ ತನ್ನ ಜಾಗವನ್ನು ಬಿಟ್ಟು ಇಲ್ಲಿ ಬಂದು ಕುಳಿತು ಕೊಳ್ಳುವದೇಕೆ—ಈ ಮನುಷ್ಯ ಎಂಬುದರ ರಹಸ್ಯವು ಆತನಿಗೆ ತಿಳಿಯದೆ ಹೋರಿಯಿತು. ಈ ಬದಿಯಲ್ಲಿರುವ ಕಿಡಿಕಾಗಿರಬಹುದೆ? ಭೀ; ಎಂತಹ ಕ್ಷಮಿತಾದ ಸಮಾಧಾನ; ವಿಚಾರ ನಾಡುತ್ತಿರುವಷ್ಟರಲ್ಲಿಯೇ, ಆ ಗ್ರಹಸ್ಥನು ಅತ್ಯಿತ್ತು ಅಲುಗಾಡುತ್ತಿರುವದನ್ನು ಅರಿತನು.

“ಯಾವೂರಿಗೆ ಹೋಗಬೇಕು?” ಎಂದು ಕೋಪದಲ್ಲಿಯೇ ಕೇಳಿದ ಹೇಮುಂತ ಆ ಪ್ರಾಣಿಗೆ ಮಾತು ತಿಳಿಯಲ್ಲಿವೇನೋ ಎಂದು ಹಿಂದುಸ್ಥಾನಿ ಯಲ್ಲಿ ಮತ್ತೊಮ್ಮೆ ಪ್ರಶ್ನಿಯನ್ನು ಕೇಳಿದ. ಆ ಸಲದ ನೀದುವಾದ ಧ್ವನಿ ಯನ್ನು ಗುರುತಿಸಿ

“ಮದರಾಸಿಗೆ ಹೋರಬೇದ್ದೀನೆ” ಎಂದು ಹೇಳಿದ ಆ ಗ್ರಹಸ್ಥ. ಅಷ್ಟಕ್ಕೆ ಬಿಡದೆ, ಅತ್ಯಿತ್ತ ಸರಿದಾಡುತ್ತ ಸಲಗೆಯ ಸ್ವರದಲ್ಲಿ ಮತ್ತೆ ಮಾತನಾಡಿದ.

“ನಿಷ್ಠೆ ಎಲ್ಲಿಗೆ ಹೋಗಬೇಕು?” ಈ ಪ್ರಶ್ನಿಯನ್ನು ಹೇಮುಂತ ನಿರೀಕ್ಷೆ ಸಿದ್ದ. ವೊದಲಿನ ಸಿಟ್ಟಿನ ಮಾತಿಗೆ ಪ್ರತಿಯಾಗಿ ಈ ವಾಕ್ಯವು ಬಂದಿದ್ದರೆ “ಸುಜುಗಾಡಿಗೆ” ಎಂದು ಹೇಳಬೇಕೆಂಬ ಸ್ಥಿತಿಯಾಗಿದ್ದಿತು ಅವನ ಮನಸ್ಸಿನದು. ಆದರೆ ಬದಲಾದ ಆ ಪರಿಸ್ಥಿತಿಯಲ್ಲಿ ಆತನು ತನ್ನ ಮಾತಿನ ಓಫನನ್ನೇ ತಿರುವಿದ.

“ಇಲ್ಲಿಯೆ ನೊಲ್ಲಾವುರಕ್ಕೆ”

“ಎಷ್ಟು ಗಂಟಿಗೆ ತಲಪತ್ತದೆ ಈ ಗಾಡಿ ಅಲ್ಲಿಗೆ?”

“ರಾತ್ರಿಯ ಹನೆಷ್ಯಂದು ಗಂಟಿಗೆ”

“ಇಷ್ಟೆಯೋ?” ಎನ್ನತ್ತು ಆನಂದಾತೀಯದಲ್ಲಿ ಆತನು ಇನ್ನಷ್ಟು ಅಗಲಾಗಿ ಕುಳಿತುಕೊಂಡು,

“ಹಾಗಾದರೆ ಒಳಿತಾಯಿತು ನಾನಿಲ್ಲಿ ಬಂದುದು” ಎಂದು ನಕ್ಕೆ. ಆದರೆ ಹೇಮುಂತನಿಗೆ ಮಾತ್ರ ಹೇಸಿಕೆಯೆನಿಸಿತು ಅವನ ಸಹವಾಸ. ಇಷ್ಟೇಷ್ಯಂದು ಗದ್ದಲ ಗಾಡಿಯಲ್ಲಿ! ಜನರಿಗೆ ಕಾಲಿಡಲು ಕೂಡ ಸ್ಥಳವಿಲ್ಲ. ಎಷ್ಟೇ ಜನರು ಕಾಲುವಾಕೆಯ ನೇರಿಗೆ ನಿಂತು ಅತ್ಯಂತವಾದ ಗಂಡಾಂತರದಿಂದ ಪ್ರವಾಸ ಮಾಡುತ್ತಾರೆ. ಇವರು ಒಳಗೆ ಬರುವವರನ್ನು ಹೊರಗೆ ನೂಕುತ್ತಾರೆ;

ಒಳಗೆ ಕಾಲುಗಳನ್ನು ಪಸರಿಸಿಕೊಂಡು ಮುಲಗಲು ಹವಣಿಸುತ್ತಾರೆ. ಇವರಿಗೇನಾದರೂ ಸಾಮಾಜಿಕ ದೃಷ್ಟಿಯಿರುವದೋ; ಏನು ಕೇವಲ ಸ್ವಾರ್ಥವೋಂದೆ ನಿಜವೋ?

ಈ ಕೊನೆಯ ಶಬ್ದವು ಅವನ ಮನೋಮಂಡಲದಲ್ಲಿ ಮೂಡುತ್ತಲೇ ಅವನ ಚಿಕ್ಕವು ಮತ್ತೊಂದು ದಿಕ್ಕನ್ನು ಹಿಡಿಯಿತು.

ಹಾವ! ವಿಾನಾಕ್ಷಿಯ ಅವಸ್ಥೆಯೇನಾಗಿರುವುದೂ ಯಾರು ಬಲ್ಲರು! ಅವಳದು ಅಂತಹ ಶಾಂತಸ್ವಭಾವ. ಇತ್ತೀಚೆಯಲ್ಲಿ ನೋಡಿದರೆ ಈ ಪರಿಯ ಕಾಟಿ. ತಂದೆತಾಯಿಗಳಿಲ್ಲದ ಅವಳನ್ನು ಆದರ್ಶದ ಬೆಸ್ತುಹತ್ತಿದ ನಾನು, ನನಗೆ ತಕ್ಕು ಕನ್ನೆ, ಎಂದು ಮಾದುವೆಯಾದರೆ ನಮಗಿಬ್ಬಿಗೂ ಇಂದು ಇಂತಹ ದಿನಗಳು ಬಂದಿರುವವು. ಅಂದು ಆ ಆದರ್ಶದ ಬಿಸಿಲು ಗುದುರೆಯ ಬೆಸ್ತು ಬಿಟ್ಟು ನಾನು ರಾಜವೂರ್ಗದಿಂದ ನಾಗಿದರೆ ನನ್ನ ಪ್ರಾಪಂಚಿಕ ತೊಡಜು ಗಳಾದರೂ ಅಡಗುತ್ತಿದ್ದವೋ ಏನೋ? ಇಂದು ನಾನು ವಿಾನಾಕ್ಷಿಗೆ ಅದಾವ ಸುಖವನ್ನು ಕೊಟ್ಟಿಂತಾಯಿತು? ಇತ್ತೀಚೆಯಲ್ಲಿ ನನ್ನ ಮನದೊಲವನ್ನು ಎಷ್ಟು ಸಾಧಿಸಿದಂತಾಯಿತು? ಅಂದು ಸಿಕ್ಕು ಕೆಲಸವನ್ನು, ಒಲಿದ ಹುಡುಗೆ ಯನ್ನು ತೊರೆದು, ಮೂರು ನಾಲ್ಕು ವರುಷ ಅತ್ಯಿತ್ತ ಅಲೆದಾಡಿ ಇತ್ತೀಚೆಯ ಕಳ್ಳವೇಟಿಯಲ್ಲಿ ಸೆಳಿದುತ್ತಂದು ಸಂಪತ್ತಿನಮೇಲೆ ನಮ್ಮನ್ನೆಲ್ಲ ಮೇಯಿಸುವ ಈ ಸಾಹಕಾರನ ನೇವಕನಾಗಿದ್ದೇನೆ. ಹೆಸರಿಗೆ ನಾನು ಸ್ವತಂತ್ರ ಕೆಲಸವೆನಿ ಸುವ ಈ ಪ್ರಾವಾರದಲ್ಲಿ ಬಂದಿರುವೆ. ಆದರೆ ನನ್ನನ್ನೇ ನಾನು ಒಳಹೊಕ್ಕು ನೋಡಿಕೊಂಡಿರುವೆನೇನು? ಅಂದು ಸರಕಾರದ ಕೆಲಸವನ್ನು ಹಿಡಿದಿದ್ದರೆ, ಮನಸ್ಸನ್ನು ಬಿಗಿದೊಗೆದು ಮೈಯನ್ನಾದರೂ ಉಣಿಸಿ, ತಣಿಸಿ, ಸುಖದಿಂದಿರ ಬಹುದಿತ್ತು. ಇಂದು ನನ್ನನ್ನೇ ನಾನು ಮೋಸಗೊಳಿಸಿಕೊಳ್ಳುವ ಈ ಉದ್ದೇಶ ವನ್ನು ಕೈಕೊಂಡು ಮನಸ್ಸನ್ನೂ ಮೈಯನ್ನಾದರೂ ಕೂಡಿಯೆ ದಣಿಸಹತ್ತಿದ್ದೇನೆ. ಅದೆಂತಹ ಪತನ!

ಗಾಡಿಯೋಳಿನ ಗದ್ದಲವು ಇನ್ನೂ ಹೆಚ್ಚಾಗಿತ್ತು. ಅತ್ಯಿತ್ತ ಹೊರಳಿ ನೋಡುವದಕ್ಕೆ ಕೂಡ ಅನುವು ಇರಲಿಲ್ಲ. ಇತ್ತೀಚೆಯು ತಲೆಯಲ್ಲಿ ಭರದಿಂದ ತಿರುಗುತ್ತಿರುವ ಈ ವಿಚಾರಜೆರ್ವ ನುತ್ತಷ್ಟು, ಕಾವಸ್ಪಿ ಉಂಟಿ ಮಾರ್ಗದಿಂತೆನಿಸಿತ್ತಿರುವ ಅನನಿಗೆ. ಅಸಹ್ಯ ವೇದನೆಯಾಯಿತು ಅನನಿಗೆ ಆಕ್ಷಣ. ಎದ್ದು ಒಂದು ಶ್ವಷಣ ನಿಂತಾದರೂ ನೋಡಬೇಕು ಎಂಬ ವಿಚಾರ ಬಂದಿತು

ಅವನಿಗೆ. ಅದೇ ನಿನಿ.ಷ ಅವನ ಬದಿಯವನ ನೇನಾಗಿ ಅವನು ಮತ್ತೊಮ್ಮೆ ಅಶ್ರೀಂದ ವೋರೆಯನ್ನಷ್ಟೆ ತಿರಿದಿದ.

ವಿಂತಾಂಕಾಣಿಯು ತಾತ್ಕಾರ್ಥಿಕವಾದ ಅವರ ನಾಲ್ಕು ತಿಂಗಳ ಸಂಸಾರವು ಕೊನೆಗಾಳುವ ದಿನ ಉರಿಗೆ ಹೊರಟಿ ಕಾಲದ ನೇನಾಯಿತ್ತು ಅವನಿಗೆ. ಅಂದು ಇಡಿಯ ದಿನ ಹರ್ಷಾನದಲ್ಲಿಯೇ ಹೋಗಿತ್ತು ಅವರಿಗೆ! ದಿನಂಪ್ರತಿ ನಗುತ್ತ, ನಲಿಯುತ್ತ ಕಾಲಕಳೆಯುತ್ತಿದ್ದ ಅವರು ಇನ್ನು ಮುಂದೆ ಸಹಿಸ ಬೇಕಾದ ವಿರಹದ ಪ್ರಯೇಂಗವೇನೇ, ಪಾರನೇನೋ ಎಂಬಂತೆ ಅಂದು ಅವರು ಮಾತುಗಳನ್ನೇ ಆಡಿರಲಿಲ್ಲ. ಕೊನೆಗೆ ಹೊರಹೊರಟಿ ಆ ಕ್ಷಣಿ ವಿಂತಾಂಕಾಣಿಯು ತಮ್ಮ ಮನೆ ಎಂದೆನಿಸಿಕೊಂಡ ಆ ಎರಡು ಕೋಣಗಳನ್ನು ಎವೆಯಿಕ್ಕಿದೆ ನೋಡುವದನ್ನು ಕಂಡು ಕನಿಕರವೆನಿಸಿತ್ತು ಅವನಿಗೆ. ಗಾಡಿಯಲ್ಲಿ ಕಳಿತ ಮೇಲೆ ವಿಂತಾಂಕಾಣಿಯು ಹೊರಗೆ ನಿಂತ ಗಂಡನ ಕಡೆಗೆ ಒವ್ವುಂಟಾದರೂ ನೋಡಲಿಲ್ಲ; ಬಂದು ತಬ್ಬವನ್ನು ನುಡಿಯಲಿಲ್ಲ ಗಾಡಿಯು ಹೊರಟಿ ಕೂಡಲೇ ‘ಹೋಗಿ ಬಾ ಹಾಗಾದರೆ’ ಎಂದು ಹೇಮಂತ ಹೇಳುತ್ತಲೇ ಆಕೆ ಈ ಕಡೆ ಹೊರಳಿದ್ದಳು. ಆದರೆ ಅದೆಂತಹ ಮುಖಮುದ್ದೆ! ಆ ದೀನವಾದ ನೋಟವು, ತಮ್ಮ ಅಸಹಾಯ ಸ್ಥಿತಿ, ಮುಂದೆ ಅಶ್ರಿಗೆಯ ಮನೆಯಲ್ಲಿ ವಿಂತಾಂಕಾಣಿಯು ಸಹಿಸಬೇಕಾದ ತೆಂಂದರೆ, ಹೇಮಂತನಿಗೆ ಉಟಿದ ಮನೆ, ಒತ್ತುಡ ಕೆಲಸ ಇವುಗಳಿಂದಾಗಬಹುದಾದ ಅನಾನರೂಲ ಇವೆಲ್ಲ ಬಂದೇ ಪಟ್ಟದಲ್ಲಿ ಮಾಡಿಸಿದ ಚಿತ್ರದಂತಾಗಿತ್ತು.

ಈ ಚಿತ್ರಮಾಲಿಕೆಯು ಅವನ ಕಣ್ಣಿಂದ ಬಂದು ನಿಲ್ಲುತ್ತಲೇ, ಅವನು ಜರ್ಜರಿತನಾದನು. ನುಚ್ಚುನೂರಾದ ಈ ನನ್ನ ಮನೋಮಂದಿರವನ್ನು ನಾನು ಮತ್ತೆ ಕಟ್ಟಿ ಕಣಬಹುದೆ? ಇಂ; ಹಾಳು ಈ ಬಳಳು! ಅಂದು ಮೈಯೊಲವನ್ನು ಧಿಕ್ಕರಿಸಿದೆ; ಮನದೊಲವನ್ನು ಬೆಂಬತ್ತಿದೆ. ಇಂದು ಮನಸ್ಸು ದಣಿದಿದೆ; ಮೈಯಂತೂ ಮಣ್ಣಗೂಡುವ ಸ್ಥಿತಿಗೆ ಬಂದಿದೆ! ಧಿಕ್ಕಾರವಿರಲಿ!!

ಆತನು ಕಳಿತಲ್ಲಿಯೆ ನಿಶ್ಚಯನಾಗಿ ಕಳಿತುಕೊಂಡಿದ್ದ. ಅತ್ತ ಬೇಡಾದ ಮಾತಿನ ಮಹಾಕಯ! ಎದುರು ಕಣ್ಣ ತೆರೆದು ನೋಡಿದರೆ ಅಸಂಖ್ಯಾ ಹೆಗಸರು, ಹುಡುಗರು ಹಿರಿಯರು ಕಾಲಿಟ್ಟುಕೊಂಡು ನಿಲ್ಲುವದಕ್ಕೆ ಕೂಡ ಅವಕಾಶವಿಲ್ಲದೆ ಜೋಲಿಯ ಹೊಡಿಯುತ್ತ, ತೂಕಡಿಸುತ್ತ, ಆಕಳಿಸುತ್ತ ನಿಂತಿರುವ ದಾರುಣ ದೃಷ್ಟಿ! ಕಣ್ಣ ಮುಚ್ಚಿದರೆ ಎದೆಯನ್ನೇ ಬಿರಿಯುವ ಆ ಹಿಂದಿನ ಜೀವನದ ನೇನಹಾಗಳು. ಅವನ ಕಟ್ಟಿಗೆ ಕತ್ತಲೇ ಬಂದಂತಾಯಿತು.

“ಎಷ್ಟು ದಿನಗಳಾದುವು ನಿಮ್ಮನ್ನು ಕಾಣಬೇ. ಈಗ ಸೆನಪಾಯಿತೇನು?”

“ಹೋದು. ಅದೂ ನಿಮ್ಮ ತಾಯಿ ಇಂದು ನಮ್ಮಲ್ಲಿಗೆ ಬಂದು ಕರೆದಗು ಎಂದು ಇಲ್ಲಿ ಬರುವದಾಯಿತು.”

“ಓಹೊ ಹಾಗೆಯೋ? ನನ್ನದೇನು ಹಾಗಾದರೆ”

“ಭೀ. ಅದೇನಿಲ್ಲ . . . ಎಷ್ಟು ಸೊರಗಿರುವಿಯಲ್ಲ?

“ಸೊರಗುವದೇನು . . . ಅದು ವಾಡಿಕೆಯದಾಗಿದೆ”

“ಮನಾದರೂ ತೊಂದರೆಯೆ . . . ಮನು ನನಗೆ ಹೇಳಬಹುದಲ್ಲ.”

“ತೊಂದರೆಯೇನು? ಹೆಚ್ಚಿನ ಬಾಳು ಗೊತ್ತೇ ಇದೆಯಲ್ಲ”

“.”

“ಅದಾಯಿತು. ಇದೇನು ನಿಮ್ಮ ಸ್ಥಿತಿ? ವಿಾನಾಕ್ಷೀಯು ಉಂಟಿಕ್ಕೆ ಹಾಕುವದಿಲ್ಲವೇ?”

“ಮಿಂತಾಕ್ಷಿ”

‘ನೊಲ್ಲಾಪುರ ಬಂತು ನಿಖರೀ’ ಎಂದು ಬದಿಯ ಗೆಳೆಯ ಹೇಮಂತ ನನ್ನ ಎಭಿಸಿದ. ಕಣ್ಣ ತೆರೆದು ನೊಡತ್ತಾನೆ ಮಂಗಲೆಯು ಮಾರುವಾಗಿ ದ್ವಿಳು; ಅವನ ಡೆಬ್ಬಿಯ ಎದುರಿನಲ್ಲಿ ಕಣ್ಣಗಳನ್ನ ರಳಿಸಿಕೊಂಡು ನಿಂತಿದ್ದಳು ವಿಾನಾಕ್ಷಿ.

ಚೊರಿಯ ಕಥೆ

(ತ್ರೀ ಕಡೆಗೇಂದ್ಲು ಕಂಕರ ಭಟ್ಟರು, ಮಂಗಳೂರು)

ಇತ್ತೀಚೆಗೆ ನನ್ನ ತಾಯಿಯ ಒತ್ತುಸೆಯೇ ಒತ್ತುನೇ—ನಾನು ಬೋಂಬಯಿ ಸಗರವನ್ನು ಬಿಟ್ಟು ಉಂಟಿಲ್ಲಿಯೇ ಬೇರೂರಬೇಕೆಂದು. “ಮಾರು! ಬಂದು ಬಿಡು. ಆ ಬೋಂಬಯಿಯ ತಂಟಿ ಬೇಡ” ಎಂದು ತಿಂಗಳಿಗೆ ಒವ್ವು ಯಾದರೂ ಬರೆಯಾತ್ತುಲೇ ಇದ್ದಳು ನನ್ನಮೈನ ಪರುಸ್ಪು ಇವತ್ತೆದಾದರೂ ಮೂವತ್ತರ ಗಟ್ಟಿ, ಗಟ್ಟಿ; ಪರನು ಒಳಿಯಲ್ಲಿಯೇ ಇ-ಚೇಕ್ ಡ ಸ್ಥಿತಿ ಬಂದಿರಲಿಲ್ಲ ತಂದೆ ಸತ್ತ ವೇಳದಲ್ಲಿಂದು ನಾವು ವಾಸವಾಗಿದ್ದುದು ವಾವನ ವಸೆಯಲ್ಲಿ. ಮಾವನಿಗೆ ಅಕ್ಕಸೆಂದರೆ ವಲ್ಲಣ. ಅವರ ದೆಂಡತಿ, ನನ್ನತ್ತು, ಅತ್ತಗೆಯಲ್ಲಿ ಕೇಳದೆಬರಿಗೆ ಬೆಂಕಿ ಹಚ್ಚಿಪಾಡಿಲ್ಲ; ಅಷ್ಟ ಅನೇಕ್ಯೇನ್ಯ ಅವರಲ್ಲಿ. ಮಾವ ನನ್ನ ತಾಯಿಗೆ ಸೋದರನಾಗಿದ್ದು ಮಾತ್ರಾಲ್ಲಿ; ಮಾನೂ ಆಗಿದ್ದು, ಪ್ರವಂಚದಲ್ಲಿ ಏನೆಲ್ಲ ಆಗಿರಬಹುದೋ ಅದಲ್ಲಿ ಆಗಿದ್ದು. ಹೀಗಿದ್ದರೂ ತಾಯಿಯ ತಂಬಾಲಿಯಲ್ಲಿ ಒಂದೇನಾದ— ನೀನು ಬೋಂಬಯಿಯ ತಂಟಿ ಬಿಡು ವ.ಗ.,! ಎಂದು. ನಾನು ಬೋಂಬಯಿಗೆ ತಂಟಿಪಾಡಿರಲಿಲ್ಲ; ಬೋಂಬಯಿ ನನಗೆ ತಂಟಿ ಪಾಡಿರಲಿಲ್ಲ. ಅಲ್ಲ ವಿದ್ಯನಾದ ಒಬ್ಬ ಪೋರನಿಗೆ ತಿಂಗಳೊಂದಕ್ಕೆ ಮುನ್ನಾರು ರೂಪಾಯಿಗಳನ್ನು ಕೂಡುತ್ತಿತ್ತು. ಈ ತಂಟಿಯನ್ನು ಬೇರಾವ ಉರಾದರೂ ಕೂಡಬಲ್ಲದೆ? ಸಮ್ಮ ಉರಲ್ಲಿ ಇದರ ನಾಲ್ಕನೆಯ ಒಂದಂತ ಸುವಾದನೆಯಾದಿತೆ? ನಾನಲ್ಲಿ ಒಂದು ಜನವೇ ಅಲ್ಲ. ನನ್ನ ವಿದ್ಯೆಗೆ ಅಲ್ಲಿ ಒಂದು ಕಾಸು ಬೆಲೆಯಲ್ಲಿ. ಸೇಗಿಲಿಗೆ ಕೈಕೊಡುವೆನೆಂದರೆ ಯಾರ ಹೊಲ ವನ್ನು ಉಳಬೇಕು? ಒಂದು ವೇಳಿ ನೆಲ ಹೊಲ ಎಲ್ಲ ಸಿಕ್ಕಿತೆಂದರೂ ಲೆಕ್ಕಣಿಕೆ ಹಿಡಿದು ಮರಕಟ್ಟಿ ಹೋದ ಬೆರಳಿಗಳಿಗೆ ಸೇಗಿಲಿನ ಹಿಡಿತವೇ ಮರೆತು ಹೋಗಿದೆ. ಉರಿನಲ್ಲಿ ಹೊಟ್ಟಿ ತುಂಬಿಸಲಾರದ ಹಗುರ ಮನುಷ್ಯನಾಗಿದ್ದರೂ ಚಿಂತೆಯಲ್ಲಿ; ಬರಲೇಬೇಕೆಂಬುದು ತಾಯಿಯ ಕಟ್ಟಪ್ಪತೆ!

ತಾಯಿಯ ಈ ಆಗ್ರಹಕ್ಕೆ ಕಾರಣ ಇಲ್ಲದಿಲ್ಲ. ಕೊನೆಗೆ ವಿಚಾರಿಸಿ ಸೋದಲಾಗಿ ಪ್ರಾಣದಷ್ಟು ಅವುಂಟುವಾದ ವಸ್ತು ಇನ್ನೊಂದಿಲ್ಲ. ಮಾನ, ಮಂಧೂದೆ, ಸ್ಥಿತಿ, ಗತಿ ಎಲ್ಲ ಪುತ್ತೆ ಅವು ಯಾವುವು ಇಲ್ಲಿದ್ದರೂ ಪ್ರಾಣ

ವೀಂದು ಉಳಿದರೆ ಸಾಕು. ಮುದಿ ವಿಧನೆಯೊಬ್ಬುಳ ಏಕಮಾತ್ರ ಪುತ್ರನ ಪ್ರಾಣ. ಇದಕ್ಕೂಕೆ ಏನು ಬೆಲೆ ಕೊಲಡಲಾರಳು? ಯಾವ ಯಾತನೆ ವಡಲಾರಳು? ಸ್ವಲ್ಪ ಕಾಲದ ಹಿಂದೆ ಬೊಂಬಿಯಿರು ಹಡಗು ಕಟ್ಟಿಯ ಪ್ರದೇಶ ನೆಲ್ಲ ದೊಡ್ಡ ರಾಕ್ಷಸನಂತೆ ಎದ್ದು ಹಾರಿ ವಿಕಸಿತಾಂವ ಮಾಡಿದ ಸಮಾಚಾರ ವನ್ನು ಎಲ್ಲರೂ ಕೇಳಿದ್ದಾರೆ. ಚಿಕ್ಕ ದೊಡ್ಡ ಮನೆಗಳು ಕೂಡ ತೂಗುವ ತೋಟ್ಟಿಲನ ಹಾಗೆ ತೋನೆದಿದ್ದವು. ಹಿಡಿದ ಬೆಂಕಿ ಒಂದು ತಿಂಗಳ ವರಿಗೆ ಆರಲಿಲ್ಲ. ಸುಡುವ ಒಡನೆಗಳನ್ನು ತಿಂದು ಬೆಂಕಿಗೂ ಅಜೀಣವಾದ ಹಾಗಿತ್ತು. ಕೊನೆಗಂತೂ ಬೆಂಕಿ ಆರಿತು. ಅಂದಿನಿಂದ ನನ್ನ ತಾಯಿಗೆ ಭೀತಿ. ನನ್ನ ವಾಸದ ಕೋಡಿ, ಕೆಲಸದ ಕಚೇರಿ, ಈ ಪ್ರದೇಶದಿಂದ ಎಷ್ಟೇ ದೂರದಲ್ಲಿದ್ದರೂ, ನನ್ನನನ್ನ ಹಂಡುಕಿಕೊಂಡೇ ಈ ವಿವಕ್ತು ಬಂದುದೆಂದು ಅನ್ವಯನ ಭಯು. ಈ ಘಟನೆ ನಡೆದು ಎರಡು ವಾರಗಳ ವರಿಗೆ ನನ್ನಿಂದ ಅನ್ವಯಿಗೆ ಪತ್ರವಿರಲಿಲ್ಲ. ಈ ದಿನಗಳಿಂದರೆ ನನ್ನ ತಾಯಿಗೆ ಕಣ್ಣೀರು, ಗೋಳಾಟಿ, ಅರೆಯುವವಾಸದ ದಿನಗಳಾಗಿದ್ದವು. ನನ್ನ ಪತ್ರ ಕೃಸೇರಿದಂದು ಆಕೆ ಹೊಟ್ಟಿತುಂಬ ಉಂಡಳಂತೆ. ಆ ರಾತ್ರಿ ರೆಪ್ಪೆಗೆ ರೆಪ್ಪೆ ಕೂಡಿತಂತೆ.

ಇದಾದ ಮೇಲೆ ಇನ್ನೇಷ್ಟಿಂದು ಅವಾಂತರ. ಅಂದು ಹಿಡಿದ ಬೆಂಕಿ ವಾರಗಳ ಅನಂತರವಾದರೂ ನಂದಿತು. ಇಂದಿನದು ಆರುವ ಹಣಗೆ ತೋರುವುದಿಲ್ಲ. ಹಿಂದುಗಳಂತೆ; ಮುಸುಲ್ಮಾನರಂತೆ; ಹಿಂದುಸ್ತಾನವಂತೆ; ಶಾಕಿಸ್ತಾನವಂತೆ. ಈ ಸ್ತಾನಗಳನ್ನು ರಚಿಸುವುದಕ್ಕೆ ಕೊಲೆಯೊಂದೇ ಉಪಾಯವಂತೆ! ಯಾರು ಯಾರನ್ನು ಕೊಲ್ಲುವುದೂ? ಏಕೆ ಕೊಲ್ಲುವುದೋ? ಕೊಂದು ದೂರೆಯುವುದೇನೋ! ಕೆಡುಕರಲ್ಲಿಯೂ ಸ್ವಪ್ರಯೋಜನ ಬುದ್ಧಿ ಇರುವುದುಂಟು. ಈ ತಲೆಮೋಕರಿಗೆ ಅಡೂ ಇಲ್ಲ. ನನ್ನ ಮೈಯ ಮೇಲೆ ಸೊಳ್ಳಿ ಕಡಿಯಿತೆಂದು ಈಟಿಯನ್ನು ಪ್ರಯೋಗಿಸುವುದಿಲ್ಲ, ಮೈಗೆ ಸೋಽವಾಗದಂತೆ, ಸೋಳ್ಳಿ ನಾಯುವಂತೆ, ಹೊಡೆಯುತ್ತೇವೆ. ಹತ್ಯಾಕಾರಿಗಳಿಂದರೆ ರೋಗಕೀಟಕಗಳಿಂಬಿದು ನಿಜ. ಇವುಗಳನ್ನು ಹೊಡೆದು ಹಾಕ ಬೇಕಾದರೆ ಹಾಕೋಣ. ಆದರೆ ಒಡಲು ಮುರಿಯುವಂತೆ ಹೊಡೆಯುವುದೇ? ಇಂದಿನ ಶ್ರಮದಲ್ಲಿ ರೋಗಕೀಟಗಳು ಸಾಯುತ್ತವೆ. ಅವು ಸತ್ತ್ವ, ಬದುಕಬೇಕಾದ ಜನರೂ ಸಾಯುತ್ತಾರೆ. ರೋಗ ಹಬ್ಬಾತ್ತಿದೆ. ಹೀಗೆಲ್ಲ ತರ್ಕ ಹೂಡುವುದು ಯಾರಲ್ಲಿ? ತಲೆಕೆಟ್ಟಿವರ ನಡುವೆ ತಲೆಕೆಡಿಸಿಕೊಳ್ಳುವುದೇ ಸಭ್ಯತೆಯಲ್ಲವೆ?

ನನ್ನನ್ನು ಭಾವನೆಯಂತೆ ಬೊಂಬಿಯಿರಲ್ಲಿ ಇಷ್ಟೆಲ್ಲ ದುಷ್ರಾಟನೆ

ಗಳಾಗುತ್ತಿರುವುದು ನನೆಂಬುಬುನ ಕೇಡಿಗಾಗಿ. ಭೀತಿಗೆ ಭೀತಿಯೇ ತಾಯಿ ಬೇರು. ಭೀತಿಗೆ ಭೀತಿಯೇ ಚಿಗುರು—ಕಾಯಿ—ಹಣ್ಣಿ. ಸಮಾಧಾನ ಪಡಿಸಲು ನಾನೆಷ್ಟು ಬರಿದರೇನು? ತಾಯಿಗೆ ಒಲವಾಗದು. ಕೊನೆಗೆ ನನಗೂ ಒಂದು ಬಗೆಯ ವೈರಾಗ್ಯವೋ ವೈರಸ್ಯವೋ ಉಂಟಾಯಿತೆಷ್ಟಿಹುದು. ಬೊಂಬಯಿಗೆ ಕೊನೆಯು ನಮಸ್ಕಾರ ಹೊಡಿದರಾಗಬಹುದು ಎಂದು ತೋರುತ್ತೋಡಿತು. ಆದರೆ ನಾನೆಂದು ತೋಡಕನ್ನು ತಂದು ಕೊಂಡಿದ್ದೆ. ನಾನು ಕೆಲಸ ಮಾಡುತ್ತಿದ್ದುದು ಒಂದು ವ್ಯಾಪಾರ ಸಂಸ್ಥೆಯಲ್ಲಿ. ಧನಿಗಳು ದೊಡ್ಡ ಗುಜರಾಠಿ ಶ್ರೀಮಂತರು. ಬೊಂಬಯಿಯಲ್ಲಿ ಬಿಡಿಂಬಿಟ್ಟಿದೆ ಅವರ ತರೀರದ ಆರೋಗ್ಯ ಕೆಡುತ್ತು ಬಂತು. ತಮ್ಮುದ್ದಿಗೆ ಹೋಗಿ ಹವೆ ಬದಲಾಯಿಸದಿದ್ದರೆ ಬದುಕುವ ಹಾಗಿಲ್ಲ—ಎಂದು ತೋರಿತು. ಐವತ್ತು ರೂಪಾಯಿಯ ಹೆಚ್ಚೆಷ್ಟವನ್ನು ಕೊಟ್ಟಿ “ಭಾಯಿ..... ನೀನೇ ಎಲ್ಲವನ್ನು ನೋಡಿಕೊ... ಎರಡು ತಿಂಗಳಲ್ಲಿ ಹಿಂದೆ ಬರುತ್ತೇನೇ... ನಿನ್ನಲ್ಲಿ ನನಗೆ ಸಂಪೂರ್ಣ ವಿಶ್ವಾಸವಿದೆ” ಎಂದು ಭರಸನೆಕೊಟ್ಟಿರು. ಅವರಿಗೆ ನನ್ನಲ್ಲಿ ತುಂಬ ನಂಬಿಕೆಯಿತ್ತು. ಐವತ್ತು ರೂಪಾಯಿಯ ಅಧಿಕ ವೇತನಕ್ಕಾಗಿ ನಾನು ವ್ಯಾಳವನ್ನು ಬಲಿಕೊಡಲೂ ಸಿದ್ಧನೆಂಬುದರಲ್ಲಿ ಅವರಿಗೆ ಸಂದೇಹ ವಿರಲಿಲ್ಲ. ಅವರ ಪ್ರಾಣ ಮಾತ್ರ ನನ್ನದರಷ್ಟು ಅಗ್ಗವಲ್ಲ; ಅವೈ... ತಿಂಗಳಿರಡು ಕಳೆದು ಅರ್ಥ ವರ್ಣನೇ ಆಯಿತು. ಅವರ ಆಗಮನ ವಾರ್ತೆ ಇಲ್ಲ. ಅವರಿಲ್ಲದ ಕಾಲದಲ್ಲಿ ಕೆಲಸ ಬಿಟ್ಟು ಹೋಗೋಣವೇ? ಅದು ಕಳುಬೆಟ್ಟಿಕೆಯಾದೀ ತೆಂಬ ಮರ್ಯಾದೆಯ ಬುದ್ಧಿ ಬೇರೆ; ಬರಲೇ ಬೇಕೆಂಬ ತಾಯಿಯ ಒತ್ತುತ್ತಾಯಿ ಬೇರೆ. ಕೊನೆಗೆ ನಿರುಪಾಯನಾಗಿ “ಇನೆಂಬು ತಿಂಗಳೊಳಗಾದರೂ ನೀನಿಲ್ಲಿಗೆ ಬರಬೇಕು; ನನಗೆ ಬಿಡುಕೊಡಬೇಕು. ಒಮ್ಮೆ ಉರಿಗೆ ಹೋಗಿ ತಾಯಿಯನ್ನು ನೋಡಿ ಬರಬೇಕು” ಎಂದು ಹತ್ತ ಬರಿದೆ. “ಬೇಗನೆ ಬರುತ್ತೇನೇ; ಅದು ವರಿಗೆ ಅಲ್ಲಿರು” ಎಂದು ಉತ್ತರ ಬಂತು.

ಈ ಬಾರಿ ತಾಯಿಯ ಒತ್ತುಯದಲ್ಲಿ ಕೆರೆಕೋಡಿ ಅಬ್ಬುಲ್ಲನ ತಾಯಿ ಪಾತುಮ್ಮು (ಇದು ಫತೀಮ ಎಂಬುದರ ಅವಭ್ರಂಶ) ನ ಪ್ರಾರ್ಥನೆಯಾಗಿ ಸೇರಿಕೊಂಡಿತ್ತು. “ರಾಮಣಿ... ಕೆರೆಕೋಡಿ ಅಬ್ಬುಲ್ಲನ ತಾಯಿ ಬಹಳ ಕರಿನ ಸ್ಥಿತಿಯಲ್ಲಿ ಇದ್ದಾಳೆ. ತರೀರದಲ್ಲಿ ರಕ್ತವಾಂಸ ಎಂಬುದಿಲ್ಲ. ಇಡೀ ತರೀರ ಒಂದು ದೊಡ್ಡ ತೋಗಲಿನ ಮೂಡಿಯ ಹಾಗಿದೆ. ತನ್ನ ನಿತ್ಯಕರ್ಮ ನನ್ನ ನೂರಾರು ನಾಡಲಾರದನಳಾಗಿದ್ದಾಳೆ. ಅಲ್ಲನು ಎಂದು ತನ್ನನ್ನ ಕರೆದೊಯ್ದು

ವನೇರೇ ಎಂದು ಹಾಡಿನೋಡುತ್ತಿದ್ದಾಗೆಂಬೇ. ಅವಕೂ ನನ್ನೊಂತೆಯೇ ಹೊಳ್ಳಲಿವೇ? ಅವಕೂ ನನ್ನೊಂತೆಯೇ ಹೊಟ್ಟೆಯಲ್ಲಿ ಹರಟ್ಟಿದ ಒಂದೇ ಒಂದು ಶಾಸಿನ ಮೇಲೆ ತನ್ನ ಆಸೆಗಳನ್ನೆಲ್ಲ ಹೇರಿ ದಿನಲೇಕ್ಕೆಮಾಡುತ್ತಿರುವ ಬಡವಿಧವೆಯಲ್ಲವೇ? ಅಲ್ಲಿ ಯಾರು ಯಾರನ್ನು ಬೀಕಾದರೂ ತಿಖಿಯಲಿ. ನೀನು ಅವನನ್ನು ಹುಡುಕಿ ಕರೆದು ತರಲೇಬೇಕು. ಆತ ಹೋಗಿ ಇಂದಿಗೆ ಎಂಟು ವರ್ಷಗಳಾಗಿರ ಬಹುದು. ಒವೆಚ್ಚಿಯಾದರೂ ಒಂದು ತಾಯಿಗೆ ಮುಖುತೋರಿಸಿ ಹೋದು ದುಂಟೇ? ಏನಾದರೂ ಮಾಡಿ ಮುದುಕಿ ವಾತುಮೃಸಿಗೆ ಕಳೆದುಹೋದ ಮಗನನ್ನು ತುಂದುಕೊಟ್ಟು ಪುಣಿಸಂವಾದಿಸು ಮಗ!—ಎಂದು ಪತ್ರದಲ್ಲಿತ್ತು. ಸಲಭ ಕಾರ್ಯವಲ್ಲ. ನಾನೋಬ್ಬಿ ನನ್ನ ತಾಯಿಗೆ ತನ್ನ ಮಗನನ್ನು ತಂದೂಪ್ರಿಸಿದರೆ ಸಾಲದು. ವಾತುಮೃಸಿಗೆ ಮಗನನ್ನು ತಂದುಕೊಡಬೇಕು! ನನ್ನ ತಾಯಿ ‘ವಾತಿಕ್ರಿ’. ಅವನ ತಾಯಿ ವಾತುಮ್ಮು. ಬೊಂಬಯಿ ನಗರ ದಲ್ಲಿ ಈ ಎರಡು ಹೆಸರುಗಳೊಳಗೆ ಎಷ್ಟು ಅಂತರವೆಂಬುದು ಹಳ್ಳಿಯ ಹಂಗಸಿಗೆ ಹೇಗೆ ತಿಳಿದಿತ್ತಾ? ಅಬ್ಬಲ್ಲಿನನ್ನು ಕರೆದುಕೊಂಡು ಹೋಗುವುದು ಹಾಗಿರಲಿ; ನನ್ನನ್ನು ನಾನೇ ಕರೆದುಕೊಂಡು ಹೋಗಬೇಕಾದರೆ ಈ ಜೀವ ವನ್ನು ಉಪಿಸಿಕಾಯಿ ಭರಣಿಯಲ್ಲಿ ತುಂಬಿ ಹೊಗೆಯಂಟ್ಟಿದಲ್ಲಿ ಅಡಗಿಸಿ ಕಾರ್ಯವುತ್ತಿರಬೇಕು!

X X X X

ಅಬ್ಬಲ್ಲಿ! ಹೋದು, ಆತ ನನ್ನ ಬಾಲ್ಯದ ಸಂಗಾತಿ. ವಾತುಮ್ಮು ಒಬ್ಬಳು ಬಡ ವಿಧವೇ. ಗುಡನಿದ್ದಾಗ ಅವರಿಗೆಂದು ಚಿಕ್ಕ ಅಂ ರಿಯಿತ್ತು. ನಮ್ಮ ಹಳ್ಳಿಯೇಂದರೆ ಹಳ್ಳಿಯು ರಾಜ. ಮನಿಗೆ ಎರಡು ಮೈಲು ದೂರದಿಂದ ಈಚೆಗೆ ರಸ್ತೆಯೇ ಇಲ್ಲ. ಎಲ್ಲ ಗದ್ದೆ ತೋಡು ಕಾಡು. ಹತ್ತಿರದ ವೇಟಿಯ ರಸ್ತೆ ಗುಡ್ಡ ಚೆಟ್ಟಿಗಳ ಬೆಸ್ಕುವೆ ಏಲೆ ಹರಿದಂಡಿ ಸುತ್ತಿ ಡೊಂಕಿ ಏರಿ ಇಳಿದು ಮಾಗಣಿ ಶಾಂತಿನಭಾಗರ ಮನೆಯ ಅಂಗಳದ ಅಂಚಿಗೆ ತಗಲುತ್ತದೆ. ಚಿಕ್ಕ ಬೋಳುಗುಡ್ಡದ ಮುಖದಿಂದಿಳು ಬರುವ ಆ ರಸ್ತೆಯ ಕೆಂಪುತುದಿ, ದೂರ ನಿಂತು ತನೆಖ್ವಡಿಯನ ಕಾಲನ್ನು ನಕ್ಕುವ ನಾಯಿಯ ನೀಳನಾಲಗೆಯಂತೆ, ಗ್ರಹಮಕ್ಕೆ ಇಳಿಯುತ್ತದೆ. ಈ ರಸ್ತೆಯಲ್ಲಿಯೇ ನೂರು ಗಜ ಹಿಂದೆ ಪಾತು ವ್ಯುನ ಗಂಡನಿಗೆ ಬಿದಿರು ಮುಳಿಹುಲ್ಲಿನ ಹೊದಿಕೆಯ ಅಂಗಡಿಯೊಂದು ಇತ್ತು. ಈ ಚಿಕ್ಕ ಅಂಗಡಿಯಲ್ಲಿ ಅವನೋಬ್ಬಿ ದೊಡ್ಡ ಸಾವುಕಾರನಾದ. ನಸ್ಯ, ಬೀಡಿ, ಬೂಳಿಹಣ್ಣು, ಓಲೆಬೆಲ್ಲ, ಸಾಬೂನಿನ ತುಣುಕುಗಳನ್ನು ಮಾರಿ ಸ್ವಲ್ಪ ಕಾಸು

ಮಾಡಿದ್ದ. ಆತ ಸತ್ಯ ಇಂದಿಗೆ ಇವ್ವತ್ತು ವರ್ಷವಾಯಿತೆಂದು ಹೇಳುತ್ತಾರೆ. ತರು ವರ್ಷದ ಅಬ್ಧಲ್ಲಿನ ಲಾಲನೆ ಪಾಲನೆಗಳ ಭಾರ ವಾತುವ್ಯನ ಹೆಗಲ ತೀರ್ಕಿ ಎತಗಿತು. ಆದರೆ ಅಬ್ಧಲ್ಲಿನಂಥವರನ್ನು ಸಾಕುವ ಕೆಲಸ ಅಷ್ಟೇನೂ ಮೊಡ್ಡು ದಲ್ಲಿ. ದಿನಕ್ಕೆ ಮೂರು ಬಾರಿ ಗಂಜಿ. ಉಡುವುದಕ್ಕೊಂದು ಲುಂಗಿ. ತ್ಯಾಗಿಲೂಂದು ಗಂಜಿಪ್ರಾಕು(ಬನಿಯನ್). ಮನೆಯಲ್ಲಿ ತಂಟಿ ತಪ್ಪಿಸುವುದೋಂದೆ ಸಳಿದ ಪ್ರಶ್ನೆ. ತಾಲೆಗೆ ಕಳುಹಿಸಿದರಾಯಿತಲ್ಲವೇ? ಹಗಲು ಹೊತ್ತು ಮಾಸ್ತರರ ಬೆತ್ತು ಕಾಯುತ್ತದೆ; ರಾತ್ರಿ ನಿದ್ರೆ ಕಾಯುತ್ತದೆ. ದಿನ ಹೋಗು ಶುದು; ವರ್ಷವಾಗುವುದು. ಮೈ ಬೆಳೆಯುವುದು. ರೂಪಾಯಿ ಆಣ ವ್ಯೇಗಳ ತೀಕ್ಷ್ಣ ಬರಬಾಗ ತಂದೆಯ ಕಷುಬಿನ್ನು ಕೈಕೊಂಡರಾಯಿತು. ವಾತುವ್ಯನಿಗೆ ಮಗನ ಭವಿಷ್ಯದ ವಿಷಯದಲ್ಲಿದ್ದ ಮಹಾಕಾಂಕ್ಷೆ ಇಷ್ಟೇ! ತಾನು ಸಾಯುವ ಕಾಲಕ್ಕೆ ಮಗನ ಕಣ್ಣನುಂದೆಯೇ ಸಾಯಬೇಕೆಂಬುದು, ತಾಯಿಯಾದ ಕಂದೆಯಾದ, ಪ್ರತಿಯೊಂದು ವ್ಯಕ್ತಿಯ ಆಸೆಯಷ್ಟೇ. ಅದನ್ನು ಬೇರೆ ಹೇಳ ವೇಕಾದುದಿಲ್ಲ.

ನನಗೆ ಅಬ್ಧಲ್ಲಿನ ವರಿಚಯ ಮಾಡಿಕೊಂಟ್ಯಾದು ನನ್ನ ಗ್ರಾಮದ ಶಂತಿ. ಅಬ್ಧಲ್ಲಿ ಶತದರ್ಡೆ. ಆದುದರಿಂದ ಉವಾಧ್ಯಾಯರ ಬೆತ್ತುಕ್ಕೆ ಒಳ್ಳೆಯ ಸವಿತ್ರ ಕ್ಷಾಗಿದ್ದ. ನಾನು ಓದುವುದರಲ್ಲಿ ಚುರುಕಾಗಿದ್ದರೂ ತಂಟಿ ಮಾಡುವುದರಲ್ಲಿ ಅಗ್ರಗಣ್ಯ. ತಂಟಿ ಮಾಡದ ದಡ್ಡಿಗೂ ಕಲಿಯುವ ತುಂಟಿಗೂ ಒಂದೇ ತೆರ. ನಾದ ಸಂಭಾವನೆ. ಇಡೀ ಶಾಲೆಯಲ್ಲಿ ನಮಿಷಾಬ್ಧರಷ್ಟು ಮೈ ಹದ ಮಾಡಿಸಿ ಕೊಂಡವರು ಬೇರಾರೂ ಇರಲಿಲ್ಲ. ಬೆತ್ತುಗಳಿಗೂ ನಮಗೂ ರಕ್ತ ಸಂಬಂಧವೇ ಇದ್ದಿರಬೇಕು. ಈ ಕಾರಣದಿಂದ ನನಗೆ ಅಬ್ಧಲ್ಲನಲ್ಲಿಯೂ ಅಬ್ಧಲ್ಲನಿಗೆ ರನ್ನಲ್ಲಿಯೂ ಸಹಾನ್ಯಭಾತಿ ಉಂಟಾಯಿತು. ವೆಟ್ಟುದೊರೆಯದ ದಿನಗಳೇ ಇರಲಿಲ್ಲ. ಕೊನೆಗೆ ನಿರಾಶರಾದೆವು. ಮಾಸ್ತರರ ಬೆತ್ತುದ ಆಟವನ್ನು ನಿಲ್ಲಿಸಲೇ ವೇಕೆಂದು ತೋರಿತು. ಯಾವ ಬಗೆಯಿಂದಲಾದರೂ ಸೇಡುತ್ತಿರಿಸಬೇಕೆಂದು ಕೊರಿತು. ಈ ಶಾಲೆಗೆ ಬಂದು ಈ ಮಾಸ್ತರರಿಂದ ಕಲಿಯುವುದು ಪೆಟ್ಟು ಶಿನ್ನವ ಹಾರವನ್ನಷ್ಟೇ! ಇದನ್ನು ಬೇರೆಲ್ಲಿಯಾದರೂ ಕಲಿತುಕೊಳ್ಳೋಣ... ಮೈಗೆ ಮಾಸ್ತರಿಗೆ ಬಿಸಿಹುಟ್ಟಿಸೋಣ... ಎಂದು ಯೋಜಿಸುತ್ತಿದ್ದೇವು. ಅದು ನಾಧ್ಯಾಷ್ಟದ ಹೊತ್ತು. ಮಾಸ್ತರರು ಪರೇಲರ ಮನೆಗೆ ಹೊಗಿ ಉಬ್ಬ ಮಾಡಿ ಬರುತ್ತಾರೆ. ಆ ದಿನ ಪರೇಲರ ಮನೆಯಲ್ಲಿ ಬಂದು ಛೈತಣವಿತ್ತು. ಶಿಂದ ಭಾರವನ್ನು ಹೊರುವ ಅರ್ಥಾಸಣಿಂದ ಆಕಳಿಸಿಕೊಂಡೇ ಬಂಡಾರು

ಎಂಬುದೂ ನಮಗೆ ಗೊತ್ತು. ಮಕ್ಕಳಲ್ಲಿ ಮುಕ್ಕೆಲು ಹಾಲು ಜನ ತಂತಮ್ಮು ಮನೆಗಳಿಗೆ ಹೋಗಿದ್ದರು. ಬುತ್ತಿ ತರುತ್ತಿದ್ದವರಲ್ಲಿ ನಾನೊಬ್ಬಿ. ಅಬ್ಬಲ್ಲಿ ನೊಬ್ಬಿ. ಬುತ್ತಿಯನ್ನು ತಿಂದು ಮುಗಿಸಿ ಶಾಲೆಯ ಹಿಂದಿನ ಪ್ರೋದರುಗಳ ನಡುವೆ ತಿರುಗಾಡುತ್ತಿದ್ದೇವೆ. “ನಿನು ಅಬ್ಬಲ್ಲ.. ನಮ್ಮು ಮಾಸ್ತರರು ನಮಗಿಷ್ಟು ಬುದ್ಧಿ ಕಲಿಸುತ್ತಾರಲ್ಲ; ನಾವು ಅವರಿಗೂ ಬಂದಿವ್ಯು ಕಲಿಸಿ ಬಿಡೊಽಣವೇ?” ಎಂದು ನಗುತ್ತಾ ಕೇಳಿದೆ. “ಓಹೋ.. ಆಗಬಹುದು” ಎಂದ ಅಬ್ಬಲ್ಲ. ಆಗ ಅಲ್ಲಿ ಬಂದು ಚೂರಿ ಮುಖ್ಯನ ಪ್ರೋದರು ಕಾಣಿಸಿತು. ಹರಿತವಾದ ಆ ಮುಳ್ಳುಗಳ ವೋನೆಯಲ್ಲಿಯೇ ಮಾಸ್ತರರಿಗೆ ಕಲಿಸಬೇಕಾದ ಬುದ್ಧಿಯೂ ಕಾಣಿಸಿತು. “ನನ್ನ ಬೆನ್ನು ರಾಗಿ ಬೀಸ ವ ಕಲ್ಲು” ಎಂದೆನಾನು. “ನನ್ನ ಬೆನ್ನು ಸಮಗರನ ಚಮರ್” ಎಂದ ಅಬ್ಬಲ್ಲ. “ಈ ಚೂರಿಮುಳ್ಳು ಬುದ್ಧಿ ಕಲಿಸುತ್ತದೆ” ಎಂದು ನಾನು ಅಭಯಕಾಟಿ. ಬೋಗಸೆ ತುಂಬ ಮುಳ್ಳನ್ನು ಸಂಗೃಹಿಸಿದೆವೆ. ನಮ್ಮು ಉಪಾಧ್ಯಯರ ಕುಚೀ ಬೆತ್ತೆದ ಹೆಣೆ ತದ್ದು. ಅದರಲ್ಲಿ ಸಜೀವವಾದ ಚೂರಿಮುಳ್ಳುಗಳಿಷ್ಟ್ವಾ ನಾನೆ ಮಾಡಿದ್ದುವು. ಈ ತಗಣೆಗಳು ಅವರ ಬೆತ್ತೆಕ್ಕಾಗಿ ಹೆಚರುತ್ತಿರಲಿಲ್ಲ. ಮಕ್ಕಳಿಗೆ ಅವರಲ್ಲಿದ್ದ ಹೆದರಿಕೆ ಈ ತಗಣೆಗಳಿಗೆ ಇರಲಿಲ್ಲ. ಇವುಗಳ ಹಾನಳಿ ತಪ್ಪಿಸುವುದಕ್ಕಾಗಿ ಮಾಸ್ತರರು ಕುಚೀರು ಮೇಲೆ ಎರಡು ಮಾಡಿಕೆ ನಾಡಿದ ಹುಲ್ಲಿಚಾಪೆಯನ್ನು ಬೆಸ್ಸಿನಾಭಾಗಕ್ಕೂ ಆಸನಕ್ಕೂ ಹಾಸುತ್ತಿದ್ದರು. ನಾವು ಆ ಚೂರಿಮುಳ್ಳುಗಳನ್ನು ತಂದು ಚಂಪೆಯ ಮಾಡಿಕೆಯೇಳಿಗೆ ಅಂಟಿಸಿ ಇಟ್ಟಿವು. ವರೇಲರ ಮನೆಯಲ್ಲಿ ಉಪತ್ತಿರಿಸಿಕೊಂಡು, ಕ್ಕೆ, ಕಾಲು, ಹೋಟಿ—ಯಾವುದೂ ತಮ್ಮದಲ್ಲಿ ಎಂಬ ಆಯಾಸದಿಂದ ಬುಸ್ಸೆಂದು ನಿಟ್ಟಿಸಿರು ಬಿಡುತ್ತಾ ಮಾಸ್ತರರು ಬಂದು ದೊಷ್ಟನೆ ಕುಚೀಯ ಮೇಲೆ ಅಂಡಿಸಿದುದೇ ತಡ.

ಅಯೋ! ಎಂದು ಹಂತಿಲಿಡುತ್ತಾ ಬಂದು ನಿವಿಷ ಭೂತದ ಅಣಿ ಕಟ್ಟಿದ ನಲಿಕೆಯವನಂತೆ ಗೋಳಿಟ್ಟಿರು! ಮಕ್ಕಳೆಲ್ಲ ತಜ್ಜಬ್ಬಾಗಿ ನೋಡುತ್ತಿದ್ದರು. ನಾವಿಬ್ಬರೆ ಮನಸ್ಸಿನ ಒಳಗೇ ನಗುತ್ತಿದ್ದೇವೆ. ಮನಸ್ಸಿನ ನಗುತ್ತಿರುತ್ತಿದ್ದೀ ಏನೋ.. ಅಥವಾ ಇಂತಹ ತಂಟಿ ತಕರಾರುಗಳನ್ನು ನಾಡುವುದಕ್ಕೆ ನಾನೊಬ್ಬನೇ ಸಮರ್ಥನೆಂಬ ಕಾರಣದಿಂದಲೋ ಏನೋ.. ಉಪಾಧ್ಯಯರು ಬೆತ್ತೆನನ್ನು ಬಲವಾಗಿ ಬೀಸಿ ನನ್ನ ಬೆಸ್ಸಿಗೆ, ಕಾಲಿಗೆ, ಕ್ಕೆಗೆ.. ಎಲ್ಲ ಅವಯವಗಳಿಗೆ, ಹೋಡಿದರು. ಆಗ ಅಬ್ಬಲ್ಲ “ಅಯೋ!” ಎಂದು ಅರಚಿದ. ಹೀಗೆ ಅರಚಿದ ಕಾರಣದಿಂದಲೇ ಅವನ ಅಪರಾಧವೂ ತುಬ್ಬಾಯಿತು.

ಬೇರೆ ಮಕ್ಕಳಿಲ್ಲ ಹೊನವಾಗಿ ನೋಡುತ್ತಿದ್ದಾಗ ಅಬ್ಧುಲ್ಲನೇಂಬ್ಜಿನೇ ಅರಚಿದು ದೇಕೆ? ನನ್ನ ಈ ಒಳಸಂಚಿನಲ್ಲಿ ಅವನೂ ಸೇರಿದ್ದನ್ನೇನ್ನುವುದಕ್ಕೆ ಬೇರೆ ಸಾಕ್ಷಿ ಬೇಕೆ? ನವೀಬ್ಜರನ್ನು ಶಾಲೆಯ ಮಕ್ಕಳ ಮುಂದೆ ನಿಲ್ಲಿಸಿ ಇಬ್ಜರಿಗೂ ಕವ್ಪು ಚಡಿಕೊಟ್ಟಿರು. ಶಾಯಿಕುಪ್ಪಿಗೆ ಬರಳನ್ನು ಮುಳುಗಿಸಿ ಇಬ್ಜರಿಗೂ ಕವ್ಪು ವಿಂಸಿಗಳನ್ನೇಳಿದರು. ಮುಖಕ್ಕೆ ವೂರು ಮೂರು ನಾವು ಹಾಕಿದರು. ಶಾಲೆಯಿಂದ ಹೊರಗೆ ದಬ್ಬಿ ಬಿಟ್ಟಿರು.

ಶಾಲೆಯ ಹೊರಗೆ ಅಳುತ್ತಾ ಹೋಗುತ್ತಿದ್ದ ನವೀಬ್ಜರ ಮೈ ಕೆಂಡದಲ್ಲಿ ಹಾಕಿದ ಬದನೆಕಾಯಿಗಳಂತೆ ಉರಿಯುತ್ತಿತ್ತು. ಸ್ಲೈಟ್‌ಮು ಪ್ರಸ್ತರಕಗಳನ್ನು ಹೆಗಲ ವೇಗಿಟ್ಟಿಕೊಂಡು ಮನೆಯ ದಾರಿಯಲ್ಲಿ ನೂರು ಗಜ ನಡೆಯುತ್ತಿದ್ದಾಗ ನನ್ನ ಮನಸ್ಸು ಅವನ ಕಡೆಗೂ ಅವನ ಮನಸ್ಸು ನನ್ನ ಕಡೆಗೂ ಹಾರಿತು. ಕರ್ತವ್ಯ ವಾಡಿದುದಕ್ಕೆ ಶಿಕ್ಷೆಯನ್ನು ನುಭವಿಸಬೇಕಾಗಿ ಬಂದ ನಿರಪರಾಧಿಗಳಂತೆ ನಾವಿಬ್ಜರೂ ಪರಸ್ಪರ ಸಹಾನುಭೂತಿಯನ್ನು ತೋರಿಸುತ್ತಿದ್ದೇವು. ಮನೆಗೆ ಹೋಗುವುದಕ್ಕೆ ಅವಕಾಶವಿರಲಿಲ್ಲ. ಶಾಲೆ ಮುಗಿಯುವ ಮುಂಚೆ ಬಂದುದೇಕೆ? ಎಂದು ತಾಯಂದಿರು ಕೇಳಿದರೆ ನಾವು ಕೊಡಬೇಕಾಗಿದ್ದ ಉತ್ತರವೇನು? ಇದೇ ವೇಷದಲ್ಲಿ ಬಲುದೂರ ಹೋಗುವ ಹಾಗಿರಲಿಲ್ಲ. ಈ ವಿಂಸೆ ನಾಮಗಳನ್ನು ಕಂಡರೆ ದಾರಿಹೋಕರು ಏನೆಂದಾರು? ಆಗ ಅಬ್ಧುಲ್ಲನಿಗೆ ಒಂದು ಯೋಜನೆ ಹೊಳೆಯಿತು. “ರಾಮಣ್! ನಿನಗೆ ಈಜು ಬರುತ್ತದೋ?” ಎಂದು ಅಬ್ಧುಲ್ಲ ಕೇಳಿದ. “ಬರುವುದಿಲ್ಲ”— ಎಂದೆ.

“ಹಾಗಾದರೆ ಈ ದಿನ ಕಲಿಯುತ್ತೀರೋ?” ಎಂದು ಅವನ ಪ್ರಶ್ನೆ. “ಓಹೊ! ಆಗಬಹುದು!” ಎಂದು ನನ್ನ ಉತ್ತರ. ನಮ್ಮ ಮುಂದೆ ಅರೆ ಮೈಲು ದೂರದಲ್ಲಿಯೇ ಒಂದು ತೋರೆಯಿತ್ತು. ಮಳಿಗಾಲವನ್ನು ಬಿಟ್ಟಿ
ಬೇರೆ ದಿನಗಳಲ್ಲಿ ಈಜಾಡುವುದಕ್ಕೆ ಬೇಕಾದ ನಿಂತ ನೀರಿನ ಕರೆಯಂತೆ ಅದು ಆಕರ್ಷಕವಾಗಿತ್ತು. ಅಬ್ಧುಲ್ಲ ವಿಂಸು ಹಿಡಿಯುವುದರಲ್ಲಿ ಗಟ್ಟಿಗೆ. ಹಿಡಿದ ವಿಂಸುಗಳಿಂದಲೇ ಈಜಾಟ ಕಲಿತ್ತದ್ದು. ನಾನು ಶಾಯಿಯ ನೋಹದ ಮಗು. ನೀರನ್ನು ಕಂಡರೆ ಹೆದರಬೇಕೆಂಬುದೇ ನಾನು ಕಲಿತ ಪಾಠ. ಅಂದು ನನಗೆ ಈಜುವ ವಿದ್ಯೆಯ ಅರಂಭವಾಯಿತ್ತಾ. ಮುಹೂರ್ ವಾಡಿಸಿದ ಗುರು ಅಬ್ಧುಲ್ಲ.

ನಾನು ಅಬ್ಧುಲನೂ ಆ ಶಾಲೆಯಲ್ಲಿ ಹೆಚ್ಚುಕಾಲ ಒಡನಾಡಿರಲಿಲ್ಲ. “ಇಂಗ್ಲೀಸು ಬರವಿ”ಗಾಗಿ ನನ್ನನ್ನು ಪುತ್ತಾರಿಗೆ ಕಳುಹಿಸಿದರು. ಅಬ್ಧುಲ್ಲ ಏನು

ಮಾಡುತ್ತಿದ್ದನು—ಎಂದು ನಾನೆರಿಯೇ. ಆದರೆ ಮಾಸ್ತರರ ಬೀತ್ತದ ದ್ವಾರಾ ನವ್ಯಲ್ಲಿ ಉಂಟಾದ ಪೈಮಾನು ಸರ್ವಧಾ ಕುಂಡಲಿಲ್ಲ. ನಾನು ರಚಿಯಲ್ಲಿ ವನೆಗೆ ಬಂದಾಗ ಒಂದು ದಿನವಾದರೂ ಅಬ್ಬಲ್ಲಿನನ್ನು ಕಾಣದೆ ಇಲ್ಲ. ಇಬ್ಬರೂ ಒಂದಾಗಿ ಕಾಡುಗೆದ್ದುಗಳಲ್ಲಿ ಅಲೆದಾದುವುದು; ಮರಹತ್ತುವುದು; ದರೆಹಾರುವುದು; ಶಲ್ವಪಿನಾದುವುದು; ಸರಿವುಗುಳಿ ಹಿಡಿಯುವುದು; ಬಾಳಿನಾರಿನ ಚೆಂಡನ್ನು ಒದೆಯುವುದು. ಇದೆಲ್ಲ ನಿತ್ಯಭ್ಯಾಸ. ಒಮ್ಮೆನ್ನೊಮ್ಮೆ ಅಬ್ಬಲ್ಲಿನ ಮನೆಗೆ ನಾನೂ ನನ್ನ ವನೆಗೆ ಅಬ್ಬಲ್ಲಿನೂ ಹೋಗುವುದೂ ಬರುವುದೂ ಇತ್ತು. ಪಾತುವ್ಯು ನನಗೆ ಅವಲಕ್ಷಿ ತಾಳಿಬೆಲ್ಲಗಳನ್ನು ಕೊಟ್ಟಿರೆ ನನ್ನವ್ಯು ಅಬ್ಬಲ್ಲಿನಿಗೆ ಕಾಫಿ ದೋಸೆ ಕೊಡದೆ ಇರುತ್ತಿರಲಿಲ್ಲ. ಹೀಗೆ ವರ್ಷಗಳು ಸಂದುವು. ಪ್ರತ್ಯೂರಿನಲ್ಲಿ ಕಲಿಯಬಹುದಾದುದನ್ನು ಕಲಿತುದಾಯಿತು. ಕೆಲಸಕ್ಕಾಗಿ ಹೋರಿದುವ ಶಾಲ ಬಂತು. ಈ ಸುದ್ದಿಯನ್ನು ಕೇಳಿ ಅಬ್ಬಲ್ಲಿನನ್ನು ಬಳಿಗೆ ಓಡಿಬಂದು “ರಾಮಣ್! ಒಮ್ಮೆ ನವ್ಯು ಮನೆಗೆ ಬರಬೇಕಂತೆ!” ಎಂದ. ಆ ದಿನ ಸಂಜೀ ಅಲ್ಲಿಗೆ ಹೋದೆ. ವಾತುವ್ಯು ನನಗೆ ದಿನ್ಯವಾದ ಅರೋಗ್ಯಕ್ಕಾಗಿ ಅಟ್ಟಣೆ ಮಾಡಿದ್ದಳು. ಎಳಗೀರು; ಸಕ್ಕರೆ; ಬಾಳಿಹಣ್ಣು; ಬಂದು ಹಿಂಗಣೆ ಬಟ್ಟಲಲ್ಲಿ ತುಂಬ ಹುರಿಗಡಲೆ! ನನಗೆ ಕೊಟ್ಟಿದರಲ್ಲಿ ಬಂದಂತೆ ಅಬ್ಬಲ್ಲಿನಿಗೂ ಸಿಕ್ಕಿತ್ತು. ಇಬ್ಬರೂ ತಿಂದು ತೇಗಿದವೆ. ತಿನಷ್ಟುತ್ತಿದ್ದಾಗ ವಾತುವ್ಯು ಬಳಿಯಲ್ಲಿಯೇ ಸಿಂತು ನಾನು ತಿನ್ನತ್ತೇನೋ ಇಲ್ಲವೋ? ಉಸಚಾರಕ್ಕಾಗಿ ತಿನ್ನತ್ತೇನೋ ಪ್ರೀತಿಯಂದ ತಿನ್ನತ್ತೇನೋ ಎಬುದನ್ನು ವೆಯಿಕ್ಕುದೆ ನೋಡುತ್ತಲೇ ಇದ್ದಳು. ನಾನು ತಿಂದು ಮುಗಿಸುವಾಗ ಅವಳ ಕಣ್ಣಗಳು ಒದ್ದೆಯಾದುದನ್ನು ಕಂಡೆ. ನನ್ನ ಹೃದಯವೂ ಒದ್ದೆಯಾಯಿತು. ಅವಳು ಯಾರೋ ನಾನು ಯಾರೋ! ಹೀಗಿದ್ದರೂ ಪಡೆದ ತಾಯಿಗಿಂತ ಹೆಚ್ಚುದ ಮನುತಾಪೂರ್ವಕ ದೃಷ್ಟಿಯಂದ ನನ್ನನ್ನು ನೋಡುತ್ತಾಳಲ್ಲ! ಯಾವ ಪೂರ್ವಜನ್ಮ ಸಂಬಂಧವೋ ಇದು! ಎಂದು ಮನಸ್ಸಿಗೆ ತೋರಿತು. ಹೋಗುತ್ತೇನೆ ಪಾತುವ್ಯು! ಎನ್ನವಾಗ ನನ್ನ ಧ್ವನಿ ನಡುಗಿತು. ಹೋರಣಿ ಬರುವಾಗ ಪಾತುವ್ಯು ಸವಿಂಬಕ್ಕೆ ಬಂದು—“ನಿನ್ನ ತಮ್ಮ ಅಬ್ಬಲ್ಲಿನನ್ನು ಮರೆಯಬೇಡ ರಾಮಣ್! ನನಗೆ ಯಾರೂ ಗತಿಯಿಲ್ಲ. ಅಲ್ಲಿ ಅಲ್ಲನೋಬ್ಬಿ . . . ಇಲ್ಲಿ ಇವನೋಬ್ಬಿ . . . ನಿನು ನಾಲ್ಕು ಓದು ಕಲಿತವ. ಇವನು ಹೋದಲ್ಲಿ ಅದಿಲ್ಲ. ಬೇಂಬಾಯಿಗೆ ಹೋಗಿ ದೊಡ್ಡ ಜೊಕರಿನೋಡು ಮಗ . . . ನಿನು ದೊಡ್ಡವನಾದಾಗ ಈ ಬಡ ತಮ್ಮನನ್ನು

ಮರೆಯಬೇಡ . . . ಪಾತುವ್ಯನಿಗೆ ಕಾಡು ಹತ್ತಿರವಾಯಿತು; ಉರು ದೂರವಾಯಿತು. ಈ ಹಾಳುಬುದ್ಧಿಯ ಹೋರನಿಗೆ ಏನಾದರೂ ಕೆಲಸ ವಾಡಿಸಿಕೊಟ್ಟಿರೆ ನಾಲ್ಕು ವರ್ಷ ಹೆಚ್ಚು ಬದುಕಿಯೇನು. ಮತ್ತೇನೂ ಇಲ್ಲಿ ಇವನಿಗೆ . . . ಕೈಕಾಲುಗಳಾದರೂ ಗಟ್ಟಿಯಾಗಿವೆ . . . ” ಎಂದು ನಡುಗುವ ಧ್ವನಿಯಲ್ಲಿ ಅಡಿದಳು.

“ಆಗಲ ಪಾತುವ್ಯ! ಅಲ್ಲಿಗೆ ಹೋದನೇಲೆ ತಿಳಿಸುತ್ತೇನೆ” ಎಂದೆ.

ನನ್ನನ್ನ ಕಳುಹಿಕೊಡುವುದಕಾಗಿ ಅಬ್ಬಲ್ಲಿ ನನ್ನ ಮನೆಯ ಮುಂದಿನ ಸುಗ್ಗಿ ಗದ್ದೆಯ ಅಂಚಿನ ವರಿಗೆ ಬಂದ. “ಹೋಗುತ್ತೇನೆ ರಾಮಣ್ಣ . . . ನನ್ನನ್ನ ಮರೆಯುವುದಿಲ್ಲವಷ್ಟೆ” ಎನ್ನತ್ತ ಕಣ್ಣೀರು ಸುರಿಸಿದ. “ಹೇಗೆ ಮರೆತೇನು ಅಬ್ಬಲ್ಲಿ!” ಎಂದಾಗ ನನ್ನ ಮುಖವೂ ಕೆಂಪಾಗಿದ್ದಿರಬೇಕು.

ಬಾಲ್ಯದಲ್ಲಿ ಕುಡಿಬಿಟ್ಟಿ ಸೈರ ಬಣಿಹೋಗುವುದುಂಟೀ? ನನ್ನಂತೆ— ಅಬ್ಬಲ್ಲಿನಂತೆ, ಹೊರಗಿನ ಭೇದಗಳನ್ನ ಮರೆತು ಸುಖದುಃಖಗಳನ್ನ ಹಂಚಿಕೊಂಡು ಒಡನಾಡಿದವರು ಒಬ್ಬರನೇಷ್ಟಿಬ್ಬರು ಮರೆಯುವುದುಂಟೀ? ನನ್ನ ಪ್ರಯತ್ನದಿಂದ ಅವನಿಗೊಂದು ಕೆಲಸ ಸಿಕ್ಕಿತು. ಅದರಲ್ಲಿ ಅವನು ತೃಪ್ತಿಹೊಂದದೆ ‘ಕಲಾಸಿ’ ಯಾದನಂತೆ. ಏನು ಕಲಾಸಿಯೋ ಎಲ್ಲಿ ಸೇರಿದನೊಂದಾನರಿಯೆ. ನಾನು ಉಪಕಾರಕ್ಕೆಂದು ವಾಡಿದ ಪ್ರಯತ್ನದಿಂದ ಪಾತುವ್ಯನಿಗೆ ಅವಕಾರವಾಯಿತು—ಎಂಬುದು ನನಗೆ ಮತ್ತೆ ತಿಳಿಯಿತು. ಅವನು ಕಲಾಸಿಯಾದ ನೇಲೆ ನನ್ನ ಮುಖ ನೋಡಲಿಲ್ಲ. ಚೊಂಬಾಯಿಗೆ ಹೋದ ವೇಲೆ ಮನೆಯುಕಡೆ ಸುಳಿದು ಹೆಟ್ಟಿಲಿಲ್ಲ. ಪಾತುವ್ಯ ಕರಿದಳು; ಸೂರಗಿದಳು. ವೊದಲೇ ಕ್ರೀಣವಾಗಿದ್ದವಳು ಬಿಸಿಲಲ್ಲಿ ಬಿದ್ದ ಕಾಷ್ಟದಂತೆ ಬಣಿದಳು. ನಾನು ಉರಿಗೆ ಹೋದಾಗಲ್ಲಿ, ನನ್ನ ಸಮಯವನ್ನು ನಿರೀಕ್ಷಿಸಿ ನನ್ನ ಬಳಿಗೆ ಬಂದು ತನ್ನ ಹಂಬಿಲನ್ನೇ ಹೋಳುತ್ತಿದ್ದಳು. “ಅಬ್ಬಲ್ಲಿನನ್ನ ಕಂಡೆಯೋ ಮಗು . . . ನಿನ್ನ ತನ್ನನನ್ನ ಒವ್ವೆ ಕರೆದುಕೊಂಡು ಬಾ ರಾಮಣ್ಣ. ಈ ಲೋಕದಲ್ಲಿ ಬೇರೀನೂ ಆಸೆಯಿಲ್ಲ. ಈ ಬಡಹೊಣ್ಣ ಏಕೆ ಬದುಕಬೇಕು? ನೀನು ವರ್ಷಗಟ್ಟಿಳೆ ಮುಖತೋರಿಸದಿದ್ದರೆ ಈ ಅಕ್ಷ (ನನ್ನ ತಾಯಿ) ಏನಾದಾಳು ಎಣಿಸಬಾರದೇ ರಾಮು! ನಿನ್ನ ತಾಯಿ ಬೇರೆ_ನಾನು ಬೇರೆಯೆ?” ಎಂದೆಲ್ಲ ಹೋಳುತ್ತಿದ್ದಳು. ಮಾತು ಸತ್ಯ; ಆದರೆ ಕೈತಪ್ಪಿಸಿ ಹೋದವನನ್ನು ತಂದುಕೊಡುವ ಶಕ್ತಿ ನನ್ನದೇ?

ತಾಯಿಯ ಪತ್ರಬಂದ ಮೇಲೆ ಹಲವಾರು ಬಾರಿ ಕೇರೆಕೋಡಿ ಅಬ್ಬಲ್ಲನ ಪತ್ತೆಹಚ್ಚಲು ಹೇಳಬಾಡಿದೆ. ಸ್ತೋಜನವಾಗಲಿಲ್ಲ. ನಮ್ಮೊರವರಲ್ಲಿ ಒಬ್ಬೀ ಬ್ಬರು ಒಂದೊಂದು ಬಗೆಯಾಗಿ ಹೇಳುತ್ತಿದ್ದರು. ಅದನ್ನೆಲ್ಲ ಕೇಳಿ ಮಾಡುವುದಾದರೂ ಏನು? ನನ್ನನ್ನ ಆತ ಕಾಣದೆ ಆರು ವರ್ಷಗಳಾದರೂ ಆಗಿರಬೇಕು. ಈ ಅವಧಿಯಲ್ಲಿ ಅವನೇನಾಗಿದ್ದಾನೋ? ಶರೀರದಲ್ಲಿ ಹೇಗೆ ಬೆಳೆದಿದ್ದಾನೋ? ಮನಸ್ಸಿನಲ್ಲಿ ಹೇಗೆ ಬದಲಾವಣೆ ಹೊಂದಿದ್ದಾನೋ? ಈಗ ಆತನನ್ನ ಕಂಡರೆ ಗುರುತಿಸುವುದಾದರೂ ಸಾಧ್ಯವೇ? ಈಗ ನನಗೆ ಅಬ್ಬಲನೆಂದರೆ ಭಾವನೆಯು ಒಂದು ಚಿಕ್ಕ ಮಾತ್ರ! ಎತ್ತರವಾದ ನಿಲವು; ಬಿಳಿ ಬಣ್ಣ; ತುಂಬಿದ ಒಡಲು; ಚಿಗುರು ನಿಂತೆ; “ಎಲ್ಲಿಗೂ ಹೋದೇನು; ಏನೂ ಮಾಡಿಯೇನು; ಕಲ್ಲು ತಿಂದಾದರೂ ಬದುಕಿಯೇನು” ಎನ್ನುವ ಎದೆಗಾರಿಕೆಯನ್ನ ಹೊಮ್ಮಿಸುವ ನೋಟಿದ ತುಳುಕು! ಯಾರು ನನಗೆ ತಮ್ಮನಾಗಿದ್ದಾನೋ ಅವನಿಂದು ಬಿರಿಯ ಅಬ್ಬಲ್ಲ!

ಬೊಂಬಾಯಿಯ ಜನಸಮುದ್ರದಲ್ಲಿ ಈ ಹನಿಯನ್ನ ಹುಡುಕುವುದು! ಯಾರಿಗೆ ಬೇಕು ಈ ಅಬ್ಬಲ್ಲ? ಹಕ್ಕಿಗೂಡುಗಳಂತೆ ಒತ್ತೊತ್ತಾಗಿರುವ ಮನೆಗಳಲ್ಲಿ ಒಂದು ಗೋಡೆಯಿಂದ ಆಚೆಗೆ ಯಾರು? ಈಚೆಗೆ ಯಾರು? ಎಂದು ಗೊತ್ತಿರುವುದೇ ಕಾನೆ. ಈಗ ಪರಿಚಯ ಯಾರಿಗೂ ಬೇಕಾಗಿಲ್ಲ. ಬೇಕಾಗಿದ್ದರೆ ತಿನಿಯುವುದಕ್ಕೆ! ಹೊಡೆಯುವುದಕ್ಕೆ! ಕಿವಿಚುಚ್ಚಿಸಿಕೊಂಡಾತ ಚುಚ್ಚಿಸದವನನ್ನ ಹೊಡೆಯುತ್ತಾನೆ. ತಲೆ ಬೋಳಿಸಿದಾತ ಬೋಳಿಸದವನನ್ನ ಇರಿಯುತ್ತಾನೆ. ದೇವರು, ಧರ್ಮ, ನೀತಿ, ಸಂಸ್ಕೃತ ಯಾವುದೂ ಬೇಡ. ಎಲ್ಲವನ್ನೂ ಮರಿತಿದ್ದೀವೆ. ಕ್ಲೂಪಜಂತುಗಳಾಗಿರಲು ಒಷ್ಟಿದ್ದೀವೆ. ಅಲ್ಲ; ಸ್ವರ್ಥಸುತ್ತಿದ್ದೀವೆ. ಅಬ್ಬಲನೂ ನಾನೂ ನಮ್ಮ ಹಳ್ಳಿ ಮೂಲೆಯಲ್ಲಿಯೇ ಇರುತ್ತಿದ್ದರೆ ಅಣ್ಣ ತಮ್ಮ ಎಂದು ಪ್ರೇಮದ ಸಡಗರದಲ್ಲಿ ಕುಳಿಯಬಹುದಾಗಿತ್ತು. ಈಗಿನ ಈ ಬೊಂಬಾಯಿ ನಗರದಲ್ಲಿ ನಾವು ಪರಸ್ಪರವಾಗಿ ಕೊಳ್ಳಿಹೊಡೆಯುವ ಭಿನ್ನವಂಥಗಳಿಗೆ ಸೇರಿದವರೆಂದು ಹಳ್ಳಿಯ ಹೆಂಗಸಾದ ನನ್ನ ಮುದಿತಾಯಿಗೆ ಹೇಗೆ ಗೊತ್ತಾಗಬೇಕು?

ಈ ಭಾವನೆಗಳನ್ನು ತಾಯಿಗೆ ತಿಳಿಸುವುದರಲ್ಲಿ ಬ್ರಿಜಿತ್ತೆವಿರಲಿಲ್ಲ. ಬರಿದಿದ್ದರೆ ಅವಳ ಭೀತಿ ಮತ್ತೂ ಹೆಚ್ಚುತ್ತಿದ್ದಿತಷ್ಟೆ. “ಇನ್ನು ಕೆಲವು ದಿವಸಗಳಲ್ಲಿ ಖಂಡಿತವಾಗಿ ಬರುತ್ತೇನೆ. ಅಬ್ಬಲನನ್ನ ಕರೀತರುವುದಕ್ಕೆ ನಿಶ್ಚಯಿತ ಮಾಡುತ್ತೇನೆ” ಎಂದಷ್ಟೆ ಬರೆದೆ. ಇದಕ್ಕೆ ಅನುಕೂಲವಾಗಿ ಧನಿಗಳೂ ಒಂದು

ಬಿಟ್ಟರು. “ಮಿಸ್ತರ್ ನಾಯಕ್! ಸದ್ಯಾಚೈ ನವ್ಯನು ವಹಿವಾಟಿಗಳನ್ನು ನಿಲ್ಲಿಸಬೇಕೆಂದಿದ್ದೀನೆ. ಈ ಮಾರಾವಾರಿ ಯಾರಿಗೆ ಬೇಕು? ಹೇಳಿ. ಅದು ನವ್ಯಾಂಥವರಿಗಲ್ಲ. ದೇವರ ದಯೆಯಿಂದ ಒಂದಿಷ್ಟು ಕಾಸನ್ನು ಕೂಡಿಸಿಟ್ಟಿದ್ದೀನೆ. ಹೊಟ್ಟಿಗಾಗಿ ದುಡಿಯಬೇಕಾದವರು ದುಡಿಯಬೇಕು. ನಮಗೆ ಇದ್ದುದನ್ನು ಉಳಿಸಿಕೊಂಡರಾಯಿತು. ನಿಮಗೆ ಮೂರು ತಿಂಗಳ ಸಂಬಳವನ್ನು ಧನ್ಯಾರ್ಥನಾಗಿ ಕೊಡುತ್ತೇನೆ. ಹೋಗಿ; ಉರಿಗೆ ಹೋಗಿ; ತಾಯಿಯನ್ನು ಕಂಡು ಸಂತೋಷಪಡಿಸಿರಿ. ಈ ಉರಿ ನಂದಲಿ; ಆಗ ಮತ್ತೊಮ್ಮೆ ತೊಡಗುತ್ತೇನೆ. ಬಂದು ಸೇರಿಕೊಳ್ಳಿ. ನಿವ್ಯಾಜಾಗ ನಿವಾಗಾಗಿಯೇ ಕಾದಿರುವುದು!” ಎಂದು ನನ್ನ ಮೂರು ತಿಂಗಳ ಸಂವತ್ಸರ ಕೈಯಲ್ಲಿಟ್ಟಿ ಕಳುಹಿಸಿಕೊಟ್ಟಿರು. ಅವರು ಹೊಟ್ಟಿಗಾಗಿ ದುಡಿಯಬೇಕಾಗಿರಲಿಲ್ಲ. ದುಡಿಯಬೇಕಾದವರು ನನ್ನಂಥವರು. ಹೊಟ್ಟಿ ಕಾವಲಿಯಂತೆ ಕಾವೇರಿದ. ತಂಷಿಸಬೇಕು. ತಂಷಿಸುವ ಪ್ರಯತ್ನದಲ್ಲಿ ಸಾಯಬೇಕಾದರೆ ಸಾಯಬೇಕು ಎನ್ನುವ ಇವರ ಮಾತಿನ ಧ್ವನಿ ಕರ್ಕಣವಾಗಿ ಕೇಳಿದರೂ ಉರು ಬಿಟ್ಟೊ೦ಡುವ ಚಿಂತಯಲ್ಲಿದ್ದ ನನಗೆ ಬಿಡುಗಡೆ ಸಿಕ್ಕಿದುದರಿಂದ ಸವಾಧಾನವಾಗದಿರಲಿಲ್ಲ. ಮರುದಿನವೇ ಟಿಕೇಟು ತೆಗೆದುಕೊಂಡು ಹೊರಡಬಹುದಾಗಿತ್ತು. ಆದರೆ ತಾಯಿಯ ಆಜ್ಞೆ. ಅಬ್ಧುಲ್ಲ ನನ್ನ ಹುಡುಕಬೇಕು! ಈ ಮುಂಚೆ ಅವಕಾಶ ಮಾಡಿಕೊಂಡು ಹುಡುಕಬೇಕಾಗಿದ್ದರೆ, ಆಗ ಇರುವುದೆಲ್ಲ ಅವಕಾಶವೇ! ರಸ್ತೆ ರಸ್ತೆ ಹುಡುಕುವುದಕ್ಕೇನೂ ಆತಂಕವಿರಲಿಲ್ಲ. ತಾನು ಬರೆವ ಮಾತಿನ ಪರಿಣಾಮವೇನಾದೀ ತಂಮ ಗೊತ್ತಿದ್ದರೆ ನನ್ನ ತಾಯಿ ಹಾಗೆ ಬರೆಯುತ್ತಿರಲಿಲ್ಲ. “ಹುಡುಕಿದ್ದೇನೆ; ಸಿಕ್ಕಲಿಲ್ಲ” ಎಂದು ನಂಬಿಸುವುದು ಸುಲಭವಾಗಿತ್ತು. ಆದರೆ ತಾಯಿಯ ಪತ್ರದಲ್ಲಿದ್ದ ಒಂದು ಒಕ್ಕೆ—ನನ್ನ ಹಾಗೆ ಪಾತುವ್ಯನೂ ಒಬ್ಬನೇ ಮಗನ ಮೇಲೆ ಆಸೆಯಿಟ್ಟು ದಿನಗಳನ್ನು ನೂಕುತ್ತಿರುವ ಬಡ ವಿಧವೆಯಲ್ಲವೇ?—ಎಂಬುದು ನನ್ನ ಮನಸ್ಸನ್ನು ಕರಗಿಸಿತು. ಈ ತಾಯಿ ನನ್ನ ತಾಯಿ; ಆ ತಾಯಿ ಅಬ್ಧುಲ್ಲನನ್ನು ಹೆತ್ತತಾಯಿ. ಇವಳು ಅವಳಲ್ಲಿ ಪಕ್ಕಗೊಂಡಿದ್ದಾಳೆ. ಈ ‘ಮಗ’ ‘ಆ ಮಗ’ ನಿಂದ ಭಿನ್ನನಾಗಿರುವುದು ಹೇಗೆ? ಅಬ್ಧುಲ್ಲ ಮುಸುಲ್ಮಣಿನ; ನಾನು ಹಿಂದು. ನಾವು ಪೂರ್ವಕೈ ಮುಶು ತಿರುಗಿಸಿ ವ್ಯಾಧನೆ ಮಾಡುವವರಾದರೆ ಅವನ ಧನ್ಯಾರ್ಥನಾಗಿ ಪಕ್ಕಿಮಂಕ್ಕೆ ನೋಡಿ ನಮಾಜು ಮಾಡುವವರು. ನಾನು ಗೋಪ್ಯಾಜಕ. ಆತ ಗೋಭಕ್ಕೆ. ಹೊರಗಿನ ಭೇದ ಇಷ್ಟಿದ್ದರೂ ನಾನು ನನ್ನ ತಾಯಿಯ ಮಗನಾಗಿರುವಂತೆ ಅಬ್ಧುಲ್ಲ ತನ್ನ

ತಾಯಿಯ ಮಗ. ನನ್ನ ತಾಯಿಗೆ ನನ್ನಲ್ಲಿರುವ ವಾಶ್ವಲ್ಯವನ್ನೂ ಅವನ ತಾಯಿಗೆ ಅವನಲ್ಲಿರುವ ವಾಶ್ವಲ್ಯವನ್ನೂ ತೊಲೆಯಲ್ಲಿಟ್ಟು ತೂಗಿದರೆ ಹೆಚ್ಚು ಕಡಿಮೆ ಕಂಡಿತೆ? ಜೀನು ಯಾವ ಪ್ರಷ್ಪಕೋರ್ತದಲ್ಲಿದ್ದರೂ ಜೀನೇ. ಬಂಗಾರ ಯಾವ ಅದುರಲ್ಲಿದ್ದರೂ ಬಂಗಾರವೇ. ಆ ತಾಯಿಯ ಹಂಬಲು ಹಾಡ್ಯೆಕೆ ಗಳೂ ಕಣ್ಣೀರು ನಿಟ್ಟಿಸಿರುಗಳೂ ಈ ತಾಯಿಯವುಗಳಿಂದ ಬೇರಂಗಿರ ಬಹುದೆ? ಆಕೆಯ ಸ್ತ್ರೀತಿ ಸಂಕಟದ ಎದೆ ಬಡಿತ ನನ್ನ ತಾಯಿಯದಕ್ಕಿಂತ ಕಡಿಮೆ ಆವೇಗವುಳ್ಳದಾಗಿರಬಹುದೆ? ಎಂದೂ ಇಲ್ಲ. ಮಕ್ಕಳು ಮುಖಕ್ಕೆ ಮುಸುಕು ಹಾಕಿ ಗುವ್ನಾಟಿವಾಡುವಂತೆ ನಾವು ಧರ್ಮದ ಮುಸುಕಿನಲ್ಲಿ ಪರಸ್ಪರವಾಗಿ ಬೆದರಿಸುತ್ತೇನೆ. ಬೊಂಬಯಿಯಲ್ಲಿ ನಾನು ಹಿಂದು; ಅಬ್ದಲ್ಲಿ ಮುಸುಲ್ಮಾನ. ನಾನು ಅವನನ್ನು ಹೊಡಿಯಬೇಕು; ಆತ ನನ್ನನ್ನು ತಿವಿಯ ಬೇಕು. ಆದರೆ ನನ್ನ ಹಳ್ಳಿಗೆ ಕಾಲಿಟ್ಟಿದನೆ ನಾವು ಅಣ್ಣ ತಮ್ಮಂದಿರಲ್ಲವೇ? ನಾವು ಒಡಗೂಡಿದ ಶಾಲೆ; ಹಣ್ಣಿತಿಂದ ಚೂರಿಮುಳ್ಳು ಗಿಡ; ಸುತ್ತಿದ ಮಜಲು; ಹಾರಿದ ದರೆ; ಏರಿದ ಗುಡ್ಡ—ಎಲ್ಲವೂ ನವ್ಯನ್ನು “ಇಲ್ಲಿಯೇ ನಿಮ್ಮ ಮನೆ; ಇಲ್ಲಿಯೇ ನಿಮ್ಮ ಜೀವದ ಬೇರು; ಈ ಹೊಲದ ಮುದ್ದು ಕೊಸುಗಳು ನೀವು; ಒಂದೇ ಹೊಟ್ಟಿಯಿಂದ ಹೊರಟಿಂದ ಅಣ್ಣ ತಮ್ಮಂದಿರು ನೀವು” ಎಂದು ಶಾಗಿ ಕರೆಯುವಾಗ “ಅಲ್ಲ” ಎನ್ನವುದು ಸಾಧ್ಯವೇ? ಹಾತುನ್ನಿಸಿಗೆ ಪ್ರತ್ರದಾನ ಮಾಡುತ್ತೇನೇ—ಎಂದು ಹುಡುಕಾಡಲು ನಿರ್ಧರಿಸಿದೆ.

ಆದರೆ ಹುಡುಕುವುದು ಎಲ್ಲ ಹೇಗೆ? ನ್ಯೂಬಿಟ್ಟು ಅಲೆಯುವ ಹಾಗಿಲ್ಲ. ಮನ ಬಂದ ಕಡೆ ವಿಚಾರಿಸುವ ಹಾಗಿಲ್ಲ. ನಾನು ಆ ಜಾತಿಯ ಒಬ್ಬನನ್ನು ಹಡುಕುತ್ತೇನೆಂದರೆ ನನ್ನ ಪ್ರಾಣಕ್ಕೆ ಸಂಚಕಾರ ಅಗಲೂ ಬಹುದು ಅವನು ಇರುವನೇಲೇ ಎಬ್ಬಾದರೂ ಇರುವನೇಲೇ ಗೊತ್ತಿಲ್ಲ. ಒಂದು ವೇಳೆಗೆ ಗೊತ್ತು ದರೆ ಅವನಿರುವಲ್ಲಿಗೆ ಹೋಗುವುದಾದರೂ ಹೇಗೆ? ಯಾರಿಂದಲಾದರೂ ವಿಳಾಸ ತಿಳಿದು ಪತ್ರ ಬರಿದೆನಂದರೆ ಆತ ಉತ್ತರ ಕೊಡುವನೇ? ಒಂದು ವೇಳೆ ಕೊಟ್ಟಿನಂದರೆ ಅವನದೇ ಉತ್ತರ ಎಂದು ನಂಬುವುದು ಹೇಗೆ? ಆತನ ಸಜೀನ ನೂತನಿ ಕಣ್ಣನು ಒಂದೆ ಗೋಚರಿಸಬಾ ವರೆಗೆ ಅವನಿರವನ್ನು ಒಪ್ಪಿ ಕೊಳ್ಳುವುದಕ್ಕೆ ಆಸ್ತಿಸಬುಂಟಿ? ಆತನಿಲ್ಲಿಗೆ ಬರುವುದುಂಟಿ? ಸಾಧ್ಯವೇ? ತಾಯಿ ದೊಡ್ಡ ಒಗಟಿನ್ನೆ ಕೊಟ್ಟಿದ್ದಳು. ಬಿಜ್ಞಾವುದು ಹೇಗೆ? ತಿಳಿಯಲ್ಲ.

ನನ್ನ ಮಾಗಣೆ ಶ್ಯಾಸ್ತಿಭಾಗರು ಅಣ್ಣಪ್ಪಯ್ಯನವರ ಮಗ ನಾಣ್ಯಪ್ಪ ಯ್ಯಾನವರು, “ಎ. ಎನ್. ಬಾಳೂರ್ ಕಂಪನಿ” ಎಂಬ ಹೆಸರಲ್ಲಿ ಪಿಂಗಾಣಿಯ ಹರದನ್ನ ಸಾಗಿಸುತ್ತಿದ್ದಾರೆಂದು ನನಗೆ ಗೊತ್ತು. ಹಲವು ವೇಳೆ ಅವರು ನನ್ನನ್ನ ಕಂಡುದೂ ಉಂಟು. ಮುಸುಲ್ಮಾನರ ಬೀದಿಯ ಒತ್ತಿನಲ್ಲಿಯೇ ಅವರ ಅಂಗಡಿ ಮಂಡಿ. ಹೋಗುವುದೂ ಬರುವುದೂ ಅಪಾಯಕರ. ನೇರಾದ ದಾರಿಯನ್ನ ಬಿಟ್ಟು ಸುತ್ತಾಡಿಯಾದರೂ ಬಾಳೂರರಲ್ಲಿಗೆ ಹೋಗಿ ಬರೋಣ; ಎಂದು ತೋರಿತು. ಒಂದೆರಡು ವರ್ಷಗಳ ಹಿಂದೆ ಸಟ್ಟು ಆಡುತ್ತಿದ್ದ ಅಬ್ದುಲ್ಲನ ಕತೆಯನ್ನ ಅವರೇ ನನಗೆ ಹೇಳಿದ್ದರು. ವ್ಯಾಪಾರಿಗಳಿಗೆ ತಿಳಿಯುದುದಿಲ್ಲ. ಅವರೋದದ ಜಾತಕಗಳಿಲ್ಲ. ಎಂಬ ಕಾರಣದಿಂದ ಬಾಳೂರರ ಪಿಂಗಾಣಿಯ ಮಂಡಿಗೆ ಹೋಗಿ, ಅವರನ್ನ ಕಂಡು ಸ್ವಲ್ಪಕಾಲ ಯೋಗಕ್ಕೇವಾಗಳನ್ನಾಡಿ ಹೊರಡುವಾಗ ಮುಖ್ಯ ವಿಷಯವನ್ನೆತ್ತಿದೆ.

“ಯಾರು ನೋಯುದ್ದಿನ ಬ್ಯಾರಿಯ ಮಗನೆ?” ಎಂದವರು ಅಪಹಾ ಸ್ವದ ಸ್ವರದಲ್ಲಿ ಪ್ರಶ್ನಿಸಿದರು.

“ಹೋದು; ಅವನೇ!”

“ಅವನೇನು ರಕ್ತ ಸಂಬಂಧಿಯೆ?”

“ಸ್ವೀಕ ಸಂಬಂಧಿ!”

“ಒಳ್ಳಿಯ ಸ್ವೀಕಿತರನ್ನು ಇಟ್ಟುಕೊಂಡಿದ್ದೀರಿ ನಾಯಕರಿ!” ಎಂದವರು ವಿಕಟವಾಗಿ ನಕ್ಕರು.

“ಹಿಂದಿನ ಪರಿಚಯ ನಾಣ್ಯಪ್ಪಯ್ಯ! ಹಳೆಯ ಚಟ್ಟ—ಹಳೆಯ ರೋಗ—ಹಳೆಯ ಸ್ವೀಕ . . . ಇನ್ನಗಳನ್ನ ಬಿಡುವುದು ಕಷ್ಟವಲ್ಲವೆ?”

“ಅದು ನಿಜವೆ. ಆದರೆ ಈ ಕಾಲ ಹಳತಲ್ಲವನ್ನೇ? ಈ ಬೊಡ್ಡಿ ಮಕ್ಕಳು ಪಾಕಿಸ್ತಾನಕ್ಕೆ ಹೋಗುತ್ತಾರೆ. ಹೋಗುವ ಮುಂಚೆ ಹಿಂದುಸ್ಥಾನ ವನ್ನ ಹಾಳಾಗೆಡವಿ ಹೋಗುತ್ತಾರೆ. ಸಾಧ್ಯವಿರುವಷ್ಟು ಜನಗಳನ್ನ ಕೊಂಡು ಹೋಗುತ್ತಾರೆ. ಮತ್ತೆ ನಿನ್ನ ಅಬ್ದುಲ್ಲನನ್ನೇನು ಮಾಡುವೆ? ಕೊರಳಿಗೆ ಕಟ್ಟಿಕೊಳ್ಳುವೆಯೋ? ಅಧವಾ ವಾಕಿಸ್ತಾನಕ್ಕೆ ವಲಸೆ ಹೋಗುವೆಯೋ?” ಎಂದು ಜರ್ಣಿನಿಂದ ನನ್ನನ್ನ ಪ್ರಶ್ನಿಸಿದರು.

“ಎಲ್ಲ ಧರ್ಮಗಳಲ್ಲಿಯೂ ತಿಳಿಗೇಡಿಗಳಿದ್ದಾರೆ!”

“ನಿಜ; ಆದರೆ ಹೀಗೂ ಮಾಡಬೇಕೆ? ಹಿಂದುಗಳು ಹೀಗೆಂದೂ ಮಾಡಿಯಾರೇ?” ಎಂದು ಬಾಳುರರು ನೂರಾರು ಉದಾಹರಣೆಗಳನ್ನಿತ್ತು ಮುಸಲ್ಲಾನ ಧರ್ಮವೋಂದೇ ಪಾತಕ ಧರ್ಮವೆಂದೂ, ಹಿಂದೂ ಧರ್ಮವೋಂದೇ ಪಾವನ ಧರ್ಮವೆಂದೂ ಸಿದ್ಧಾಂತ ಪಡಿಸಿದರು. ನಾನೆನರನ್ನು ಅಕ್ಷೇಪಿಸಲಿಲ್ಲ. ಅವರ ಸಿದ್ಧಾಂತ ನನಗೆ ನೇಚ್ಚಲೂ ಇಲ್ಲ. ನಾನು ಬಂದುದು ಅಬ್ಧಲನ ತುಬ್ಬಿಗೆ. ಅನನ್ತ ಬೇರೇನಾಗಿದ್ದರೂ ಚಿಂತೆಯಿಲ್ಲ. ಅಬ್ಧಲನ ನಾಗಿದ್ದರೆ ನಾಕು. ನಾನು ಚೊಂಬಯಿಗೆ ಹೊರಟಿಂದು, ನನ್ನನ್ನು ಮನೆಗೆ ಬರವಾಡಿ ಎಳೆನೀರು ತನಿಹಣ್ಣಿಗಳನ್ನು ಕೊಟ್ಟಿ ಕಣ್ಣೀರಿನ ಸೇಸೆಯಿಂದ ಹರಸಿ ಕಳುಹಿಸಿದ ವಾತುನ್ನನ ಮಗ ಅಬ್ಧಲನೆಂದಾದರೆ ಸಾಕು. ಒಳಭಾವನೆಗಳನ್ನು ನಾನು ಪ್ರಕಟಿಸಲಿಲ್ಲ. ಒಂದು ನಿಮಿಷ ವರ್ಣನಿಯಾಗಿದ್ದ ನನ್ನದೆಯನ್ನೊಳ್ಳಿದ ಹಿಂಗಾಳಿಯ ವ್ಯಾಪಾರಿಗಳು ಹೀಗೆಂದರು:

“ಮಿಷ್ಟ್ರ್ ನಾಯಕ್! ಈ ಹುಷ್ಟಾಟಿ ಬೇಡ. ಅಬ್ಧಲ ಇದ್ದಾನೋ.... ಈ ಮುಂಚೆ ಯಾವುದಾದರೀಂದು ಚರಂಡಿಯಲ್ಲಿ ಬಿದ್ದ ಕೊಳೆತುಹೋಗಿದ್ದಾನೋ? ಯಾರು ಬಲ್ಲರು? ಆತ ಶುದ್ಧ ಪೋಕರಿಯಾಗಿದ್ದಾನೆ. ಹಸಿ ಪುಂತನಾಗಿದ್ದಾನೆ. ಇಂಥನರನ್ನು ಪುಸಲಂಯಿಸುವ ಪಾಕಿಸ್ತಾನಿಗಳು ತುಂಬ ಇದ್ದಾರೆ. ದುಡ್ಡ ಕೊಡುತ್ತಾರೆ; ಹೆಂಡ ಕುಡಿಸುತ್ತಾರೆ. ಶಸ್ತ್ರ ಕೊಡುತ್ತಾರೆ. ಕಾಫರರನ್ನು ಕೊಲ್ಲಿ! ಸೂರೆ ಮಾಡಿ! ಸುಲಗೆ ಮಾಡಿ! ಎಂದು ಕಳುಹಿಸುತ್ತಾರೆ. ಇಂಥನರ ಕಾರಣದಿಂಥ ಚೊಂಬಯಿ ದೊಡ್ಡ ರಾರವನಾಗಿದೆ. ದುಡ್ಡಿರುವರು ಮಂದ್ರತ್ವ ಮಾಡಿ ಹಿಂದೆ ಉಳಿದುಬಿಡುತ್ತಾರೆ. ಇವನಂತಹ ಅನ್ನದಾಶರು ಸಾಮಿರಾರು ಮಂದಿಯನ್ನಿಟ್ಟಿಕೊಂಡು ತಮ್ಮ ಹಟ್ಟವನ್ನು ವೆರೆಯಿಸುತ್ತಾರೆ. ಹಾಗಾದರೆ ನನ್ನಂಥವರು ಮುಸಲ್ಲಾನ ನರ ನೆರೆಯಲ್ಲಿಯೇ ಹೇಗೆ ವಾಸಿಸುತ್ತಾರೆ? ಎಂದು ನೀನು ಕೇಳಬಹುದಲ್ಲ. ನಮ್ಮದೂ ಅದೇ ವಿಧೇ. ಮುಖ್ಯನ್ನು ಮುಳ್ಳಿನಿಂದ ಜುಚ್ಚಿ ತೆಗೆಯಬೇಕು. ಒಂದೇಟಿಗೆ ಹತ್ತೇಟಿ ಕೊಡಬೇಕು ಎನ್ನುವುದೇ ನಮ್ಮ ಇಂದಿನ ಮಂತ್ರವಾಗಿರಬೇಕು. ನಿನ್ನ ಗಾಂಧಿಯ ಅಹಿಂಸೆ ಈ ಮೃಗಗಳ ಮಧ್ಯದಲ್ಲಿ ಅಲ್ಲ. ಅದು ಬ್ರಿಟಿಷರ ಮಧ್ಯದಲ್ಲಿ ಆಯಿತು. ಅವರು ದುಷ್ಪರಾದರೂ ಮನುಷ್ಯರಷ್ಟು:.” ಎಂದು ರಾಜಕೀಯಕ್ಕೂ ಇಳಿದರು. “ಹಾಗಾದರೆ ನಿಮಗೆ ಅಬ್ಧಲನ ಸುಳವು ಹತ್ತಲ್ಲ!” ಎಂದು ಮಾತಿಗೆ ತಡೆ ಹಾಕುವುದರಲ್ಲಿದ್ದ.

“ನಿನ್ನ ಅಬ್ಧಲನೋ.... ಅವನ ಪುರಾಣವನ್ನು ಬಿಚ್ಚುತ್ತೇನೆ”

ಎಂದರು ಮೌದಲು ಮಾಡಿದರು: “ಒಂದು ತಿಪಳ ಹಿಂದಿನ ಕಡೆಯಿದು. ರಾತ್ರಿ ಒಂಬತ್ತು ಫಂಟೀಯಾಗಿತ್ತು. ಅಂಗಡಿ ಬಾಗಿಲುಗಳು ಬೀಳುವುದರಲ್ಲಿದ್ದವು. ಫಕ್ಕನೇ ಹತ್ತೀಂಟಿ ಜನ ಓಡಿಬಂದರು. ಬಾಗಿಲನ್ನೇ ಲೇದು ಬಲಾತ್ಮಾರದಿಂದ ನುಗ್ಗು ವುದರಲ್ಲಿದ್ದರು. ಕಾಯಾತ್ತಿದ್ದ ಜಾನನನ್ನು ಕೊರಳೋತ್ತಿ ರಸ್ತೆಗೆ ಬೆದರು. ಒಳಗೆ ಶಾಲಿಟ್ಟಿರು. ನನಗೀ ಮಕ್ಕಳ ಬುದ್ಧಿ ತಿಳಿಯಬೇ? ನಾನು ಹತ್ತೀಂಟಿ ದಹಿಗರನ್ನು ಸಾಕುತ್ತೀನೆ. ಕೋರಿ ಗುಂಡುಗಳನ್ನು ಒದಗಿಸುವುದೇನೂ ಕಷ್ಟವಿಲ್ಲ. ಕರೆನ್ನಿ ನೋಟಿಗಳಿಂದ ಕೋರಿ ಗುಂಡುಗಳು ತಯಾರಾಗುತ್ತ ವಲ್ಲವೇ? ನನ್ನ ಕಡೆಯವರು ಬಂದು ಈ ಪುಂಡರ ಮೇಲೆ ಬಿಡ್ಡರು. ಎಂತಹ ಒಕ್ಕಿಯ ಮದ್ದಿ? ಸರಕಾರದಿಂದ ಸಹಾಯಪಡೆಯಬೇಕಾಗಿದ್ದರೆ, ಪುಂಡ ರಿಂದ ಸಾಲಿಗೆ ಮಾಡಿಸಿಕೊಂಡು, ಕೊಲೆ ಮಾಡಿಸಿಕೊಂಡು, ಫಿರ್ಯಾದಿ ‘ಹೂಡಬೇಕು’ ನನ್ನದು ಸುಲಭೋಪಾಯ... . . . ಗುದ್ದಗೆ ಗುದ್ದ... ಸುಲಿಯ ಬಂದವರು ನನ್ನ ಜನಗಳನ್ನು ಕಂಡು ಅಲ್ಲಿಯೇ ಮಾಯವಾಗಿ ಬಿಟ್ಟಿರು. ಅವರ ಪೈಕಿ ಒಂದು ಜನಕ್ಕೆ ನಿನ್ನ ಅಬ್ಬುಲ್ಲನ ಚಹರೆಯೇ ಇತ್ತು. ಹಿಂದೆ ಕೇಳಿದುದೂ ಅಂದು ಕಂಡುದೂ ಒಂದೇ ತರ. ಅವನೇ ಆತನೇಂಬುದ ರಲ್ಲಿ ನನಗಂತೂ ಸಂದೇಹವಿಲ್ಲ. ಅವಳ ಮಗ... ಇವನ ಮಗ ಎಂದು ನೋಡುವ ಕಾಲ ಇದಲ್ಲ. ಈ ದುಷ್ಪರ ಕತ್ತಿ ಕೋರಿಗಳಿಗೆ ಬಲಿಯಾಗಿ ಬಿಡ್ಡ ಈ ಬಡವಾಯಿಗಳಿಗೆ ತಾಯಿತಂದೆಗಳಿಲ್ಲವೇ? ಎಷ್ಟೋ ಜನರನ್ನು ಕೊಂದಿದ್ದಾರೆ. ಇವರ ತಾಯಿತಂದೆಗಳ ವಿಷಯದಲ್ಲಿ ಮರುಕಪಟ್ಟಿವರಾರ? ‘ಶ್ವರಂ ಪ್ರತಿ ಶಾರ್ಯಂ! ’ ಶಾಸ್ತ್ರ ಹಳೆಯದಾದರೂ ಅದರಲ್ಲಿರುವ ಪ್ರತಿಯೊಂದು ಮಾತ್ರ ಹೊನ್ನಿಗಿಂತ ಮೇಲು. ಅವಿವೇಕಮಾಡಬೇಡಿನಾಯಕರೇ... . . . ನಿಮಗೂ ಒಬ್ಬಳು ತಾಯಿಯಾದ್ದಾಳೆ. ಪಾತುಮ್ಮನ ತಾಯಿಗೆ ಪಾಕಿಸ್ಥಾನದಲ್ಲಿ ಸ್ಥಳವುಂಟಿ; ನಿನ್ನ ತಾಯಿಗೆ?”

“ಹಾಗಾದರೆ ಆ ಆಸೆಯನ್ನು ಬಿಟ್ಟು ಬಿಡುತ್ತೀನೆ” ಎಂದು ಬಾಳೂರರ ಸಮಾಧಾನಕ್ಕಾಗಿ ಹೇಳಿ ಮನಸ್ಸಿನಲ್ಲಿ ಅಬ್ಬುಲ್ಲನ ಸ್ವರಕ್ಷೇಯನ್ನೇ ಆತುಕೊಂಡು ಅಲ್ಲಿಂದ ಹೊರಟೆ. ಬಾಳೂರರು ನನ್ನನ್ನು ಒಬ್ಬನನ್ನೇ ಬಿಡಲಿಲ್ಲ. “ನಿಮಗೇ ಅಬ್ಬುಲ್ಲನ ತಾಯಿಯ ಮೇಲೆ ಕನಿಕರವಾದರೆ ನನಗೆ ನಿಮ್ಮ ತಾಯಿಯ ಮೇಲೆ ಕನಿಕರ. ಇನ್ನು ಮುಂದೆ ನಿಂವಿಲ್ಲಿಗೆ ಬರಬೇಡಿ. ನಾನಾದರೋ ಸಭ್ಯರಿಗೆ ಸಭ್ಯರು... ಪುಂಡರಿಗೆ ಪುಂಡರು. ಬರೆಯುವ ಲೆಕ್ಕಣಿಕೆ ನಿಮ್ಮ ಎದೆ ಧೈಯರವನ್ನೆಲ್ಲ ಹೀರಿಬಿಟ್ಟಿದೆ.” ಎನ್ನತ್ತು ಟ್ರಾಮು ಒಂದಿ ನಿಲ್ಲುವಲ್ಲಿಯವರಿಗೆ

ನನ್ನೊಳಣನೇಯೇ ಬಂದರು. ಒಂದು ಬಂಡಿ ಆಗಲೆ ಹೋಗಿತ್ತು. ಇನ್ನೊಂದು ಬರಲು ಸ್ವಲ್ಪ ತಡವಿತ್ತು. “ಜಾಗ್ರತೆ! ಜಾಗ್ರತೆ! ಸುತ್ತಲೂ ಕಣ್ಣು ತಿರುಗಿಸಿ ಕೊಳ್ಳಿ... ಅನೇಕ ವೇಳೆ ಇಂತಹ ಸ್ಥಳಗಳಲ್ಲಿ ರಕ್ತಪಾತವಾಗುತ್ತದೆ..” ಎಂದರು ಜಾಗ್ರತೆಕೊಟ್ಟಿರು. ಇರಬಹುದು. ಅಲ್ಲವೆನ್ನುವಷ್ಟು ಜಳ್ಳಿನ ಮೂರ್ಧ ವಾರಣಿಯಾದ ನನಗುಂಟೇ? ಬಾಳಾರರು ಹೇಳಿದಂತೆ ಸುತ್ತಲೂ ಕಣ್ಣು ಹೊರಳಿಸುತ್ತೂ ಇದೆ.

ಒಂದು ನಿಮಿಷ ಆಗಿರಲಿಲ್ಲ. ನವ್ಯ ಕಣ್ಣಿಗೆ ಕಾಣುವಷ್ಟು ದೂರದಲ್ಲಿ ಏನೋ ಗಲಭೇಯಾದಂತೆ ತೋರಿತು. ಜನರು ಓಡತೋಡಗಿದರು ಅದೇಂದು ಕಿರಿಯೋಣಿ. ಹಣಟ್ಟಿನಿಂದ ಜೀನು ನೊಣಗಳು ಹಾರುವಂತೆ ನೂರಾರು ಮಂದಿ ಒಡಿಬರುತ್ತಿದ್ದರು. ಸಿಳ್ಳಿಗಳೂ ಕೇಳಿಸಿದವು ಭವಂತಿಲ್ಲ. ಓಡಬೇಡಿರಿ ನಾಯಕರೇ! ಈ ವರಾರದ ಪೋಲೀಸು ವಡೆಗಳಿಗಲ್ಲ ನನ್ನ ಗುರುತಿದೆ ನಾನು ಜತೆಯಲ್ಲಿರುವುದರಿಂದ ನಿನುಗೆ ಭಯುವಿಲ್ಲ... ಎಂದರು ಪರಿಸ್ಥಿತಿಯ ವಿಷಮವೇಯನ್ನು ತಿಳಿಸಿದರು. ಅವರ ಮಾತ್ರ ನನ್ನ ಎದೆಯನ್ನು ಕಾಡಿತು. ಬಂಳೂರರ ಬಳಿಯಲ್ಲಿದ್ದೇನೆ ಎಂಬುದೊಂದೇ ನನ್ನ ಧೈರ್ಯಕ್ಕೆ ಕಾರಣ ವಾಗಿತ್ತು ಕದಲದೆ ನಿಂತೆ.... ಅಳುಕದವನಂತೆ ನಿಂತೆ.... ಗಲಭೇ ಅಲ್ಲಿಂದಲ್ಲಿಗೇ ನಿಲ್ಲುವ ಹಾಗೆ ತೋರಿತು. ಓಡುವ ಜನ ಆ ಕಡೆಗೇ ಓಡು ತ್ವಿದ್ವರಲ್ಲದ ಈ ಕಡೆಗೆ ಬರುತ್ತಿರಲಿಲ್ಲ. ಆದುದರಿಂದ ನನ್ನ ಧೈರ್ಯದ ಭಂಡವಳ ಹೆಚ್ಚುವುದಕ್ಕೆ ತೋಡಿತು. ಓಡುವವರನ್ನು ನೋಡುವುದರಲ್ಲಿ ಆಸಕ್ತಿಯಾ ಹಣಟ್ಟಿತು. ಹಲವು ಟೊಪ್ಪಿಗಳು, ಹಲವು ಮುಂಡಾಸುಗಳು, ಕಂಡು ಕಾಣಿದಾದವು ಆದರೆ ಒಂದು ಮುಖ ಕಂಡು ಕಾಣಿದಾಗಲಿಲ್ಲ. ನನ್ನ ನೆನಪನ್ನು ಕೆದರುವ ಹಾಗೆ ತೋರಿತು. ಎಲ್ಲಿನ್ನು ನೋಡಿರಬಹುದಾದ ಮುಖವೆಂಬ ಅನುಮಾನವಾಯಿತು ಓಡಿದ ನೂರಾರು ವಂದಿಯಲ್ಲಿ ಅದೊಂದೇ ಮುಖ ನನ್ನ ಗಮನವನ್ನು ಸೆಳೆಯಬೇಕೆ? ಖಂಡಿತ.... ಈ ಮುಖವನ್ನು ಕಂಡಿದ್ದೇನೆ.... ಅಬ್ಬಲ್ಲಿನನ್ನೇ ಹೋಲುವ ಮುಖ... ಎತ್ತರವೂ ಅಷ್ಟೇ... ನಡೆಯುವ ಹದನೂ ಹಾಗೆಯೇ... ಮುಖದಲ್ಲಿನೇ ಸ್ವಲ್ಪ ವೃತ್ತಾಸವಾದಂತಿದೆ. ಆದರೆ ಕೆರೆಕೋಡಿಯಾ ವಾತುವುನೇಂಬ ಬಡ ನಿಧನೆಯ ಮಗನ ಗುರುತುಕೊಡದಂತಹ ವೃತ್ತಾಸವೇನೂ ಆಗಿರಲಿಲ್ಲ. ಸಂದೇಹವಿಲ್ಲ, ಕೂಗಿಬಿಡುತ್ತೇನೇ... ಆತನ ತಾಯಿಯ ಕರೆಯನ್ನು ಅವನ ಕಿವಿಗೆ ಮುಟ್ಟಿಸಿ ಬಿಡುತ್ತೇನೇ. ಇಷ್ಟಾದರೆ ಕೆಲಸ ತೀರಿತು. ತಾಯಿಯ

ಆಚ್ಚೆಯನ್ನು ಸೇರವೇರಿಸಿದಂತಾಯಿತು . . . ನಾದು ಏಣಿಸುತ್ತಾ ಬಳಿಯಲ್ಲಿದ್ದ ಬಾಳೂರರ ಸೆನಪಿಲ್ಲದೆ, ಉಚ್ಚು ಸ್ವರದಲ್ಲಿ “ಅ ಬ್ರೋ . . ದು . .” ಎಂದೆರಡಕ್ಕರ ಗಳನ್ನು ಒದಗಿಸಿನೋ ಇಲ್ಲವೋ . . . ಬುಸುಗುಟ್ಟಿನ ಸರ್ವನಂತೆ ಪಿಂಗಾಣಿಯು ಹೃಷಿಕಾರಿಗಳು ನನ್ನ ಮೇಲೆ ನೆಗೆದರು). ಕೊಂಟಿಕ್ಕೆ ಬಲವಾಗಿ ಚಿಪ್ಪಟಿದರು. “ಮುಚ್ಚೆ ಬಾಯಿ!” ಎಂದು ರೋಷಾವೇಶದಿಂದ ಗದರಿಸಿದರು. ಅವರ ಕೋಂಪನೆ ಅಬ್ಬುಲ್ಲ ಎಂಬ ನಾಮದ ಕೊನೆಯಕ್ಕರವನ್ನು ನನ್ನ ಗಂಟಿಲಿನಿಂದ ಕಿತ್ತು ನುಂಗಿಬಿಟ್ಟಿತು. ಮಹಾಪರಾಧ ವಾಡಿದವನಂತೆ ನಾನು ಬೆವ್ವನಾದೆ. ಬಾಳೂರರು “ಏನು ಅವಿನೇಕ ಇದು ನಾಯಕರೇ! ಆ ಹೆಸರನ್ನು ಎತ್ತಿದ್ದೀರೆ ಮನಾಗುತ್ತಿದ್ದಿತೆಂದು ಬಲ್ಲಿರಾ? ಆ ದುಷ್ಪರ ನೈರ್ಬಿಂಬಿ ನವ್ನ ಮೇಲೆ ಬೀಳ ಬಹುದಾಗಿತ್ತು. ಇಲ್ಲಿ ಬಂದು ನಿಂತ ಹಿಂದೂ ಪ್ರೇಯಾಣಿಕರು ಖತ್ತಿಗೊಂಡು ನವ್ಯ ಮೇಲೆ ಬೀಳಬಹುದಾಗಿತ್ತು. ಹಿಂದಿನ ಕಾಲದಲ್ಲಿ ಅವರವರ ವೇಷದಿಂದ ಅವರವರ ಧರ್ಮವನ್ನು ಕಂಡುಹಿಡಿಯ ಬಹುದಾಗಿತ್ತು. ಈ ಮಾರಾಮಾರಿ ಆರಂಭವಾದ ಮೇಲೆ, ಹಿಂದುಗಳಿರು? ಮುಸಲ್ಮಾನರಾರು? ಶತ್ರುಗಳಾರು? ಮಿತ್ರರಾರು? ತಿಳಿಯುವುದು ಕಷ್ಟವಾಗಿದೆ. ಒಂದು ಜಾತಿ ಇನ್ನೆಲ್ಲಂದು ಜಾತಿಯ ವೇಷದಲ್ಲಿ ಸಂಚರಿಸುತ್ತಿದೆ. ಇಷ್ಟಾ ತಿಳಿಯದ ನಿಮಗೆ? ನಿಮಗೆ ಅಬ್ಬುಲ್ಲನ ಹಾಚ್ಚು ಹಿಡಿದಿದೆ. ಉಂಗೆ ಸುಖವಾಗಿ ತಲಿಸಿದ ಮೇಲೆ ಅಬ್ಬುಲ್ಲನ ಸಹಸ್ರ ನಾಮವನ್ನು ಜಪಿಸಿದರಾಯಿತು” ಅವರಿಷ್ಟ ಹೇಳುವವ್ಯಾ ರಲ್ಲಿ ಟುಪ್ಪಮು ಬಂತು. ಜನರ ಒತ್ತಂಟಿ ಬಹಳವಾಗಿತ್ತು. ಸ್ಥಳ ಸಿಕ್ಕಿದರೆ ಬದುಕಿದೆ ಎಂದು ಘಕ್ಕನೆ ಒಳಗೆ ಹಾರಬಿಟ್ಟು. ಟುಪ್ಪಮು ಹೊರಟಿತು. ಬಾಳೂರರಿಗೆ ಒಂದು ನಮಸ್ಕಾರಕೊಡುವುದಕ್ಕೂ ಅವಕಾಶವಿರಲಿಲ್ಲ.

ಟುಪ್ಪಮುನ ಒಳಗಿದ್ದವರು ನಗುತ್ತಿದ್ದರು. ಯಾರೋ ತಂಟಿ ಮಕ್ಕಳು ಪಟ್ಟಾಕಿ ಸ್ಟೇರೆಂಡ್‌ರ ಆಧ್ಯಾತ್ಮಿಕೇಳಿ ಬೀದಿಯುದ್ದ ಕ್ಷಮೆ ಜನರು ಓದಿದರೆಂದೂ, ಪ್ರೋಲೀಸರು ಬರಬೇಕಾಯಿತೆಂದೂ ಕೊನೆಗೆ ಯಾವ ಅವಾಂತರವೂ ಆಗಲಿಲ್ಲ ವಂದೂ ಒಳಗೆ ಕ್ರಿಳಿತವರೆಂಬಿರು ಆಡುತ್ತಿದ್ದರು. ನನಗೆ ಅದನ್ನು ಕೇಳುವ ಕುತೂಹಲವಿರಲಿಲ್ಲ. ಕೇಳಬಹುದಾಗಿದ್ದರೆ ಅಬ್ಬುಲ್ಲನ ಸಮಾಜಾರವನ್ನು ಕೇಳಿತ್ತಿದೆ. ಅಬ್ಬುಲ್ಲ ಅಲ್ಲಿದ್ದನೇ? ಎಂದು ಪ್ರಶ್ನಿಸುತ್ತಿದೆ. ನನಗೆ ಅಬ್ಬುಲ್ಲ ಬಾಲ್ಯಸ್ವೇಹಿತ, ಅವಿಗೇನಾಗಬೇಕು? ಟುಪ್ಪಮುನ ಒಳಗಿದ್ದವರೆಲ್ಲ ನನ್ನ ಧರ್ಮದವರು. ಆದರೂ ನನ್ನನ್ನು ಸಂದೇಹ ದೃಷ್ಟಿಯಿಂದ ನೋಡಿದರು; ಆಪಾದ ಮಸ್ತಕವಾಗಿ ನೋಡಿದರು. ವೇಷವಲ್ಲಿಸಿದ ಕಳ್ಳನೇನೋ ಎಂದು ಪರೀಕ್ಷೆಸು

ವಂತೆ ನೋಡಿದರು. ನಾನು ಚಿಕ್ಕವನಾಗಿದ್ದಾಗ ತಾಯಿ ಪ್ರೀತಿಯಿಂದ ತೊಡಿ ಸಿದ ಒಟ್ಟಿ ನನ್ನನ್ನ ಆ ದಿನ ಬದುಕಿಸಿತು.

ಬಾಳೂರರಲ್ಲಿಗೆ ಹೋದುದರಿಂದ ಮತ್ತೆ ಯಾವ ಲಾಭವಾಗಿದ್ದರೂ ಒಂದು ತಿಳಿವಳಿಕೆಯಾಯಿತು. ದೈತ್ಯಭಾವ ಮೈಯನ್ನ ಮಾತ್ರ ಅಂಟಿರುವ ದಲ್ಲಿ. ಹಲವರ ಜೀವದ ಆಳದಲ್ಲಿ ಬೇರುಬಿಟ್ಟಿದೆ. ಒಬ್ಬನಿಗೆ ಇನ್ನೊಬ್ಬನಲ್ಲಿ ನಂಬಿಕೆಯಿಲ್ಲ. ಒಂದು ಧರ್ಮದವನು ಇನ್ನೊಂದು ಧರ್ಮದವನು ಬದುಕಲು ವಾತ್ರವಾದ ಸ್ಯಕ್ತಿಯೆಂದು ಎಣಿಸಲಾರ. ಆತನಲ್ಲಿ ಗುಣವಿರಬಹುದೇ? ಹುಡುಕಲಾರ. ಇದ್ದರೆ ಆ ಗುಣವು ಗುಣವೆಂದು ಒಪ್ಪಲಾರ. ಅನ್ಯಧರ್ಮಾರ್ಥ ನಲ್ಲಿ ಗುಣವನ್ನ ರಸುವವನು ಸ್ವಧರ್ಮದೇಶ್ವರಿಗೆ ಎನ್ನುವಂತಹ ವಾವ ಬುದ್ಧಿಯನ್ನ ಬೆಳೆಯಿಸಿಕೊಂಡಿದ್ದಾರೆ ಜನರು ಈ ಯಾತನಾವಾಯವಾದ ಅನುಭವವು ನನಗಾಡುದು ಇಂದೇ. ತತ್ತ್ವಗಳು ಅಭಿಯೋಗಿಸುವರೆಂಬ ನಿರೀಕ್ಷಣೆಯಿಂದ ಕೋಟಿಗಾವಲಿನ ಭಟ್ಟರು ಎಚ್ಚರದಲ್ಲಿರುತ್ತಾರೆ. ಸ್ವೇಚ್ಛರು ಕೋನಿ ವಾದ್ಯಗಳನ್ನ ಬೆಚ್ಚಿಗಾಗಿ ಇಡುತ್ತಾರೆ. ಹಂಗೆ ಹಚ್ಚು ಜನರೂ ತಮ್ಮ ದುಭಾವವನೆಗಳನ್ನ ಬೆಚ್ಚಿಗಾಗಿ ಕಾದುಕೊಂಡಿದ್ದಾರೆ. ಇಷ್ಟಾದ ಮೇಲೆ ನನ್ನಂಧವರು ಮಾಡುವುದಕ್ಕೇನೂ ಇಲ್ಲ. ಸಾಧ್ಯವಾದರೆ ತಿವಿಯುವುದು. ಇಲ್ಲವಾದರೆ ವಲಾಯನ ಮಾಡುವುದು. ನಾನಲ್ಲಿಗೆ—ಬಾಳೂರರಲ್ಲಿಗೆ, ಹೋಗಿದ್ದಾಗ ಅಬ್ಬಲಿನಂಧವನೊಬ್ಬನನ್ನ ಕಂಡೆ. ನನ್ನ ಹಚ್ಚು ಮವತೆ ಅಬ್ಬಲಿನ ರೂಪವನ್ನ ಹೋದಿರಬಹುದು. ಮನಸ್ಸಿನೊಳಗೆ ಅಬ್ಬಲಿನ ಚಿತ್ರವೊಂದೇ ಇರುವಾಗ ಕಂಡವರೆಲ್ಲ ಅಬ್ಬಲಿರಂಗಿ ಕಾಣುತ್ತಿರುವುದು ಸೇರಿಜಿಗೆವೇನೂ ಅಲ್ಲ. ಬಾಳೂರರ ಮಾತೇ ನಿಜಪಿರಬಹುದು. ಸ್ವಧರ್ಮಾರ್ಥ ಮಧ್ಯದಲ್ಲಿ ಎಂತಹ ಸ್ಥಿತಿಯಿದೆ ಎಂಬ ಅನುಭವ ನನಗಾಗಿದೆ. ಅಬ್ಬಲಿನ ಧರ್ಮಬಂಧುಗಳ ಮಧ್ಯದಲ್ಲಿ ಎಂತಹ ಅಗ್ನಿಕುಂಡ ಉರಿಯಾತ್ಮಿದೆಯೋ? ಯಾರು ಬಲ್ಲರು? ನಾನು ಅವನನ್ನ ಕಾಣುವ ಹಾಗಿಲ್ಲ; ಅವನು ನನ್ನನ್ನ ಹಾಡುಕಿ ಬರುವ ಹಾಗಿಲ್ಲ. ನಿರಪಾಯದ ಎಲ್ಲೆಯಿಂದತ್ತ ಕಾಲಿಡುವುದಕ್ಕೆ ನಾನು ಸಿದ್ಧನಾಗಿಲ್ಲ. ಅವನು ಹೇಗೆ ಸಿದ್ಧನಾಗಿದ್ದಾನು? ಅಥವಾ ಬಾಳೂರರು ಪ್ರತ್ಯೇಕ ಜ್ಞಾನದಿಂದ ಹೇಳಿದುದು ಸತ್ಯವಾಗಿದ್ದರೆ ಆ ಅಬ್ಬಲಿನಿಂದು ನರರೂಪದ ರಾಶ್ವಸನಾಗಿಯೇ ಇರಬೇಕು. ಅವನ ತಳ್ಳಿ ನನಗೇಕೆ?

ನಾನು ಬಾಳ್ಳಾರರನ್ನು ಕಂಡುಬಂದ ಮರುದಿನವೇ ನಗರದ ಕೆಲಭಾಗ ಗಳಲ್ಲಿ ಅವಾಂತರಗಳಾದುವಂತೆ. ಅನಾಯ ಸ್ವಳಗಳಿಂದ ಜನರು ಬುಡಕಿತ್ತು ಹೋಗತ್ತಿಂಥಿದರು. ಒಂದು ವೋಟ್‌ರ್ ಬಂಡಿಯನ್ನೇರಿದ ಕೆಲ ಹತ್ತಾರ್ಕಾರಿಗಳು ಉಪ್ಪಕ್ಕೂ ಗುಂತೆ ಹಾರಿಸುತ್ತಾ ನಡೆದರೆಂದೂ ಹತ್ತೆಂಟಿ ಜನರನ್ನು ಕೊಂಡರೆಂದೂ ನೂರಾರು ಜನರನ್ನು ಗಾಯಗೊಳಿಸಿದರೆಂದೂ ಕಾರನ್ನು ಎಲ್ಲಿಯೇ ಒಂದು ವರಹಾನಗರದ ಸಂದರ್ಭಿಯ ಮರ್ದ್ದುದಲ್ಲಿ ತಲೆತಪ್ಪಿಸಿಕೊಂಡ ರೆಂದೂ ಸುದ್ದಿ ಹರಡಿತ್ತು. ರಕ್ತ ಕುದಿಸುವ ಸುದ್ದಿ. ಇವರಾರು? ಎಂದು ಕೇಳಬೇಕಾಗಿಲ್ಲ. ಹೇಳಬೇಕಾಗಿಲ್ಲ ಬಂದು ಜಾತಿಯ ಜನರು—ಇನ್ನೊಂದು ಜಾತಿಯವರು, ಎಂದು ಸರಕಾರದವರು ವರೀವಾಜಲು ಯಶ್ಸಿಸಿದರು. ಈ ಪಾಠೀಷ್ಠ ಹಿಂಮಂಗಳೀಮ; ಮನೆಲ್ಲಾನೆಲಿಗೂ ಮುಸಲ್ಲಾನೆರಂದು ಹಿಂದುಗಳಿಗೂ ಯಾಕಿತವಾಗಿ ಗೊತ್ತಿತ್ತು. ತಪ್ಪಿ ನಮ್ಮದಲ್ಲಿ ಎಂಬುದು ಮನ್ಮಘರ ನೇತಾವಲಿನ ಸಿದ್ದಾತ ಆ ವೇರೆ ಇತರರೇ ತಪ್ಪಾಗಾರರೆಂದು ಹೇಳಬೇಕಾಗಿಲ್ಲ. ಇಂತಹ ಅವರಾಧ ಸಾಂಪದಿಕರಿಗೆ ಶಿಕ್ಷಣೇನೆಂಬ ದೂ ಹೃಷಿಕಾರ ಸೀತಿಯಲ್ಲಿ ಬರಿದೇ ಇದ ಅಲ್ಲಿ ಅವರ, ಕೂಲೆವಾತಕ ಮಾಡಿದರೆ ಇಲ್ಲಿ ನಾವು ಕೊಲೆ ಮಾಡಬೇಕಂಬುದು ಈ ಶಾಸ್ತ್ರಕ್ಕೆ ಸಮ್ಮತವೇ ಆಗಿದೆ.

ಮುಂದಿನ ದಿನಗೇ ಹೇಗೆ ಕಳೆದಾರೋ ನನಗೆ ಯೋಚನೆ ಹಿಡಿಯಿತು. ಜನರು ಓಡಿಕ್ಕೇ ತೊಡಗಿದ್ದರೆ ಪ್ರೋಲೀಸರೂ ದಂಡಾಳುಗಳೂ ಸರ್ವಾಗಾನಲನ್ನಿಟ್ಟಿದ್ದಾರೆ. ಅಪ್ಪಿತಪ್ಪಿ ಒಂದಡ ಅತ್ಯಿತ್ತ ಇಟ್ಟರೆ ಅವಾಯ. ಜೀನವನ್ನು ಉಳಿಸಿಕೊಳ್ಳಲು ಬಹಳ ಜಾಗ್ರತ್ತೆ ಬೇಕಾಗಿತ್ತು ಯಾವುದರ ಬಗ್ಗೆ ನಾವು ಹೆಚ್ಚು ಶ್ರವಣವಿಂತ್ರಾಗುತ್ತಿದ್ದೋ, ಅದು ಭಾರವಾಗಿಯೂ ತೋರುತ್ತದೆ. ಭಾರವಾದ ಒಡವೆಯೂ ಜಾಗ್ರತ್ತೆಯಿಲ್ಲದೆ ಹೋರಬಹುದಿದ್ದ ಪಕ್ಷದಲ್ಲಿ ಹಗುರವಾಗಿಯೇ ತೋರುತ್ತದೆ. ಪ್ರಾಣವನ್ನು ಶ್ರಮದಿಂದ ಹೋರಬೇಕಾಗಿದೆ. ಬೊಂಬಾಯಿಯಲ್ಲಿ ನಾನಿಗೆ ಇರುವುದು ಅವಶ್ಯವಾಗಿರಲಿಲ್ಲ. ಇಲ್ಲದಿರಲು ಉಪಾಯವಿಲ್ಲ. ಹೋಗುವ ದಾರಿ ಕಟ್ಟಿಹೋಗಿದೆ. ಉಗಿಬಂಡಿಯಲ್ಲಿ ಸ್ಥಳವಿಲ್ಲ; ಬೇರೆ ವಾಗಫವಿಲ್ಲ. ಜೀವವಸಿತಿಯಲ್ಲಿ ಸಿದ್ಧಿಯಲ್ಲಿ ಸಿದ್ಧಿಯತ್ತಿತ್ತು. ಕೇರುತ್ತಿದ್ದ ಬೀಗಿನಂತೆ ಸಿದ್ಧಿಯತ್ತಿತ್ತು. ಬೊಂಬಾಯಿಯ ಯನ್ನು ಹೇಗೂ ಬಿಡುತ್ತೇನೆ. ಬಿಡುವ ವರಿಗೆ ತಾಯಿಯ ಒಡವೆಯಾದ ನನ್ನೀ ಪ್ರಾಣವನ್ನು ಹೇಗಾದರೂ ಕಾಪಡುತ್ತೇನೆ ಎಂದು ಕೋಣಕೆಯಿಂದ ಹೊಟ್ಟೇಲಿಗೂ ಹೊಟ್ಟೇಲಿನಿಂದ ಕೋಣಿಗೂ ಮಾತ್ರ ಸುಳಿದಂಡಿ, ಉಳಿದ

ನೇಳಿಯನ್ನು ಬಾಗಿಲು ಬಲಿತ ಕೋಟಿಯೇ ಲಳಗೆ ಕಳಿಯುತ್ತಿದ್ದೆ. ನಿರುದ್ಯೋಗದ ದಿನ. ಇಡೀ ಹೊತ್ತನ್ನು ಹೇಗೆ ಕಳಿಯುವುದಕ್ಕಾಗುತ್ತದೆ? ಮೂನವಾಗಿ ಕುಳಿತು ಆಲೋಚಿಸುತ್ತಲೂ ವ್ಯಧಿಯ ಭಾರವನ್ನು ಹೆಚ್ಚಿಸುತ್ತಲೂ ಇದ್ದೆ. ಈ ವ್ಯಧಿಯಲ್ಲಿ ಅಬ್ಬುಲ್ಲನಿಗೆ ಒಂದು ಪಾಲು ದೊರಯದಿರುತ್ತಿರಲ್ಲಿ ಅಬ್ಬುಲ್ಲಿ ಬಂದಿದ್ದರೆ ಚೆನ್ನಾಗಿತ್ತು; ಕಂಡಿದ್ದರೆ ಚೆನ್ನಾಗಿತ್ತು. ಅದರೆ ಇದೆಲ್ಲ ಅಸಂಭವ; ಎಲ್ಲಿ ಸತ್ತನೋ, ಏನಾದನೋ ಯಾರು ಬಲ್ಲರು? ಆತ್ಮರಕ್ಷಣೆಯೇಂದೇ ಸದ್ಯದ ಕರ್ತವ್ಯ. ಸ್ವಾರ್ಥವು ಬಲಿಯಿತು. ಮನಸ್ಸು ಕಗ್ಗಲಿ ಕೋಟಿಯಾಯಿತು. ವಜ್ರದ ಗೋಡೆಯಾಯಿತು. ಅದರೊಳಗೆ ಜೀವವು ಭದ್ರವಾಗಿ ಕೂಡಿತ್ತು!

ಸಾಯಂಕಾಲ ಫಂಟೆ ಎಂಟಾಗಿದೆ. ಹೂಟೆಲಿನಲ್ಲಿ ಉಣಿ ತೀರಿಸಿ ಕೋಟಿಯ ಕಡೆಗೆ ಹೆಚ್ಚಿಕಾರಕ್ತಿದ್ದೆ. ಸುತ್ತುಮುತ್ತಲೂ ಕಣ್ಣಾಹಾಯಿಸುತ್ತು ಯಾರಾದರೂ ಬರುವರೇ? ಏನಾದರೂ ಆಗುವುದೇ? ಎಂದು ಪರೀಕ್ಷೆಸತ್ತು ಹೋಗುತ್ತಿದ್ದೆ. ಕಣ್ಣಾಳತೆಯ ವಿಸ್ತಾರದಲ್ಲಿ ದೃಷ್ಟಿಯನ್ನಿಟ್ಟು ತೋರಿಸುತ್ತಿದ್ದೇ. ಚೂರಿಯೇಂದು ನಡ್ಡಾ ಜೀಬಿನೋಳಿತ್ತು ನನ್ನ ಅಂಗರಕ್ಷಣೆಗಾಗಿ. ಬೀದಿಯ ಎರಡೂ ಕಡೆಗಳಲ್ಲಿ ಎತ್ತರ ಕಟ್ಟಿದಗಳು. ವಿದ್ಯುಚ್ಛಕ್ತಿಯ ದೀಪ ಬೆಳಗುತ್ತಿದ್ದರೂ, ಅಲ್ಲಲ್ಲಿ ದಟ್ಟವಾದ ನೇರಳೂ ಬೀಳುತ್ತಿತ್ತು. ಜನರ ಓಡಂಟ್ವೂ ಇತ್ತು. ಗುಂಪಾಗಿ ಹೋಗುವವರ ವರ್ಧದಲ್ಲಿ, ಬರುವವರ ವರ್ಧದಲ್ಲಿ ಮೃತ್ಯುವೇಕೆ ಅವಿಶಿರಬಾರದು? ನಾನು ಬಲು ಎಚ್ಚರದಿಂದ, ಜನರ ಗುಂಪನ್ನು ದೂರವೇ ಬಿಟ್ಟು ಆದಷಟ್ಟ ತ್ವರಿತವಾಗಿ ಕೋಟಿಯ ಕಡೆಗೆ ಬರಿತ್ತಿದ್ದೆ. ಇನ್ನೂರು ಗಜ ಬಂದನೋ ಇಲ್ಲವೋ! ರಸ್ತೆಯ ಪಕ್ಕದಲ್ಲಿದ್ದ ಒಂದು ಜಿಕ್ಕು ಮರದಿಯ ನೇರಳಿಂದ ಇನ್ನೊಂದು ನೇರಳು ಒಡೆದು ಬೇರಾಗಿ ಚಲಿಸುವ ಹಾಗೆ ತೋರಿತು. ಚಲಿಸಿದುದು ಮಾತ್ರವಲ್ಲ; ನನ್ನ ಕಡೆಗೇ ಚಲಿಸುವಂತಿತ್ತು. ಕೂಲಂಕಷ ವಿಚಾರಿಸುವ ಅವಶ್ಯತೆಯೇನು? ಶಾಲಿನ ವೇಗವನ್ನು ಹೆಚ್ಚಿಸಿದರಾಯಿತು; ಹೆಚ್ಚಿಸಿದೆ. ಅದರ ವೇಗವೂ ಹೆಚ್ಚಿತು. ಆ ನೇರಳಿನ ಕೆಲ ಬಲಗಳಲ್ಲಿ ಜನರು ಹೋಗುವುದೂ ಬರುವುದೂ ತೋರುತ್ತಿತ್ತು. ಆದರೆ ಈ ನೇರಳು ಮಾತ್ರ ನನ್ನ ವೇಗದೊಡನೆ ವೇಗ ಹೆಚ್ಚಿಸುವುದಷ್ಟೇ? ಸೂಜಿಕಲ್ಲಿನ ಹಿಂದೆ ಬರುವ ಕಬ್ಬಿಣದಂತೆ ನನ್ನನ್ನೇ ಬಿಂಬಿತಿಬರುವುದಷ್ಟೇ! ಇದೇನು ಸೋಜಿಗೆ? ಅಪಾಯವನ್ನು ಶಂಕಿಸಲೇ? ಬೊಳ್ಳಿ ಹೋಡಿಯಲೇ? ಅವಿವೇಕವಾದಿತು. ಅಕಾರಣವಾಗಿ ಗಲಭಿಯೆದ್ದು, ರಕ್ತಪಾತ

ವಾಗುವ ಕಾಲವಿದು. ನನ್ನದು ಮಾನಸಿಕ ಭಾರಂತಿಯಾಗಿರಲೂ ಏಹುದು; ಅಥವಾ ದೃಷ್ಟಿಭ್ರಮೆಯಾಗಿರಲೂ ಬಹುದು. ಜೊಬ್ಬಿಯೆಬ್ಬಿಸಿ ಅನಾಹುತ ವನ್ನ ಕರೆತರುವುದೇಕೆ? ಕಾಲುಗಳ ಮೇಲೆ ಅಂಕೆಯಿರುವವನ್ನು ಕಾಲ ಅವುಗಳ ಮೇಲೆ ನಿರಂಕುಶಾಧಿಕಾರವನ್ನು ಪ್ರಯೋಗಿಸಿದರಾಯಿತು. ಓದೋಣವೇ? ಚೆನ್ನಾಗಿಲ್ಲ. ದಾರಿಕೋಕರು ಏನೆಂದು ಭಾವಿಸಬಹುದು? ಓದದಿರಲೇ? ಆ ನೆರಳು ನಪ್ಪಿಬ್ಬಿರ ನಡುವಳಿ ದೂರದೂರವಾಗಿ ಇಡೋಣ . . . ಎಂದು ಇಟ್ಟಿ . . . ಆ ನೆರಳೂ ಹಾಗೆಯೇ ವಾಡಿದಂತೆ ತೋರಿತು. ಖಂಡಿತ ವಾಗಿ ಅಪಾಯವಿದೆ . . . ಅದೂ ನನಗೊಬ್ಬಿನಿಗೇ ಅಪಾಯ! ಆದ ರೀನು? ಕೋಣೆ ಸಮಾಷಿಸಿತು . . . ನಾಲ್ಕೇ ನೆಗೆತ! ನಮ್ಮ ಕಟ್ಟಿಡದ ಬುಡಕ್ಕೇ ಹಾರಬಹುದಷ್ಟೇ? ಹಾಗೆಯೇ ವಾಡಿದೆ.

ನಾನಿರುವ ಕಟ್ಟಿಡ ಭಾರಿ ದೊಡ್ಡದು. ಅದರೊಳಗೆ ನೂರಾರು ಸಂಸಾರಗಳ ಚಿಕ್ಕ ಪ್ರಪಂಚವಿದೆ. ಒಬ್ಬಿಗೊಬ್ಬಿರ ಮುಖಪರಿಚಯವೂ ಕಡಿಮೆ ವಾತುನಡಿವಳಿಗಳು ಬೇರಾಗಿದ್ದರೆ ಮತ್ತೆ ಹೇಳಬೇಕೆ? ನಾಗೆ ನಮ್ಮ ಕೋಣೆಗಳ ಬೀಗದ ಕೈಗಳ ಪರಿಚಯ ಇರುವವನ್ನು ಜನರ ಪರಿಚಯ ವಿರುವುದಿಲ್ಲ. ನನ್ನ ಕೋಣೆ ಆರನೆಯ ಸೆಲೆಯಲ್ಲ. ಏರುವುದಕ್ಕೆ ಡೊಂಕು ಡೊಂಕಾಗಿ ಸುತ್ತುವ ಸೋವಾನ. ರಸ್ತೆಯ ಅಂಚಿನಿಂದ ತಟ್ಟನೆ ಸೋಪಾ ನಕ್ಕೇ ಹಾರಿದೆ. ಹತ್ತು ಮೆಟ್ಟಿ ಮೇಲೇರಿ ಕೆಳಗೆ ನೋಡುತ್ತೇನೆ. ಆ ನೆರಳು ನನ್ನ ಕೆಳಗಡೆಯ, ರಸ್ತೆಯಲ್ಲಿ ನಿಂತಂತಿದೆ. ಇನ್ನೇನು? ಸಂದೇಹ ಬೇಕಾಗಿಯೇ ಇಲ್ಲ. ನನ್ನನ್ನೇ ಓಡಿಸಿಕೊಂಡು ಬಂದಿದೆ ವಿವತ್ತು. ಮೈ ನಡುಗಿತ್ತ; ಬಾಯಿ ಚೀರಿತು; ನನ್ನ ಕೈ ತಾನಾಗಿ ಜೀಬಿನೊಳಗಿದ್ದ ಚೆಲಿ ಯನ್ನ ಲಿಟ್ಟಿ ನನ್ನನ್ನ ಅನುಸರಿಸುತ್ತಿದ್ದ ನೆರಳನ ಕಡೆಗೆ ಎನೆಯಿತು. ಚೂರಿ ರಸ್ತೆಗೆ ಬಿದ್ದಿತು. ರಣ ಎಂಬ ಸದ್ವಾಯಿತು. ನನ್ನ ಚೀರಾಟ . . . ಚೂರಿಯ ರಣತ್ವಾರ . . . ಇಲ್ಲಿ ಏನೋ ದೊಡ್ಡ ಡೊಂಬಿಯಾಗುತ್ತದೆ . . . ಎಂದು ರಸ್ತೆಯಲ್ಲಿ ಹೋಗುತ್ತಿದ್ದವರೂ, ಮನೆಯ ಒಳಗಿದ್ದವರೂ, ಹೋಗಿ ದ್ದವರೂ ಎಲ್ಲರೂ ಒಂದಾಗಿ ದಿಗಿಲೆಬ್ಬಿಸಿದರು. ನೆರಳು ಓಡಿತು. ಹತ್ತೆಂಟು ಜನರೂ ಓಡಿದರು. ಹೊಡೆಯಿರೋ, ಬಡಿಯಿರೋ ಎಂಬ ಆಭರಣ. ಹೇಳಿನವರು, ಕೆಳಗಿನವರು, ಆ ಕಡೆಯವರು, ಈ ಕಡೆಯವರು, ಎಲ್ಲರೂ ಕಾಡಿ, ಓಡುವ ವ್ಯಕ್ತಿಯ ಹಿಂದೆ, ಅದನ್ನ ಬೆಂಬತ್ತುವ ಜನರ ಹಿಂದೆ, ಓಡ

ಕೊಡಗಿದರು. ಯಾರು, ಏನು? ಎಂದು ನಿಚಾರಿಸುವುದಕ್ಕೆ ಯಾರಿಗೂ ಅವಕಾಶವಿಲ್ಲ. ಬೋಬ್‌ಪ್ರೀಯ ಹಿಂದೆ ಜನರು! ಜನರ ಹಿಂದೆ ಬೋಬ್‌ಪ್ರೀ! ಜೀವನಿದ್ದ ಆ ಸೇರಳು ಏನಾಯಿತೋ, ಎಲ್ಲಿಗೆ ಹೋಯಿತೋ ನಾನರಿಯೆ. ಕೆಲವೇ ನಿಮಿಹಗಳಲ್ಲಿ ಬೋಬ್‌ಪ್ರೀ ನನ್ನ ಕೆವಿಗೆ ಕೇಳದಷ್ಟು ದೂರಕ್ಕೆ ಹೋಗಿಬಿಟ್ಟಿತು. ನನಗೆ ಧೈಯಾಂಬಂತು. ಅಲ್ಲಿ ಏನಾಯಿತೋ ತಿಳಿಯುವ ಕುತೂಹಲವಿರಲಿಲ್ಲ. ನಾಳೆ ಬೆಳಗಾಗುವುದಿಲ್ಲವೇ? ಸಾವಕಾಶವಾಗಿ ತಿಳಿಯಬಹುದು; ಆ ರಾತ್ರಿ ನನ್ನದಾದರೆ, ಉಳಿದ ಹಗಲುರಾತ್ರಿಗಳಲ್ಲಿ ನನ್ನವು ಎಂಬ ಭಾವನೆಯಿಂದ ಕೇಳಣಿಯೋಳಗೆ ಭದ್ರವಾಗಿ ಕುಳಿತೆ.

ಬೆಳಗೆ ನನ್ನ ಕೂಡೊಕ್ಕುಲಂಗಳಾಗಲಿ, ಬೀದಿಯಲ್ಲಿ ಸಂಚರಿಸುವ ಜನರಾಗಲಿ ಹೆಚ್ಚಿನ ವಾತ್ಮಯನ್ನು ಹೇಳಲಿಲ್ಲ. ರಾತ್ರಿಯಲ್ಲಿ ಒಬ್ಬ ಕೊಲೆವಾತಕಿ ಹೊಂಚುಹಾಕುತ್ತಾ ಬಂದ. ಅವನನ್ನು ಹತ್ತು ಜನ ಅಟ್ಟಿಕೊಂಡು ಹೋದರು. ನಾವಿರುವ ರಸ್ತೆ ರಾಜರಸ್ತೆಗೆ ಸೇರುವಲ್ಲಿ ಚಿಕ್ಕ ವರಟ್ಟಿನ ಹೊಡೆ ದಾಟಿವಾಯಿತು. ಒಂದೆರಡು ಹೆಣಗಳು ಬಿದ್ದಿರಬಹುದು. ದೂಡ್ಢ ಮಾತಲ್ಲಿ. ಈಗ ಎಲ್ಲ ಶಾಂತವಾಗಿದೆ ಎಂದು ಯಾರೋ ಒಬ್ಬರು ಹೇಳಿದರು. ನನಗೆ ಅಷ್ಟಿರಿಂದ ತೃಪ್ತಿಯಿಲ್ಲ. ಈ ಚಿಕ್ಕ ಘಟನೆಯಲ್ಲಿ ನನಗೂ ಒಂದು ಸ್ಥಾನ ವಿದೆ. ಯಾವುದೋ ಬಂದು ಸೇರಳು ನನ್ನನ್ನು ಓಡಿಸಿಬಂದುದರ ಪರಿಹಾವವಾಗಿಯೇ ಈ ಕೊಲೆಯಾದುದಾಗಿರಲಾರದೆ? ಸತ್ಯಸಂಗತಿ ಏನೆಂದು ತಿಳಿಯಲೇಬೇಕು. “ಕಳೆದ ರಾತ್ರಿ ನಗರವು ಸಾಮಾನ್ಯತಃ ಶಾಂತವಾಗಿತ್ತು. ಮೂಲಿ ಮುಡುರುಗಳಲ್ಲಿ ನಾಲ್ಕುರು ಇರಿತಗಳಲ್ಲದೆ, ಬೇರೆ ಯಾವ ಅವಾಂತರಗಳೂ ಆಗಿರಲಿಲ್ಲ. ಈ ನಾಲ್ಕು ದಿನಗಳಲ್ಲಿ ಇಂತಹ ಶಾಂತರಾತ್ರಿಯ ಅನುಭವ ಇದೇ ವೆಂದಲ್ಪು”—ಎಂದು ಸರಕಾರದವರು ಪ್ರಕಟಿಸಿ ಕೊಟ್ಟಿದ್ದರು. ರಾತ್ರಿಯಲ್ಲಿ ಶಾಂತಿಯಾದಿರಬಹುದು; ನನ್ನ ಮನಸ್ಸಿನಲ್ಲಿರಲಿಲ್ಲ. ಸುದ್ದಿಯ ಮೂಲವನನ್ನು ಹುಡುಕಬೇಕಾಗಿತ್ತು. ಅದು ನನ್ನಡಿಗೆ ಬರುವ ಹಾಗಿಲ್ಲ. ನಾನು ಅದರಿಡಿಗೆ ಹೇಗೆ ಹೋಗಿಲಿ? ಆಲೋಚನೆಗಳ ಎಳಿದಾಟದಲ್ಲಿಯೇ ಸಮಯ ತಳೆದುಹೋಡಿಯತು. ಪಕ್ಕದ ಚಹದ ಅಂಗಡಿಗೆ ಹೋಗಿ ಬಂದು ಲೋಟಿತೆಗೆದುಕೊಂಡು, ನನ್ನ ಕೋಣಿಗೆ ಏರುತ್ತೇನೆ. ಕೆಳಗೆ ರಸ್ತೆಯ ಹೇಳಿ ನಿಂತ ಶಾರಿಸಿಂದ ಹಿಂಗಾಣಿಯ ವ್ಯಾಪಾರಿ ಬಾಳೂರರು ಇಳಿದು ನನ್ನಡಿಗೆ ಮುಖ ತಿರುಗಿಸಿ, ಕೈಯನ್ನೆತ್ತಿ ಸನ್ನೆಮಾಡುತ್ತಾರೆ!

ನನಗಾದ ಸಂತೋಷ ಅಷ್ಟಿಪ್ಪೆಂದು ಹೇಳುವ ಹಾಗಿರಲಿಲ್ಲ. ಕೂಡಿ

ಕೆಳಕ್ಕೆ ಸೇರಿದು “ಬಸ್ತಿ ನಾಣಿಪ್ಪಯಾ... ಬಸ್ತಿ... ನನ್ನ ಗೋಡನ್ನು ಒಮ್ಮೆಯೂ ನೋಡಿದವರಲ್ಲ...” ಎಂದು ಕರೆದೆ.

“ನೀವು ಕರಿಯದಿದ್ದರೂ ನಾನು ಬರುತ್ತೇನೆ. ಹತ್ತಿ ಮೇಲೆ, ನಾನೂ ಬರುತ್ತೇನೆ” ಎಂದವರು ನನ್ನನ್ನೇ ಹಿಂಬಾಲಿಸಿದರು.

ನನ್ನ ಕೋಣೆಯಲ್ಲಿರಿಂದು ಚೆಲುವಾದ ಕುಚ್ಚೆ ಒಂದೆ. ಅದನ್ನು ಬಾಳೂರರು ಅಲುಕೆಲಿಸಿದರು. ರಾತ್ರಿ ನನ್ನ ಮಂಜವಾಗಿ ರೂಪ, ಅತರ ಹೊಂದುತ್ತಿದ್ದ ಅಗಲ ಬೆಂಚಿನ ವೇಲೆ ನಾನು ಕುಳಿತೆ. ಬಾಳೂರರು ಕರ ವಸ್ತುದಿಂದ ಮುಖವೊರಸುತ್ತೂ “ನಿನ್ನೆಯ ಸವಾಚಾರನೇನಾದರೂ ಗೊತ್ತೇ?” ಎಂದು ಪ್ರಶ್ನಿಸಿದರು.

“ಯಾವ ಸವಾಚಾರ?”

“ಸವಾಚಾರವು ಯಾವುದೆಂದೇ ಗೊತ್ತಿಲ್ಲದ ಮೇಲೆ ಕೇಳಬೇಕಾದು ದಿಲ್ಲಿ” ಎಂದವರು ನೇರ್ಪಾರಿ.

“ಯಾವುದನ್ನು ಮನಸ್ಸಿನಲ್ಲಿ ಇಟ್ಟಿಕೊಂಡು ಹೇಳಿದ್ದೀರಿ?”

“ನಿನ್ನ ಈ ಕಿರಿಬೀದಿ ರಾಜರಸ್ತೇಗೆ ಸೇರುವಲ್ಲಿ... ಆ ಮೂಲೆ ಯಲ್ಲಿ... ನಿನ್ನ ರಾತ್ರಿ ಏನಾಯಿತೆಂದು ಬಲ್ಲಿರಾ?

“ಒಂದೂ ಇಲ್ಲ!”

“ಎಂಟು ಗಂಟೆಗೇ ಕುಂಭಕರ್ಣ ನಿದ್ರೆಯೇ?”

“ಹೂಂ ಬೊಂಬಾಯಿ ನಗರದಲ್ಲಿ—ನನ್ನಂತೆ ನಿದ್ದೆ ಮಾಡುವವರು ಹೆಚ್ಚು ಮಂದಿ ಇದ್ದರೆ ಈ ಮಾರಾವಾರಿ ಕಡಿಮೆಯಾಗಬಹುದಲ್ಲವೇ?” ಎಂದು ನಗುತ್ತಾ ಉತ್ತರ ಕೊಟ್ಟಿ. ರಸ್ತೆಯಲ್ಲಾದ ಫಟನೆಯ ಕೂಲಂಕವ ವೃತ್ತಾಂತವನ್ನು ತಿಳಿಯಬೇಕೆಂಬ ಕುಶಾಹಲವು ಆ ನಗರಿಯಂದ ಇಣಿಕಿ ನೋಡುತ್ತುತ್ತು. ಆದರೆ ಆದುದಕ್ಕೂ ನನಗೂ ಒಂದಿಷ್ಟು ಸಂಬಂಧ ಇದೆ ಯೇಂದು ತಿಳಿಸುವುದಕ್ಕೆ ನಾನು ಸಿದ್ಧಾಗಿರಲಿಲ್ಲ.

“ಹಾಗೆಯೇ ಸರಿ. ನಿನ್ನಂಥನರೇ ಈ ನಗರದಲ್ಲಿ ಇರುವುದಾಗಿದ್ದರೆ ಆಳುವ ಸರಕಾರಬೇಕೇ? ಆದುದನ್ನು ತಿಳಿಸಿಬಿಡುತ್ತೇನೆ. ನಿನ್ನ ರಾತ್ರಿ ಪ್ರಕಾರಿ ನಾಡಿದಂತಹ ದುಷ್ಪಾನರನನ್ನು ಹಂಟ್ಟಿಡಿಸುವುದಕ್ಕಾಗಿಯೇ ನಮಗೊಂದು ಸರಕಾರಬೇಕಾದುದು.” ಎಂದು ಪ್ರಸ್ತಾವಿಸುತ್ತೂ ಹೀಗೆ ವಿವರಿಸಿದರು.

“ಯಾರೋ ಒಬ್ಬ ದುಷ್ಪಿ ಈ ನಶಾರದಲ್ಲಿ ಹೊಂಚುಹಳುಕ್ಕಿದ್ದ. ಈ ಸೋಗು ಯಾರಿಗೂ ತಿಳಿಯಿತು. ಅವರು ಸನ್ನೆಕೊಟ್ಟಿರು. ಹೋಗುತ್ತಿದ್ದ ದಾರಿ ಹೋಕರಿಗೆ ಗೊತ್ತಾಯಿತು. ಎಲ್ಲರೂ ಅಟ್ಟಿಕೊಂಡು ಬಂದರು. ವರ್ಣವನ್ನು ಕೈಯಲ್ಲಿಟ್ಟುಕೊಂಡು ಓಡಿತು ಆ ಪ್ರಾಣಿ ಈ ರಸ್ತೆ—ಆ ರಸ್ತೆ ಗಳ ಸಂದಿನಲ್ಲಿ ಜನ ನಿಂತಿದಿರಬೇಕು. ತಡೆದರು. ಹಿಡಿದರು. ಆ ಜನ ಕೈಯಲ್ಲಿದ್ದ ಕತ್ತಿಯಿಂದ ಒಬ್ಬನ್ನು ತಿನಿದ. ಮತ್ತೆ ಕೇಳುವುದೇನು? ನಿರವರಾಧಿಯ ರಕ್ತವಲ್ಲವೇ? ಅದು ನೀರೇ? ಆತನ ಕೊರಳನ್ನು ಕೊಯಿದು ಅಲ್ಲಿ ಎನ್ನೆದಿರಬೇಕು.”

“ನಮ್ಮ ನೇರಿಗೂ ಈ ನಾರಿ ಬಂತು!” ಎಂದು ಏನೂ ತಿಳಿಯದವನಂತೆ ಮಾತ್ರವನ್ನು ಮುದುಡಿಸಿದೆ.

“ಎಲ್ಲ ಆಗುವುದೇ ಆಗತಕ್ಕದೇ ನಿನ್ನಂತಹ ಅಂಜುಬುರುಕರಿಗೆ ಈ ಪ್ರವಂಚವಲ್ಲ!” ಎಂದು ಹೆನ್ನೆಯಿಂದಾದುತ್ತಾ ಮತ್ತೂ ಮುಂದುವರಿಸಿದರು:

“ನಿವಾಗೆ ತಿಳಿಸಬೇಕಾದುದು ಇದಲ್ಲ. ಕಢಿಯೊಳಗೆ ಬಂದು ಉಪಕಢಿಯಿದೆ. ನನ್ನ ಮಂಡಿಯ ಸವಿಾಪದಲ್ಲಿ ಬಂದು ಆಸ್ತ್ರತ್ಯಯಿದೆ ಗೊತ್ತೂ?”

“ಇರಬಹುದು”

“ಇದೆ; ಅಲ್ಲಿಂದು ಅನಾಧ ಶವವಿದೆ!” ಈ ನಾತನ್ನು ಕೇಳಿದಾಗ ನೆತ್ತರು ಬಿಸಿಯೇರತೊಡಗಿತು.

“ಅನಾಧ ಶವ!”

“ಹೋದು”

“ನಾವದರ ಸಂಸ್ಕಾರ ನಾಡಬೇಕಾಗಿರುವುದೇ?”

“ಆ ಕೆಲಸವನ್ನು ನಮಗೆ ಯಾರು ಕೊಡುತ್ತಾರೆ? ಕೊಟ್ಟಿರೆ ನಾಡುವ ಚೊಡ್ಡಿ ಮಂಗ ಯಾರು? ಆದದ್ದೇನೋ ಚಿನ್ನಾಯಿತು. ಆದರೆ ಹೇಣ ಯಾರ ದೆಂದು ಗೊತ್ತಾಗಲಿಲ್ಲ ಪೋಲೀಸರಿಗೆ . . ಸಾಧ್ಯವಾದರೆ ಗುರುತಿಸಬೇಕಾಗಿದೆ!”

“ನಾನು ಶವ ಪರಿಕ್ಷೇಯಲ್ಲಿ ನಿರ್ಪಣನಲ್ಲ!”

“ಲೋಕಕ್ಕೇ ಗೊತ್ತಿದೆ ಈ ನಿಷಯ. ಆ ಹೇಣಕ್ಕೆ ನಿನಗೆ ಪರಿಚಿತವಾದ ಹೆಸರಿದೆ!”

“ನನಗೆ ಪರಿಚಿತವಾದ ಹೆಸರು!”

“ಹೊದು; ಸೊಂಟದಲ್ಲಿ ಬಿಗಿದದ್ದು ಜಟ್ಟಿಯಲ್ಲಿ ಅಬ್ಬಲ್ಲ—ಎಂದು ಬರೆದಿತ್ತು!”

“ಏನು ಅಬ್ಬಲ್ಲ!” ಎಂದು ಬೆಳ್ಳಿ ಬಿಡ್ಡೆ.

“ಏಕಿರ ಬಾರದು? ಆ ಹೆಸರಿನಲ್ಲಿ ಏನಿದೆ? ನಾಣಿಪ್ಪೆಯ್ಯ ಎಂಬ ಹೆಸರಿನಲ್ಲಿ ಏನಿದೆಯೋ ಅಷ್ಟೇ ಅದರಲ್ಲಿಯೂ! ಸರಕಾರದವರಿಗೆ ಈ ಹೆಣದ ತುದಿಬುಡ ತಿಳಿದಿಲ್ಲ. ದಾಖಲೆಗೆ ಇದು ಬೇಕಾಗಿದೆಯಂತೆ. ಹಿಂದು ವೇಷ ಹಾಕಿಕೊಂಡು ಬಿಡ್ಡಿತ್ತುಂತೆ ಆ ಹೆಣ. ಪೋಲೀಸರು ತಂದು ನೋಡುತ್ತಾರೆ. . ಏನು ಹೇಳೋಣ . . ಆ ಮುಂಡಾಸು . . ಕಚ್ಚೆ. . ಶಾಲು. . ಇವುಗಳೊಳಗೆ ತುದ್ದು ಮುಸಲ್ಲಾನನ ಕರಿರ . . ನಾನು ಆಗಲೇ ಹೇಳಿರಲಿಲ್ಲವೇ? ಈ ದುಷ್ಪರು ಮಾಡುವುದೇ ಹೀಗೆ . . ವೇಷ ಬದಲಾಯಿಸಿ ಕೊಲೆಮಾಡುವುದು.”

ಬಾಳೂರರ ಮುಂದಿನ ವಾಕ್ಯಗಳನ್ನು ಕೇಳುವ ತವಕ ನನ್ನಲ್ಲಿರಲಿಲ್ಲ. ಹೇಳುವ ತವಕ ಅವರಿಗಿತ್ತೆಂಬುದು ಸ್ವಪ್ಪ. ಆ ಜಾತಿಯನ್ನು ಅವರು ಮನವಾರಿ ಬೈದರು. ಎಷ್ಟು ಅವಶ್ಯಕಿಗಳನ್ನಾಡಬಹುದೋ ಅಷ್ಟನ್ನಿಂದಿದ್ದು ಆದಿದರು. ಆ ಅಬ್ಬಲ್ಲ ಕೆರೆಕೋಡಿ ಅಬ್ಬಲ್ಲನಾಗಿರಬಹುದೇ? ಎಂಬುದನ್ನು ತೋರಿಸುವುದಕಾವುಗಿ ನನ್ನನ್ನು ಬರಹೇಳಿದುದೆಂಬುದು ಸ್ವಪ್ಪವಾಯಿತು. ಕರೆಯಿದ್ದರೂ ನಾನು ಹೋಗುತ್ತಿದ್ದೆ. ನನಗೆ ಆ ಹೆಸರು ಅಷ್ಟು ವೋಹಕ! ಮತ್ತೆಲ್ಲಿ ಹುಡುಕಿದರೂ ಇಲ್ಲ ಆ ಹೆಣದೊಳಗಾದರೂ ಅಬ್ಬಲ್ಲ ಕುಳಿತಿರುವನೋ ನೋಡೋಣ ಎಂದು ಅವರ ಕಾರಿನಲ್ಲಿಯೇ ಆಸ್ತುತ್ತಿಗೆ ಹೋದೆ. ಬಾಳೂರರು ಜೊತೆಯಲ್ಲಿದ್ದರು.

ಹೆಣ ಸ್ವಾತಾನಕ್ಕೆ ಹೋರಡಲು ಸಿದ್ಧವಾಗಿತ್ತು. ಹೆಚ್ಚು ಪರೀಕ್ಷೆಸ ಬೇಕಾಗಿರಲಿಲ್ಲ. ಅದೇ ಮುಖ; ಅದೇ ಮೈಕಟ್ಟಿ, ಹಿಂದೆ ಇದ್ದ ಕಿರುವಿಾಸೆಯ ಸ್ಥಾನದಲ್ಲಿ ದಪ್ಪ ವಿಂತಿ. ನುಣಿಪಾಗಿದ್ದ ಮೈಕ ಒರಟಾಗಿ ಸ್ಥಾಲವಾಗಿತ್ತು. ಬಣ್ಣದಲ್ಲಿ ಸ್ಪುಲ್ಪ ಕಂದಿಹೋಗಿದ್ದ. “ಏನೂ ಮಾಡಿಯೇನು! ಎಲ್ಲಿಗೂ ಹೋದೇನು!” ಎನ್ನವ ನಿಭರ್ತಿಯ ಮುಖ ಮುದ್ರೆ ಈಗಲೂ ಇತ್ತು. ಏನೋ ಮಾಡಿದ; ಮಂಣಿಕ್ಕೆ ನಡೆದ. ಪಾತುಮೃಂತ ಕನಸಿನ ದೈವ ಅಲ್ಲಿ ಬಿಡ್ಡಿತ್ತು. ಕುತ್ತಿಗೆ ಅಧ್ಯ ಕತ್ತರಿಸಿ ಹೋಗಿತ್ತು. ಸುರಿದ ರಕ್ತ ಇನ್ನೂ ಅರಿರಲಿಲ್ಲ. ರಕ್ತದ ದಾರಿಯಲ್ಲಿಯೇ ಜೀವ ತಪ್ಪಿಸಿಕೊಂಡು ಹೋಗಿತ್ತು.

“ರಾಮಣ್! ನಿನ್ನ ತಮ್ಮನನ್ನು ಮರಿಯ ಬೇಡ!” ಎಂದು ಎಂಟು ವರ್ಷಗಳ ಹಿಂದೆ ಸಾತುಮ್ಮಾನಾದಿದ್ದ ಕಣ್ಣೀರಿನ ಮಾತುಗಳು ಕಿವಿಯಲ್ಲಿ ರಣರಣಿಸು ಶ್ರದ್ಧಾನು. ನಾನು ಮರಿತನೇ? ಇಲ್ಲ. ಅಬ್ಬಲ್ಲಿ ಈ ಪ್ರಪಂಚವನ್ನು ಬಿಟ್ಟು ಹೋದಾಗ ಹೋದ ಜನ ಯಾರೆಂದು ಗುಡುತಿಸುವುದಕ್ಕೆ ರಾಮಣ್ನನೇ ಬರ ಬೇಕಾಯಿತು. ಕನ್ನಡ ಜಿಲ್ಲೆಯ ಮಾಲ್ವಾ ಬೊಂಬಾಯಿಯ ಮಣಿನ್ನು ಕೂಡಿತು. ಇದು ಕನ್ನಡದ ಮಹಿನ್ನುವುದಕ್ಕೆ ರಾಮಣ್ನನೇ ಸಾಕ್ಷ್ಯ ಕೊಡಬೇಕಾಯಿತು.

ಅಲ್ಲಿದ್ದ ಅಧಿಕಾರಿಗಳು “ಆತನ ಪರಿಚಯವಿದೆಯೇ” ಎಂದು ಕೇಳಿದರು.

“ಇದೆ; ಆತನೇ ಕರೆಕೋಡಿ ಅಬ್ಬಲ್ಲಿ;”

“ತಂದೆಯ ಹೆಸರು?”

“ನೋಯಿದ್ದಿನ್”

“ಕಸಬು!”

“ಇಲ್ಲಿಯೇ ಏನೋ ಮಾಡುತ್ತಿದ್ದೀ?”

“ಉತ್ತರಾಧಿಕಾರಿಗಳು?”

“ಸಾತುಮ್ಮಾ. . . ತಾಯಿ!”

“ವಿಳಾಸ ಕೊಡಬಹುದೇ?”

ಕೂಡಲೇ ಒಂದು ಚೀಟಿನಲ್ಲಿ ಬರೆದು ಕೊಟ್ಟಿ. “ನಿಮ್ಮಿಂದ ಆಗ ಬೇಕಾದ ಉಪಕಾರವಿವ್ಯೇ!” ಎಂದು ಅಧಿಕಾರಿಗಳು ನಾವು ಹೋಗಬೇಕೆಂದು ಸನ್ನೇಕೊಟ್ಟಿರು.

ನಾವು ಹೋರಬಿನ್ನೆ. ಮುಖವನ್ನೀಕೆಡೆಗೆ ತರುಗಿಸುವಾಗ ಅಲ್ಲಿ ಚಿಕ್ಕ ದೊಂದು ಜೂರಿ ಕಾಣಿಸಿತು. ಜೂರಿ. . . ಹೌದು. . . ನನ್ನ ಜೂರಿ ಯಂತೆಯೇ ಇದೆಯಲ್ಲ. . . ನೆತ್ತರ ಕೆಸರನ್ನು ಮೆತ್ತಿದ ಹಾಗಿದೆ. . . ಅಬ್ಬಲ್ಲಿನ ನೆತ್ತರು. . . ಅವನ ಕೆಸರು. . . ನನ್ನ ಜೂರಿ. . . ಘರ್ಕುನೇ ಕಾಲು ತಡೆಯಿತು. ಮುಖ ವಿವಣವಾಯಿತು. ಕಣ್ಣ ಕತ್ತಲಿಸುವಂತಾಯಿತು. ಇದನ್ನೇಲ್ಲ ನೋಡುತ್ತಿದ್ದ ಅಧಿಕಾರಿಗಳು “ನೀವು ಒಂದು ಕೂಲೆ ಯನ್ನ ಕಂಡು ಹೀಗಾದರೆ ದಿನಕ್ಕೆ ಹತ್ತಾರನ್ನು ಕಾಣುವ ನಮ್ಮ ಗತಿಯೇನು?” ಎಂದು ನಕ್ಕರು. ನಾನು ಉತ್ತರಕೊಡಲಿಲ್ಲ. ಹಣವನ್ನು ಕಂಡು ನೃಸನ

ವಾಗಿತ್ತು; ಅನ್ನೆ . . . ಚೂರಿಯು ಮಾತ್ರ ನನ್ನ ಮರ್ಮವನ್ನೇ ತವಿಯಿಲ್ಲ . . . ನನ್ನ ಕೈಯಿಂದ ತಾನಾಗಿ ರಸ್ತೆಗೆ ಹಾರಿದ ಚೂರಿಯದು . . . ಬೇಕೆಂದು ಎಸೆದುದಲ್ಲ. ತಾನಾಗಿ ಬಿದ್ದುಹೋಗಿತ್ತು. ನೇಲದ ಮೇಲೆ ಬಿದ್ದು ರಣ ಎಂದು ತಪ್ಪಿವಾದುದನ್ನು ಕೇಳಿದ್ದೆ . . . ಅದು ಇಲ್ಲಿಗೆ ಹೇಗೆ ಬರಬೇಕು? ಆಗ ಹೆಚ್ಚಿನ ವಿಚಾರಕ್ಕೆ ಎಡೆಗೊಡಲಿಲ್ಲ ಬಾಳೂರರು “ಬಾ ಬಾ” ಎಂದು ಕರೆಯುತ್ತಿದ್ದರು. ನನ್ನ ಹಜ್ಜೆ ಅವರ ಹಜ್ಜೆಯನ್ನು ಅನುಸರಿಸುತ್ತಿತ್ತು.

ಕಾರಿನ ಕಡೆಗೆ ಬಂದುದಾಯಿತು. ಕಾರಿನಲ್ಲಿ ಕುಳಿತುಕೊಳ್ಳುವ ವರೆಗೆ ಅವರ ತುಟಿ ಎರಡಾಗಿತಲ್ಲ. ಕಣ್ಣಿಟ್ಟಿಂದ್ದು ನನ್ನ ಮುಖಭಾವ ಭಂಗಿಗಳನ್ನು ಪರಿಕಿಸುತ್ತಿದ್ದರೆಂದು ತೋರುತ್ತದೆ. ಕಾರಿನೊಳಗೆ ಕುಳಿತೂಡನೆ “ನನ್ನ ಮಾತ್ರ ಸತ್ಯವೇ ರಾಮಣಿ?” ಎಂಬು ಕೇಳಿದರು.

“ಸಂದೇಹವೇನು? ನಿವೃದೇ ಸತ್ಯ . . . ನನ್ನದೇ ಸುಳ್ಳಾ!” ಎಂಬ ಒಂದೇ ಒಂದು ಉತ್ತರದಿಂದ ಅವರ ಬಾಯಿಯನ್ನು ಮುಚ್ಚಿಸಬೇಕೆಂದಿದ್ದೆ? ಅದರೆ ಆ ಬಾಯಿ ಅಷ್ಟು ಸುಲಭವಾಗಿ ಮುಚ್ಚಿತೇ? “ನಂಬಕೂಡದು ನಂಬ ಕೂಡದು . . . ಸರ್ವಧಾ ಆ ಜಾತಿಯನ್ನು ನಂಬ ಕೂಡದು. ನಿನ್ನ ಸೈರೀತ ಶುದ್ಧ ಲಾಜ್ಞ . . . ನಿನು ಆತನ ದೃಷ್ಟಿಗೆ ಬಿದ್ದಿದ್ದರೆ ಖಂಡಿತ ವಾಗಿ ನಿನ್ನ ಚರ್ಮ ಸುಲಭುತ್ತಿದ್ದ” ಎಂದರು.

ಇರಬಹುದು; ನಾನು ಇದಿರಾಡಲಿಲ್ಲ. ಇದಿರಾಡುವ ಧೈಯರ್ವಾದರೂ ಎಲ್ಲಿ?

ಕಾರು ಬಾಳೂರರ ಆಗಡಿಯ ಸವಿಾಪಕ್ಕೆ ಬಂದು ನಿಂತಿತು. ಅವರು ಇಳಿದರು. ನನ್ನನ್ನ ಮುಟ್ಟಿಸುನಂತೆ ಡೈವರನಿಗೆ ಹೇಳಿದರು. “ರಾಮ ನಾಯಕರೆ! ನಿನಾಗೆ ಈ ಬೋಂಬಾಯಿಯು ತಂಟಿ ಬೇಡ . . . ಕಾಲು ಕೇಳಿರಿ ನೋಡೋಣ . . . ದುಡ್ಡೆಂದು ಇದ್ದರೆ, ತಂಡತಾಯಿಗಳ ಹೋರತು ಮತ್ತೆಲ್ಲ ಸಿಕ್ಕುತ್ತದೆ ಈ ಬೋಂಬಾಯಿಯಲ್ಲಿ. ಬಂಡಿಯ ಟಿಕೇಟ್ಟಿ ಸಿಕ್ಕೇತೇ? ಎಂದು ಸಂತು ಪಡಬೇಡಿ . . . ಒಂದಕ್ಕೆ ಹತ್ತುಕೊಟ್ಟಿರಾಯಿತು. ನಿಮ್ಮ ಜೀಬಿಗೆ ಬಂದು ಬೀಳುತ್ತದೆ ಟಿಕೇಟ್ಟಿ . . . ನಡೆಯಿರಿ . . . ನಡೆಯಿರಿ . . . ಸಮುದ್ರದಲ್ಲಿ ಈಜಬೇಕಾದರೆ ವಿಫಾನೇ ಆಗಬೇಕು. ಬೇಂಬಾಯಿಯಲ್ಲಿ ಇಂತಹ ಸಮಯದಲ್ಲಿ ಬಾಳಕವುದಕ್ಕೆ ನನ್ನಂಥವರೇ ಸರ್ವಧರು . . . ನಿನಗೆ ಈ ಕೆಲಸ ಬೇಡ” ಎಂದು ಬೋಧಿಸಿದರು.

“ಪ್ರಗಬಹುದು” ಎಂದು ನನ್ನ ಉತ್ತರ.

“ಹಂಗಾದರೆ ನಿಮ್ಮನ್ನು ಬಯ್ಯಿನ ಟೀಕೇಟ್‌ನಿಂದ ನಾಳೆ ನಿಮ್ಮ ಕೋಣೆಗೆ ತಲಪುವುದು. ಕೂಡಲೇ ಹೊರಡಿರಿ. ನನ್ನ ತಂದೆಯನ್ನು ಶಂಡರೆ ಕ್ಷೇಮ ವಾಗಿದ್ದಾನೆ ಎಂದುಬಿಡಿ. ಬೊಂಬಾಯಿ ಪಟ್ಟಣ ಸುಟ್ಟಿ ಭಷ್ಟಾವಾದರೂ ನಿಮ್ಮ ಮಾಗ ಆ ಬೆಂಕಿಕೆಂಡದ ರಾತ್ಯೋಳಗಿನಿಂದ ಎದ್ದು ಬಂದಾನು; ಎಂದು ಭರವಸೆ ಕೊಟ್ಟಬಿಡಿ”—ಎನ್ನತ್ತೆ ನನ್ನನ್ನು ಕಾರಿನಲ್ಲಿರಿಸಿ ಕೋಣೆಗೆ ಶಳುಹಿಸಿದರು.

X X X X

ಮರುದಿನ ಉಗಿಬಂಡಿಯಲ್ಲಿ ನನ್ನ ಶರೀರವೇನೋ ಕುಳಿತಿತ್ತು. ಆದರೆ ಧ್ಯಾನವೆಲ್ಲ ಆ ಫಟನೇಯಾದೆ . . . ಅಬ್ಬಲ್ಲಿ ಕೊಲೆಪಾತಕಿಯಾಗುವುದು! ವೇಷವಲ್ಲಿಟಿನಾವುದು! ನನ್ನ ಮೇಲೆ ಹೊಂಚುಹಾಕುವುದು! ನಮ್ಮ ಕೋಣೆಯ ಸಪೂಪದಲ್ಲಿ ಕೊಲೆಯಾದವನು ಅವನೇ ಆಗಿದರೆ, ನಾನು ಉಟ್ಟಿ ಮುಗಿಸಿ ಬರುತ್ತಿದ್ದಾಗ ಪ್ರಾಚೀನ ಕರ್ಮದಂತ ಬೆಂಬತ್ತಿ ಬಂದ ನೇರಳು ಅವನದೇ ಆಗಿರಬೇಕು. ಅವನದೇ ಆಗಿದ್ದರೆ ಹತ್ತು ಜನ ಓಡಿಸಿದ ಜನಪೂ ಅವನೇ. ರಾಜರಸ್ತೇಯೂ ಕಿರುಬೀದಿಯೂ ಕೂಡುವ ಸಂದಿನಲ್ಲಿ ಕೊರಳುಕೊಯಿಸಿ ಕೊಂಡಾತನೂ ಅವನೇ! ಇದು ನಿಶ್ಚಯವಾದರೆ ಬಾಳೂರರು ಅವನ ವಿಷಯ ವಾಗಿ ಹೇಳಿದ ಕತೆಯೂ ಸತ್ಯವಾಗಿರಬೇಕು. ಎಂದರೆ ಅಬ್ಬಲ್ಲಿನನ್ನು ಬಾಲ್ಯ ಸೈರಿತನೆಂದು ಮಾತೆಯಿಂದ ನೋಡಿದ ನಾನೇ ಹುಣ್ಣಿ! ಇರಬಹುದು; ಎಂಥೆಂಥವರು ಏನೇನು ಆಗುವುದಿಲ್ಲ! ಅಬ್ಬಲ್ಲಿ ಬೊಂಬಾಯಿಯ ಊಗಿನ ಕಸುಬನ್ನು ಚೆನ್ನಾಗಿ ಅಭ್ಯಾಸಿಸಿರಬಹುದು. ಹಣದ, ಸರೆಯ ಮೋಹದಿಂದ ತನ್ನನ್ನು ತಾನೇ ಮರಿತು ಆಡಿಸುವ ಕೈಗಳ ಬೊಂಬಾಯಾಗಿ ಎಷ್ಟೂ ಜನರನ್ನು ಕೊಂಡ ಮೇಲೆ ತಾನೆ ಹೇಣಿವಾಗಿ ಬಿದ್ದು ದಾಗಿರಬಹುದು. ಆದರೆ ಆತನಿಗೂ ಹಾತುಮ್ಮಿನಿಗೂ ನನ್ನಲ್ಲಿದ್ದ ಪೈಮ ಮಾತೆಗಳನ್ನೇಣಿಸುವಾಗ, ಹೀಗಾಗ ಬಹುದೆಂಬುದಕ್ಕೆ ಕಾರಣ ದೊರೆಯುವುದಿಲ್ಲ. ಆದುದಕ್ಕೆ ಅರ್ಥವಾಗುವುದಿಲ್ಲ. ಬಾಳೂರರನ್ನು, ಕೊನೆಗೆ ನನ್ನನ್ನು ನಾನೇ—ನಂಬಲಾಗುವುದಿಲ್ಲ. ಪ್ರಕೃತಿಯಲ್ಲಿ ನಡೆಯುವ ಪ್ರತಿಯೋಂದಕ್ಕೂ ಅರ್ಥವಾಗುವುದಿದ್ದೇ, ಆ ಪ್ರಪಂಚದಲ್ಲಿ ಸ್ವರ್ಪರಸ್ಯವೇನಿದೆ? . . . ಇದೊಂದು ಅರ್ಥವಾಗಿದ ಫಟನೆ.

X X X X

ಮಂಗಳೂರಿನಲ್ಲಿ ಬಂದಿಳಾಗ ಮೃತ್ಯುವಿನ ಸಾಮಾಜಿಕ್ಯದಿಂದ ತಪ್ಪಿಸಿ

ಕೊಂಡು ಬಾಳಿನ ಬುಡಕ್ಕೆ ಕಾಲಿಟ್ಟಿಂತಹ ಸಂತೋಷವಾಯಿತು. ಆ ಇನ ಪರಿಚಯರೊಬ್ಬರಲ್ಲಿ ಉಳಿದುಕೊಂಡು ನುರುದಿನವೇ ಉಂಗಿಗೆ ಹೊರಟೆ. ಮಧ್ಯಾಹ್ನ ಹಳ್ಳಿಯನ್ನು ಸೇರಿದುದಾಯಿತು. ತಾಯಿಯನ್ನು ಕಂಡು ಉದ್ದಂಡ ವಾಗಿ ಅವಳ ಪಾದಗಳ ಮೇಲೆ ಕೆಡೆದೆ.

“ಬದುಕಿ ಬಂದೆಯೋ ಮಗನೇ” ಎನ್ನತ್ತೆ ತಾಯಿ ಗಡ್ಡದ ದ್ವಿನಿಯಂದ ನನ್ನನ್ನು ಸ್ವಾಗತಿಸಿದಳು ಮತ್ತೆ ದುಃಖದ ಅಣಿಕಟ್ಟಿನ್ನು ಕಿತ್ತ ಹಾಗಾಯಿತು. ತಂದೆ ಸತತ್ತಾಗಲೂ ಅವುನು ಈ ಪರಿ ಅತ್ಯಾದಿಲ್ಲ. ಒಂಗಿದ ಮರಕ್ಕೆ ಬೆಂಕಿ ಜತ್ತಿದ್ದರೆ ಅದು ಕೂಡಲೇ ಭಸ್ಯವಾಗುತ್ತದೆ. ಹಾಗೆ ಮರಕ್ಕೆ ಹಿಡಿದರೆ ಬೆಂಕಿಯೇ ನಂದಿಹೋಗುತ್ತದೆ. ಏನತ್ತೇದು ವರ್ಷಗಳಾಗಿದ್ದರೂ ನನ್ನ ತಾಯಿ ಒಂಗಿ ಹೋಗಿರಲಿಲ್ಲ. ಹಾಗೆ ನೆಲವನ್ನು ಆತುಕೊಂಡಿದ್ದಳು. ಪ್ರತ್ಯಾಕ್ಷಲ್ಯಾನೇ ಆ ಒಡಲಲ್ಲಿ ಸಂಚರಿಸುತ್ತಿದ್ದ ರಸ! ಜೀವನ ರಸ!

ಕ್ಷೇಮ ಸವಾಚಾರವಾಯಿತು; ಉಂಟಾಯಿತ್ತು; ನಾನು ಮರಳಿ ಬಂದೆನಲ್ಲಿ; ತನ್ನ ಒಡನೆ ತನ್ನ ಮುಷ್ಟಿಯೊಳಗೆ ಬಂತಲ್ಲ! ಎಂಬ ಹಿಗ್ಗಿಸಿಂದ ತಾಯಿ ಅತ್ತಿತ್ತೆ ಓಡಾಡುತ್ತಿದ್ದಳು. ಅಬ್ಬಿಲನ ಮಾತನ್ನು ಎತ್ತುವಳೋ ಎಂದು ನನ್ನ ಹೆಡರಿಕೆ! ಕೇಳದೆ ಬಿಡುತ್ತಾಳೀಯೇ ಆಕೆ? ಅವಳಂತ ಪಾತುವ್ಯನೂ ಒಬ್ಬಳು ಬಡವಿಥವೆ. ನನ್ನಂತೆ ಅಬ್ಬಿಲನೂ ಬಡವಿಥವೆ ಯೋಬ್ಬಿಳ ಮಗ.... “ಅಬ್ಬಿಲ ಬಂದನೇ?” ಎಂದು ಕೇಳಿಯೇ ಬಿಟ್ಟಳು.

“ಅಬ್ಬಿಲ!” ಎಂದಿಷ್ಟೆ ಹೇಳಿ ಮಾತನ್ನು ನಿಲ್ಲಿಸಿದೆ.

“ಹೊದು; ಅಬ್ಬಿಲ! ಪಾವ.... ಆ ಮುದಿ ಹೆಂಗಸು ಮೊನ್ಸೈಯ ವರೆಗೆ ದಾರಿನೋಡುತ್ತೆಲೇ ಇದ್ದಳು. ಪಾವ.... ಮೊನ್ಸೈ ಅವನ ಕಾಗದ ವನ್ನು ಎದೆಯ ಮೇಲಿಟ್ಟಿಕೊಂಡು ಕಣ್ಣಗಳನ್ನು ಮುಚ್ಚಿದಳು. ಉಸಿರು ಗಾಳಿಯಲ್ಲಿ ತೇಲಹೋಯಿತು.”

“ಪಾತುವ್ಯ ಸತ್ತಳೀ!”

“ಸಾಯದಿರುತ್ತಳೀಯ.... ಯಾವ ಬಂದು ಜೀವದ ಮೇಲೆ ಆಸೆಯಿಟ್ಟು ಇದುವರೆಗೆ ಎಕ್ಕುವ ಉಸಿರನ್ನು ಇಟ್ಟಿಕೊಂಡಳೋ, ಆ ಜೀವ ಇದ್ದರೂ ಇಲ್ಲದಂತಾಗಿರುವಾಗ ಆ ಹಣ್ಣ ಸಾಯದೇನು ಮಾಡುತ್ತಳೀ?”

ಪಾತುವ್ಯನನ್ನು ಇದಿರಿಸುವ ಸಂದರ್ಭ ತಪ್ಪಿತೆಂಬುದರಿಂದ ನನಗೆ

ಪೆಂದಿಸ್ತು ಸಮಾಧಾನವಾಗದಿರಲ್ಲ. ಅದುದನ್ನೇಲ್ಲ ತಾಯಿಗೆ ಬಿಚ್ಚಿಹೇಳುವುದಕ್ಕೆ ಮನಸ್ಸು ಅಳುಕದಿರಲೂ ಇಲ್ಲ. “ಹೌದು, ನಿನು ಹೇಳಿದುದು ನಿಜ” ಎಂದಿಷ್ಟೇ ಹೇಳಿದಾಗ ನನ್ನ ಮುಖ ಕತ್ತಲಿಸಿತು.

ತಾಯಿ ಮುಂದುವರಿಸಿದಳು: ಅವನ ಕಾಗದ ಒಂದು ಎಂಟು ದಿವಸ ಗಳಾದುವು. ನಿನ್ನ ಮಾವಯ್ಯನೇ ಓದಿಹೇಳಿದರು. ಆ ಪತ್ರದ ಸಂಗತಿ ಯನ್ನ ಏನು ಹೇಳಲಿ? ಬೊಂಬಾಯಿ ಒಂದು ನರಕವಂತೆ. ಹಿಂದೂ-ಮುಸಲ್ಮಾನರು ಒಬ್ಬರೋಬ್ಬರಿಗೆ ಜ್ಞರಿಹಾಕುವುದಂತೆ. ಅಬ್ದುಲ್ಲಿನಿಗೆ ಬದುಕು ಕಷ್ಟವಾಗಿದೆಯಂತೆ. ಅವನ ಧನಿಗಳು ದೊಡ್ಡ ಪುಂಡರಾಗಿದ್ದರಂತೆ. ಅವರ ಹೇಳಿಕೆಯಂತೆ ನಡೆಯಲು ಒಪ್ಪದ ಕಾರಣ, ಅಬ್ದುಲ್ ಕೆಲಸ ಕಳೆದು ಕೊಂಡ. ಕೈಯಲ್ಲಿದ್ದ ಪುಡಿಕಾಸುಗಳನ್ನು ವೆಚ್ಚಿನಾಡಿ ದಿನ ನೂಕಿದ. ಬರಿವಾಗ ಏನಾದರೂ ತರಬೇಕು—ಎಂದು ಸಂಪಾದನೆಗಾಗಿ ಒಂದೆರಡು ತಿಂಗಳು ಅಲೆದ. ಈಗ ಈ ಕಿಚ್ಚು ಹಿಡಿಯಿತು. ತಾಯಿಗೆ ಯಾರ ಕೈಯಿಂದಲೋ ಒಂದು ಪತ್ರ ಬರಿಯಿಸಿದ. ಈಗ ಹಿಂದುಗಳ ವರಾರಕ್ಕೆ ಮುಸಲ್ಮಾನರೂ, ಮುಸಲ್ಮಾನರ ವರಾರಕ್ಕೆ ಹಿಂದುಗಳೂ ಹೋಗುವುದು ಅಪಾಯಕರ. ಹೀಗಿದ್ದರೂ ಏನಾದರೂ ಮಾಡಿ ರಾಮಣನನ್ನು ನೋಡುತ್ತೇನೆ. ಕೈಯಲ್ಲಿರಬಹುದಾದುದನ್ನು ಅವನ ವಶಕ್ಕೆ ಒಸ್ಪಿಸುತ್ತೇನೆ. ಕೊಟ್ಟಿ ವರ ಸಹವಾಸದಿಂದ ಕೆಡುಕನಾಡೆ. ಬೊಂಬಾಯಿಯ ಹಣವನ್ನು ಅಲ್ಲಿಯೇ ಹಾಳುವಾಡಿದೆ. ಈಗ ಉಳಿದುದೇನೂ ಇಲ್ಲ. ಒಡಲನ್ನು ಸವೆಯಿಸಿ ಏನಾದರೂ ದೊರೆತರೆ ಅದನ್ನು ಉಗಿಬಂಡಿಗಾಗಿ ವೆಚ್ಚಿನಾಡಿ ಬರಿಕೈಯಲ್ಲಿ ಉರಿಗೆ ಬರಬೇಕೆ? ಅಬ್ದುಲ್ ಸಾಯಲಾರ. ಆತನ ತಲೆಗೆ ಒಂಡಿಕಲ್ಲು ಗಳನ್ನು ಹೊತ್ತುಹಾಕಿದರೂ ಸಾಯಲಾರ. ಅಲ್ಲನು ನನಗೆ ಆಯುಷ್ಯ ಕೊಟ್ಟಿದ್ದಾನೆ. ನಿನಗೂ ಒಂದೆರಡು ಪರಿಗಳ ಜೀವವಾನವನ್ನು ಕೊಟ್ಟಿರೆ, ಹಣವಂತನಾದ ಅಬ್ದುಲ್ನನ್ನು ಶಾಣವೆ. ಕೊಡದಿದ್ದರೆ ಮಾಡುವುದೇನು? ಸತ್ತುಬೀಳುವ ಒಡಲು ತಾನು ಹುಟ್ಟಿಬಂದ ಮಣಣನ್ನು ಸೇರಬೇಕಾದರೂ ದುಡ್ಡು ಕೊಡಲನ್ನೇ? ದುಡ್ಡುಕೊಡದ ಹಣವನ್ನು ಮಣಣ ಮುಟ್ಟಿದು. ಮಣಣ ಕೊಡಿಸುವುದಕ್ಕೆ ಬೇಕಾದಪ್ಪು ಹಣವನ್ನಾದರೂ ರಾಮಣನ ಕೈಗೆ ಕೊಡುತ್ತೇನೆ.... ಎಂದಿತ್ತು ಪತ್ರದಲ್ಲಿ. ಹಾತುಮ್ಮನಿಗೆ ಈ ಲೋಕದ ನೀರು ಮುಗಿಯಿತು ಮಗು.... ಮುಗಿಯದಿರುತ್ತಿದ್ದರೆ, ಒಳೆಯ ದಾರಿ ಯನ್ನು ಹಿಡಿದ ಬಡಹುಡುಗನನ್ನು ಕಂಡು ಸಂತೋಷದಿಂದ ಸಾಯುತ್ತಿದ್ದ ಕ್ಷ

ಲ್ಲವೇ? ಎಂದು ತಾಯಿ ಕತೆಯನ್ನು ನಿಲ್ಲಿಸಿ, “ಅಬ್ಬಲ್ಲ ಬರ. ವೆಡಿಲ್! ಎಂದನೇ?” ಎಂದು ಪ್ರಶ್ನಿಸಿ ಕಣ್ಣೀರು ಸುರಿಸಿದಳು.

“ಹಾಗೆ ಹೇಳಲ್ಲ!”

“ಅವನು ಕಣ್ಣಿಗೆ ಸಿಕ್ಕಲಿಲ್ಲವೇ?”

“ಸಿಕ್ಕಿತು ಅವನ ಹೇಣಿ!”

“ಇದರಧ್ಯವೇನು ಮಗು?” ಎಂದು ತಾಯಿ ಉದ್ದೇಗದಿಂದ ಕೇಳಿದಳು.

“ತಿವಿಯಿಸಿಕೊಂಡು ಬೀದಿಯಲ್ಲಿ ಬೀಳುತ್ತಾರ್ಲಲ್ಲ! ಅವರಂತೆ ಅವನೂ ಆದ!”

“ಹೀಗೂ ಆಯಿತೆ? ಚಿನ್ನದಂಧ ಹುಡುಗನಾಗಿದ್ದನಲ್ಲ.. ಹಾತುಮ್ಮು! ನಿನೆ ಪ್ರಣವಂತೆ. ಮಗನ ನಾವಿನ ಸುದ್ದಿ ಬರುವ ಮುಂಚೆ ಈ ಹಾಳು ಲೋಕವನ್ನು ಬಿಟ್ಟಿಯಲ್ಲ!” ಎನ್ನತ್ತೆ ತಾಯಿ, ಕಣ್ಣೀರು ಸುರಿಸಿದಳು. ಹಾತುಮ್ಮುನ ಸ್ಥಾನದಲ್ಲಿ ತನ್ನನ್ನಿರಿಸಿ ತಾಯಿ ಆಡಿದ ಮಾತಿದು. ಅವಳ ಅಂತಃಕರಣವು ಕರಗಿದುದು ಯಾರೋ ಒಬ್ಬಳ ಮಗನ ಕರುಣ ಕಥೆಯಿಂದಲ್ಲ. ತಾನೇ ಅನುಭವಿಸಿ ತನ್ನ ಕರುಳೇ ಬೆಂದು ಕುದಿದ ಬೇಗೆಯಿಂದ. ನನ್ನ ಕಣ್ಣ ಮುಂದೆ ಒಬ್ಬಳೇ ಒಬ್ಬಳು ತಾಯಿಯಿದ್ದಳು; ಅಬ್ಬಲ್ಲಿನಿಗೂ ನನಗೂ ಒಬ್ಬಳೇ ತಾಯಿಯಾಗಿ ಕಣ್ಣ ಮುಂದೆ ಗೋಚರಿಸುತ್ತಿದ್ದಳು. ಹಿಂದುಸ್ಥಾನ ಹಾಕಿ ಸ್ಥಾನ ಎಂದು ಒಬ್ಬರು ಇನ್ನೊಬ್ಬರನ್ನು ತಿವಿಯಬೇಕೇ? ಮಗು... ಇದರಿಂದ ಆಗುವುದು ಹಾಕಿಸಧಾನವೂ ಅಲ್ಲ; ಹಿಂದುಸ್ಥಾನವೂ ಅಲ್ಲ—ಭೂತಸ್ಥಾನ!” ಎಂದು ಒದರುತ್ತೆ ಅವಳು ತನ್ನ ಕೆಲಸಕ್ಕೆ ನಡೆದಳು.

ಆಕೆ ಒಳಗೆ ಹೋದ ನೇರಲೇ ನನ್ನ ಹೃದಯದ ಯಾತನೆ ಸಹನಾತೀತವಾಯಿತು. ಅಬ್ಬಲ್ಲಿ ಸತ್ತೆ... ತಿವಿಸಿಕೊಂಡು ಸತ್ತೆ... ನಾನು ತಿವಿಯು ದಿದರೂ ನನ್ನ ಚೂರಿಯೇ ಅವನಿಗೆ ಮೃತ್ಯುವಾದಂತಿತ್ತು. ‘ಅಣ್ಣ’ನ ಚೂರಿ ‘ತನ್ನ’ನೆದೆಗೆ..... ಇದು ಹೇಗಾಯಿತೆಂಬುದನ್ನು ತಿಳಿಯುವುದೂ ಬೇಕಾಗಿರಲ್ಲ; ತಾಯಿಗೆ ತಿಳಿಸುವುದೂ ಬೇಕಾಗಿರಲ್ಲ. ಇಂದು ಅಬ್ಬಲ್ಲಿನ ದಿನ. ನಾಳೆ ನನ್ನದೂ... ಅವನ ಮರಣದಿಂದ ನನ್ನ ಮರಣದವರಿಗೆ ಕೆಲವು ದಶವರ್ಷಗಳಿರಲೂ ಬಹುದು. ಹಾತುಮ್ಮು ಸತ್ತೆಳು... ತನ್ನ ಮಗನ ಉದ್ದಾರಕನು ರಾಮಣ್ಣನೆಂಬ ಧ್ವಂಡ ವಿಶ್ವಾಸದಿಂದ ಸತ್ತಿರಬಹುದು.

ಪಾತುವ್ಯನೂ ಪ್ರೇತವಾಗುತ್ತಾಳೆ. ಪ್ರೇತವಾಗಿ ಜೂರಿಯ ಕತೆಯ ಮೂಲವನ್ನು ತಿಳಿಯುತ್ತಾಳೆ. ಆ ರಾತ್ರಿ; ನಾನು ಉಟಿ ತೀರಿಸಿ ಮನೆಗೆ ಬರುತ್ತಿದ್ದರು; ಒಂದು ಸೆರಳು ನನ್ನನ್ನು ಹಿಂಬಾಲಿಸಿದುದು; ನಾನು ಸಂದೇಹ ದಿಂದ ಓಡಿದುದು; ಕೊನೆಗೆ ಅದೇ ಅಬ್ಜುಲನಿಗೆ ಮೃತ್ಯುವಾಗಿ ಪರಿಣಮಿಸಿದುದು . . . ಈ ಗುಟ್ಟಿಗೆ ಆ ವ್ಯಾದುಕಿಯ ಪ್ರೇತಕ್ಕೆ ತಿಳಿಯಾದಿರವುದೇ? ಆಗ—ನನ್ನ ಒಬ್ಬನೇ ಒಬ್ಬ ಕಂದಯ್ಯನನ್ನು ಏನು ಮಾಡಿಬಿಟ್ಟೇ ರಾಮುಣಿ . . . ನನ್ನಲ್ಲಿ ಹೇಳಿದುದೇನು? ಮತ್ತೆ ಮಾಡಿದುದೇನು?—ಎಂದು ಕೇಳಿದರೆ ನಾನು ಕೊಡತಕ್ಕ ಉತ್ತರವೇನು?



ತೂರಿ ಬಂದ ತಾರೆ

(ಶ್ರೀ ಕೃಷ್ಣಮೂರ್ತಿ ಪುರಾಣಿಕ, ಬಿ. ಎ., (ಅನಸರ್) ಬಿ ಟಿ, ಗೋಕಾಕ.)

೮

ತದಸಲಿನ ತುಷಾರದ ಹನಿಗಳು ದಂಪತಿಗಳನ್ನು ತೋರಿಯಿಸತ್ತೊಡಗಿದವು. ತನ್ನದುರಿಗೆ ಅಬ್ಜರದಿಂದ ಬೀಳುವ ಜಲಪ್ರಸಾತದ ಅದ್ಭುತ ರಮ್ಯ ದೃಶ್ಯದಲ್ಲಿ ವ್ಯನುರೆತ ಅವರಿಗೆ ಇದರಿವು ಇರಲಿಲ್ಲ. ರಭಸದಿಂದ ಬೀಳುವ ಜಲಾಶಯ, ಅದರ ಸುತ್ತಲೂ ಹಚ್ಚಿಗೆ ಹಸುರು ಮಡಿಯನ್ನಾಟ್ಟಿ ವಸದೇವಿ, ಈ ನಾಡು ನಮ್ಮದೆಂಬ ಹನ್ನೆಯಿಂದ ಕಿಲಿಕಿಲಸುವ ಪಕ್ಕಿಗಳ ಕಳರವ ಮನಮೋಹಕ ವಾಗಿದ್ದುವು. ಈ ಸೌಂದರ್ಯದ ಸೃಷ್ಟಿಯಲ್ಲಿ ಆ ದಂಪತಿಗಳು ವಿಶ್ವಸೌಂದರ್ಯ ವಸನ್ಸೇ ಕಂಡುಕೊಂಡರು. ಈ ನಿಸರ್ಗಸಂದರ್ಭ ಭವ್ಯನೋಟಿದಲ್ಲಿ ದಿವ್ಯಸಮಾಧಿ ಹತ್ತಿದವರಂತೆ ಪರೋನವಾಗಿ ಅದೆಷ್ಟು ಕಾಲಕಳಿದರೂ! ಅದೆಷ್ಟು ಸಮಯ ಈ ಸೌಂದರ್ಯ ಸಾಗರದಲ್ಲಿ ಬರೆತು ಹೋದರ್ರೋ! ಬಣ್ಣದ ಚಿಟ್ಟೆ ಯೋದು ಸೌಂದರ್ಯದ ಹನಿಯಂತೆ ತೇಲಿಂಬಂದು ಪರಿಮಳಾನ ಹತ್ತಿರವಿದ್ದ ಹಾಲುಬಳ್ಳಿಯ ಎಲೆಯ ಮೇಲೆ ಕುಳಿತು ಗಾಳಿಯ ಕೆನೆಯಂತಿರುವ ತನ್ನ ರೇಖಿನೆ ಪಕ್ಕನನ್ನು ಅಲಗಿಸುತ್ತ ಕುಳಿತಿತು. ದಂಪತಿಗಳ ಸಮಾಧಿ ಭಂಗ ವಾಯಿತು. “ಈ ಬಣ್ಣದ ಚಿಟ್ಟೆ ಎಷ್ಟು ಚಂದವಾಗಿದೆ ನೋಡಿದಿರೋ?” ಎಂದಳು ಪರಿಮಳಾ. “ಅದಕ್ಕೆ ನಿನ್ನ ಉಸಿರೇ ಜೀವಕಳೆಯಾಗಿರಬೇಕು” ಮೂರ್ತಿ ನುಡಿದು ನಕ್ಕನು. “ಸಿಮ್ಮೆ ಬಲುವಿನ ಮಾತೇ ಚೆಲುವಾಗಿ ಅದರ ಮೈಮೇಲೆ ಸಾರಣೆಯಾಗಿರಬೇಕು” ಅಭಿಮಾನದಿಂದ ನುಡಿದಳು ಪರಿಮಳಾ.

“ನೀನು ಮಾತನಾಡಿದೆಯೆಂದರೆ ಜೇನಿನ ಮಳಿ ಸುರಿದಂತೆ ನೋಡು ಪರಿಮಳಾ” ಹೆಂಡತಿಯ ತುಂಬಿದ ಮುಖವನ್ನು ನೋಡುತ್ತ ನುಡಿದ ಮೂರ್ತಿ.

“ಹಾಲಿನ ಹೊಳಿ ಈಸುವನಳು ಜೇನಿನ ಮಳಿ ಸುರಿಸುವದರಲ್ಲಿ ಅಜ್ಞರಿ ನಿನಿದೆ;” ಪತಿಯ ಹಸ್ತನನ್ನಾಟ್ಟಿ ಗಟ್ಟಿಯಾಗಿ ಹಿಡಿಯುತ್ತ ಕಂಣಿ ಶಂಖಸಿದ್ಧಾ ಮೂರ್ತಿಯ ಪತ್ತಿ.

“ನಿನ್ನ ಮಾತೇ ಮುದ್ದ ಪರಿಮಳಾ!” ಅವಳ ಹಸ್ತವನ್ನು ತಟ್ಟಿತ್ತ ಮೂರ್ತಿ ಮಂದಸ್ಯಿತನಾದ.

“ಸನ್ನ ಮುದ್ದು ಮಾತಿನಕಿಂತ ನಿಮ್ಮ ಮಾತಿನ ಸದ್ದೇ ಹಚ್ಚಿದಂತೆ ತೋರುತ್ತದೆ”

ಮೂರ್ತಿ ಹೆಂಡತಿಯ ಮುಖವನ್ನು ಕಣ್ಣ ತುಂಬಾ ನೇರಿಡುತ್ತ “ಸನ್ನ ಮಾತು ಮುದ್ದು ಅದಕ್ಕಿಂತಲೂ ನಿನ್ನ ತುಟಿ ಮುದ್ದು

ಪರಿಮಳಾನ ಲಜ್ಜೆ ಮುಖದ ಬಣ್ಣವನ್ನು ತಿರುಗಿಸಿತು.

. . . . ಸಕ್ಕರೆಯ ಸವನ್ನೀಡು ಪರಿಮಳಾ” ಎಂದು ನುಡಿದು ಒಲುವನ್ನು ಸೂಸಿದ.

ದಂವತೀಗಳಿಬ್ಬರೂ ನಕ್ಕರು. ಅವರ ನಗೆಯ ತೆರೆ ಬಡಿಯಿತೇನೋ, ಆ ಬಣ್ಣದ ಚಿಟ್ಟೆ ಹಾರಿಹೊರಿಯಿತು. ಆಕಾಶದಲ್ಲಿ ತುಂಡು ವೋಡವೋಂದು ತೇಲಿಬಂದು ಸೂರ್ಯರಕ್ಷಿತುನ್ನ ಮಂದವಾಗಿ ಪಾಡಿತು. ತಡಸಲ ಅಬ್ಬರ ದಿಂದ ಬೀಳುತ್ತಿತ್ತು. ಸಮಾಧಿ ತಿಳಿದ ದಂವತೀಗಳಿಗೆ ಈ ಅಬ್ಬರವಿಗೆ ಕೆವಿಗಡುಚಾಗಿ ಕೇಳಹತ್ತಿತು. ಏಳಿಲಾರದೆ ಎದ್ದರು. ಮೋಡ ಮತ್ತೆ ಮರೆಯಾಯಿತು. ಮತ್ತೆ ಸೂರ್ಯನ ಕಿರಣ ತಡಸಲಿನ ಜಲರಳಿಯ ಮೇಲೆ ಬಿದ್ದುಗ ಮೂಡಿದ ಕಾಮನಬಿಲ್ಲ ದಂವತೀಗಳನ್ನು ಕಂಡಿಸಿತು.-

ಸನಿನ ದಾಂತತ್ವದ ಹೊಂಗನಸುಗಳ ಯಚ್ಚು ಹೊಳೆಯಲ್ಲಿ ಹಗಲು ಗನಸುಗಳನ್ನು ಕಟ್ಟಿತ್ತಿದ್ದ ಮೂರ್ತಿ ಮಂದಮೇರ್ಪಾದ ಮೂರು ದಿನಗಳಲ್ಲಿಯೇ ರಳಕವಾಡಿಯ ಸುಂದರವಾದ ಬಂಗಲೆಯೋಂದರಲ್ಲಿ ಹೊಸ ಸಂಸಾರಹಾಡಿಯೇ ಬಿಟ್ಟು. ಅವನ ರಸಿಕ ಜೀವನಕ್ಕೆ ಕವಲೊಡಿದಂತೆ ಬಂದ ಹೆಂಡತಿ ತುಂಬಾ ರಸವಂತಿ. ಅನುರೂಪನಾದ ಮೂರ್ತಿಗೆ ತಕ್ಕ ಮಡದಿ ಪರಿಮಳಾ. ಅವಳ ತುಂಬಿದ ಮುಖ, ಬೆಜಿನ ಜೆಲವು, ಮುದ್ದು ವೋಹನ ತರಂಗಿಣಿಯಂತಿರುವ ಅವಳ ಮೃದುಮಧುರ ಮಾತುಗಳು ಮೂರ್ತಿಯ ರಸಿಕ ಜೀವನದಲ್ಲಿ ತೇಲಾಡುವ ಸವಿರಸದ ಹಸಿಗಳಾದುವು. ಅವನಿಗೆ ಜಗತ್ತು ಸವಿಗನಸಿನ ಅವರಲೇಳಿಕವಾಗಿ ಬಿಟ್ಟಿತು. ಪರಿಮಳಾ ಆ ದಿವ್ಯಲೇಳಿಕದ ಬಿನದದ ರಾಣಿಯಾದಳು. ಅವಳ ಪ್ರೀತಿಯ ತುಂಬು ತಾವರೆಮೇಗದಲ್ಲಿ ಮೂರ್ತಿಯ ರಸದುಂಬಿ ಪಕ್ಕಪಡೆಯುತ್ತ ಗುಂಜಾರವನೂಡತೋಡಿತು. ಇಂತಹ ರಸ ನಿವಿಷಗಳ ರಸಾವೇದಲ್ಲಿರುವ ಮೂರ್ತಿ ಈ ಭಾನುವಾರ ಗೋಕಾವಿಯ ತಡಸಲಕ್ಕೆ ಹೆಂಡತಿಯನ್ನು ಕರೆದುಕೊಂಡು ಬಂದುದು ಅವರ ರಸಿಕತನ ಕ್ಷೇತ್ರದು ನಿಡತ್ತಾನ.

ತಡಸಲಿನ ಮೇಲೆ ಮೂಡಿದ ಕಾಮನಬಿಲ್ಲು ಮೂರ್ತಿಯ ಹೃದಯ ದಲ್ಲಿ ಕಾವ್ಯಸ್ವಾತ್ಮಕಸ್ತೇ ತಂದಿತೇನೋ. ಅವನ ಕಂರದಿಂದ ತುಂಡು ಪದ್ಯೀ ಶೈಲಂದು ಹೊರಸೂಹಿತು. ಪರಿಮಳಾನ ಮುಖವನ್ನು ತೀರ ಹತ್ತಿರ ಎಳಿದು ಕೊಂಡು ಮೂರ್ತಿ ಹಾಡತೊಡಗಿದ.

ಸುತ್ತಲು ಮತ್ತಲು ಮಂದಸ್ಯಿತವೇ
ತಾವರೆನೊಗದೊಳು ತುಂಬಿತ್ತು
ತಂಬಿದ ನೊಗದೊಳು ತುಂಬಿಯ ಸರವೇ
ಸರಾಗವಾಗಿಯೆ ಸೂಸಿತ್ತು.

“ಮುಂದಿನ ಪದ್ಯನನ್ನಿಷ್ಟು ಹೇಳಬೇಡಿರಿ” ಅಂಗಲಾಚಿದಳು ವರಿಮಳಾ. ಮೂರ್ತಿಗೆ ಅವಳ ಬಿನ್ನಹದ ಅವಶ್ಯಕತೆ ಇರಲಿಲ್ಲ ಅವನ ಹೃದಯ ಹಾಡಿನ ಕೊಳೆಯಾಗಿತ್ತು. ಪರಿಮಳಾನ ಸಾನ್ನಿಧ್ಯ ಅವನ ಸ್ವಾತ್ಮಯ ಸವಿಜಲದ ಕೆಲೆಯನ್ನು ಸೂಸಿತ್ತು. ಮತ್ತೆ ಹಾಡತೊಗಿದ.

ಜೀವನ ವರಸುವ ಜೀವದ ಹಾಡೇ
ಜೀನಿನ ಮಳೆಯನು ಕರೆದಿತ್ತು
ಭಾವ ಕನ್ನಿಕೆಯ ಜೀವದ ಜೊಡೇ
ಹಾಲಿನ ಹೊಳೆಯನು ಹರಿಸಿತ್ತು.

ಈ ಪದ್ಯಗಳನ್ನು ಮೂರ್ತಿ ಹಾಡಹತ್ತಿದಂತೆ ಪರಿಮಳಾನ ಹೃದಯದ ವಿಳಿನುಡಿಯತೊಡಗಿತು. ಅದರ ಪರಿಣಾಮವಾಗಿ ಅವಳ ತಾವರೆಗಣ್ಣಿ ಹಂದೆರಡು ಹನಿಗಳನ್ನು ಉದುರಿಸಿದವು. ಅವಳಿಗೆ ಬಾಳು ಸಾಫ್ರಕವೆನಿಸಿತು.

ತಡಸಲಿನ ರವ್ಯಾ ವಾತಾವರಣದಲ್ಲಿ ಪುನಸ್ಪಿಯಾಗಿ ಈಜಾಡಿ ಹರುಷ ದುಂಬಿದ ದಂಪತೀಗಳು ಮರಳಿ ಬೆಳಗಾವಿಯ ನಿಲ್ಲಾಣದಲ್ಲಿಳಿದಂತೆ ಚೆಂದಿರ ಆಗಸದಲ್ಲಿ ಕುಲುಕುಲು ನಗುತ್ತಿದ್ದು. ಬೆಳದಿಂಗಳ ಹಿತವಾದ ಆ ಸಮಯದಲ್ಲಿ ನಡೆದುಹೊಗುವದೇ ಮೇಲೆಂದು ದಂಪತಿಗಳಿಬ್ಬರೂ ರಳಕವಾಡಿಯ ಭವ್ಯ ಚೀಡಿಯಾಗುಂಟಿ ಸಾಗಿದರು. ಹಾಲುಗಡಲಿನ ಸೀಮೆಯಲ್ಲಿ ಚೆಂದಿರಸ್ವಾಮಿ ಹಾಲು ಸುರಿಯತ್ತಲಿದ್ದಾನೆ. ಸೃಷ್ಟಿದೇವಿ ಬೆಳದಿಂಗಳ ವಸನವನ್ನುಟ್ಟಿಷ್ಟು ಕುಬ್ಜಳಾಗಿ ನಿಂತಿದ್ದಾಳೆ. ಹಾಲು ಜೀನಿನ ರಸವುಂಡ ರಸದುಂಬಿಳಿರದು ರ್ಯಾಂಕರಿಸುತ್ತ ಬೀಡಿಗುಂಟಿ ನಡೆದಿನೆ. ಚೆಂದಿರನಿಗೆ ಈ ಜೀವಿಗಳಿಗಾಗಿ

ಮತ್ತು ರವಾಯಿತೇನೋ ವೋಡದ ಮರಿಸೇರಿದ. ಮೂರ್ತಿ ಆ ವೇಳೆಯಲ್ಲಿ ಪರಿಮಳಾನ ಹಸ್ತವನ್ನು ಬಿಡಿಸಿಕೊಳ್ಳುತ್ತೇ ಹೇಳಿದ. “ಧಾರವಾಡಕ್ಕೆ ವರ್ಗ ವಾದರೆ ಎಷ್ಟು ಚೆನ್ನ ಪರಿಮಳಾ! ನನಗೆ ಧಾರವಾಡವೆಂದರೆ ಅಚ್ಚುಮೆಚ್ಚು” ಎಂದ.

“ಈ ಉರಿಗೆ ಏನಾಗಿದೆಯೋ ನಾ ಕಾಣ. ನೀವು ಹಗಲೆಲ್ಲ ಕನಕರಿ ಸುವ ಧಾರವಾಡವೇನು ಅಮರಾವತಿಯಲ್ಲ” ಉತ್ತರವಿತ್ತಳು ಪರಿಮಳಾ.

“ದಾರವಾಡದ ಸವಿ, ಆ ಸಂಸ್ಕೃತಿಯನ್ನು ನೀನು ಅನುಭವಸಿಯೇ ತಿಳಿಯಬೇಕು”

“ನಿಮಗೆ ಧಾರವಾಡವೆಂದರೆ ಹುಚ್ಚು”

“ಅದಕ್ಕೆ ಕಾರಣವಿಲ್ಲದಿಲ್ಲ ಪರಿಮಳಾ!” ಮೂರ್ತಿಗೆ ಧಾರವಾಡದ ಸೇನಪಿನಿಂದ ಬಹಳ ಸಂತೋಷವಾದಂತೆ ಕಂಡು ಬಂದಿತು. ಈ ಸಂತೋಷ ಪ್ರದರ್ಶನವನ್ನು ಅವನು ಸಿಳ್ಳಿನ ದನಿಯಲ್ಲಿ ಸ್ವರ್ಕವಾಡುತ್ತಿರುವಾಗ ಮನೆ ಬಂದಿತು.

ಬೆಳುದಿಂಗಳ ಆ ಹಾಲು ರಾತ್ರಿಯಲ್ಲಿ ದುಂಬಿಗಳಿರದು ಬಿರಿದಲರಿನ ಪರಿಮಳಕ್ಕಾಗಿ ಹಾತೋರಿಯುವಂತೆ ಆ ದಂಪತ್ತಿಗಳು ತಮ್ಮ ಸಿಂಗಾರವಾದ ಸಜ್ಜಿಮನನೆಯನ್ನು ಆತ್ಮರದಿಂದ ಹೊಕ್ಕರು.

ಒಂದು ತುಂಬಿ ನಕ್ಕಿತು. ಇನ್ನೊಂದು ತುಟಿ ಕುಕ್ಕಿತು.

೨

ಬೆಳಗಾವಿಯ ನಿಲ್ಲಾಣಿದ ಮೇಲಿನ ಅಂದಿನ ಜನಸಂಧಣೆ ವಿವರೀತ ವಾಗಿತ್ತು. ಸಂಸಾರ ಸಾಮಗ್ರಿಗಳೊಂದಿಗೆ ಧಾರವಾಡಕ್ಕೆ ನಡೆದ ಮೂರ್ತಿಗೆ ಈ ಗದ್ದಲ ನೋಡಿ ದಿಕ್ಕೇ ತೋಚದಂತಾಯಿತು. ಪರಿಮಳ ಅದೇ ಸಮಯ ಸಾಧಿಸಿ ‘ನಿಮ್ಮ ಧಾರವಾಡದ ಹುಚ್ಚಿಗೆ ಇದೇ ಮದ್ದ’ ಎಂದು ಬಿಟ್ಟಿಳು.

“ನಾನು ನಮಗಾಗಿ ಚಿಂತಿಸುವದಿಲ್ಲ ಪರಿಮಳಾ! ನಾವು ಎರಡನೆಯು ವರ್ಗದ ಪ್ರವಾಸಿಗಳು. ಸಾವ! ಈ ಜನಜಂಗಾಳಿ ಉಸಿರು ಕಟ್ಟಿ ಸಾಯು ತ್ವಿದೆ. ಅದಕ್ಕಾಗಿ

“ಮಹಾತ್ಮಾಜಿಯ ಪರಮ ಶಿವ್ಯಲ್ಲವೆ ತಾವು?” ಪರಿಮಳಾ ಕೇಂದ್ರ ನೋಟದಲ್ಲಿ ಮೂರ್ತಿಯನ್ನು ವೂದಲಿಸಿದಳು. ಅನಂತರ ನಿಜವಾಗಿ ಆ

ಜನದಟ್ಟಿಕೆ ಅಸಹ್ಯವಾಗಿತ್ತು, ತಮ್ಮ ಸಾಮಾನುಗಳಿಲ್ಲ ವ್ಯವಸ್ಥಿತವಾಗಿ ಹೇಗೆ ಸಾಗಬಹುದೆಂಬ ಚಿಂತೆ ಅವಳನ್ನು ಬಂಧಿಸಿತ್ತು. ಮೂರ್ತಿ ಅನೇಕ ಬಾರಿ ‘ಹಮಾಲ’ನನ್ನು ಎಚ್ಚರಿಸುತ್ತಿದ್ದ. ಗಾಡಿ ಬರುವ ವೇಳೆಯಾದಂತೆ ಜನ ಇನ್ನಾಲ್ಲಿ ಧುಮುಕಹತ್ತಿತು. ‘ಈ ಜನ ನಾಳಿ ಹೊರಡಬಾರದಾಗಿತ್ತೇ?’ ಎಂದು ಮೂರ್ತಿ ಗುಣಗಟ್ಟಿದ್ದ. ‘ಇದು ದಿನದ ಪಾಡು’ ಪರಿಮಳಾ ಮಾತ್ರ ಮುರಿದಳು.

ಈ ಮಧ್ಯ ಮೂರ್ತಿ ಅನೇಕ ಬಾರಿ ಅತ್ಯಿತ್ತ ಸುಳಿದು ಬರತೋಡಿದ. ಅವನ ಈ ಅಧಿರತನವನ್ನು ಕಂಡ ಪರಿಮಳಾ ಒಳಗೊಳಗೇ ನಗುತ್ತಿದ್ದಳು. ಆದರೂ ಹೀಗೆ ಸುಮ್ಮುಕುಮ್ಮನೆ ಅತ್ಯಿತ್ತ ಒಡಾಡುವ ಮೂರ್ತಿ ಅವಳಿಗೆ ಆ ದಿನ ಸೋಜಿಗದ ಮೂರ್ತಿಯಾದನು. ಅವಳಿಗೇನು ಗೊತ್ತು ಅವನ, ಆಗಾಗ ರೀಲ್ಪ್ಯು ಗಡಿಯಾರವನ್ನು ನೋಡಲಿಕ್ಕೆ ಹೋಗುತ್ತಿದ್ದನೆಂದು! ಕೈಯೊಳಗೆ ವಾಟ ಕಟ್ಟಿಕೊಂಡ ಈ ಮಹಾ ಮೂರ್ತಿಗೆ ರೀಲ್ಪ್ಯು ಗಡಿಯಾರವನ್ನೇ ನೋಡುವ ಕುಶಲ. ಅವನ ಕಾತರವನ್ನು ನೋಡಿದ ಪರಿಮಳಾ ನಗುತ್ತು ‘ದಯವಿಟ್ಟು ಬಂದ, ಕಡೆ ನಿಲ್ಲಬಾರದೇ?’ ಎಂದು ನಕ್ಕಳು. ಮೂರ್ತಿ ಅವಳ ಮಾತಿಗೆ ತಾನೂ ಹಲ್ಲಿ ಕಿರಿದ

ಆದಿನ ರೈಲು ಇಷ್ಟೇಕೆ ವಿಲಂಬಮಾಡಿತೆಂದು ಮೂರ್ತಿ ಚಿಂತಿಸುತ್ತಿರುವಾಗ ಆ ಗೊಂದಲ ನೋಡದೊಳಗಿಂದ ತೂರಿ ಬಂದ ತಾರೆಯಂತೆ ನವ ಬೆಡ ಗಿನ ಯಾವತ್ತಿಯೊಬ್ಬಳು ಧಾವಿಸಿ ಬಂದು ಮೂರ್ತಿಗೆ ಪೂರ್ವ ಪರಿಚಿತಳ ಹಾಗೆ ‘ದಯವಿಟ್ಟು ಧಾರವಾಡಕ್ಕಾಲ್ಯಂದು ಏರಡನೆಯ ವರ್ಗದ ಟಿಕೆರಿಟು ತೆಗೆದು ಕೊಡುವಿರಾ?’ ಎಂದು ಅಂಗಲಾಚಿ ಬೇಡುತ್ತು ಹತ್ತು ರೂಪಾಯಿ ಗಳ ನೋಟೀಲಂದನ್ನು ಕೈಗಿತ್ತಳು. ಮೂರ್ತಿಗೆ ದಿಗ್ಭುಮೆಯಾಯಿತು. ಆ ಅವಸ್ಥೆಯಲ್ಲಿ ಅವನು ಹೆಂಡತಿಯ ಕಡೆಗೆ ನೋಡಿದ. ಅವಳ ಗಲ್ಲಿದ ಕೆಂಪು ಗಲಾಬಿಯ ಬಣ್ಣವನ್ನು ವಿಾರಿತ್ತು. ಮೂರ್ತಿಗೆ ಮುಂಚು ಹೂಡಿದಂತಾದರೂ ಸೌಜನ್ಯದಿಂದ ಬಂದವಳಿಗೆ ‘ವಿಪರೀತ ಗದ್ದಲವಲ್ಲವೇ? ಅವಶ್ಯವಾಗಿ ತಂದು ಕೊಡುವೆನು’ ಎನ್ನತ್ತು ಸರ್ನೇ ಹೋಗಿ ಬಿಟ್ಟನು. ಅವನ ಈ ನಿಧೇಯತಯು ಪರಿಮಳಾನ ಹೃದಯವನ್ನು ಕಲಿಕಿತು. ಮೂರ್ತಿ ಅತ್ಯಿತ್ತ ಅಧ್ವಾದುತ್ತಿದ್ದ ಸಂದರ್ಭವು ಅವಳಿಗೆ ಆಗ ಅರ್ಥಪೂರ್ಣವಾಗಿ ತೋರಿತು. ಅವಳಿಗೆ ಬಂದರೆ ನಿನಿಷ ಮೂಕ್ತಿಗೆಯೇ ಬಂದಂತಾಯಿತು.

ಹತ್ತಿರ ನಿಂತ ಗುಲಾಬಿ ಪತ್ತುಲವಟ್ಟಿ ತಿಳಿನೀಲಿ ರೋಕ ಧರಿಸಿದ ಆ

ಸುಂದರಿ , ಪರಿಮಳಾನನ್ನು ಮಾತನಾಡಿಸಲಿಲ್ಲ. ಗದ್ದಲಕ್ಷ್ಯಗಿ ಹೋಹಾರಿ ಹೊದಂತಿದ್ದಾಗಳು. ಇತ್ತು ಪರಿಮಳಾ ಶಾಡ ಅವಳೊಡನೆ ಮಾತನಾಡುವ ಸೌಜನ್ಯ ತೋರಿಸಲಿಲ್ಲ. ಅವಳ ಸೌಂದರ್ಯ ಅವಳಲ್ಲಿ ಇಲ್ಲದ ಮತ್ತು ರವನ್ನು ಹಂಪ್ಯಿಸಿತೇನೋ ಒಂದು ನಿನಿಷಕ್ಕೆ ನೋಡಲು ಹಾಲುಗಡಲಿನಂತಿದ್ದ ಅವಳ ಹೃದಯದಲ್ಲಿ ಹುಳಿಯ ಹನಿ ಬೆರೆತಿತು.

ಗಾಡಿ ಶೂಗಿತು. ಮೂರ್ತಿ ಓಡುತ್ತೆ ಬಂದು ಆ ಯುವತಿಗೆ ಟಿಕೇಟ್‌ನೀಕೆ ಕೊಟ್ಟಿ. ಅವಳು ಮಂದಹಾಸವನ್ನು ಬೀರುತ್ತೆ ‘ಉಪಕಾರವಾಯಿತು’ ಎಂದಳು. ಯುವತಿಯ ಮಂದಹಾಸವು ಮೂರ್ತಿಯ ಮುಖದಲ್ಲಿಯೂ ಮೂಡಿತು. ಪರಿಮಳಾ ಇವರಿಬ್ಬಿರ ಮಂದಹಾಸವನ್ನು ಗ್ರಹಿಸಿದಳು. ಅವಳಿಗೆ ತಡೆಯುವದಾಗಲಿಲ್ಲ.’ ಹಮಾಲನನ್ನಷ್ಟು ಕಾಗಬಾರದೇ’ ಎಂದಳು. ಮೂರ್ತಿ ಗಡಬಡಿಸಿದ.

ನರಡನೇ ವರ್ಗದ ಬಂದೇ ಡಬ್ಬಿಯಲ್ಲಿ ಏಳು ಜನ ಕುಳಿತುಕೊಳ್ಳಬೇಕಾಯಿತು. ಮೂರ್ತಿಯ ಎದುರಿಗೆ ಆ ಯುವತಿ ಮಂಡಿಸಿದಳು. ಗಾಡಿ ಹೊರಡುವ ಹೊತ್ತಿಗೆ ಮೂರ್ತಿ ಸಾಮಾನುಗಳನ್ನೆಲ್ಲ ವ್ಯವಸ್ಥಿತವಾಗಿರಿಸಿ ತನ್ನ ಆಸನದ ವೇಗಲೇ ಕುಳಿತುಕೊಂಡು ಬೆವರೊರಿಸಿಕೊಳ್ಳುತ್ತೆ ಹೆಂಡತಿಯನ್ನು ದ್ವೇಷಿಸಿ “ಸಾಮಾನುಗಳೆಲ್ಲ ಬಂದಂತಾಯಿತಷ್ಟೆ” ಎಂದ ಪರಿಮಳಾ ಗೋಳಾ ಅಭಿಧಿಸಿ ಒಪ್ಪಿಗೆಯನ್ನು ಸೂಚಿಸಿದಳು. ‘ಜೀವನಕ್ಕಿಂತ ಜೀವನದ ಸಾಮಗ್ರಿ ರಕ್ಷಣೆಯಲ್ಲಿಯೇ ಸಂಸಾರಿಕ ಹಾಳಾದ’ ಎಂದು ಉಕ್ಕೆಂದು ನುಡಿದ, ಆ ಮಾತು ಯಾರನ್ನೂ ಉದ್ದೇಶಿಸಿ ಮಾತನಾಡಿದುದಲ್ಲ. ಅದು ಮೂರ್ತಿಯ ಸ್ವರ್ಗತವರ ಭಾಷಣವಾಗಿತ್ತು.

ಎದುರಿಗೆ ಕುಳಿತ ಯುವತಿಗೆ ಮೂರ್ತಿಯ ಮಾತು ಮನಸ್ಸನ್ನು ಹೊಕ್ಕಿತೇನೋ ಕಿಲಕಿಲನೆ ನಕ್ಕಳು. ಆ ನಗೆಯ ತೆರೆ ತೇಲಿ ಬಂದು ಮೂರ್ತಿಯ ಬಗೆಯನ್ನು ಕಡಡಿದಾಗ ಅನನ್ಯ ಅಪ್ರತಿಮ ಸೌಂದರ್ಯ ಎನ್ನ ಕಂಡು ಅಪ್ರತಿಭಾಸಾದ. ಅವಳು ನಕ್ಕಿದ್ದೂ ತನ್ನ ಪಾಡಿಗೆ. ಪರಿಮಳಾ ಮಾತ್ರ ಆ ನಗೆಯ ಚೆಲ್ಲಾಟಿದಲ್ಲಿ ಮೂರ್ತಿಯ ಮಾತೇ ಚೈತನ್ಯಕೊಟ್ಟಿ ತೆಂದು ಬಗೆದಳು. ಗಾಡಿ ಸಿಳ್ಳುಹಾಕಿ ಹೊರಟಿತು.

ಕ್ಕೆಲ ಹೊತ್ತು ಎಲ್ಲ ಶಡೆಗೂ ಹೊನವಾಗಿದ್ದರಿಂದ ಗಾಡಿಯ ಧಡಿಕ ಮಾತ್ರ ಕೇಳಬರುತ್ತಿತ್ತು. ಆ ಯುವತಿ ವೃತ್ತ ಪತ್ರ ಬಚ್ಚಿದಳು, ಮೂರ್ತಿ

ಸಾಮನುಗಳ ಪ್ರನನಿರೀಕ್ಷಣದಲ್ಲಿ ತೊಡಗಿದ. ಪರಿಮಳಾ ಒಂದೇ ಕವನೇ ಆಯುವತ್ತಿಯನ್ನೇ ನೋಡ ಹತ್ತಿದಳು, ಅವಳ ಅಂತರಂಗದಲ್ಲಿ ಯಾವುದೋ ಕೆರಳಕೆ ತಲೆದೋರಿದಂತೆ ಅವಳ ಇಳಿದ ಮುಖ ಸೂಚಿಸುತ್ತಿತ್ತು.

ಆಯುವತ್ತಿಯ ಗ್ರಲಾಬಿ ವತ್ತಲ ನೋಡುತ್ತಲಿದ್ದ ಪರಿಮಳಾ ತನ್ನ ಮುಗಿಲು ಬಣ್ಣಿದ ಸೀರೆಯನ್ನು ನೋಡಿಕೊಂಡಳು. ಆ ಬಣ್ಣಿ ಹೆಚ್ಚು ಆಕರ್ಷಣಿಯವೆಂದು ತೋರಿತವಳಿಗೆ. ಅವಳ ತಿಳಿ ನೀಲಿ ಬಣ್ಣಿದ ರೋಕೆ ತನ್ನ ಹೂವಿನ ರುಂಪರನ್ನು ವಿಾರಿಸಿ ನಿಂತಿರುವದೆಂದೇ ಅವಳ ಅಭಿಪ್ರಾಯ. ಅವಳಿಗೆ ಆಕ್ಷಣ ತಾನೋಂದು ಕಾಡುವಪ್ರಣಿಯೆಂದೆನಿಸಿತೇನೋ ಹೌಹಾರಿ ಅವಳ ಮುಖ ನೋಡಲು ವರತ್ತಿ ಕಣ್ಣಿರಳಿಸಿದಳು ಆ ತುಂಬು ಮುಖ ಹುತ್ತಿದೆಯ ಚಂದಿರನಂತಿತ್ತು. ತನ್ನ ಮುಖ . . . ? . . . ಅವಳಿಗೆ ತನ್ನ ಸೌಂದರ್ಯದ ಅಸ್ತಿತ್ವವೇ ತತ್ತ್ವರಿಸಿತೋಡಗಿದ ಭಾವನೆಯಾಗಿ ಆ ಬೆಡಗಿನ ಯುವತ್ತಿಯನ್ನು ಮತ್ತೆ ಮತ್ತೆ ನೋಡತೋಡಗಿದಳು. ಪ್ರತಿ ಸಲ ಪರಿಮಳಾ ನಿಗೆ ಅವಳು ಹೆಚ್ಚೆಚ್ಚು ಸುಂದರಿಯಾಗಿಯೇ ಕಾಣಹತ್ತಿದಳು. ತನಗೇ ಅವಳು ಇಷ್ಟು ಆಕರ್ಷಣಿಯಾಗಿರುವಾಗ . . . ಮೂರ್ತಿಯ ಮಂದಹಾಸ ಅವಳಿದುರು ಸುಳಿಯಿತು. “ಟಿಕೇಟಿನ್ನು ತರಲು ಇವರಿಗೆ ಏಕೆ ಅವಳು ಕೇಳಬೇಕಾಗಿತ್ತು? ಹೌವ ವರಿಚಯವಿಲ್ಲದ, ಯಾವ ಹೆಂಗಸು ಅರಿಯದ ಗಂಡಿಸಿನೋಡನೆ ಮಾತನಾಡುವಳು? ಅವಳ ಆ ನಗೆಯ ಜೆಲ್ಲಾಟಿಡ ಅಥವ ವೇನು? ನಿಲ್ಲಾಣದಲ್ಲಿ ಇವರು ದಾರೀ ಕಾಯುತ್ತ ಅತ್ಯಿತ್ತ ಓಡಾಡುತ್ತಿರುವ ಸಂದರ್ಭ ಇವಳಿಗಾಗಿಯೇ ಇರಬಹುದಲ್ಲವೇ? ಇವರಿಗೆ ಧಾರವಾಡದ ಹೆಚ್ಚು ಹಿಡಿಸಿದ . . . ” ರೈಲು ಕೊಂಕುದಾರಿಗೆ ಹೊರಳಿದ್ದರಿಂದ ಜನವೆಲ್ಲ ಓರೆ ಯಾಗಿ ಅಲುಗಿದರು. ಪರಿಮಳಾನ ನಿಜಾರ ಲಹರಿಯ ತೆರೆಯು ಈ ಮೂಲಕ ಅಷ್ಟಕ್ಕೆ ನಿಲ್ಲಬೇಕಾಯಿತು. ಅವಳು ಒಮ್ಮೆಲೇ ಮೂರ್ತಿಯ ಕಡೆಗೆ ಕ್ಷಾಪಿಕ್ಕಿಯಾಗಿ ನೋಡಿದಳು. ಅವನು ತೂಕದಿಸುತ್ತಿದ್ದ. ಅವನ ಕಾಲಬೆರಳಿಗೂ ಅವಳ ಕಾಲಬೆರಳಿಗೂ ಒಂದಗುಲದಷ್ಟು ಮಾತ್ರ ಸ್ಥಳವಿದ್ದು ದನ್ನ ಕಂಡ ಪರಿಮಳಾ ಗಾಬರಿಯಾದಳು. ಮೂರ್ತಿಯನ್ನು ಅಲುಗಾಡಿಸಿದಳು. ಮೂರ್ತಿ ಸರ್ನೆ ಕಾಲು ಹಿಂದಕ್ಕೆ ಎಳೆದುಕೊಂಡ. ಆ ಯುವತ್ತಿ ತನ್ನ ಕಾಲಬೆರಳನ್ನೂ ಹಿಂದೆ ಸರಿಸಿದಳು. ಪರಿಮಳಾನ ಎದೆ ದುಬುಡುಬು ಹಾರ ಹತ್ತಿತು. “ಸಾಹಿ! ಸಂಸಾರ ಸಾಮಗ್ರಿಗಳ ನ್ಯಾವಸ್ಥೆಯಲ್ಲಿ ಬಳಲಿ ಹೋಗಿದ್ದಾರೆ. ತಂಗಾಳಿಗೆ ಜಂಪು ಬರವಂತಿದೆ ಮಲಗೇದಬಾರದೆ?” ಎಂದು ಆಯುವತ್ತಿ

ನಗೇರುಾಡಿದಳು, ಮೂರ್ತಿಗೆ ಈ ಸಂದರ್ಭದ ಅರಿವು ಇದ್ದಂತೆ ಕಾಣಲಿಲ್ಲ. ಅವನು ಸುಮ್ಮನೆ ನಗುತ್ತ ಹೋದು . . . ಹೋದು . . . ನನಗೆ . . . ಜಂತು” ಎಂದ.

ಪರಿಮಳಾನ ಎದೆ ರುಲ್ಲಿಂದಿತ). ಈ ಪ್ರವಾಸದಲ್ಲಿ ಬೇಡಾದ ವ್ಯಕ್ತಿ ಯೆಂದರೆ ತಾನೇ ಎಂದು ಸಿಧರಿಸಿ ಅವಳು ಕೂಡಲೇ ದೂರಸಿದ್ದಿದು ಕುಳಿತಳು. ಆ ಯುವತಿ ಮಂದಸ್ಯಿತಳಾಗಿ ಪರಿಮಳಾನನ್ನು ನೋಡಿದಳು. ಪರಿಮಳಾ ಕಣ್ಣ ತಪ್ಪಿಸಿದಳು. ಅವಳ ಮಂದಸ್ಯಿತದ ಸೊಂಕು ತನಗೆ ಬೇಡವೆಂದು ಬಗೆದಳೇನೀಡು? ಯುವತಿಗೆ ನಿರಾಶೆಯಾಯಿತು. ಅವಳು ಮತ್ತೆ ವೃತ್ತ ಪತ್ರ ಓದತ್ತೊಡಗಿದಳು.

“‘ಲೋಂಡಾ’ ಸ್ವೀಕ್ರನ್ ಬರಂವಂತಿದೆ ಪರಿಮಳಾ! ಚಹಾ ತರಿಸೋಣ ಎಷ್ಟು!” ಮೂರ್ತಿ ಹೆಂಡತಿಯನ್ನು ಕೇಳಿದ.

ಅವಳು ಗೋಳಾ ಅಲಾಲ್ಡಿಸಿ ಮಾತ್ರ ಒಪ್ಪಿಗೆ ಸೂಚಿಸಿದಳು.

“‘ಸೈನ್ಸರ್’ ಚಹ ತರಿಸುವುದೇ ನೇಲು.” ಆ ಯುವತಿ ನಡುವೆ ಬಾಯಿ ಹಾಕಿದಳು “ಆಗಬಹುದು” ಮೂರ್ತಿ ಆ ಯುವತಿಯ ಮುಖ ನೋಡುತ್ತ ಮಗುಳು ನಗೆ ನಕ್ಕೆ.

ಲೋಂಡಾ ಸ್ವೀಕ್ರನ್ ದಲ್ಲಿ ‘ಬಟ್ಟಿರ’ನೊಬ್ಬನು ‘ಸೈಎಸ್ ಟಿ’ ಶಾಸಕರಜಾಗಳನ್ನು ತಂದು ಇಟ್ಟಿ ಹೋದ. ಆ ಯುವತಿ ಮೂರು ಕಪ್ಪುಗಳಲ್ಲಿ ಚಹಾ ಸಿಧ್ಯ ಮಾಡಿ ಬಂದನ್ನು ಎತ್ತಿ ಮೂರ್ತಿಯ ಕೈಗಿತ್ತಳು. ಇನ್ನೊಂದನ್ನು ಪರಿಮಳಾನಿಗೆ ಕೊಡುವ ಮೊದಲೇ ಮೂರ್ತಿ ತನ್ನ ದಾಸನ್ನು ಅವಳಿಗೆ ಕೊಟ್ಟು ಬಿಟ್ಟಿದ್ದ. ಯುವತಿ ನಗುತ್ತ ಎರಡನೆಯ ಬಟ್ಟಿಲವನ್ನೂ ಮೂರ್ತಿಯ ಕೈಗಿತ್ತಳು.

ಈ ಸನ್ನಿವೇಶದ ಪರಿಣಾಮವಾಗಿ ಪರಿಮಳಾನಿಗೆ ಚಹ ಹೋಗದಾಯಿತು ಯಾವತಿ ಅದನ್ನು ನೋಡಿ “ಸಕ್ಕರೆ ಕಡಿಮೆಯಾಗಿದ್ದರೆ ಮತ್ತೆ ಅದನ್ನು ಕೂಡಿಸಿಕೊಳ್ಳಬಹುದು” ಎಂದು ಸೂಚಿಸಿದಳು. ಚಹಕ್ಕೆ ಸಕ್ಕರೆ ಕಡಿಮೆ ಯಾಗಿರಲಿಲ್ಲ. ಆದರೂ ದಾಕ್ಕಿಣ್ಣುಕ್ಕಾಗಿ ಪರಿಮಳಾ ಸಕ್ಕರೆ ಬೆಂಸಿಕೊಂಡಳು.

ಗಾಡಿ ಮತ್ತೆ ಹೊರಡಲು ಎರಡು ನಿನಿಂಫಗಳಿರುವಾಗ ಆ ಯುವತಿ ಕೆಳಗಿಳಿದು ನಿಂತಳು. ಹೊರಗಿನ ಶುದ್ಧ ಹವೆಗಾಗಿಯೇ ಎಂಬಂತೆ ತೋರುತ್ತದೆ. ಈ ಸಮಯವನ್ನು ಸಾಧಿಸಿ ಪರಿಮಳಾ ಅವಳ ಪರಿಷಯವನ್ನು ಮೂರ್ತಿಯಿಂದ

ತೇಣ ತಿಳಿದುಕೊಳ್ಳಬೇಕೆಂದು ಹವಣಿಸಿದಳು. ಅವಳ ನಾಲಿಗೆ ಏಳಲಿಲ್ಲ. ಮೂರ್ತಿಗೆ ಹೆಂಡತಿ ಹೀಗೇಕೆ ವರೋನವನ್ನು ತಾಲಿರುವಳೆಂಬುದು ತಿಳಿಯಲಿಲ್ಲ.

“ಪರಿಮಳಾ! ಹೀಗೇಕೆ ವರೋನತಾಳಿದ್ದೀರೆಯೆ. ನೋಡು ಅವರೆಷ್ಟು ಚೇಿತನಾಪುರಾಗಿದ್ದಾರೆ” ಎಂದು ನುಡಿದು ಮೂರ್ತಿ ಆ ಯುವತಿಯ ಚಡೆಗೆ ನೋಡತ್ತೊಡಗಿದ.

ಪರಿಮಳಾನಿಗೆ ಉಗುಳು ಸುಂಗುವಂತಾದರೂ ಅವಳು ಉತ್ತರ ಕೊಟ್ಟಳು.

“ಹೊದು ಅವಳು ಚೇಿತನಾಪುರಾಗಿದ್ದಾಳೆ”

“ರೈಲಿನಲ್ಲಿ ಹೊಸ ಪರಿಚಯಕ್ಕೆ ಬೇಕಾದವ್ಯಾಪ್ತ ಅವಕಾಶವಿರುತ್ತದೆ. ಆ ಯುವತಿಯೊಡನೆ ಬೇಕಾದರೆ”

“ಪೂರ್ವ ಪರಿಚಯದವರಾದ ನೀವೇ ಮಾತ್ರನಾಡುವದು ಒಳಿತು . . . ಅವಳೊಡನೆ ನನ್ನದೇನು ಕೆಲಸ?” ಮಾತಿನಲ್ಲಿ ತುಸು ಕಾವು ಏರಿ ಬಂದಂತಿತ್ತು.

“ಯಾರ ಪೂರ್ವ ಪರಿಚಯವೇ ಪರಿಮಳಾ?”

ಗಾಡಿ ಹೊರಟಿತು. ಆ ಯುವತಿ ಧಡಾರೆಂದು ಬಾಗಿಲು ಹಾಕುತ್ತ ಒಳನುಗ್ಗಿದಳು. ಅವಸರದಲ್ಲಿ ಅವಳ ಕಿರಿಬರಳು ಬಾಗಿಲ ಸಂದಿನಲ್ಲಿ ಸಿಕ್ಕಿ ತೇನೋ “ಅಯ್ಯೋ” ಎಂದು ಕಿರುಚಿದಳು. ಮೂರ್ತಿ ಗಾಬರಿಯಿಂದ “ವಿನಾಯಿತು?” ಎನ್ನತ್ತೆ ಎದ್ದು ನಿಂತು ನೋಡುತ್ತಿರುವಾಗ ಅವಳ ಕಿರಿ, ಬೆರಳಿಸಿಂದ ನೇತ್ತರು ಸೋರುತ್ತಿತ್ತು. “ಅಯ್ಯೋ! ಹಾವ. ಪರಿಮಳಾ ಸ್ವಲ್ಪ ಅರಿವೆಯಾ ಚೂರನ್ನ ಕೊಡಬಾರದೆ?” ಎಂದ. ಆ ಯುವತಿ ಬೆರಳನ್ನ ಹಿಡಿದುಕೊಂಡು ತನ್ನ ಆಸನದ ನೇಲೆ ಕುಪ್ಪರಿಸಿದಳು. ಮೂರ್ತಿ ಕೂಡಲೇ ತನ್ನ ಜೀಬನೋಳಿಗಿನ ಕರವಸ್ತುವನ್ನು ಹರಿದು ನೀರಿನಲ್ಲಿ ತೋಯಿಸಿದ. ಆ ಯುವತಿ ಕೈ ಚಾಚಿದಳು. ಮೂರ್ತಿ ಆ ಸುಕೋನುಲ ಕರವನ್ನ ಹಿಡಿದು ಅರಿವೆ ಸುತ್ತ ತೋಡಗಿದ.

ಮೂರ್ತಿಯ ಕರದಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಯುವತಿಯ ಕಿರಿಬರಳನ್ನು ನೋಡುವಾಗ, ಪರಿಮಳಾ ಅವಳ ಸುಂದರವಾದ ನಿಡಿತೋಳನ್ನು ನೋಡಿದಳು. ಅವಳಿಗೆ ಆ ತೋಳು ತನ್ನ ತೋಳಿನಕ್ಕಿಂತ ಹೆಚ್ಚು ಸುಂದರ ವಾದುದೆಂದು ಭಾಸವಾಯಿತು. ಆ ಯುವತಿಯ ತೇರವಾದ ತೋಳು,

ಅರೆಜಾರಿಟ ಸೇರಗು, ಅರಿವೆ ಸುತ್ತುತ್ತಿರುವಾಗ ಮೂರ್ತಿಯ ತೀರ ಸನಿಯಕ್ಕೆ ಹೋದ ಅವಳ ದುಂಡುವುಳಿ ಪರಿಮಳಾನಿಗೆ ದಿಗ್ಬಿನೆಯನ್ನು ಅಂಟಿವಾಡಿದವು. ಮೂರ್ತಿ ದೀಕ್ಷಾಬಂಡುನಾದ ಸೇವಕನ ಹಾಗೆ ಅವಳ ಸೇವೆವಾಡುತ್ತಿರುವಲ್ಲಿ ಅವಳಿಗೆ ಅಚ್ಚರಿಯಾಗಲಿಲ್ಲ, ಮತ್ತುರವನ್ನಿಸಿತು. ಅರಿವೆ ಸುತ್ತಿ ಆದ ಮೇಲೆ ಮೂರ್ತಿ, ಅವಳ ದುಂಡುವೊಗವನ್ನು ಸಂಪೂರ್ಣವಾಗಿ ನೋಡುತ್ತ, “ಅಷ್ಟು ಅವಸರವೇನಿತ್ತು?” ಎನ್ನುತ್ತ ಕೈತೊಳಿದುಕೊಂಡ.

“ವಿಷವು ವೇಳೆ” ಎಂದಾಯುವತಿ ಮೂರ್ತಿಯ ಕಣ್ಣಗಳನ್ನು ಎದುರಿಸಿ ಮಂದಷ್ಟಿತ ಬೀರಿದಳು.

“ಈಗ ನೋವಿಲ್ಲವಷ್ಟು?” ಎಂದು ಮೂರ್ತಿ ನುಡಿದು, ಮೇಲಿನ ಜೀಬಿನೊಳಗಿನ ಕರವಸ್ತುದಿಂದ ಕ್ಷೇತ್ರಾಳಿಕೆಯತ್ತಿದ. ಜೀಬಿನೊಳಗಿನ ಕರವಸ್ತುವನ್ನು ತೆಗೆಯುತ್ತಿರುವಾಗ, ಒಂದೆರಡು ದವ್ವಿಕಾಗದದ ತುಣುಕಿನಂತಹವುಕೆಳಗೆ ಬಿದ್ದುದನ್ನು ಮೂರ್ತಿ ಗಮನಿಸಲಿಲ್ಲ. ಪರಿಮಳಾನ ಲಕ್ಷ್ಯವೂ ಅತ್ಯಾಧಿಕವಿಲ್ಲ. ಆ ಯುವತಿ ಆಕ್ಷಣ ಬಗ್ಗೆ, ಆ ತುಣುಕುಗಳಲ್ಲಿ ಒಂದನ್ನು ತೆಗೆದುಕೊಂಡಳು. ಈ ಸಂಭರಣೆ ಮಿಂಚಿನಂತೆ ಆಗಿಹೋಗಿದ್ದರಿಂದ, ಯಾರಿಗೂ ಅದರ ಅರಿವಾಗಲಿಲ್ಲ.

“ತಮಗೆ ಸುಮ್ಮನೆ ತೊಂದರೆಯಾಯಿತು. ಕ್ಷಮಿಸಬೇಕು,” ಆಯುವತಿ ಮುಖದಲ್ಲಿ ಮುಗುಳು ಬಿರಿಯುತ್ತಿರಲು ಮೂರ್ತಿಯ ಆಭಾರವನ್ನಿಸಿದಳು.

“ಇದೆಂತಹ ತೊಂದರೆ. ಪಾವ! ನಿನುಗೆ ನೋವಾಯಿತು.” ಮೂರ್ತಿಯ ಮುಖವರಳಿತ್ತು.

ನೋವಿನ ವಾತಾವರಣದಲ್ಲಿಯೂ ಸೂಸಿಬರುವ ಈ ನಗೆಯು ಪರಿಮಳಾನಿಗೆ ವಿಚಿತ್ರವೇನ್ನಿಸಿ, ಅವಳ ಬಗೆಗಡಲನ್ನು ಕಡದಿತು.

ಧಾರವಾಡ ನಿಲ್ದಾಣದಲ್ಲಿ ಇಳಿದುಹೋಗುವಾಗ, ಆ ಯುವತಿ ಮೂರ್ತಿಗೆ ತನ್ನ ಕೃತಜ್ಞತೆಯನ್ನು ಮತ್ತೆ ಸೂಚಿಸಿ, ಅರ್ಥಪೂರ್ಣವಾದ ನೋಟಿವನ್ನು ಬೀರಿ ಮಿಂಚಿನಂತೆ ನೂಯವಾದಳು. ಮೂರ್ತಿಯ ಕಣ್ಣ ಅವಳತ್ತ ತೇಲಿಹೋಯಿತು. ಅವನ ಕಣ್ಣಗಳಲ್ಲಿ ಪರಿಮಳಾ ಅದಾವುದೋ ನೋವು ಮಿಂಚಿ ಮಾರುವಾಯಿತೆಂಬುದಾಗಿ ಭಾವಿಸಿದಳು ಅವಳ ಕಣ್ಣ ಮುಂದೆಯೂ ಆ ಯುವತಿ ಕಂಣಿಯತೊಡಗಿದಳು. ಅವಳ ಆ ಚಂಚಲನೋಟ, ಇವಳಲ್ಲಿ

ಚಿಕ್ಕಚಾಂಚಲ್ಯನನ್ನುಂಟುಮಾಡಿತು. ಅವಳ ಆ ಸಂದರ್ಭಾದ ಅಷ್ಟಿ ಇವಳ ಹೃದಯಾದಲ್ಲಿ ನೆಟ್ಟಿನಿಂತಿತು. ಅವಳು ಮರಿಯಾದರೂ ಅವಳ ಅರಿವು ವಾಯವಾಗಲಿಲ್ಲ. ಪರಿಮಳಾ ಗಾಸಿಯಾದಳು.

ತನ್ನ ಅಷ್ಟುಮೇಚ್ಚಿನ ಧಾರವಾಡದಲ್ಲಿ ಹೆಂಡತಿಯೋಡನೆ ಹೊಸ ಸಂಸಾರ ಹೂಡಿದ ಮೂರ್ತಿಯ ಹಿಗ್ಗು ಹಿಡಿಸದಾಯಿತು. ಒಂದೆರಡು ದಿನಗಳಲ್ಲಿಯೇ ಹೆಂಡತಿಗೆ ಧಾರವಾಡದ ಪರಿಚಯವಾಡಿಕೊಟ್ಟಿ. ತಾನು ಕಲಿತ ಕಾಲೇಜಿನ ಭವ್ಯ ಕಟ್ಟಡವನ್ನು ಅವಳಿಗೆ ತೋರಿಸಿದ. ಕಾವ್ಯಮಯವಾದ ಸಾಧನಕೇರಿಯ ದಿವ್ಯ ವಾತಾವರಣದಲ್ಲಿ ಅವಳೋಡನೆ ಸುತ್ತಾಡಿಬಂದ. ತನ್ನ ‘ತಯಾರಿ ರಜ’ ಮುಗಿಯುವ ಹೊತ್ತಿಗೆ ಹೆಂಡತಿಗೆ ಧಾರವಾಡ ಜೀವನದ ಸಮಗ್ರ ಪರಿಚಯ ಮಾಡಿಕೊಟ್ಟಿ. ಮೂರ್ತಿಯ ಹಿಗ್ಗನ್ನು ಕಂಡ ಅವನ ಹಂಡತಿ ಪೂರಾ ಹಿಗ್ಗಿದಳು. ಮೂರ್ತಿಯ ಜೀವನದಲ್ಲಿಯೇ ಬರೆತುಹೋದ ಸಾಧುಜೀವಿಯವಳು! ಈ ಮಧ್ಯೆ ಆ ಯುವತಿಯ ನೆನಪು ಆಗಾಗ ತೂರಿಬರುವದು. ಅವಳ ಪರಿಚಯವನ್ನು ಕೇಳಿಕೊಳ್ಳಬೇಕೆಂದು ಪರಿಮಳಾ ಅನೇಕ ಬಾರಿ ಹಾತೋರೆಯಳು. ಆದರೆ ಈ ಮಾತಿನಿಂದ ಅವನ ಹೃದಯದ ಹಾಲುಕೆನೆ ಎಲ್ಲಿ ಕಡದುವದೋ ಎಂದು ಧೈರ್ಯಸಾಲದೆ ಆ ವಿಷಯವನ್ನು ಮುಂದೂಡಿದಳು. ಒಮ್ಮೆನ್ನೆ ಆ ಯುವತಿ ಅವಳನ್ನು ಪೂರಾ ಕಂಗೆಡಿಸುವವಳು.

ದಿನಾಲು ಸಂಚೀಯ ಐದು ಗಂಟೆಗೇ ಸರಿಯಾಗಿ ಮನೆಯಲ್ಲಿರುತ್ತಿದ್ದ ಮೂರ್ತಿ, ಇತ್ತೀಚೆಗೆ ರಾತ್ರಿ ಒಂಭತ್ತು ಗಂಟೆಯಾದರೂ ಮನೆಯನ್ನೇ ಕಾಣಬಾದ. ಯುದ್ಧಮೂಲಕ ಪರಿಸ್ಥಿತಿಯಿಂದ ಹದಗೆಟ್ಟಿ ಆಫೀಸಿನ ಕೆಲಸ ಸ್ವಾತಂತ್ರ್ಯ ಸಿಕ್ಕಮೇಲೆ ವಿಪರೀತವಾಗಿ ಬೆಳೆದಿತ್ತು. ತಾನು ಸಮರ್ಥಕಾರ್ಯಕ್ರಮದಲ್ಲಿ ನೆಂಬ ಗಳಿಸಿಕೊಂಡು, ಅದರಲ್ಲಿ ತನ್ನ ಭವಿಷ್ಯದ ಭವ್ಯಜೀವನದ ರೂಪರೇಷಿಂಗಳನ್ನು ಗುರುತಿಸಿಕೊಂಡಿದ್ದ ಮೂರ್ತಿ, ಅನೇಕ ಗಂಟೆಗಳ ಕಾಲ ಕೆಲಸಮಾಡುವದು ಅನಿವಾರ್ಯವಾಗಿಬಿಟ್ಟಿತು. ಮನೆಯಲ್ಲಿ ಪರಿಮಳಾ ಒಬ್ಬಳೇ ಇರುವದರಿಂದ, ಅವಳಿಗೆ ಇದು ತುಂಬಾ ತೊಂದರೆಗಿಟ್ಟಿಕೊಳ್ಳುತ್ತದೆ ಎಂಬ ಮಾತನ್ನು ಅವನು ಅರಿತರೂ, ಕೆಲವು ದಿನ ಕಳೆದ ಮೇಲೆ ಎಲ್ಲವೂ ಸರಿಯಾಗುವುದೆಂದು ಭಾವಿಸಿದ. ಮೇಲಾಗಿ ತನ್ನ ಜೀವನದ ಉತ್ತರೋತ್ತರ ಏಳಿಗೆಯಲ್ಲಿ ಹಿಗ್ಗುವ ಅವಳು ಇದನ್ನು ಕೆಲದನವರ್ಪಿಗೆ ಸಹಿಸುವಳಿಂದೇ ತಿಳಿದ. ತನ್ನ ಮುಂದಿನ ಸುಖ ಅವಳಿಗಾಗಿಯೇ ಎಂದು ಭಾವಿಸಿದ ಮೂರ್ತಿ

ಪರಿಮಳಾನ ಅಂತರಂಗವನ್ನು ಗುರುತಿಸಲಿಲ್ಲ. ಅವನ ಪ್ರೇಮಚೀಷ್ಯೋತಿ ನಂದಾ ದೀಪವಾಗಿ ಚೇಳಗುತ್ತಿತ್ತು.

ಮೂರ್ತಿಯಲ್ಲಾದ ಈ ಅನಿರೀಕ್ಷಿತ ಮಾರ್ಪಾಟಿನ್ನು ಕಂಡ ಪರಿಮಳಾ ತಳಮಳಗೊಂಡಳು. ಮನೆಗೆ ಬಂದ ಮೂರ್ತಿ ಕೆಲಸದ ಭಾರದಲ್ಲಿ ಹೈರಾಣ ವಾಗಿರುತ್ತಿದ್ದರಿಂದ, ಅವನು ಹೆಚ್ಚು ಮಾತನಾಡದೆ ನಿತಾಂತಿತ್ತಿಗೆದುಕೊಳ್ಳುತ್ತಿದ್ದು. ಮೂರ್ತಿಯ ಈ ಮಾತಿನ ಬಿಗುವು ಅವಳಿಗೆ ತೀರ ವಿಚಿಕ್ರನೆಸ್ಸಿನ ತೂಡಿತು. ನಾಲ್ಕುಂಟು ದಿನ ಹೀಗೆ ಕಳೆದಮೇಲೆ ಅವಳಿಗೆ ಧಾರವಾಡದ ಜೀವನವೇ ಅಸಹ್ಯನೆಸ್ಸಿಸತ್ತೊಡಗಿತು. ಮೂರ್ತಿಯ ಈ ಮಾರ್ಪಾಟಿಗೆ ಆ ಯುವತಿ ಕಾರಣಾಗಿರಬಹುದೇ ಎಂದೂವೈ ಅವಳು ಚಿಂತಿಸಿ ಭಯಗ್ರಸ್ತ ಇಂಗುವಳು. ಈ ಭಯದ ಗರ ಹಿಡಿದಂತೆ ಅವಳು ತೀರಾ ಕಂಗೇಡ ಹತ್ತಿದಳು. ಅವಳ ತೇಜಃಪುಂಜವಾದ ಕಣ್ಣಗಳಲ್ಲಿಯ ಕಾಂತಿ ದಿನದಿನವೂ ಮಂದವಾಗ ತೂಡಿತು. ತಾನೊಂದು ಸಂಸಾರಚಕ್ರ ತಿರುಗಿಸುವ ಮೂರ್ತಿಯ ಕೇವಲ ಅನುಕೂಲದ ಗೊಂಬೆಯೆಂಬ ಭಾವನೆಯಿಂದ ಅವಳ ಅಭಿಮಾನಕ್ಕೆ ಬರಿ ಎಳಿದಂತಾಯಿತು. ಮೂರ್ತಿಯ ಪ್ರೇಮದ ಅಂದಿನ ಹುಚ್ಚು ಹೊಳೆಯಾನ್ನು ಇಂದಿನ ನೀರಸ ಜೀವನವನ್ನು ಅವಳು ತೂಗಿ ನೋಡಿದಾಗ ಅವಳಿಗೆ ತಾನೊಂದು ಗಂಡಾಂತರ ಪ್ರಸಂಗವನ್ನು ಎದ್ದರಿಸಬೇಕಾದ ಸಂದರ್ಭವು ಬಂದಿದೆಯೆಂದು ನಿರ್ಧರಿಸಿದಳು. ಅವಳ ಹೃದಯದಲ್ಲಿ, ಹೊಗೆಯಾಡಿತು. ಆ ಹೊಗೆ ಆಗಾಗ ಕಣ್ಣ ತುಂಬುತ್ತಿದ್ದಂತೆ ಕಣ್ಣೀರುಗಳು ಜೀಲಿವರಿದು, ಸೂಸುತ್ತಿದ್ದವು. ಆರಳಿದ ಹೂವಿನಂತಿದ್ದ ಅವಳ ಮುಖವಿಂದು ಹಳಕೊರಿದ ಹೂವಿನಂತಾಯಿತು. ಈ ಪರಿಸ್ಥಿತಿಯನ್ನು ಹಾಗೆಯೇ ಮುಂದು ಪರಿಸಿದರೆ ಪೂರ ಹದಗೆಡಬಹುದೆಂಬ ವಿಚಾರದಿಂದ ಅವಳಿಗೆ ಇದರ ಇತ್ಯಾರ್ಥ ವನ್ನು ಮಾಡಿಯೇ ಬಿಡಬೇಕೆಂಬ ಲವಲವಿಕೆ ಉತ್ತರ್ವವಾಯಿತು. ಆ ದಿನ ಅವಳು ಮೂರ್ತಿ ಬರುವ ದಾರಿಯನ್ನೇ ಕಾಯತ್ತೊಡಗಿದಳು.

ಆ ಹೊತ್ತು ವಿಶರೀತವಾಗಿ ಕೆಲಸಮಾಡಿ ಬಂದ ಮೂರ್ತಿ ತೀರ ಹೈರಾಣ ವಾದವನಂತೆ ನೀರವಾಗಿ ಕೊಳಿಸಿಗೆ ಹೊಗಿ ಕೊಟಿನ್ನು ಕೂಡ ತೆಗೆಯಾದೆ ‘ಕಾಟಿ’ನ ಮೇಲೆ ಬಿದ್ದು ಕೊಂಡನು. ದಿನಾಲು ದೂರಿಸಿಂದಲೇ ಸಾಯಕಲ್ಲಿ ಗಂಟೆಯನ್ನು ಕೇಳಿ ಸಂಭ್ರಮದಿಂದ ಸ್ವಾಗತಿಸುತ್ತಿದ್ದ ಪರಿಮಳಾನ ಮಂದ ಹಾಸದ ಮುಖವು ಅವನನ್ನು ಆ ದಿನ ಸ್ವಾಗತಿಸುದಿದ್ದುದನ್ನೂ ಅವನು ಲಘ್ಷಿಸ್ತೇ ತರಲಿಲ್ಲ. ಅಷ್ಟು ದಣಿದು ಹೊಗಿದ್ದ. ಬಂದು ಹತ್ತು ನಿವಿಷಗಳು

ದರೂ ಒಳಕ್ಕೆ ಬಾರದ ಮೂರ್ತಿಯ ಬಗೆಯನ್ನು ಪರಿಮಳಾಗ್ರಹಿಸಿದಂತೆ. ಏನೇ ಅಗಲಿ ಈ ಹೊತ್ತು ಕೇಳಿಯೇ ಬಿಡೋಣ ಎನ್ನತ್ತೆ ಸಾವಕಾಶವಾಗಿ ಕೊಳಣಿಗೆ ನಡೆದಂತು. ಅಲ್ಲಿ ‘ಕಾಟಿ’ನ ಮೇಲೆ ಮಲಗಿದ ಮೂರ್ತಿ ಕರುಹಾ ಜನಕವಾಗಿ ಕಂಡರೂ ಅವಳ ನಿಥಾರ ಅಲುಗಲಿಲ್ಲ. ಅವಳು ಸ್ವಲ್ಪ ಗಡು ಸಾದ ದಸಿಯಲ್ಲಿಯೇ, “ಹೀಗೆಲ್ಲಾ ನಿಷ್ಠೆ ದಿನಾಲು ಸರಿರಾತ್ಮಿಗೆ ಮನೆಗೆ ಬಂದರೆ ನನ್ನ ಗತಿಯೇನು? ಇತ್ತೀಚೆಗೆ ನಿನ್ನನೇರೇ ಒಂದು ತರಹಾ ಆಗಿರು ವಿರಲ್ಲ ” ಎಂದು ಬಿಟ್ಟುಳು.

“ಸ್ವಲ್ಪ ಕೆಲಸ ಜಾಸ್ತಿ ಪರಿಮಳಾ ”

“ನಿಮ್ಮ ಕೆಲಸ ನನಗೆಲ್ಲ ಗೊತ್ತು ”

“ಅಂದ ಬಳಿಕ ಕೇಳುವದರಲ್ಲಿ ಅರ್ಥವೇನಿದೆ?”

“ಇದು ಹೀಗೆಯೇ ಮುಂದೆ ನಡೆದರೆ.”

“ನಮ್ಮ ತಾಳೈಯಲ್ಲಿಯೇ ಉಜ್ಜಲ ಭವಿಷ್ಯವಿದೆ, ಪರಿಮಳಃ!”

“ಯಾರಿಗೆ?”

“ನನಗೆ — ನಿನಗೆ — ಮತ್ತೊರಿಗೆ?

“ನನ್ನ ಭವಿಷ್ಯವನ್ನು ಅವಿಯದಷ್ಟು ಮೂರಢಳೇ ನಾನು?”

“ಇಂತಹ ಕೊಂಕಿನ ಮಾತುಗಳನ್ನು ಹೊಸದಾಗಿ ಕಲಿತೆಂತೆ ಕಾಣುತ್ತದೆ.”

“ಹೊಸ ಜೀವನದಲ್ಲಿ ಹೊಸಮಾತು ಬರುವಂತಾದರೆ ಬಂದೇ ತೀರುವದು.”

“ನಿನ್ನ ಮಾತು ನನಗೆ ಅರ್ಥವಾಗಲೊಲ್ಲವು.”

“ಇನೆಳ್ಳಬ್ಬಿರ ಮಾತು ನಿಮಗೆ ಅರ್ಥ ಪೂರ್ಣವಾಗುತ್ತಿರುವಾಗ ನನ್ನ ಮಾತು ನಿರಸ ತಾನೇ?”

ಪರಿಮಳಾನ ಶಣ್ಣಲ್ಲಿ ನೀರೊರಿದುದನ್ನು ಕಂಡ ಮೂರ್ತಿಗೆ ಸಂದರ್ಭ ತಿಳಿಯದಾಯಿತು. ಅವನು ಚಟ್ಟಕ್ಕನೇ ಎದ್ದು ಕುಳಿತು.

“ನಿನಗೆ ಆಗಿರುವದಾದರೂ ಏನು ಪರಿಮಳಾ! ಹೀಗೇಕೇ ಹುಳ್ಳಳಂತೆ ಮಾತನಾಡತೊಡಗಿರುವಿ. ?”

“ಆ ಯುವತಿ ಯಾರೆಂಬಿದನ್ನು ಹೇಳಬಹುದೇ ತಾನು?”

“ಯಾವ ಯುವತಿಯೇ ಹುಚ್ಚಿ” ಪರಿಮಳಾನನ್ನು ಹತ್ತಿರ ಎಳಿದು ಕೊಂಡ.

“ಆ ಹೊತ್ತು ಗಾಡಿಯಲ್ಲಿ ನಿವೇಶ್ವದನೆ ಸಲ್ಲಾಪ ಮಾಡಿದಳಲ್ಲ ಅವಳೇ.”

“ಈ ಹೋ! ಅವಳೇ?

“ಹೋದು. ಅವಳೇ.”

“ಅವಳೂಬ್ಬಿ ಪ್ರವಾಸಿ.”

“ಅದನ್ನು ನಿಷ್ಟ ನನಗೇ ಹೇಳಬೇಕಾಗಿಲ್ಲ.”

“ಹಾಗಾದರೆ ಏನೆಂದು ಹೇಳಲಿ?”

“ಅವಳಾರೆಂಬುದನ್ನು ಹೇಳಿರಿ.”

“ಹೇಳಿದೆನಲ್ಲವೇ. ಅವಳೂಬ್ಬಿ ಪ್ರವಾಸಿ ಎಂದು.”

ಪರಿಮಳಾನ ಅಭಿಮಾನಕ್ಕೆ ಮತ್ತೆ ಬರೆ ಎಳಿದಂತಾಯಿತು.

“ಅವಳ ಪರಿಚಯವನ್ನು ಗುಪ್ತವಾಗಿದುವಲ್ಲಿ ಈಗ ಯಾವ ಅರ್ಥವೂ ಇಲ್ಲ.”

“ಅವಳ ಪರಿಚಯದಿಂದ ನಿನಗಾಗಬೇಕಾದುದೇನು? ಸುಮೃದ್ಧಿ ತಲೆ ಕೆಡಿಸಿಕೊಳ್ಳುತ್ತೀ ಆಯಿತು”

“ಅವಳ ಪರಿಚಯದ ಅಗತ್ಯವಿದೆ ನನಗೆ. ನಿಷ್ಟ ಹೇಳಲೇ ಬೇಕು.”

“ನನ್ನಿಂದ ಈ ಮಾತು ಸಾಧ್ಯವೇ ಇಲ್ಲ.”

ಮೂರ್ತಿಯ ಈ ಮಾತಿನಿಂದ ಪರಿಮಳಾ ಅನೇಕ ಚಿತ್ರಗಳನ್ನು ಚಲ್ಪಿಸಿ ಕೊಂಡಳು. ಅವಳಿಗೆ ತನ್ನ ಜೀವನದ ಹಡಗವು ಅರ್ಥ ಮುಳುಗಿದ ಭಾಸವಾಗಿ ಕಾಲು ತತ್ತರಿಸ ತೊಡಗಿದನು. ಅವಳು ಮಂಜದಿಂದ ದೂರ ಸರಿದು ಮೂರ್ತಿಯನ್ನು ದುರದುರನೆ ನೋಡತೊಡಗಿದಳು.

ಅವಳ ಆ ನಿಲುವಿನಲ್ಲಿ ಮೂರ್ತಿ ಅವಳ ಕಂಗೆಟ್ಟಿ ಪರಿಸ್ಥಿತಿಯನ್ನು ಕಂಡುಕೊಂಡರೂ ಅವನಿಗೆ ಏನು ಹೇಳಬೇಕೋ ತಿಳಿಯಾದಾಯಿತು. ಅವನಿಗೆ ಆ ಹೊತ್ತಿನಲ್ಲಿ ವಿಶ್ವಾಂತಿ ಬೇಕಾಗಿದ್ದಿತು. ಒಲುಮೇಯ ಅವಕ್ಷರತೆಯಿತ್ತು. ಇವಳ ಈ ಹುಚ್ಚಿಗೆ ಮೌನವೇ ಬೈಷಧವೆಂದು ಎನ್ನಿಸಿದರೂ ಅವನಿಗೆ ಅವಳ ಬಗ್ಗೆ ಕನಿಕರವಾಯಿತು. ಅವನು ಎದ್ದು ಹೋಗಿ ಅವಳ ಮುಂಗುರುಳು ಗಳನ್ನು ನೇವರಿಸುತ್ತ,

“ನಿನಗೆ ಹುಚ್ಚು ಹಿಡಿದಿಲ್ಲವನ್ನೇ” ಎಂದ.

“ಅದನ್ನೇ ಈಗ ಉಳಿದಿರುವ ಬಾಕಿ” ಎಂದಳು ಪರಿಮಳಬ.

“ಸದ್ಯಕ್ಕೆ ಉಂಟಿಕ್ಕಂತೂ ಹಾಕು. ಹಸಿದು ಕಂಗಾಲಾಗಿದ್ದೇನೇ”—
ಎಂದು ಮೂರ್ತಿ ನಿರಾಶೆಯಿಂದ ನುಡಿದ. ಅವನಿಗೆ ಸಮಸ್ಯೆಯ ಅರಿವಾಯಿತು.

ಮೂರ್ತಿ ಹಸಿದ ಮಾತನ್ನು ಕೇಳಿ ಪರಿಮಳಾನಿಗೆ ವ್ಯಧೆಯಾಯಿತು.
ಅವಳಿಗೆ ತನ್ನ ಮಾತಿನ ಇತ್ಯಾರ್ಥವಾಗದಿದ್ದುದರ ವೇದನೆ ಅತಿಯಾಗಿದ್ದರೂ,
ಗಂಡನ ಬಳಲಿಕೆಯನ್ನು ಕೇಳಿ, ಆ ಮಾತನ್ನು ಅಲ್ಲಿಗೇ ನಿಲ್ಲಿಸಿ ಹೊರಡ
ಲನುವಾದಳು.

ಮೌನವಾಗಿ ಉಂಟ ಪೂರ್ವೀಕೃತಃ.

ಳ

ಮೊದಲೇ ದೇಹದಿಂದ ದಣಿದ ಮೂರ್ತಿಗೆ ಅಂದಿನ ಇತ್ತಾವರಣದಿಂದ
ಮನಸ್ಸಿನ ನೆನ್ನುದಿಯೂ ತಪ್ಪಿತು. ಅವನು ಯೋಜನಾಪರನಾಗಿ ‘ಕಾಟಿ’ನ
ಮೇಲೆ ಬಿದ್ದುಕೊಂಡು ‘ಪರಿಮಳಾನ ಹುಚ್ಚನ್ನು’ ಹೇಗೆ ಬಿಡಿಸಬೇಕೆಂಬ
ಯೋಜನೆಯನ್ನು ಯೋಜಿಸತ್ತೆಂದಿಗಿದ. ಯೋಜಿಸಿದಂತೆ ಯೋಜನೆಗಳೇ
ಹೊಳೆಯದ್ದರಿಂದ, ಅವನ ತಲೆ ಭಾರವಾಗಿಬಿಟ್ಟಿತು. ಸಮಸ್ಯೆ ಪರಿಹಾರ
ವಾಗುವ ಯಾವ ಹಂಚಿಕೆಯೂ ಹೊಳೆಯದ್ದರಿಂದ, ಅವನು ನಿರ್ವಿಳ್ಳಿ
ನಾದಂತವನಾಗಿ ನಿಟ್ಟಿಸಿರುಬಿಡಹತ್ತಿದನು. ಅವನ ನಿಟ್ಟಿಸಿರಿನ ಹೊಡೆತಕ್ಕ
ಹತ್ತರವಿದ್ದ ದೀಪ ತತ್ತರಿಸಿತು. ಆ ಹೊತ್ತೇ ಮೊದಲನೇ ಸಲ ಅವನ ಕಣ್ಣಿ
ದುರಿಗೆ ಆ ಗುಲಾಬಿಯ ವತ್ತಲ— ಚಹನೀಡುವ ದೃಶ್ಯ— ಸೆತ್ತರಿನ ಕೆಂಬರಳು—
ಆ ಯುವತಿಯ ಮಂದಸ್ಯಿತ— ಕಂಗೊಳಿಸಿದವು. ಈ ಮೊದಲು ಅವನಿಗೆ
ಆ ಯುವತಿಯ ನೆನಪೂ ಕೂಡ ಆಗಿರಲಿಲ್ಲ. ಈ ವಿಚಿತ್ರ ಸಂದರ್ಭವನ್ನು
ಅವನು ಪರಿಮಳಾನಲ್ಲಿ ಬಿಂಬಿಸುವದು ಹೇಗೆಂಬುದೇ ಅವನಿಗೆ ತಿಳಿಯದ
ಸಮಸ್ಯೆಯಾಗಿ ಬಿಟ್ಟಿತು. “ನನ್ನ ಮನಸ್ಸಿತಿಯನ್ನೂ ಸತ್ಯದ ಪರಿಜ್ಞಾನ
ವನ್ನೂ ಅವಳಿಗೆ ಹೇಗೆ ಹೇಳುವದು? ಹೇಳಿದರೆ ಅವಳು ನಂಬುವದೂ
ಅಸಾಧ್ಯ. ಆ ಯುವತಿ ಯಾರೆಂಬುದನ್ನು ಹೇಳುವ ಬಗೆಯಾದರೂ ಹೇಗೆ?
ಅವಳು ಏಂಚಿದ ಮಾಯಾವಿ ಪಾಪ! ಪರಿಮಳಾ ಅವಳಲ್ಲಿ ಸಂಕೆಯು
ಪಟ್ಟಿದ್ದಾಳೆ. ನನ್ನಲ್ಲಿ ಸಲ್ಲದ ಭಾವನೆ ತಳೆದಿದ್ದಾಳೆ. ಅದಕ್ಕೆಯೇ ಅವಳಷ್ಟು

ಕಂಡಿ ಕುರಿದಿ ಹೋಗಿರುವಳು. ಇದಕ್ಕೆ ಉಪಾಯ . . . ಇದಕ್ಕೆ ಒಂದೇ ಉಪಾಯ . . . ನಾಳಿನಿಂದ ಅಫೀಸಿನ ಕೆಲಸವನ್ನೆಲ್ಲ ಬದಿಗೊತ್ತಿ ಮೇದಲಿ ನಂತೆ ಬೇಗನೇ ಮನೆಗೆ ಬರುವದು ಅದರೆ ಅವಳ ಸಂತ್ಯ ನಿವಾರಣೆ ಇಡರಿಂದ ಆಗ ಬಹುದೆ? ಇದೆಲ್ಲಿಯ ಸಂಕಟ ಅನಿರೀಕ್ಷಿತವಾಗಿ ನಮ್ಮ ಸವಿಯನ್ನು ಚದಡಿತು.” ಮೂತ್ರಿಗೆ ಸಮಸ್ಯೆಯ ಬಿಗುವು ಬಹಳ ಬಿಗಿಯಾಗಿ ರುವಂತೆ ಕಂಡು ಬಂದಿತು. ನಿದ್ದೆ ಎಲ್ಲಿಯೋ ಹಾರಿ ಹೋಗಿಯಿತು. ಹಾಸಿಗೆಯ ಮೇಲೆ ಎದ್ದು ಕುಳಿತ. ಸುತ್ತಲೂ ನೋಡಿದ. ಪರಿಮಳಾ ಇನ್ನಾಣಿ ಬಂದಿರ ಲಲ್ಲ. ಅವನಿಗೆ ಭಯವಾಯಿತು. ಅವನ ಹಡಗೆಟ್ಟಿ ಹೃದಯದಲ್ಲಿ ಹಸಗೆಟ್ಟಿ ವಿಚಾರಗಳೇ ಬರತೊಡಿಗಿದವು. ಅವನ ಹೃದಯ ಹಾರತೊಡಿತು. ಮೈ ಬೆವರ ತೊಡಗಿತು. ತಲೆ ಸುತ್ತ ತೊಡಗಿತು. ಪರಿಮಳಾ! ಎಂದು ಕೂಗಿದ. ಉತ್ತರವಿಲ್ಲ. ಗಾಬಿರಿಯಲ್ಲಿ ತಡವರಿಸುತ್ತ ಒಳಕ್ಕೆ ಹೋಗಿ ಮತ್ತೆ ಕೂಗಿದ. ಪರಿಮಳಾ! ನಿ ಪರಿಮಳಾ!

ನಡುವುನೆಯ ಮೂಲೆಯಲ್ಲಿ ಬರಿಯ ಇಂಪೆಯೋಂದರ ಮೇಲೆ ಪರಿಮಳಾ ಬುಸುಗುಟ್ಟಿತ್ತು ಬಿದ್ದಿದ್ದಳು. ಅವಳ ಈ ರೀತಿಯನ್ನು ಕಂಡು ಮೂತ್ರಿ ಹೋಹಾರಿದ. ಅವಳನ್ನು ಹೇಗೆ ಸಂತಯಿಸಬೇಕೆಂಬಾದೇ ಅವನಿಗೆ ತೋಳಿಕೊಂಡಾಯಿತು. ಭಾರವಾದ ಹೆಚ್ಚಿಗಳನ್ನಿಡುತ್ತ ಅವಳ ಹತ್ತರ ಹೋಗಿ ‘ಪರಿಮಳಾ?’ ಎನ್ನತ್ತೆ ಮೈ ಮೇಲೆ ಕೈಯಾಡಿಸಿದ. ಅವಳ ಹೃದಯದ ಒಡ್ಡು ಒಡೆದಂತಾಯಿತು. ಬಿಕ್ಕಿ ಬಿಕ್ಕಿ ಅಳತೊಡಿಗಿದಳು. ಮೂತ್ರಿ ಅವಳನ್ನು ಬರಸೆಳೆದು ‘ಪರಿಮಳಾ! ನಿನ್ನ ಗ್ರಹಿಕೆ ತಪ್ಪಿಗಿದ. ತಿಳಿದು ನೋಡು’ ಎಂದ.

ಪರಿಮಳಾ ಆಗ ತಿಳಿದುಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಅವಳ ಹೃದ ಯಾದ ಹಿನು ಇನ್ನಾಣಿ ಹೆಪ್ಪ ಗಟ್ಟಿಯೇ ನಿಂತಿತ್ತು.

“ಪರಿಮಳಾ! ನನ್ನಲ್ಲಿ ನಿನ್ನ ವಿಶ್ವಾಸವಿಲ್ಲವೆ?” ಮೂತ್ರಿ ಕನಿಕರ ಬರುವಂತೆ ಕೇಳಿದ.

“ನನ್ನಲ್ಲಿ ನಿಮ್ಮ ವಿಶ್ವಾಸವಿದ್ದರೆ ನಿಜ ಸಂಗತಿಯನ್ನು ಹೇಳಿ ಬಿಡ ಬಾರದೇಕೆ?

“ಆ ಮಾತನ್ನು ಹೇಳುವದು ನನಗೇ ಸಾಧ್ಯವಿಲ್ಲವೆಂಬ ಮಾತನ್ನು ನೀನು ನಂಬಬಾರದೇಕೆ?

“ಇದು ಮಾತು ತಪ್ಪಿಸಿಕೊಳ್ಳುವ ಮಾಟಗಾರಿಕೆ.”

“ಅಲ್ಲ ಪರಿಮಳಾ! ಸತ್ಯ ಸಂಗತಿ.”

ಪರಿಮಳನಿಗೆ ಮತ್ತೆ ಬರೆ ಎಳೆದಂತಾಯಿತು.

“....ಇಲ್ಲಿ ನೋಡು ಪರಿಮಳಾ! ನಾಳಿನಿಂದ ದಿನಾಲು ತಪ್ಪದೇ ನಾಲ್ಕು ಗಂಟೆಗೇ ಬರುತ್ತೇನೆ. ಆಯಿತಲ್ಲೂ, ಸ.ಮೃನೆ ಗೊಂದಲ ಬೇಡ.”

ಮೂರ್ಕಿರು ಮನದ ಕಸವಿಸಿಯನ್ನು ಪರಿಮಳಾ ಕಂಡುಕೊಂಡಳು. ಹದಗೆಟ್ಟಿ ಹೃದಯದ ತಂತಿಯನ್ನು ಇನ್ನಾಳಿ ಜಗ್ಗಿದರೆ ಸಿದಿದು ಹೋದಿತೆಂಬ ಜೆದರಿಕೆಯಾಯಿತೇನೋ, ಅವಳು ಮುಖದಲ್ಲಿ ಮಂದಸ್ಕಿರವನ್ನು ಎಳೆದು ತಂಡಳು.

“ಹಾಗಾದರೆ ನೀವು ಒಂದು ದಿನವೂ ತಪ್ಪಕೂಡು”

“ಒಪ್ಪಿದೆ, ಆಯಿತಲ್ಲೂ.”

ಕೋಣೆಯಲ್ಲಿ ಜೀವ ಮಂದವಾಗಿ ಉರಿಯುತ್ತಿತ್ತು. ನೊಂದ ಜೀವಿ ಗಳೆರಡು ಅಥ ಸವಾಧಾನದಲ್ಲಿ ಒಂದೇ ಮಂಚದ ವೇಲೆ ಕುಳಿತುಕೊಂಡವು. ಒಂದು ಜೀವ ಇನ್ನಾಂದು ಜೀವದ ಸವಿತ್ರತ್ವಾಗಿ ಹಾತೊರೆದು ತುಟೆ ಚಾಚುತ್ತಿರುವಾಗ ಬೆಂಜಿನ ಕಣ್ಣೀರು ಆ ಮುಖವನ್ನು ತೋರಿಯಿಸಲು ಆ ಜೀವ ಹಿಂದೆ ಸರಿಯಿತು.

ಅಂದಿನ ಇರುಳು ಒಂದೇ ಮಂಚದ ವೇಲೆ ಮಾಲಿಗದ ಜೀವಿಗಳೆರಡು ಬಿಡುತ್ತಿರುವ ನಿಟ್ಟಿಸಿರು ಇರುಳಷ್ಟೇ ಭೇದಿಸಿತು. ಕದಡಿ ಹೋದ ಜೀವ ಒಂದಾಗಬೇಕೆಂದು ಬಯಸಿದವು, ಅಂದು ಅದು ಸಾಧ್ಯವಾಗಲಿಲ್ಲ.

ಒಂದು ಜೀವ ನೊಂದಿತು. ಇನ್ನೊಂದು ಅದಕ್ಕಾಗಿ ಬೆಂದಿತು.

೩

ಮರುದಿನ ಮುಂಜಾವಿನ ಉಟ ವರೋನವಾಗಿಯೇ ಸಾಗಿತು. ಪರಿಮಳಾನ ಮುಖವನ್ನು ನೋಡಲಾಗದ ಸ್ಥಿತಿಯಲ್ಲಿದ್ದ ಮೂರ್ಕಿ ಪಿಟ್ಟಿಂದು ಮಾತನಾಡಲಿಲ್ಲ. ವಿಚಿತ್ರ ಪರಿಷ್ಠಿತಿಯ ಸುಳಿಯಲ್ಲಿ ಸಿಕ್ಕ ಅವನ ಮೆದುಳು ಸರಿಯಾಗಿ ಕೆಲಸಮಾಡದಾಯಿತು. ಅಕ್ಷಸ್ಕಿಕವಾಗಿ ಕಲ್ಲು ಬಂಡೆಯೇಂದು ತಲೆಯ ಮೇಲೆ ಬಂದು ಕುಳಿತಂತೆ ಅವನ ತಲೆ ಭಾರವಾಗಿ ಬಿಟ್ಟಿತು. ದೇವರ ಮೇಲೆ ಭಾರ ಹಾಕಿ ಸಾಯಕಲ್ಲು ಹತ್ತಿಕೊಂಡು ಅಧಿಸಿಗೆ ಸ್ನಾಡಿದು ಬಿಟ್ಟು.

ಮೂಲಿಕ್ಯ ಮೌನದ ಅರ್ಥವನ್ನು ಪರಿಶುಳಿ ವಿವರಿಸುವಾಗಿ ಗ್ರಹಿಸಿದಳು. ಅವನು ಬೇಕೆಂದೇ ಮನಬಿಚ್ಛಿದಿರುವನೆಂದು ಭಾವಿಸಿ ಕಂಗಟ್ಟಿದ್ದು. ಅವಳಿಗೆ ಹಿಂದಿನ ಒಂದೊಂದೇ ಮಾತುಗಳು ನೆನಪಾಗಿ ಮೈ ಜಮ್ಮೆನ್ನು ಹತ್ತಿತು. ಧಾರೀವಾಡವೆಂದರೆ ಅದೇಕೆ ಮೂಲಿಕ್ಯ ಕಂಷೀಯುತ್ತಿದ್ದನೆಂಬುದರ ರಂಗ್ಯವನ್ನು ಅವಳು ಕಂಡುಕೊಂಡೆನ್ನೇಂದೇ ಭಾವಿಸಿದಳು. ಅಂದಿನ ಬೇಳು ದಿಂಗಳ ರಾತ್ರಿಯಲ್ಲಿ ಮೂಲಿಕ್ಯ ‘ನನಗೆ ಧಾರವಾಡವೆಂದರೆ ಅಚ್ಚಿಮೆಚ್ಚು’ ಎಂದ ಮಾತು ಅವಳಿಗೆ ಅಳಕಿಸ ಹತ್ತಿದವು. ತಾನಂದು “ನಿಮಗೆ ಧಾರವಾಡವೆಂದರೆ ಹುಚ್ಚು” ಎಂದಾಗ ಮೂಲಿಕ್ಯ ‘ಅದಕ್ಕೆ ಕಾರಣವಿಲ್ಲದಿಲ್ಲ ಪರಿಮಳ್ಳ’ ಎಂದ ಮಾತು ನೆನಪಾಗಲು ಪರಿಮಳ್ಳ ಇದೇ ಆ ಕಾರಣವೆಂಬುದನ್ನು ಮನದಟ್ಟಿ ಮಾಡಿಕೊಂಡಳು. ಅಂದು ತಡೆಲಿನಲ್ಲಿ ಪ್ರೇಮದ ಹಂಡನ್ನು ಹಾಡಿದ ಮೂಲಿಕ್ಯಯನ್ನು, ಇಂದಿನ ಈ ವ್ಯವಹಾರದ ಮೂಲಿಕ್ಯಯನ್ನು ತೂಗಿ ಸೋಧಿದಳು. ಅವಳ ಮನಸ್ಸು ತುಂಬಾ ಹೇಳಿತು. ಪ್ರೇಮ ಸೋತು ಕಾಮಗೆದ್ದಿತೆಂದೇ ಅವಳು ಬಗೆದಳು. ‘ನನ್ನ ಸಂಸಾರ ರಥ ಹೀಗೆ ಕಂಪುರಿಸಿ ಬೀಳಬಹುದೆಂದು ನನಗೆ ಅನ್ನಿಸಿರಲ್ಲ’ ಎಂದು ತನ್ನಷ್ಟಕ್ಕೆ ತಾನೇ ಅಂದು ಕೊಂಡಾಗ ಅವಳಿಗೆ ನಿಜದ ಕಲ್ಪನೆಯಾಗಿ ಮೈನಡುಗಿತು.

ಕೋಣಯಲ್ಲಿಲ್ಲ ಅರಿವೆಗಳು ಅವಳ ಮನಸ್ಸಿನ ಪ್ರತೀಕದಂತೆ ಅಸ್ತು ವ್ಯಸ್ತವಾಗಿ ಬಿದ್ದಿದ್ದವು. ಹಾಗಿಗೆ ಬಿಜ್ಞಿದ ಹಾಗೆಯೇ ಇತ್ತು. ಪಡೆಸಾಲೆಯಲ್ಲಿ ಹಾವಿಡುವ ಸಣ್ಣ ಟೀಬಿಲನ ಮೇಲ್ಪುಸು ಧೂಳ ತಿಂದು ಮಲನವಾಗಿ ಬಿಟ್ಟಿತ್ತು. ಮನೆಯ ಓರಣವೆದ್ದು ತಾಂಡವಾಡುವಂತೆ ತೋರಿತವಳಿಗೆ. ಈ ಜೀವನ ಕೊನೆಯ ವರಿಗೂ ಹೀಗೆಯೇ ಸಾಗಿದರೆ ಆ ಜೀವನಕ್ಕುಂತ ಮರಣ ವೇನು ಅನಿಷ್ಟ? ಎಂದು ವಿಚಾರಿಸಿದಳು. ತನ್ನ ಸದ್ಯದ ಜೀವನವೇ ಎದ್ದು ತೋರುವ ಹಾಗೆ ಕ್ಯಾದೋಟಿದ ಹಾಬಳಿ ಬಾಡಿ ನಿಂತಿತ್ತು. ತನ್ನ ಅವಸ್ಥೆ ಅದರ ಅವಸ್ಥೆಗಿಂತ ಹೀನಾಗಿ ಬಿಟ್ಟಿರುವದೆಂಬುದನ್ನು ಅರಿತು ಅವಳ ಮುಖವೂ ತೀರಾಬಾಡಿತ್ತು. ಆ ಬಳ್ಳಿ ಅವಳ ಅಂತರಂಗವನ್ನು ಕಲಕಿತೇನೋ ಅವಳು ಅಲ್ಲಿಯೇ ನಿಂತು ವಿಚಾರ ಭಾರ್ಯಾದಳು.

“ಆ ಯುವತಿ ಯಾರು? ಆ ಮಾಯಾವಿ ನನ್ನ ಸವಿಸಂಸಾರದ ಹಾಲು ಗಡಲಿನಲ್ಲಿ ಉಪ್ಪು ಬೆರಿಸಿ ಬಿಟ್ಟಿಕ್ಕಲ್ಲ. ಮೋಡದ ಮಾರೆಯಿಂದ ಶೂರಿ ಬಂದ ತಾರೆಯಾತೆ ತಾನು ಬೇಳಿಗೆ ನನ್ನ ಬಾಳಿಗೆ ಕಾಮೋಡ ಕವಿಸಿದಳಲ್ಲ. ಸಕ್ಕರೆಯ ಸವಿಯಲ್ಲ ಈ ರೀತಿ ಮಣಿನ ಹುಡಿ ಬೆರಸಬೇಕೇ? ಅವಳ ನಿಲವು, ಅವಳ

ಮಂದಹಿತ ಇವರನ್ನು ಸೂರೆವಾಡಿಬಿಟ್ಟಿವೆ. ಅವರಿನ್ನು ನನ್ನನ್ನು ಮೊದಲಿ ನಂತೆ ಸೋಡಲಾರರು. ಮನೆಗಂತೂ ಬರಲಿ. ಈ ಹೊತ್ತು ಪೂರ್ಣವಾಗಿ ಇಶ್ಯಾರ್ಥ ವಾಡಿಕೊಂಡೇ ಬಿಡುವೆ. ಈ ನರಕದ ಬಾಳು ನನಗೆ ಬೇಡ. ಅವರಿಗೆ ಅಂದು ‘ಭಾವಕಸ್ಯಾಕೆಯ ಜೀವದ ಜೀವದೇ, ಹಾಲಿನ ಹೊಳೆಯಾನು ಹರಿಸಿತ್ತು’ ಇಂದು? ನನಗೆ ಅಂದೇ ಮರಣ ಬಂದಿದ್ದರೆ.....”

ಪೋಷ್ಟ್ ಜವಾನನು ‘ತಾಯಿ’ ಎಂದೊದರಿ ಪತ್ರಗಳನ್ನು ಒಳಗೆ ಬಿಗೆದು ಹೋದ. ಅವನ ಚೀರು ದನಿಗೆ ಎಚ್ಚತ್ತ ಪರಿಮಾಲಾ ಸಮಾಧಿ ಭಂಗ ವರದವಳಿಂತೆ ದಿಗ್ಗನೆ ಎದ್ದು ಪತ್ರಗಳನ್ನು ತೆಗೆದುಕೊಂಡಳು. ಸುಂದರವಾದ ಅಕ್ಷರಗಳಿಂದ ವಿಳಾಸ ಬರೆದ ಒಂದು ಲಕ್ಷೋಟಿಯಃತ್ತ ಅವಳ ಮನಸ್ಸು ಹರಿಯಿತು. ಅದನ್ನು ಒಡೆಯಬೇಕೋ ಬಾರದೋ ಎಂದು ಒಂದು ನಿಮಿಷ ತೆದೆಡಳು. ಅವಳಿಗೆ ಆ ಅಕ್ಷರ ಒಂದು ವಿಚಾರವನ್ನು ಮಿಂಚಿನಂತೆ ಸುಳಿಯಿಸಿತು. ಇದು ಅವಳದೇ ಪತ್ರವಾಗಿದ್ದರೆ ಸ್ವಾಭಾವಿಕವಾಗಿ ಗುಟ್ಟಿರಟ್ಟಿಗೆನುವುದು. ಹೌದು. ಈ ಪತ್ರವನ್ನು ಒಡೆಯಲೇಬೇಕು.

ನಡುಗುತ್ತಿರುವ ಕೈಗಳಿಂದ ಪತ್ರವನ್ನು ಎತ್ತಿದಳು. ಹೃದಯದ ಸಾಮಧ್ಯವನ್ನೆಲ್ಲ ಒಬ್ಬಳಿಗೊಡಿಸಿ ಅದರ ಬಾಯಿ ತೆರೆದು ಓದತೋಡಗಿದಳು.

ಸಹೋದರ!

ಮೊದಲೆಂದಿಗೂ ಪರಿಚಯವಿಲ್ಲದ ನನಗಾಗಿ ಆ ಹೊತ್ತು ಬಹಳ ತೊಂದರೆ ಸಹಿಸಿದಿರಿ. ನನಗೆ ಟೀಕೆರ್ಟು ತೆಗೆಯಿಸಿ ಕೊಟ್ಟಿರಿ. ನನ್ನ ಗಾಯ ವನ್ನು ಕಟ್ಟಿದಿರಿ. ಇದಕ್ಕೂಗಿ ಈ ಮೊದಲೇ ನಾನು ಕೃತಜ್ಞತಯನು ಸೂಚಿಸಿ ಬರಿಯಬೇಕಾಗಿತ್ತು. ಆದರೆ ಒಂದು ಮೋಜಿನ ಪಿಷಯವನ್ನು ನಿಮಗೆ ಹೇಳಿ ನಿಮ್ಮ ಪ್ರಮೇಯನ್ನು ಕೊರುತ್ತೇನೇ. ಆ ದಿನ ರೈಲನಲ್ಲಿ ನೀವು ನಿಮ್ಮ ಮೇಲನ ಜೀಬಿನಿಂದ ಶರವಸ್ತಿವನ್ನು ತೆಗೆದುಕೊಳ್ಳುವಾಗ ನಿಮ್ಮ ನಾಮ ನಿದೇರ್ಶತವ್ಯಾ ಕಾಡುಗಳು ಕೆಳಗೆ ಬಿದ್ದವು. ನಿಮ್ಮ ಹೆಸರಿನ ಪರಿಚಯ ಅನಾಯಾಸವಾಗಿಯೇ ಆಗುವದೆಂದು ಭಾವಿಸಿ ಒಂದನ್ನು ಎತ್ತಿಕೊಂಡು ನನ್ನ ಹತ್ತುಗವಿಟ್ಟುಕೊಂಡೆ. ಆ ದಿನ ಮನಗೆ ಬಂದು ನಡೆದ ಸಂಗತಿಯನ್ನೆಲ್ಲ ನಮ್ಮವ ರೀದರು ಹೇಳಿ ನಿಮ್ಮ ಗುಣಗಾನ ವಾಡಿದೆ. ಅವರು ನಿಮ್ಮನ್ನು ಬಹಳ ಮೆಚ್ಚಿ ನಿಮ್ಮನ್ನು ಕಾಣಲು ಹಾತೋರೆದು ನಿಮ್ಮ ವಿಳಾಸ ಕೇಳಿದರು. ಆದರೆ ನಾನು ಆ ಕಾಡುಗಳನ್ನು ಗಡಿಬಿಡಿಯಲ್ಲಿ ನಲ್ಲಿಯೋ ಇಟ್ಟಿಬಿಟ್ಟಿದ್ದೆ. ನನಗೆ

ತುಂಬಾ ವ್ಯಸನವಾಯಿತು. ನಿಮ್ಮ ಮೇಲೆರೆಯ ಗುರುತಿನ ಹೊರತು ನನ್ನಲ್ಲಿ ನಿಮ್ಮನ್ನು ಹುಡುಕುವ ಯಾವ ಸಾಧನವೂ ಇಲ್ಲದಿರುವಾಗ ನಿರುಪಣೆಗಾಗಿ ಸುಮೃನಿರಬೇಕಾಯಿತು. ಈ ಹದಿನ್ಯೇದು ದಿನಗಳಿಂದಲೂ ನನಗೆ ಈ ಮಾತ್ರ ಕೊರೆಯುತ್ತಿತ್ತು. ನಿನ್ನ ಅಕ್ಷಸ್ವಾತ್ಮಾಗಿ ಅವು ನನ್ನ ಕೈಗೆ ಸಿಕ್ಕುವು. ಒಕ್ಕಲ ಗಿತ್ತಿ ನನ್ನ ರೋಕೆಯನ್ನ ತೊಳೆಯಲು ಒಯ್ಯಾವಾಗ ಅವುಗಳನ್ನು ತೆಗೆದಿರಿಸಿ ಕೊಡಲು ಮರಿತು ಬಿಟ್ಟಿದ್ದಾಳಂತೆ. ನನಗೆ ಹೋದ ಜೀವ ಬಂದಂತಾಗಿ ನಿಮ್ಮ ವಿಳಾಸವನ್ನು ಇವರ ಕೈಯಲ್ಲಿ ಕೊಟ್ಟಿ.

ದಯಾವಿಟ್ಟು ಈ ಹೊತ್ತು ಸಂಚೆಯ ಆರು ಗಂಟೆಗೆ ನಿಮ್ಮ ಮನೆಗೆ ಚಹಕ್ಕೆ ಬರಬೇಕು. ಬರುವಾಗ ನಿಮ್ಮ ಸೌಭಾಗ್ಯವತ್ತಿಯನ್ನು ಕರೆತರಲು ಮರೆಯಬಾರದು. ನಿಮ್ಮ ಒಂದು ದಿನದ ಗೆಳೆತನ ಅಖಿಂಡವಾಗಿ ಮುಂದೆ ಎಂದೆಂದಿಗೂ ಚಿಗುರೊಡೆಯುತ್ತ ನಾಗಲಿ. ನಿಮ್ಮನ್ನು ಕಾಣಲು ನಾನು, ನನ್ನ ವತ್ತಿದೇವರೂ ಆತುರರಾಗಿದ್ದೇವೆ. ನಿಮ್ಮನ್ನು ನಿರಾಶಗೊಳಿಸಬಾರದಾಗಿ ಬೇಡಿಕೆ.

ತಮ್ಮಡಸಿದ್ದ ಅಂದಿನ

ಪ್ರವಾಸಿ ಮಿತ್ರಳು.

ಪತ್ರನನ್ನು ಓದುತ್ತ ತುಂಬ ತೊಡಗಿದ ಪರಿಮಳಾನ ಕಣ್ಣಗಳೊಳಗಿಂದ ಓದು ಮುಗಿದ ಕೂಡಲೇ ಪಳಕ್ಕನೇ ಎರಡು ತೂಟ್ಟಿ ಯಸಿಗಳು ಬಿದ್ದು ಪತ್ರ ವನ್ನು ತೋಯಿಸಿದವು. ಕೈಯಲ್ಲಿಯ ಪತ್ರದಲ್ಲಿ ಕಂಣಿಯುತ್ತಿದ್ದ ಆ ಯುವತೀಯ ಹೃದಯದಲ್ಲಿಂದ ಮೂರ್ತಿಯ ನಿಷ್ಪಲಂಕಿತವಾದ ನಿಮ್ಮ ಲಘುತೀಯ ಅವಳ ಕಣ್ಣ ಮುಂದೆ ಕಂಗೊಳಿಸಿತು. ಅವಳಿಗೆ ಓದಿ ಹೋಗಿ ಮೂರ್ತಿಯನ್ನು ಬಿಗಿದ್ದಪ್ಪಬೇಕೆನ್ನಿಸಿತು. ‘ಎಂತಹ ವಿಷಮ ವೇಳೆ. ಎಂತಹ ಪರಿಹಾರವಿದು! ಅವರ ಮಾತೇ ಸತ್ಯ. ಅವಳು ನಿಜವಾಗಿಯೂ ಅವರಿಗೆ ಪ್ರವಾಸಿ. ನಾನು ಮಾತ್ರ ಮಾಡಿ. ಅವರ ಮನವನ್ನು ವ್ಯಧಿವಾಗಿ ಕಲಿಕದೆ’ ಎಂದು ಪರಿಮಳಾ ತನ್ನನ್ನೇ ತಾನು ಹಳಿದುಕೊಂಡಳು. ಅವಳ ಹೃದಯಲ್ಲಿ ಚೇತನದ ಬಂಗೆ ಮತ್ತೆ ಸೆಲೆಯೊಡೆಯಿತು. ಚಟುವಟಿಕೆಯ ಹಾರಿಕೆಯ ಹೆಚ್ಚಿಗಳಲ್ಲಿ ಮನ ತುಂಬ ಓಡಾಡಿದಳು.

ಸರಿಯಾಗಿ ನಾಲ್ಕು ಗಂಟೆಗೆ ಮೂರ್ತಿಯ ಸಾಯಕಲ್ಲಿ ಗಂಟೆಯನ್ನು

ಪರಿಮಳಾ ದೂರನಿಂದ ಕೇಳಿದಳು. ಅವಳ ಹೃದಯವು ತುಂಬಿ ತುಳುಕಾಡಿತು. ಕುಳಿತ ಕೋಣೆಯಿಂದ ಹೊರಬಿಳಲಾಗದೆ ಕುಳಿತಲ್ಲಿಯೇ ಕುಳಿತಳು.

ಮೂರ್ತಿಗೆ ವಿಚಿತ್ರವೆಸ್ಥಿಸಿತು. ಧೂಳು ಹತ್ತಿ ಕೂಳಕಾದ ಹೂವಿನ ಚಿಕ್ಕ ಟೀಬಲ್ಲ ಧಳಧಳಿಸುವ ಮೇಲಪ್ರಾಸೋಂದಿಗೆ ಅರಳಿದ ಹೂವುಗಳನ್ನು ಹೊತ್ತುಕೊಂಡು ಸುತ್ತಲೂ ಪರಿವರ್ತ ಬೀರುತ್ತಿದ್ದಿತು. ಪಡೆಸಣಲೇಯ ಓರಣ ದಲ್ಲಿ ಜೈತ, ಮಾಸದ ಹೊಸ ಜೈತನ್ಯಮೂಡಿತ್ತು. ಮನೆಗೆ ಬಂದ ಕೂಡಲೇ ತಾನೋಂದು ಪ್ರಕರಣವನ್ನು ಎದುರಿಸಬೇಕಾಗಬಹುದಾದ ಸಂದರ್ಭದ ಸಂಕಾಟ ದೊಂದಿಗೆ ಹೌಹಾರಿ ಬಂದ ಮೂರ್ತಿಗೆ ಈ ಹೊಸ ಸೃಷ್ಟಿ ಚಮುತಳ್ಳರವೇ ಆಗಬಿಟ್ಟಿತು. ಯಾಧಾರ್ಥ ಕಲ್ಪನೆಯಾಗದೇ ಮೂರ್ತಿ ನೇರವಾಗಿ ಕೋಣೆಗೆ ನಡೆದ. ಮಲ್ಲಿಗೆಯ ಪರಿಮಳ ತೂರಿ ಬಂದಂತಾಯಿತು. ಅವನು ತನ್ನ ಕಣ್ಣನ್ನು ನಂಬದೇ ಹೊಡ. ಬಾನಿನಲ್ಲಿ ತೇಲಿಬರುವ ಬಿಳಿಯ ಮೇಡ ದಂತಾದ ಮಂಚದ ವೇಲೆ ಪರಿಮಳಾ ಬೆಂಗಿನ ವಸನವನ್ನು ಬೆಂದು ಜಲದೇವತೆಯಂತೆ ಕುಳಿತು ಬಿಟ್ಟಿದ್ದಾಳೆ. ದುಂಡು ಮಲ್ಲಿಗೆಯ ದಂಡೆ ಅವಳ ಮುಡಿಯ ಮೇಲೆ ಕುಳಿತು ಕುಲುಕುಲು ನಗುತ್ತಿದೆ. ಆ ನಗೆಯುನ್ನ ಸ್ವರ್ಧಸುವಂತೆ ಪರಿಮಳಾ ತನ್ನ ಹೂವಿನಂತಹ ಬಾಯಿ, ಯಾನ್ನ ತಂಸು ಬಿಚ್ಚಿ ಮಂದಸ್ಯಿತಳಾಗಿದ್ದಾಳೆ. ಮೂರ್ತಿಗೆ ಈ ನೋಟ ಆವೇಶವನ್ನೇ ತಂದುಬಿಟ್ಟಿತು.

“ ಈ ಸಿಂಗಾರದ ಅರ್ಥವೇನು ಪರಿಮಳಾ ? ”

“ ನನ್ನನ್ನ ನೀವು ಪೂರಾ ಕ್ಷಮಿಸಬೇಕು. ನಾನು ಅಪರಾಧವಾಡಿದೆ ” ಎನ್ನತ್ತೆ ಪರಿಮಳಾ ತನ್ನ ಎರಡೂ ಗಲ್ಲಗಳ ಮೇಲೆ ಕೈಯಿಟ್ಟುಕೊಂಡಳು.

“ ನೀನಾವ ಅಪರಾಧ ಮಾಡಿದ್ದಿಯೇ ಚಲುವಿ ! ” ಎನ್ನತ್ತೆ ಮೂರ್ತಿ ಅವಳ ಎರಡೂ ಕೈಗಳನ್ನು ತನ್ನ ಕೈಗಳಲ್ಲಿ ತೆಗೆದುಕೊಂಡು ಹತ್ತಿರ ಕುಳಿತು.

ಪರಿಮಳಾ ಆ ಪತ್ರವನ್ನು ಗಂಡನಿಗೆ ಕೊಟ್ಟಿಳು. ಮೂರ್ತಿ ಆ ಪತ್ರ ನನ್ನ ಓದಿ ಮುಗಿಸಿ ಹೆಂಡತಿಯ ಕಡೆಗೆ ನೋಡಿದಾಗ ಅವಳ ಕಣ್ಣಗಳು ತುಂಬಿ ನಿಂತಿದ್ದವು.

“ ದೇವರು ಪಾರುಮಾಡಿದ ಪರಿಮಳಾ ! ”

“ ಅಲ್ಲ. ಆ ದೇವತೆ ನನ್ನನ್ನಾ ಬದುಕಿಸಿದಳು.”

“ ಕೊನೆಗೆ ನಾನೇ ಗೆದ್ದ ಪರಿಮಳಾ.”

“ಆಹುದು ನಾನೇ ತಪ್ಪಿದೆ.”

“ಆ ಯುವತಿ ‘ತೂರಿ ಬಂದ ತಾರೆಯಂತೆ’ ಇಷ್ಟೆಲ್ಲ ಮಾಡಿದಳು.

“ಎವ್ವಾದರೂ ನಷ್ಟತ್ರ ಬೆಳಕು ಬೀರದೇ ಬಿಟ್ಟೀತೇ?”

“ಈ ಸಿಂಗಾರದ ಬೆಡಗೇಕೆ ಪರಿಮಳಾ!”

“ಸಿಂಗಾರಿಯ ಭೆಟ್ಟಿಗೆ ಸಿಂಗಾರವಾಗಿ ಹೋಗಬೇಡವೆ?”

“ಎಂತಹ ಚೆಲುವೆಯೇ ನೀನು ಪರಿಮಳಾ!”

ಪರಿಮಳಾನ ಹೃದಯದ ಹಕ್ಕಿಗೆ ರೆಕ್ಕೆ ಮೂಡಿತು. ಅವಳು ಕಿಲಕಿಲನೆ ನಗುತ್ತ ಬೆಳ್ಳಿಯ ತಪ್ಪಿಯ ಮೇಲೆ ಬಿಡಿಸಿ ಇಟ್ಟಿದ್ದ ಹಣ್ಣಿನ ತೊಳೆಯೊಂದನ್ನು ತರಲು ಹವಣಿಸಿದಳು. ನಲ್ಲಿನ ತೊಳೆ ಸೆರಿಯಲ್ಲಿ ಸಿಕ್ಕ ಅವಳಿಗೆ ಆ ತೊಳೆ ಕೈಗೆ ನಿಲುಕಲ್ಲಿ.

ಆ ಹಣ್ಣಿನ ತೊಳೆಯ ಸವಿಗಿಂತ ಮೂರ್ತಿಗೆ ಪರಿಮಳಾ ತಾನಾಗಿಯೇ ದಯಪಾಲಿಸಿದ ಪಕ್ಕ ಫಲದ ಇನಿರಸವು ಬಹಳ ಸವಿಯನಿಸಿತು.




ಕರ್ಧಿಗಳ ಕರ್ಧೆ

(ಒಂದು ಉದಗತೆ)

(ಪ್ರೊ. ದ ರಾ ಬೇಂಡ್ರೆ, ಎವರ್. ಎ., ಸೋಲನ್‌ಪುರ)

ದೇವ



ಕರ್ಧಿಗಳ ಕರ್ಧೆ—ಆಕೃತಿ.

—ಸ. ಸಾ.

ಈ ಜಗತ್ತಲ್ಲಿ ಒಂದೇ ಕರ್ಧೆ ಹಲವು ರೂಪ ತಾಳಿ ಅಭಿವಾದುತ್ತದೆ. ಈ ಎಲ್ಲ ಕರ್ಧಿಗಳ ಹಿಂದೆ ಒಂದು ಕರ್ಧೆಯಿದೆ. ಅದು ಮಾಯಾ ಕರ್ಧೆ. ಅದರ ರೂಪಗಳು ಅನಂತ. ಈ ಮಾಯಾ ಕರ್ಧೆಯು ಮೂಲಕೊಳ್ಳಂದು ಕರ್ಧೆಯಿದೆ. ಅದು ಬೇರು ಕರ್ಧೆ. ನಾನು ಹೇಳುವ ಕರ್ಧೆ ಆ ಕರ್ಧೆ.

ಅನಂದದ ಸೃಷ್ಟಿಯಾದ ಈ ಜಗತ್ತಿನ ತಂಡೆ ತಾಯಿಗಳಾಗಿ ಒಂದು ವಿಧಾನ ಎಲ್ಲೆಲ್ಲಾ ಬಂಧುತ್ವದೆ. ಎಲ್ಲೆಲ್ಲಾ ಬದುಕು ಮಾಡುತ್ತದೆ. ಅದು

ತೆರೆಯ ಮುಂದೆ ತವಸ್ಸಿನ ಮೇಲೆ ರಜಸ್ಸಿನ ಅಟ ನಡೆದಿದೆ. ಇದರಿಂದ ಸತ್ಯ ಅಡಗಿದೆ. ಜೀವ ಜಾತವೆಲ್ಲ ನಡುಗಿದೆ. ಅಟ ನಿಂತಿಲ್ಲ.

ಆನಂದದ ಜನನೀ ಜನಕರು ಶಿವ-ಶಕ್ತಿ. ಆದರೆ ಈ ಶಿವನಿಗೆ ಒಬ್ಬ ತವಸ್ಸಿದಾದ್ದನೆ. ಅವನು ಅ-ಶಿವ. ಈ ಶಕ್ತಿಗೆ ಒಬ್ಬ ತಂಗಿ ಇದ್ದಾಳೆ. ಅವಳು ಅ-ಶಕ್ತಿ. ಯಾವ ವಾಯೆಯಿಂದಲೋ ಅ-ಶಿವನಿಗೆ ಶಕ್ತಿಯ ಮೇಲೆ ಇಳ್ಳಿ ಬಿತ್ತು. ಇದನ್ನು ಕಂಡು ಶಕ್ತಿಯು ಮಾರ್ಯಾ ಶಕ್ತಿಯನ್ನು ಮುಂದೆ ಚಾಚಿ ಹಿಂದಗಿದಳು. ಅದೇ ಮಾರ್ಯೆಯಿಂದ ಅ-ಶಕ್ತಿಗೆ ಶಿವನಲ್ಲಿ ರಹಿಯುಂಟು ಯಿತು. ಶಿವನು ಮಾರ್ಯಾ ಶಿವನನ್ನು ಮುಂದೆ ಮಾಡಿ ಹಿಂದುಳಿದ. ನಡೆದಿದೆ ಕಥಿಗಳ ಕಥೆ, ನಾಟಕಗಳ ನಾಟಕ. ಅ-ಶಿವನು ಶಕ್ತಿಯೆಂದೇ ಮಾರ್ಯಾ ಶಕ್ತಿಯ ಪ್ರಣಯದಲ್ಲಿ ತೊಡಗಿದಾದ್ದನೆ. ಅ-ಶಕ್ತಿಯು ಶಿವನೆಂದೇ ತಿಳಿದು ಮಾರ್ಯಾ ಶಿವನನ್ನು ಆಶ್ರಯಿಸುತ್ತಿದ್ದಾಳೆ.

ಮಾರ್ಯಾ ಶಿವನ ಸಂತತಿಯಲ್ಲಿ ಅ-ಶಕ್ತಿಯ ಮಕ್ಕಳು ಮುಂದೆ ಬಂದಿದ್ದಾರೆ ಸಜ್ಜನರು ಎಂದು. ಇವರು ತಮ್ಮ ಸೋಲನ್ನು ಗೆಲವುಗೊಳಿಸುತ್ತಿದ್ದಾರೆ ನಿವೃತ್ತಿಕಲೆಯಿಂದ. ಇದರಿಂದ ಏರಿಬಿಡುತ್ತಾರೆ ಮಾರ್ಯಾ ಶಕ್ತಿಯ ಮಕ್ಕಳು ಪ್ರಪೃತ್ಯಿಕಲೆಯಲ್ಲಿ ಜಾಣಿರಾದ ಅ-ಶಿವನ ಪುತ್ರರು, ದಾನದ ಆಟ ವಾಚನ ದಾನವರು. ಅವರಿದಿರು ತತ್ತ್ವರಿಸುತ್ತಾರೆ ಮಾನ ಉಳಿಸಿಕೊಳ್ಳಲಾರದ ಮಾನವರು.

ಇದರಿಂದ ನಮ್ಮ ಜಗತ್ತಿನಲ್ಲಿ ನಡೆದಿದೆ ಸಬಲರಾದ ದುರ್ಜನರಿಗೂ ದುರ್ಬಲರಾದ ಸಜ್ಜನಿಗೂ ಹೋರಾಟಿ. ಈ ಕರುಷೇತ್ರದಲ್ಲಿ ಸಾವಿರಸಲ ಸಾಯುತ್ತಾರೆ ಮತ್ತೊರು. ಸತ್ಯ ಸ್ವರ್ಗಸೇರಿ ಪುಣ್ಯತೀರಿದ ಮೇಲೆ ಮತ್ತೆ ಇಳಿಯುತ್ತಾರೆ ಮತ್ತು ಲೋಕದಲ್ಲಿ. ಶಿವ-ಶಕ್ತಿಯ ಮಕ್ಕಳಾದ ದೇವತೆಗಳು ಭೂತೋಕದ ಮೇಲೆ ಬರುವದು ಎಂದೋ ಎಂದು ತಪಿಸುತ್ತಿದ್ದಾರೆ ಸಾಧಕರು. ತಮ್ಮ ಸಾಧನೆಯಲ್ಲಿ ಮಾರ್ಯಾ ಶಿವನಿಗೂ ಮಾರ್ಯಾ ಶಕ್ತಿಗೂ ಎದುರಾಗಿ ದೂಃಖಿಂಧದಲ್ಲಿಯೂ ಸುಖನುಕ್ಕಿಯಲ್ಲಿಯೂ ತೊಳಳುತ್ತಿದ್ದಾರೆ, ಬಳಲುತ್ತಿದ್ದಾರೆ ಮತ್ತು ರಾಗದ ಸಾಧಕರು, ಯತ್ನರಾಗದ ಸಿದ್ಧರು. ದೇವತೆಗಳಿಗೆ ಚೇಕಾಗಿದೆ ಶಿವ ಮತ್ತು ಶಕ್ತಿಯ ಯತ್ನ. ಅದಾದಾಗ ದೇವ

ಯುಗಕ್ಕೆ ಪ್ರಾರಂಭ ಭೂತಲದ ಮೇಲೆ. ಮನದ ಮಾನಸದಲ್ಲಿ ವಾಸನೆಯ ಪಡ್ದದಲ್ಲಿ ಮಧುಕರ-ಮಧುಕರಿಗಳ ಗುಂಜಾರವ ನಡೆದಿದೆ ರಸಪ್ರಾಹಿಗಾಗಿ. ಆದರೆ ಅಲ್ಲಿ ಈಗಿಲ್ಲ ರಸ; ಅಲ್ಲಿ ಈಗಿದೆ ರಸಾಭಾಸ.

ಅ-ಶ್ರೀನ ಅ-ಶಕ್ತಿಯ ನೆರಳಡಿಗಿ ಮಾರ್ಯಾ ಶಿವ ಮಾರ್ಯಾ ಶಕ್ತಿಯ ಪಟಲ ತೆರೆದು, ತಮಸ್ಸಿ ರಜಸ್ಸಿ ಶುದ್ಧವಾಗಿ, ಸತ್ಯವು ಮಹಾ ಸತ್ಯವಾಗಿ, ಶಿವಶಕ್ತಿಯರು ಆ ಕ್ಷೇತ್ರದಲ್ಲಿಳಿದಾಗ ಆನಂತಲೀಲೆಯ ದೇವತೆಗಳು ಮುಂದೆ ಬಂದಾರು. ಅಲ್ಲಿಯ ವರೆಗೂ ದೇವ ಮಾನವರ ಸಮ್ಮಿ ಬಂದು ಮಾರ್ಯಾ ಶಧೆ. ದುರ್ಜಣರು ದುರ್ಬಲರಾದಾಗ ಸಜ್ಜನರು ಸಬಲರಾದಾಗ ದೇವತೆಗಳು ಬರುವ ಕುರುಹು ಕಂಡಿತು.

ಇದು ಕಥೆಗಳ ಕಥೆ, ಹಿಂದಿನ ಕಥೆ; ಬೇರು ಕಥೆ!

ತಾಯಿ ಶಕ್ತಿ, ದುರ್ಜಣರನಾಳ್ಕರಿಯಿಸಬೇಡ; ಸಜ್ಜನರಿಗೆ ಸಹಾಯವಾಗಿ ನಿಲ್ಲು, ತಂದೆ ಶಿವನೆ, ವರೋನ ತೊರೆದು ಬಾ. ನಿನ್ನ ಧ್ವನಿ ಕೇಳಿ ಸಜ್ಜನರ ಶಕ್ತಿ ಏರಲಿ; ದುರ್ಜಣರ ಎದೆ ಕುಂಡಲಿ.

ಓಂ ನಮಃ ಶಕ್ತಿಯೇ! ಓಂ ನಮಃ ಶಿವಾಯ!!



ಚಿತ್ರದ ಬೆಲೆ

(ಶ್ರೀ ಎಲ್. ಎಸ್. ಶೇಷಗಿರಿರಾವ್, ಬಿ. ಎ, (ಆಸ್‌ರ್‌), ಬೆಂಗಳೂರು)

ಗಡಿಯಾರ ಹನ್ನೆರಡು ಹೊಡೆದು, ಅಲ್ಲಿಗೂ ಅವಳು ಗಮನಕೊಡಲಿಲ್ಲ ವೆಂದು ಸುಮುನಾಯಿತು. ಅಥರಾತ್ಮಿಯ ನಿಶ್ಚಯಿತೆಯಲ್ಲಿ ಅದರ ‘ಟಕ್’ ‘ಟಕ್’ ತಪ್ಪಿ ಸ್ವಷ್ಟವಾಗಿ ಕೇಳಬರುತ್ತಿತ್ತು. ಅವಳ ಹೃದಯದ ಬಡಿತದ ನಾದ ಆ ಶಬ್ದದೊಡನೆ ಬರೆಯುತ್ತಿತ್ತು. ಕಾಂತಿಹೀನವಾಗಿ ಉರಿಯುತ್ತಿದ್ದ ದೀಪ ಅವಳ ನೇರಳನ್ನು ದೊಡ್ಡಡಾಗಿ ಎದುರು ಗೋಡೆಯ ಮೇಲೆ, ಗೋಡೆಗೆ ಒರಗಿಸಿಟ್ಟಿದ್ದ ಚಿತ್ರದ ಮೇಲೆ ಚೆಲ್ಲಿತ್ತು. ಮತ್ತೊಂದು ಗೋಡೆಯ ಮೇಲೆ, ಅದಕ್ಕೊರಿದ್ದ ಚಿತ್ರದ ಮೇಲೆ ಮುರುಕು ಮೇಡಿನ, ಅದರ ಮೇಲಿದ್ದ ಹಳೀಯ ಹಾನಿನ ಪಾತ್ರೀಯ ನೇರಳು ಅಂಟಿತ್ತು. ಗಾಳಿ ‘ಸುಯೋ’ ಎಂದು ಮರಗಳಲ್ಲಿ ಹಾದು ಎಲೆಗಳನ್ನು ನಾತನಾಡಿಸಿ ಒಳಗೆ ನುಗ್ಗಿದಾಗ, ಶ್ರೀಯನಿಗಾಗಿ ತವಕದಿಂದ ಕಾಯುತ್ತಿದ್ದ ಸ್ವಲ್ಪ ತಪ್ಪಿವಾದರೂ ಅವನೇ ಒಂದನೇನೋ ನಂದು ತಟ್ಟಿನೆ ಎದ್ದು ಅವನಲ್ಲಿವೆಂದು ನಿರಾಸೆಯಿಂದ ಕುಸಿಯುವ ಪ್ರೇಯಸಿಯಂತೆ ದೀಪ ಪಕ್ಕನೆ ಹಾರಿ ಇಳಿದಾಗ ನೇರಳುಗಳೂ ಗಾನಕ್ಕೆ ತಕ್ಕಂತೆ ಕುಣಿಯುವ ನೃತ್ಯಗಾರರಂತೆ ಕುಣಿಯುತ್ತಿದ್ದವು. ಬಣ್ಣ ಬಣ್ಣಗಳು ಬೆರತಿದ್ದ ಚಿತ್ರಗಳು ಆಗಲೇ ಆ ಅಲ್ಪ ಬೆಳಕಿನಲ್ಲಿ ವಿಚಿತ್ರವಾಗಿ ತೋರಿ ಬರುತ್ತಿದ್ದವು; ಈ ನೇರಳಾಗಳ ಚಕ್ಕಂದದಿಂದ ಅವು ಇನ್ನೂ ವಿಲಕ್ಷಣವಾಗಿ ಕಾಣುತ್ತಿದ್ದವು. ಚಿತ್ರಗಳು ಅರೆಪೂರ್ವಿಸಿದ್ದ ದರಿಂದ ಆ ವ್ಯೇಚಿತ್ರ್ಯ ಇನ್ನೂ ಹೆಚ್ಚಾಗಿತ್ತು. ದೇಹವಿಲಿದ ಬರಿಯ ಮುಖ, ಕಿವಿ ಹನ್ನೆಗಳೇ ಇಲ್ಲದ ಕೋರ್ಪಸವ ಪ್ರಭೇಯ ಕಣಳನ್ನು ವಾತ್ರ ಉಳ್ಳ ಮುಖ, ಅವಾನುಷ ಕಾಂತಿಯಾಳ್ಜ್ಯ ಮುಖವೊಂದು ಕಡೆ, ಅಂಥಕಾರಕ್ಕಿಂತಲೂ ಭೀಕರವಾದ ನಸುಬೆಳಕಿನಲ್ಲಿ ಏನನ್ನೋ ಆಲ ಸುತ್ತ, ನಿಂತಿರುವ ಮರಗಳ ಗುಂಪೊಂದು ಕಡೆ—ಹೀಗೆ ನಾನಾ ಬಗೆಯ ಅಪೂರ್ಣ ಚಿತ್ರಗಳೊಡನೆ ಆ ಅಲ್ಪ ಬೆಳಕಿನಲ್ಲಿ ನೇರಳನ ಆಟ ಕೊರಡಿಯಲ್ಲಿ ವಿಚಿತ್ರ, ವಾತಾವರಣವನ್ನುಂಟಿ ಮಾಡಿದ್ದವು.

‘ಅದರೆ ಅವಳಿಗೆ ವಾತ್ರ ಇದಾವುದರ ಲಕ್ಷ್ಯನೂ ಇರಲಿಲ್ಲ. ಅಮೃತ ಶಿಲೆಯ ವಿಗ್ರಹದಂತೆ ಕುಳಿತಿದ್ದಳು ಅವಳು. ದೂರದಲ್ಲಿ ಗೂಬೆಯೋಂದರ ಶರ್ಕರ ಕೂಗು ಕೊರಡಿಯನ್ನು ಹೊಕ್ಕಿತು. ಕೊರಡಿಯ ಮೂಲೆಯೋಂದ

ರಲ್ಲಿ ಚಿತ್ರಪೋದರ ಹಿಂದೆ ಹುಳಪೋದು ಚೀರಲಾರಂಭಿಸಿತು. ಆಗಾಗ ಅಶ್ವಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಪಟ್ಟಕ್ಕನೆ ಪ್ರಟ್ಟಿ ಇಲಿಯೊಂದು ಓಡುವುದು. ಮಧ್ಯ ಸ್ವಲ್ಪ ನೇರಕ್ಕೆ ಇಲಿಯೊಂದು ಚಿತ್ರದ ಹೊರಗಿಸಿಂದ ತಲೆ ಹಾಕಿ ಬಂದು ನಿಮಿಷ ಕಾದಿದ್ದು ಅನಂತರ ಹೆಲ್ಲನೆ ಹೊರಗೆ ಬಂದು ಸ್ತುತಿ ನೋಡಿ-ನಿನೂ ಅರ್ಥವಾಗದರ್ಶೋ ಏನೋ-ಗಂಭೀರವಾಗಿ ಹೊರಟು ಹೋಗುತ್ತಿತ್ತು.

ಅವಳು ಮಾತ್ರ ಕದಲದೆ ಕುಳಿತಿದ್ದಳು. ಅವಳ ನೋಟ ಚಿತ್ರಪೋದರ ಮೇಲೆ ನೆಟಿದ್ದರೂ ಈಗ ಅವಳ ಕಣ್ಣಿಗೆ ಕಾಣುತ್ತಿದ್ದು— ಬರಿಯ ಶೋನ್ಯ. ಆದರೆ ಸಂಚಿ ಅವನು—ಅವಳ ಗಂಡ, ಚಿತ್ರಗಾರ— ಹೊರಟಿಹೋದ ಮೇಲೆ ದೀಪವನ್ನು ಹಚ್ಚಿ ಆ ಚಿತ್ರದ ಕಡೆ ದೃಷ್ಟಿ ಹೊರಳಿಸಿದ್ದಳು. ಅದೊಂದು ಅಪೂರ್ವ ಚಿತ್ರ. ಆದರೆ ಪೂರ್ವವಾಗಲು ಹೆಚ್ಚಿ ಕಾಲವಾಗಲೀ ಶ್ರಮವಾಗಲೀ ಬೇಕಿಲ್ಲವೆಂಬುದು ಗೋಚರವಾಗುತ್ತಿತ್ತು. ಚಿತ್ರದ ಕೆಳಭಾಗದಲ್ಲಿ ವರ್ಣಿಸ್ತೀಯೋಂದು ಕಾಣಬರುತ್ತಿತ್ತು. ಬಾಡಿ ಹೋದ ಮೂಲಿ. ವಯಸ್ಸ ಚಿಕ್ಕದೆಂಬುದು ವ್ಯಕ್ತವಾದರೂ ಮುಖದಲ್ಲಿ ಯಾತನೆ ಮನೆಮಾಡಿತ್ತು. ಗಲ್ಲಿ ಬತ್ತಿಹೋಗಿತ್ತು. ಕೆದರಿದ ಕೂಡಲು. ಆದರೆ ಕಣ್ಣಿನ ಹೊಳಪು ಎಲ್ಲವನ್ನೂ ಮರಿಸುತ್ತಿತ್ತು. ಕಣ್ಣಿನಲ್ಲಿ ಯಾವುದೋ ನೇದನೆ ಮೂಡಿತ್ತು ವ್ಯಕ್ತಿಯ ನೋಟ ಮೇಲ್ಗಡೆಯಿದ್ದ ಒಂದು ಸ್ತ್ರೀ ವ್ಯಕ್ತಿಯಲ್ಲಿ ನೆಟಿತ್ತು. ಸ್ತ್ರೀ ವ್ಯಕ್ತಿ ಸ್ವಪ್ನವಾಗಿ ಚಿತ್ರಿತವಾಗಿರಲಿಲ್ಲ. ಆದರೆ ಮುಖದಲ್ಲಿ ಒಂದು ಅವರ್ಣನಿಯ ಶಾಂತಿ, ಮನತೆ ಬೆಳಗುತ್ತಿದ್ದನು. ಪಕ್ಕದಲ್ಲಿ ಅಸ್ವಪ್ನವಾಗಿ ಕಾಣಿಸುತ್ತಿದ್ದು ರೆಕ್ಕೆಗಳೋ ಇಲ್ಲವೇ ಗಾಳಿಯಲ್ಲಿ ಹಾರುತ್ತಿದ್ದ ಸರಗಿನ ಕೊನೆಯೋ ಗೊತ್ತುಗುವಂತಿರಲಿಲ್ಲ. ಅವಳ ಒಂದು ಕೈ ಮೊದಲಿನ ವ್ಯಕ್ತಿಯೆಂದೆನೆ, ಕೈಬೆರಳುಗಳು ಉದ್ದವಾಗಿದ್ದವು, ಬೆರಳ ಕೊನೆ ಚೂಪು. ಮತ್ತೊಂದು ಕೈ ದೂರ ಮೋಡಗಳಿಗೆ ಬೆಳ್ಳಿಯ ಅಂಚು ಕೊಟ್ಟಿ ಮುಳುಗುತ್ತಿದ್ದ ಸೂರ್ಯನ ಕಡೆಗೆ. ಮತ್ತೊಂದು ಕಡೆ ಒಂದು ಗುಂಪು. ಎಲ್ಲ ಸುಖಜೀವನ ನಡೆಸಿದ ಮಹಾನುಭಾವರೆಂಬುದು ಅವರ ಮುಖದಲ್ಲಿಯೇ ಗೊತ್ತುಗುತ್ತಿತ್ತು. ಅವರ ಮುಖದಲ್ಲಿ ಸ್ವಲ್ಪ ಆಶ್ಚರ್ಯ ತೋರುತ್ತಿದ್ದರೂ ತುಟ್ಟಿಯ ಮೇಲೆ ತಿರಸ್ವಾರದ ನಗೆ ಮಾಡಿತ್ತು. ಚಿತ್ರದ ಹೆಸರು ‘ಕಲೆ, ಪ್ರತಿಭೆ ಮತ್ತು ಜಗತ್ತು’.

ಅವಳ ದೃಷ್ಟಿ ಮೊದಲು ನೆಟಿದ್ದು ಆ ಚಿತ್ರದಲ್ಲಿ. ಆದರೆ ಶ್ರಮೇಣ ಕಣ್ಣಿ ಮುಂದಿದ್ದ ಚಿತ್ರ ಮನಸ್ಸಿನ ಚಿತ್ರಗಳಿಗೆ ಎಡಗೊಟ್ಟಿತು. ಅವಳ

ಜೀವನವೆಲ್ಲ ಕ್ರಮೇಣ ಅವಳ ಕಣ್ಣಾನುಂದೆ ಹಾದುಹೋಯಿತು. ಅವಳ ಬಾಲ್ಯದ ವಿಷಯ ಅವಳಿಗೆ ಹೆಚ್ಚು ನೇನಪಿಡಲಿಲ್ಲ. ಅಲ್ಲದೆ ಮನಸ್ಸಿನಲ್ಲಿ ಅಷ್ಟಾಗಿಯದೆ ಮೂಡುವಂತಹ ಅನುಭವವೇನೂ ಅವಳಿಗೆ ಬಾಲ್ಯದಲ್ಲಿ ಬಂದಿರ ಲಿಲ್ಲ. ಅವಳಿಗೆ ಸ್ವಷ್ಟವಾಗಿ ನೇನಪಿದ್ದ ಮೊದಲನೆಯ ಅನುಭವವೆಂದರೆ ಕಲಾವಿದನೊಡನೆ ಅವಳ ಭೀಟಿ. ಅವಳೂ ಅವಳ ಸ್ವೀಕೀತಳು ಮನೋರಮಾಖಿಂಬುರೂ ಚಿತ್ರಪ್ರದರ್ಶನಕ್ಕೆ ಹೋಗಿದ್ದಾಗ ಅವನನ್ನ ಅವಳು ಕಂಡದ್ದು. ಯಾವುದೋ ಚಿತ್ರವನ್ನ ನೋಡಿ ಅವಳು ತನ್ನ ಗೆಳತಿಗೆ, 'ನೋಡು ನುನೋಡಿರಮು, ಅಲ್ಲಿ ಬಲಗಡೆ ಬಣ ವನ್ನು ಸ್ವಲ್ಪ ಕಡಿಮೆ ಮಾಡಿ ಮಧ್ಯ ತಿಳಿನಿಲಿ ಬಣ್ಣ ಉಪಯೋಗಿಸಿದ್ದರೆ ಚಿತ್ರ ಎಷ್ಟು ಸುಂದರವಾಗಿರುತ್ತಿತ್ತು' ಎಂದಳು. ಮರ ಕ್ಷೇತ್ರ ತನ್ನ ಹಿಂದೆ ಯಾರೋ ನಿಂತಂತೆ ಭಾಸವಾಯಿತು, ತಿರುಗಿ ನೋಡಿದಳು. ಶುಭ್ರವಾದ ಬಿಳಿ ಉಡುಪು ತೊಟ್ಟಿ ಎತ್ತರವಾದ ವ್ಯಕ್ತಿ ಯೋಂದು ನಿಂತಿತ್ತು. ಗುಂಗುರು ಕೂಡಲು, ಮುಗುಳ್ಳಗೆಯಾಡುತ್ತಿದ್ದ ತುಟಿ, ಎಲ್ಲಕ್ಕಿಂತ ಎದ್ದು ಕಾಣುತ್ತಿದ್ದುದೆಂದರೆ ಪ್ರಕಾಶಮಾನವಾದ ಕಣ್ಣಾಗಳು. "ಅವರಿಚಿತನಾದರೂ ಮಾತನಾಡಿಸುತ್ತಿದ್ದೇನೆ, ದಯವಿಟ್ಟು ಕ್ಷಮಿಸಿ, ನಿನುಗೆ ಚಿತ್ರಕಲೆಯಲ್ಲಿ ಸಹಜವಾದ ಅಭಿರೂಚಿ ಇದ್ದಂತೆ ತೋರುತ್ತದೆ" ಎಂದ ಆತ. ನಾಚಿಕೆಯಿಂದ ಭೂಮಿಗೆ ಇಳಿದುಹೋಗಿದ್ದಳು ಅವಳು. ಅವನಿಗೆ ಏನು ಉತ್ತರ ಕೊಟ್ಟಳೋ ಅವಳಿಗೇ ಅರಿವಿಲ್ಲ. "ಇದು ಯಾರ ಕೃತಿ, ಗೇತ್ತೇ?" ಎಂದ ಆತ. 'ಉಹಂ' ಎಂದು ತಲೆಯಲ್ಲಾಡಿಸಿದಳು. ಅವನು ವಿನರಿಸಿದ. ಅಲ್ಲಿಂದ ಪ್ರದರ್ಶನವನ್ನೆಲ್ಲ ಅವನ ಜೀವತೆಯಲ್ಲೇ ನೋಡಿದ್ದಾಯಿತು.

ಕ್ರಮೇಣ ಅವನೊಡನೆ ಪರಿಚಯ ಬೆಳೆಯಿತು— ಅಥವಾ ಅವನೇ ಅವಳಿಂದನೆ ಪರಿಚಯ ಬೆಳೆಸಿಕೊಂಡ. ಮೊದ ಮೊದಲು ಅವನು ಅವಳ ಮನಿಗೆ ಬಂದಾಗ ಅವಳಿಗೆ ಬಹಳ ನಾಚಿಕೆಯಾಗುತ್ತಿತ್ತು. ಅವಳಿಗೆ ಪ್ರಪಂಚದ್ದೀದ್ದ ನೆಂಟಿರೆಂದರೆ ಅವಳ ತಂಡೆಯೊಬ್ಬರೇ. ಅವರಿಗೂ ವರುಸ್ವಗಿತ್ತು, ಬಡತನದ ಬಳುವಳಿ ಬೇರೆ. ಅವನ ಉಡುಪು, ರೀತಿಗಳಿಂದಲೇ ಅವನು ತೀರ ಸಿರಿವಂತರ ಮನೆತನದವನಲ್ಲಿದ್ದರೂ ದಾರಿದ್ರ್ಯಕ್ಕೆ. ಹಿಲುಕದಿದ್ದ ಮನೆಂಬುದನ್ನ ಅರಿಯ ಬಹುದಾಗಿತ್ತು. ಆದುದರಿಂದಲೇ ಆರಂಭದಲ್ಲಿ ಅವನು ಅವಳ ಮನಿಗೆ ಬಂದಾಗೇಲ್ಲ ಅವಳು ತನ್ನ ಬಡತನದ ದಸೆಯಿಂದ ನಾಚಿಕೆಪಡುತ್ತಿದ್ದಳು. ಇದೆ ಅವನು ಅವಳ ಸೌಂದರ್ಯಕ್ಕೆ ಮಾರುಹೋಗಿದ್ದನೆಂಬುದು ಕ್ರಮೇಣ

ಅವಳಿಗೆ ಅರಿವಾಗೆತೋಡಿತು. ಅರಳುವ ಗುಲಾಬಿಯ ವೋಗ್ಗಿನಂತೆ ಅರಳು ತ್ರಿಧ್ವ ಅವಳ ಮುಗ್ಗ ಮನಸ್ಸ ಅವನೆಡಿಗೆ ಬಾಗಿತು

ಕೊನೆಗೊಂದು ದಿನ ಅವನು ಅವಳಿಗೆ ತನ್ನ ಪ್ರೇಮವನ್ನ ಸೂಚಿಸಿದ. ತನ್ನನ್ನ ಮದುವೆಯಾಗಿ, ಬಾಳ ಜೊತೆಗಾತಿಯಾಗಿ ತನ್ನ ಬಾಳನ್ನ ಬೆಳಗ ಬೇಕೆಂದು ಬೇಡಿದ. ತನ್ನ ಸ್ಥಿತಿಯನ್ನೂ ಸ್ಪಷ್ಟವಾಗಿ ವಿವರಿಸಿದ. ತಾನು ಆರು ಜನ ಅಣ್ಣ ತನ್ನುಂದಿರಲ್ಲಿಬ್ಬ, ಕರ್ತೆಗಾರನಾಗಬೇಕೆಂದು ತನ್ನ ಬಯಕೆ, ತನ್ನ ಹಟಿವನ್ನೇ ಸಾಧಿಸಿದುದರಿಂದ ತಂಡಿಗೆ ತನ್ನ ಮೇಲೆ ಕೋವ ಎಂದು ಹೇಳಿದ. ತನ್ನ ಅಕ್ಕನ ಮಗಳನ್ನ ಮದುವೆಯಾಗಿಂದು ತನ್ನ ಅಕ್ಕನ ಮತ್ತು ತಂಡಿಯ ಬಲಾತ್ಮಾರ, ಒಲ್ಲೆನೆಂದುದರಿಂದ ಅವರಿಗೆ ಅಸಮಾಧಾನ ಎಂದೂ ತಿಳಿಸಿದ. ಅಲ್ಲದೆ ತಾನೂ ಅವಳೂ ಬೇರೆ ಬೇರೆ ಜಾತಿಯವರಾದುದರಿಂದ—ತಾನು ಬ್ರಾಹ್ಮಣಾನಾಗಿ ಅವಳು ವೀರಶೈವಳೆನಿಸಿಕೊಂಡುದರಿಂದ—ಅವಳನ್ನ ಕೈಹಿಡಿದರೆ ತಂಡಿ ಕೋವಗೊಂಡು ತನ್ನನ್ನ ಮನೆಯಿಂದಟ್ಟಿಬಹುದೆಂದೂ, ತನ್ನ ಕೈಹಿಡಿದರೆ ಬಡತನ, ಕಷ್ಟಗಳ ಕೈಹಿಡಿದಂತೆ ಎಂದೂ ಎಚ್ಚರಿಸಿದ. ಆದರೂ ಅವಳು ಒಪ್ಪಿಕೊಂಡಳು, ಲಜ್ಜೆಯಿಂದ ಕೆಂಪಾದ ಅವಳ ಕೆಸ್ತೆಗೆ ಅವನ ತುಟಿತಗುಲಿತು.

ಮದುವೆಯೂ ಆಯಿತು. ಅವನು ಏನಾಗಬಹುದೆಂದು ಎಣಿಸಿದ್ದನೋ ಅವೇ ಆಯಿತು. ಅವನ ತಂಡೆ—ಅವಳು ನೋಡುತ್ತ ಮಾವ—ಅವನಿಗೆ ಇನ್ನಾರು ರೂಪಾಯಿ ಕೊಟ್ಟಿ ಮತ್ತೆ ಅವನ ಮುಖ ನೋಡುವುದಿಲ್ಲವೆಂದು ಶಂಥವಾಡಿದರು. ಅವರಿಬ್ಬರು ಬೇರೆ ಮನೆ ವಾಡಿದರು. ಆ ಹೊತ್ತಿಗೆ ಅವಳ ತಂಡೆಯೂ ಶಣ್ಣಿಚ್ಚಿದರು. ಪುಟ್ಟಿ ಮನೆ, ಕೆಲವು ಅಗ್ಗ ದ ಸಾಮಾನುಗಳು, ಇಷ್ಟೇ ಅವರ ಆಸ್ತಿ. ಸಣ್ಣ ಮೇಜೊಂದು, ಹೂವಿನ ಪಾತ್ರೆಯೊಂದು ಎರಡನ್ನೂ ಅವರ ಸಂಸಾರದ ವೋದಲನೆಯ ದಿನ ಅವನು ಹೆನ್ನೆಯಿಂದ ಕೊಂಡುತ್ತಿದ್ದು. ದಿನಗಳು ಉರುಳಿದವು. ಅವನು ಚಿತ್ರಗಳನ್ನ ಬರೆಯ ಲಾರಂಭಿಸಿದ. ಆದರೆ ಚಿತ್ರಗಳ ಮಾರಾಟವೇ ಕಷ್ಟವಾಗಿತ್ತು. ತಂಡಿ ಕೊಟ್ಟಿದ್ದ ಹಣ ಮುಗಿಯಿತು. ಅವಳಿಗಿದ್ದ ಹಲಕೆಲವು ಬಡವೆಗಳನ್ನೂ ಅವಳ ಬಲವಂತಕ್ಕೆ ಮಾರಿದ. ಆದರೂ ಬಾಳು ಸಾಗುವುದು ಕಷ್ಟವಾಯಿತು. ಅವರ ಪ್ರೇಮಪ್ರೋಂದೇ ಅವರಿಗಿದ್ದ ಧನ.

ಈ ಮಧ್ಯೆ ಹೊಸ ಕುತ್ತಿವೋಂದು ಬಂದಿತು ಅವಳಿಗೆ. ಅವರ ಮನೆಯ

ಹತ್ತಿರವೇ ಇದ್ದ ಸಿರಿವಂತ ಯುವಕನೊಬ್ಬಿ ಅವಳ ಮೇಲೆ ಕಣ್ಣಿಹಾಕಿದ. ಅವನಿಲ್ಲದಿದ್ದುಗ ಮನೆಯ ಕಡೆ ಸುಳಿದಾಡಲಾರಂಭಿಸಿದ. ಒಂದು ದಿನ ಬಾಗಿ ಲನ್ನ ಧೈರ್ಯದಿಂದ ತಟ್ಟಿದ. ಅವಳು ಗಂಡನೇ ಬಂದಿರಬಹುದೆಂದು ಬಾಗಿಲು ತೆರಿದಳ. ಅವನನ್ನ ಶಂದು ದಿನ್ನರ್ವೇಯಾಯಿತು. ಅವನು ಅವಳ ಕೈ ಹಿಡಿಯಲ್ಪಿಸಿದ. ಅವಳು ಕೊಸರಿಕೊಂಡು, ಕೂಗಿಕೊಳ್ಳಬೇಕೆಂದು ಹೆಡರಿಸಿದಳು. ಯುವಕ ಜೀಬಿನಿಂದ ನೋಟಿಗಳನ್ನ ತೆಗೆದು ಹಿಡಿದ, ‘ನಿನ್ನ ಬಡತನ ಸಂಪೂರ್ಣೋಯಿತೆಂದು ತಿಳಿ’ ಎಂದ. ನೋಟಿಗಳನ್ನ ಚರಂಡಿಯಲ್ಲಿ ಎಸೆದಳು ಅವಳು. ಯುವಕ ಬೆವ್ವಾಗಿ ಹೊರಟಿಹೋದ.

ಅಂತೂ ಹೇಗೋಽ ಸಾಗಿತ್ತು ಅವರ ಸಂಸಾರ. ಅವಳಿಗೆ ಅವನೇ ಅಥಾರ, ಅವನಿಗೆ ಅವಳೇ ಭಾಗ್ಯದೇವತೆ. ಪ್ರೇಮದ ನೇರಳಿನಲ್ಲಿ ಎಲ್ಲ ಕಷ್ಟಗಳನ್ನೂ ಮರೆತು ದಿನ ಕಳಿರುತ್ತಿದ್ದರು. ಚಿತ್ರಗಾರ ಮತ್ತು ಅವನ ಸುಂದರ ಪತ್ತಿ.

ಒಂದು ದಿನಸ ಅವಳ ಕಿವಿಗೊಂಡು ಸುದ್ದಿ ಬಿತ್ತು—ಅಶೀಲ ಭಾರತ ಚಿತ್ರ ಕಲಾಪ್ರದರ್ಶನವೊಂದು ನಡೆಯಲಿದೆ ಎಂದು. ವೊದಲನೆಯ ಬಹುಮಾನ ಒಂದು ಸಾಮಿರ ರೂಪಾಯಿ. ಎರಡನೆಯ ಬಹುಮಾನ ಏಳುನೂರ್ಯೆ ವತ್ತು. ಮೂರನೆಯ ಬಹುಮಾನ ಐನಾರು ರೂಪಾಯಿ. ಅವಳು ಪ್ರದರ್ಶನಕ್ಕೆ ಚಿತ್ರವನ್ನ ಕಳುಹಿಸುವಂತೆ ಅವನಿಗೆ ಬಲವಂತ ಮಾಡಿದಳು. ಅವನಿಗೂ ಆಗಲೇ ಪ್ರದರ್ಶನದ ಸುದ್ದಿ ತಿಳಿದಿತ್ತು. ವೊದಲು ಚಿತ್ರ ಕಳುಹಿಸಬೇಕೊಂಡು ಕೊಂಡರೂ ಆ ಮೇಲೆ ಅದರಿಂದ ಪ್ರಯೋಜನವಿಲ್ಲವೆಂದು ಕೊಂಡು ಸಃಮೃದ್ಧಿ ನಾಗಿದ್ದ. ಆದರೆ ಅವಳಿಗೆ ಏನೋಽ ವಿಶ್ವಾಸ—ಅವನು ತನ್ನ ಕೌಶಲ್ಯವನ್ನೆಲ್ಲ ಉವಯೋಗಿಸಿ ಚಿತ್ರಸ್ತೋಂದನ್ನ ರಚಿಸಿ ಕಳುಹಿಸಿಕೊಟ್ಟಿರೆ ಬಹುಮಾನ ಬಂದೇ ಬರುವುದು; ಬಹುಮಾನಕ್ಕಿಂತ ಹೆಚ್ಚಾಗಿ ಕೀರ್ತಿ ಬರುವುದು ಎಂದು. ಅವಳ ಮಾತ್ರ ಅವನಿಗೂ ಉತ್ತೋಜನ ಕೊಟ್ಟಿತು. ಬಹುಮಾನ ಬಂದೇ ಬರುವುದೆಂಬ ಭರವಸೆ ಇಲ್ಲದಿದ್ದರೂ ತನ್ನ ಚಿತ್ರವನ್ನ ಕೆಲವರಾದರೂ ಮೇಚ್ಚಬಹುದು. ಮುಂದೆ ಚಿತ್ರಗಳ ಮಾರಾಟ ಸುಲಭವಾದಿತು ಎಂದು ಅವನ ಎಣಿಕೆ. ಅಂತೂ ಹೊಸದಾಗಿ ಚಿತ್ರ ಬರೆಯಲು ಕುಳಿತ. ‘ಕಲೆ-ಪ್ರತಿಭೀ-ಜಗತೀ’ ಆ ಚಿತ್ರ.

ಚಿತ್ರ ಅಥವ ಮುಗಿಯುಪ್ರದರ್ಶಿ ಅವರ ಬಡತನ ಪರಮಾವಧಿಯನ್ನು

ಮುಟ್ಟಿತ್ತು. ಬಣ್ಣ ಮುಗಿಯಿತು. ಹೋಸ ಖಣ್ಣಗಳನ್ನು ಕೊಂಡು ತರದಿದ್ದರೆ ಚಿತ್ರವನ್ನು ಮುಗಿಸುವುದೇ ಅಸಾಧ್ಯವಾಯಿತು. ವಾರುವುದಕ್ಕೆ ಕುಂಚವಲ್ಲದೆ ಇನ್ನೇನೂ ಉಳಿದಿರಲಿಲ್ಲ. ನೇಜು, ಹೂವಿನ ಪಾತ್ರೆ ತೀರ ಹಳೆಯದಾಗಿ ಹೋಗಿದ್ದವು; ಅಲ್ಲದೆ ಆವರ ಸಂಸಾರದ ಜೀವನದಲ್ಲಿ ಒಂದು ಭಾಗವಾಗಿ ದ್ವಾರು. ಹಣದ ಸಂಸಾದನಿಗೆ ಎಲ್ಲ ರೀತಿಯಲ್ಲಿ ಪ್ರಯತ್ನ ಪರ್ಪಾಯಿತು. ಬಣ್ಣಕ್ಕೆ ದುಡ್ಡು ಬೇಕು, ಚಿತ್ರವನ್ನು ಕಳ್ಳಿಸಿಕೊಂಡುವ ಖಚಿತಗೆ ದುಡ್ಡು ಬೇಕು. ಕೆಲಸವನ್ನು ನಿಲ್ಲಿಸಿ ಕಲೆಗಾರ ಹಣಕಾವುಗಿ ಅಲೇದ. ಸಾಲ ಸಿಗು ವುದೂ ಅಸಾಧ್ಯ. ಚಿತ್ರ ಕಳ್ಳಿಸಲು ಇನ್ನು ನಾಲ್ಕೇ ದಿನ ಉಳಿದಿತ್ತು. ತೀರ ಕಂಗೆಟ್ಟು ತಂದೆಗೆ ಒಂದು ಕಾಗದ ಬರೆದ. ಅವರಾದರೂ ಸಹಾಯ ಮಾಡಿಯಾರೆಂಬ ಆಶಾತಂತು ಒಂದೇ ಉಳಿದಿದ್ದು.

ಸಂಜೀ ವನೆಗೆ ಒಂದಾಗ ತಾನು ಅಂದು ಪಟ್ಟಿ ಹಾಡನ್ನೆಲ್ಲ ಹೇಳಿದ. ಹಣಕಾವುಗಿ ಮತ್ತೊಂದು ಕಡೆ ಪ್ರಯತ್ನಿಸುವನೆಂದೂ, ಆದರೆ ಯಶಸ್ವಿಯಾಗುವ ಭರವಸೆ ಇಲ್ಲವೆಂದೂ ಹೇಳಿ ಹೋದ. ಅವಳು ದೀಪ ಹಚ್ಚಿ ಚಿತ್ರಶಾಲೆಯಲ್ಲಿ ಕುಳಿತಳು. ಗಡಿಯಾರ ಟೀಕ್' 'ಟೀಕ್' 'ಟೀಕ್' 'ಟೀಕ್' ಎಂದು ಕಳೆದ ನಿಮಿಷಗಳನ್ನು ಬೀಳೊಳ್ಳುತ್ತಿತ್ತು.

ರಾತ್ರಿ ಸುವಾರು ಒಂದು ಫುಂಟಿಯ ಹೊತ್ತಿಗೆ ಅವನು ಬಾಗಿಲಃ ತಟ್ಟಿದ. ಅಗಲೇ ಅವಳಿಗೆ ಎಚ್ಚರಿಕೆಯಾದದ್ದು

‘ಯಾರದು?’

‘ನಾನು ಚಿನ್ನಾ’ ಅವನ ಘ್ರನಿ

ಬಾಗಿಲು ತೆರೆದಳು. ‘ಹಣ ಸಿಕ್ಕಿತೇ?’ ಎಂದು ಕೇಳುವ ಅಗತ್ಯವೇ ಇರಲಿಲ್ಲ. ನಿರಾಸೆ ಅವನ ಹಣೆಯಲ್ಲಿ ತಾಂಡವವಾಡುತ್ತಿತ್ತು.

‘ಇಬ್ಬರಿಗೂ ಉಂಟಿದ ಯೋಚನೆ ಇಲ್ಲ; ಇಬ್ಬರಿಗೂ ಉಂಟವೇ ಬೇಕಾಗಿರಲಿಲ್ಲ. ಆದರೂ ಅವನು ಕೇಳಿದ: ‘ಉಂಟ ಆಯಿತೇ ಚಿನ್ನ?’

ತಲೆಯಲ್ಲಿ ಡಿಸಿದಳು ಅವಳು

‘ಇನ್ನಾ ಇಲ್ಲವೇ? ನನಗೋಎಸ್ತರ ಕಾದಿದ್ದೀಯಾ?’

‘ಮನೆಯಲ್ಲಿ . . . ಏನೂ . . . ಇಲ್ಲ’ ಉಕ್ಕಾತ್ತಿದ್ದ ಈನ್ನೀರು ತಡೆಯುತ್ತ ತೊಡಲುತ್ತ ಹೇಳಿದಳು,

ಅವಳನ್ನು ತನ್ನ ತೋರಿನಲ್ಲಿ ಬಂಧಿಸಿ ಅವಳ ತುಟಿಗೆ ತನ್ನ ತುಟಿ ತಗುಲಿ ಸಿದ ಕಲಾವಿದ. ಅವಳ ರಣ್ಣೀರನ್ನು ಒರಿಸುತ್ತ ಹೇಳಿದ್ದು: ‘ಹೊಗಲಿ ಬಿಡು, ಯಾಕೆ ಅಷ್ಟತ್ತಿ? ದಿನವೂ ನವ್ಯ ಹಣೆಯ ಬರೆಹವೇ ಹೀಗಾಯಿತು.’

‘ನಿಮ್ಮ... ನಿಮ್ಮ... ನಿಮಗೆ... ಉಟ್ಟಿ’

‘ಅಯ್ಯೋ ನನಗೀಗ ಉಟ್ಟಿ ಬೇರೆ ಬೇಕೇ ಚಿನ್ನ?’

ಇಬ್ಬಿರೂ ಮಲಗಿದರು. ಮಲಗಿದರಿಂದು ಹೆಸರು ಅಷ್ಟು, ಸಿದ್ದ ಮಾತ್ರ ಹತ್ತಲಿಲ್ಲ. ದೀಪ ಮಾತ್ರ ಕಣ್ಣನುಚ್ಚಿ ಶಾಂತವಾಯಿತು.

x

x

x

x

ಅವರಿವರಿಂದ ಕಾಡಿ ಬೇಡಿ ತಂದ ಇಷ್ಟು ಅಕ್ಕಿಯನ್ನೇ ಬೇಯಿಸಿ ಅವನಿಗಾಗಿ ಮರುದಿನ ಬೇಳಿಗ್ಗೆ ಅವಳು ಕಾಡಿದ್ದಳು. ಹನ್ನೊಂದಾಯಿತು, ಹನ್ನೆರಡಾಯಿತು, ಅವನು ಬರಲಿಲ್ಲ ಎರಡು ಫಂಟೆಯ ಹೊತ್ತಿಗೆ ಬಂದ.

“ಇದನ್ನು ಓದು, ಚಿನ್ನ” ಎಂದು ಕಾಗದವೊಂದನ್ನು ಕೊಟ್ಟಿ.

ಅವನ ತಂದೆಯಿಂದ ಬಂದ ಉತ್ತರ. ನಿಮ್ಮರವಾಗಿ ಬರೆದಿದ್ದರು, ಅವನಿಗೂ ತಮಗೂ ಸಂಬಂಧವಿಲ್ಲವೆಂದು, ಜಾತಿ ನೀತಿ ಕೆಟ್ಟಿ ಮಂಗ ತಮಗೆ ಬೇಡವೆಂದು ತಿಳಿಸಿದ್ದರು.

“ಹಾಗಾದರೆ-?”

ಅವನು ಬಲನಂತದಿಂದ ಬಾರದ ನಗು ನಕ್ಕೆ, ಅಷ್ಟೇ ಅವಳಿಗೆ ಸಿಕ್ಕು ಉತ್ತರ.

ಅವನ ಉಟವಾಯಿತು. ಅದೇ ಎಲೆಯಲ್ಲಿ ಅವಳು ಉಟಿಕ್ಕೆ ಕುಳಿತ್ತಾರು. ಅವಳು ಅರೆಬೆಂದ ಅನ್ನಕ್ಕೆ ನೀರು ಸಾರನ್ನ ಹಾಕಿಕೊಳ್ಳುತ್ತಲೇ ಅವನಿಗೆ ಕಣ್ಣಿನಲ್ಲಿ ನೀರು ಉಕ್ಕಿತು.

“ಚಿನ್ನ” ಎಂದ.

ಅವಳು ತಲೆಯೆತ್ತಿ ನೋಡಿದಳು.

“ಇವತ್ತು ನಿನ್ನ ಹಂಟ್ಟಿದ ಹಬ್ಬ”

ಹೊದು, ಅವಳು ವರರತೇ ಬಿಟ್ಟಿದ್ದಳು. ಈಗ ಜಣ್ಣಿ ಪಕೆ ಬಂತು. ಆದರೆ ಉತ್ತರ ಕೊಡಲಿಲ್ಲ.

“ನನ್ನ ಕೈಹಿಡಿದದ್ದಕ್ಕೆ ಎಷ್ಟು ವೇಭವದಿಂದ ನಿನ್ನ ಹುಟ್ಟಿದ ಹಬ್ಬವನ್ನು ನಡೆಸುತ್ತಿದ್ದೇನ ನೋಡಿದ್ದೀರು, ಚಿನ್ನ?”

“ಅಯ್ಲ್ಯೋ ಸಾಕು, ಸುವ್ಯಾನಿರಿ”.

“ಇನತ್ತು ನಿನಗೊಂದು ಪುಟ್ಟಿ ಉಡುಗೊರೆಯನ್ನು ಕೂಡಲಾರದೆ ಹೋದೆ”.

“ಕೊಟ್ಟಿದ್ದೀರಲ್ಲ ನಿಮ್ಮ ಪ್ರೇಮವನ್ನೇ. ಅದಕ್ಕೆ ಬೆಲೆ ಕೂಡಲು ಸಾಧ್ಯವೇ?”

“ನಿನ್ನಾಬ್ಜು ದೇವತೆ, ಚಿನ್ನ” ಎಂದ ಅವನು.

ಅವಳು ಮಾತನಾಡಲಿಲ್ಲ. ಕಣ್ಣಿನಿಂದ ಉರುಳಿದ ಹನಿ ಅನ್ನದಲ್ಲಿ ಸೇರಿಹೋಯಿತು.

x

x

x

x

ಧಾವಿಸಿ ಮನೆಯ ಕಡೆ ಬಂದ ಕಲಾವಿದ. ಅವನೆ ಹೃದಯದ ಬಡಿತೆ, ಕಾಲ ನಡಿಗೆ ಎರಡೂ ಸ್ಥಿರ ಹಾಡಿದ್ದವು. ಅವನ ಕೈ ಹರಿದುಹೋದ ಕೋಟಿನ ಜೀಬಿನಲ್ಲಿ ಒಂದು ಪೊಟ್ಟಿಂಬಾವನ್ನು ಹಿಡಿದಿತ್ತು. ಪೊಟ್ಟಿಂಬಾದಲ್ಲಿದ್ದು ಒಂದು ರೋಲ್ ಗೋಲ್ ಸರ.

ಹಲವು ಭಾವನೆಗಳು ಅವನೆ ಮನಸ್ಸಿನಲ್ಲಿ ಕ್ರಣಿಯುತ್ತಿದ್ದವು. ಅವಳು ತನಗಾಗಿ ಶಾಯುತ್ತ ಚಿತ್ರತಾಲೆಯಲ್ಲಿ ಕುಳಿತಿರುವಳೆಂದು ಅವನಿಗೆ ಗೋತ್ತು. ಹೋಗಿ ಬಾಗಿಲು, ತೆರಿಯುತ್ತಿಲೇ ಆಕಾಂಕ್ಷೆಯಿಂದ ತನ್ನ ಮುಖವನ್ನು ನೋಡುವಳು. ಅವಳನ್ನು ಬಿಗಿದಷ್ಟು ಕೂರಳಿಗೆ ಸರಹಾಕಬೇಕು. ಆ ಮೇಲೆ ಇದ್ದ ಹಣದಲ್ಲೇ ಒಂದೆರಡು ಪದಾರ್ಥಗಳನ್ನು ತಂದು ಆ ರಾತ್ರಿಯಾದರೂ ಹೊಟ್ಟಿತುಂಬ ಉಟ್ಟಿಮಾಡಬೇಕು. ಆದರೆ ಹಣ ಎಲ್ಲಿಂದ ಬಂತೆಂದು ಅವಳು ಕೇಳಿದರೆ—? ಕೇಳಿದಿರುವಳೇ? ತನ್ನ ಕುಂಚವನ್ನು ಒತ್ತೆಯಿಟ್ಟು ಹಣ ತಂದೆನೆಂಬು ಹೇಳಿದರೆ ಎಷ್ಟು ಕೋಪಗೊಂಡಾಳು! ಅದೂ ಜಾಣತನವೇ? ಈಗ ಚಿತ್ರ ಮುಗಿಸುವುದು ಹೇಗೆ? ಆದರೆ—? ಗಂಡನಿಗೆ ತನ್ನನ್ನೇ ಒಲವಿನಿಂದ ಅಪ್ರೋಫಿಕ್‌ಎಂದ ಅವಳಿಗೆ ಅವಳ ಹುಟ್ಟಿದ ಹಬ್ಬದ ದಿನವಾದರೂ ಹೊಟ್ಟಿತುಂಬ ಉಟ್ಟಿಕೊಳ್ಳಬಾರಿದ್ದರೆ ತಾನಿದ್ದೂ ಪ್ರಯೋಜನವೇನು? ಆಯಿತು, ಆದರೆ ಕುಂಚವೂ ಹೋದ ಮೇಲೆ ಮುಂದೆ ಗತಿ?

ಮನೆಯ ಬಾಗಿಲು ತಟ್ಟಿದ್ದು. ಬಾಗಿಲು ತೆಗೆದುಕೊಂಡಿತು. ಅವನೊಡನೆ ನುಗ್ಗಿದ ಗಳಿಯ ಭರಕ್ಕೆ ದೀಪ ಹೆದರಿ ಒಂದು ಸಲ ಫಕ್ಕನೇ ಹಾರಿತಾಂತರಾಯಿತು.

ಕಲಾವಿದನಿಗೆ ಅಶ್ವಯುವಾಯಿತು. ಅಲ್ಲಿಂದ ಅಡಿಗೆ ಮನಗೆ ಕಾಲಟ್ಟಿ. ಮಂಕಾಗಿ ಉರಿಯುತ್ತಿದ್ದ ದೀಪದ ಬೆಳಕಿನಲ್ಲಿ ಮೇಲಿಂದ ನೇತಾಡುತ್ತಿದ್ದ ಅವಳ ದೇಹ ಅವನಿಗೆ ಸ್ವಾಗತ ಕೊಟ್ಟಿತು.

ಕಲಾವಿದ ಧರಧರನೆ ನಡುಗಿದ. ಗೋಡೆಗೆ ಒರಗಿಕೊಂಡು ಶಣ್ಣ ಮುಚ್ಚಿ ನಿಂತ.

ಎಷ್ಟು ಕಾಲ ಕಳೆಯಿತೋ ಹಾಗೆ. ವೆಲ್ಲನೆ ಚೇತರಿಸಿಕೊಂಡು ದೀಪವನ್ನು ದೊಡ್ಡದು ಮಾಡಿದ. ದೀಪದ ಪಕ್ಕದಲ್ಲಿ ಬಿದ್ದಿದ್ದ ಕಾಗದವೊಂದು ಕಣಿಗೆ ಬಿದ್ದಿತು. ನಡುಗಾವ ಕೃಗಳಲ್ಲಿ ಹಿಡಿದು ದೀಪದ ಬೆಳಕಿನಲ್ಲಿ ಅದನ್ನು ಹರಿದ; ಕಾಗದವೊಂದು, ಅದರ ಜೊತೆಗೆ ಹಲವು ‘ನೋಟ್‌’ಗಳು ಹೊರಗೆ ಬಂದವು. ಕಾಗದ ಓದಿದ.

“ಹೃದಯೇತ,

ನಿಮ್ಮ ಅವುಂಟೆ ವಡೆಯದೆ ಈ ಲೋಕದಿಂದ ಹೋಗಿದ್ದೇನೆ. ಕ್ಷಮಿಸಿ. ನನ್ನ ಕ್ಷೇತ್ರದಿಂದಿನಿಂದ ಕಷ್ಟದಲ್ಲಿ ಮುಳುಗಿದ್ದೀರಿ. ನನ್ನಿಂದ ನೀತಿಗೆಟ್ಟಿವರೆಂದು, ಜಾತಿಗೆಟ್ಟಿವರೆಂದು ತಂದೆಯ ಹೃದಯದಿಂದ ಒಹಿಪ್ಪುತರಾದಿರಿ. ನಿಮ್ಮ ಜೀವನದ ಸುಖಕ್ಕೆ ಹುಳಿಂಡಿದ ಅಪರಾಧಿ ನಾನು, ಮನ್ನಿಸಿರಿ.

ಇದರೊಡನೆ ಸ್ವಲ್ಪ ಹಣ ಇಟ್ಟಿದ್ದೇನೆ. ಪ್ರಾಣಕ್ಕೊಂತ ಹೆಚ್ಚಾದುದನ್ನು ತೆತ್ತು, ದೇಹವನ್ನು ಮಾರಿ ಆ ಹಣ ಗಳಿಸಿದ್ದೇನೆ. ಮತ್ತೆ ಈ ಎಂಜಲು ನಿಮ್ಮನ್ನು ಸೋಕಬಾರದಿಂದು ಹೊರಟು ಹೋಗಿದ್ದೇನೆ. ಆ ಹಣವನ್ನು ಒಳಸಿಕೊಂಡು ನಿಮ್ಮ ಚಿತ್ರ ಪೂರ್ಣವಾಡಿರಿ; ಪ್ರಾರ್ಥನಕ್ಕೆ ಕಳುಹಿಸಿ. ನಿಮಗೆ ಬಹುಮಾನ, ಕೀರ್ತಿ ಎಲ್ಲ ಲಭಿಸುವುವೆಂದು ನನ್ನ ಆತ್ಮ ಸುದಿಯುತ್ತಿದೆ. ನನ್ನ ಕೊನೆಯ ಸೇವೆ ಇದೇ.

ದೋಗಲಾರದೆ ಹೋಗುತ್ತಿದ್ದೇನೆ. ಆಗಾಗ ನನ್ನನ್ನು ನೆನೆಯುತ್ತಿರಿ. ನಿಮ್ಮ ಒಳವಿನ ರಾಣಿ”

ದಿಗ್ಬ್ರಂತನಾಗಿ ಅವಳ ಶಾಂತವಾದ ಮುಖದ ಕಡೆಯೇ ಸೋದುತ್ತ ನಿಂತ ಕಲಾವಿದ.

X X X X

ಬೆಳಕು ಹರಿದ ಮೇಲೆ ಪುಟ್ಟಿಗುಬ್ಜಿಚೀಂದು ಕಿಟ್ಟಿಕಿಯ ಬಳಿಕೂತು ಆಶ್ಚರ್ಯದಿಂದ ಕಣ್ಣ ಹೊರಳಿಸುತ್ತು ಶಾಗಿದಾಗಲೇ ಅವನಿಗೆ ಎಚ್ಚರ ವಾದದ್ದು. ಮುಖದಲ್ಲಿ ಧೃಥಿ ನಿಶ್ಚಯ ತೋರಿಬರುತ್ತಿತ್ತು. ಅವಳ ದೇಹವನ್ನು ಎಚ್ಚರಿಕೆಯಿಂದ ಇಳಿಸಿ ಎತ್ತಿಕೊಂಡು ಚಿತ್ರ ಶಾಲೆಗೆ ಬಂದ, ತಾನು—ಅವಳು ಮಲಗುತ್ತಿದ್ದ ಹಾಸಿಗೆಯ ಮೇಲೆ ಮಲಗಿಸಿದ. ಅವಳ ಶಾಲು ತಗುಲಿ ಮೇಜು ಕೆಳಗುರುಳಿತು, ಹೂವಿನ ಹಾತ್ತಿ ಚೂರು ಚೂರಾಯಿತು, ಆದರೆ ಅವಳ ಕೊರಳಿಗೆ ಸರ ಹಾಕಿ ಮಂಜಿನಂತೆ ತಣ್ಣಿಗಾಗಿದ್ದ ಕೆನ್ನೆಯು ಮೇಲೆ ತಾಟಿಯನ್ನೂತ್ತಿದ್ದ ಕಲಾವಿದನಿಗೆ ಅದರ ಪರಿವೆಯೇ ಇರಲಿಲ್ಲ.

ಹೇಗೇರೇ ಏನೋರೇ, ಅಂತ್ಯ ಸಂಸ್ಪರ್ಧವಾಯಿತು. ಅವಳ ದೇಹವನ್ನು ಸ್ತುತಾನಕ್ಕೆ ಬಯ್ಯಾತ್ತಿದ್ದಾಗ ಸಿರಿವಂತ ಯುವಕ ಆಶ್ಚರ್ಯ, ಭಯಗಳಿಂದ ತನ್ನ ಮನಯ ಮುಂದ ನಿಂತು ನೋಡುತ್ತಿದ್ದುದು ಕಲಾವಿದನ ಲಕ್ಷ್ಯಕ್ಕೆ ಬರಲಿಲ್ಲ. ಅವಳ ದೇಹ ಬೂದಿಯಾಗುವ ವರೆಗೆ ನಿಂತಿದ್ದು, ಆ ಉರಿಯಲ್ಲಿ ಹೊಳೆಯುತ್ತಿದ್ದ ಸರವನ್ನೇ ದಿಟ್ಟಿಸಿ ಹಿಂದಿರುಗಿದ. ಕಣ್ಣಿನಲ್ಲಿ ನಿರಿರಲಿಲ್ಲ.

ಸ್ತುತಾನದಿಂದ ನೇರವಾಗಿ ಅಂಗಡಿಗೆ ಹೋದ. ಒತ್ತೆಯಿಟ್ಟಿದ್ದ ಕುಂಚ ವನ್ನು ಬಿಡಿಸಿಕೊಂಡ. ಬಣ್ಣಿಗಳನ್ನು ಕೊಂಡುಕೊಂಡು ಬಂದ. ಅಂದೆಲ್ಲ ಹೊರಗೆ ಹೋಗದೆ ಚಿತ್ರಶಾಲೆಯಲ್ಲಿ ಕೆಲಸವಾಡಿ ಚಿತ್ರವನ್ನು ಪೂರ್ಣಿಸಿದ. ರಾತ್ರಿಯನ್ನೆಲ್ಲ ಅವಳಿಲ್ಲದ ಹಾಸಿಗೆಯು ಬಳಿ ಕುಳಿತು ಚಿತ್ರವನ್ನೇ ದಿಟ್ಟಿಸುತ್ತಿದ್ದ. ಬೆಳಗಾಗುತ್ತಿಲೇ ಹೋಗಿ ಚಿತ್ರವನ್ನು ಪ್ರದರ್ಶನಾಲಯಕ್ಕೆ ಕಳುಹಿಸಿದ. ಮನಗೆ ಬಂದ ಹೋಸಲು ದಾಟಿದ, ಬರಿಯ ಹಾಸಿಗೆ, ‘ಬಿಕೋ’ ಎನ್ನುತ್ತಿದ್ದ ಮನ ಅವನನ್ನು ಎದಿರುಗೊಂಡವು, ಧಡಾರನೆ ಕೆಳಗುರುಳಿದ.

X X X X

‘ಕಲೆ-ಪ್ರತಿಭೀ-ಜಗತ್ತ’ನ್ನು ಎಲ್ಲರೂ ಕೊಂಡಾಡುವವರೇ. ಕಲಾವಿದನ ಮುಖದಲ್ಲಿ ಮೂಡಿದ್ದ ಯಾತನೆ, ಅವನ ಕಣ್ಣ ವ್ಯಕ್ತಪಡಿಸುತ್ತಿದ್ದ ಮಹದಾನೆ, ಪ್ರತಿಭೀಯ ವದನದ ಶಾಂತಿ, ಮನತೆ, ಅವಳ ಕಣ್ಣಿನ ವಿಚಿತ್ರ ಹೋಳಪ್ಪು, ಅಸ್ವಷ್ಟವಾದರೂ ಅವ್ಯಕ್ತವಲ್ಲದ ಅವಳ ವಿಲಕ್ಷಣ ಬಗೆ, ದೂರ ದಲ್ಲಿ ಕಾಣುತ್ತಿದ್ದ ಸೂರ್ಯಾಸ್ತ, ಸುಖದ ನಡಿಲಲ್ಲಿ ಬೆಳಿದ ಜನರ ಮುಖದ ಧಿಚಿತ್ರ ಭಾವ-ಪ್ರತಿಯೋಂದನ್ನು ಪ್ರತಿಯೋಬ್ಬ ಕಲಾವಿನುತ್ತಿರುವ ಕನೂ ನುಟ್ಟಿ

ಕೊಂಡಿದ್ದ. ಎಲ್ಲರಿಗೂ ಪರಿಚಿತವಾದ ಬಣ್ಣಗಳನ್ನೇ ಹೊಸ ಬಗೆಯಲ್ಲಿ ಬೆರಿಸಿ ಸಾಧಿಸಿದ ಅದ್ವೃತ ಪರಿಣಾಮ ಎಲ್ಲರ ಮನಸ್ಸನ್ನು ಸೂರೆಗೊಂಡಿತ್ತು. ಪ್ರದರ್ಶನದ ಆರಂಭೋತ್ಸವ ನಡೆಸಲು ಬಂದ ಮಂತ್ರಿವರ್ಯರೇ ಆ ಚಿತ್ರಕ್ಕೆ ಎಷ್ಟೇ ಬೆಲೆಯಾಗಲಿ ಕೊಂಡುಕೊಳ್ಳುವನೆಂದರು.

ಸಮಾರಂಭ ವೈಭವದಿಂದ ನಾಗಿತ್ತು. ‘ಬಹುಮಾನ ವಿನಿಯೋಗ’ ಎಂದು ಅರ್ಜ್ಯಕ್ಕೆರು ಸುಧಿದಾಗ ಕಾರ್ಯದರ್ಶಿಗಳು ಸಭೆಗೆ ಹೀಗೆಂದರು:— “‘ಕಲೆ-ಪ್ರತಿಭೆ-ಜಗತ್ತೆ’ಂಬ ಅನುರ ಕಲಾಕೃತಿಯನ್ನ ರಚಿಸಿದ ಪ್ರತಿಭಾ ವಂತ ಕಲಾವಿದರು ಇಂದು ಇಲ್ಲಿದ್ದು ವೋದಲನೇಯ ಬಹುಮಾನ ಪಡೆದಿದ್ದರೇ ನಮ್ಮೆಲ್ಲರ ಆನಂದಕ್ಕೆ ಮಿತಿಯಿರುತ್ತಿರಲ್ಲ. ಆದರೆ ಅವರ ಪತ್ತಿಯ ನಿಧನ ದಿಂದ ಅವರು ಅಪಾರ ತೋರಕ್ಕೆ ಗುರಿಯಾಗಿದ್ದಾರೆ, ಅವರೀಗ ಹುಚ್ಚ ರಾಸ್ತುತ್ತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಪತ್ತಿಗೆ ಭಾಗವಂತನು ಶಾಂತಿಯನ್ನೀಯಲಿ, ಕಲಾವಿದರು ಬೇಗ ಗುಣಹೋಂದಿ ನಮ್ಮ ನಾಡಿಗೆ ಇಂತಹ ಅವೋಫ್ ಕೃತಿಗಳು ಹಲವನ್ನು ಕೈಟ್ಟು ನಾಡಿನ ಕೇರಿಯನ್ನು ಎಲ್ಲಿಡೆಯೂ ಹಬ್ಬಿಸಲಿ ಎಂದು ಪ್ರಾರ್ಥಿಸುತ್ತೇವೆ”. ಮಂತ್ರಿವರ್ಯರು ಎಲ್ಲರಿಗೂ ಕೇಳಿಸುವಂತೆ, ‘ಅಯ್ಲೋ ಹಾವ’ ಎಂದರು. ಬರದಿದ್ದ ಕಣ್ಣೀರನ್ನು ಕರವಸ್ತುದ ತಾದಿಯಿಂದ ಬರಿಸಿಕೊಂಡರು. ಆದರೆ, ‘ಆತ ಹುಚ್ಚಾಸ್ತುತ್ತೆ ಯಲ್ಲಿದ್ದ ಆಕೆ ಜಗತ್ತನ್ನೇ ಬಿಟ್ಟುಹೊಗಿದ್ದರೆ, ಚಿತ್ರ ಕಡಿಮೆ ಬೆಲೆಗೇ ದೊರೆತಿತ್ತು’ ಎಂದು ಅವರ ಮನಸ್ಸ ಸುಡಿಯುತ್ತಿತ್ತು.



ತಿಳಿಯದ ಸಾವು!

(ಶ್ರೀ ಬಣಂಜಿ ರಾವಾಚಾರ್ಯರ್, ವಿದ್ವಾನ್, ಉಷಪಿ.)

೧

ಅದಿನ ಹೇಳಿಯಲ್ಲಿ ಎಲ್ಲ ಜನಗಳ ಬಾಲಿಯಲ್ಲಿಯೂ ಒಂದೆ ಸುದ್ದಿ;-
“ಪ್ರೇಸಿಡೆಂಟರ ಕುದುರೆ ಸತ್ಯಹೋರಿಯತು!”

ಅಲಂಕೃತವಾದ ಗಾಡಿಯನ್ನೇಳಿದುಕೊಂಡೋ, ಪ್ರೇಸಿಡೆಂಟರ ಮನೆಯ ಯಾವನಾದರೀಂಬ್ಬಿ ಭೂಪನನನ್ನು ಹೊತ್ತುಕೊಂಡೋ ಬೀದಿಯಲ್ಲಿ ಹೋಗ ಹತ್ತಿದರೆ ಆಗ ನೋಡಬೇಕು ಆ ಕುದುರೆಯ ರೀವಿಯನ್ನು! ನಮ್ಮ ಉರು ದೊಡ್ಡದೇನಲ್ಲ. ಸಂಂ ಎನ್ನಲು ಮನಸ್ಸು ಒಂಬಡುವುದಿಲ್ಲ. ಆದರೂ ಮೂವತ್ತು ಮೂವತ್ತೈದು ಕುದುರೆಗಳು ನಮ್ಮ ಜನಗಳ ಬದುಕಿನೊಡನೆ ಬದುಕುತ್ತಿವೆ ನಮ್ಮ ಉರಲ್ಲಿ! ನಮ್ಮ ಮುನಿಸಿಪಾಲಿಟಿಯ ಪ್ರೇಸಿಡೆಂಟರೂ ಈಗ ಆರು ತಿಂಗಳುಗಳಿಂದ ಒಂದು ಕುದುರೆ ಸಾಕಿದ್ದರು. ಆದು ಎಲ್ಲವು ಗಳಂತಲ್ಲ. ಗತಿಯಲ್ಲಿ—ಗಾತ್ರದಲ್ಲಿ—ಎಲ್ಲದರಲ್ಲಿ ಉಳಿದೆಲ್ಲವುಗಳಿಂದ ಹಿರಿಯಾದು. ಅದಕ್ಕೆಂತಲೇ ನಮ್ಮ ಜನ ಅದನ್ನು ಚೆನ್ನಾಗಿ ನೆನಪಿಟ್ಟುಕೊಂಡಿದ್ದಾರೆ. ಪ್ರೇಸಿಡೆಂಟರ ಗಾಡಿ ಬೀದಿಗಳಿಯಿತೆಂದರೆ ಸಾಲೆಯು ಹುಡುಗರದೊಂದು ಜಾಧವೆ ನೆರೆಯುತ್ತೆ. ಇಂಥ ಕುದುರೆ ಒಂದು ದಿನ ತೀರಿಕೊಂಡಿತು. ಅದರ ಸುದ್ದಿ ಉರೆಲ್ಲ ಹಬ್ಬಿತು. ಅದನ್ನು ಕೇಳಿ ಕೆಲವರಿಗೆ ಆಶ್ಚರ್ಯ;—‘ನಾನು ಮನ್ನೆ ನೋಡಿದ್ದೆ. ಏನಾಯಿತವ್ವೆ ಅದಕ್ಕೆ’ ಎಂತ. ಕೆಲವರಿಗೆ ವಿಷಾದ;—‘ನಮ್ಮಾಗಿನೊಂದು ಭೂಷಣವಾಗಿತ್ತು’ ಎಂತ. ಕೆಲವರಿಗೆ ಸಂತೋಷ;—“ಪ್ರೇಸಿಡೆಂಟರು ತಮ್ಮ ದೊಡ್ಡಸ್ತಿಕೆ ತೋರಿಸಲು ಇಟ್ಟುಕೊಂಡಿದ್ದಾರೆ, ಹೋರಿಯತೇ, ಹೋದರೆ ಬಹು ಸಂತೋಷ!” ಎಂತ! ಹೀಗೆ ಬೇಕಾಗಿ ಬೇಡಾಗಿ ಕುದುರೆಯ ಸಾವಿನ ಸುದ್ದಿ ಲಲ್ಲಿ, ಜನಗಳ ನಾಲಗೆಯಲ್ಲಿ! ಕೇವಲ ಆರು ತಿಂಗಳ ಹಿಂದೆ ಬಂದಿದ್ದ ಒಂದು ಜಂತುವಿನ ಬದುಕು ಜನಗಳ ಬದುಕಿನೊಡನೆ ಬೆರತುಹೋಗಿ, ಆದು ಸತ್ಯಾಗ ಎಲ್ಲವರೂ ಏನಾದರೀಂದು ಸೊಲ್ಲು ನುಡಿದೇ ನುಡಿದರು! ನಿಜಕ್ಕೂ ನಮ್ಮ ಬ್ರಿರನಿಗಿಂತ ಪ್ರೇಸಿಡೆಂಟರ ಆದುರೆ ನೂರು ಪಾಲಿಗೆ ಪುಣ್ಯಭಾಲಿ!

ಬೈರ ಎಂದೆನಲ್ಲವೇ? ಹೌದು; ನಮ್ಮಲ್ಲಿಯ ಪ್ರಜಾಕೋರ್ಟಿಯಲ್ಲಿ ಅನೆಂಬ್ಬಿ ರೇತನ್ ಕಾಡಿನ ತನಿಖೆಯಾಗುವಾಗಲೊಮ್ಮೆ— ಮರಣ ರಿಜಿಸ್ಟ್ರಿ ಯಲ್ಲಿ ದಾಖಲಾಗುವಾಗಲೊಮ್ಮೆ ಹೀಗೆ ವರದು ಬಾರೆ ಅವನ ಹೆಸರು ಪುಸ್ತಕ ಕಂಡಿದ್ದರೂ ಇರಬಹುದು! ಉಳಿದ ವೇಳೆ ಆತನ ಹೆಸರು ಯಾರಿಗೂ ಗೊತ್ತಿರ ಲಿಕ್ಕಿಲ್ಲ. ನಲ್ಪುತ್ತು ವರ್ಷಗಳಿಂದ ಬಾಳಿದ ಒಂದು ಜೀವದ ಗುರುತು ಅಕ್ಕ ಪಕ್ಕದ ಜನಗಳಿಗೆ ಆಗಿಲ್ಲವೆಂಬುದು ಒಂದು ಧೃಷ್ಟಿಯಿಂದ ಆಶ್ಚರ್ಯಾವೇ! ಆದರೆ ಆತ ರಾಯರ ಕುದುರೆಯಲ್ಲಿ; ನಮ್ಮ ಜನ ರಾಯರ ಕುದುರೆಗಳಂಥ ವಕ್ಕೆ ಮರುಳಾಗುತ್ತಾರೆಯೇ ಹೊರತು ಬೈರನಂಥ ಜೀವಕ್ಕಿಲ್ಲ! ಬೈರ ಈಗ ಇಲ್ಲ. ಪ್ರೈಸಿಡೆಂಟಿರ ಕುದುರೆಯೂ ಬೈರನೂ ಒಂದೆ ದಿನ ಜೀವನದ ಕೊನೆಯ ಗಳಿಗೆಯನ್ನು ಮುಗಿಸಿದ್ದು. ಒಂದು ಜೀವಿ ಹೋದುದಕ್ಕೆ ಉಂರು ತುಂಬ ಗದ್ದಲವೆ ಗದ್ದಲ; ಒಂದು ಜೀವಿ ಹೋದುದು ಯಾರಿಗೂ ಗೊತ್ತೆ ಇಲ್ಲ!

ಬೈರ ಸತ್ತ ಎಂದು ನನಗೂ ಎಲ್ಲರಂತೆಯೇ ತಿಳಿಯಾತ್ತಿರಲ್ಲ. ಆದರೆ ಬೈರನ ಸೆರಿಹೊರೆಯಾಕೆಯೊಬ್ಬಳು ನಮ್ಮಲ್ಲಿಗೆ ಕೆಲಸಕ್ಕೆ ಬರುತ್ತಾಳೆ. ಆಕ ಒಂದು ದಿನ ಬರಲಿಲ್ಲವಾಗಿ ಆಕೆಯನ್ನು ಅರಸುತ್ತೇ ನಾನೆ ಹೋಗಬೇಕಾಯಿತು. ಹಾಗೆ ಹೋದಾಗ ಅಕಸ್ಮಾತ್ ಈ ಸುದ್ದಿ ತಿಳಿಯಿತು. ನಮ್ಮ ಮನೆಯ ಕೆಲಸ ದಾಕೆಯಿಂದ ಅವನ ಜೀವನದ ಕೆಲವು ಫಟ್ಟನಾವಳಿಗಳೂ ಗೊತ್ತಾಡುವು. ಸದ್ದಿಲ್ಲದೆ ಸತ್ತ ಬೈರನಂಥ ಜೀವ ನಮ್ಮ ನಾಡಿನಲ್ಲಿ ಒಂದೆ? ಏರಡೆ? ಕೋಟ್ಟಿಂತರ ಇರಬಹುದು. ಇಂಥವರ ಸಾಮಾನ್ಯ ಸುದ್ದಿ ತೆಗೆದುಕೊಂಡು ಯಾರು ಯಾವ ಮಂಗಲ ಸಾಧಿಸಿಕೊಳ್ಳಲುಂಟು? ಎಂದು ಇಲ್ಲಿ ಪ್ರಶ್ನೆ ವಿಳುವುದು ಸಹಜ! ಆದರೆ ಎಲ್ಲ ಜೀವಗಳೂ ಒಂದೆ ಮಹಾತ್ಮೀಯ ಕಿರಣ ಗಳು—ಭಗವದಾದೇಶದಂತೆ ಏಕೋ ಏನೋ ನಾಲ್ಕುದಿನ ಬಾಳಲು ಒಂದಂ ಧವು— ಎಂಬ ತಪ್ಪವನ್ನು ಒಪ್ಪಿಕೊಂಡರೆ ಎಲ್ಲರ ಸಾಮಾನ್ಯ ಒಂದು ಬೆಲೆಯಿದೆ. ಬೈರನ ಬದುಕು ಎಂಧದಾಗಿತ್ತು? ಅವನ ಸುತ್ತ ಮುತ್ತಲ ಜನ, ಶಡೆಗೆ ಪ್ರಕೃತಿ ಕಾಡಾ ಹೇಗೆ ಅವನಿಗೆ ಪ್ರತಿಕಾಲವಾಗಿತ್ತು? ಇಂಥ ಒಂದು ವ್ಯಾಧಿತ ಜೀವಿ ಸಾಮಾನ್ಯ ತೊಡೆಯಲ್ಲಿ ಪವಡಿಸಿ ತನ್ನ ಎಲ್ಲ ಸೋನಿನ ಕೊನೆಯನ್ನು ಕಂಡಿತು ಎನ್ನ ವಾಗ ಅವನು ಬದುಕಿದ್ದೂಗ ಬಿಟ್ಟಿದ್ದ ಉಸಿರಿನ ಬಿಂದಿ ಪೂಸವ ಕುಲವನ್ನು ಉರಿಸದಿದ್ದಿತೆ? ಈ ಜೀವದ ಬೀಳುಬಾಳಿಗೆ ಆಚೆ ಈಚೆಯ ಜನದ ವ್ಯಕ್ತಿಯೇನಾದರೂ ಹೇತುವಾಗಿದ್ದಿರಬಹುದೆ? ಇದಕ್ಕೆ ಮನುವ್ಯನ ಹೊಣೆ ಯೇನಾದರೂ ಇದೆಯೇ? ಇವೆಲ್ಲಗಳನ್ನು ಹಿಂಜ ಸೋದುವುದಕ್ಕಾಗಿ

ಯಾದರೂ ಬೈರನ ವಿಚಾರವನ್ನು ನಾವು ತಿಳಿಯಬೇಕು; ತಿಳಿದು ಚರ್ಚೆಸ ಬೇಕು.

೨

ಬೈರ ಹದಿನ್ಯೆದು ವಯಸ್ಸಿಗುವಾಗಲೇ ತನ್ನವರು ಎಂಬುವವರನ್ನೆಲ್ಲ ಕಳಕೊಂಡವನು. ತಂಗಿಯೊಬ್ಬಳು ಅವನವಳಾಗಿ ಉಳಿದಿದ್ದಳು. ಅವನ ತಂದೆಗೇಯುತ್ತಿದ್ದ ಆಸ್ತಿಯ ಚೂರನ್ನು ದೂರದ ವಾವನೋಬ್ಬ ತನ್ನದಾಗಿಸಿ ಕೊಂಡಿದ್ದನು. ಬೈರನನ್ನೂ ಈತನ ಸೋಧರಿಯನ್ನೂ ಅವನಿಗೆ ಕಂಡರಾಗುತ್ತಿರಲಿಲ್ಲ. ಆದರೆ ಬೈರ ಪೂರೂ ಚಂರುಕ. ಅನಾಥ ಮುಕ್ಕಳ ಮೇಲೆ ದೈವಕರ್ಮ ಕೊಂಡ ಕರುಣೆಯೆ? ರೆಂಜಿ ಹೂಗಳನ್ನೂ — ಗೋರಟಿ ಹೂಗಳನ್ನೂ — ಬೆಳಗಾಗುತ್ತಲೂ ಸಂಗ್ರಹಿಸಿಟ್ಟು ಮಾಲೆಗೇಯುತ್ತಾನೆ; ಮಾರ ಹೊರಡುತ್ತಾನೆ. ಸಿಕ್ಕಿದರೆ ಸಿಗ್ಗತ್ತದೆ ಕಾಸು ಕಾಲಣೆ; ದೂಡ್ಯ ಮುಂಡಾಸಿನವರು ಯಾರಾ ದರೂ ಇದ್ದರೆ ಕೂಲಿಯಿದೆಯೆ ಎಂದು ವಿಚಾರಿಸುತ್ತಾನೆ. ಹೀಗೆಲ್ಲಾದರೂ ಒಂದೆರಡಾಳೆ ಗಿಟ್ಟಿಸಿಕೊಳ್ಳುತ್ತಾನೆ. ದಣೆಯರಲ್ಲಿಗೆ ಬಿಟ್ಟಿಗೆ ಹೋಗಿಯೂ ದುಡಿಯುತ್ತಾನೆ. ಒನ್ನೊಮ್ಮೆ ಮಧ್ಯಾಹ್ನದ ಗ್ರಾಸ ಅಲ್ಲಿ ದೂರೆಯುತ್ತೆ. ಆದರೆ ಹೀಗೆ ದುಡಿದೂ ಸಂಪಾದಿಸಿದ ಕಾಸು ಕಾಲಣೆಗಳು ಆ ಮಾವನಿಗೆ ಸಲ್ಲಬೇಕು. ಇಲ್ಲವಾದರೆ ಮನೆಯಲ್ಲಿ ಉಳಿಯುವಂತಿಲ್ಲ! ತಾಯಿಯ ಲಾಲನೆಯಲ್ಲಿ— ತಂದೆಯ ಪಾಲನೆಯಲ್ಲಿ— ಕೆಳೆಯರ ಕೇಳಿಯಲ್ಲಿ— ಬಂಧುಗಳ ಗೋಷ್ಠಿಯಲ್ಲಿ ಬೆಳೆಯ ಬೇಕಾದ ವಯಸ್ಸಿನಲ್ಲಿ ಬೈರ ಹೀಗೆ ಬೆಳಿದ!

ಒಂದು ದಿನ ಬೈರ ಹುಣಿಸೆ ಮರದ ಬುಡದಲ್ಲಿ ಕುಳಿತು ದನಗಳನ್ನು ಮೇಯಿಸುತ್ತಿದ್ದನು. ಅವನ ತಂಗಿ ಮಾಚೂ ಬಂದು, ಉಸ್ಸೆಂದು ಕುಳಿತು ಬಿಟ್ಟಿಳು. ಮುಖ ಕಂದಿತ್ತು; ಕಣ್ಣ ಕೆಂಪಾಗಿತ್ತು. ಇದನ್ನು ಕಂಡು ಬೈರನ ಸೋಧರ ಹೃದಯ ಕರಗಿತು.

“ನಿಕೆ ಮಾಚೂ ಬಾಡಿದೆ ಮುಖ?” ಎಂದು ಕೇಳಿದ.

“ಜ್ವರ ಬರೆದಣ್ಣಿ!” ಎಂದಳು ಆಕೆ ಸೋಲು ದಸಿಯಿಂದ. ಬೈರನಿಗೆ ಗಾಬರಿಯಾಯಿತು. ಹಣೆ ಮುಟ್ಟಿ ನೋಡಿದ. ಹೌದು; ಕಾದು ಕೆಂಡ ವಾಗಿದೆ! “ಇಂಥ ಸ್ಥಿತಿಯಲ್ಲಿ ಇಲ್ಲಿಗೇಕೆ ಬಂದೆ ಮಾಚೂ! ಮನೆ; ಹೋಗಿ ನುಲಗಬಾರದೇನವ್ವು?” ಎಂದು ಬೈರ ನುಡಿದನು.

“ನಮಗೆ ಮನೆಯೆಲ್ಲದೇವುಣಿ ? ನಾನು ಜ್ಞಾರ ಬರ್ತದೆ ಎಂದದ್ದಕ್ಕೇ ಮಾವರ್ಯು ಚೆನ್ನಾಗಿ ಧಳಿಸಿದರು. ಗುಡ್ಡಕ್ಕೆ ಹೋಗಿ ಸೊಪ್ಪು ತರಬೇಕಂತೆ. ಇಲ್ಲವಾದರೆ ಮನೆಯು ಒಳಗೆ ಕಾಲಿಡಕ್ಕಾಡದಂತೆ. ಎರಡು ಹೆಚ್ಚಿಯಿಕ್ಕಲೂ ಶಕ್ತಿಯಿಲ್ಲದಾಕೆ ಗುಡ್ಡಕ್ಕೆ ಹೇಗೆ ಹೋದೇನೆಣಿ ನಾನು? ಅಣ್ಣ ! ನವ್ಯತಾಯಿ ಇದಿದ್ದರೆ ನಾವು ಇಷ್ಟು ಕಷ್ಟವಡಬೇಕಿತ್ತೆ? ನಾವೆಂಥ ದುರ್ಘಾವಿಗಳಣ್ಣ — !” ಎಂದು ಆಕೆ ಕಣ್ಣೀರು ತೆಗೆದಳು.

ತಾಯಿ ಸಂಸಾರದಲ್ಲಿ ಒಂದು ಅಮೃತ ದಾರೆ! ಕಲ್ಯಾಣದಾಯಿಯಾದ ಸಂಪತ್ತಾರೆ! ತಾಯಿಯಿಲ್ಲದ ಈ ಎರಡು ಬಾಲಜೀವಿಗಳೂ ತಾಯಿಯ ನೆನಪಿ ನಿಂದ ದುಃಖ ಭೀತಿಗಳಿಗೀಡಾಗಿ ಗಲಿಬಿಲಿಗೊಂಡುವು. ತಾಯಿಯಿಲ್ಲದುದಕ್ಕೆ ನೋವು; ವ್ಯಾಂದಿನ ಬಾಳಿಗಾಗಿ ದಿಗಿಲು! ಮಾಚೂವಿನ ಕಣ್ಣೀರನ್ನು ಕಂಡು ಬೈರನ ಎದೆ ಕೂಡಾ ಕರಗಿತು.

“ಮಗೂ! ನಿನ್ನ ಅಪ್ಪ ಮರ್ಮಾದಸ್ಥ. ಪ್ರಾಣಬಿಂಬಾನು; ಮಾನ ಬಿಡಲಾರ. ಇಂಥ ಹಿರಿಯ ಜೀವ ನಿನ್ನ ತಂದೆ. ನೀನೂ ಅವನಂಗೆ ಬಾಳಜೀಕು. ಯಾರಿಗೂ ಕೇಡು ಬಗೆಯಬಾರದು; ಯಾರಿಗೂ ಭಾರವಾಗಬಾರದು. ಹೀಗೆ ಬಾಳು ನನ್ನ ಕಂಡಾ” ತಾಯಿ ಆಗಾಗ ಹೀಗೆ ಹೇಳುತ್ತಿದ್ದುದು ಬೈರನಿಗೆ ನೇನಪಾಯಿತು. “ನಾನು ಶಾಶ್ವತವಲ್ಲ. ಯಾವಾಗೆಂದರೆ ಆವಾಗ ನಿನ್ನ ತಂದೆಯ ಹಾದನೇರೇನು! ಮಾಚೂನ್ನ ಕೈ ಬಿಡಬೇಡ. ಒಂದೆ ದೀವದ ಎರಡು ಎಳಿಗಳಂತೆ — ಒಂದೇ ದೇಹದ ಎರಡು ಕೈಗಳಂತೆ — ಇರಬೇಕು ಮಗೂ” ಎಂದುದನ್ನು ನೇನೆದುಕೊಂಡ. “ನಮಗೆ ಯಾರೂ ದಿಕ್ಕಿಲ್ಲ. ಎಲ್ಲರೂ ನವ್ಯನ್ನ ಕಂಡು ನಗತಕ್ಕಂಥವರೆ. ಲೋಕಾನೇ ಹೀಗೆ ನಾನು ಇನ್ನ ಹೆಚ್ಚು ದಿನ ಉಳಿಯಲಾರೆ ಮಗೂ ನನ್ನ ಬೈರಾ ನೀನು ಹೀಗೆ ಇರುವೆ ಮಾಡ್ದಾ” ಎಂದು ತಾಯಿ ಕೊನೆಗಾಲದಲ್ಲಿ ಅತ್ಯುದೂ ಸ್ಕೃತಿ ಪಟ್ಟಲದಲ್ಲಿ ಮುಂಡಿತು. ಇದರಿಂದೆಲ್ಲ ಹೃದರ್ಯ ತುಂಬ ಕೋಲಾಹಲ. ಮನಸ್ಸ ಭಾರವಾಗಿ ತಾನೂ ಬಹುಹೋತ್ತು ಅತ್ಯಂತ ಬಿಟ್ಟಿ. ಆ ಎರಡು ಜೀವಗಳು ಸುರುವಿದ ಅತ್ಯುಧಾರಾಪ್ರವಾಹದಲ್ಲಿ ಆ ತಾಯಿ ಜೀವಮಿಂದು ಧನ್ಯವಾಯಿತೇನೋ?

“ಲಣ್ಣ ನಾ ಸತ್ತಾದರೂ ಹೋಗಲಾರಿನೇಕೆ?” ಎಂದು ಮಾಚೂ ಉಸಿರುಗರೆದಳು. “ಹಾಗನಬೇಡ ತಾಯಿ. ನೀನೂ ಹೋದರೆ ನನಗೆ ಹಿತ

ವಂತರು ಯಾರು? ದೇವರು ನಿನಗೆ ನಾಳೇನೇ ಗುಣವಾಡ್ತಾನೇ ತಂಗಿ—!”
ಎದು ತಂಗಿಯನ್ನು ಸಂತೃಪ್ತಿಸಿದ.

ಅದರೆ ಬೈರನ ಬಾಳನ್ನು ಕಾಡಲು ಕಾಡುಕೆಳಿತ ಕಾಲಕಾಂತ್ಯಾಯಿನಿ
ನಾಲ್ಕಾರು ದಿನಗಳಲ್ಲಿಯೇ ಮಾಚೊವನ್ನು ನುಂಗಿಕೊಂಡಳು! ಬೈರ ತೀರ
ಒಬ್ಬಂಟಿಗನಾದ!!.

ಇ

“ಬೈರ! ನೀನು ಮಂಗಳೂರಿಗೆ ಬರುತ್ತಿರ್ಯಾ?”

“ಅಲ್ಲಿ ಬಂದೇನವಾಡಲಯ್ಯಾ? ಭಿಕ್ಷೆ ಎತ್ತಲೇ?”

“ಹಂಗೇನು ಇಲ್ಲ. ದೇಹಾಂತರು. ನಿಲ್ಲಾರೂ ಒಂದು ನೌಕರಿ
ಕೊಡಿಸ್ತೇನೇ.”

“ಚೆಂದಾಗಿ ದಿನ ಹೋದಿತೆ?”

“ಸಿಂಗೆ ಯಾಕ ಸಂಶಯ. ಸುಮ್ಮತಿ ಬಂದುಬಿಡು!”

ಒಂದು ದಿನ ಬೆಳಗ್ಗೆ ಒಬ್ಬ ಗೆಳೆಯ ಬೈರನ್ನು ಹೀಗೆ ಬೋಧಿಸಿ ಮಂಗಳೂ
ರಿಗೆ ಕೊಂಡ್ಯೆದ ಕೊಡೆಯಾಯಿದನೇನೇಂದೂ ಸರಿ. ಅದರೆ ಅಲ್ಲೇನು ಬೈರನಿಗೆ
ಕೆಲಸ ಕಾಡುಕುಳಿತಿದೆಯೇ? ಆ ದೊಡ್ಡ ಉರುಲ್ಲಿ ಅವನಿಗೆ ಗಾಳಿ-ನೀರು
ಕೂಡಾ ಕೆಲ ದಿನ ದುರ್ಭವಾದಂತೆ ಕಂಡಿತು. ಬೈರನಿಗೆ ಅಳುಬಂತು
ನನೇನೇಂದೂ ಅಭವ್ಯ ಅಲೋಚನೆ ಕೂಡಾ ತಲೆಯಲ್ಲಿ ನಲಿದು ವಾಯವಾ
ಯಿತು. ಅದರೆ ಇವ್ವರಲ್ಲಿಯೇ ಆತನಿಗೆ ಒಬ್ಬರು ರಾಯರ ಮನೆಯಲ್ಲಿ
ಉಳಿಗದವನಾಗಿ ಉಳಿಯುವ ಚಾಕರಿ ದೊರೆಯಿತು. ಈ ಹೊಸದನಿ
ಸೀರಿಗಳ ಚನಲವುಳ್ಳತ್ತ. ಕತ್ತಲಾದರೆ ತೀರಿತು; ಗಲ್ಲಿಗಲ್ಲಿ ಗಸ್ತುತಿರುಗಲು
ಆರಂಭ. ಕೆಲವೊಮ್ಮೆ ಬೈರ ವ್ಯುಗಾವಲಾಗಿ ಹೋಗಬೇಕು. ರಾತ್ರಿ ಬೆಳ
ಗಾಗುವುದರೋಳಗೆ ನೂರಾರು ರೂಪಾಯಿಗಳನ್ನು ವ್ಯಯಿಸಬಲ್ಲ ದನಿ ಬೈರನಿಗೆ
ಉಟಿಕೊಗುತ್ತ ಎರಡೆ ರೂಪಾಯಿ; ಸಂಖ ಸಲಸುತ್ತಿದ್ದರು! ಬೈರ ಏನೂ
ಅಸವಾಧಾನಪಟ್ಟಿಕೊಳ್ಳದೆ ಈ ಬಾಳನ್ನು ಪಕೌನವಾಗಿ ಬಾಳಿದ. ಹೀಗೆ
ಕೆಲದಿನ ಕಳೆಯಿತು.

ಈ ನಡುವೆ ಒಮ್ಮೆ ಹೀಗಾಯಿತು. ಅವನ ದನಿ ಒಂದು ರಾತ್ರಿ
ಪದ್ಧತಿಯಂತೆ ಬೇಟಿಗೆಂದು ಹೊರಟಿ ಹೋಗಿದ್ದರು. ಆ ದಿನ ಬೈರ ನುನೆ
ಯಲ್ಲಿಯೇ ಉಳಿದಿದ್ದ. ಆಗ ದನಿಯರ ಹೆಂಡತಿ “ಬೈರು” ಎಂದು ಕೂಗಿದರು.

‘ಓ ಎಂದು ಬೈರ ಆಕೆಯ ಮುಂದೆ ಹಾಜರಾದ.

“ನೀನು ಈಗಲೇ ಕದ್ದಿಯ ಪಾರ್ವತಿ ಬಾಲಿಯವರ ಮನೆಗೆ ಹೋಗ ಬೇಕು ನೋಡು.”

“..... ಆದರೆ ಇಲ್ಲಿ ಯಾರೂ ಇಲ್ಲವಲ್ಲ.....”

“ಅದೇನೂ ಪರವಾಲಿಲ್ಲ. ನೀನು ಈಗ ಹೋಗಲೇ ಬೇಕು. ರಾತ್ರಿ ಅಲ್ಲಿ ಉಳಕೊಳ್ಳು, ಬೆಳಗಿಂಜಾವಕ್ಕೆ ಅವರೊಂದು ಬೆಕ್ಕಿನ ಮರಿ ಕೊಡ್ದಾರೆ. ಅದನ್ನು ಇಸಕೊಂಡು ಬಂದುಬಿಡು.”

“ಅಯ್ಯ ತಾಯಿ. ಬೆಕ್ಕಿನ ಮರಿಗಾಗಿ ಈ ರಾತ್ರಿ ಹೋಗಬೇಕೇ? ನಾಳೆ ಬೆಳಗ್ಗೇ ಹೋದರೆ ಸಾಲದೆ?”

“ಬೆಕ್ಕಿನ ಮರಿ ತರೋದನ್ನ ದೂರದವರು (ಜಂಡಾಲರು) ನೋಡು ಬಾರದಂತೆ. ಈ ಇಲಿಗಳ ಕಾಟದಿಂದ ನನ್ನ ಸೀರೆಯೆಲ್ಲಾ ತೂತು. ಪಾರ್ವತಮ್ಮು ಒಂದು ಒಳ್ಳೆ ಮರಿ ಕೊಡ್ದೇನೇ ಎಂದಿದ್ದಾರೆ. ನಿನ್ನ ಕಳಿಸಲು ಸಮ ಯಾನೇ ಸಿಕ್ಕಿಲ್ಲ. ನೀನಿಗ್ಗೇ ಹೋಗಿ ನಸುಕಿಗೇ ತಂದುಬಿಡಬೇಕು” ಎಂದು ಆಕೆ ಒತ್ತುಯಿಸಿದರು.

ಬೈರ ಒಪ್ಪಿಕೊಂಡು ಕದ್ದಿಗೆಂದು ಹೋರಟು ಹಂಪನಕಟ್ಟಿಯ ಹತ್ತಿರ ಬರುತ್ತಿರುವಾಗಲೇ ಪಾರ್ವತಮ್ಮನ ಮನೆಯ ಕೆಲಸದಾತ, ಈತನಿಗೆ ಎದುರಾಗಿ “ಈ ರಾತ್ರಿ ಎಲ್ಲಿಗೆ ಹೋಗುತ್ತಿರೂ ಬೈರ, ಅಟಿಕ್ಕೂ?” ಎಂದು ಕೇಳಿದ.

“ಅಟಿ ನೋಡೋದಕ್ಕೆ ಯಾರಿಗೆ ಪುರಸ್ತಿದೆಯುಯ್ಯಾ! ನನ್ನದೇ ದೊಡ್ಡ ಅಟ ಆಗಿದೆ. ನಿಮ್ಮ ತಾಯಿ ನನ್ನ ತಾಯಿಗೆ ಬೆಕ್ಕಿನ ಮರಿ ಕೊಡ್ದೇನೇ ಅಂದಿದಾರಂತೆ. ಈಗ ಹೋಗಿ ನಸುಕಿಗೆ ತಂದುಬಿಡು ಎಂತ ಅಪ್ಪಣಿಯಾ ಯಿತು. ಕೂಳಿಗೆ ಬಿಡ್ಡ ಮೇಲೆ ಒಲ್ಲೆ ಎಂದರೆ ಬಿಟ್ಟುರೆ?” ಎಂದು ಬೈರ ಹೇಳಿದ.

“ಬೆಕ್ಕಿನ ಮರಿ ಕೊಂಡೆಲ್ಲೀಗ್ಗೆ ನೀನು ಬತ್ತಿ ಎಂತ ನಾಲ್ಕುರು ದಿನ ನಿನ್ನ ದಾರಿ ನೋಡಿದ್ದು. ನೀನು ಬರ್ತೆ ಇಲ್ಲ. ನೆನ್ನೆ ಬೇರೆ ಯಾರಿಗೋ ಕೊಟ್ಟಿಟ್ಟಿ. ಇನ್ನೆಲ್ಲಿಯ ಬೆಕ್ಕಿನ ಮರಿ?” ಎಂದು ಆ ಉಳು ಹೇಳಿದ.

“ಹಾಗಾದರೆ ನಾನು ಹೋಗಬೇಡವೇ?” ಬೈರ ಕೇಳಿದ.

“ನಿನಗೇನು ಹುಚ್ಚೆಯ್ಯಾ—ಕಾಲತನಿಯೇ? ಸುಮ್ಮಗೆ ಮನೆಗೆ ಹೋಗಿ ಬಿಡ್ಡಕೋ ಮಾರಾಯ—!” ಎಂದು ಆ ನೇರಾಗಿ ತನ್ನ ದಾರಿ ಸಾಗಿದ.

ಬೈರ ಅಲ್ಲಿಂದ ಸೆಟ್ಟಿಗೆ ತನ್ನ ಬಿಡಾರಕ್ಕೆಯೇ ಹಿಂದಿರುಗಿ ಬಂದು “ಅಮ್ಮೆ!” ಎಂದು. ನಿತ್ಯಭ್ರಂಷ. ‘ಮಲಗಿಯಾಯಿತು’ ಎಂದುಕೊಂಡು ತನ್ನ ಜಾಗೆಯಲ್ಲಿ ಹೋಗಿ ಒರಗಿಕೊಂಡ. ಕಣ್ಣಿಗೆ ಇನ್ನೂ ನಿದ್ದೆಹತ್ತಿರಲಿಲ್ಲ. ಮಾಳಿಗೆಯಲ್ಲಿ ಏನೇಂದು ಸದ್ಗುರ್ತೇಳಿಸಿತು. ಎಂತಲೆ ಎದ್ದು ಕುಳಿತನು.

“ನಿಂದಿನ ಬರದಿದ್ದೆ ನಿಮ್ಮೇಲೆ ನಾನು ಸಿಟ್ಟಾಗುತ್ತಿದೆ!”

“ಮನೆಯಾಕೆಯನ್ನ ಕಣ್ಣ ತಪ್ಪಿಸಿ ಬರಬೇಕಲ್ಲ ಚಿನ್ನ!”

“ಹ! ಹ! ಹ!

“ಹು—ಲಹುಂ—ಹುಂ! ಲಹುಂ!!

ಈ ಬಗೆಯ ನಗೆ ಚೆಲ್ಲಾಟಿಗಳು ವಾಳಿಗೆಯಿಂದ ಕೇಳಬರಹತ್ತಿದ್ದವೇ! ಇನ್ನೂ ಹೀಗೆಯೇ ಏನೋಂ ಏನೋಂ!! ಬೈರನ ಎದೆ ರುಲ್ಲೆಂದಿತು. “ನಾನು ಇಂಥಾಕೇ ಮನೆಗೆ ಹೋಗುತ್ತೇನೆ ಎಬೋದನ್ನ ನನ್ನ ಮನೆಯಾಕೆಗೆ ತಿಳಿಸಬೇಕ ಬೈರಾ” ಎಂದು ತನ್ನ ದನಿ ಮೊದಲೆ ತಾಕಿತ. ಮಾಡಿದ್ದರು. ಆ ಅನ್ಯಾಯಕ್ಕೆ ಅತ್ಯುಹೇಸಿದ್ದರೂ ಸಂಸಾರದಲ್ಲಿ ಒಡಕು ಹಟ್ಟಿಸಬಾರದು ಎಂಬ ಕಾರಣಕಾಳಿಗಿ ಬೈರ ಏನೂ ಗೊತ್ತಿಲ್ಲದವನಂತೆಯೇ ಇದ್ದುಬಿಡುತ್ತಿದ್ದ! ಆದರೆ ಇಂದು ಎಂಥ ಅವಾಂತರ ನಡೆಯುತ್ತಿದೆ? ದಸಿಯರಿಗೆ ಇದನ್ನ ತಿಳಿಸಬೇಕೇ? ಈ ಅಜಾಳಾನಿ ಹೆಚ್ಚಿನವನ್ನ ಕೊಲ್ಲಲೇ? ಅಥವಾ ಹೇಳದೆ ದನಿಗೆ ಮೋಸ ಮಾಡಲೇ? ಹೇಗೆ ಮಾಡಿದರೆ ಸರಿ?

ಈ ಗಂಡಾಂತರದಲ್ಲಿ ಮಂಗಳೂರಲ್ಲಿ ಇರುವುದಕ್ಕೆಯೇ ಬೈರನಿಗೆ ಸಂಕೀರ್ಣವಾಯಿತು. ಬಂದು ದಿನ ಹೇಳದೆ ಕೇಳದೆ ನೇರಾಗಿ ಅಲ್ಲಿಂದ ಮೂಲ್ಯಗೆ ಕಾಲುಕಿತ್ತನು!

ಉ

ಬೈರ ಮೂಲ್ಯಗೆ ಬಂದಿದ್ದಾಗ ಅಲ್ಲಿ ಬಪ್ಪನಾಡು ಜಾತ್ಯೇಯವೇಳಿ. ಅಲ್ಲಿಯೇ ಸವಿಾಸದ ಕಿನ್ನಿಗೋಳಿಯಿಂದ ಗುತ್ತೆದಾರ ಚಂದ್ರರ್ಯಾನವರು ಜಾತ್ಯೇಗೆ ಬಂದಿದ್ದರು. ಜನರ ನೂಕು ನುಗ್ಗಲಲ್ಲ ಅವರ ಹಣದ ಚೀಲನನ್ನ ಯಾವನೋ ಕಳುವ ಮಾಡಲೆಶ್ವಿಸಿದಾಗ ಅದು ಬೈರನ ದೃಷ್ಟಿಗೆ ಬಿದ್ದಿತು. ಒಡನೆ ಆತ ಗೌಡರನ್ನ ಎಚ್ಚರಿಸಿ ಅವರನ್ನ ಆ ಅಪಾಯುದಿಂದ ಹಾರುಮಾಡಿದ. ಈ ಪ್ರಸಂಗದಿಂದಾಗಿ ಗೌಡರಿಗೆ ಬೈರನ ಪರಿಷಯ— ಸ್ವೇಹ— ಆರಂಭವಾಯಿತು. ಎರಡು ಮೂರು ದಿನಗಳ ಸಹವಾಸದ ತರುವಾಯ ಈಗಂಟ್ಟು ಬಿಗಿಯಾಯಿತು!

ಬೈರನ ರಷ್ಟು, ವಿನಯ, ಸರಲವಾದ ನಡತೆ, ಇವನ್ನೇಲ್ಲ ಕಂಡೂ, ಅತನ ದಿಕ್ಕಿಗೇಡಿತನವನ್ನು ಕೇಳಿಯೂ ಗೊಡರ ಮನಸ್ಸಿನಲ್ಲಿ ತುಂಬ ಕನಿಕರ ಹಣ್ಣಿತು.

“ಬೈರ! ನೀನು ನಮ್ಮೊಲಿಗೆ ಬಂದು ಬಿಡು. ನನಗೆ ಬೇಕಾದಷ್ಟು ಸಾಗುವಳಿ ಇದೆ. ಅಲ್ಲಿ ನಿನಗೊಂದು ಗುಡಿಸಲು ಕಟ್ಟಿಸಿ ಹಾಕಿ ಗೇಯಾಲು ನಾಲ್ಕು ಗೆದ್ದೆಗಳನ್ನು ಕೊಡುವೆ. ಯಾವುದಾದರೂ ಹೆಣ್ಣಿನ್ನೂ ನಿನಗೇ ಲಗ್ಗಿವರಾಡಿಸುವೆ” ಎಂದರು ಗೊಡರು. ಈ ಮಾತಿನಿಂದ ಬೈರನಿಗೆ ತಂಬ ದೊಂಥಾನವಾಯಿತು. ಯಕ್ಕೊವನದ ಹುಚ್ಚು ಕನಸಂಗಳನ್ನು ರಾಣುತ್ತಿದ್ದ ಅತನ ಜೀವ ಈ ಆಶ್ವಸನದ ಮಾತುಕೇಳಿ ಭವಿಷ್ಯದ ಸಂದರ ಕಲ್ಪನೆಗಳಲ್ಲಿ ನೈಸೋತ್ತಿತು!

ರೋಡರು ಜಾತ್ರೆಮಂಗಿಯುತ್ತಲೂ ಬೈರನನ್ನು ಜತೆಯಾಗಿ ತನ್ನೊಂದಿಗೆ ಬಂದರು ಕಿಸ್ತಿಗೊಳಿಯಲ್ಲಿ ಅವರು ಪ್ರತಿಷ್ಠಿತರು. ಕೈಯಲ್ಲಿ ಕೊಂಚ ಕಣವುಳ್ಳವರು ಕೂಡಾ. ಬೈರನಿಗೆ ಯಾವ ಜನ್ಮದ ನಂಬಿಎ? ಅಂತೂ ಮಾತುಕೇಳಣಿಯೆ ಅವರಲ್ಲಿಯೆ ಬೆಳೆಯುತ್ತಿದ್ದ ಅನಾಥ ಹೆಣ್ಣಿನುಗಳೊಬ್ಬ ಕಣ್ಣ ವರದುವೆ ಮಾಡಿಸಿ ತನ್ನ ಜಾಗೆಯಲ್ಲಿಯೆ ಗುಡಿಸಲೊಂದನ್ನು ಕಟ್ಟಿಸಿ ಕೊಳ್ಳಿರು. ಉಳಿಲು ನಾಲ್ಕು ಗೆದ್ದೆಗಳನ್ನೂ ಕೊಳ್ಳಿರು. ಹೀಗೆ ಬೈರ ಸಂಸಾರಿಯಾದ.

ತಂಗಿಯಂಥ ಪ್ರೀತಿಯ ಜೀವದ ಅಗಲ.ವಿಕೆಯಿಂದ ಖತಿಗೊಂಡಿದ ಜೀವ ಇಂದು ನೋವು ನಲಿವುಗಳ ಪಾಲುಗಳಿರುತ್ತಿದ್ದನ್ನು ಪಡೆದು ಧೈರ್ಯಪಟ್ಟಿದೆ! ಚಿರನೂತನವೂ ಸರಸ ಸುಂದರವೂ ಮಂಗಲ ಮಧುರವೂ ಆದ ಅನುಭೂತಿಯಿಂದ ಆತ್ಮ ಅನಂದಪಟ್ಟಿತು! ಇಷ್ಟಕ್ಕೂ ವರ್ಷಗಳ ವರಿಗೆ ಒಂಬಿಯಾಗಿದ್ದ ಜೀವಕ್ಕೆ ಸೀತೂ ಇಂದು ಉರುಗೊಳಿಲಾಗಿ ದೂರಿತಿಡಾಳೆ! ಬೈರ ಈ ಹಿಗ್ಗಿನ ಕ್ಷಣಗಳಲ್ಲಿ ಹಿಂದಿನ ದಿನಗಳ ಸಿಂಹಾವಲೋಕನವಾದಿ ನೋಡಿದ. ಅನೇಕ ಕ್ಷೇತ್ರಗಳನ್ನು ಅನುಭವಿಸಿದ ತಾನು ಇಂಥ ಸ್ತಿತಿಯಲ್ಲಿರುವುದಕ್ಕೆ ತನ್ನ ತಾಯಿ ತಂಡಿಗಳ ಸರ್ಕತನೆ ಕಾರಣ ಎಂದು ಭಾವಿಸಿ ಕೊಂಡು ಚಂದ್ರರು ಗೊಡರ ಉಪಕಾರವನ್ನು ಸೃಷ್ಟಿಸಿಕೊಂಡ.

ಒಂದು ದಿನ ಸಂಜೀ, ರಾತ್ರೆಯ ಅಡುಗೆಯ ಸನ್ಮಾಹಕಕ್ಕೆಂದು ಸೀತೂ ಕೊಡವನ್ನು ಹಿಡಕೊಂಡು ಕೆರಿಗೆ ಹೊರಡುತ್ತಿದ್ದಳು. ಗೆದ್ದೆಯಲ್ಲಿದ್ದ ಬೈರ ಅಗಲೆ ಬಂದು ಸೀತೂ ಎಂದು ಕರಿದ.

“ನೀರು ತಂದು ಬಿಡ್ಡೀನೇ”

“ನೀರು ನಾ ತತ್ತ್ವೇನಿ, ಕೊಂಚ ಬಾ ಈ ಕಡೆಗೆ”

“ನೀವು ಏನೆಲ್ಲ ಮಾಡ್ರೋ—?” ಎಂದು ಬೈರನ ಹತ್ತಿರ ಬಂದು ಕುಳಿತಳು. ಹೆಂಡತಿಯ, ಸ್ನ್ಯಾಹತ್ತಿರ ಕರೆದು ಏನೋ ಚೇಷ್ಟೆನಾಡಬೇಕೆಂದು ಬೈರನ ಬಯಕೆ. ಆಕೆ ಸದಾ ಜಾಗರೂಕೆ! “ಇಂಥ ವೇಳೆಯಲ್ಲಾಗು ಹುಡು ಗಾಟನೆ? ಇಸ್ತಿ—” ಎಂದು ಕೊಸರಿ ಕೊಂಡೆ, ಇಡಿದಳು. “ಸೀತಾ—ನೀ ಬರದಿದ್ದರೆ ನಾ ಇಲ್ಲಿರೋದಿಲ್ಲ, ಈಗ ಹೊರಟೆ. ಕೊಂಚ ಈ ಕಡೆ ಬಾ ಎಂದರೆ” ಎಂದು ಪುನಃ ಕರೆದ, “ಅಯ್ಯ ನನ್ನ ದೇವರೆ. ಇದೇನೀ ಆತುರ ಈ ದಿನ?” ಎಂದು ಪುನಃ ಹತ್ತಿರ ಬಂದು ಕುಳಿತಳು. “ನೀವು ಉಡುಪಿಯವರು. ನಾನು ಕಿಸ್ತಿಗೋಳಿಯಾಕೆ. ನಮ್ಮನನ್ನ ಬಂದು ಗೂಡಿಸಿದವ ಯಾರು?” ಎಂದು ಬೈರನಿಗೆ ಸಂಭಾಳು ಹಾಕಿದಳು.

“ಮತ್ತಾರು? ಚಂದ್ರರೂ ಗೋಡರು!” ಎಂದ ಬೈರ.

“ಧ್ವಾ! ನಿಮಾಗೆ ದೇವರ ಗೆ ರುತಿಲ್ಲ!”

“ನೀನೇ ದೇವರ ಹಂಗಿದ್ದಿಯಾ?”

“ನೀವೂಂದ್ರೆ ಶುಧ್ಯ !”

“ನೀನಂದರೆ ”

“ಇಸ್ತಿ— ಎಂಥ ಕುಶಾಲು!!”

— ಆಕೆ ನೀರು ತರಲೇಂದೋಡಿಬಿಟ್ಟಳು ಕೆರಿಗೆ

ಕಾಲನ ಕಣಿತ ಯಾರ ಬಾಳಿಗೆ ತುಳಿತವಾಗಬುದೆಂದು ಯಾರು ತಿಳಿದಿರುತ್ತಾರೆ? ಸೀತಾವಿಗೆ ನೀನಿನ ಕೆರಿಯ ಮೃತ್ಯುವಿನ ಕರಿಯಾಗಬೇಕೆ? “ಕೈತಪ್ಪಿದ ಕೊಡ ಮುಳುಗುತ್ತಿದೆಯಲ್ಲ—ಅದನ್ನ ಹೊರತೆಗೆಯೋಣ” ಎಂದು ಯತ್ನಿಸಿದ ಸೀತಾ ಕಾಲು ಜಾರಿ ಕೆರಿಗೆ ಬಿದ್ದುಬಿಟ್ಟಳು. ಅಂದು ಮುಳುಗಿದ ಸೂರ್ಯ ಸೀತಾವಿನ ಜೀವನನ್ನ ಮುಕ್ಕೆ ಮುಳುಗಿದ! ಆ ಮುಳುಗಿದ ಸೀತೆಯ ಕಳೀಬರ ಬೈರನ ಭಾಗ್ಯವನ್ನ ಮುಳುಗಿಸಿ ಹೋಯಿತು!

ಕಿಸ್ತಿಗೋಳಿಯಲ್ಲಿ ಇನ್ನೇನಿದೆ ಮುಖ್ಯ! ಬರಿಗೋಳು. ಚಂದ್ರರು ಗೊಡರಿಗೂ ಈ ಸಂಧಭದಿಂದ ತುಂಬ ಸಂಕಟಿನಾಯಿತು. ಅವರೂ ಬಹಳ ವಾಗಿ ಬೈರನನ್ನ ಸಂತ್ಯೇಸಿದರು. ಆದರೆ ಆತನ ವನಸ್ಪಿಗೆ ನೇವ್ಯದಿಯಿಲ್ಲ. ತಾಯಿನೇಲದ ಆಸೆಯಾಯಿತು. ಎಲ್ಲ ಬಿಟ್ಟು ಉಡುಷಿಗೆಯೆ ಬಂದುಬಿಟ್ಟನು.

ಃ

ಸಂಸಾರದಲ್ಲಿ ಆಪ್ತರು, ವಿಶ್ವರು, ಬಂಧುಗಳು ಇವರನ್ನೆಲ್ಲ ಕೂಡಿ ಕೊಂಡು ಹಿತವಾಗಿ ಬಾಳಬೀಕಾದರೆ ಪೋರ್ಚಸಂಚಿತ ಪುಣ್ಯಬೀಕು. ಎಲ್ಲ ಜೀವಿಗಳಿಗೆ ಲಭ್ಯವಿಲ್ಲ. ಬೈರನ್ ಜೀವ ಬಹು ಸೋತಿದೆ. ಬಂದು ಜೀವ ಎಷ್ಟು ಕಷ್ಟ ಸಹಿಸಿತು? ತಾಗಿಯ ಕುರಿತು ಅನೇಕ ಕಲ್ಪನೆಗಳ ಸೌಧ ಕಟ್ಟಿದ್ದ; ಅದು ಆರಂಭದಲ್ಲಿಯೇ ಕುಸಿದುಬಿತ್ತು. ಮಂಗಳಾರಲ್ಲಿ ಅವನ ಭಾವನೆ ವಿಧವಿಧವಾಗಿ ಬಣ್ಣಗೊಂಡಿತ್ತು. ಆದರೆ ಅದು ನಾರೂಬಜಾರ್! ಸಿಂತೂವಿನಂಥ ಬಾಳಿನ ಮಂದಾರ ದೂರಿತುದರಿಂದ ಒಲಿದು-ನಲಿದಂ ಉಬ್ಬಿದ ಅವನ ಜೀವ ಸತ್ಯಸ್ವರಗಳಿಂದ ಹಾಡತ್ತೊಡಗಿತ್ತು. ಆದರೆ ಆರಂಭ ದಲ್ಲಿಯೇ ತುತ್ತಿ ಕೆತ್ತಿದುಹೋಯಿತ್ತು. ಇದಕ್ಕೆಲ್ಲ ಎಂದ ಹೇತುವೇ? ಅಂತೂ ಬೈರನ್ ಬಾಳು ಬಿರುಗಾಳಿಗೆ ಸಿಕ್ಕಿದೆ—! ಯಾರು ಹೇಗೆ ದರೇನು ನಾವು ಸುಖಿಯಿರ್ಬಾಯಿ ತು—ಎಂಬುದ ಜನರ ತಿಳುವಳಿಕೆ. ‘ಸರ್ವೇ ಜನಃ ಸುಖಿಸೋ ಭವಂತ’ ಎಂದು ಹಾರಿಯಿಸಿದವರ ಸಂತಾನದವರೆ ಇಂದು ಹೀಗೆ ಪರಿವರ್ತಿತರಾಗಿದ್ದಾರೆ! ಇಂಥ ಜನಗಳ ಗುಂಪಿನಲ್ಲಿ ಬೈರ ಯಾರಿಗೆ ಬೀಕಾ ದಾನ್? ಆದರೆ ಯಾರಿಗೆ ಬೇಕಾಗಿರಲಿ ಬೇಡಾಗಿರಲಿ ಹೊಟ್ಟಿ ಕೇಳಬೈಯೆ? ಸಾಮುನಷ್ಟು ದಿನ ಬದುಕಬೇಕು; ಬದುಕಿದವ್ಯು ದಿನ ಉಣಿಬೇಕು. ಉದರನಿರ್ವಹಣಿಗಾಗಿ ಬೈರ ಕೊನೆಗೆ ನಮ್ಮಲ್ಲಿ ಒಬ್ಬ ರಾತ್ಯರಲ್ಲಿ ಕೂಲಿಗೆ ನಿಂತನು.

ನೋದಲೆ ಜ್ಞಾನಜಡ. ಸಂಸಾರವಿಲ್ಲ. ಹಿತವರೆನಿಸುವವರೂ ಇಲ್ಲ. ಜೀವಕ್ಕೆ ಸ್ವಲ್ಪವೂ ಸುಖವಿಲ್ಲ ಎಲ್ಲ ಜೀವಿಗಳ ಹಾಗೆ ನೀಕೋ ನಿನೋ ನಾಲ್ಕು ದಿನ ಬಾಳಲು ಬಂದ ಈ ಸೋದರ ಜೀವ ಆ ರಾತ್ಯರ ಮನೆಯಲ್ಲಿ ದುಡಿದ ದುಡಿತವೇ? ಬಾಳಿದ ಬಾಳೋ? ಯಾವುದೋ ಒಂದು ರಾಗದಲ್ಲಿ ಹಾಡಿದರೆ ಕಲ್ಲು ಕರಗುತ್ತದೆಯಂತೆ. ಬೈರನ್ ಬಾಳಿನ ಹಾಡನ್ನು ಕೇಳಿ ಕಲ್ಲಿ ಖಂಡಿತ ಕರಗಿತ್ತು! ನಸುಕಿಗೆಯೇ ಎದ್ದು ಹಾಗಿಡಗಳಿಗೆ ದೂರದ ಕೆರೆಯಿಂದ ನೀರು ತಂದು ಸುರುವಬೀಕು. ಬೆಳಗಾಗುತ್ತಲೂ ದನಗಳನ್ನು ಹಿತ್ತಲ ಕಡೆ ಗೊಯ್ಯಬೇಕು. ಮಧ್ಯಾಹ್ನ ಅವಕ್ಕೆ ಹುಲ್ಲು ತರಬೀಕು. ಪ್ರೇಟಿಗಿ ಹೋಗಿ ಕಾಲಿಪಲ್ಲಿ ತರಬೀಕು. ರಾಯರ ಕಾರನ್ನೊರಸಬೀಕು. ಮನೆಯ ಬಟ್ಟಿಗಳ ನೆಣ್ಣಿಗೆಯುಬೀಕು. ರಾಯರು ಅಲ್ಲಿ ಇಲ್ಲಿ ಹೋಗಿ ಬಾ ಎಂದರೆ ಹೋಗಿ ಬರಬೀಕು: ಸಂಜೀ ಮಕ್ಕಳನ್ನು ಅಡ್ಡಿಸಲು ಗಾಂಧಿ ಮ್ಯಾದಾನಿಗೆ ಒಯ್ಯಬೀಕು.

ರಾತ್ರಿ ಮನೆಗಾವಲಾಗಿ ಮಲಗಬೇಕು. ಜೆಳಿ—ಸೇಕೆ—ಬಿಸಿಲುಗಳ ಭೀತಿಯಿಲ್ಲದೆ—ಹೊದೆಯಲು ಸರಿಯಾದ ಬಟ್ಟೆಯಿಲ್ಲದೆ—ಹೂಟ್ಟಿತುಂಬ ಅನ್ನವಿಲ್ಲದೆ— ಈ ಜೀವ ಹೀಗೆ ದುಡಿಯಿತು! ಇಷ್ಟಾದರೂ ಬಂದು ಸವಿನಾತಿದೆಯೇ? ಮುಂರು ಫುಂಟಿಗೆ ಕದನ್ನದ ಕೂಳು! ಅಯ್ಯೇ—ಎಂಥ ಬಾಳು! ಆದರೂ ಬೈರ ವ್ಯಾಖ್ಯಾಲಿಲ್ಲ “ತನ್ನನ್ನ ಬಿಟ್ಟುಹೋದಪರೆಲ್ಲ ಪ್ರಣಾಶ್ತರು. ಅವರ ಹರ ಕೆಯ ಘಲವಾಗಿಯೇ ತನಗಿಷ್ಟಾದರೂ ಸಿಗುತ್ತೇ. ತಾನು ಮಹಾ ಪಾಸಿ. ಅದಕ್ಕೆಯೇ ಇಂಥ ಕಷ್ಟ. ತನ್ನಂಥವರು ಹಬ್ಬಿಬಾರದು—” ಇಂಥಕಲ್ಪನೆ ಯಲ್ಲಿ ಸದ್ವಿಲ್ಲದೆ ಬದುಕುತ್ತಿದ್ದ.

ಅನೇಕ ನಷ್ಟ ಹೀಗೆ ಸನೆದ ಜೀವ ಬಂದು ದಿನ ಸದ್ವಿಲ್ಲದೆಯೇ ಹೋಗಿ ಬಿಟ್ಟಿತು. ಇಂಥ ಜೀವ ನಮ್ಮ ದೇಶದಲ್ಲಿ ಕೋಟಿ ಕೋಟಿ ಇರಬಹುದು! ತಾಯಿ ಭಾರತಿಯ ದೀನ ಕುಮಾರರ ಈ ಬದುಕು ಎಷ್ಟು ದಯನೀಯ ವಾಗಿದೆ. ಇನರೆಲ್ಲ ಜಾನನವಂತರಾಗಿ ಸಂಸ್ಕಾರವನಂತರಾಗಿ ಶೃಷ್ಟರಾಗಿ ಎಲ್ಲರಿಗೆ ಸಮನಾಗಿ ಬಾಳುವುದೆಂದು? ಹೆಚ್ಚಿಯ ಏಂಡೆಗಳೆಲ್ಲ ದ್ಯುವದ ಕ್ಷೇವಾಡವಾಗಿರ ಬಹುದು. ಆದರೆ ಜಾನದಿಂದ ನಂಜಿಸುವುದು, ಸಹಾಯಕೋಡಿದಿರುವುದು, ಬಳಿಸುವುದು, ಅಲಕ್ಷಿಸುವುದು, ಅನಾದರ ಮಾಡುವುದು, ಇನಲ್ಲ ಮನುಷ್ಯ ಕೃತ ಅಪರಾಧಗಳಲ್ಲವೇ? ಈ ಉದಾಹಿಸಿನ ಈ ಅವಜ್ಞೆ ಶ್ರೀಯಸ್ವಾಮೋ? ಇಂಥ ಕೋಟಿ ಕೋಟಿ ಆಶ್ವಗಳು ಕನಲಿನಿಂತರೆ ದ್ಯುವದ ಭದ್ರಪೀಠ ಸಹಾ ಕದಲೀತಃ ಎನುವಾಗ ಸ್ವಾರ್ಥ ಮಾನವನ ಗತಿಯೇನಾದಿತು?

ಪ್ರೇಸಿಡೆಂಟರ ಕುದುರೆಯನ್ನ ಈಡಾ ತನ್ನ ಬಳಗದಲ್ಲಿ ಸೇರಿಸಿಕೊಂಡು ನೆನೆಯುವ ಜನ ಬೈರನ ಬಾಳನ್ನು ಕೋಂಡಿಕೆ ತಿಳಿದಿರಬೇಡವೇ? ಬೈರನಂಥವರ ಪಟ್ಟಿ ಕಷ್ಟಾದಲ್ಲಿ ನಮ್ಮದೇನಾದರೂ ಹೊಣೆಗಾರಿಕೆಯಿದೆಯೇ ಎಂಬ ದನ್ನು ಜನ ವಿಚಾರಿಸಬೇಕು. ಕುದುರೆಯ ಸಾವಿನಂಥ ಸಣ್ಣ ವಿಚಾರದಲ್ಲಿ ಕೂಡಾ ತಲೆ ಹಾಕುವ ಜನ ಅವಶ್ಯವಾಗಿ ವಿಚಾರಿಸಬೇಕಾದಂಥ ಈ ಅಂತವನ್ನು ಹೆಚ್ಚಾಗಿ ವಿಶ್ಲೇಷಿಸಿ ನೋಡಬೇಕು. ಇದಕೆಂತಲೇ ಪ್ರೇಸಿಡೆಂಟರ ಕುದುರೆಯ ಜರ್ತೆ ಮಾಯಾವಾದ ಜೀವಿಯೊಬ್ಬನ ಜೀವಿತದ ಕಲಪು ಪುಟಗಳನ್ನು ಇಲ್ಲಿ ತೋಡಿ ಗೊಟ್ಟಿದೆ. ಇದು ನಮ್ಮ ಜನಗಳ ಗಮನಕ್ಕೆ ಬಂದು ವಿಚಾರಕ್ಕೆ— ವಿಮರ್ಶೆಗೆ ದಾರಿಮಾಡುವುದಾದರೆ, ಬೈರನ ಆಶ್ವಕ್ಕೆ ಶಾಸ್ತ್ರ ಸಿಕ್ಕೇತು!.

ಭಂಗಾರಿ

(ತ್ರಿ) ವರದರಾಜ ಹುಯಿಲಗೋಳ, ಎವರ್. ಎ, ಫಾರನಾಡ)

ಸೂರ್ಯನು ಜಗತ್ತನ್ನು ನೋಡುವುದಕ್ಕಾಗಿ ಕಣ್ಣತೆರೆದ. ಭಂಗಾರಿಯು ಕಣ್ಣತೆರೆದು ಆಗಲೆ ಬಹಳ ಹೊತ್ತಾಗಿದ್ದಿತು. ಬೆಳಿಗಿನಲ್ಲಿ ತಾಯಿಯ ಎಷ್ಟೋ ಕೆಲಸಗಳನ್ನೂ ತಾನೇ ಪೂಡುವದು ಈಗಲೆ ಅವಳಿಗೆ ಪರಿಪಾಠ ಬಿಡ್ಡಿದ್ದಿತು. ತಾಯಿ ಹಾನ್‌ತೆವ್ವ ಬೆಳಿಗಿನಲ್ಲಿ ಬೇಗನೆ ಏಳುತ್ತಿರಲಿಲ್ಲ. ಅವಳು ರಾತ್ರಿಯಲ್ಲಿ ಏನೇನೋ ಮಾಡುತ್ತು ಓಡಾಡುತ್ತಿದ್ದಾರು. ಅವಳು ಯಾವಾಗ ನಿದ್ದೆಹೋಗಿರು ಶ್ರದ್ಧಳೋ ಭಂಗಾರಿಗೆ ಎಷ್ಟುರಿಕೆಯೇ ಇರುತ್ತಿರಲಿಲ್ಲ. ಭಂಗಾರಿಯ ಕೆಲಸ ನಸುಕಿನಲ್ಲಿಯೇ ಎಂದಿನಂತೆ ಅಂದೂ ಜೋಳವನ್ನು ಮರದಲ್ಲಿ ಹಾಕಿಕೊಂಡು, ಹತ್ತಿರ ಒಂದು ಸ್ಥಳ ಚಿಮುಣಿ ಇಟ್ಟಿಕೊಂಡು ಬೀಸ್ತಿದ್ದಾರು ‘ದೇಶಕ ಚೆಲುವಯ್ಯ ಬಂದಾಟನ ಗೊಲ್ಲಿಯ್ಯ ಶ್ರವ’ ಎಂಬ ಹಾಡನ್ನು ಒಂದೇ ಸವನೆ ಹಾಡುತ್ತಿದ್ದಾರು. ಆ ಹಾಡಿನ ತನ್ನಾತೆಯಲ್ಲಿ ಬಡತನದಲ್ಲಿಯೇ ಉದಿಯುವ ಚಿಮುಣಿಯನ್ನು ಆರಿಸಲು ಅವಳಿಗೆ ಸೆನಪಾಗಿರಲಿಲ್ಲ.

ಒಮ್ಮೆಲೆ ಯಾರೋ ಹೋರಿಸಿಂದ ಕೂಗಿದಂತಾಯಿತ್ತಾರೆ. ಗಕ್ಕನೇ ಲಗು ಬಗೆಯಿಂದ ಎದ್ದಾರು; ಗುಡಿಸಲಿನ ತಟ್ಟಿಯ ಮಹಾದ್ವಾರವನ್ನು ಸಾವಧಾನವಾಗಿ ತೆಗೆದಳು. ಅದು ‘ಕಿರ್ರು’ ಎಂದು ಅತ್ಯಿತ್ತಾರೆ; ಕೂಗಳತೆಯಲ್ಲಿಯೇ ಹೈರಿಗೆ ನಿಂತ ಇಬ್ಬರು ವ್ಯಕ್ತಿಗಳನ್ನು ನೋಡಿ ಭಂಗಾರಿ ಭಯಂಕರ ಗಾಬರಿಗೊಂಡಳು. ಅಷ್ಟು ನಸುಕಿನಲ್ಲಿ! ಅವರು ಇಲ್ಲಿಗೆ ಬರುವದೆಂದರೆ! ಭಂಗಾರಿ ಒಂದು ಕ್ಷಣ ಸುಮ್ಮನೇ ನಿಂತಳು. ಅರಣನ ಭಂಗಾರದ ಕೆರಣಗಳು ಭಂಗಾರಿಯ ಮೂರು ವನ್ನು ತೊಳೆದವು. ಅವಳನ್ನು ನೋಡಿದ ‘ಗಿಳಿರಾಮ’, ಬಾಗಿಲದ ಹತ್ತಿರ ದಲ್ಲಿಯೇ ಜೋತುಬಿದ್ದ ಪಂಜರದಲ್ಲಿಯೇ ಕುಳಿತುಕೊಂಡು ಒಂದೇ ಸವನೆ ಕೂಗಿ ಕೊಂಡು. ಅವನ ಧ್ವನಿಯನ್ನು ಕೇಳಿ ಅಂಗಳದ ಬುಟ್ಟಿಯ ಮನೆಯಲ್ಲಿ ವಾಸ ವಾದ ಕೋಳಿಗಳು ತವ್ಯ ಬೆಳಿಗಿನ ಜಯಭೇರಿ ಮಾಡಿದವು. ಭಂಗಾರಿಯು ಇವುಗಳಿಗೆಲ್ಲಾ ಉಪಚರಿಸಬೇಕಿತ್ತು. ಉಪಚಾರಮಾಡುವ ವೇಳಿಯು ಇಗಲೆ ವಿಂಬಿಹೋಗಿದ್ದಿತು.

“ಎಲ್ಲಿ ಹಾನ್‌ತೆವ್ವಾ?” ಎಂದು ಕೇಳಿದರು ರಾಯರು ಭಂಗಾರಿ ಪೂರುತ್ತು ನೇನೂ ಕೊಡದ ಒಳಗೆ ಹೋಡಳು. ಹಾನ್‌ತೆವ್ವ ತನ್ನ ರಾಡಿ

ಯನ್ನ ಹೊತ್ತುಕೊಂಡು ಇನ್ನೂ ನಡುರಾತ್ಮಿಯ ಸವಿಗನಸಿನಲ್ಲಿಯೇ ಇದ್ದಳು. ರಾಯರು ಬೇಗನೆ ಹೊಲದಕಡೆ ಬಂದ ಸುದ್ದಿ ಕೇಳಿ ಅವಳೂ ಅಜ್ಞರಿಗೊಂಡಳು.

ರಾಯರು ಸ್ಪಷ್ಟಃ ತಮ್ಮ ಹೊಲಗಳಿಗೆ ಹೋಗುವದು ಬಹಳ ಕ್ಷಮಿತ್ತು ಗಿತ್ತು. ರಾಶಿಯ ದಿನಗಳಲ್ಲಿಯಾಗಲಿ ಅಥವಾ ಬೇರೆ ಮಹತ್ವದ ದಿನಗಳಲ್ಲಿ ಯಾಗಲಿ ಅವರು ಹೊಲಕ್ಕೆ ಬರುತ್ತಲಿದ್ದರು. ಉಳಿದ ವೇళೆ ತಮ್ಮ ಆಳ ಮನುಷ್ಯನಾದ ನಾಗಪುನಿಂದಲೆ ಎಲ್ಲ ಕೆಲಸಮಾಡಿಸಿಕೊಳ್ಳುತ್ತಿದ್ದರು. ಆದರೆ ನಾಗಪು ಇತ್ತಿತ್ತಲಾಗಿ ಹೊಲಗಳ ಕೆಲಸಗಳಲ್ಲಿ ವಿಶೇಷ ಮನಸ್ಸು ಹಾಕುತ್ತಿರಲ್ಲ. ಯುದ್ಧದ ಮೂಲಕ ವೇಟಿಯಲ್ಲಿ ಧಾರಣಿಗಳು ಒಂದೇ ಸಂನೇ ಏರುತ್ತಿದ್ದವು. ರಾಯರು ತಮ್ಮ ಮಗನಾದ ವೋಹನನ ಶಿಷ್ಟಾದ ಮುಕ್ತ ಯಾದ ದಾರಿಯಾನ್ನೇ ನೇರ್ಡುತ್ತಿದ್ದರು. ಅವನು ಎಲ್ಲ ಬಿ. ಆಗಿ ಬರುವದೊಂದೇ ತಡ, ತಮ್ಮ ಸಂಸಾರದ ಸೌಗವನ್ನ ಇಳಿಸಿ, ಅವನ ಕೊಡಳಿಗೆ ಕಟ್ಟಬೇಕೆಂದು ವಾಡಿದ್ದರು. ಅವನಿಗೆ ಎಲ್ಲ ಹೊಲಗಳ ಪರಿಚಯವನ್ನು ವಾಡಿಕೊಡಬೇಕೆಂದಿದ್ದರು. ಅವರು ಬಯಸಿದ ಈಲ ಸಮಾಪ ಬಂದಿತ್ತು. ವೋಹನ ತನ್ನ ಪರೀಕ್ಷೆ ಮುಗಿಯಿಸಿಕೊಂಡು ಅದೇ ಆಗ ಪುಣೆಯ ನಗರದಿಂದ ಬಂದಿದ್ದ ಅವನ ಮುಖವನ್ನು ನೋಡಿ ರಾಯರಿಗೆ ಹಿಡಿಸಲಾರದಷ್ಟು ಸಂತೋಷವಾಯಿತು. ಅವನಿಗೆ ಏನೇನೊ ಅನೇಕ ಸುದ್ದಿಗಳನ್ನು ಹೇಳಿದರು. ಅವೇಲ್ಲ ವೋಹನನ ಕಣ ಪಟ್ಟಿಲದ ಮೇಲೆ ಬಿದ್ದವು. ಅಧಿಕಾರ ಮುದ್ರೆಯಿಂದ ತಮ್ಮದೆಂದು ಹೇಳಿಕೊಳ್ಳುವ ಬಯಸಕಿಯಂದಲೆ, ಮಗನನ್ನ ಬೆಳಗಿನಲ್ಲಿ ಕರೆದುಕೊಂಡು ರಾಯರು ಉರಿಂದ ಎರಡೇ ಮೈಲು ದೂರದಲ್ಲಿರುವ ಈ ಹೊಲಕ್ಕೆ ಬಂದಿದ್ದರು.

ಪಾರ್ವತೀನ್ಯ ಕೂದಲು ಹರನಿಕೊಂಡು ಹಾಗೆಯೇ ರಾಯರ ಸಂಗಡ ಹೊಲದ ತುಂಬ ಓಡಿದಳು. ಹೆಜ್ಜೆ ಹೆಜ್ಜೆಗೆ ರಾಯರು ತಮ್ಮ ಮಗನ ಶಾಯಫವನ್ನು ಪಾರ್ವತೀನ್ಯನ ಮುಂದೆ ಹೊಗಳಿಕೊಳ್ಳುತ್ತ ಸಾಗಿದ್ದರು. ಹೊಲಗಳಲ್ಲಿ ನೋಳಕೆಗಳು ಅದೇ ಆಗ ಬೆಳಕನ್ನು ಕಂಡಿದ್ದವು; ಹಸುಳಿ ತನದಲ್ಲಿ ಶುಲು ಕುಲು ನಗುತ್ತಿದ್ದವು. ಎಷ್ಟೇ ದಿನ ಪಟ್ಟಿಣಿದಲ್ಲಿಯೇ ಬಹಳ ಹೊತ್ತು ಕಳಿದ ವೋಹನನು ಈ ಸೃಷ್ಟಿ ಸೇಬಗನ್ನು ನೇರ್ಡಿ ಹಿಗಿದನು. ಅದರ ಶ್ಲಿಯೋ ಅವನದೇ ಹೊಲ! ಅದೊಂದು ಹೆನ್ನೇ! ಪ್ರತಿಯೊಂದು ಕಿರಣವು ಅವನ ಹೊಲದಲ್ಲಿಯ ಹಳ್ಳಿಹಸರಿನ ಮೇಲೆ ನರ್ತನ ವಾಡುವ ಹಾಗೆ

ಅವನಿಗೆ ಭಾಸವಾಯಿತು. ಮೋಹನನು ತನ್ನ ಭಾವಿ ಜೀವನದ ಚನಿಸನ್ನು ಕಂಡ.

ಅವರು ಗುಡಿಸಲಕ್ಕೆ ತಿರುಗಿ ಬರುವ ಹೊತ್ತಿಗೆ ಭಂಗಾರಿ ಒಂದು ಚರಿಗೆ ಹಾಲನ್ನು ಹಿಂಡಿ ತಂದಿದ್ದಳು. ಗುಡಿಸಲಿನ ಮುಂದಿನ ಚಾವೆಯಲ್ಲಿ ರಾಯರು, ಮರಿರಾಯರು ಕುಳಿತುಕೊಳ್ಳುವ ಮುಂದೆ, ಗಿಣಿರಾಮು ಒಂದೇ ಸಮನೆ ಹಾಡಿದ. ರಾಯರು ಯಾವುದನ್ನು ಸ್ವೀಕರಿಸಲಿಲ್ಲ. ಹೊಸಕಾಲದ ನವಿಲಂಡ ಮೋಹನನು ಮಾತ್ರ ಹಾಲಿನ ರಚಿಯನ್ನು ತುಸು ಸವಿದನು.

X X X X

ತನ್ನ ಹೊಲವೆಂಬ ಅಭಿಮಾನದಿಂದ ಮೋಹನ ಮೇಲಿಂದ ಮೇಲೆ ಹೊಲಕ್ಕೆ ಬರಲು ವ್ಯಾರಂಭಿಸಿದ. ಉಂಟಾಗಿ ಆ ವಾತಾವರಣ, ಆ ನಿಃಶ್ವರತೆ, ಆ ನಿಸರ್ಗದೇವತೆಯ ಸ್ವಷ್ಟಿಂದ ಲೀಲೆ ಇವೆಲ್ಲವೂ ಮೋಹನನ ಕಣ್ಣಿಗೆ ಮಾತ್ರ ಬೀಸಿದವು.

ಒಂದು ದಿನ ಸಂಜಿ ಎಷ್ಟೇ ಹೊತ್ತಿನ ವರಿಗೆ ತನ್ನ ಹೊಲದಲ್ಲಿಯೆ ಕುಳಿತುಕೊಂಡಿದ್ದು. ಒಮ್ಮೆಲೆ ಹಾಡುವ ಒಂದು ಧ್ವನಿಯು ಅವನಿಗೆ ಕೇಳಿಸ ತೊಡಗಿತು.

“ದೇಶಕ ಚೆಲ.ವಯ್ಯ ಒಂದಾಣನ ಗೊಲ್ಲಯ್ಯ ಶಿವ್ರಾ” ಹಾಡಿನ ಪಲ್ಲವಿಯ ರಾಗ ಮೋಹಕವಾಗಿದ್ದಿತ್ತ.; ಹಾಡುವ ಧ್ವನಿಯೂ ಇಂಪಾಗಿದ್ದಿತು. ಹೊಲದಲ್ಲಿಯ ಎಲೆಗಳು ತಾಳಹಾಕಿ, ಆ ಸಂಗೀತದ ಸೂಬಗನ್ನು ಇಮ್ಮಡಿ ಸಿದ್ದವು. ಆ ಹಾಡು ಹಾಗೆಯೇ ಮುಂದೆ ಸಾಗಿತು.

ಅರಸರ ಗೇರಿಗೆ ಹೋದಾನ ಗೊಲ್ಲಯ್ಯ ಶಿವ

ಅರಸರ ಹೆಣಮಗಳು ಮೇಲ ಮಾಳಿಗೆ ಮಾಡುಲ ಶಿವ

ಗೊಲ್ಲಯ್ಯನ ಕಂಡಾಳ ತಳಗರೆ ಇಳಿದಾಳ ಶಿವ

ಮೋಹನನು ಆ ಧ್ವನಿಯ ಹಾಡಿಯನ್ನು ಹುಡುಕಿಕೊಂಡು ಹಾಗೆಯೇ ಡಾರಿ ಸಾಗಿದ. ಗುಡಿಸಲಿನಿಂದಲೇ ಆ ಧ್ವನಿಯು ಬರುತ್ತಿತ್ತು. ಆ ಧ್ವನಿಯ ಸಂಗಡ ಬೀಸುನ ಸಪ್ಪಳವೂ ಕೇಳಿಸಿತ್ತಿತ್ತು. ಆ ಧ್ವನಿಯು ಯಾರದೆಂಬುದನ್ನು ಮೋಹನನು ತಪ್ಪಣಿವೆ ಉಹಿಸಿದ.

ಗುಡಿಸಲಲ್ಲಿ ಪಾರ್ವತೀನ್ಮಾನ ಉರಿಹಚ್ಚಿ ರೋಟ್ಟಿ ಬಡಿಯುತ್ತಿದ್ದಳು. ಒಲೆಯ ಉರಿಯ ಹೊಗೆಯು ಗುಡಿಸಲದ ಮೇಲೆ ಹಾದು ಹಾರಿಹೋಗುತ್ತಿದ್ದು. ಹಾರಿಹೋಗುವ ಹೊಗಿ ಮೋಹನನನ್ನು ಎಚ್ಚರಿಸಿತು.

ದಾರಿಯಲ್ಲಿ ಮೋಹನನಿಗೆ ಪಾರ್ವತೀನ್ಮಾನ ಭಂಗಾರಿಯವರ ಜೀವನ ಸೈನಹಾಗುತ್ತಿದೆ. ಅವರು ಬಡವರಾದರೂ ತಮ್ಮ ಗುಡಿಸಲಲ್ಲಿ ಎಷ್ಟು ಸುಖ ದಿಂದ ಇದ್ದಾರೆ! ಅವರಿಗೆ ಮುಂದಿನ ಯಾವ ಚಿಂತೆಯೂ ಇಲ್ಲ! ಅವರೆಷ್ಟು ನಲಿಯುತ್ತಿದ್ದಾರೆ! ಒಂದು ಗಿಳಿಯನ್ನು ಸಾಕಿದ್ದಾರೆ; ಬಾಗಿಲದ ಹತ್ತಿರ ಪಂಚರದಲ್ಲಿ ಕುಳಿತು ಎಷ್ಟು ಸೊಗಸಾಗಿ ಕೂಗುತ್ತದೆ! ಅಂಗಡದಲ್ಲಿ ಕೋಳಿಗಳು ಒಂದೇ ಸವನೆ ಓಡಾಡತ್ತಿರುತ್ತಿನೆ. ಹಲವು ಹಾವಿನ ಗಿಡಗಳು ಯಾವಾಗಲೂ ಮುಖವರಳಿಸಿ ನಿಂತಿರುತ್ತವೆ ಪಾರ್ವತೀನ್ಮಾನ ಇಂಥಹ ದುರ್ದಿನಗಳಲ್ಲಿ ತನ್ನ ಇಲ್ಲಿ ಮಾತ್ರಾಗೇ, ಮೋಹನಾಗಿ ಆ ಪ್ರಾಣಿಗಳಿಗೆ ಎಲ್ಲಿಂದ ಅಹಾರ ಬದಿಗಳೊಂದುನಳಿಂಬಾಗಿ, ಎಲ್ಲವೂ ವಿಚಿತ್ರ! ಅವರ ಜಾತಿ ಹೂಲಿಯರದು. ಜಾತಿಯಿಂದ ನಿಜವಾಗಿಯೂ ಕೇಳಾಗಿರುವರೆ? ಭಂಗಾರಿಯ ಹಾದು ಮೋಹನನಿಗೆ ಸೈನವಾಯಿತು. ಹೊಲೆಯನಾದ ಗೊಲ್ಲಿಯ್ಯನ ಸೌಂದರ್ಯದ ಕ್ಷೇತ್ರದಲ್ಲಿ ಅರಸನ ಮಗಳು ಮನಸೋಽತಳಂತೆ! ಅವನ ಬೆನ್ನು ಹತ್ತಿ ಅವಳು ಬಂದಳಂತೆ! ಅವನು ತನ್ನ ಕೈಗೆ ಸಿಗೆದ ಹಾಗೆ ಆಗಲು ಉರುಳು ಹಾಕಿಕೊಂಡು ಸತ್ತಾಳಂತೆ! ಎಂಥ ಚಿತ್ರವಿದು? ಮೋಹನನಿಗೆ ಯಾವ ಯಾವ ಪ್ರೇರಣೆ ಚಲಚ್ಚಿತ್ತರುಗಳು ಸೈನವಾದುವು.

ಇಂಥ ಚಲನ ಚಕ್ರದಲ್ಲಿ ಸಿಲುಕಿ ಮೋಹನ ಹೊರಟಿರುವಾಗ “ನಮ ಸ್ವಾರ್ಪೀ ರಾಯರ” ಎಂಬ ಧ್ವನಿಯು ಕೇಳಿಸಿತು. ಮೋಹನ ಸರಕ್ಕುನೇ ಎಚ್ಚತ್ತನು. ಮೊದಲ ಅವನ ಕಣ್ಣೆ ದುರಿಗೆ ಕಂಡುದು ದೀಪವೊಂದೆ. ಪೂಲಿನ ಮೇಲೆ ಯಾವನೋ ಒಬ್ಬ ಕುಳಿತಿದ್ದಾನೆ. ಗೊಂಗಡಿ ಹೊತ್ತಿದ್ದಾನೆ. ಕೈಯಲ್ಲಿ ಬಿಡಿಗೆ ಮುಂತಾದ ಸಾಮಾನು ಹಿಡಿದಿದ್ದಾನೆ. ಮೋಹನನಿಗೆ ಅವನು ಯಾರೆಂಬಿದು ಗೈತ್ತುಗಡೆ ದಿಟ್ಟಿಸಿ ನೋಡಿದನು.

“ಯಾನ ರಾಯರಂ ಒಳಿ ಹತ್ತುದಿಲ್ಲ?”

ಅವನು ನಾಗಪ್ರೇನಿಂಬುದು ಅವನ ಧ್ವನಿಯಿಂದ ಮೋಹನನಿಗೆ ಗೊತ್ತು ಗುಣ. ಅವನು ಮರಂತಿ ಕನ್ನಡದ ಗಡಿಯಲ್ಲಿ ಇದ್ದವನಾಗುದರಿಂದ ಮರಾತಿ ತಢಿವನಂದ ಕನ್ನಡ ನಾತನಾಡುತ್ತಿದ್ದು. ಮೋಹನ ನಂಗಪ್ಪನನ್ನು

ಅಂಥ ಹೊತ್ತಿನಲ್ಲಿ, ಆ ದಾರಿಯಲ್ಲಿ, ಆ ವೇಷದಲ್ಲಿ ಇರುವದನ್ನು ನೋಡಿ ಎಲ್ಲ ಸಮಾಚಾರಗಳ ಬಗ್ಗೆ ಪ್ರಶ್ನೆ ಕೇಳಬೇಕಾಗಿತ್ತು.

ನಾಗಪ್ಪೆ ರಾಯರ ಮನೆಯ ಕೆಲಸ ಬಿಟ್ಟುಗಿಸಿಂದಲೂ, ರೇಳೆಯಲ್ಲಿ ನೋಕರಿ ಹಿಡಿದ್ದು. ಗಳಳಿ ಅಗಸ್ಟ್ ಚಳುವಳಿಯಲ್ಲಿ ನಿಲ್ದಾಣ ಮತ್ತು ರೈಲುಗಳು ನಾತವಾಗುವದನ್ನು ಕಂಡು ಸರಕಾರದವರು ಅವುಗಳನ್ನು ಕಾಯುವ ಕೆಲಸಕ್ಕೆ ಎಷ್ಟೋ ನೋಕರಿನ್ನು ನಿಯಮಿಸಿದರು. ಅದೇ ಸಮಯ ದಲ್ಲಿ ಸಾಗಪ್ಪನಿಗೂ ಅಲ್ಲಿ ನೋಕರಿ ದೂರಿತುದು. ದಿನಾಲು ರಾತ್ರಿಯಲ್ಲಿ ರೈಲನ್ನು ಕಾಯುವದೆ ಅನನ್ನ ಕೆಲಸವಾಗಿತ್ತು. ರಹದಾರಿಯ ಬಳಿಯಾಲ್ಲಿಯೇ ರೈಲುವಾಗ್ರಹಣ ಹಾಡಿತ್ತು. ಅದನ್ನು ಕಾಯುತ್ತಲೇ ನಾಗಪ್ಪೆ ಅಲ್ಲಿ ಕೂಡಿತ್ತದ್ದು.

ಮೋಹನ ಇದು ನಿರುಷ ಮಾತನಾಡಿ ಮುಂದೆ ಹೋಗುವದರೊಳಗೆ “ಯಾನ ರಾಯರ್ಡ್, ಬಾಳ ಉನೇರ ಆತಿ? ಬಂಗಾರಿ ಹಾರ್ಫತೆವನ್ನು ವಾಡ ಅದಾರ್ಡ್?” ಎಂದು ಕೇಳಿದ.

ಪೃಥ್ವಿಯನ್ನು ಕತ್ತಲೆಯು ಮುಸುಕು ಹಾಕಿತ್ತು! ಮೋಹನ ಲಗು ಬಗೆಯಿಂದ ಉರು ಮಾಡಿದ!

ಆ ದಿನ ರಾತ್ರಿ ಮಲಗಿಕೊಳ್ಳುವ ಮುಂದೆ ರಾಯರು ಸಹಜವಾಗಿ ಮೋಹನನ್ನು ಕೇಳಿದರು. “ಯಾಕೊ ಮೋಹನ, ರಾತ್ರಿ ಮನೆಗೆ ಬೇಗ ಬರುವದಿಲ್ಲ? ಎಲ್ಲಲ್ಲಿ ತಿರುಗುವಿ?”

“ಪರೀಕ್ಷೆಯ ಫಲಿತಾಂತ ತಿಳಿಯುವವರಿಗೆ ಹೀಗೆ ಅಪ್ಪಿ--”

“ಫಲಿತಾಂತ ಒಂದೇ ಅಷ್ಟೆ?”

ಇಬ್ಬರೂ ನಕ್ಕೆ ಬಿಟ್ಟರು!

x x x x

ಮೋಹನ ಭಂಗಾರಿಯ ಸಂಗಡವಾಗಲಿ, ಹಾರ್ಫತಿಯ ಸಂಗಡವಾಗಲಿ ಎಂದೂ ಹೆಚ್ಚಿಗೆ ವಾತನಾಡಿದವನಲ್ಲ. ಅವರ ಜೀವನವನ್ನು ತಿಳಿದುಕೊಳ್ಳಲ್ಲಿ ಬೇಕೆಂಬ ಆಸ್ಥೆ ನಾತ್ರು ಇದ್ದವನು.

ಎಂದು ದಿನ ಭಂಗಾರಿ ಬೆಳಗಿನಲ್ಲಿ ಪುನೀಯ ಕಡೆಗೆ ಬಂದಿದ್ದಳು. ಅವರು ಸಣ್ಣ ಮುಖ ವಾಡಿದ್ದಳು. ರಾಯರು ಪ್ರೇಟೆಯಲ್ಲಿ ಯಾವುದೂ ಏ

ಕೆಲಸಕ್ಕಾಗಿ ಹೋಗಿದ್ದರು. ತಾಯಿ ಒಳಗೆ ಸಗಳಲ್ಲಿ ಮನ್ಯಾಳಾಗಿದ್ದಳು. ವೇಹನ ಭಂಗಾರಿಯನ್ನು ನೋಡಿ “ಏನು ಕೆಲಸ?” ಎಂದು ಹೇಳಿದ.

ಭಂಗಾರಿ ಬಿಕ್ಕಿ ಬಿಕ್ಕಿ ಅಳಹತ್ತಿದಳು. ಏದು ನಿಮಿಷ ಮಾತನಾಡಲೇ ಇಲ್ಲ. “ನನ್ನ ಹಂಗಾರ ಪಾರಮಾಡಿ,” ಎಂದು ಆ ಮೇಲೆ ಮೆಲ್ಲಿಗಿನ ಧನಿಯಲ್ಲಿ ಹೇಳಿದಳು.

ಭಂಗಾರಿಯ ಅಳುವಿನ ಅರ್ಥ ವೇಹನನಿಗೆ ಚೇಗೆ ಹೈಚೆಯಲ್ಲ. ಬಹಳ ಕಳೆವಳ ಬಟ್ಟಿ ಭಂಗಾರಿ ತನ್ನ ಮಾತುಗಳನ್ನು ಹೇಳಬೇಕಾಯಿತು.

ನಾಗಪ್ಪನ ಕೆಲಸ ರಾತ್ರಿಯಲ್ಲಿ ಬರಿ ರೈಲು ಕಾಯುವದಿಷ್ಟೆ ಆಗಿರಲ್ಲ. ಗುಡಿಸಲನ್ನು ಬಲತ್ವಾರದಿಂದ ಒಳಪೊಕ್ಕು, ತನ್ನ ದೃಹಿಕ ಸುಪಿಕ್ಕಾಗಿ ಸುಂದರ ಮಂದಿರ ಕಟ್ಟಿನ ಕೆಲಸವೂ ಆಗಿತ್ತು.

ಅನನ ವಾಸನೆಗೆ ಭಂಗಾರಿ ಆಹುತಿ! ಅದಕ್ಕೆ ಪ್ರೋಷಕಳು ವಾರ್ಫತ್ತಿ!! ಇವೆಂಥ ಭಯಂಕರ ಚಿತ್ರ! ವೇಹನ ನಡಿಗಿದ. ವೈ ಜುವ್ಯಂದಿತು. ಭಂಗಾರಿ ಇನ್ನು ಚಿಕ್ಕವಳು.

ಅವಳನ್ನು ವಾರುನೂಡುವದು ಹೇಗೆ? ಒಮ್ಮೆ ವಾರ್ಫತಿಗೆ ಈ ಮಾತನ್ನು ಸೀರವಾಗಿ ಹೇಳಿದೆ ವರ್ಯಾರ್ಥಾದಿಂದ ಹಲವು ಉಪದೇಶವರ ಮಾತು ಹೇಳಿದ. “ಹೌದ್ರಿ ರಾಯರ್, ಎಲ್ಲಾ ಗೋತ್ತ್ಯತ್” ಎಂದು ಅರ್ಥವಿಲ್ಲದ ಮಾತುಗಳನ್ನು ಹೇಳಿಟ್ಟಿದ್ದಳು.

ವಾರ್ಫತಿಯ ಜಿಂಪನವು ಹಾಗೆಯೇ ಹೋಗಿದೆ. ಅವಳ ಚೆಲುವನ್ನು ನೋಡಿ, ಯಾವನೊರ್ ಒಬ್ಬ ಕಾಮಣ್ಣ ಸುದುವೆಯಾದ. ತನ್ನ ಗಂಡ ಮನೆಯಲ್ಲಿರುವಾಗಲೇ, ಅವಳು ಮತ್ತೊಬ್ಬನ ಸಂಗಡ ಸಹವಾಸ ಬೆಳಸಿದಳು. ಆಮೇಲೆ ಅವಳ ಗಂಡ ಬುಡಿನೋಡ. ಹೀಗೆ ಅವಕು, ಸಣ್ಣ ಹುಡುಗರು ಮನೆನೂಡಿ ಆಡುವಂತೆ, ಎವ್ವೋರ್ ಗಂಡಸರ ಸಂಗಡ ಬಾಳುವೆ ಮಾಡಿದ್ದಾಳಿ. ಬಾಳುವೆ ಮಾಡಿ ಬದುಕಿದ್ದಾಳಿ. ಅಂಥ ಸಂಸಾರದ ಸದಗಿರವನ್ನೇ ಅವಳು ಇಚ್ಛಿಸುತ್ತಾಳಿ. ಸದ್ಯಾದ ಅವಳ ಗಂಡ, ದಿನಗೂಲಿ ಮಾಡಿ ಹೊಟ್ಟಿತುಂಬಿ ಕೊಳ್ಳುವ. ಹೆಂಡ ಕುಡಿದು ಒಮ್ಮೆನ್ನೆ ಮನೆಗೆ ಬಂಡರಿ ಬರುವನು; ಇಲ್ಲ ವಾದರೆ ಇಲ್ಲವೇ ಇಲ್ಲ ಮನೆಯಲ್ಲಿ ವಾರ್ಫತಿಯದೇ ಸೌಭಾಗ್ಯ. ನಾಗಪ್ಪೆ ಬೇಂಡಿದಷ್ಟ್ಯ ಹಣ ಕಾಟ್ಟಿದ್ದಾನೆ; ಇನ್ನೂ ಕೊಡಲು ಪಜನ ಕೊಟ್ಟಿದ್ದಾನೆ. ಸರಣಾರ್ ನೋಕರಿ. ಪಗಾರದಷ್ಟ್ಯ ಮೇಲೆ ತುಟ್ಟಿಭತ್ತೆ. ನಾಗಪ್ಪನು ಸಕೆ

ಖಚುವೂಡಬಾರದು? ಅಂದಮೇಲೆ ಪಾರ್ವತಿಯು ಭಂಗಾರಿಯಂಥ ಬಂಗಾರವನ್ನು ಏಕೆ ಕೊಡಬಾರದು! ಆದರೆ ಭಂಗಾರಿ ಚಿಕ್ಕಪಳಿಂಬ ವಿಚಾರ ಅವಳ ತಲೆಯಲ್ಲಿ ಬರಲೇ ಇಲ್ಲ.

ಭಂಗಾರಿ ತನಗುಂಟಾದ ತಾವದಿಂದ ಪಾರಾಗಲು ಹವಣಿಸುತ್ತಿದ್ದಳು. ಒಂದು ದಿನ ಅಕ್ಷಸ್ವಾತ್ಮಾಗಿ ಅವನ ಅಣ್ಣ ಮುಂಬೈಯಿಂದ ಅಲ್ಲಿಗೆ ಬಂದನು. ಅವನು ಕೈಯಲ್ಲಿ ಗಡಿಯಾರ ಕಟ್ಟಿದ್ದನು. ಶಾಲಲ್ಲಿ ಬೂಟು ಹಾಕಿದ್ದನು. ಮೈಮೇಲೆ ಇಸ್ತೀ ಬಟ್ಟಿಗಳನ್ನು ತೊಟ್ಟಿದ್ದನು. ಮೈಬಣ್ಣ ಮಾತ್ರ ಕಪ್ಪು ಇತ್ತು. ಕಪ್ಪಿದ್ದರೂ ಏನಾಯಿತು, ಅವನ ಉತ್ಸಾಹ ಕಡಿಮೆ ಇರಲಿಲ್ಲ. ಒಂದೇ ಸವನೆ ಕುಲುಕುಲು ನಗುತ್ತಿದ್ದನು. ಅವನ ಪಾದದಧೂಳಿ ಗುಡಿಸಲಲ್ಲಿ ಬಿದ್ದ ಕೊಡಲೆ ವಾರ್ವತಿಯು ಸಂಸಾರವೆಲ್ಲವೂ ಕುಣಿಯಿತು. ಹಡುಗರಿ: ಅವನ ಸುತ್ತು ಮುತ್ತು ಮುಕರಿದರು. ಅವನು ಎಲ್ಲರನ್ನೂ ಮೈದಢವಿ ಮಾತನಾಡಿಸಿದ. ತನ್ನ ಸಾಮಾನುಗಳನ್ನು ಬಿಚ್ಚಿ ಅವರಿಗೆ ಏನೇನೇಂತೆ ತಿನ್ನಲು ಕೊಟ್ಟಿ. ಎಲ್ಲರೂ ಅಣ್ಣನನ್ನು ಹೊಗಳುವವರೇ ಹೊಗಳುವವರು. ಭಂಗಾರಿಗೆ ಏರಡು ಹೊಸ ಪತ್ತಲಗಳನ್ನು ತೆಗೆದುಕೊಟ್ಟಿ. ಅವನ್ನು ಉಟ್ಟಿಪ್ಪ ಅವಳು ಹೊಸ ಸಂಭ್ರಮದಿಂದ ಓಡಾಡಿದಳು.

ಆ ದಿನ ಹಾಣಿ ವೇರು ಬೆಳುದಿಂಗಳು. ಭಂಗಾರಿಯು ಮುಂಬೈಗೆ ಹೋಗುವ ಸುದ್ದಿ ನಿಕ್ಕಯವಾಗಿತ್ತು. ಅವಳ ಅಣ್ಣನು ಮುಂಬೈಯ ಸಮಾಜಾರವನ್ನು ದಿನಬೆಳಗೂ ವಿಸ್ತೃತಿ ಹೇಳಿದ್ದನು. ಅವನ್ನು ಕೇಳುತ್ತು, ಅವಳ ಹೃದಯದಲ್ಲಿ ಸಂತೋಷ ನಲಿಡಾಡುತ್ತಿತ್ತು. ಮುಂಬೈ!! ಅವಳಿಗೆ ತಾಯಿಯ ವಿಚಿತ್ರ ನೆರಳಿಸಲ್ಪಿರದೆ, ಸ್ವತಂತ್ರವಾಗಿ ಇರಬೇಕೆಂದು ಅವಳ ಇಚ್ಛೆ ಇಂದು ಫಲಿಸಿದಂತಾಗಿತ್ತು. ತಾಯಿ ಭಂಗಾರಿಯನ್ನು ಮುಂಬೈಗೆ ಕಳಿಸಬೇಕೆಂದು ಎಷ್ಟೋ ದಿನಗಳಿಂದ ಹಾತೊರೆಯುತ್ತಿದ್ದಳು. ಎಲ್ಲವೂ ಇಂದು ಕೈಗೂಡಿದಂತಾಗಿದ್ದಿತು. ತಾಯಿಯು ದೃಷ್ಟಿಯಲ್ಲಿ ಕಾಂಚಣ! ಭಂಗಾರಿಯ ದೃಷ್ಟಿಯಲ್ಲಿ ಹೊಸ ಉರು!

“ಹರಕೆಗೆಂದು ತಂದ ಕುರಿ ತಳಿರ ತೋರಣ ಮೇರಿಯತ್ತು” ಎಂಬುದು ಭಂಗಾರಿಗೆ ಹೇಗೆ ತಿಳಿಯಬೇಕಾಗಿತ್ತು. ಅವಳ ಅಣ್ಣನಡು ಮುಂಬೈಯಲ್ಲಿ ದೊಡ್ಡ ಸಂಸಾರವಾಗಿತ್ತು. ಅವನು ಅನೇಕ ಕೇಳು ತರಗತಿಯು ಮಹಿಳೆಯರನ್ನು ಕೂಡಿಸಿ ‘ನನಿತಾವಿಹಾರ’ವನ್ನು ಸಾಫಿಸಿದ್ದನು. ಆ ಬೆಲೆವೆಣ್ಣಗಳಿಂದ ಇವನು

ದೊಡ್ಡ ಶ್ರೀಮಂತನಾಗಿದ್ದನು. ಆ ಬೆಲೆವೆಣ್ಣಗಳ ಗುಂಪಿನಲ್ಲಿಯೆ ಭಂಗಾರಿ ಯನ್ನ ಸೇರಿಸಲು ಪಾರ್ವತಿ ಇಂದು ತನ್ನ ಮಗನಿಗೆ ಹೇಳಿದ್ದಳು.

ಹಳ್ಳಿಮೆಯ ಬೆಳ್ಳಿದಿಂಗಳಿನಲ್ಲಿ ಭಂಗಾರಿ ಹೊಸ ಪತ್ತಲಗಳನ್ನು ಉಟ್ಟಿಕೊಂಡು ಒಡಾಡುತ್ತಿದ್ದಾರೆ. ಅವಳ ಅಣ್ಣ ಪೇಟ್ಟ ತೆಗೆದು ಬಾರಿಸುತ್ತು ‘ಜಮ್ಮಾನಾ ಜಳಿ . . .’ ಹಾಡುತ್ತಿದ್ದಾನೆ. ಭಂಗಾರಿಗೆ ತನ್ನ ಸಂತೋಷ ದೇಗೆ ವ್ಯಕ್ತಮಾಡಬೇಕೆಂಬುದೇ ತಿಳಿಯಲ್ಲಿನಲ್ಲಿದೆ. ಬೆಳ್ಳಿದಿಂಗಳಲ್ಲಿ ನಿಂತ ಆ ಗ್ರಹಿಸಲು, ಸ್ವರ್ಗದಲ್ಲಿರು ಇಂದ್ರಭವನವಾದಂತಾಗಿತ್ತು.

X X X X

ಹಲವು ತಿಂಗಳು ಕಳೆದು ಹೋದವು. ಭೂದೇವಿಯ ಮುಖ ಬಾಡಿ ಹೋಯಿತು. ಯಾವ ಬೆಳ್ಳಿಗಳೂ ಬರಲಿಲ್ಲ. ಜನರು ಕಂಗಾಲಾಗಿ ಗುಳೀ ಕಟ್ಟಿಕೊಂಡು ಹೋಗಿತ್ತಿದ್ದರು. ಪಾರ್ವತಿಗೂ ಅದೇ ಚಿಂತೆ ಹಕ್ಕಿತು. ಎಲ್ಲಿ ನೋಡಿದರೂ ಒಣ ಬಯಲು ಕಾಣಿತ್ತಿತ್ತು! ಮುಂಬ್ಯಯಿಂದ ರಣವಾಯಿಗಳು ತಪ್ಪದೆ ಮುಂಗಡವಾಗಿಯೇ ಬರುತ್ತಿದ್ದವು ಆದರೆ ಆ ರೈವಾಯಿ ಕೊಟ್ಟಿರೂ ಕಾಳುಕಡಿ ಸಿಗುವ ಹಾಗೆ ಇರಲಿಲ್ಲ. ತನ್ನ ಮಗಳು ಅತ್ತರೆ, ಅವರ ಶೈಯಲ್ಲಿ ನಾಣ್ಯಗಳನ್ನೆ ಕೊಡುತ್ತಿದ್ದಳು.

ಹೀಗಿರುವಾಗ ಒಂದು ದಿನ ಭಂಗಾರಿ ಮುಂಬ್ಯಯಿಂದ ತಿರುಗಿ ಒಂದು ಬಿಟ್ಟಿತ್ತು. ಅವಳ ಮೈನೇಲಿನ ಬಿಟ್ಟಿಗಳು ಬದಲಾಗಿದ್ದವು. ಮುಖದ ಮೇಲೆ ಕೊಂತ ಇರಲಿಲ್ಲ. ಸಂಹಾನು ಒಗೆದವಳೆ ಒಂದೇ ಸನಸೆ ನೆರಳೆಲು ಪ್ರಾರಂಭಿಸಿದಳು. ಅಣ್ಣನು ಅವಳು ಮುಂಬ್ಯರುಲ್ಲಿ ಪೂರ್ಣಸುಪದಿಲ್ಲವೆಂದು ಹೇಳಿಕಳಿಸಿದ್ದು. ಇನ್ನ ಮುಂಬ್ಯಯಿಂದ ಬರುವ ಭಂಗಾರ ನಿಂತಂತಾಯಿ ತೆಂದು ಪಾರ್ವತಿ ಮರುಗಿದಳು.

ಭಂಗಾರಿಯ ಹೈಯಲ್ಲಿ ಉರಿ. ಸವಿಾವವಿದ್ದ ಉರಿನಿಂದ ಏನೋಡಿಷಿಷಧ ತಂಡ; ಪಾರ್ವತಿ ಕೊಟ್ಟಿರು. ಮೇಲೆಹನ ಅವಳ ಸ್ಥಿತಿ ನೋಡಿ ಕಳವಳಿಸಿಟ್ಟು. ಆದರೆ ಬಳಗಿನ ಕಾರಣ ತಿಳಿದು ಅಸಹ್ಯವೇದನಸೆಯನ್ನು ತಾಳಿದ. ಅವಳ ಮೈನೇಲೆ ವಿಚಿತ್ರ ಗುಳ್ಳೆ ಏಕತೆಡಗಿದವು.

ತನ್ನ ದಡ್ಡ ಮುಳುಗಿಸಿದಳೆಂಬ ಹೀದ ನಾಗಸ್ವನಿಗೆ ಮೊದಲಿನಿಂದಲೂ ಇತ್ತು. ಭಂಗಾರಿ ಉರಿಂದ ಒಂದ ಸ್ವಾದಿ ಕೇಳಿ, ಒಂದು ಸುಜೆ ತನ್ನ ಕೆಲಸಬಿಟ್ಟು, ನೇರವಾಗಿ ಗುಡಿಸಲಿಗೇ ಹೋದ. ಭಂಗಾರಿ ಮತ್ತು ಹುಡುಗರು

ಮನೆಯಲ್ಲಿ ಇದ್ದರು. ಪಾರ್ವತಿ ಉರಲ್ಲಿ ಹೋದವಳು ಇನ್ನಾಣಿ ಬಂದಿರಲ್ಲ. ಭಂಗಾರಿ ಒಲೆಯ ಹತ್ತಿರ ಕುಳಿತಿದ್ದಾರು. ಅವಳ ಎದುರಿಗೇ ಒಂದು ಚಿನ್ಹಣಿ ಉರಿಯುತ್ತಿತ್ತು. ಭಂಗಾರಿ ಯಾವ ಸ್ತುತಿಯಲ್ಲಿ ಇರುವಳಿಂಬುದನ್ನು ತಿಳಿಯಾದೆ, ನಾಗಪ್ಪ ಅವಳ ಮೇಲೇರಿ ಹೋದ.

ಅವನನ್ನು ನೋಡಿ ಭಂಗಾರಿ ಚಿಟ್ಟನೆ ಚೀರಿದಳು. ಹುಡುಗರು ಒದರಿದರು. ನಾಗಪ್ಪ ಯಾವುದನ್ನಾಣಿ ಲೇಕ್ಕಿಸಲಿಲ್ಲ. ಅವಳ ವೈಮಂಟಿಲು ಧಾವಿಂದ. ಮುಂಚ್ಯೆಯಲ್ಲಿ ಅನುಭವ ಹೊಂದಿದ ಅವಳಿಗೆ ಇಂಥ ಸನ್ನಿಹೇತು ಗಳೆಲ್ಲಾ ತುಚ್ಛವಾಗಿದ್ದವು. ಅವಳಿಗೆ ಬಹಳ ಅಸಹ್ಯವನಿಸಿತು. ಒಮ್ಮೆಲೇ ಬಂದು ಕೊಳ್ಳಿಯನ್ನು ಹಿಡಿದು, ಅವನ ವೈಮೇಲೆ ಎಸೆದಳು. ನಾಗಪ್ಪ ಶಿಪ್ಪಿಸಿಕೊಂಡ. ಕೇಲಳ್ಳಿ ಒಂಗಂಟಿಸಲಿಗೆ ಉಂಟಿಸಿತ್ತು.

ನಾಗಪ್ಪ ಗಾಬರಿಯಾಗಿ ಹುಡುಗರನ್ನು ಹೋರಿಗೆಳಿದು ತಂದ ಭಂಗಾರಿಗೆ ಎಷ್ಟು ಜಲುಮೆನಾಡಿದರೂ, ಅವಳು ಹೋರಿಗೆ ಬರಲೇ ಇಲ್ಲ. ಬೇಸಗೆಯ ರಾತ್ರಿ. ಅಗ್ನಿ ಬೇಗನೆ ಪ್ರಜ್ಞಲಿತನಾದನು. ಭಂಗಾರಿ ಆ ಉರಿಯಳ್ಳಿಯೇ ಹಾಡಿದಳು, ಕುಳಿದಳು, ನಕ್ಕಳು.

X X X X

ಮೋಹನ ಅಗ್ನಿ ಶಾಂತವಾದ ಮೇಲೆ ಅಲ್ಲಿ ದಾವಿಸಿ ಬಂದ. ಪಾರ್ವತಿ ಒಂದೇ ಸವನೆ ಅಳುತ್ತಿದ್ದಾರು. ಹುಡುಗರ ಅವಸ್ಥೆಯಂತೂ ನೋಡುವ ಹಾಗಿರಲ್ಲ. ಬೂದಿಯನ್ನು ಕೆದರಿದಾಗ ಭಂಗಾರಿ ! ಹಂಜರ ಮುರಿದಿತ್ತು. ಗಿಣಿಯು ಗೋಣಾ ಚೆಲ್ಲಿ ಹೋರಿಗೆ ಬಿಡ್ಡಿತ್ತು!

ಮೋಹನ ಇವನ್ನೆಲ್ಲ ನೋಡಿದನು. ಎಲ್ಲವನ್ನಾಣಿ ತಿಳಿದುಕೊಂಡನು. ಗುಡಿಸಲಲ್ಲಿ ಇರುವ ಜೀವನ ಎಷ್ಟು ಸುಖಿನಾದವ್ಯಾಪ್ತಿ ಎಂದು ಬಯಸಿದ! ಈಗ? ಅವನ ಕಣ್ಣಿಗಳಿಂದ ಹಸಿಗಳು ಉದುರಿದವು. ವೃಧಿ ಮರುಭೂಮಿ ಯಾಗಿತ್ತು. ಯಾವುದರದೂ ಪರಿವೆ ಇರಲಿಲ್ಲ. ಆ ಮರುಭೂಮಿ ಇವನ ಕಂಬಿನಿಗಳನ್ನು ಒಮ್ಮೆಲೇ ನುಂಗಿಬಿಟ್ಟಿತು. ಮೇಲೆ ನಕ್ಷತ್ರ ಎಂದಿನಂತೆ ನಗುತ್ತಲೇ ಇದ್ದವು.



ದೈ ವೇ ಚಿಕ್ಕೆ

(ಶ್ರೀಮತಿ ಪರ್ವತಾ ಕಲ್ಯಾಣವು, ಸಂಪಾದಕಿ “ಸರಸ್ವತಿ” ಬಂಗಳೂರು)

ಪಾಪ! ಅರಫಳಿಗೆ ಕೂಡ ಕಣ್ಣ ಮುಚ್ಚಲಿಲ್ಲ ಶ್ರೀಧರ—ರೋಗಗ್ರಸ್ತ ನಾಗಿ ಜೀವ ಮರಣಗಳ ಮಧ್ಯ ತೊಗಾಡುತ್ತಿದ್ದ ತನ್ನ ಮುದ್ದು ಮಗ ಹರಿ ಎನ್ನ ತೊಡೆಯು ಮೇಲಿ ಮಲಗಿಸಿಕೊಂಡು “ಈ ರಾತ್ರಿ ಒಳ್ಳೇ ರಾತ್ರಿಯಾಗಿ ಕಳೆಯುಬೇಕಲ್ಲ . . . ಜ್ವರದ ಹೇಗವೇನೋ ಬಹಳವಾಗಿದೆ. ನಾಳಿ ಬೆಳಿಗ್ಗೆ ನನ್ನ ಪತ್ತಿ ಕವಲೆಯು ಉರಿಸಿಂದ ಬರುವವರಿಗಾದರೂ ಬದುಕಿರುವನೋ ಇಲ್ಲವೋ—ಕಾಣಿಸಲ್ಲ—ಕ್ಷತ್ರರಾ!” ಎಂದು ಕಣ್ಣಿರು ಸುರಿಸುತ್ತಾ ಹಂಬಲಸು ತಿದ್ದನು. ಪಕ್ಷದಲ್ಲೇ ಕೂತಿದ್ದ ಅವನ ತಾಯಿ ವೆಂಕವ್ಯ “ಮೊದಲೇ ನನಗೆ ಗೆಂಟಿತ್ತೆಪ್ಪಾ—ಶ್ರೀಧರಾ! ತಾಯಿನ್ನಾಗಲಿದ ಮಗುವನ್ನು ದಿನ ತಾನೇ ಬದು ಕೀತು! ನಾನಾಗಲೇ ಹೇಳಿದೆನಲ್ಲ, ಹೇಳಿದೆಯಾ ನನ್ನ ಮಾತನ್ನು, ಹರಸಾಧಿ ಸಿದೆ, ನಾಳಿ ಬೆಳಿಗ್ಗೆ ಅವರವ್ಯ ಬರುವವರಿಗಾದರೂ ಈ ಮಗನ ಜೀವ ಸಹಿತ ಕಾವಾಡಿದರೆ ಒಳ್ಳೇದು” ಎಂದದ್ದು ಅವನದೊಲ್ಲಿ ಕ್ಷಟೀಯಿಂದ ತಿವಿ ಯುವ ಹಾಗಿದ್ದಿತ್ತು. ಅವನ ಮನೋರ್ಜವಿಯ ಮುಂದೆ ಹಿಂದೆ ನಡೆದ ವಿಷಯಗಳೆಲ್ಲಾ ಬಂದೊಂದಾಗಿ ತೋರಿ ಮರೆಯಾದವು.

ಶ್ರೀಧರನಿಗೆ ಮುದುವೆಯಾದ ನಾಲ್ಕನೇಯ ದಿನವೇ ಅವನ ಮಾವನಾದ ಹೀತಾಪತಿರಾಯರು ಅವನನ್ನು ಕರೆದು ಗೆಟ್ಟಾಗಿ, “ನೀನು ಕೆಲಸ ಬಿಟ್ಟು ನವುಗ್ಗುರಿಗೆ ಬಂದು ಬಿಡು. ಸುಖವಾಗಿರಬಹುದು ನಮ್ಮ ವನೆಯಲ್ಲಿ” ಅಂದರು. ಅವರೊಬ್ಬ ನಿವೃತ್ತಿ ಜಿಲ್ಲಾಧಿಕಾರಿಗಳು. ತಾವು ಶ್ರೀಮಂತರೆಂಬ ಗರ್ವದಿಂದಲೇ ಅವರು ಹಾಗಂದದ್ದು. ಅದರೆ ಶ್ರೀಧರನಿಗೆ ಆ ಸಲಹೆಯು ಸ್ವಲ್ಪವೂ ಒಟ್ಟಿತ್ತಾಗಿಲ್ಲ. ಶಿವಮಗ್ಗಿಯಲ್ಲಿ ತಾಲೀಕ್ಕು ಕಚ್ಚೇರಿಯಲ್ಲಿ ಅವನಿಗೆ ಮುನ್ನತ್ತೇ ರೂಪಾಯಿ ಸಂಬಳವಾದರೂ ಕೂಡ ಅದನ್ನು ಬಿಟ್ಟು ಮಾನನ ಮನೆಯೇ ಗತಿಯಿಂದು ವೈಸೂರಿಗೆ ಹೋಗಲು ಅವನಿಗಷ್ಟವಿಲ್ಲ. ತಾನೊಬ್ಬನೇ ಇದ್ದರೆ ನಿನೋ ಅನ್ನಬಹುದು. ವೃದ್ಧರಾದ ತಾಯಿ ತಂದೆಯಾಗಿ ರಸ್ಸಿ ಸಬೇಕಾದ ಹೊರೆ ಇನನದಾಗಿರುವಾಗ ಅನನು ಸಮುದ್ರಸುವುದು ಹೇಗೆ? ಆದ್ದರಿಂದ ಅವನು ಒಪ್ಪಲಿಲ್ಲ.

ಇದರಿಂದ ಬೇಸರಗೊಂಡ ಮಾನವಿಗೆ ಸಿಟ್ಟು ಬಂದದ್ದೀನೂ ಅಕ್ಷಯ ವಿಲ್ಲ. ಆ ಸಿಟ್ಟಿನಿಂದವರು ಒಹಳ ದಿನಗಳು ಮಗಳನ್ನು ಗಂಡನ ಮನೆಗೆ ಕಳುಹಿಸದ ತನೆಷ್ಠಿದನೆಯೇ ಇಟ್ಟಿಕೊಂಡಿದ್ದರು. ಆದರೆ ಕಮಲೀಯಾ ದರೋ ಗಂಡನ ಧ್ಯಾನದಲ್ಲೇ ಮಗ್ನಾಗಿ ಕೃತವಾಗುತ್ತಿರುವುದನ್ನು ಇಂಡು, “ಗಂಡನ ಮನೆಗೆ ಹೋಗಿ ಕಷ್ಟಪಟ್ಟಿರೆ ಆಗ ತನ್ನಷ್ಟುಕ್ಕೆ ತಾನೇ ಇಲ್ಲಿ ಓಡಿ ಬರುತ್ತಾಳೆ” ಎಂದುಕೊಂಡು ಅವಳನ್ನು ಶಿವಮಗ್ಗಿಗೆ ಕಳುಹಿಸಿದನು.

ಶಿವಮಗ್ಗಿಗೆ ಬಂದ ಕಮಲೀಯು ಅತ್ಯ ಮಾವ ಗಂಡ ಇವರಿಚ್ಛಾನುಸಾರ ನಡೆದು ಅವರ ಪ್ರೀತಿ ವಿಶ್ವಾಸವನ್ನು ಗೌರವವನ್ನು ಪಡೆದಳು. ಅವಳು ಗಂಡನ ಮನೆಗೆ ಬಂದ ವೇಲೆ ವೈಸೂರಿನಲ್ಲಿ ಬಂದಿರುವಂತೆ ತಂದೆ ಅವಳಿಗೆಷ್ಟೇ ಕಾಗದ ಬರೆದನು. ಗಂಡನನ್ನು ಬಿಟ್ಟಿರಲು ಕಮಲೀಯು ನನ್ನೊಪ್ಪ ಲಿಲ್ಲ. ಮಾವನೆನಿಸಿಕೊಂಡವನೇಬ್ಬನು ತನಗಿರುವನೆಂಬುದನ್ನೇ ಶ್ರೀಧರನು ಮರಿತು ಬಿಟ್ಟನು. ಹೀಗೆ ಏಳು ನಷ್ಟಗಳು ಕಳಿದು ಹೋದವು. ಕಮಲೀಗೆ ಸುಬ್ಬ, ಶಾಮು, ಮಾಲತಿಯೆಂಬ ಮಾವರು ಮಕ್ಕಳಾದರು. ಕೊನೇ ಮಾಗು ವಾದ ಮಾಲತಿ ಹಯ್ಯಿದ ನಂತರ ಸಿತಾಪತ್ತಿರಾಯಿರು ಮಗಳಿಗೆ ಈ ರಿತಿಯಾದ ಕಾಗದಪೋಂಡನ್ನು ಬರೆದರು. ಅದರಲ್ಲಿನ ಪ್ರತಿಯೊಂದಕ್ಕೂರವೂ ಕಾರಸಾರ ವಾಗಿದ್ದಿತು. “ಈ ಕಾರಾದವನ್ನು ಕಂಡ ಕೂಡಲೇ ಮಕ್ಕಳನ್ನೆಲ್ಲಾ ಕರೆದು ಕೊಂಡು ಹೊರಟು ಬೊ. ಇಲ್ಲಿದ್ದುಕೊಂಡು ಸುಖವಾಗಿ ಸಿನಿರಬೇಕೆಂಬ ಉದ್ದೇಶದಿಂದಲೇ ಈ ಕಾಗದವನ್ನು ಬರೆದಿದ್ದೇನೆ. ರೈಲು ಚಾರ್ಜಿಗೆಂದು ಇಪ್ಪತ್ತು ರೂಪಾಯಿಗಳನ್ನು ಕಳುಹಿಸಿದ್ದೇನೆ. ಅಂದಿನ ಟಪಾಲಿನಲ್ಲಿಯೇ ಕಮಲೀಯು, “ಈಗ ಬರುವುದು ಸಾಧ್ಯವಿಲ್ಲ” ಎಂದು ಕಾಗದ ಬರೆದಳು. ಮಗಳ ಕಾಗದವನ್ನು ನೋಡಿದ ರಾಯರ ಸಿಟ್ಟು ನುತ್ತಿವಿಾರಿತ.. ಶ್ರೀಧರನ ಉದ್ಯೋಗವಿದೆಯಲ್ಲಾ ಅದು ದಿವಾನ್ ಗಿರಿಂತಕಾಣತ್ತೆ. ಕಮಲುವಿಗೇ ಇಲ್ಲಿ ಬಂದಿರಲು ಇಪ್ಪವಿಲ್ಲಾಂತಕಾಣತ್ತೆ, ಗಂಡನಿಗೆ ಹೆದರಿಯೇ ಅವಳಿರೀತಿ ಬರೆದಿರಬೇಕು. ಹಾವ! ಮಾರು ಮಕ್ಕಳನ್ನಿಟ್ಟುಕೊಂಡು ಮಾನತ್ತು ರೂಪಾಯಿ ಸಂಬಂಧಲ್ಲಿ ಹೇಗೆ ತಾನೇ ಜೀವನ ನಡೆಸುತ್ತಾರೆಯೋ ಕಾಣಿ. ಸಾಲದ್ದುಕ್ಕೆ ಎರಡು ಮುದಿ ಗೃಧ್ರಗಳು ಬೆರೆ. “ನಾಳೆಯೇ ಹೋಗಿ ಏನಾದರೂ ಪೂಡಿ ಅವಳನ್ನು ಕರೆತ್ತಂದು ಮುಂದಿನ ಕೆಲಸ,” ಎನ್ನತ್ತು ಕಾರಿನಲ್ಲಿಯೇ ವೈಸೂರಿಂದ ಶಿವಮಗ್ಗಿಗೆ ಹೊರಟಿರು.

ಶ್ರೀಧರನ ಮನೆಮುಂದೆ ಬಂದವರು ಮನೆಯೊಳಕ್ಕೆ ಹೋಗದೆ ಬೀದಿ

ಯಲ್ಲೀ ನಿತುಕೆಂಡು, “ಕನಲು” ಎಂದು ಕರೆದರು. ಕವಲು ಆಗ ತಾನೇ ಕೊನೇ ನಗವಾದ ಮಾಲಿಗೆ ಹಾಲು ಕುಡಿಸುತ್ತಿದ್ದಳು. ತಂದೆಯ ಧ್ವನಿಯನ್ನು ಕೇಳಿವನಿಂದೇ ವಾಗುವನ್ನೆತ್ತಿಕೊಂಡು ಬೀದಿಗೆ ಬಂದಳು. ರೋದ್ರೂನ ತಾರ ತಾಷದ್ದು ರಾವುರು, “ಕವಲೂ—ಅದೋ ಕಾರು ನಿಂತಿದೆ, ಹತ್ತು ಅವರಲ್ಲಿ. ಹಂ, ಜಾಗ್ರತೆ” ಎಂದರು. ಕವಲಿಗೆ ಏನುಮಾಡಬೇಕೆಂಬುದೇ ತಿಳಿಯಲ್ಲಿ. ಪಾಪ! ತಂದೆಯ ಕೋಪಕ್ಕೆ ಹೆದರುವುದೇ?—ಗಂಡನ ಕೋಪಕ್ಕೆ ಹೆದರುವುದೇ?—ಇಂಥಹ ಧರ್ಮಸಂಕಟವಾದ ಸ್ಥಿತಿಯಿಂದ ತಪ್ಪಿಸಿ ಕೊಳ್ಳಲು ಮಾರ್ಗ ಕಾಣಿಸಿ ಭರ್ಮಿಸಿ ಸ್ವಲ್ಪ ಹೊತ್ತು ಹಾಗೆಯೇ ನಿಂತಿದ್ದು, ನುತರ ಜೀತರಿಸಿಕೊಂಡವಳಾಗಿ, “ಅವರನ್ನು ಕೇಳಿದೆಯೇ” ಎಂದು ಧೈಯರು ವಾಗಿ ಕೇಳಿಬಿಟ್ಟು, ಮೆಲ್ಲಿಗೆ ಒಳಗೆಹೋಗುವಾರಂಭಿಸಿದಳು. ಅಷ್ಟರಲ್ಲೀ ಸಿದ್ಧಾಪತಿರಾವುರು ಅವಕ ಕೃಗಳನ್ನು ಬಲವಾಗಿ ಹಿಡಿದುಕೊಂಡು, ದರದರ ಎಳೆದುಕೊಂಡುಹೋಗಿ, ಬೀದಿಲಿ ನಿಂತಿದ್ದ ಕಾರಿನಲ್ಲಿ ತಲ್ಲಿ, ತಾವೂ ಹತ್ತಿ ಕುಳಿತರು.

ತೀರಿದರನು ಆಗತಾನೇ ಮಾರ್ಕಟ್‌ನಿಂದ ಹಿಂತಿರುಗಿ ಬರುತ್ತಿದ್ದವನು ಬಾಗಿಲಲ್ಲಿ ವೋಟಾರು ನಿಂತಿರುವುದನ್ನು ಕಂಡು ಬೇಗಬೇಗ ಬಂದನು. ವೋಟಾರಿನಲ್ಲಿ ಮಾನ ಸಿದ್ಧಾಪತಿರಾವುರೂ ಕವಲಿಯೂ ಕುಳಿತ್ತಿದ್ದರು. ಇದನ್ನು ಕಂಡ ಅವನ ಕೋಪವು ನಿತಿನಿಂದಿರು ದೇಹವೆಲ್ಲಾ ಉರಿಯಲಾರಂಭಿಸಿತು. “ಕವಲೂ! ಇಷ್ಟ ಧೈಯರುಬಂತೇ ನಿನಗೆ—ಇರಲಿ ಚೆನ್ನಾಯಿತು. ನಾನು ನಾನೆಯಲ್ಲಿಲ್ಲದ ಸಮಯದಲ್ಲಿ ಕಳ್ಳತನದಿಂದ ತಂದೆಯೊಡನೆ ಹೋಗಿ ಬೇಕಾದರೆ ನಿನ್ನ ಧೈಯರುಖ್ಯಾತಿಯಾಗಿದೆಯೇ ಕು? ನಾನರಿಯದಂತೆ ನಿವ್ಯಾಪ್ತಿಗೆ ಕಾಗದ ಬರೆದು ಕರೆಸಿದೆಯೇನೋ—ಅಲ್ಲವೇ? ಸರಿ—ಇನ್ನು ನಿವ್ಯಾಪ್ತಿನ ಮನೆಲೇ ಸುಖವಾಗಿರು”—ಎಂದು ಹಲ್ಲಿಗಳನ್ನು ಕಡಿಯುತ್ತ ಕೋಪಾವೇಶದಿಂದ ಆಡಿದನು. ಇದನ್ನು ಕೇಳಿದ ಸಿದ್ಧಾಪತಿರಾವುರು, “ನಾಲಗೆಯನ್ನು ಬಿಗಿಂಡಿದು ಮಾತಾಡು. ಮಹಾತ್ಮೀಮಂತನಂತೆ ಹೆಂಡತಿಯನ್ನು ಗದರಿಸಲು ಬಂದೆಬುಲ್ಲವೇ—ನೀನು ಸಾಮಾನ್ಯ ಗುಮಾಸ್ತ. ಮೂವತ್ತು ರೂಪಾರ್ಯಿ ಸಂಝಾದನೆ ಮಾಡುವ ಗುಮಾಸ್ತ—ಕವಲುವನ್ನು ನನ್ನ ಮನೆಯಲ್ಲೇ ಇಟ್ಟು ಕೊಳ್ಳಲು ನನ್ನಿಂದಾಗಿದೆಣಿಸಿದ್ದೀರೂ? ನಿನ್ನಂತೆ ನಾನು ದಟ್ಟದರಿದ್ರನೇನು? ಇವಕ ಮೈಮೇಲಿನ ಒಡನೆಯನ್ನು ಕೂಡ ಮಾರಿಕೊಂಡೂ ತಿಂದಿದೀ ಯಲ್ಲ” ಎಂದು ಕೋಪದಿಂಬ ಕೇಳಿದರು. ಈ ಮಾತುಗಳು ಶ್ರೀಧರನ

ಮನದಲ್ಲಿ ಕಲ್ಯಾಂಡಂತೆ ಸೆಟ್ಟಿವು. ಶುಟ್ಟಿಂಬಿನಿರ್ವಾಹಮಾಡಲು ಬರುವ ವರನಾನ ಸಾಲದೆ ಕಮಲೆಯ ಒಡನೆಗಳಲ್ಲಿ ಕೆಲವನ್ನು ಮಾರಿದ್ದನು. ಅದ್ದರಿಂದ ಮಾವನಾಡಿದ ಮಾತುಗಳು ಅವನ ಮನಸ್ಸಿನಲ್ಲಿ ಸಿಟ್ಟಿನಲೆಗಳನ್ನೇ ಎಬ್ಬಿಸಿತು. ಅವನ ಸಿಟ್ಟಿಲ್ಲ ಕಮಲೆಯ ಪೇಳೆಯೇ ಇದ್ದದ್ದರಿಂದ ಅವಳ ಕಡೆ ತಿರುಗಿ, “ಕಮಲು ಎಲ್ಲ ವಿಷಯಗಳನ್ನೂ ನಿಮ್ಮಪ್ರಸಿಗೆ ಹಾರ ಒಪ್ಪಿಸಿದೆಯೇನೋ ಅಲ್ಲವೇ! ನಿನ್ನ ಒಡನೆಯೇ ನಿನಗೆ ಹೆಚ್ಚಾಯಿತಲ್ಲವೇ?—ಇದಲ್ಲಿ” ಎನ್ನತ್ತಿರುವಾಗ ಅವಳ ಸೊಂಟದಲ್ಲಿದ್ದ ಮಗುವಿನ ಇಡೆ ಅವನ ದೃಷ್ಟಿ ಹೋಯಿತು. ಮಗುವನ್ನು ಎಳೆದುಕೊಂಡು, “ನನ್ನ ಮಗುವನ್ನು ಎಲ್ಲಿಗೆ ಕರೆದುಕೊಂಡು ಹೋಗುವೆ. ನಿನು ಜೀಜಾದರಿ ಎಲ್ಲಾದರೂ ತೊಲಗು” ಎನ್ನತ್ತೆ ಮಗುವಿನೇಂದನೆ ಮನೆಯೋಳಗೆ ಹೋರಟಿಹೋದನು. ಇದನ್ನು ಶಂಡ ಕಮಲು, “ಅಯ್ಯೋ! ಅಪ್ಪಾ! ನಿವೈಳಡನೆ ನಾನು ಬರೊಲ್ಲಾಪ್ಪಾ—” ಎಂದು ಶ್ರುತಾಪಿಸುತ್ತು ಕಾರಿನಿಂದಿಳಿಯಲುದ್ದುಕ್ಕೆಳಾದಳು. ಅಪ್ಪರಲ್ಲಿ ಸೀತಾ ಪತಿರಾಯರು ದೈವರನನ್ನು ನೋಡಿ, “ಖರಿಂ! ಬಿಡು ಜೀಗ ಕಾರನ್ನ—” ಎನಲು ಕಾರು ಮುಂದಕ್ಕೆ ಹೋರಟೇ ಹೋಯಿತು ವೇಗವಾಗಿ—ಕಾರು ಹೋರಟಿಹೋದ ಸ್ವಲ್ಪ ಹೂತಿಗಲ್ಲಾ ತಾನು ನಡೆದುಕೊಂಡದ್ದ ಸರಿಯಲ್ಲಿ ವೆಂಬುದು ಶ್ರೀಧರನಿಗೆ ತಿಳಿಯಿತು. ಕಮಲುವಿನ ವಿಷಯದಲ್ಲಿ ತಾನು ಹೊಂದಿದ್ದ ಅಭಿಪ್ರಾಯವು ತಪ್ಪೆಂಬಿದನ್ನರಿತನು. ಅವನ ತಾಯಿ ಆಗ ಅಲ್ಲಿ ಬಂದು, “ಪಾವ! ಕಮಲು ಏನೂ ಅರಿಯದವಳು. ಯಾರೋ ಕರೆದಂತಾಯಿತೆಂದು ಬೀದಿಗೆ ಬಂದವಳನ್ನು ಆ ಬ್ರಹ್ಮಣ ದರದರನೆ ಎಳಿದುಕೊಂಡು ಹೋಗಿ ಕಾರಿನೋಳಗೆ ತಲ್ಲಿದ. ಅದಕ್ಕೆ, ವಾವ ಅವಳೇನು ನಾಡಿಯಾಳು—ಅವಳ ಮೇಲೆ ಸಿಟ್ಟಾಡರೆ! ವಿಷಯ ತಿಳಿಯದೆ ಮಗುವನ್ನು ಕಿತ್ತುಕೊಂಡು ಬಂದೆಯಲ್ಲ . . . ಪಾವ! ಆ ಹುಡುಗಿಯ ವಂಸಸ್ಪ ಎಷ್ಟು ನೋಂದಿತೋ? ಮಗುವನ್ನೂ ತಾಯನ್ನೂ ಅಗಲಸುಪ್ರದು ನಾಹಾಪಾವವಲ್ಲವೇನೋ—ಮಗು” ಎಂದು ತಾಯಿ ಪ್ರೀತಿಮಾತುಗಳಿಂದ ಹೇಳುವಾಗ ಇವನ ಕಣ್ಣಗಳಲ್ಲಿ ನೀರು ತುಂಬಿತು.

X X X X

ಮೇಲಿನ ಸಂಭವವು ನಡೆದ ನಂತರ ಶ್ರೀಧರನು ಕಮಲೆಗಳ್ಲೋ ಕಾಗದ ಗಳನ್ನು ಬರೆದನು. ಆದರೆ ಕಾಗದಗಳೊಂದೂ ಅವಳ ಕೃಗೆ ಸಿಕ್ಕಿದ ಹಾಗೆ ತಂಡೆಯು ಅಲ್ಲಿಂದಲೇ ಹಿಂತಿರುಗಿಸಿ ಬಿಡುತ್ತಿದ್ದರು. ಬಂದು ವಷ್ಟ ಕಳೆಯಿತು, ಈ ಮಧ್ಯ—ಬಂದು ದಿನ ಇದ್ದಕ್ಕಿದ್ದ ಹಾಗೆ ಶಾಮುವಿಗೆ ಜ್ಞರ

ಬಂದು ಹತ್ತು ದಿನಗಳೇ, ಕಳಿದಾಗ್ಯೈ ಕಡನೆಯಾಗದೆ ಇರಲು ಡಾಕ್ಟರು ಪರೀಕ್ಷೆವಾಡಿ ನೋಡಿ, ‘ಮಗುವಿನ ತಾಯಿಯನ್ನು ಬೇಗ ಕರಿಸಿ ಸಾರ್, ಇಲ್ಲದಿದ್ದರೆ ಮಗು ಉಳಿಯುವುದು ಕಷ್ಟ’ ಎಂದು ಎಚ್ಚರಿಸಿ ಹೋದರು.

ಈಮಲೆಗೆ ಸುಮ್ಮನೆ ಬರೆಯಾವುದರಿಂದ ಪ್ರಯೋಜನವಿಲ್ಲವೆಂದು ಶ್ರೀಧರನು ಚಿಂತಿಸುತ್ತಿದ್ದಾಗ ಅವನ ತಾಯಿಗೇಂದು ಯೋಳಣನೆ ಹೊಳೆಯಿತು. ವಕ್ಕದ ಮನೆ ಸೀತಮ್ಮನವರು ರಾತ್ರಿ ರೈಲಿನಲ್ಲಿ ವೈಸ್ಕೂರಿಗೆ ಹೋಗುತ್ತಾರಂತೆ. ಅವರ ಕೈಲೊಂದು ಕಾಗದ ಬರೆದು ಕಳುಹಿಸಿದರೆ ಆಕೆ ಕಮಲುನನ್ನೇ ಕಂಡು ಕಾಗದವನ್ನು ಕೊಟ್ಟು ವಿಷಯವನ್ನು ತಿಳಿಸುವಳು ಎನಲು, ಸರಿಯಾದ ಸಲಹೆಯೆಂದು ಶ್ರೀಧರನಿಗೆ ಕಂಡುಬಂದದ್ದರಿಂದ ಕೊಡಲೇ ಕಮಲುವಿಗೇಂದು ಕಾಗದ ಬರೆದು ಸೀತಮ್ಮನವರ ಕೈಲ ಕೊಟ್ಟು ಕಳುಹಿಸಿದನು. ಎರಡು ಮೂರು ದಿನಗಳು ಕಳಿದ ನಂತರ ಶ್ರೀಧರನಿಗೆ ಕಮಲೆಯಿಂದೊಂದು ಕಾಗದ ಬಂತು. “ನಿಂತೆ ನನ್ನನ್ನು ನಿರಾಕರಿಸಿದ್ದೀರೆಂದನಿಸಿ ಕೊರಗುತ್ತದ್ದು ನನಗೆ ನಿಂತೆ ಪ್ರೀತಿಯಿಂದ ಬರೆದಿರುವ ಕಾಗದವನ್ನು ನೋಡಿ ಉಂಟಾದ ಆನಂದವು ಅಷ್ಟಿಷ್ಟಲಿ. ಇನ್ನಿಲ್ಲಿ ಅರೆಷಾಗಿ ಕೂಡ ಇರಲಾರೆ. ನನ್ನ ಕಂದ ಜ್ಞರದಿಂದ ನರಳುತ್ತಿರುವಾಗ ನನಗಿಲ್ಲೇನು ಕೆಲಸ. ಆಗಲೇ ಬರೆಯದೆ ಸುಮ್ಮನಿದ್ದಿರಲ್ಲ. ಮಗು ಎಷ್ಟು ವೇಚಾಡಿತ್ತೇ. ನಮ್ಮಪ್ಪನನ್ನು ಕೇಳಿದೆಯೇ ಯಾರ ನಾಳುದರೂ ಟಿಕೆಟ್ ತೆಗೆದುಕೊಡ ಹೇಳಿ ನಾಳಿ ರೈಲಿನಲ್ಲಿ ಹೊರಟಿಬಿಡುತ್ತೇನೆ. ರೈಲು ಹತ್ತಿದೊಡನೆಯೇ ತಂತಿ ಕೊಡಹೇಳುತ್ತೇನೆ. ದಯವಿಟ್ಟು ಸ್ವೇಷನಿಗೆ ಬಂದು ಕರೆದುಕೊಂಡು ಹೋಗಬೇಕಾಗಿ ಪ್ರಾರ್ಥಿಸಿಕೊಳ್ಳುತ್ತೇನೆ. ಸ್ವೇಷ ನಿಗೆ ಬರದೇ ಇರಬೇಡಿ”.

ಈ ಕಾಗದದಲ್ಲಿ ಸೂಚಿಸಿದಂತೆಯೇ ಕಮಲು ಮಾರನೆಯ ದಿನ ರಾತ್ರಿ ರೈಲಿನಲ್ಲಿ ತಿವಮಗ್ಗಿಗೆ ಹೊರಟಿಳು. ಹೊರಟಿಂದನೆಯೇ ಶ್ರೀಧರನಿಗೆ ತಂತಿ ಕೊಡಿಸಿದಳು ಮಾರನೆಯ ದಿನ ಸ್ವೇಷನ್ನಿಗೆ ಬರಹಿತೇ. ಈ ತಂತಿ ತಲಹಿದ್ದ ರಿಂದಲೇ “ಬೆಳಗಾಗುವ ವರೆಗೂ ಮಗು ಬದುಕಿರಬೇಕಳ್ಲ” ಎಂದು ಈ ಕಥೆಯು ಆರಂಭದಲ್ಲಿ ಹೇಳಿದಂತೆ ಅವನು ದೇವರನ್ನು ಪ್ರಾರ್ಥಿಸುತ್ತಿದ್ದನು.

ಫಂಟಿ ಇದು ಹೊಡೆಯುತ್ತಲೂ ವೆಂಕಮ್ಮನು, “ಮಗೂ! ಹೋತ್ತಾಯಿತು. ಏಳು. ಮಗುವನ್ನು ನಾನು ನೋಡಿಕೊಳ್ಳುತ್ತೇನೆ. ಒಂದು ಜಟಿ ಮಾಡಿಕೊಂಡು ಸ್ವೇಷನ್ನಿಗೆ ಹೋಗಿ ಕಮಲುನನ್ನು ಕರಿಯಿಕೊಂಡು ಬಾಷ್ಟು. ಹೋಗು. ಏಳು ಬೇಗು” ಎಂದು ಅವಸರಪಡಿಸಿದಳು.

ತಾಯಿಯ ಮಾತನ್ನು ಕೇಳಿ ನಿದ್ರಿಸುತ್ತಿದ್ದ ಶ್ರೀಧರನು ಏಳಲು, ಅವನ ಜೊತೆಯಲ್ಲೇ ಮಾಲತಿ, ಸುಬ್ಬಿ ಇಬ್ಬರೂ ಎಚ್ಚರಗೊಂಡು, “ಅಪವ್ಯ—ನಾನು, ನಾನು— ಅವುನನ್ನು ನಾನು ಮುಂಚೆ ನೋಡಬೇಕು— ನಾನು ಮುಂಚೆ ನೋಡಬೇಕು” ಎಂದು ಕೂಡ ಹೊರಡಲು ಸಿದ್ಧರೂದರು. ಶ್ರೀಧರನ ಕಣ್ಣಿನಲ್ಲಿ ನೀರು ತುಂಬಿತು. “ಹಾವ—ನವೃಂತೆಯೇ ಅಲ್ಲವೇ ಮಕ್ಕಳಿಗೂ ಕವಲೆಯನ್ನು ಕಾಣಲು ಕುತೂಹಲವಿದ್ದೀತು. ತಾಯಿಯನ್ನು ಗೆಲಿದ ಮಕ್ಕಳಿಗೆ ತಾಯಿನ್ನು ಕಾಣುವ ಅತುರ—ಹಾವ—“ಅಂದುಕೊಂಡು ಅವರನ್ನು ಸಂಗದ ಕರಿದು ಕೊಂಡು ಸೈತಸ್ಯಿಗೆ ಹೊರಟಿನು—ಸೈತಸ್ಯಿಗೆ ಗಾಡಿ ಬರುವುದಕ್ಕೆ ಅರ್ಥ ಫುಂಟಿ ವೊದಲೇ ತಲಹಿ, ಅಲ್ಲೇ ಒಂದು ಕಡೆ ಮಕ್ಕಳಿಗೂಡನೆ ಕುಳಿತ್ತಿದ್ದನು. ಸುಬ್ಬಿ, ಮಾಲತಿ ಇಬ್ಬರೂ ಪ್ರತ್ಯೇಗಳ ಸುರಿಮಳೆಯನ್ನೇ ಸುರಿಸಿ ಶ್ರೀಧರನನ್ನು. ಮುಳುಗಿಸಿದರು. “ಅವ್ಯಾ ನನಗೇ ಚಾಕಲಟ್ಟು ಹೆವ್ವರ್ ಮೆಂಟ್ ತರುತ್ತು ಖಲ್ಲವೇನವ್ವೆ—ಸೆಂಬ ಲಾಯಿಕ್ ಬೊಂಬೆ ತರ್ಕಾಲ್ಲಿವೇನವ್ವೆ—ಹೇಳವ್— ತಂದರೆ ಇಟ್ಟಿಕೊಂಡು ಆಡ್ರೈನ್ಸೆ” ಅಂದಳು ಮಾಲತಿ. “ನಿನಗೇಕೆ ಬೊಂಬೆ— ಮನೆಯಲ್ಲಿ ಅಷ್ಟ್ಯಾಂಡಿದೆಯಲ್ಲ—ನನಗೇ ಅವ್ಯಾ ತರುವುದೆಲ್ಲಾ” ಅಂದ ಸುಬ್ಬಿ --ಇಂತಹ ನೂರಾರು ಪ್ರತ್ಯೇಗಳು.

ಶ್ರೀಧರನು ಈ ಪ್ರತ್ಯೇಗಳಿಗೆಲ್ಲಾ ತಾಳೈಯಿಂದ ಉತ್ತರಕೊಡುತ್ತಿದ್ದನು: ಇದ್ದಕ್ಕಿದ್ದ ಹಾಗೆ ಸೈತಸ್ಯಿನಲ್ಲಿ ಜನರು ಗುಂಪುಗುಂಪಾಗಿ ನಿಂತುಕೊಂಡು ಮಾತನಾಡುತ್ತಿದ್ದರು. ಶ್ರೀಧರನ ಮನವು ಆ ಕಡೆ ಹೋಯಿತು—ರೈಲು ಕಂಬಿಟ್ಪು ಉರಳಿತಂತೆ ಎನ್ನನ ಸುದ್ದಿಯು ಶ್ರೀಧರನನ್ನು ಗಾಬರಿಗೊಳಿಸಿತು. “ಅಯ್ಯಾಯ್ಯೋ” ಎಂದು ಪ್ರಲಾಪಿಸುತ್ತ ಸೈತಸ್ಯಾ ಮಾಸ್ಟರ್ ಕೊರಡಿಗೆ ಹೋಗಿ ಉನ್ನತನಂತೆ “ವಿನುಸಾರಾ! ನಿಜವೇ ರೈಲು ಬಿದ್ದದ್ದು—ಎಲ್ಲಿ ಬಿತ್ತು ಸಂರಾ— ಒಳಗಿದ್ದವರ ಗತಿಯೇನು? ಎಲ್ಲರೂ ಸತ್ತುಹೋಡರೇ? ಬದುಕಿರುವವರು ಯಾರಾದರೂ ಇರುವರೇ?” ಎಂದು ಆತುರದಿಂದ ಕೇಳಿದನು. ಅವನಂತೆಯೇ ಆ ಕೋಣೆಯ ತುಂಬ ತುಂಬಿದ್ದವರೂ ಪ್ರತ್ಯೇಗಳ ಮೇಲೆ ಪ್ರತ್ಯೇಗಳನ್ನು ಕೇಳುತ್ತಿದ್ದರು. ಆದರೆ ಆಗ ಸೈತಸ್ಯಾ ಮಾಸ್ಟರಿಗೆ ಯಾವ ವಿವರವೂ ತಿಳಿಯದೆ ಇದ್ದುದರಿಂದ, “ಸ್ವಲ್ಪ ಶಾಂತಪಾಗಿರಿ. ಎಲ್ಲಿ ವಿವರತ್ವದಿಗಿದೆ ಯೆಂಬುದು ಸರಿಯಾಗಿ ತಿಳಿದಿಲ್ಲ. ಮರಣಹೊಂದಿದವರ ವಿವರವೂ ತಿಳಿದಿಲ್ಲ. ಫೋನ್ ಮಾಡಿದ್ದೇನೆ—ಜವಾಬು ಬಂದಿಲ್ಲ” ಎಂದಿಷ್ಟೇ ಉತ್ತರವಿತ್ತರು. ಶ್ರೀಧರನ ತಲೆ ತಿರುಗಿತು. ಹಾಗೆಯೇ ಒಂದು ಬಂಚಿನ ಮೇಲೆ ಗೋಡೆ

ಗೊರಗಿಕೊಂಡು ಕುಳಿತನು—“ಅವ್ವಾ! ಅಮ್ಮೆ ಯಾಕಪ್ಪೆ ಬರಲಿಲ್ಲ? ಎಂದು ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಅವನು ಉತ್ತರಕೊಡಲಲ್ಲ—ಮಕ್ಕಳ ಮಾತು ಅವನ ಕಿವಿಗೆ ಬಿಡ್ಡಿದ್ದ ರಲ್ಲಿವೇ?

ಒಂಭತ್ತು ಗಂಟೆಯ ವೇಳಿಗೆ ಸೈಕೆನ್ ಮಾಸ್ಟಿಗೆ ಸ್ವಲ್ಪ ವಿಷಯಗಳು ತಿಳಿದುಬಂದವು. ರೈಲುಕಂಬಿ ಕಳಚಿದ್ದ ಅರಸಿಕೆರಿಗೆ ಸಮಾಪನೆಂತಲೂ ಅಪಾಯಕೊಳ್ಳಬಾಹ್ಯ ಮಾರುಕಟ್ಟಿಗೆ ಸುನೂರಿಗೆ ಶಿವಮಂಗ್ಗ ಸೈಕೆಸ್ವಿಗೆ ಆ ಪ್ರತ್ಯೇಕ ಗಾಡಿ ತಲವಬಹಂದೆಂದೂ ಹೇಳಿದರು. ಇನ್ನಲ್ಲಿ ಕಾದಿರುಪುದರಿಂದ ಏನೂ ಪ್ರಯೋಜನವಿಲ್ಲವೆಂದುಕೊಂಡು ಶ್ರೀಧರನು ಮಕ್ಕಳನ್ನೆಲ್ಲ ಮನೆಗೆ ಕರೆದುಕೊಂಡು ಹೇರಣಿಸು. ಮನೆಯನ್ನು ತಲಪುತ್ತಲೂ ಬಾಗಿಲಲ್ಲೇ ನಿಂತಿದ್ದ ತಾಯಿಗೆ ಏನು ಉತ್ತರಕೊಡುವುದನ್ನಿರಿಯದ ಶ್ರೀಧರನು ಬಿಕ್ಕಬಿಕ್ಕಿ ಅಳತೊಡಗಿದನು. “ಅಜ್ಞೀ, ಅಮ್ಮೆ ಸತ್ತುಹೋದರಂತೆ” ಎಂದು ಹೇಳಿ ಸುಬ್ಬವೂ ಅಳಲಾರಂಭಿಸಿದ. ವಿಷಯವಿಂಥದೆಂದು ಅರಿತ ವೆಂಕಮ್ಮನು ಬಾಯಿಬಾಯಿ ಬಡಿದುಕೊಂಡು, “ಅಯ್ಯೆಯ್ಯಾ! ಒಂಗಾರದಂಥ ಹುಡುಗಿನ ಬಲಿಕೊಟ್ಟಿವಲ್ಲ—ಮಗೂ... ಏನು ಮಾಡಲವ್ವಾ! ಮಗುವೂ ಸಾಯುವಂತಿರೆಯಲ್ಲ. ನನಗೆ ಬರಬಾರದೇ ಎಲ್ಲರ ಸಾವೂ— ಸಣ್ಣ ಪ್ರಿಯ, ಮಕ್ಕಳಿಗೇ ಬರಬೇಕೇ? ಅಸೆಯಿಂದ ಗಂಡನನ್ನೂ ಮಕ್ಕಳನ್ನೂ ನೋಡೋಣಾಂತ ಬಂದವಳಿಗೆ ಇಂಥಾ ಗತಿಬರಬೇಕೇ?” ಎಂದು ಗೋಳಾಡಿದಳು. ಇಷ್ಟರಲ್ಲೇ ಅಕ್ಕಪಕ್ಕದ ಮನೆಯು ವರೆಲ್ಲ ಬಂದು ಗುಂಪುಕೊಡಿದರು. ಅವರಲ್ಲಿ ಕೆಲವರು, “ಯಾಕೆ ಸುವ್ಯಾಸೆ ಅಳುತ್ತಿರೀ— ವೆಂಕತೇ, — ಮಧ್ಯಾಹ್ನ ಇನ್ನೊಂದು ಬಂಡಿ ಬರುತ್ತಂತ್ತಲ್ಲ— ಅದರಲ್ಲಿ ನಿಮ್ಮ ಸೂಸೆ ಬಂದರೂ ಬರಬಹುದು. ಅಷ್ಟರ ವರಿಗೆ ತಡೆಯು ಬಾರದೇ? ಸತ್ತೇ ಹೋದಳಿಂದು ನಿಮಗೆ ನಿರ್ಧರವಾಗಿ ತಿಳಿಯುವ ಮೊದಲು ಇಷ್ಟು ಗೋಳಾಟವೇಕೇ? ಧೈಯವಾಗಿರಿ— ನಿವ್ಯಾದು ಒಳ್ಳೇ ಮನಸ್ಸು— ದೇವರಿಂದೂ ನಿಮಗಿಂತಹ ಕಷ್ಟವನ್ನು ಕೊಡಲಾರು” ಎಂದು ಧೈಯ ಗೋಳಿಸಿದರು.

ಅದರೆ ಆ ದೇವರ ಮನಸ್ಸಿನಲ್ಲಿರುವುದೇನೆಂಬುದನ್ನು ಬಲ್ಲವರಾರು? ಒಂದು ಕುಂಬಕ್ಕೆ ಕಷ್ಟದ ಮೇಲಿ ಕಷ್ಟವನ್ನು ಕೊಡಬೇಕೆನ್ನುವುದು ಆತನ ಸಂಕಲ್ಪವಾದರೆ ಅದನ್ನು ತಡೆಯುವುದಾರಿಂದ ಸಾಧ್ಯ? ಅಂದು ಮಧ್ಯಾಹ್ನ ಬಂದ ಬೇರೆ ರೈಲನಲ್ಲಿ ಕನುಳೆಯ ಸುಳವೇ ಇಲ್ಲ. ನಿಪತ್ತಿನಿಂದ ಪಾಡಾಡ

ವರೆಲ್ಲರೂ ಬಂದು ಬಿಟ್ಟರೆಂದು ಸ್ನೇಶನ್ ಮಾಸ್ಪರು ಹೇಳಿದರು. ಇದರ ಮೇಲೆ ನಂಬುವಂಥದ್ದೇನಿದೆ? ಆದರೂ ಕೆಲವರು ಸ್ನೇಹಿತರು ರೈಲು ಉಳಿದ ಕಡೆ ಹೋಗಿನೋಡಿ ಬರುವುದು ಒಳ್ಳೆಯದೆಂದು ಸಲಹೆಕೊಡಲು ಶ್ರೀಧರನು ಕೂಡಲೇ ಹೊರಟಿನು. ಅಲ್ಲಿ ಕೆಮಳೆಯಿಲ್ಲ. ಅಲ್ಲಿದ್ದ ರೈಲನಧಿಕಾರಿಗಳು ಹೇಳಿದ್ದರಲ್ಲಿ ವ್ಯತಿ ಹೋಂದಿದವರಲ್ಲಿ ಕೆಲವರು ನೆಲದಲ್ಲೇ ಹಾತು ಹೋದರೆಂದೂ ನೆಲವನ್ನು ಅಗೆದು ಅವರನ್ನು ಹಂಡುಕಿ ತೆಗೆಯಬೇಕೆಂದೂ ತವಗಳು ದೊರೆತನಂತರ ಮನೆಯವರಿಗೆ ಹೇಳಿ ಕಳುಹಿಸಲಾಗುವುದೆಂದೂ ತಿಳಿದು ಬಂದಿತು. “ಹೇಣವನ್ನು ನೋಡುವ ಅಧ್ಯಾತ್ಮ ಕೂಡ ನನಗಿಲ್ಲದೇ ಹೋಯಿತು. ಇದು ನನಗೆ ತಕ್ಕದಂಡನೆಯೇ—ಮಕ್ಕಳನ್ನು ನನ್ನ ತಾಯಿಯ ಉಡಿಯಲ್ಲಿ ಹಾಕಿ ನಾನೆಲ್ಲಾದರೂ ಹೋಗಿ ಪ್ರಾಣ ಬಿಡುವುದೇ ಉತ್ತಮ,” ಎಂದು ಹೇಳಿ ತಿವಮಗ್ಗೆ ಹೋರಟಿನು.

ಕವಲೆಯು ಸತ್ತು ಹೋಗಿರಬೇಕೆಂಬ ದೃಷ್ಟಿ ಸವಾಚಾರವನ್ನು ಕೇಳಿದ ವೆಂಕವ್ಯನೂ ಮಕ್ಕಳೂ ಎಷ್ಟು ನೋಂದರೆಂಬುದನ್ನು ಬಣ್ಣಿಸಲು ಈ ಲೇಖನಿಗೆ ಶಕ್ತಿಸಾಲದು. ಮನೆಗೆ ಬಂದ ಕೂಡಲೇ ಮಲಗಿದ್ದ ಮಗುವಿನ ಸವಿಾಪಕ್ಕೆ ಹೋಗಿ ಮಗುವನ್ನೆತ್ತಿ ತೊಡೆಯ ಮೇಲೆ ಮಲಗಿಸಿಕೊಂಡು, ತಾಯ ಮುಖವನ್ನು ನೋಡುತ್ತು, “ಅವಾಗ್ಯಾ, ಕಮಲು ಇನ್ನು ಇಲ್ಲ. ನವ್ಯನ್ನೇಲ್ಲ ಅನಾಧರನಾಗಿ ಮಾಡಿಬಿಟ್ಟು ಹೋದಳು. ಮಕ್ಕಳನ್ನು ಸಾಕುವ ಹೊರೆ ನಿನ್ನದು” ಎಂದು ದುಃಖಿಸಿದನು. ಆಗ ವೆಂಕವ್ಯ, “ಮಗೂ! ನಡೆದದ್ದು ನಡೆಯಿತು. ಇನ್ನು ದುಃಖಿಸುವುದರಿಂದೇನು ಪ್ರಯೋಜನ? ಮುಂದಾಗಬೇಕಾದ್ದನ್ನು ನೋಡು, ನಿಮ್ಮ ತಂಡಿಗೆ ತಂತಿಕೊಡು” ಎಂದಳು ಪ್ರದ್ವಿಷ್ಠಿ ಹೋಂದಿದವನಾಗಿ ಶ್ರೀಧರನೆದ್ದ ತಾಯಿ ಹೇಳಿದಂತೆ ಬಂಗಳೂರಿನಲ್ಲಿದ್ದ ತಂಡಿಗೆ ತಂತಿ ಕೊಟ್ಟಿನು.

ಮಾರನೆಯ ದಿನ ಬೇಳಿಗ್ಗೆ ತಂಡೆಯ ಬರನನ್ನು ನಿರೀಕ್ಷಿಸುತ್ತು ಶ್ರೀಧರನು ಬಾಗಿಲಲ್ಲಿ ನಿಂತಿದ್ದನು. ದುಃಖ ವಿಚಾರಿಸಲು ಮನೆಗೆ ಅವರಿವರು ಬರುತ್ತು ಹೋಗುತ್ತ ಇದ್ದರು. ಆಗೇಂದು ಜಡಾ೦ ಗಾಡಿ ಶ್ರೀಧರನ ಮನೆಯ ಕಡೆ ಬೇಗ ಬೇಗ ಬರುತ್ತಿದ್ದುದನ್ನು ಕಂಡು ಹಿರಿಯರೊಬ್ಬರು “ಯಜಮಾನರು ಬಂದರು” ಎನಲು, ಕಣ್ಣಿನಲ್ಲಿ ನಿರುತ್ತಂಬಿ ಎಲೆಗ್ಗು ಜಣ್ಣಿನದಿಂದ ನಿಂತಿದ್ದ ಶ್ರೀಧರಗ್ಗೆ ಮಾತುಗಳು ಕಿವಿಗೆ ಬೀಳಲು ಎಚ್ಚತ್ತು ಆ ಕಡೆ ನೋಡಲು, ಗಾಡಿ ಬಂದು ಇನರ ಮನೆ ಬಾಗಿಲಲ್ಲೇ ನಿಂತಿತು. “ಕಮಲು, ಕಮಲು,

ಎಂದೆಲ್ಲರೂ ಒಂದೇ ಸಮನೆ ಆಶ್ಚರ್ಯಾದಿಂದ ಕೂಗಿ ಕೊಂಡರು ಒಂದೇ ಶಾಲ ದಲ್ಲಿ. ಶ್ರೀಧರನು ಕವಲೆಯನ್ನು ಕಂಡನು. ಏನಾಶ್ಚರ್ಯಾ! ಮೃತಿ ಹೊಂದಿದ್ದಾಗಿ ಭಾವಿಸಲ್ಪಟ್ಟಿದ್ದ ಸಾಕಷ್ಟಾ ಕವಲೆಯೇ ಗಾಡಿಯಿಂದಿಳಿದು ಮನೆಯೇಳಣಿಗೆ ಬಂದಳು!

ಇವರ ಗದ್ದಲವನ್ನು ಕೇಳಿದ ವೆಂಕಮೈನು ಆಶ್ಚರ್ಯ ಆನಂದದಿಂದ ಕೂಡಿದವಳಾಗಿ ಒಂದೇ ಉಸಿರಿಗೆ ಧಾವಿಸಿ ಬಂದು ಕವಲುವನನ್ನಲಂಗಿಸಿ ಕೊಂಡು, “ಕವಲೂ, ಬದುಕಿ ಬಂದೆಯಾ! ಭಾಗ್ಯಲಕ್ಷ್ಯ—ನೀನು ಸತ್ತೇ ಹೋಡೆಯೆಂದೆಣಿಸಿದ್ದೆನಲ್ಲಿ! ಹೇಗಮ್ಮಾ ಬದುಕಿ ಬಂದೆ!” ಎಂದು ನೂರಾರು ಪ್ರಶ್ನಗಳನ್ನು ಕೇಳಿದರು. ಸುಬ್ಬಪ್ಪಾ ಪಾಲತಿಯೂ, “ಅಮ್ಮಾ!” ಎನ್ನತ್ತು ಓಡಿ ಬಂದು ತಾಯಿಯನ್ನುಸ್ವಿಕೊಂಡರು. ಶ್ರೀಧರನು ಮನಸ್ಸಿನಲ್ಲಂಟೂ ದ ಉದ್ದೇಗನನ್ನೆಲ್ಲಾ ಅಡಗಿಸಿಕೊಂಡು, “ಕವಲೂ” ಎಂದು ಕೂಗಬೇಕೆಂದು ಕೊಂಡನಾದರೂ ಸಾಧ್ಯವಾಗಲಿಲ್ಲ. ದುಃಖ ಭರದಿಂದ ಗಂಟಲು ಕಟ್ಟಿತು. ಇಷ್ಟರಲ್ಲೇ ಸಮಾಪದಲ್ಲಿದ್ದವರಲ್ಲಿರೂ ಕವಲುವನ್ನು ಬಳಸಿಕೊಂಡರು. ಆದರೆ ಕವಲು ಯಾರೊಂದನೆಯೂ ಮಾತನಾಡದೆ ಜ್ಞರದಿಂದ ನರಳಂತ್ರ ವಾಲಿಗಿದ್ದ ಮಂಗುವಿನ ಬಳಿ ಓಡಿ ಹೋಗಿ ಅದನ್ನೆತ್ತಿ ತೋಡೆಯ ಮೇಲೆ ಮಲಗಿಸಿ ಕೊಂಡು “ಕಣ್ಣಿಡಪ್ಪಾ! ಮುದ್ದುಕಂಡ—ಅಮ್ಮೆ ಬಂದಿದೇನೇ—ನೀಂಡಿಲ್ಲಿ!” ಎಂದು ದುಃಖ ಮತ್ತು ಚಿಂತೆಯಿಂದ ಕೂಡಿದ ಧ್ವನಿಯಲ್ಲಿ ಪ್ರಲಾಪಿಸಿದಳು.

ಇದನ್ನು ಕಂಡ ವೆಂಕಮೈನು, “ಕವಲು! ಮಂಗು ಇನ್ನು ಬದುಕು ವುದು. ಸುವ್ಯಾನಿರಮ್ಮಾ! ತಾಯಿಯನ್ನು ಕಂಡರೆ ವಾಗು ಬದುಕುವುದೆಂದು ಮನ್ನೆ ಡಾಕ್ಟರರೇ ಹೇಳಿದರು. ಚಿಂತಿಸಬೇಡಪ್ಪಾ—ನೀನು ವಿವಕ್ತಿನಿಂದ ಹೇಗೆ ವಾರಾದೆಯೆಂಬುದೇ ನಮಗೆಲ್ಲಾ ಆಶ್ಚರ್ಯವಾಗಿದೆ” ಎನಲು, ಕವಲೇ “ದೇವರ ದಯೆ ಅತ್ತೇ—ನಾನು ಆ ಗಾಡಿಯಲ್ಲಿರಲ್ಲೇ ಇಲ್ಲ” ಎಂದಳು. ಶ್ರೀಧರನ ಆಶ್ಚರ್ಯಾ ಅಷ್ಟಿಷ್ಟಿಲ್ಲ. “ನಿಜವೇ ಕವಲು, ಮೈಲಿನಲ್ಲಿ ತಾನೇ ನೀನು ಹೊರಟಿ?” ಎಂದು ಕೇಳಿದನು. “ಹೊರಟಿದ್ದೇನೋ ಅದೇ ರೀಲು—ನಾನು ತರೀಕರಿಯಲ್ಲೇ ಇಳಿದುಬಿಟ್ಟಿ” ಎನಲು, “ತರೀಕರಿಯಲ್ಲೇ? ಅಲ್ಲೇ ಕಿಳಿಟಿ” ಎಂದು ಶ್ರೀಧರನು ಕೇಳಿದನು.

“ಮೈಸೂರು ಸ್ವೇಷನ್ನಿನಲ್ಲಿ ಟಿಕೆಟ್ ತೆಗೆದುಕೊಟ್ಟಿ ಮನುಷ್ಯ ಶುದ್ಧಕೂಡಿಂತ ಕಾಣಿತ್ತೇ—ತಿವಮಗ್ಗಿಗೆ ಟಿಕೆಟ್ ತೆಗೆದುಕೊಡುಂದೇ ತರೀಕರಿಗೆ ತೆಗೆದುಕೊಟ್ಟಿ ಉಳಿದ ದುಢನ್ನು ಜೀಬಿಗಳಿಬಿಟ್ಟಿ ಹಣಗೆ ಕಾಣಿತ್ತೇ. ನನ

ಗದು ತಿಳಿಯಲೇ ಇಲ್ಲ. ತರೀಕೆರೆ ಸೈಫನ್ ದಾಟಿ ಬೀರೂರಿಗೆ ಬಂದಾಗ ಅಲ್ಲಿನ ಸೈಫನ್ ವಾಸ್ತವ ಟಿಕೆಟ್‌ಪು ನೋಡಿ, “ತರೀಕೆರೆ ವರಿಗೆ ಟಿಕೆಟ್‌ಪು ತೆಗೆದುಕೊಂಡು ಬೀರೂರಿಗೇಕೆ ಬಂದೆ” ಎಂದು ಗದರಿಸಿ ನನ್ನನ್ನ ಅಲ್ಲಿಯೇ ಇಳಿಸಿಬಿಟ್ಟಿರು” ಎಂದಳು ಕವುಲೆ.

“ಆಮೇಲೆ ಹೇಗೆ ಬಂದೆ?” ಎಂದು ಶ್ರೀಧರನು ಕೇಳಿದನು.

“ಕೈಯಲ್ಲಿ ದುಡ್ಡಿಲ್ಲ. ಏನು ವಾಡುವುದು? ಬೀರೂರಿನಲ್ಲಿ ಒಂದು ದಿನ ಇದ್ದ ಗುರುತಿದ್ದವರಿಂದ ಐದು ರಾವಾಯಿ ಸಾಲ ತೆಗೆದುಕೊಂಡು ಇಲ್ಲಿ ಬಂದು ನೇರಿದೆ. ಆ ದೀಕ್ಷಿತರ ಹೆಂಡತಿ ಬಹಳ ಬಳ್ಳಿಯಾಕೆ. ನನ್ನ ಕೈಲಂಗುರವನ್ನಿಟ್ಟುಕೊಂಡು ಐದು ರಾವಾಯಿ ಕೊಡಿಂತ ಕೇಳಿದ್ದಕ್ಕಿಂತ ಚೇಡಲ್ಲಿಯೇ ಬೇಡಲೇ ಬೇಡವೆಂದು ಖಚಾಖಿಂಡಿತವಾಗಿ ಸಿರಾಕರಿಸಿಟ್ಟು ಹಾಗೆಯೇ ಐದು ರಾವಾಯಿಗಳನ್ನು ತಕ್ಕಣ ತಂದುಕೊಟ್ಟಿರು. ಹಾಗೆ ನಾನಲ್ಲಿ ಇಳಿಯ ದಿದ್ದರೆ ಇಂದು ನಿವೃನ್ನಾ ಮಕ್ಕಳನ್ನು ಕಾಣಿವ ಭಾಗ್ಯ ದೊರೆಯುತ್ತೇ” ಎಂದಳು ಕವುಲು.

ಇದನ್ನ ಕೇಳಿದ ವೆಂಕವ್ಯನ ಆನಂದಕ್ಕೆ ಪಾರವೇ ಇಲ್ಲ. “ಎಲ್ಲಾ ಧೈವೇಷ್ಟಿ—ಕವುಲು—ನಾನು ವಾಡಿದ ಪ್ರಾಚೀಯ ಫಲ ವ್ಯಧವಾಗಲಿಲ್ಲ ವರ್ನಾ ಭಗವಂತನೇ ನಿಸ್ನನ್ನ ರಕ್ಷಿಸಿದ್ದು. ನಾಳೆಯೇ ರಾಮದೇವರಿಗೆ ವಂಚಾಮೃತಾಭಿಷೇಕ ವಾಡಿಸಿಯೇ ಮುಂದಿನ ಕೆಲಸ” ಎಂದಳು.

ಆಗ ಶ್ರೀಧರನು, “ಅಷ್ಟಕ್ಕೇ ತೃಪ್ತಿಹೊಂದಿದರೆ ಸಾಲದವ್ಯಾ. ಕವುಲಿಗೆ ಟಿಕೆಟ್ ತೆಗೆದುಕೊಟ್ಟಿನಲ್ಲಿ ಒಬ್ಬ ಪ್ರಣಾಯಕ್ಕೆ— ಅವನನ್ನ ಹುಡುಕಿ ನೋಡಿ ಕಂಡುಹಿಡಿದು ಆತನಿಗೆ ಉಡುಗೊರಿ ಬಹುವಾನ ಕೊಡಬೇಕು” ಎನಲು ಅಲ್ಲಿದ್ದವರೆಲ್ಲರೂ ದುಃಖವನ್ನ ಮರಿತು ಫೊಲ್ಲಿಂದು ನಕ್ಕರು.

ಜ್ವರದಿಂದ ನರಳುತ್ತಿದ್ದ ಮಗು ಕ್ರಾಡಾ ಕಣ್ಟೆರಿದು ಮೇಲ್ಲಿಗೆ ಮುಗುಳ್ಳಿಗೆ ನಕ್ಕಿತು.



ರ ಕ್ಷಮೆ ಬಂದನ

(ಶ್ರೀ ಹಿರೇಮಲ್ಕು ರ ಶತ್ರುರೂ, ಎಂ. ಎ, ಹುಬ್ಬಳ್ಳಿ)

‘ಮಗುವಿನ ನಾಮಕರಣ ನಿವೃಂದಲೇ ಆಗಬೇಕು, ಪಂಡಿತರೇ’

‘ಇಲ್ಲ, ತಾಯಿ, ನಿನೇ ಇಡಬೇಕವು’

‘ಇಲ್ಲ, ಪಂಡಿತರೇ. ಅತಿಥಿಯಾಗಿ ಬಂದವರಲ್ಲಿ ನಿಷ್ಟ, ನವ್ಯ ಪಾಲಿನ ಭಾಗ್ಯವಾಗಿ ಬಂದಿರಪ್ಪ. ನಿನ್ನ ನೆನಪು ಕೂಸಿನ ಹೆಸರ ಮೇಲೆ ಇರಬೇಕು ನೇರೆಡಿ’

‘ಹೌದು, ಹೌದು ಜವಹರಲಾಲರೇ. ನಿವಿಟ್ಟ ಹೆಸರೇ ನಿಜ’

ಲೈಲಪುರದಲ್ಲಿ ನೆಹರು ಅತಿಥಿಯಾಗಿ ಬಂದಿಳಿದ ಮನೆಯಲ್ಲಿ ಹೊಸ ಮಗುವಿನ ನಾಮಕರಣದ ವಾತಕತೆ ನಡೆದಿತ್ತು. ಕಾಶ್ಮೀರದಲ್ಲಿ ತಂಗಿಯನ್ನು ಚಂಡು ತಿರುಗಿ ಅಲಹಾಬಾದಕ್ಕೆ ಹೊರಟ ಪಂಡಿತರೇಯವರನ್ನು ಸ್ವೇಹದ ಕರೆಯೇಂದು ಲೈಲಪುರದ ಈ ಮನೆಗೆ ಕರೆದು ತಂದಿತ್ತು. ತಾಯಿಯ ಪ್ರೇಮ, ಸ್ವೇಹದ ಬಂಧನ ಇಪ್ಪಗಳಿದ್ದಾಗಿ ನೇನರ ಕಾಂತಿಯೂ ಕಷ್ಟ ಕಪ್ಪನೆ!

ತೊಗು ಮಂಚದ ಮೇಲೆ ನೇಹರೂ, ಈಚೆಗೆ ಮನೆಯ ಒಡೆಯ ಒಡತೆಯರು, ಅಲ್ಲಿ ಆ ಕಡೆಗೆ ವಿಜಯ ಕುವಾರ—ಇವರ ಇದಿರಿನಲ್ಲಿ ಇನ್ನೂ ಹೆಸರು ಹೇಳಿಸಿಕೊಳ್ಳುವ ಲಾಲಿಯಾಡಿಸಿಕೊಳ್ಳುವ ಹದಿಮೂರು ದಿನ ಪೂರ್ತಿ ಯಾಗಿ ತಂಬದ ಹೆಂಗೂಸು ತೊಟ್ಟಿಲಲ್ಲಿ. ಒಮ್ಮೆ ವರೋನ, ಒಮ್ಮೆ ನಗೆ, ಒಮ್ಮೆ ಹಿಂದಿನ ನೆನಹು, ಇನ್ನೊಮ್ಮೆ ಸದ್ಯದ ಪ್ರಸಂಗ! ಹೂಳ, ಪಂಡಿತರೇ, ಏಕೆ ಈ ವರೋನ?

ನೆಹರೂ ಕೈಯಲ್ಲಿ ಪಾರಿಜಾತ ಅರಳಿತ್ತು. ಅರಳಿದ ಹೂ ಅವರ ಮನಸ್ಸನ್ನೆಲ್ಲಿ ಆವರಿಸಿತ್ತು. ಒಮ್ಮೆ ಕಣ್ಣ ಮುಚ್ಚಿ ಕಣ್ಣ ತೆರೆದರು. ಇನ್ನೊಮ್ಮೆ ಕಂಗಳ ಮೇಲೆ ಕೈಯಳಿದುಕೊಂಡರು ಅದೊಂದು ಸತ್ಯ ಪ್ರಸಂಗ!

ದೇವ ಲೋಕದಿಂದ ಕಲಿಹ ಲಂಪಟ ನಾರದರು ಇಳಿದು ಬಂದರು. ಕೃಷ್ಣನನ್ನ ಪ್ರೇಮ ಕಲಹಕ್ಕೆ ಗುರಿ ಪೂಡುತ್ತಿದ್ದ ಪ್ರಸಂಗ. ಈಗಿಲ್ಲ,

ಇನ್ನಷ್ಟು ಹೊತ್ತಿಗಾದರೂ ಸತ್ಯಭಾವಾ, ರುಕ್ಣಿಯೆಯರ ಹೃದಯ ಸಮುದ್ರ ವಿಚಾರದ ತಾಕಲಾಟಿದಿಂದ ಉಕ್ಕೆ ಬೇಕು, ಇಳಿಯ ಬೇಕು.

‘ಪಂಡಿತಜೀ!’

ಪಾರಿಜಾತ ಹೂ ಗರಗರನೆ ತಿರುಗುತ್ತಿತ್ತು. ಮಂದಮಂದವಾದ ಗಾಳಿ ಸೂಸಿ ಸೂಸಿ ಬಂದು ಸುಮಂದ ಸೌರಭದೂಡನೆ ಮಾತುಕತೆಯನ್ನಾಡುತ್ತಿತ್ತು.

ರುಕ್ಣಿಗೆ ಸೋಕ್ಕೇ ಸರಿ. ಇವುನದ ರೂಪ, ಮತ್ತುಗಜದ ನಾಡಿ, ವಿಕಸಿತ ಕುಸುಮದ ಬಿಂಕ ಯಾತಕ್ಕೂ ಬೇಡ ಅದೆಲ್ಲ ಮಿಂಚಿನ ಸೇಳಕು, ನೀರ ಬೊಬ್ಬಿಳಿ! ಓ, ಆ ಸವತಿ!

‘ಪಂಡಿತಜೀ!’

ಒಳ್ಳೆಯವಳು ಕೈಷಣ ಆ ರಾಣಿ. ದ್ವಾರಕಾವತಿಯ ಪಟ್ಟಿದ ರಾಣಿ ಸಮಸ್ತ ಸೌಭಾಗ್ಯ ಸಂಪನ್ಮೈ! ಬಂದ ಅತಿಥಿಯನ್ನ ದೇವರೆಂದು ಬಗೆದು ಸತ್ಯರಿಸಿದವಳಿಗೆ ಯಾವ ಕಾಲಕ್ಕೂ ಸನ್ಮಾನ ಸಿಗಬೇಕು, ಸಿಗುತ್ತದೆ! ಸತ್ಯ ಭಾವಾ? ? ದೇವಿ, ಸತ್ಯಭಾವಾ?

‘ಪಂಡಿತಜೀ!’

‘ಓ!’

‘ವಿನು ವಿಚಾರಮನ್ಯಾರಾಗಿ ಹೋಗಿದೀರಲ್ಲ! ಮಗಳಿಗೊಂದು ಹೆಸರು ಹೇಳಿ, ಅಪ್ಪ. ಅದೇನು ದೂಡ್ಕ ಕಾರ್ಯ’

‘ನೆನಪಿಗೆ ಬಂದ ಹೆಸರು ಹೇಳಿ, ಭಾಯಿ. ಅದನ್ನೇ ಹಸಾದವೆಂದು ಇಡುತ್ತೇವಿ. ಹೇಳಿ ಅಂದರೆ!’

‘ಅಮ್ಮಾ, ಹೇಳಲೇ’

‘ಜೀ, ಪಂಡಿತಜೀ’

‘ಇದಿ, ಅಮ್ಮಾ!’

‘ಆಗಲಿ ಬಾಯಿ’

‘ಸತ್ಯಭಾವಾ’

‘ಓ, ಸತ್ಯಭಿಂಬಾ’

ನಿಂತ ತೆಟ್ಟಿಲು ತೆಗಿತು. ಎಂಥ ಚಂದ ಹೇಸರು! ಸತ್ಯಭಾವಾ, ಸತ್ಯಭಾವಾ, ಕಂದನ ಲಾಲಿ ಮನೆಯ ತುಂಬ ನಿನದಗೊಂಡಿತ್ತು. ಶ್ರೀಗಂಥದ ಸೋಂಪು, ಕತ್ತರಿಯ ಕಂಪು, ಪಾರಿಜಾತದ ಪರಿಮಳ ಪುಟ್ಟಿ ಕಂದನ ಕೇಕೆಯಲ್ಲಿ ಪರಿತು, ಮನೆಯನೇಲ್ಲಿ ತುಂಬಿತು.

X X X X

ವಿಜಯಕುಮಾರ ಲಾಹೋರ ಯುನಿವರ್ಸಿಟಿಗೆ ಓದಲು ಹೋಗುವ ಶಾಲ ಬಂದಿತು. ನಾಳೆ ನುಂಜಾನೆ ಘ್ರಾಂಟೀಯರ್ ಮೇಲಿಗೆ ಉರು ಬಿಡಬೇಕು. ಸತ್ಯಭಾವೆಗೆ ಅದೊಂದು ದುರ್ದರ ಪ್ರೇಸಂಗ!

ರಾತ್ರಿ ಹಾಸುಗೆಗೆ ಹೋಗುವಾಗ ಒಡಯಟ್ಟಿಡ ಆ ವೃಕ್ಷಾಳ ಜೀವ ಜಡವಾಗಿ ಹೋಗಿತ್ತು. ಹನ್ನೆರಡು ವರುಷಗಳ ಬಂಧನ! ವಿಜಯ ಬಂಧನ ಕಡಿದು ಹೋಗುತ್ತಾನಲ್ಲ!

‘ಅಣ್ಣಾ . . . ? ನಿದ್ದೆ ಬಂತೇ?’

ಸತ್ಯಭಾವಾ ಕೂಗಿದುದು ವಿಜಯನಿಗೆ ತಿಳಿದಿತ್ತು. ಬೇಕಂತಲೇ ಹೊನ ತಳೆದಿದ್ದನಾತ. ವಾಪ! ಕೈಸಿನ ಹೃದಯದ ಸೋದರಿ ಬಂದೆರಡು ಬೆರಿ ಒದರಿ, ಅಣ್ಣನಿಗೆ ನಿದ್ದೆ ಹತ್ತಿರಬೇಕೆಂದು ಸುಷ್ಮನಾದಳು. ಆದರೂ ಹೃದಯ ತಡೆಯಲಿಲ್ಲ. ನಾಳೆ ಕಾಲೇಜಿನ ವಸತಿ ಮಂದಿರದಲ್ಲಿ ಹಾಯಾಗಿ ಮಲಗಿಕೊಳ್ಳುತ್ತಾನೆ. ಈಗ ತ.ಸ: ನಿದ್ರೆಭಂಗವಾದರೇನಂತೆ!

‘ಅಣ್ಣಾ, ಏಯು ಅಣ್ಣಾ’ ಎಂದೆನ್ನತ್ತೆ ಸತ್ಯಭಾವಾ ವಿಜಯನ ಮುಖದ ಮೇಲೆ ಕೈಯಾಡಿಸಿದಳ್; ತುಟಿ ಬಿಚ್ಚಲೆಳಿಸಿದಳ್. ಆಗ ನಿದ್ದೆ ಬಂದವನಂತೆ ನಟಿಸುತ್ತಿದ್ದ ವಿಜಯನು ತುಟಿಯನ್ನು ಬಿಗಿ ಹಿಡಿದದ್ದೆ ಹಿಡಿದಮ್ಮೆ, ಕಣ್ಣ ರೆಪ್ಪೆಯನ್ನಷ್ಟು ನೋಡುವ ಎಂದುಕೊಂಡು ಸತ್ಯ ಎರಡೂ ಕೈಯಿಂದ ವಿಜಯನ ಕಣ್ಣಗುಡ್ಡೆಯನ್ನು ತೆರೆಯಿಸಿದಳ್.

‘ನಗು ತಡೆಯಲಿಕ್ಕಾಗಲಿಲ್ಲ ಫಕ್ಕನೆ ನಕ್ಕಬಿಟ್ಟ ವಿಜಯಕುಮಾರ! ಆ ಹೊತ್ತಿಗೆ ಸತ್ಯಭಾವೆಯ ಕಣ್ಣನಲ್ಲಿ ನೀರು ತುಳುಕಿ ಬರದೆ ಇರಲಿಲ್ಲ.

ಶೀಗೆ ಎಚ್ಚರಾದ ಅಣ್ಣ ತಂಗಿಯರು ನಡುರಾತ್ಮಿಯ ವರೀಗೂ ವಾತ ಸಂಡಿಯೇ ಆಡಿದರು. ಇಬ್ಬರೂ ಶೂಡಿದ ಆ ದಿನಮಾನ, ತಂಗಿಗೆ ಓದು ಹ್ಯಾಲಿಕೆಟ್ಟು ಆ ನೇನಹ, ಹೋದ ವರುಷ ಅಮೃತಸರದ ಜಾತ್ರೆಗೆ ಹೋಗಿ

ಬಂದದ್ದು, ಕಾಶ್ಮೀರದ ಸುಂದರ ಸರೋವರಗಳನ್ನು ಸಂದರ್ಶಿಸಿ ಬಂದ ಸಂಗತಿ—ಬಂದೇ ಎರಡೇ ಎಲ್ಲಾ ನೆನಸಿಕೊಂಡರವರು.

ತಂದೆತಾಯಿಗಳು, ‘ಮಲಗಿಕೊಳ್ಳಿಲ್ಲಿಲ್ಲ ಅವರು’ ವೈಭವಪೂರ್ವಾದಿಂದ ಮೇರಿಯುವ ಆ ಮಹಲನ ಮನೆಯಲ್ಲಿ ಮಧ್ಯ ರಾತ್ರಿ ಸರಿದರೂ ಒಬ್ಬರ ಮೊಗದ ಮೇಲೆ ಒಬ್ಬರು ಕೈಯಿಕ್ಕೆಹೊಂಡು ಮಾತ ನಾಡುತ್ತಿದ್ದ ಮಕ್ಕಳ ಸಂತಸವನ್ನು ಕಂಡು ಮುಸ್ಟಿನ ತಂದೆತಾಯಿಗಳು ಹಿಗ್ಗಿ ಹೀರೆಯಕಾಯಿಯಂತಾದರು.

ಕಾವಲುಗಾರರು ದಿನದ ದಣಿವನ್ನು ನಿದ್ರೆಯ ಗೊರಕೆಯ ಮೂಲಕ ಹೊರಗೆ ಹಾಕುತ್ತಿದ್ದ ದನ್ನು ಹಾಸ್ಯವಾಡುತ್ತಾ ವಿಜಯ, ಸತ್ಯಭಾವಾ ತಾವೂ ನಿದ್ರೆಹೋದರು.

X X X X

ಲೈಲಪುರದಲ್ಲಿ ಅವರದೇ ದೊಡ್ಡ ಮನೆತನ. ಘನವಾದ ಆ ಸಂವತ್ಸರನ್ನ ಆಳುವವರು ಇಬ್ಬರೇ; ಸತ್ಯಭಾವಾ, ವಿಜಯಾ! ಮುಸ್ತಿನ ತಂದೆತಾಯಿಗಳ ಆಸೆಯೆಲ್ಲ ಆ ಮಕ್ಕಳ ಚಾಳುವೆಯನ್ನು ನಚ್ಚಿನಿಂತಿತ್ತು.

ಅಂತಹ ನಚ್ಚಿನ ಮಗನನ್ನು ಈಗ ಲಾಹೋರ ವಿಶ್ವವಿದ್ಯಾಲಯಕ್ಕೆ ಓದಲು ಕಳುಹಿಸುವ ಸಮಾರಂಭ! ಸರಸವಿರಸ ನೆರಿಬಂದು ನಿಂತಿತ್ತು ಲೈಲಪುರದ ನಿಲುದಾಣದಲ್ಲಿ ನಿಂತ ಮನ್ವರ ಕಣ್ಣಿನಲ್ಲಿ!

ಘ್ರಾಂಟಿಯರು ಮೇಲುಗಾಡಿ ಬಂದಿತು! ಸಿಳ್ಳಿ ಹಾಕುತ್ತ ಬಂದೇ ಬಂದಿತು. ಕೈಗೊಬ್ಬಿ, ಕಾಲಿಗೊಬ್ಬಿರಂತೆ ಬಂದಿದ್ದ ಜವಾನರೆಲ್ಲ ವಿಜಯನ ಗಂಟ್ಯಾ ಗದಿಗಳನ್ನು ಗಾಡಿಯಲ್ಲಿ ಹೊಂದಿಸಿಟ್ಟರು. ವಿಜಯ ಉಗಿಬಂಡಿಯಲ್ಲಿ ಕುಳಿತಾಯಿತು.

‘ಹಂಷಾರಪ್ಪ, ವಿಜಯಾ’

‘ಜೋಕೆಯಿಂದ ಹೋಗಬೇಕು; ಮುಂಟ್ಯಿದ್ದ ಕ್ಕೆ ಪತ್ರ ಬರೆ’

‘ಪ್ರಕೃತಿಯನ್ನು ಕಾಯ್ದುಕೊಂಡಿರು’

ತಪಡೆತಾಯಿಗಳು ವಿಜಯನಿಗೆ ಎಚ್ಚರಿಕೆಯ ಉಪದೇಶ ಕೊಡುತ್ತಿದ್ದರು. ಸತ್ಯಭಾವಾಗೂ ಏನೋ ಡೇಳಬೇಕೆಂದೆನ್ನಿಸುತ್ತಿತ್ತು. ನಾಲಿಗೆ ಏನನೊಇ

ಜಪ್ಪರಿಸುತ್ತಿತ್ತು. ಹೃದಯ ಏನೋ ಹೇಳಬೇಕೆಂದು ಹವಣಿಸುತ್ತಿತ್ತು. ಅದರೆ ಮಾತೇ ಬರಲೊಳ್ಳಲು.

‘ಅಣ್ಣಿ, ಏ ಅಣ್ಣಿ, ಗಾಡಿ ಬಿಡುತ್ತದೆ ಗಟ್ಟಿಯಾಗಿ ಕುಳಿತುಕೊ.’ ಒಳ್ಳೆಯ ಉಪದೇಶ. ತಂದೆತಾಯಿಗಳು ನಕ್ಕರು. ಜವಾನರೂ ನ್ನಕ್ಕರು. ಅಷ್ಟೇತ್ತಿಗೆ ಗಾಡೆ ಸಿಳ್ಳು ಹೊಡೆದ.

ಗಾಡಿ ಹೊಯಿತು. ಸತ್ಯಭಾವಾ ಹುಚ್ಚಿಯಂತೆ ನಿಂತುಬಿಟ್ಟಳು.

‘ಅಣ್ಣಿ, ಹೋಗಿ ಬಾ!’

X X X X

ಚಳಿಗಾಲದ ಒಂದು ಸಂಜೀ ಸತ್ಯಾಳ ತಂದೆ ಹೊರಗಿನಿಂದ ಕೆಮ್ಮುತ್ತಲೆ ಬಂದರು. ಒಂದವರೆ ಕಾಶ್ಮೀರದ ಶಾಲು ಹೊದೆದುಕೊಂಡು ಹಾಸುಗೆಗೆ ಬರಗಿ ವಾಗಳನ್ನು ಕರೆದರು.

‘ಸತ್ಯ’

‘ಈ ಅಪ್ಪ’

‘ಬಾಮ್ಮು ಬಂದೆಯಾ’

‘ಹೂಂ! ಬಂದೇ’ ಅನ್ನತ್ತು ಓಡಿಬಂದ ವಾಗಳಿಗೆ ಅಪ್ಪ ಹೇಳತೊಡಗಿ ದರು. ವಾಗಳ ಹಿಂದೆಯೇ ತಾಯಿಯಾ ಬಂದರು.

‘ವಿಜಯನಿಗೆ ಕಾಗದ ಬರೆಯು ಬಾರದೇ?’

‘ಯಾಕೆ ಅಂತಾದೇನು ಅವಸರವವ್ವ! ಅಣ್ಣಿನ ಪರೀಕ್ಷೆಗೆ ಇನ್ನು ಹದಿನ್ನೆಂದು ದಿನ ಬಾಕಿ ಅಲ್ಲ?’

‘ಅವನ ಮುಖ ನೋಡಬೇಕೆಂದು ಅನ್ನಿಸುತ್ತುದಮ್ಮುನನಗೆ!’

‘ಇದೆಂತ ಮಾತರಿ’ ಎಂದೆನ್ನತ್ತು ಮುದಿಕೆಯು ಗಂಡನ ಮೈಮುಟ್ಟಿ ನೋಡಿದಳು.

ತಾಯಿಯ ವೋಗ ನೋಡುತ್ತಲೇ ಸತ್ಯಭಾವಾ ನಡನಡನೆ ನಡುಗಿ ಹೋಡಳು.

‘ಅನ್ನಾ, ಮೈದ್ದರನ್ನು ಶರಸೋಣವೇ?’

‘ಭೀ, ಹುಚ್ಚಿ. ಏನೋಇ ಥಂಡಿ. ನದೀ ಕಿನಾರದಲ್ಲಿ ತಿರುಗಾಡಿ ಬಂದೆ. ಬಿಡು ಇರಲಿ! ’

‘ಮತ್ತುದೇನವು ಅಣಿನ್ನ ಕರಸು ಅಂತೀರಲ್ಲಿ! ’

‘ಹೌದು. ವಿಜಯನನ್ನು ಯಾಕೊಬುನ್ನೇ ನೋಡಬೇಕೆಂದು ಅನ್ನಿಸಿತು’.

‘ಯಾಕರೀ’

‘ಯಾಕಲ್ಲಿ. ವಿಜಯ ಬೇಕಲ್ಲಿ. ವಿಜಯಾ ವಿಜಯ ಕುಮಾರ ’ ಹೀಗೆನ್ನತ್ತಲೇ ವಿಜಯನ ತಂಡೆ ಹಳಸುಗೆ ಹಿಡಿದರು. ವ್ಯೇದ್ಯರು ಬಂದು ಬೇನೆಯನ್ನು ಕಂಡುಹಿಡಿದರು. ಡಬಲ್ ನ್ಯೂಮೋನಿಯ ಅಂತೆ!

‘ಅಪ್ಪಾ, ಏ, ಅಪ್ಪಾ?’

x x x x

ಲಾಹೋರ ವಿಶ್ವವಿದ್ಯಾಲಯದ ಪರೀಕ್ಷೆಯ ಕೂನೆಯು ಘಂಟೆ! ಕೂನೆಯು ಜಾವ! ಜವಾನ ಕಾಲೇಜಿನ ಪರೀಕ್ಷೆಯು ಕೂನೆಯು ಜಾವವನ್ನು ಸೂಚಿಸಿದ್ದೆಂದನೀಯೆ ಉಮೇದವಾರರ ನೆತ್ತಿಗೆ ಪರಿದ್ದ ರಕ್ತ ಆ ಶ್ವಾಸ ಹೌರಾಗಿ ಕಿಳಗಿಳಿಯತ್ತೊಡಗಿತು. ಒಂದು ನಿಮಿಷದಲ್ಲಿ ಕೆಲವರ ಮೊಗದ ಮೇಲೆ ಗೆಲವಿನ ಸಂಭ್ರಮ, ಕೆಲವರ ಮೊಗದ ಮೇಲೆ ನಿರಾನೆಯು ನಿಟ್ಟಿಸಿರು!

ವಿಜಯ, ಕುಮಾರ ತನ್ನ ಪರೀಕ್ಷೆಯ ಕೂರಡಿಯಿಂದ ಹೊರಗೆ ಬರುವ ಪ್ರವೃತ್ತಿ ಬಾಗಿಲಲ್ಲಿ ನಿಂತ ಗೆಳೆಯನೊಬ್ಬಿ ತಂತಿಯ ಕಾಗದವೊಂದನ್ನು ಭಾರವಾದ ಕೈಗಳಿಂದ ಮುಂದಕ್ಕೆ ಚಾಚಿದ. ‘ಅಣ್ಣಾ, ಅಪ್ಪ ಹದಿನ್ನೆಡು ದಿನಗಳ ಹಿಂದೆಯೆ ಬಾ ಅಂದಿದ್ದ. ನಿನ್ನ ಪರೀಕ್ಷೆ ಇತ್ತಲ್ಲ! ನಾನು ತಡೆದು ನೋಡಿದೆ. ಮುಖ್ಯನಲ್ಲಿ ಸೇರಬಾರದ ಬೇನೆಯಂತೆ. ಇನತ್ತೆ ಓಡಿ ಬಾ. ಅಪ್ಪನನ್ನು ಒಮ್ಮೆ ನೋಡುವೆಯಂತೆ. ಅಣ್ಣಾ, ನಮ್ಮ ಜೀವದ ತಂತಿ . . . ಓ, ಅಪ್ಪನ ಕಣ್ಣೀರು ’

‘ಸತ್ಯಭಾಮಾ? ಸತ್ಯ? ಅಪ್ಪ ಕರೀತಾನೇನು? ಬಂದೇ’.

ಇನೇನು ವಿಜಯಕುಮಾರನಿಗೆ! ಪರೀಕ್ಷೆಗೆ ಬಂದ ಉಮೇದುವಾರರೆಲ್ಲ ಸಹಪಾರಿಯೊಬ್ಬನ ದುಃಖವಾತೆಯನ್ನು ಅರಿತುಕೊಂಡು ‘ಪಾಪ’ ಅನ್ನತ್ತು

ತನ್ನ ತನ್ನ ದಾರಿ ಹಿಡಿದು ಹೋದರು. ನಿನಾದರೂ ದುಃಖವನ್ನು ಹಂಚಿ
ಕೊಡುವುದಕ್ಕೆ ಬರುತ್ತದೆಯೇ?

X X X X

ದೇಶದಲ್ಲಿ ಅತ್ಯಾರ್ಥಿತ ಬದಲಾವಣೆ! ಇಲ್ಲ, ಅಗಸ್ಟ್ ಹದಿನಾಲ್ಕುರ ಮಧ್ಯ
ರಾತ್ರಿಗೆ ಹೀಂದೂದೇಶ ಗುಲಾಮಿಗಿರಿಯ ಸರಪಳಿಯನ್ನು ಕಡಿದೋಗೆದು
ಸ್ವತಂತ್ರ ರಾಷ್ಟ್ರವಾಗಿ ನಿಲ್ಲುವುದು! ಬ್ರಿಟಿಷ್ ಸಾರ್ವಭೌಮನ ರಾಜಧಾನಿ
ಲಾಕ್ಷ್ಯ ನಗರದ ವೇಲೆ ಸೂರ್ಯ ಅಸ್ತಂಗತನಾಗುವ ಕಾಲಕ್ಕೆನೇ ಹಿಂದೂ
ದೇಶದ ರಾಜಧಾನಿಯ ಪೂರ್ವ ದಿಗೆಂತದಲ್ಲಿ ಸ್ವತಂತ್ರ್ಯಸೂರ್ಯನ ಉದಯ
ವಾಗುವುದು! ಹಹೋ! ಪ್ರಾಣಭೂಮಿಯ ದರಿದ್ರ ಮಕ್ಕಳು ದೇವತ್ವಕ್ಕೇರುವ
ಕಾಲ!

ಅದೆಲ್ಲ ಸರಿ. ಅದರೆ . . . ? ಹಿಂದೂದೇಶ ಇಬ್ಬಾಗವಾಗಬೇಕ್ಕಲ್ಲ!
ಪ್ರಾಣವಾಹಿನಿಗಳಿಂದ, ತಪೋವನ ಶೈಲಾಭಿತ ಗಿರಿವರ್ಚ ತಗಳಿಂದ ರಮಣೀಯತ
ವನ್ನಿಸಿದ ಪೂಜ್ಯ ಹೀಂದೂದೇಶ ಅಕೀರ್ತಿಗೆ ಈಡಾಗಬೇಕ್ಕಲ್ಲ? ಒಂದು ಹೃದಯ
ವನ್ನು ಎರಡು ಹೋಳು ಮಾಡಿದ ವೇಲೆ ಏನು ಗತಿ? ಆ ಸಿಂಧು ಪಂಜಾಬಗಳ
ಪಾಲಿಗೆ ಏನೇನು?

ಅದೇ ಸಂಧಿಕಾಲ! ಜಾತೀಯತೆಯೇ ಯಜ್ಞ ಕುಂಡದ ಅಗ್ನಿ ಹೊತ್ತು
ಬೇಕು! ಬ್ರಿಟಿಷರ ಕೆಲವುಸ್ವಿಯಲ್ಲಿಯ ಮಂತ್ರದ ಹೂಗೆ ಇನ್ನೂ ಆದಬೇಕಾ!

ಹೀದೀಯರಿಗೆ ಗಾಂಥಿಜಿ ಆದೇಶವಿತ್ತರು. ಎಲೋ ಬಿಹಾರಿಗಳೇ,
ಬಂಗಾಲಿಗಳೇ ಪಾವನಮಾತೆಯ ನಿಮ್ಮ ಕವಿ ಹೇಳಿದಂತ ಸಸ್ಯ ಸ್ಯಾಮಲೆಯ
ಸತ್ತಾ ಪ್ರತ್ಯರು ನೀವು. ದಯೆಯಿಲ್ಲದ ಧರ್ಮ ನಿಮ್ಮದಲ್ಲ. ಅಲ್ಲ ಸಂಖ್ಯಾಕ
ರನ್ನು, ನಿಮ್ಮ ಮನೆಯ ಸೋದರರನ್ನು ರಕ್ಷಿಸಿರಿ. ಇಲ್ಲಾ, ನನ್ನ ಜೀವ, ಕೋ,
ಕೊಳ್ಳಿರಿ.

ಜಿನಷ್ಟು ಕೊಡ ಹೇಳಿದರಂತೆ. ಇಬ್ಬಾಹಿಂ ಇಸ್ಲಾಂ ಧರ್ಮಕ್ಕಾಗಿ
ಅಂದು ತನ್ನ ಮಗನನ್ನೇ ಬಲಕೊಟ್ಟಿದ್ದು ನಿಮಗೆ ನೇನಪಿದೆಯೇ ಮುಸ್ಲಿಂರೇ?
ಒಬ್ಬ ಮಹಮ್ಮದಿಯನಲ್ಲ, ಲಕ್ಷ್ಮಿತರ ಮಹಮ್ಮದಿಯರು ಇಂದು ಆತ್ಮ
ರಣಿಗಾಗಿ ವುಂದೆ ಬರಬೇಕಾಗಿದೆ! ಇಸ್ಲಾಂ ಧರ್ಮಕ್ಕೆ ಗಂಡಾಂತರವಿದೆ.
ಎಚ್ಚರಿ!

ಅದೇ ತಡ. ಪಂಜಾಬದಲ್ಲಿ ಹತ್ಯಾಕಾಂಡಕ್ಕೆ ಪ್ರಾರಂಭ! ಲಾಹೋರ

ವಿಕ್ರೆವಿದ್ಯಾಲಯದ ವಸತಿ ಮಂದಿರದಲ್ಲಿ ಕುಳಿತುಕೊಂಡೇ ವಿಜಯಕುಮಾರ ಪಿಳಿಪಿಳಿ ಕಣ್ಣಿ ಬಟ್ಟಿ!

‘ಅಣ್ಣಾ?’

‘ನಿ, ಅಣ್ಣಾ? ಲಗೂ ಓಡಿ ಬಾ. ಇಲ್ಲಿ ಏನು ನಡೆಯುಬಾರದ್ದೆಲ್ಲ ನಡೆಯ ತೇವಡಿಗಿದ ಸುದ್ದಿ ಸುಟ್ಟಿಲೇಗಾಳಿಯಾತೆ ಹಬ್ಬಿತೋಡಿಗಿದೆ. ಹಿಂದೂಗಳ ಮನೆಯ ಲಾಟೀ, ಜೀವಂತ ಮನುಷ್ಯರನ್ನ ಬೆಂಕಿಯಲ್ಲಿ ತೂರುವ ಸುದ್ದಿ, ಹೆಂಗಳೆ ಯಾರ ಅವಶಾಸನದ ಕತೆ !

ಅನ್ನ ಎದೆ ಒಡೆದುಕೊಂಡಿದ್ದಾಳಿ. ಮನೆಯೋಳಿಗಿನ ಜವಾನರೆಲ್ಲ ಜೀವಕ್ಕೆ ಅಂಚಿ ಓಡಿ ಹೋಗಿದ್ದಾರೆ. ಈಗ ನಾನೇ ಸೇವಕಿ, ಒಡತಿ. ಯಾವ ಹೊತ್ತಿಗೆ ಈ ವೈಭವ ಸುಟ್ಟಿರಿದ್ದಿತು ಹೇಳಬಾರದು. ಓಡಿ ಬಾ ಅಣ್ಣಾ!

ತಾಯಿಯ ಕಣ್ಣಿನ ಗೊಂಬೆಗಳಲ್ಲಿ ನೀನು ಬಂದು ನಿಂತಿದ್ದರಿಂದಲೇ ಇನ್ನಾನ್ನ ಆಕೆ ಇಲ್ಲಿಯೇ ಇದ್ದಾಳಿ. ಬಾ ಬೇಗ!'

ಬರುವಂತಿಲ್ಲ ಸೋದರಿ! ಗಾಡಿಗೆ ಗಾಡಿಯೇ ಧ್ವಂಸವಾಗುತ್ತಿದೆ. ಲಂಹೋರ ಬಿಟ್ಟಿ ವಿಜಯಕುಮಾರ ಹೊರಡಬುದು ಹಿತವಲ್ಲ ಸತ್ಯಭಾವಾ!

ತಂಗಾಳಿ ತಂದ ಸುದ್ದಿ! ಸಂದರ ವಂಜಾಬ ದೇಶದ ಪಂಚ ನದಿಗಳಿಗೆ ಮಹಾಪೂರ ಬಂದ ಹಾಗೆ ಆಗಿತ್ತು ಸತ್ಯಭಾವೆಯ ದೃಷ್ಟಿ!

X X X X

ಪಶ್ಚಿಮ ಪಂಜಾಬದಲ್ಲಿ ಹೇಳಬಾರದ ದುಃಖ! ಹಿಂದೂ ಮಹಿಳೆಯ ರನ್ನ ಬತ್ತಲೆಮಾಡಿ ಕುಳಿಸಿದರಂತೆ! ಮಕ್ಕಳನ್ನ ಬಚಿರು ಚುಚ್ಚಿ ತುಡು ಮಾಡಿದರಂತೆ! ಬಾಣಂತಿಯರನ್ನ ಎಳೆದು ತಂದು ಸುಟ್ಟಿರಂತೆ! ಆದರೂ ಇಸ್ಲಾಂ ಧರ್ಮ, ಪೈಗಂಬರ್ ಹೇಳಿದ ದಿವ್ಯ ಧರ್ಮ ಗಂಡಾಂತರದಲ್ಲಿ ರುವುದಂತೆ! ಸೋಜಿಗೆ!

ಲೈಲಪುರದ ಗತಿಯೂ ಹಾಗೆ! ಆ ಉರಿನ ಬಂದು ಮನೆಯ ಗೋಡೆಯೂ ಮುಸಲ್ಮಾನರ ಕೊಡತಿಗೆ ಗಟ್ಟಿಯಾಗಿ ನಿಂತಿಲ್ಲ. ಸಿರಿವುಂತರ ಮನೆ ನೇಲಸಮು. ಹೆಂಗಳಿಗೆ ಅವಶಾಸನ. ಮಾನ-ಧನ ಎಲ್ಲಾ ಲಂಟಿ!

ಸಂಡಿತ ನೇಹರೂ ಸವ್ಯ ಸ್ವತಂತ್ರ ಹಿಂದೂದೇಶದ ಪ್ರಜಾದಿವರ್ತಿಯ ಹೊಟ್ಟಿಯಲ್ಲಿ ಆಗಬಾರದ ಸಂಕಟ!

‘ಓ ನನ್ನ ಭರತದೇಶದ ಹಾನಿ! ಪಂಚ ಸದಿಗಳಿಂದ ಪುಣ್ಯಭೂಮಿಯೆಂದೆನ್ನಿಸಿಕೊಂಡ ಪಂಜಾಬದಲ್ಲಿ ರಕ್ತದ ಕಾಲುವೆ ಎಂದು ನಿಂತಿತ್ತು?

ಪಂಜಾಬದ ಹಿಂದೀಯರಿಗೆ, ಆ ನಾಡಿನ ಸಮನ್ವಯದ್ವಾರಾಗೆ ನೆನ್ನುದಿದ್ದೆಲೆಯುವತನಕ ನನಗೆ ವಿಶ್ವಾಸಿತಿಯಲ್ಲ. ಈ ಕೊಲೆ ಅಗಲೇ ನಿಲ್ಲಬೇಕು... . . . ಇಲ್ಲಾ . . . !’ ನೆಹರೂ ಆಗಲೆ ಪಂಜಾಬಕ್ಕೆ ಒಡಿ ಬಂದರು. ಅವರು ಹೋದಲ್ಲಿ ಬಂದಲ್ಲಿ ಹೆಣ್ಣು ಮಕ್ಕಳು ಅಳುತ್ತು ಬಂದು ನಿಂತದ್ದೇ ನಿಂತದ್ದು! ಆ ಚಿತ್ರ ನೆಹರೂ ಎಂದಿಗೂ ಮರೆಯಲಾರರು!

ಪಂಜಾಬವನ್ನು ಸುತ್ತಿ ಲೈಲಪ್ರರಕ್ಷೆ ನೆಹರೂ ಭೇಟ್ಟಿಕೊಡುವ ಹೊತ್ತಿಗೆ ರಕ್ವಿಬಂಧನದ ದಿನ!

ಅಗಸ್ಟ್ ಇಂ, ಗೇಳಿ! ಲೈಲಪ್ರರದಲ್ಲಿ ರಕ್ವಿಬಂಧನ! ಆ ಜಾವ ನೆನೆದರೆ ಎವೆ ನಡುಗಬೇಕು. ಮೈ ಜುಮೈನ್ನಬೇಕು. ಕಾಕ್ಕೀರ ದೇಶದ ಕೋಮಲ ಕುಸುಮಗಳನ್ನು ಹಾದದದಿಯಲ್ಲಿರಿಸಿ ತುಳಿಯುವುದನ್ನು ಕಂಡ ಕವಿಯ ಹೃದಯ ಎಂತಾದೀತು?

ಲೈಲಪ್ರರದ ಅಗಸೆಯ ಬಾಗಿಲಿಗೆ ನೆಹರೂರವರ ಕಾರು ಬಂದು ನಿಲ್ಲುತ್ತಿರುತ್ತಿರು ಅಲ್ಲಲ್ಲಿಯ ಕಂಚಿಕೊಂಡೆಗಳಲ್ಲಿ ತಪ್ಪಲು ತಿಂದು ಬದುಕಿ ಜೀವ ಹಿಡಿದು ನಿಂತಕೊಂಡಿದ್ದ ಹೆಣ್ಣುಮಕ್ಕಳು, ‘ಅಭಯವನ್ನೀರೋ’ ಎಂದ ಒದಿಒಡಿ ಬರುತ್ತಿದ್ದರು.

‘ನಮಗೆ ಮಾನಹಾನಿ ಆಗಿದೆ. ನಾವು ಅಗ್ನಿಕುಂಡ ಸಿದ್ಧಪದಿಸಿ ಆತಾ ಪರಣೆ ಮಾಡಬೇಕೆಂದಿದ್ದೇವೆ. ಅಪ್ಪಣಿ ಕೊಡಿರಿ ಪಂಡಿತಜೀ! ’

‘ಅಣ್ಣಾ, ಹಿಂದೂ ಮಹಿಳೆಗೆ ಮಾನಕ್ಕಿಂತ ಶ್ರೀಯವಾದ ಸಂಪತ್ತು ಇನೆಳ್ಳಿಂದಿಲ್ಲ. ನಾವು ಜೀವ ಕೊಡುತ್ತೇನೆ; ಇಲ್ಲಾ, ರಕ್ಷಣೆ ಕೊಡಿರಿ.’

‘ಮಕ್ಕಳನ್ನು ಕೆಸಿದುಕೊಂಡುಹೋದರು. ಕನ್ನೆಯರನ್ನು ಅವಮಾಗಿ ಗೊಳಿಸಿದರು. ಮುದಿಕೆಯರನ್ನು, ಬಾಣಂತಿಯರನ್ನು ಕಡಿದು ತೂರಿದರು ವಿಧ್ಯಾರ್ಥಿಗಳನ್ನು ಹೊಡೆದುಕೊಂಡರು. ನಾವು ಬದುಕಿರಲು ಒಲ್ಲಪೋ ಒಲ್ಲೆವು! ಪಂಡಿತಜೀಯ ಮೈಗೆ ಮುಕ್ಕು ಬಡಿದಂತಾಗಿತ್ತು. ದೇಶದ ಹಿರಿತಿ ಹೊತ್ತುವನೇ ಅತ್ಯರೆ, ಇನ್ನುಳಿದ ಮಕ್ಕಳ ಗತಿಯೇನು? ಅಂತೆಯೇ ನೆಹರೂ ಅಳಲಿಲ್ಲ. ಆದರೆ . . . ?

ಸತ್ಯಭಾವೂ ಬಂದಳು. ಅವಳ ಹಿಂದೆ ತಂಡೊಽಪತಂಡವಾಗಿ ಕಾಣ್ಣಿರ ದೇಶದ ಹಿಂದೂ ಕುಲಪುತ್ರಿಯರು ಕೈಯಲ್ಲಿ ರಕ್ಷಣೆ ಬಂಧನ ಹಿಡಿದುಕೊಂಡು ನೇಹರೂ ಸಮಿಂಪಕ್ಕೆ ಓಡಿಬಂದರು.

‘ದೇಶದ ಹಿತಚಿಂತಕನೆ, ಹಂಡಿತಜೀ, ನೀನೆವ್ಯಾ ಸೋದರ. ಈ ರಕ್ಷಣೆ ಬಂಧನ ಕಟ್ಟುತ್ತೇವೆ. ನವ್ಯಾ ವಾನವವನಾನ ನಿಷ್ಣದು’ ಎಂದೆನ್ನಾತ್ತ ನೇಹರೂ ಕೈಗೆ ರಕ್ಷಣೆ ಬಂಧನ ಕಟ್ಟಿಡರು.

ಸತ್ಯಭಾವೂ ಇನ್ನಾಂ ಹಾಗೆಯೇ ಕೈಯಲ್ಲಿ ರಕ್ಷಣೆ ನಷ್ಟ ಹಿಡಿದುಕೊಂಡು ನಿಂತಿದ್ದಳು. ನಿಂತೇ ನಿಂತಿದ್ದಳು. ನೇಹರೂ ಒಮ್ಮೆ ಅವಳೆಂದೆ ನೋಡಿದರು.

‘ತಂಗಿ...’

ಸತ್ಯಭಾವೂ ‘ಓ’ ಅನ್ನಲೇ ಇಲ್ಲ. ನೇಹರೂ ಒಮ್ಮೆ ನಡುಗಿಹೋಡಿದರು ಮತ್ತೆ ವಾತನಾಡಿಸಿದರು.

ಅವಳು ವಾತನಾಡಲೇ ಇಲ್ಲ. ವರೋನದಿಂದ ಏರಡು ಹೆಚ್ಚೆ ಮುಂದೆ ಬಂದು ನೇಹರೂ ಕೈಗೆ ರಕ್ಷಣೆ ನಷ್ಟ ಕಟ್ಟಿ ಬಂದು ನಿಮಿಷ ನಿಂತಳು; ನೇಹರೂ ಪಾದಕ್ಕೆ ಹಣೆ ಹಚ್ಚಿದಳು.

‘ನಾನು ಸತ್ಯಭಾವೂ. ನೀನು ಹೆಸರಿಟ್ಟಿ ಕೂಸು. ಮನೆವಾರು ಬೆಂಕಿಯ ಪಾಲು. ಅಣ್ಣಿಗೆ ಗುಂಡಿಕ್ಕಿಕೊಂಡರು. ತಾಲಿಯನ್ನ ಕಡಿದು ಹಾಕಿದರು. ನನ್ನ ಪಾಲು....’ ಸತ್ಯಭಾವೇಯ ಕಣ್ಣಿನಿಂದ ನೇಹರೂ ವಾದದ ಹೇಳಿ ಬೀಳುವ ಚಂಬನಿ ಬಂದೊಂದೇ ಅವಳ ಜೀವನದ ದುಃಖಗೀತ ವನ್ನ ಬಿಡಿಸಿ ಬಿಡಿಸಿ ಹೇಳುತ್ತಿದ್ದವು.

‘ಸತ್ಯಭಾವೂ....’

‘ಅಣ್ಣಾ....’

ನೇಹರೂ ಎದೆಯಲ್ಲಿ ನೇನಿಂದ ಗಂಗೆ ಹರಿದುಬಂದಳು. ಏನು ವಾಡಿದರೂ ಕೇಳಲಿಲ್ಲ. ಎವ್ಯಾ ತಡೆಹಿಡಿದರೂ ತಡೆಯಲಾಗಲಿಲ್ಲ. ನೇಹರೂ ಕಣ್ಣಿನಿಂದ ನೀರು ಬಳಬಳ ಸುರಿಯತೊಡಗಿದವು.

‘ಅಣ್ಣಾ, ಹಿಂದೂ ಕುಲಪುತ್ರಿಯರ ವಾನದ ಹೆಸರಿನಲ್ಲಿ ಈ ರಕ್ಷಣೆ ಬಂಧನ....!’

ನೇಹರೂ ಕೈ ಮುಂದೆವಾಡಿದರು!



ಶೀ ಆ ದಿನಗಳು

(ಶ್ರೀ. ರಾ. ಶ್ರೀ. ಕಸ್ತುರಿ, ಕೋಟಿ, ಮುಂಬಯಿ)

ಒಹಿದಿನಗಳ ಬಳಿಕ ಅತ್ಯಹೋದುದರಿಂದ ಸುಖದುಃಖಗಳ ಪೂರ್ತು ಕರೆಯಾಡುತ್ತ ಕುಳಿತ್ತವು. ಚಹಿವೂ ಬಂತು. ಹೋಳಿಲಿನ ಹಾಲಿನ ಹುಡಿಯ ಚಹಾ ಕುಡಿದು ಓಕರಿಕೆ ಬಂದಾಗ ಮನೆಯ ಹಾಲಿನ ಚಹಾ ಎಂದರೆ ಸಹಜ ವಾಗಿ ಬರಲಿ ಎನ್ನಿಸುತ್ತದೆ. ಮತ್ತೆ ನಾನು ದಕ್ಷಿಣದಿಂದ ಬಂದವನಾದರೂ ದಾಕ್ಷಿಣ್ಯದಿಂದ ದೂರ. ಬೇಡ ಬೇಡವೆಂದು ಕೈನುನ್ನಿಧುವ ಧಾಂಭಿಕತನ ದಿಂದಲೂ ಅಷ್ಟೇ. ಹಾಗಾಗಿ ನನ್ನ ಮಟ್ಟಿಗೆ ಚಹಾ ಮಾಡಲೇ ಎಂದು ಕೇಳುವುದು ಅವರ ವಾಡಿಕೆಯಾಗಿರಲಿಲ್ಲ. ತಂದೇ ಕೊಡುತ್ತಿದ್ದರು. ಹೋಟ್ಟಿಗಾಗಿ ಮನೆಮಾರುಗಳಿಂದ ದೂರ ಉಳಿದವರಿಗೆ ಮನೆಯ ನೆನಪು ಎಂದರೆ ಅದೊಂದು ತರದ ಸವಿ ಇದ್ದೇ ಇರುತ್ತದೆ. ಯಾರೂ ಇಲ್ಲದಲ್ಲಿ ಮನೆತನದ ಸಂಸಗ್ರಹ ತುಂಬ ನೆಮ್ಮೆದಿ ಈಯುತ್ತದೆ. ಮಾತಿಗೆ ಮಾತು ಹತ್ತಿ ಸರಣಿಸ್ವರಸ್ಯಾಚೈ ಬಂದಿತು. ‘ಮದುವೆ ಮಾಡೋಣ ನಿನಗೆ’ ಎಂದಳಾತಾಯಿ. ಮದುವೆ ಎಂಬ ಮಾತೇ ಚೆಂದ, ಅದರೊಳಗೆ ಅಡಕವಾಗಿರುವ ಮಡದಿಯ ಚಿತ್ರ ಬಲು ಚೆಂದ! ಮದುವೆ ಎಂದರೆ ಯಾರಿಗೆ ಗೆಲುವಾಗದು? ಅದೂ ತಾರುಣ್ಯದ ಹೋಸ್ತಿಲಲ್ಲಿ ಕಾಲಿಟ್ಟು ತಲೆಯೆತ್ತಿದವರಿಗೆ! ತಾನಾಗಿ ಅದೊಂದು ಮುಗುಳಾನಗೆ ವಿಂಚಿತು ನನ್ನ ಮೋಗದಲ್ಲಿ. ಅದು ಅಲ್ಲೇ ಅಡಗಿಕೊಳ್ಳುವ ಮೂದಲೇ, ‘ಒಂದು ಒಳ್ಳೇ ಹೆಣ್ಣಿದೆ, ಮದುವೆ ಮಾಡಿ ಬಿಡೋಣ’ ಎಂದವರು ಚಹಾದ ತಟ್ಟೆ ಕೆಳಗಿಸಿದರು. ಚಹಾದೋಂದಿಗೇ ಸಿಗರೆಂಟು ಬಂದಿದ್ದುದರಿಂದ, ಬಂದ ಸ್ನೇತ್ತಿ ಕಡ್ಡಿಕೀರಿದೆ ಮನಸ್ಸಿನೊಳಗೆ ಹೋಯಾಟ್ಟಿ ನಡೆದಿತ್ತು. ಬಾಳಿನಲ್ಲಿ ಸಂದರ್ಭಗಳು ಸಿಗುವುದು ಕಡಿಮೆ, ಸಿಕ್ಕುರೂ ಅದರ ಸದುಪಯೋಗದ ದಾರಿ ಕಾಣುವುದಿಲ್ಲ. ಆದರೂ ಸಿಕ್ಕು ಸಂದರ್ಭವನನ್ನು ಬರಿದೇ ಹೋಗಗೊಡುವುದು ಮೂರುತನವಷ್ಟೇ ಅದೂ ಒಲಿದು ಬಂದ ನಾರಿಯ ವಿಜಾರ! ಅದೆಷ್ಟು ಸವಿ ಆ ಸಂದರ್ಭ! ಆದರೆ ಬಂದು ತರದ ಅಧ್ಯೇಯವೂ ಬಲಿತಿತ್ತು. ವಾಸ್ತವಿಕ ತೆಯ ನಗ್ನರೂಪು, ನಿರಾಶೆಯಲ್ಲಿ ಬೇರೊಡೆದು ಸಹಜವಾಗಿ ಅಸಹಾಯಕತೆಯನ್ನು ಎತ್ತಿ ತೋರಿಸುತ್ತತ್ತು. ಹಾಗಾಗಿ ಅಣಕವಿರದಷ್ಟೇ ಎಂಬ ಗನುಮಾನವೂ ಜತೆಕೂಡಿತು. ನನ್ನಂತಹ ಒಬ್ಬ ಭಿಕಾರಿಗೆ ಹೆಣ್ಣು ಕೊಡುವೆನೆಂದು

ಮುಂದೆ ಬರುವ ಪ್ರಕಾಶತ್ವನಾರಪ್ಪ ಎಂದು ಸೋಚಿಗೇಬಂದೆ. ಬಹುತೇ ಅವನಿಗೆ ಹೊಳಿದ, ದೆಲ್ಲ ಮಾಡಿಕವಾಗಿ ಕಂಡಿರಬೇಕು. ಬೆಳ್ಗಿರುವುದೆಲ್ಲ ಹಾಲಲ್ಲ ಎಂದು ತಿಳಿದಾಗ ವೀಂಚಿದ ಕಾರ್ಯಕ್ರೆ ಚಿಂತಿಸುತ್ತ ಕುಳಿರಲು ನಾನೇ ಅವಕಾಶವಾಡಿಕೊಡುವುದಕ್ಕಿಂತ, ‘ಮಹಾರಾಯ, ಮಗಳನ್ನ ಯೋಗ್ಯನೊಬ್ಬನನ್ನ ಕಂಡು, ತಿಳಿದು ಕೊಡು. ನಾನಂತರ ಭಿಕಾರಿ. ಮತ್ತೆ ನನ್ನ ಕಡೆಗೇಕೇ ಪ್ರಸಂಗ’ ಎಂದು ಹೇಳಬಿಡುವೆ ಎಂಬದೊಂದು ತರದ ನಿಷಯಕ್ಕೆ ಬರುವಾಗ, ತನ್ನ ಮಾತಿಗೆ ಮರುಮಾತು ಬಾರದುದನ್ನ ಕಂಡು ಆ ತಾಯಿ ವಾತ, ಮುಂದರಿಸಿದರು. ~ ‘ಜೆನ್ನಾಗಿದ್ದಾಳೆ ಹುಡುಗಿ, ಈ ವರ್ಷ ಮ್ಯಾಟ್ರಿಕ್ಯೂಗೆ ಕೂಡಿದ್ದಾಳೆ, ವರದಕ್ಕೆಣ್ಣೆಯೂ ಕೊಡುವ’! ‘ಯಾರಪ್ಪ ಈ ಸಿಗಾಟಿ’ ಎಂದು ಅವರ ಸಮಿಖಿನಿ ಬಂಧುಗಳಲ್ಲಿ ಇಂಧವಳೊಬ್ಬಳನ್ನ ಕಾಣ ಬಂತುಸಿದೆ. ಯಾರೂ ತಿಳಿವಿಗೆ ಬರಲಿಲ್ಲ. ಅವರಿಗಂತೂ ಮ್ಯಾಟ್ರಿಲ್. ಅವರ ತಂಗಿಯೊಬ್ಬಳು ಮಾತ್ರ ನನ್ನ ಮನಸ್ಸಿನಲ್ಲಿ ಪಂಸನ್ನಾಡಿಕೊಂಡಿದ್ದಳು. ಪರಿಕ್ಕೆಗೆ ಅವಳೂ ಕುಳಿತಿದ್ದಳು. ಮದುವೆಗೆ ಬಳಿದಿದ್ದಳು, ಜೆಲುವೆ. ಅವಳನ್ನ ವೇದಲು ಕಂಡಾಗ ಏಕೋನೇ ಅದೆಂದು ತರವಾಗಿ ನನ್ನೊಲ ಅವಳ ಕಡೆಗೆ ಹರಿದಿತ್ತು. ನನ್ನ ಆಸೆಯೂ ಆಶಯವೂ ಕೂಡಿದ್ದವು. ಅದರೆ ಬಾಳು ನಿರಾತಿಯ ಪ್ರತಿಫಲನನ್ನೇ ಉದ್ದೇಶಿಸಿತ್ತುದರಿಂದ ನಾನು ನಿರಾಶಾವಾಂದಿಯಾಗಿ ಬೆಳೆದಿದ್ದೆ. ಹಾಗಾಗಿ ಮರವೆ ನನಗೊಂದು ತರದ ಶಾಂತಿಯನ್ನೀಯುತ್ತಿತ್ತು. ನೋವು ವಾಸಿಯಾಗುವುದು ಈ ಮರವೆಯಿಂದಲೇ ತಾನೇ? ಹಾಗೇ ಆಗದ ಹೋಗದ ವಿಚಾರಗಳನ್ನ ಕಟ್ಟಿಕೊಂಡು ಕನಲುವುದರ ಕಡೆಗೂ ಉದಾಸೀನವೇ ಮೃತಳಿದಿತ್ತು. ಅದರಿಂದ ಅವಳ ನೆನಪು ಆದರೂ ನಾನದನ್ನ ಮುಚ್ಚಿಡುತ್ತಿದ್ದೆ.

ತಮಾಶಿಗಾಗಿ ಎನ್ನಲಿ, ಸಹಜವಾಗಿರಲಿ, ಏನೇ ಆಗಲೋಲ್ಲದೇಕಿ? ವಿಚಾರವು ಸವ್ಯತ್ವತಿಯಾಗುವುದಿಲ್ಲವಣ್ಣಿ, ಎಂದೇ ‘ಯಾರು’ ಎಂದು ಕೇಳಿದೆ. ಆಶಯ ವಸ್ತುವಿರಲಿ, ನಿರಾತಿಯೇ ಬೇರು ಬಿಟ್ಟಿರಲಿ ತಿಳಕೊಳ್ಳುವ ಉತ್ಸವತೆ ಸಹಜವೇ. ಆಗದೇ ಹೋಗಲೋಲ್ಲಿದೇಕೆ! ಗೊತ್ತಿಲ್ಲದೆ ಮತ್ತೆ, ‘ಹಾಗಾಯಿತೇ’ ಎಂದು ಕೊಳ್ಳುವುದು ಸರಿಯಲ್ಲ. ಉದ್ದೇಶ ಪೂರ್ವಾಚ ಅವರು ಆ ಮಾತು ತೆಗೆದಿದ್ದರೂ ನನಗದು ವಿಶ್ವಸನೀಯವಾಗಿ ಕಾಣಲಿಲ್ಲ. ಆದರೂ ಯಾರು ಎಂದು ಒಳಕೊಳ್ಳುವ ಉತ್ಸವ ತೋರಿದಾಗ ಅವರಿಗೂ ಆಸೆಯಾಗಿರಬೇಕು. ಕತೆಯನ್ನೇ ಬಿಚ್ಚಿ ಹೇಳಿದರು. ಅದನರ ತಂಗಿಯ ಕುಟಿತು. ನನ್ನನನ್ನ ನಾನೇ

ನಂಬದಾದೆ! ಆದರೆ, ಕಾವೋರ್ಡೆಗಳ ಕಗ್ಗತ್ತಲೆಯಲ್ಲಿ ವಿಂಚಿನ ಬೆಳಕು ಚಿನ್ನಿ ಕ್ಷಣಿಕಾಲ ಬೆಳಗುವುದಿದೆಯಲ್ಲವೇ. ಹಾಗೆನ್ನಿಸಿತು ನನಗೇ. ಬಹುತೇ ಇದು ಬಾಳಿನ ಬೆಳಕನ್ನು ನೀಡುವ ಚುಕ್ಕೆಯೇನೋ ಎಂದು ಕೊಂಡೆ! ಅವರ ಕಡೆಗೆ ದೊಂದು ತರದ ಆದರೆ ಭಾವ ತನ್ನಿಂದ ತಾನೇ ಬೆಳೆದುಕೊಂಡಿತ್ತು. ಆದಕ್ಕೆ ಮುಖ್ಯವಾಗಿ ಕಾರಣಗಳಿರದು. ನಾವೆಲ್ಲ ಜೀವನಕ್ಕಾಗಿ ಇಲ್ಲಿಗೆ ಬಂದವರು. ಒಂದೇ ಕಡೆಯುವರಾದುದರಿಂದ ಅದೊಂದು ತರದ ಆಶ್ರೀಯತೆ, ಮತ್ತೊಂದು ನನ್ನ ಕಡೆಗವರು ತೋರುತ್ತಿದ್ದ ವಾತ್ಸಲ್ಯ. ಅವರನ್ನು ಅದೊಂದು ಪೂಜ್ಯತೆಯ ಮಂಟಪಲ್ಲಿಟ್ಟಿಷ್ಟು ಅವರು ನಮ್ಮವರು ಎಂದು ಅಭಿವಾಸದಿಂದ ಕಾಣುತ್ತಿದ್ದೆ. ಪರಿಚಯ ಆ ಮಾನಸಿಕ ಸಂಬಂಧಕ್ಕೊಂದು ತರದ ಒಪ್ಪವಿಟ್ಟಿತ್ತು. ಹಾಗಾಗಿ ನನ್ನ ಮದುವೆಯು ವಿಷಯದಲ್ಲಿ ಅವರು ಅಷ್ಟೋಂದು ಆಸ್ತಿವಹಿಸಿದುದರಲ್ಲಿ ಆಕ್ಷಯವಿಲ್ಲ. ಮತ್ತು ದು ಅವರ ತಂಗಿಯ ಕುರಿತಾದುದರಿಂದ ನಂಟಿಸಿ ಕೆರು ಕಡೆಗವರ ಒಲಹರಿದುದರಲ್ಲಿ ಸೋಜಿಗವೇನು? ನಾನು ಆ ಹೆಣ್ಣಿಗೆ ಸೋರಿತ್ತಿದ್ದೆ. ಸೊಬಗಿನ ಕಣಿಯಾಗಿ ಅವಳು ನನ್ನ ಕಣ್ಣಿಗೆ ಕಂಡಿದ್ದಳು. ಸೌಂದರ್ಯೋರ್ಪಾಸಕನಾಗಿ ದಿಟ್ಟಿಸಿದ್ದೆ. ಎಂತಹ ಪ್ರಕೃತಿಸಿದ್ದಾದ ಸಹಜ ಸ್ವರೂಪ! ಸೋಗಿನ ಕೈವಾಡವಿರದ್ದರಿಂದ ಪ್ರಕೃತಿಯ ಉಪಾಸಕನಿಗೆ ಅದೊಂದು ತರದ ಹಬ್ಬವೇ! ತಿಳಿಮೀನ್ನಿನ ಅವಳ ನಡೆನುಡಿಗಳ ಅದೊಂದು ಮೇರುಗು ಮಾರು ಕೊಂಡಿತ್ತು ಎಂದಾದ ಮೇಲೆ ಕನಲಿದ್ದೆ ಆ ಕನಸು ಕಂಡಾಗಲೇ ತೃಪ್ತಿ. ಅಷ್ಟರಲ್ಲೇ ಮುಗಿದಿತ್ತು ಆ ಕಾಂಡ. ಈಗದು ಈ ಸ್ಥಿತಿಗೆ ಬಂದಾಗ ಅದೆಷ್ಟು ಸುಖನೆಸ್ವಿರಬೇಡ! ಆದರೆ ಆ ಹಂಬಲದ ಆಸೆ ನನ್ನ ವಸ್ತು ಸ್ಥಿತಿಯನ್ನು ಬಂಜಿಡಲೆಡೆಗೊಡಲಿಲ್ಲ. ಕಾರಣ ಅವರ ಮೇಲಣ ಅಭಿಮಾನ, ಮತ್ತೊಂದು ಆ ಮೇಚ್ಚಿಗೆಯ ವಸ್ತುವನ್ನು ಹಾಳಿಗೆಡೆಯಲು ಮನಸ್ಸಾಗಿದುದು. ಹಾಗಾಗಿ ಮನಸ್ಸನ್ನು ತಡೆಹಿಡಿದು ನನ್ನನ್ನು ಚಿತ್ತಿಸಿ ತೋರಿಸಿದೆ. ಅವರದನ್ನು ಬಲ್ಲವ ರಾಗಿದ್ದರೂ, ನಾನೇ ಎಂದಾಗ ನನ್ನ ತೆರೆ ಮನಸ್ಸು ಅವರಿಗೂ ತುಂಬ ಆನಂದ ವಸ್ತಿತಿತು. ತಿಳಿದೂ, ತಿಳಿದೂ ಅದನ್ನೇ ಬಯಸುವರಾದರೆ ನಾನಾದರೂ ಒಳ್ಳೆನೆನ್ನಬೇಕೇಕೆ? ‘ಹಾಗೆ ನಿಮಾತ್ಮಕ್ಯವಿದ್ದರೆ ಆಗಲಿ, ಆದರೆ ಅವಳನ್ನು ಕೇಳಬೇಕು’ ಎಂದೆ. ಅವಕ್ಕನುವುಮಾಡಿ ಕೊಟ್ಟು ಅವರು ಹೊರಹೋದರು.

ಎರಡನೆ ಬಾರಿ ಚಹಾ ತಪ್ಪಾರಿಸ ಹೇಳಿದ ಗೂಡ ಅವಳಿಗೆ ತಿಳಿದಿಲ್ಲ ವೇನೋ! ಈ ಮಾತುಕತೆಯಾಗುವಾಗ ಅವಳು ಒಳಗಿದ್ದಳು. ಎರಡು ಕವ್ಯಗಳಲ್ಲಿ ಚಹಾ ಹಿಡಿದು ಹೊರಬಂದಳು. ನಾನೇಂಬಿನೇ ಕುಳಿತಿದ್ದು ದನ್ನ

ಕಂಡು, ಚಹಾ ಅಲ್ಲೇ ಮುಂದಿಟ್ಟು ಬಳಗೊಂಡಿದಳು. ಅಲ್ಲಿ ಅಕ್ಷಸಿಲ್ಲದಾಗ ‘ವಲ್ಲಿ?’ ಎಂದು ಕೇಳುತ್ತ ಹೂರ ಬಂದಳು. ಮತ್ತೆ ನಿವಾರಹವಿಲ್ಲದೆ ಅಲ್ಲೇ ಅಡ್ಡ ಕುಳಿತುಕೊಂಡಳು. ಅವಳಿಗಿ ವಾತು ತೆಗೆಯೆ ಬೇಕೆಂದು ನಾನ ದೂಂದು ಗೂಡ ಆಲೋಚನೆಯಲ್ಲಿ ಪುಗ್ಗನಾಗಿರುವವನಂತೆ ಕುಳಿತ್ತಿದೆ. ನಾಲ್ಕುರು ನಿಮಿಷಗಳ ಬಳಿಕ ‘ಚಹಾ ಆರಿ ಹೋಗುತ್ತದೆ’ ಎಂದವಳು ಎಚ್ಚರಿಸಿದಳು. ‘ಆಂ’ ಎಂದು ಭಾವಲೋಕದಿಂದ ಕೆಳಗಿಳದೆ. ‘ಕುಡಿಯಿರಲ್ಲ, ಆರಿದರೆ ಆದು ಚಿನ್ನಾಗಿರುವುದಿಲ್ಲ’ ಎಂದವಳು ಮತ್ತೆ ನುಡಿದಳು. ‘ಇನ್ನೊಬ್ಬರ ಮನೆಯಲ್ಲಿ ನನಗೆಂದು ಕೊಡದ ಪಸ್ತುವನ್ನು ನಾನಾಗಿ ಕೈಯಿಕ್ಕಿ ಹೇಗೆ ತೆಗೆದುಕೊಳ್ಳಲಿ?’ ಕೇಳಿದೆ ನಾನು, ಮುಗುಳು ನಗುತ್ತೆ.

‘ಅದು ನಿಮಗಾಗಿ ಇಟ್ಟಿಟ್ಟುದು’

‘ಕ್ಯಾಗೆ ಕೊಟ್ಟಿರೇ ಕೊಳ್ಳುವ ಅಭ್ಯಾಸ ನನ್ನದು. ಇಟ್ಟಿಲಿಂದ ತೆಗೆದು ಕೊಳ್ಳುವುದು ತಿಷ್ಣಾಜಾರವಲ್ಲ’ ಎಂದೆ ಅವಳ ಕಡೆ ನೋಡುತ್ತೆ.

‘ಹಾಟಗೊಟ್ಟ’ ಎಂದು ನಗುತ್ತ ಬಂದು ಕಪ್ಪನ್ನುತ್ತಿ ಕೈಗಿತ್ತಳಿದು. ‘ನೀನು’ ಕೇಳಿದೆ ನಾನು. ಮತ್ತೊಂದು ಕಷ್ಟಿನಲ್ಲಿದ್ದ ಚಹಾ ಹಾಗೇ ಮುಚ್ಚಿಡಲಾಗಿತ್ತು.

‘ಸ್ವಲ್ಪ ನೊದಲು ಕುಡಿದ್ದೇನೆ’

‘ನಾನೂ ಸ್ವಲ್ಪ ನೊದಲು ಕುಡಿದ್ದೇನೆ’ ಎಂದು ಕಪ್ಪನ್ನು ಕೆಳಗಿರಿಸಿದೆ! ಇದೆಂತಹ ಪ್ರಸಂಗವನ್ನು ಎನ್ನಿಸಿರಬೇಕು ಅವಳಿಗೆ. ಹಾಗೊಂದು ಸನ್ನವೇಶ ಒದಗಿ ಬಂದುದು ಇದೇ ನೊದಲು. ಮೂರು ನಾಲ್ಕು ವರಣಗಳಿಂದ ವರಿಚಯವಿದ್ದರೂ ಕಂಡಾಗೊನೊಮ್ಮೆನ್ನು ನಗೆಯಲ್ಲೇ ನುಡಿದುದಲ್ಲಿದೆ ಮಾತಿಗೆ ಆಸ್ಪದವಿರಲಿಲ್ಲ. ಹಾಗಾಗಿ ತುಸು ಲಜ್ಜೆಯೂ ಮುಂದಿತ್ತು ಅವಳ ನೊಗದಲ್ಲಿ. ನನಗಿತ್ತ ಚಹಾ ಅವಳಿಗೆ ಕೊಟ್ಟೆ. ಮುಚ್ಚಿಟ್ಟಿದನ್ನು ನನಗಿತ್ತಳಿದು. ವಾತು ಮುಂದರಿಯಿತು. ‘ಚಹಾ ಮಾಡಿದುದು ಯಾರು?’ ಕೇಳಿದೆ ನಾನು, ಅವಳೇ ಎಂದು ಗೊತ್ತಿದ್ದರೂ.

‘ಮತ್ತಾರು ನಾನೇ.’

‘ಭೇ! ಬಂದು ಚಹಾ ಸಹ ಮಾಡಲಿಕ್ಕೆ ಬರಿವುದಿಲ್ಲ. ಈಗಿನ ಕಾಲದ ಹುಡುಗಿಯರು ಎಂದರೆ.....’—ನಾನು ಉದ್ದಾರ ತೆಗೆದೆ. ಇಂಥದೊಂದು ಕೊಳುವ ಮಾತಿಂದರೆ ಸ್ವಾಭಾವಿಕಾನಿಯಾದ ಯಾವ ಹೆಂಗಸೂದರೂ ರೇಗಿಗೇಳುವುದು ಸಹಜನೇ! ಅವಳೇನೂ ಹೊಡತಾಗಿ ಖಳಿಯಲಿಲ್ಲ.

‘ನೀವೇನು ಗಂಡುಮಕ್ಕಳು ಮಹಾ! ಗಂಟು ಹಾಕುತ್ತಿರಿ? ಇನ್ನೊಬ್ಬರ ನಕಲಿ ಮಾಡುವುದೆಂದರೆ ಸದಾ ಒಂದು ಮೇಲುಗೈ!’

ಅದೇ ಮಾತಿಗೆ ಮಾತು ನೇರಿಸಿ ಮುಂದರಿಯಲು ನಾನು ಸಿದ್ಧನಿರಲಿಲ್ಲ. ಹುಚ್ಚು ಹುಡುಗಿ ಸಿಟ್ಟುದಳೋ ಏನೋ! ಅವಳಿಗಾದರೂ ಏನು ಗೊತ್ತು, ಪ್ರಸಂಗ ಪ್ರೇಣಯ ಪಥಕ್ಕೆ ಬಂದಿದೆ ಎಂದು.

‘ನನಗೊಂದು ಆಸೆಯಿತ್ತು. ಪ್ರಸಂಜದಲ್ಲಿ ನೀನಾದರೂ ಒಬ್ಬ ಯೋಗ್ಯ ಹಡಗಿ ಇಡ್ಡೀ ಎಂದು’ ಎಂದು ಮುಖವೆತ್ತಿ ಅವಳ ಕಡಿಗೆ ನೋಡಿದೆ. ಹುಸಿ ಮುನಿಸಿನ ನಗೆ ಮುಖದಿಂದ ಅವಳೂ ಮೋಗವೆತ್ತಿದಳು. ಎಲ್ಲ ಬಿಟ್ಟು ವಾದ ತನ್ನ ಕುರಿತೇ ಬಂದುದರಿಂದ ನಾಷುಗೆಯಿಂದ ಮುಖವೆಲ್ಲ ಕೆಂಪಾಗಿತ್ತು. ಈಗೇನು ಬಂತು-ಆಂತಹ ಕುಂಡು? ಎಂದು ಕೇಳಿ: ನಂತಿದ್ದವು ಅವಳ ಕಣ್ಣಗಳು. ‘ನೀನು ನನ್ನ ಹೆಂಡತಿಯಾಗಬೇಕೆಂದು ಕೂಡ ಹಂಬಲಿಸಿ ಕೊಂಡಿದ್ದೆ’ ಎಂದಂಗ ಎಂದೂ ಬಾಲಿಷ್ಟದದ ಈ ವಾರ್ತೆ ಇಷ್ಟೊಂದು ಉದ್ದಿಟ್ಟಿ ನಾಗಿ ಹುಚ್ಚು ಹುಚ್ಚು ಮಾತಾಡ ತೊಡಗಿದನಲ್ಲ ಎಂದು ಅವಳು ಸೋಜಿಗ ಗೊಂಡಿರಬೇಕು. ನಾಚಿಕೆಯಿಂದ ಮತ್ತೆ ಅಲ್ಲಿ ಕುಳಿರುವುದು ಸಾಧ್ಯವಿಲ್ಲ ಎಂದುಕೊಂಡಿರಬೇಕು. ಎದ್ದು ಒಳನಡಿವಾಗ ‘ಕುಳಿರು’ ಎಂದೆ. ಅಬ್ಬ ಏನು ಗಡಸುತ್ತನ ಆ ದಸಿಯಲ್ಲಿ! ಎಷ್ಟೊಂದು ಅಧಿಕಾರ!! ನಗೆಯಾನ್ನಡಿಸಿ, ಸಿಟ್ಟಿನ ಭಾಯೆಯನ್ನ ಹೊತ್ತಿಸಿ ಅವಳು ಕುಳಿತುಕೊಂಡಳು. ‘ಆದರೆ ಒಂದು ಚಹಾ ಸಹಾ ಮಾಡಲು ಬರುವುದಿಲ್ಲವೆಂದರೆ ಮತ್ತೆ ನಿನ್ನನ್ನ ಮುದುವೆಮಾಡಿ ಕೊಂಡು ನಾನೇನು ಮಾಡಲಿ? ಅಡುಗೆ ಮನೆಯ ಅಧಿಕಾರ ವಹಿಸಿಕೊಳ್ಳಲ್ಲ?’ ಎಂದು ಕೇಳಿದೆ. ಆಗ ಮಾತ್ರ ನಗೆ ತಡೆಯಲಾಗಲಿಲ್ಲ ನನಗೆ. ನಕ್ಕು ಬಿಟ್ಟು. ಉರಿವ ಬೆಂಕಿಗೆ ತಪ್ಪ ಹೊಯ್ದಂತಹಿಯಿತು. ಕಣ್ಣಲ್ಲಿ ಒಂದೆರಡು ಹನಿ ನೀರು ಕೂಡ ಕೂಡಿದುವು.

‘ಬೇಡ ನೀವು ನನ್ನ ಮುದುವೆಯಾಗೋಂದು’ ಎಂದು ಹುಬ್ಬಿಗಂಟಿಕ್ಕೆ ಕೊಂಡಳು. ‘ನಾನಾದರೂ ಎಲ್ಲಿ ನಿನ್ನ ಮುದುವೆಯಾಗ್ನೇನೇ? ಒಂದು ರೂಪೋಽಿ, ನಡೆಯೋಽಿ, ನುಡಿಯೋಽಿ? ಅಲ್ಲ, ಮನೆ ಕೆಲಸವನಷ್ಟುದರೂ ಅವು ಮಾಡಿಯು ಎಂದುಕೊಂಡರೆ ಅದೂ ಸೋನ್ನೆಯಿ! ನಿನ್ನನ್ನ ಕಟ್ಟಿಕೊಂಡು ತಾಳ ಹೊಡೀ ಲೀನು?’ ಎಂದುಬಿಟ್ಟು ಒಂದೇ ಉಸಿರಿಸಲ್ಲಿ. ಇಂಥ ಒಂದು ಸನ್ನಿಹಿತದ ಕಲ್ಪನೆ ಗಿಂತ ಸಹಜಕೆಯು ಚಿತ್ರವು ಕಣ್ಣನುಂಡಿ ಹರಿಡಂಗ ಚೆನ್ನಾಗಿ ಸ್ವೀತು. ಆಕೆ ಕಣ್ಣೀರು ಕರೆಯತೊಡಗಿದ್ದಳು. ನನಗೂ ಅವಳನ್ನ ಕೆಣಕಿ ಆ ಸೋಬಗು

ನೋಡುವುದರಲ್ಲೇ ಸಮಿ ಕಂಡಿತ್ತು. ಅದೆಷ್ಟು ಚೆನ್ನಾಗಿ ಒಪ್ಪುತ್ತಿದ್ದಳು ಅವಕು ಆಗ!

ಹೊರ ಹೋದ ಅವರು ಆಗ ಒಳ ಬಂದರು. ಅವರನ್ನು ಕಂಡಾಗ ಅವಕು ಮುಖದಲ್ಲಿ ಅದೊಂದು ಗೆಲುವು ಕಂಡಿತು. ಬಹುತಃ ನನ್ನನ್ನು ಅಂಜಿ ಸುವ ಉದ್ದೇಶದ್ದಿರಬೇಕು. ‘ತಡೀ ನಿನಗೆ, ಅಕ್ಕನಿಗೆ ಹೇಳಿ ಇನ್ನು ಇತ್ತು ಬರದಂತ ಮಾಡುತ್ತೇನೇ, ಹುಚ್ಚು ಹುಡುಗ! ಏನು ನಿನ್ನ ಸೋಕ್ಕು’ ಎಂಬ ಭಾವವನ್ನು ಬೀರುತ್ತಿತ್ತು ಆ ನೊಗ. ಅವರನ್ನು ಕಂಡಾಗ ನಾನೇ ಮಾತಿಗೆ ಮುಂದಾದೆ. ‘ನೋಡಿ ತಾಯಿ, ಬಂದು ಲೋಟಿ ನೀರು ಕೂಡು ಎಂದು ನಿಮ್ಮ ತಂಗಿಯನ್ನು ಕೇಳಿದರೆ ಅರ್ಥ ಗಂಟಿಯಿಂದ ನಷ್ಟ ಗಂಟಲು ಒಣಗಿ ಸಿಯೇ ಇಟ್ಟಿದ್ದುಳೆ, ಇಂಥವಳನ್ನು ಮಧುವೆಯಾದರೆ ನಷ್ಟನ್ನು ಉಪವಾಸವಿಟ್ಟೇ ಕೊಂದಾಳು’ ಎಂದು ದೂರಿತ್ತೆ. ಅವರಿಗೆ ಗೊತ್ತು, ಇದು ಏನು ಎಂದು. ಆದರೂ ‘ಹೌದೊ’ ಎಂದು ಗದರಿಸಿದರು ಅವಕನ್ನು. ಎಲ! ಎಂತಹ ಅವಮಾನ. ಹುಟ್ಟಿನವೇಳೆ ಬರಿಕೊಟ್ಟಿಂತಾಯಿತು. ಒಳಗೊಂಡಿದಳು. ಅವರೂ ಒಳನಡೆ ದಾಗ, ದೂಡ್ಜದೊಂದು ಕೊಡತುಂಬ ನೀರು ತಂದು ಇದಿರಿಗಿಟ್ಟಿಳ್ಳು. ‘ಕೊಡ ದಿಂಚತ್ತಿ ಕುಡಿಯಾಲೇನು?’ ತ್ರಿಸು ಗಂಭೀರನಾಗಿ ಕೇಳಿದೆ ನಾನು. ಲೋಟಿ ಬುದಿತು ‘ಬರೀ ನೀರು ಕುಡಿಯಾಲೇನು?’ ರೇಗಿಗೆದ್ದೆ ನಾನು. ಅವಳಿಗೆ ಅದೇ ಸಂದರ್ಭವನೇನ್ನಿಸಿರಬೇಕು. ಪ್ರಸಂಗದ ತಿಳಿವೂ ಆಗಿರಬೇಕು. ಅವಕನ್ನು ನನಗೆ ಕೊಟ್ಟಿ ವಿವಾಹ ನಡೆಸುವ ಮಾತ್ರಕ್ಕೆ ನಡೆದಿದೆಯೆಂದೂ ತಿಳಿದಿರಬೇಕು. ‘ಬಾಬೂ ಸಾಹೇಬ, ಮನೆಯಲ್ಲಿರುವ ಸಕ್ಕರೆನ್ನ ನೀರು ಕುಡಿಯಲು ಕೊಟ್ಟಿರೆ ಗೊತ್ತಿಲ್ಲೇನು ತಮಗೆ ಸಕ್ಕರೆಗೆ ರೇತನ್ನಿಂದ ಅಂತ’ ಎಂದು ಅಣಕಿಸಿದಳು. ನೀರಡಿಕೆಯಾಗಿದೆ ಎಂದು ನಟಿಸಿದ ಪ್ರಯತ್ನಿತ್ವಕ್ಕೆ ಬಂದು ಗುಟ್ಟಿಕು ನೀರು ಕುಡಿದೆ. ಒಳಗಿಂದ ಈ ನೋಟಿಗಳನ್ನೆಲ್ಲ ನೋಡುತ್ತಿದ್ದ ಅಕ್ಕ, ‘ಬೇಳಿ ಬೇಯಿತು’ ಎಂದು ಕೊಂಡಿರಬೇಕು.

ಹೊತ್ತಾಯಿತು ಎಂದು ಹೊರಟಿ. ಉಟ್ಟಿ ಮುಗಿಸಿ ಹೋಗಬಹುದು ಎಂದವರು ಒತ್ತಾಯಿಸಿದರು. ಹೋಟಿಲ ಕೂಳು ತಿಂದು ಬೇಸತ್ತವನೇಂಬು ನಿಗೆ ಮನಗೆ ಉಟ್ಟಿಕ್ಕೆ ಬಾ ಎಂದರೆ ಅದೆಷ್ಟು ಸಂತಸವಾಗದು? ಅದೂ ಎಂಟಾಣಿ ಉಳಿತಾಯವಲ್ಲವೆ! ಈಗಂತೂ ಹೊಸತಾಗಿ ನೆಟ್ಟಿ ನೆಂಟಿಕ್ಕಿಂದಿದ್ದ ಮತ್ತೆ ನಾನು ದಾಕ್ಕಿಬ್ಯಾದಿದ ದೂರ ‘ಹೂಂ’ ಎಂದು ಕೊಂಡೆ. ಸಾಫ್ ನವಾಗ ಬೇಕಲ್ಲ. ಅವಕು ನೀರೆರೆದು ಕೊಟ್ಟಿಳು ಸಾಫ್ ನವಾಡುತ್ತಿದ್ದಾಗ ಒಳಗಿನ

ಗುಣಗುಣ ಕೇಳಬರುತ್ತಿತ್ತು. ಬಹಳಃ ಸಡಿದುದರ ನಿವೇದನೆಯಿರಬೇಕು. ಸ್ವಾನ ಮುಗಿಸಿ ಬರುವಾಗ ಮನೆಯ ಯಜಮಾನರೂ ಬಂದರು. ಉಟ್ಟಿಕ್ಕೆ ಕುಳಿತಾಗ ಅದೇ ವಾತು ಮತ್ತೆ ಬಂತು. ನಾನದನ್ನು ಬಿಚ್ಚಿಹೇಳಿದೆ. ‘ಸಿಗುವುದು ನೂರಷ್ಟುತ್ತೇದು ಸಂಬಳ, ಬೇರೆ ಇಲ್ಲ, ಇನ್ನಾಲ್ಲಿ ಓದು ಮುಗಿದಿಲ್ಲ’ ಎಂದೆ. ‘ನೋಡಷ್ಟ ನಿನ್ನ ಪ್ರಾಯದವರೆಲ್ಲ ಮೂರು ನಾಲ್ಕು ಮಕ್ಕಳ ತಂಡೆ ಯಾಗಿದ್ದಾರೆ’ ಎಂದು ಅಣಿಸಿ, ‘ಒಂದು ನಂಸಾರ ಎಂತ ಕಟ್ಟಿಕೊಂಡ ವೇಲೆ ಎಲ್ಲಾ ಸೇರಿಹೋಗುತ್ತದೆ’ ಎಂದು ಉವದೇಶಿಸಿದರು. ಹಾಗೇ ಅದೇ ನಿಶ್ಚಯ ವಾಯಿತು. ಅವಳು ಈ ವಾತುಗಳನ್ನೆಲ್ಲ ಕೇಳಿತ್ತ ಅಲ್ಲೇ ಇದಿರು ಉಟ್ಟಿಕ್ಕೆ ಕುಳಿತ್ತಿದ್ದಳು. ಹಾವ, ಸರಿ ಉಂಡಿದ್ದಳೇ ಇಲ್ಲವೋ!

ಯಜಮಾನರು ತವ್ವಿ ಕೆಲಸದ ವೇಲೆ ಹೊರನಡಿದರು. ಯಜಮಾನಿ ತಿಯರು ಹಾಗೇ ಅಡ್ಡಿದರು. ಅವಳು ಬಾನುಲಿಯನ್ನು ತಿರುಗಿಟ್ಟು ಏನೋ ಮಾಸಿಕ ಹೋರಿಗೆ ಅಡ್ಡಿವಾಗಿ ಹಿಡಿದು ಅಡ್ಡಿಗಿಡ್ಡಳು. ಬಾನುಲಿಯಲ್ಲಿ ಡಾ ಕೊಟ್ಟಿಸದ ಸ್ಲೇಟ್ಟಿ ಇಟ್ಟಿದ್ದರು. ‘ಜಿಂದಗಿ, ಜಿಂದಗಿ, ಜಿಂದಗಿ...’ ಎಂದಹಾಗೆ ಸಿನೇಮಕ್ಕೆ ಹೋಗೋಣ ಎನ್ನಿಸಿತು. ಹಾಧೆಯಲ್ಲಿ ರಾಜಕುಮಾರ ದವರ ಡಾ ಕೊಟ್ಟಿಸ್ತ ಸಡೆದಿತ್ತು. ಸಿನೇಮಕ್ಕೆ ಹೋಗದೆ ಬಹಳ ದಿನಗಳಾದುದರಿಂದ ಹೋಗೋಣ ಎನ್ನಿಸಿತು. ಶಾಂತಾರಾಮರ ಈ ಅವರಳಿತ್ತದ ಕಡೆ ಕೇಳಿ, ಎಷ್ಟೋ ಮಂದಿ ಗಂಟಿಗಟ್ಟಿಲೆ ಸಾಲಿನಲ್ಲಿ ನಿಂತಿರುತ್ತಿದ್ದರು ಟಿಕೆಟೀಗಾಗಿ ಹಾಗಾಗಿ ಟಿಕೆಟ್ಟಿ ಸಿಗುವುದು ಕಷ್ಟ. ಅಂದಹಾಗೆ, ಜತೆಗೆ ಹೆವ್ವಕ್ಕಳಿಟ್ಟರೆ ಈ ಸಾಲಿನಲ್ಲಿ ನಿಲ್ಲಿದ ಟಿಕೆಟ್ಟಿಕೊಳ್ಳಬಹುದಲ್ಲ ಎಂದೆಣಿಸಿ ಡಾಗ, ಅವಳನ್ನೇಕೆ ಕರೆದೊಯ್ದಬಾರದು ಎಂಬ ಯೋಚನೆಯಾ ಹುಟ್ಟಿತು. ಯಾಕಾಗಲೊಲ್ಲದು ಎಂದು ಅವಳ ಬಳಿಗೆ ಸರಿದು, ಮುಖಕ್ಕೆ ಮುಚ್ಚಿ ಕೊಂಡಿದ್ದ ಪ್ರಸ್ತುತವನ್ನು ಕಿತ್ತುಕೊಂಡೆ. ‘ಇಸ್ತೀ’ ಎಂದವಳು ಮೂಗು ಮುರಿದಳು. ‘ನಡೀ, ಸಿನೇಮಕ್ಕೆ ಹೋಗೋಣ’ ಎಂದೆ. ‘ಸುರುವಾಯಲ್ಲಿ ಈಗಲೇ ನಿನ್ನದು’ ಎಂದು ರಾಗ ಎಳಿದಳು. ‘ನೀನು ಬಂದರೆ ಟಿಕೆಟ್ಟಿ ಸಿಗುತ್ತದೆ, ಇಲ್ಲವಾದರೆ ಸಾಲಿನಲ್ಲಿ ಟಿಕೆಟ್ಟಿ ಸಿಗುವ ಸಂಭವ ಕಡಿಮೆ. ತುಂಬಾ ಸುಗ್ಗಟವಿದೆ. ಮತ್ತೆ ಒಬ್ಬನೇ ಹೋಗುವುದೆಂದರೂ.... ವಾತು ಮುಗಿಯಬೇಕಾದರೇ, ‘ನಾನಂತರ ಬರುವವಳಲ್ಲ, ಬೇಕಿದ್ದರೆ ಬೇರಾ ರನ್ನಾದರೂ ಕರೆದುಕೊಂಡು ಹೋಗಿ’ ಎಂದಳವಳು. ‘ಬೇರಾರನ್ನೇ? ನಿನ್ನ ಸವತೀನ್ನು!’ ಎಂದಾಗ ಅಕ್ಕನೂ ನಕ್ಕರು ನಿಷ್ಠೆಯಲ್ಲೇ. ಹಾಗೇ ಹೊರಟಿವೆ.

ಡಾ ಕೊಟ್ಟಿಸರ ಅವರಕ್ಕೆ ಇದಿರಿನ ಪರದೆಯ ಮೇಲೆ ಮೂಡಿ ಮುಂದರಿಯು ಶ್ರೀದ್ವಂತೆ ಸಮ್ಮಾನಿಸಿ ಬಂಧಿಸಿ ಮುನ್ನೋಡಿವೂ ಪುನರ ಪರದೆಯ ಮೇಲೆ ಮೂಡಿ ವಾಯವಾಗುತ್ತಿತ್ತು. ಮುಂದೆ ಕೆಲವು ದಿನಗಳ ಬಳಿಕ ಮುದುವೆಯ ರಿಜಿಸ್ಟ್ರಾರ ಸುಭೂರಾಯರು ತಮ್ಮ ದಾಖಲೆಯಲ್ಲಿ ಒಂದು ಸಂಖ್ಯೆ ಸೇರಿಸಿ ಕೊಂಡರು. ಸುದ್ದಿ ಹತ್ತಿದಾಗ ಗೆಳೆಯಲ್ಲಿ ‘ಪಾಟ್‌ ವಾಟ್‌’ ಎಂದು ಕರು ಕರ್ಳಕೊಡತೊಡಗಿದ್ದರೆ, ದೂರದಿಂದ ಗೆಳೆಯನ್ನೊಬ್ಬಿ ಬರೆದಿದ್ದ—‘ನನು ಜಿಪ್ಪುಣನೋ ಮಹಾರಾಜು ನೀನು, ಕೊನೆಗೊಂದು ಬಣಾಪಮಂತ್ರಣವಾದರೂ ಬೇಡವೇ?’

ಅದರ ನೇನಪಾದಾಗ ಇದಿರಿಗೆ ತೂಗು ಹಾಕಿದ್ದ ಕಾಗದಗಳ ಗೊಂಚೆ ಯಾನೈತ್ತಿಕೊಂಡು ಕೆದರುತ್ತ ಕುಳಿತೆ. ಅದೇ ಕಾಡು ಕ್ಯಾಗೆ ಹತ್ತಿತ್ತು. ‘ಇದೇನು ನಡೆದದೆ’ ಎಂದು ಅವಳೂ ಬಂದಳು. ‘ನನ್ನ ಸೆಕ್ರೆಟರಿ’ ಎಂದು ನಾನು ಅಣಕಿಸುತ್ತಿದ್ದ ಪಟ್ಟಿಗಾರನ ಪತ್ರವನು . . . ‘ಆದರೂ ಜಿಂತೆಯಿಲ್ಲ, ಗಾಳ ಹಾಕಿದಲ್ಲಿ ಒಳ್ಳೇ ಬೇಟೆಯೇ ಬಿಡ್ಡಿತು’ ಎಂದು ಅಭಿನಂದಿಸಿದ್ದ. ‘ಇದ್ದ್ಯಕೆ ನೇನವಾಯ್ತು’ ಎಂದು ಕೇಳುತ್ತಿದ್ದಂತೆ ಇದಿರಿಗೆ ಹರಡಿದ್ದ ಕಾಗದ ಗಳ ಕಡೆಗೆ ಗಮನ ಹರಿದು, ಎತ್ತಿ ಓದತೊಡಗಿದಳವಳು. ಓದುತ್ತಿದ್ದಂತೇ ಅವಳ ಮುಖದಲ್ಲಿ ನಗೆಯೇ ಏನುಗುತ್ತಿತ್ತು. ಮುಗಿದ ನಂತರ, ‘ಅಲ್ಲಿರೀ ಇದೇನು ಹಂಚಾಟಿ ನಡೆಸಿರಿ ನಿನ್ನುದು, ಆದ್ಯವ ಸುಡುಗಾಡ ವೇಪರಿನ ಸಂವಾದಕ ನಿನ್ನ ಕತ್ತಿನ ಹಾಕ್ಕಾನೋ ನಾ ಕಾಣೆ’ ಎಂದು ನಕ್ಕಳು. ‘ನಿಕೆ ಚೆನ್ನಾಗಿಲ್ಲವೇ?’ ಕೇಳಿದೆ. ಮುಂಚಿನ ದಿನ ಪತ್ರಿಕೆಯಲ್ಲಿ ಬಂದಿದ್ದ, ಹೃತಿಯ ಪಂಚಾರುತ್ತಿಯಲ್ಲಿನ ಶ್ರೀಮತಿ ಲೀಲಾವತಿ ಮುನ್ನಿಯವರ ಹೇಳಿಕೆ ಯಾನ್ಯೇ ಗಟ್ಟಿಯಾಗಿ ಓದುತ್ತು, ‘ನೀನು ಗಂಡಸರು, ಯೋಗ್ಯ ಗಂಡಂದಿರಾಗಲು ಬಂತುಸುವುದೂ ಇಲ್ಲ, ಪ್ರಯತ್ನಿಸುವುದೂ ಇಲ್ಲ. ಆದರೆ ನಿಮಗೆಲ್ಲ ಯೋಗ್ಯ ಹೆಂಡಂದಿರು ಬೇಕು’ ಎಂದು ಅಣಕಿಸುತ್ತು ಒಳನಡೆದಳು. ‘ಹೆಂಡಂದಿರು ಎಂದರೆ ಎಲ್ಲಿ? ಒಬ್ಬಳೋಳಗೇ ಸಂಧಾರಿಸಿಕೊಳ್ಳಬೇಕೆಂದು ಕಾನೂನು ನೂಡಿ ದ್ವೀರ್ಳಲ್ಲಿ’ ಎಂದು ನಾನೂ ನಕ್ಕೆ.

